



ಕರ್ನಾಟಕ ರಾಜ್ಯಪಾತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬೆಂಗಳೂರು ರಾಜ್ಯ ಪತ್ರಿಕೆ

ಭಾಗ-IVA	ಬೆಂಗಳೂರು, ಮಂಗಳವಾರ, ಜೂನ್ ೨೭, ೨೦೧೭ (ಅಹಾಡ್ ೦೬, ಶತ ವರ್ಷ ೧೯೩೯)	ನಂ. ೫೭೪
Part-IVA	Bengaluru, Tuesday, June 27, 2017 (Ashada 06, Shaka Varsha 1939)	No. 574

ಸಂಚಿತ ವ್ಯವಹಾರಗಳ ಸಚಿವಾಲಯ
ಅಧಿಕೂಟನೆ

ಸಂಖ್ಯೆ: ಸಂಪೂರ್ಣ 28 ಶಾಸನ 2017, ಬೆಂಗಳೂರು, ದಿನಾಂಕ: 27.06.2017

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮು, 2017ಕ್ಕೆ 2017ರ ಜೂನ್ ತಿಂಗಳ 27ನೇ ದಿನಾಂಕದಂದು ರಾಜ್ಯಪಾಲರ ಒಫಿಸ್‌ನಲ್ಲಿ ದೋರೆತಿದ್ದು, ಸಾಮಾನ್ಯ ತಿಳಿವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮು ಸಂಖ್ಯೆ: 27 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 27

(2017ರ ಜೂನ್ 27ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017

(2017ರ ಜೂನ್ 27ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮತಿಯನ್ನು ಪಡೆಯಲಾಗಿದೆ)

ಕರ್ನಾಟಕ ರಾಜ್ಯದಿಂದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ರಾಜ್ಯದೊಳಗಿನ ಪೂರ್ವಕೆಯ ಮೇಲೆ ತೆರಿಗೆಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಾಗಿ ಉಪಬಂಧ ಕಲ್ಪಿಸಲು ಒಂದು ಅಧಿನಿಯಮು.

ಇದು ಭಾರತ ಗೌರಾಜ್ಯದ ಅರವತ್ತೆಂಟನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಳಿದಿಂದ ಈ ಮುಂದಿನಂತೆ ಅಧಿನಿಯಮಿತವಾಗಿ:-

ಅಧ್ಯಾಯ - I ಪ್ರಾರಂಭಿಕ

- ಸಂಕ್ಷಿಪ್ತ ಹೆಸರು, ವ್ಯಾಸ್ತಿ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮು, 2017 ಎಂದು ಕರೆಯಲಾಗುತ್ತದ್ದು.
 (2) ಇದು ಸಮಗ್ರ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗುತ್ತದೆ.
 (3) ಇದು ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಕೂಟನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕೂದ್ದು:

ಪರಂತು, ಈ ಅಧಿನಿಯಮದ ಬೇರೆ ಬೇರೆ ಉಪಬಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಬಹುದು ಮತ್ತು ಯಾವುದೇ ಉಪಬಂಧದಲ್ಲಿ ಈ ಅಧಿನಿಯಮದ ಪ್ರಾರಂಭದ ಯಾವುದೇ ಉಲ್ಲೇಖನನ್ನು ಆ ಉಪಬಂಧ ಜಾರಿಗೆ ಬಂದ ಉಲ್ಲೇಖನನ್ನಾಗಿ ಅಧ್ಯೇತತಕ್ಕೂದ್ದು.

2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (1) “ಕ್ರಮಾಂಕ ಕ್ಷೇಮು” ಎಂದರೆ ಸ್ವತ್ತ ಹಸ್ತಾಂಶರ ಅಧಿನಿಯಮ, 1882ರ (1882ರ ಕೇಂದ್ರ ಅಧಿನಿಯಮ 4) ಪ್ರಕರಣ 3 ರಲ್ಲಿ ಇದಕ್ಕೆ ನೀಡಲಾದ ಅರ್ಥವನ್ನೇ ಇಲ್ಲಾಗೆ ಹೊಂದಿರತಕ್ಕದ್ದು;
- (2) “ಬಟವಾಡೆ ವಿಳಾಸ” ಎಂದರೆ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನೂ ತಲುಪಿಸಲು ನೋಂದಾಯಿತ ವ್ಯಕ್ತಿಯು ನೀಡುವ ತೆರಿಗೆ ಬೆಲೆಪಟ್ಟಿಯಲ್ಲಿ (invoice) ನಮೂದಾದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನೂ ಸ್ವೀಕರಿಸುವವನ ಬಟವಾಡೆ ವಿಳಾಸ;
- (3) “ದಾಖಲೆಯಲ್ಲಿನ ವಿಳಾಸ” ಎಂದರೆ, ಮೂರ್ಯಕೆದಾರನ ದಾಖಲೆಗಳಲ್ಲಿ ಲಭ್ಯವಿರುವಂತಹ ಸ್ವೀಕರಿಸುವವನ ವಿಳಾಸ;
- (4) “ನ್ಯಾಯನಿರ್ಣಯ ಪ್ರಾಧಿಕಾರ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಆದೇಶ ಅಥವಾ ನಿರ್ಣಯವನ್ನು ಹೊರಡಿಸಲು ನೇಮಕವಾದ ಅಥವಾ ಪ್ರಾಧಿಕೃತವಾದ ಯಾವುದೇ ಪ್ರಾಧಿಕಾರ, ಆದರೆ ಈ ಪ್ರಾಧಿಕಾರವು ಆಯುಕ್ತರು, ಮನರೀಕ್ಷಣಾ ಪ್ರಾಧಿಕಾರ, ಮೂರ್ಚಭಾವ ನಿರ್ಣಯದ ಪ್ರಾಧಿಕಾರ, ಮೂರ್ಚಭಾವ ನಿರ್ಣಯದ ಅಪೀಲು ಪ್ರಾಧಿಕಾರ, ಅಪೀಲು ಪ್ರಾಧಿಕಾರ ಮತ್ತು ಅಪೀಲು ನ್ಯಾಯಾಧಿಕರಣಗಳನ್ನು ಒಳಗೊಳ್ಳುವುದಿಲ್ಲ;
- (5) “ಪಜೆಂಟ್” ಎಂದರೆ, ಮತ್ತೊಬ್ಬನ ಪರವಾಗಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಯಕೆ ಅಥವಾ ಸ್ವೀಕೃತಿಯ ವ್ಯವಹಾರವನ್ನು ನಡೆಸುತ್ತಿರುವ, ಕಾರಕ (factor), ದಲ್ಲಾಲಿ, ಕಮೀಷನ್ ಏಜೆಂಟ್, ಅರ್ಹತಿಯ, ಭರವಸೆ ಕೊಡುವ ಏಜೆಂಟ್, ಹರಾಜುದಾರ ಅಥವಾ ಯಾವುದೇ ಇತರೆ ವಾಣಿಜ್ಯ ಏಜೆಂಟನ್ನು ಒಳಗೊಂಡಂತೆ, ಯಾವುದೇ ಹೆಸರಿನಿಂದ ಕರೆಯಲಾಗುವ ಒಬ್ಬ ವ್ಯಕ್ತಿ;
- (6) “ಸಮಗ್ರ ವಹಿವಾಟು” ಎಂದರೆ, ಅವಿಲ ಭಾರತ ವ್ಯಾಪ್ತಿಯ ಆಧಾರದಲ್ಲಿ ಲೆಕ್ಕಹಾಕಬೇಕಾದ, ಒಂದೇ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್)ಯನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಎಲ್ಲಾ ತೆರಿಗೆದಾಯಿಕ ಮೂರ್ಯಕೆಗಳ (ಒಬ್ಬ ವ್ಯಕ್ತಿಯಿಂದ ಹಿಮ್ಮತಿ ತೆರಿಗೆ ವಿಧಿಸುವಿಕೆಯ ಆಧಾರದಲ್ಲಿ ತೆರಿಗೆ ಸಂದಾಯ ಮಾಡಬೇಕಾದ ಒಳಮುಖ ಮೂರ್ಯಕೆಗಳ ಮೌಲ್ಯವನ್ನು ಹೊರತುಪಡಿಸಿ), ತೆರಿಗೆ ವಿನಾಯಿತ ಮೂರ್ಯಕೆಗಳ, ರಹಸ್ಯಗಳ ಮತ್ತು ಅಂತರರಾಜ್ಯ ಮೂರ್ಯಕೆಗಳ ಒಟ್ಟು ಮೌಲ್ಯ ಮತ್ತು ಇದು ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ, ಏಕೀಕೃತ ತೆರಿಗೆ ಮತ್ತು ಉಪಕರಗಳನ್ನು ಒಳಗೊಂಡಿರುವುದಿಲ್ಲ;
- (7) “ಕೃಷಿಕೆ” ಎಂದರೆ,-
- (ಎ) ಸ್ವಂತ ದುಡಿಮೆಯ ಮೂಲಕ, ಅಥವಾ
 - (ಬಿ) ಕುಟುಂಬದ ದುಡಿಮೆಯ ಮೂಲಕ, ಅಥವಾ
 - (ಸಿ) ನಗದು ಅಥವಾ ವಸ್ತುವಿನ ರೂಪದಲ್ಲಿ ಸಂದಾಯ ಮಾಡಬೇಕಾದ ಮಜೂರಿಗಾಗಿ ಕಾರ್ಯನಿರ್ವಹಿಸುವ ನೋಕರರ ಮೂಲಕ ಅಥವಾ ವ್ಯೇಯಕೆ ಮೇಲ್ಮೈಭಾರತೆ ಅಥವಾ ಕುಟುಂಬದ ಯಾವೊಬ್ಬ ಸದಸ್ಯನ ಮೇಲ್ಮೈಭಾರತಣಿಯಲ್ಲಿ ಕೂಲಿಗೆ ನೇಮಿಸಿಕೊಳ್ಳಲಾದ ಕಾರ್ಮಿಕರ ಮೂಲಕ;
- ಖೋಮಿಯ ಸಾಗುವಳಿಯನ್ನು ಕೈಗೊಳ್ಳುವ ಒಬ್ಬ ವ್ಯಕ್ತಿ ಅಥವಾ ಒಂದು ಹಿಂದೂ ಅವಿಭಕ್ತ ಕುಟುಂಬ;
- (8) “ಅಪೀಲು ಪ್ರಾಧಿಕಾರ” ಎಂದರೆ, ಪ್ರಕರಣ 107ರಲ್ಲಿ ಉಲ್ಲೇಖಿಸಲಾದ, ಮನವಿಗಳ ವಿಚಾರಣೆ ಮಾಡುವುದಕ್ಕಾಗಿ ನೇಮಕವಾದ ಅಥವಾ ಪ್ರಾಧಿಕೃತವಾದ ಒಂದು ಪ್ರಾಧಿಕಾರ;
- (9) “ಅಪೀಲು ನ್ಯಾಯಾಧಿಕರಣ” ಎಂದರೆ, ಪ್ರಕರಣ 109ರಲ್ಲಿ ಅಡಿಯಲ್ಲಿ ಉಲ್ಲೇಖಿಸಲಾದ ಸರಕು ಮತ್ತು ಸೇವೆಗಳ ತೆರಿಗೆ ಅಪೀಲು ನ್ಯಾಯಾಧಿಕರಣ;
- (10) “ಗೊತ್ತಪಡಿಸಲಾದ ದಿನ” ಎಂದರೆ, ಈ ಅಧಿನಿಯಮದ ಉಪಭಂಧಗಳು ಜಾರಿಗೆ ಬರತಕ್ಕ ದಿನಾಂಕ;
- (11) “ಕರನಿಧರಣೆ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ತೆರಿಗೆ ಬಾಧ್ಯತೆಯನ್ನು ನಿರ್ಧರಿಸುವುದು ಮತ್ತು ಇದು ಸ್ವಯಂ-ಕರನಿರ್ಧರಣೆ, ಮರು-ಕರನಿರ್ಧರಣೆ, ತಾತ್ಕಾಲಿಕ ಕರನಿರ್ಧರಣೆ, ಕ್ಷೇತ್ರ ಕರನಿರ್ಧರಣೆ ಮತ್ತು ಅತ್ಯತ್ಮಮ ವಿವೇಚನಾ ಕರನಿರ್ಧರಣೆಯನ್ನು ಒಳಗೊಳ್ಳುತ್ತದೆ;
- (12) “ಸಹವತ್ತಿ ಉದ್ಯಮ” ಎಂಬುದು ಆದಾಯ ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಪ್ರಕರಣ 92ರ ಯಲ್ಲಿ ಇದಕ್ಕೆ ನೀಡಲಾದ ಅರ್ಥವನ್ನೇ ಹೊಂದಿರತಕ್ಕದ್ದು;
- (13) “ಲೆಕ್ಕಪರಿಶೋಧನೆ” ಎಂದರೆ, ಫೋಷಿಸಿದ ವಹಿವಾಟಿನ, ಸಂದಾಯ ಮಾಡಿದ ತೆರಿಗೆಗಳ, ಕ್ಷೇಮು ಮಾಡಿದ ಮರುಪಾರ್ಶಿಯ, ಮತ್ತು ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆಯ ಸರಿಯಾಗಿರುವಿಕೆಯನ್ನು ಪರಿಶೀಲಿಸಲು ಹಾಗೂ ಈ ಅಧಿನಿಯಮದ ಉಪಭಂಧಗಳು ಅಥವಾ ಅವುಗಳಡಿಯಲ್ಲಿ ಮಾಡಲಾದ ನಿಯಮಗಳಿಗೆ ಸಂಬಂಧಿಸಿದಂತೆ ಆತನ ಅನುಪಾಲನೆಯನ್ನು ನಿರ್ಧರಿಸಲು, ಈ ಅಧಿನಿಯಮದ ಅಡಿಯಲ್ಲಿ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಅಥವಾ ತತ್ತಾಲದಲ್ಲಿ ಜಾರಿಯಲ್ಲಿರುವ ಇತರೆ ಯಾವುದೇ ಕಾನೂನಿನ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯು ನಿರ್ವಹಿಸಿದ ಅಥವಾ ಒದಗಿಸಿದ ದಾಖಲೆಗಳ, ರಿಟನ್‌ಗಳ ಮತ್ತು ಇತರೇ ದಸ್ತಾವೇಚಗಳ ಪರಿಣೆ;
- (14) “ಪಾಧಿಕೃತ ಬ್ಯಾಂಕು” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ ಅಥವಾ ಇತರೆ ಯಾವುದೇ ಮೊತ್ತಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ ಪ್ರಾಧಿಕೃತಗೊಂಡ ಒಂದು ಬ್ಯಾಂಕು ಅಥವಾ ಒಂದು ಬ್ಯಾಂಕಿನ ಶಾಖೆ;
- (15) “ಅಧಿಕೃತ ಪ್ರತಿನಿಧಿ” ಎಂದರೆ, ಪ್ರಕರಣ 116ರಲ್ಲಿ ಉಲ್ಲೇಖಿಸಲಾಗಿರುವ ಪ್ರತಿನಿಧಿ;

- (16) “ಮಂಡಳಿ” ಎಂದರೆ, ಕೇಂದ್ರ ರಾಜಸ್ವ ಮಂಡಳಿಗಳ ಅಧಿನಿಯಮ 1963ರ (1963ರ ಕೇಂದ್ರ ಅಧಿನಿಯಮ 54) ಅಡಿಯಲ್ಲಿ ಸ್ಥಾಪಿತವಾದ ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ;
- (17) “ವ್ಯವಹಾರ” ವು ಈ ಕೆಳಗಿನವುಗಳನ್ನೂ ಒಳಗೊಂಡಿರುತ್ತದೆ,-
- ಹಣಕಾಸಿನ ಲಾಭಕ್ಕಾಗಿ ಅಥವಾ ಲಾಭವಿಲ್ಲದ, ಯಾವುದೇ ವ್ಯಾಪಾರ, ವಾರ್ಷಿಕ್, ತಯಾರಿಕೆ, ವೃತ್ತಿ, ಕಸುಬು, ವ್ಯಾಪಾರ ಸಾಹಸ, ಬಾಜಿಕಟ್ಟುವಿಕೆ ಅಥವಾ ಅದೇ ರೀತಿಯ ಇತರೇ ಯಾವುದೇ ಚಟುವಟಿಕೆ;
 - ಉಪ-ವಿಂಡ (ಎ)ನ ಚಟುವಟಿಕೆಗಳಿಗೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ಅಥವಾ ಮೂರಕವಾದ ಯಾವುದೇ ಚಟುವಟಿಕೆ ಅಥವಾ ವ್ಯವಹಾರ;
 - ಪರಿಮಾಣ, ಆವರ್ತನೆ, ನಿರಂತರತೆ ಅಥವಾ ನಿಯತೆ ಇರುವ ಅಥವಾ ಇಲ್ಲದಿರುವ ಉಪ-ವಿಂಡ (ಎ) ದಲ್ಲಿ ಹೇಳಲಾದ ಚಟುವಟಿಕೆ ಅಥವಾ ವ್ಯವಹಾರದ ಸ್ವರೂಪದಲ್ಲಿನ ಯಾವುದೇ ಅಂಥ ಚಟುವಟಿಕೆ ಅಥವಾ ವ್ಯವಹಾರ;
 - ವ್ಯವಹಾರದ ಪ್ರಾರಂಭ ಅಥವಾ ಮುಕ್ತಾಯಗಳಿಗೆ ಸಂಬಂಧಿಸಿದ, ಬಂಡವಾಳ ಸರಕುಗಳನ್ನೂ ಒಳಗೊಂಡ ಸರಕುಗಳ ಮತ್ತು ಸೇವೆಗಳ ಮೂರ್ಕೆ ಅಥವಾ ಸ್ವಾಧೀನ ಪಡಿಸಿಕೊಳ್ಳುವಿಕೆ;
 - ಒಂದು ಕ್ಷಿಬ್ದ, ಸಂಘ, ಸೊಸೈಟಿ ಅಥವಾ ಅಂತಹ ಒಂದು ಸಂಸ್ಥೆ ತನ್ನ ಸದಸ್ಯರಿಗೆ (ವಂತಿಗೆ ಅಥವಾ ಇತರ ಯಾವುದೇ ಪ್ರತಿಫಲಕ್ಕೂಗೆ) ಒದಗಿಸಲಾದ ಸೌಲಭ್ಯಗಳು ಅಥವಾ ಸೌಕರ್ಯಗಳು;
 - ಯಾವುದೇ ಆವರಣಕ್ಕೆ ಪ್ರತಿಫಲಕ್ಕಾಗಿ ವ್ಯಕ್ತಿಗಳಿಗೆ ನೀಡಲಾದ ಪ್ರವೇಶ;
 - ತನ್ನ ವ್ಯಾಪಾರದ, ವೃತ್ತಿಯ ಅಥವಾ ಕಸುಬಿನ ಪಥದಲ್ಲಿ ಅಥವಾ ಅಭಿವೃದ್ಧಿಯಲ್ಲಿ ಒಬ್ಬತೆಗೊಂಡ ಒಂದು ಮುದ್ದೆಯನ್ನು ಹಿಡಿದ ಒಬ್ಬ ವ್ಯಕ್ತಿಯ ಮೂರ್ಕೆ ಮಾಡಿದ ಸೇವೆಗಳು;
 - ಟೋಟಲ್‌ಸೇಟ್‌ರ್ ಮೂಲಕ ಅಥವಾ ಬುಕ್ ಮೇಕರನಿಗೆ ನೀಡಲಾದ ಪರವಾನಿಗೆಯ ಮೂಲಕ ಒಂದು ರೇಸ್ ಕ್ಷಿಬ್ದ ಒದಗಿಸಿದ ಸೇವೆಗಳು; ಮತ್ತು
 - ಕೇಂದ್ರ ಸರ್ಕಾರ, ಒಂದು ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ ಸಾರ್ವಜನಿಕ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಕೈಗೊಳ್ಳಲಾದ ಯಾವುದೇ ಚಟುವಟಿಕೆ ಅಥವಾ ವ್ಯವಹಾರ;
- (18) “ವ್ಯವಹಾರ ಶೈಕ್ಷಣಿಕ” ಎಂದರೆ, ಒಂದು ಸರಕು ಅಥವಾ ಒಂದು ಸೇವೆ ಅಥವಾ ಸಂಬಂಧಿಸಿದ ಸರಕುಗಳ ಅಥವಾ ಸೇವೆಗಳ ಒಂದು ಸಮೂಹ, ಇವುಗಳ ಮೂರ್ಕೆಯಲ್ಲಿ ತೊಡಗಿರುವ, ಪ್ರತ್ಯೇಕವಾಗಿ ಗುರುತಿಸಬಹುದಾದ ಉದ್ದೇಶದ ಒಂದು ಘಟಕ ಮತ್ತು ಇದು ಇತರೆ ವ್ಯವಹಾರ ಶೈಕ್ಷಣಿಕಿಂದ ಭಿನ್ನವಾದ ನಷ್ಟಸಂಭವವೀಯತೆ ಮತ್ತು ಪ್ರತಿಫಲಗಳನ್ನು ಹೊಂದಿರುತ್ತದೆ;
- ವಿವರಣೆ:** ಈ ಬಿಂಡದ ಸಲುವಾಗಿ ಸರಕುಗಳು ಅಥವಾ ಸೇವೆಗಳು ಪರಸ್ಪರ ಸಂಬಂಧಪಟ್ಟಿರುತ್ತದೆ ಎಂಬುದನ್ನು ನಿರ್ದಿಷ್ಟಿಸುವಲ್ಲಿ ಪರಿಗಣಿಸಬೇಕಾದ ಅಂಶಗಳಲ್ಲಿ ಈ ಕೆಳಗಿನವುಗಳನ್ನೂ ಒಳಗೊಂಡಿರುತ್ತದೆ,-
- ಸರಕು ಅಥವಾ ಸೇವೆಗಳ ಸ್ವರೂಪ;
 - ಉತ್ಪಾದನಾ ಪ್ರಕ್ರಿಯೆಗಳ ಸ್ವರೂಪ;
 - ಸರಕು ಅಥವಾ ಸೇವೆಗಳ ಗ್ರಾಹಕರುಗಳ ಗುಂಪು ಅಥವಾ ವರ್ಗ;
 - ಸರಕುಗಳ ಹಂಚಿಕೆ ಅಥವಾ ಸೇವೆಗಳ ಮೂರ್ಕೆಗೆ ಬಳಸುವ ವಿಧಾನಗಳು; ಮತ್ತು
 - ಬ್ಯಾಂಕ್ ವ್ಯವಹಾರ, ವಿಮೆ ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ಒಳಗೊಂಡಂತೆ ನಿಯಂತ್ರಣಾ ಪರಿಸರದ (ಎಲ್ಲಿ ಅನ್ನಯಿವೋ ಅಲ್ಲಿ) ಸ್ವರೂಪ;
- (19) “ಬಂಡವಾಳ ಸರಕುಗಳು” ಎಂದರೆ, ಹೊಡುವಳ ತೆರಿಗೆ ಜಮೆಯ ಕ್ಷೇಮು ಮಾಡಿದ ವ್ಯಕ್ತಿಯ ತನ್ನ ಲೆಕ್ಕಪುಸ್ತಕಗಳಲ್ಲಿ ಯಾವ ಸರಕುಗಳ ಮೌಲ್ಯವನ್ನು ಬಂಡವಾಳೀಕೃತಗೊಳಿಸಿರುತ್ತಾನೆಯೋ ಆ ಸರಕುಗಳ ಮತ್ತು ಆ ಸರಕುಗಳನ್ನು ಆ ವ್ಯವಹಾರದ ಪಥದಲ್ಲಿ ಅಥವಾ ಮುಂದುವರಿಕೆಯಲ್ಲಿ ಬಳಸಲಾಗಿರಬೇಕು ಅಥವಾ ಬಳಸಲು ಉದ್ದೇಶಿಸಲಾಗಿರಬೇಕು;
- (20) “ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ” ಎಂದರೆ ಪ್ರಥಾನ ಕರ್ತವ್ಯಾಗಿಯಾಗಲೀ ಅಥವಾ ವಿಜೆಂಟ್ ಆಗಿಯಾಗಲೀ ಅಥವಾ ಯಾವುದೇ ಇನ್ನಿತರ ಸಾಮರ್ಥ್ಯದಲ್ಲಿಯಾಗಲೀ, ತೆರಿಗೆದಾಯಕ ಕ್ಷೇತ್ರವ್ಯಾಪ್ತಿಯಲ್ಲಿ ಸ್ಥಿರವ್ಯಾಪಾರ ಸ್ಥಳವನ್ನು ಹೊಂದಿಲ್ಲದೇ, ವ್ಯಾಪಾರದ ಪಥದಲ್ಲಿ ಅಥವಾ ಅದರ ಮುಂದುವರಿಕೆಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಯನ್ನು ಒಳಗೊಳ್ಳುವ ವ್ಯವಹಾರಗಳನ್ನು ಕೈಗೊಳ್ಳುವ ವ್ಯಕ್ತಿ;
- (21) “ಕೇಂದ್ರ ತೆರಿಗೆ” ಎಂದರೆ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ 9ರ ಅಡಿಯಲ್ಲಿ ವಿಧಿಸಲಾದ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ;
- (22) “ಉಪಕರ” ಎಂದರೆ ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮದಲ್ಲಿ ಇದಕ್ಕೆ ನೀಡಲಾದ ಅಧ್ಯಾವನ್ಯ ಹೊಂದಿರತಕ್ಕದ್ದು;
- (23) “ಚಾಟ್‌ಡ್ರೋ ಅಕ್ಷೋಂಟೆಂಟ್” ಎಂದರೆ, ಚಾಟ್‌ಡ್ರೋ ಅಕ್ಷೋಂಟೆಂಟ್ ಅಧಿನಿಯಮ, 1949ರ (1949ರ ಕೇಂದ್ರ ಅಧಿನಿಯಮ 38) ಪ್ರಕರಣ 2ರ ಉಪಪ್ರಕರಣ (1)ರ ಖಲ್ಲಿ ಪರಿಭಾಷಿಸಲಾದ ಒಬ್ಬ ಚಾಟ್‌ಡ್ರೋ ಅಕ್ಷೋಂಟೆಂಟ್;
- (24) “ಅಯುಕ್ತರು” ಎಂದರೆ, ಪ್ರಕರಣ 3ರ ಅಡಿಯಲ್ಲಿ ನೇಮಕಗೊಂಡ ರಾಜ್ಯ ತೆರಿಗೆಯ ಆಯುಕ್ತರು;
- (25) “ಮಂಡಳಿಯಲ್ಲಿನ ಆಯುಕ್ತರು” ಎಂದರೆ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ 168ರಲ್ಲಿ ಉಲ್ಲೇಖಿಸಲಾದ ಆಯುಕ್ತರು;
- (26) “ಸಾಮಾನ್ಯ ಮೋಟ್‌ರ್” ಎಂದರೆ, ಪ್ರಕರಣ 146ರಲ್ಲಿ ಉಲ್ಲೇಖಿಸಲಾದ ಸರಕು ಮತ್ತು ಸೇವೆಗಳ ತೆರಿಗೆಯ ಸಾಮಾನ್ಯ ವಿದ್ಯಾನಾನ್ ಮೋಟ್‌ರ್;

(27) “ಸಾಮಾನ್ಯ ಕೆಲಸದ ದಿನಗಳು” ಎಂದರೆ, ಕೇಂದ್ರ ಸರ್ಕಾರದಿಂದಲಾಗಲೀ ಅಥವಾ ರಾಜ್ಯ ಸರ್ಕಾರದಿಂದಲಾಗಲೀ ಅಧಿಕೃತ ರಚಾಡಿನವಾಗಿ ಫೋಂಟ್ಸದ ಅನುಕ್ರಮವಾಗಿ ಬರುವ ಅಂತಹ ಕೆಲಸದ ದಿನಗಳು;

(28) “ಕಂಪನಿ ಕಾರ್ಯದರ್ಶಿ” ಎಂದರೆ, ಕಂಪನಿ ಕಾರ್ಯದರ್ಶಿಗಳ ಅಧಿನಿಯಮ, 1980 ರ (1980ರ ಕೇಂದ್ರ ಅಧಿನಿಯಮ 56) ಪ್ರಕರಣ 2ರ ಉಪ-ಪ್ರಕರಣ (1)ರ ವಿಂಡ (ಸಿ) ನಲ್ಲಿ ಪರಿಭಾಷಿಸಲಾಗಿರುವ ಒಬ್ಬ ಕಂಪನಿ ಕಾರ್ಯದರ್ಶಿ;

(29) “ಸಕ್ಷಮ ಪ್ರಾಧಿಕಾರ” ಎಂದರೆ, ಸರ್ಕಾರದಿಂದ ಅಧಿಸೂಚಿಸಬಹುದಾದ ಅಂಥ ಪ್ರಾಧಿಕಾರ;

(30) “ಸಂಯುಕ್ತ ಮೂರ್ಯಕೆ” ಎಂದರೆ, ಒಬ್ಬ ತೆರಿಗೆದಾಯಕ ವ್ಯಕ್ತಿಯಿಂದ ಸ್ವೀಕರಿಸುವವನಿಗೆ ಮಾಡಲಾದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಅಥವಾ ಅವುಗಳ ಯಾವುದೇ ಸಂಯೋಜನೆಗಳನ್ನು ಒಳಗೊಂಡಿರುವ ಒಂದು ಮೂರ್ಯಕೆ ಮತ್ತು ಅವುಗಳನ್ನು ಸಾಮಾನ್ಯವಾದ ಒಂದು ವ್ಯವಹಾರದ ಕ್ರಮದಲ್ಲಿ ಸಹಜವಾಗಿ ಕಂತೆ ಮಾಡಿ ಒಂದು ಮತ್ತೊಂದರ ಜೊತೆಗಿನ ಸಂಬಂಧದಲ್ಲಿ ಮೂರ್ಯಸಲಾಗಿರುತ್ತದೆ ಹಾಗೂ ಅವುಗಳಲ್ಲಿ ಒಂದು ಪ್ರಧಾನ ಮೂರ್ಯಕೆಯಾಗಿರುತ್ತದೆ;

ದೃಷ್ಟಿಂತ: ಸರಕುಗಳನ್ನು ಪ್ರಕ್ರಿಯಾಗಿ ವಿಮೆಯೊಂದಿಗೆ ಸಾಗಾಣಿಕೆ ಮಾಡಿದ್ದಲ್ಲಿ, ಸರಕುಗಳ, ಪ್ರಾಖ್ಯಾತಿಯಾದುವ ಸಾಮಗ್ರಿಗಳ, ಸಾಗಾಣಿಕೆಯ ಮತ್ತು ವಿಮೆಯ ಪ್ರತ್ಯೇಕ ಮೂರ್ಯಕೆಗಳು ಒಂದು ಸಂಯುಕ್ತ ಮೂರ್ಯಕೆಯಾಗಿದೆ ಮತ್ತು ಸರಕುಗಳ ಮೂರ್ಯಕೆಯು ಆ ಸಂಯುಕ್ತ ಮೂರ್ಯಕೆಯ ಪ್ರಧಾನ ಮೂರ್ಯಕೆಯಾಗಿದೆ;

(31) “ಪ್ರತಿಫಲ” ಎಂಬುದು, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆಗೆ ಸಂಬಂಧಿಸಿದಂತೆ:-

(ಎ) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆಗೆ ಸಂಬಂಧಿಸಿದಂತೆಯಾಗಲೀ ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿಯಾಗಲೀ ಅಥವಾ ಅದರ ಪ್ರೇರೇಪಣಗೋಸ್ಕರವಾಗಲೀ, ಸ್ವೀಕರಿಸುವವನಿಂದಲಾದರೂ ಆಗಿರಬಹುದು ಅಥವಾ ಇತರೇ ಯಾವುದೇ ವ್ಯಕ್ತಿಯಿಂದಲಾದರೂ ಆಗಿರಬಹುದು, ಹಣದ ರೂಪದಲ್ಲಾಗಲೀ ಅಥವಾ ಅನ್ಯ ರೂಪದಲ್ಲಾಗಲೀ, ಮಾಡಿದ ಅಥವಾ ಮಾಡಬಹುದಾದ ಯಾವುದೇ ಸಂದಾಯವನ್ನು ಒಳಗೊಳ್ಳುತ್ತದೆ, ಆದರೆ ಇದು ಕೇಂದ್ರ ಸರ್ಕಾರ ಅಥವಾ ಒಂದು ರಾಜ್ಯ ಸರ್ಕಾರದಿಂದ ನೀಡಲಾದ ಯಾವುದೇ ಸಹಾಯಧನವನ್ನು ಒಳಗೊಂಡಿರತಕ್ಕದ್ದಲ್ಲಿ;

(ಬಿ) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆಗೆ ಸಂಬಂಧಿಸಿದಂತೆಯಾಗಲೀ ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿಯಾಗಲೀ ಅಥವಾ ಅದರ ಪ್ರೇರೇಪಣಗೋಸ್ಕರವಾಗಲೀ, ಸ್ವೀಕರಿಸುವವನಿಂದಲಾದರೂ ಆಗಿರಬಹುದು ಅಥವಾ ಇತರೇ ಯಾವುದೇ ವ್ಯಕ್ತಿಯಿಂದಲಾದರೂ ಆಗಿರಬಹುದು, ಯಾವುದೇ ಕ್ರಿಯೆಯನ್ನು ಮಾಡುವುದರ ಅಥವಾ ಮಾಡದಿರುವುದರ ಹಣಕಾಸಿನ ರೂಪದ ವೈಲ್ಯವನ್ನು ಒಳಗೊಳ್ಳುತ್ತದೆ, ಆದರೆ ಇದು ಕೇಂದ್ರ ಸರ್ಕಾರ ಅಥವಾ ಒಂದು ರಾಜ್ಯ ಸರ್ಕಾರದಿಂದ ನೀಡಲಾದ ಯಾವುದೇ ಸಹಾಯಧನವನ್ನು ಒಳಗೊಂಡಿರತಕ್ಕದ್ದಲ್ಲಿ:

ಪರಂತು, ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಮೂರ್ಯಕೆಗೆ ಸಂಬಂಧಿಸಿದಂತೆ ನೀಡಲಾಗಿರುವ ತೇವಣಿಯನ್ನು, ಮೂರ್ಯಕೆದಾರ ಆ ತೇವಣಿಯನ್ನು ಮೂರ್ಯಕೆಯ ಪ್ರತಿಫಲ ಎಂದು ಪರಿಗೆಂದರೆ ಹೊರತು ಅದನ್ನು ಮೂರ್ಯಕೆಗಾಗಿ ಮಾಡಲಾದ ಪಾವತಿ ಎಂದು ತಿಳಿಯತಕ್ಕದ್ದಲ್ಲಿ;

(32) “ಸರಕುಗಳ ನಿರಂತರ ಮೂರ್ಯಕೆ” ಎಂದರೆ, ಒಂದು ಕರಾರಿನ ಅಡಿಯಲ್ಲಿ ವೈರಾ, ಕೇಬಲ್, ಹೈಪೋಲೈನ್ ಅಥವಾ ಇತರ ವಾಹಿನಿಗಳ ಮೂಲಕ ಅಥವಾ ಅವುಗಳ ಮೂಲಕವಲ್ಲದೆಯೂ ಸಹ, ನಿರಂತರವಾಗಿ ಅಥವಾ ಆವರ್ತಿತವಾಗಿ, ಒದಗಿಸಿದ ಅಥವಾ ಒದಗಿಸಲು ಒಷ್ಟಿರುವ, ಮತ್ತು ಅದಕ್ಕಾಗಿ ಮೂರ್ಯಕೆದಾರನು ಸ್ವೀಕರಿಸುವವನಿಗೆ ನಿಯಮಿತವಾಗಿ ಅಥವಾ ನಿಯತಕಾಲಿಕವಾಗಿ ಬೆಲೆಪಟ್ಟಿಯನ್ನು ನೀಡುವ ಸರಕುಗಳ ಒಂದು ಮೂರ್ಯಕೆ ಮತ್ತು ಸರ್ಕಾರವು, ಅಂಥ ಷರತ್ತುಗಳಿಗೊಳಿಪಟ್ಟು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದ ಅಂತಹ ಸೇವೆಗಳ ಮೂರ್ಯಕೆಯನ್ನು ಒಳಗೊಳ್ಳುತ್ತದೆ;

(33) “ಸೇವೆಗಳ ನಿರಂತರ ಮೂರ್ಯಕೆ” ಎಂದರೆ, ಒಂದು ಕರಾರಿನ ಅಡಿಯಲ್ಲಿ ನಿಯತಕಾಲಿಕ ಪಾವತಿಯ ಬಾಧ್ಯತೆಗಳೊಂದಿಗೆ, ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ನಿರಂತರವಾಗಿ ಅಥವಾ ಆವರ್ತಿತವಾಗಿ ಒದಗಿಸಿದ ಅಥವಾ ಒದಗಿಸಲು ಒಷ್ಟಿರುವ ಸೇವೆಗಳ ಮೂರ್ಯಕೆ ಮತ್ತು ಸರ್ಕಾರವು, ಅಂಥ ಷರತ್ತುಗಳಿಗೊಳಿಪಟ್ಟು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದ ಅಂತಹ ಸೇವೆಗಳ ಮೂರ್ಯಕೆಯನ್ನು ಒಳಗೊಳ್ಳುತ್ತದೆ;

(34) “ಸಾಗಣಿಕೆ ವಾಹನ”ವು ಒಂದು ನೋಕೆ, ಒಂದು ವಿಮಾನ ಮತ್ತು ಒಂದು ವಾಹನವನ್ನು ಒಳಗೊಳ್ಳುತ್ತದೆ;

(35) “ಕಾಸ್ಟ್ ಅಕೋಂಟೆಂಟ್” ಎಂದರೆ, ಕಾಸ್ಟ್ ಮತ್ತು ವೈಕ್ಸ್ ಅಕೋಂಟೆಂಟ್ ಅಧಿನಿಯಮ, 1959ರ (1959ರ ಕೇಂದ್ರ ಅಧಿನಿಯಮ 23) ಪ್ರಕರಣ 2ರ ಉಪಪ್ರಕರಣ (1)ರ ವಿಂಡ (ಸಿ)ಯಲ್ಲಿ ಪರಿಭಾಷಿಸಲಾಗಿರುವ ಒಬ್ಬ “ಕಾಸ್ಟ್ ಅಕೋಂಟೆಂಟ್”;

(36) “ಪರಿಷತ್” ಎಂದರೆ, ಸಂವಿಧಾನದ ಅನುಜ್ಞೆದ 279ರ ಅಡಿಯಲ್ಲಿ ಸ್ವಾಫಿಸಲಾದ ಸರಕು ಮತ್ತು ಸೇವೆಗಳ ಪರಿಷತ್;

(37) “ಜಮೆ ಚೀಟ್” ಎಂದರೆ, ನೋಂದಾಯಿತ ವ್ಯಕ್ತಿಯ ಪ್ರಕರಣ 34ರ ಉಪಪ್ರಕರಣ (1)ರ ಅಡಿಯಲ್ಲಿ ನೀಡಿದ ದಸ್ತಾವೇಜು;

(38) “ಎಚ್ ಚೀಟ್” ಎಂದರೆ, ನೋಂದಾಯಿತ ವ್ಯಕ್ತಿಯ ಪ್ರಕರಣ 34ರ ಉಪಪ್ರಕರಣ (3)ರ ಅಡಿಯಲ್ಲಿ ನೀಡಿದ ದಸ್ತಾವೇಜು;

(39) “ಪರಿಭಾವಿತ ರಘುನಾಥ” ಎಂದರೆ, ಪ್ರಕರಣ 147ರ ಅಡಿಯಲ್ಲಿ ಅಧಿಸೂಚಿಸಬಹುದಾದ ಸರಕುಗಳ ಅಂಥ ಮೂರ್ಯಕೆಗಳು;

(40) “ನೇಮಿತ ಪ್ರಾಧಿಕಾರ” ಎಂದರೆ, ಆಯುಕ್ತರಿಂದ ಅಧಿಸೂಚಿಸಬಹುದಾದ ಅಂಥ ಪ್ರಾಧಿಕಾರ;

(41) “ದಸ್ತಾವೇಜು” ಎಂಬುದು, ಲಿಖಿತ ಅಥವಾ ಮುದ್ರಿತವಾದ ಯಾವುದೇ ತರಹದ ದಾಖಲೆ ಮತ್ತು ಮಾಹಿತಿ ತಂತ್ರಜ್ಞಾನ ಅಧಿನಿಯಮ, 2000ರ (2000ರ ಕೇಂದ್ರ ಅಧಿನಿಯಮ 21) ಪ್ರಕರಣ 2ರ ವಿಂಡ (ಟಿ)ಯಲ್ಲಿ ಪರಿಭಾಷಿಸಿರುವಂತೆ ವಿದ್ಯುನ್ನಾನ ದಾಖಲೆಗಳನ್ನು ಒಳಗೊಳ್ಳುತ್ತದೆ;

(42) ಭಾರತದಲ್ಲಿ ಉತ್ಪಾದಿಸಿ ರಘುನಾಥ ಮಾಡಲಾದ ಯಾವುದೇ ಸರಕುಗಳಿಗೆ ಸಂಬಂಧಿಸಿದಂತೆ, “ಸುಂಕ ವಾಪಕಾತಿ” ಎಂದರೆ, ಅಂಥ ಸರಕುಗಳ ಉತ್ಪಾದನೆಯಲ್ಲಿ ಒಳಗೊಂಡಿದೆ ಯಾವುದೇ ಆವಧಾರ ಹೂಡುವಳಿಗಳ ಮೇಲೆ ಅಥವಾ ಯಾವುದೇ ದೇಶೀಯ

ಹೊಡುವಳಿಗಳ ಅಥವಾ ಹೊಡುವಳಿ ಸೇವೆಗಳ ಮೇಲೆ ವಿಧಿಸಬಹುದಾದ ತೆರಿಗೆ, ಸುಂಕ ಅಥವಾ ಉಪಕರಗಳ ಮೇಲಿನ ರಿಯಾಲಿಟಿ;

(43) “ವಿದ್ಯಾನ್ಯಾನ ನಗದು ಖಾತೆ” ಎಂದರೆ, ಪ್ರಕರಣ 49ರ ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾಗಿರುವ ವಿದ್ಯಾನ್ಯಾನ ನಗದು ಖಾತೆ;

(44) “ವಿದ್ಯಾನ್ಯಾನ ವಾಣಿಜ್ಯ” ಎಂದರೆ, ಡಿಜಿಟಲ್ ಅಥವಾ ವಿದ್ಯಾನ್ಯಾನ ಜಾಲದ ಮುಖಾಂತರ ಡಿಜಿಟಲ್ ಉತ್ಪನ್ನಗಳನ್ನೂ ಒಳಗೊಂಡಂತೆ ಸರಕು ಅಥವಾ ಸೇವೆಗಳ ಅಥವಾ ಅವೇರಡರ ಮೂರ್ಕೆಕೆ;

(45) “ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕ” ಎಂದರೆ, ವಿದ್ಯಾನ್ಯಾನ ವಾಣಿಜ್ಯಕ್ಕಾಗಿ ಡಿಜಿಟಲ್ ಅಥವಾ ವಿದ್ಯಾನ್ಯಾನ ಸೌಲಭ್ಯ ಅಥವಾ ವೇದಿಕೆಯನ್ನು ಹೊಂದಿರುವ, ನಡೆಸುವ ಅಥವಾ ನಿರ್ವಹಿಸುವ ಯಾವೋಬ್ಬ ವ್ಯಕ್ತಿ;

(46) “ವಿದ್ಯಾನ್ಯಾನ ಜಮಾ ಖಾತೆ” ಎಂದರೆ, ಪ್ರಕರಣ 49ರ ಉಪಪ್ರಕರಣ (2)ರಲ್ಲಿ ಉಲ್ಲೇಖಿಸಲಾಗಿರುವ ವಿದ್ಯಾನ್ಯಾನ ಜಮಾ ಖಾತೆ;

(47) “ವಿನಾಯಿತ ಮೂರ್ಕೆಕೆ” ಎಂದರೆ, ಶೂನ್ಯ ತೆರಿಗೆದರವನ್ನು ಆಕರ್ಷಿಸುವ ಯಾವುದೇ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಮೂರ್ಕೆಕೆ ಅಥವಾ ಪ್ರಕರಣ 11ರ ಅಡಿಯಲ್ಲಿ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 6ರ ಅಡಿಯಲ್ಲಿ ತೆರಿಗೆಯಿಂದ ಸಂಪರ್ಕ ವಿನಾಯಿತ ಹೊಂದಿರುವ ಯಾವುದೇ ಸರಕುಗಳ ಅಥವಾ ಸೇವೆಗಳ ಅಥವಾ ಅವುಗಳೆರಡರ ಮೂರ್ಕೆಕೆ ಮತ್ತು ಇದು ತೆರಿಗೆರಹಿತ ಮೂರ್ಕೆಗಳನ್ನೂ ಸಹ ಒಳಗೊಂಡಿರುತ್ತದೆ;

(48) “ಅಸ್ತಿತ್ವದಲ್ಲಿರುವ ಕಾನೂನು” ಎಂದರೆ, ಈ ಅಧಿನಿಯಮವು ಜಾರಿಗೆ ಬರುವ ಮೊದಲು, ಅಂಥ ಕಾನೂನು, ಅಧಿಸೂಚನೆ, ಆದೇಶ, ನಿಯಮ ಅಥವಾ ನಿಯಂತ್ರಣವನ್ನು ಮಾಡುವ ಅಧಿಕಾರವನ್ನು ಹೊಂದಿರುವ ಶಾಸನಸಭೆ ಅಥವಾ ಪ್ರಾಧಿಕಾರ ಅಥವಾ ವ್ಯಕ್ತಿಯಿಂದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೇಲೆ ತೆರಿಗೆಯನ್ನು ವಿಧಿಸಿ ಸಂಗ್ರಹಿಸುವುದಕ್ಕಾಗಿ ಹೊರಡಿಸಿದ ಅಥವಾ ಮಾಡಿದ ಯಾವುದೇ ಕಾನೂನು, ಅಧಿಸೂಚನೆ, ಆದೇಶ, ನಿಯಮ ಅಥವಾ ನಿಯಂತ್ರಣ;

(49) “ಕಟುಂಬ” ಎಂದರೆ,-

(ಎ) ವ್ಯಕ್ತಿಯ ಪತಿ ಅಥವಾ ಪತ್ನಿ ಮತ್ತು ಮಕ್ಕಳು, ಹಾಗೂ

(ಬಿ) ಆ ವ್ಯಕ್ತಿಯ ಮೇಲೆ ಪೂರ್ಣವಾಗಿ ಅಥವಾ ಹೆಚ್ಚಿನದಾಗಿ ಅವಲಂಬಿತರಾದ ವ್ಯಕ್ತಿಯ ತಂದೆ-ತಾಯಿ, ಅಜ್ಞ-ಅಜ್ಞ, ಸಹೋದರರು ಮತ್ತು ಸಹೋದರಿಯರು;

(50) “ಸ್ಥಿರವಾದ ಕಾರ್ಯಸ್ಥಳ” ಎಂದರೆ, ಸೇವೆಗಳ ಮೂರ್ಕೆಗಳಾಗಿ ಅಥವಾ ಸ್ವಂತ ಅಗತ್ಯತೆಗಳಿಗೆ ಸೇವೆಗಳನ್ನು ಸ್ವೀಕರಿಸಿ ಬಳಸುವುದಕ್ಕಾಗಿ, ಮಾನವ ಮತ್ತು ತಾಂತ್ರಿಕ ಸಂಪನ್ಮೂಲಗಳ ದೃಷ್ಟಿಯಿಂದ ಸಾಕಷ್ಟು ಪ್ರಮಾಣದ ಶಾಶ್ವತತೆಯಿಂದ ಹಾಗೂ ಸೂಕ್ತವಾದ ಸಂರಚನೆಯಿಂದ ಗುರುತಿಸಲ್ಪಟ್ಟ (ನೋಂದಾಯಿತ ವ್ಯವಹಾರ ಸ್ಥಳವನ್ನು ಹೊರತುಪಡಿಸಿದ) ಒಂದು ಸ್ಥಳ;

(51) “ನಿಧಿ” ಎಂದರೆ, ಪ್ರಕರಣ 57ರ ಅಡಿಯಲ್ಲಿ ಸ್ಥಾಪಿತವಾದ ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿ;

(52) “ಸರಕು” ಎಂದರೆ, ಹಣ ಮತ್ತು ಭದ್ರತಾಪತ್ರಗಳನ್ನು ಹೊರತುಪಡಿಸಿದ ಎಲ್ಲಾ ಬಗೆಯ ಚರ ಸ್ವತ್ವಗಳು, ಆದರೆ ಇದು ಕ್ರಮಾಹಾರಕ್ಕೇಮಗಳು, ಬೆಳೆಯುತ್ತಿರುವ ಫಲಗಳು, ಹುಲ್ಲು ಮತ್ತು ಮೂರ್ಕೆಗಿಂತ ಮೊದಲು ಅಥವಾ ಮೂರ್ಕೆಕೆ ಕರಾರಿನ ಅಡಿಯಲ್ಲಿ ಬೇರೆಡಿಸಲೊಂದಿರುವ ಭೂಮಿಗೆ ಲಗತ್ತಾಗಿರುವ ಅಥವಾ ಅದರ ಭಾಗವಾಗಿರುವ ವಸ್ತುಗಳನ್ನು ಒಳಗೊಂಡಿರುತ್ತದೆ;

(53) “ಸರಕಾರ” ಎಂದರೆ, ಕನಾರ್ಕಟ ಸರಕಾರ;

(54) “ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ” ಎಂದರೆ, ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017 (2017ರ ಕೇಂದ್ರ ಅಧಿನಿಯಮ 15);

(55) “ಸರಕು ಮತ್ತು ಸೇವೆಗಳ ತೆರಿಗೆ ವ್ಯಕ್ತಿನಿರತೆ” ಎಂದರೆ, ಪ್ರಕರಣ 48ರ ಅಡಿಯಲ್ಲಿ, ಅಂಥ ವ್ಯಕ್ತಿನಿರತನಾಗಿ ಕಾರ್ಯನಿರ್ವಹಿಸಲು ಅನುಮೋದಿಸಲಾದ ಒಬ್ಬ ವ್ಯಕ್ತಿ;

(56) “ಭಾರತ” ಎಂದರೆ, ಸಂವಿಧಾನದ ಅನುಷ್ಠಾನದ 1ರಲ್ಲಿ ಉಲ್ಲೇಖಿಸಲಾದ ಭಾರತ ದೇಶದ ಪ್ರದೇಶ, ಅದರ ರಾಜ್ಯ ಕ್ಷೇತ್ರೀಯ ಜಲಾಳ್ಯೇತ್ರ, ಸಮುದ್ರ ತೆಳು ಮತ್ತು ಅಂತಹ ಜಲಾಳ್ಯೇತ್ರಗಳ ತೆಳುಮನ್ನು, ಭೂವಿಂಡದ ಭೂಭೂಜ, ವಿಶೇಷ ಅಧಿಕ ವಲಯ ಅಥವಾ ಜೆರಿಂಡೋರಿಯಲ್ಲಾ ವಾಟರ್, ಕಾಂಟಿನೆಂಟಲ್ ತೆಲ್ಲಾ, ಎಕ್ಸ್‌ಕ್ಲೂಸಿವ್ ಎಕನಾಮಿಕ್ ರ್ಯೂಎನ್ ಅಂಡ್ ಅದರೂ ಮಾರಿಟ್‌ಮ್ ರ್ಯೂಎನ್ ಅಧಿನಿಯಮ 1976 ರಲ್ಲಿ (1976ರ ಕೇಂದ್ರ ಅಧಿನಿಯಮ 80) ಉಲ್ಲೇಖಿತವಾಗಿರುವ ಯಾವುದೇ ಅನ್ಯ ಸಾಗರ ವಲಯ ಹಾಗೂ ಅದರ ಭೂಪದೇಶ ಮತ್ತು ರಾಜ್ಯ ಕ್ಷೇತ್ರೀಯ ಜಲಾಳ್ಯೇತ್ರದ ಮೇಲಿನ ವಾಯುಪ್ರದೇಶ;

(57) “ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ” ಎಂದರೆ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (2017ರ ಕೇಂದ್ರ ಅಧಿನಿಯಮ 13);

(58) “ಏಕೀಕೃತ ತೆರಿಗೆ” ಎಂದರೆ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ವಿಧಿಸಿದ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ;

(59) “ಹೊಡುವಳಿ” ಎಂದರೆ, ಮೂರ್ಕೆದಾರನಿಂದ ವ್ಯವಹಾರದ ಪಥದಲ್ಲಿ ಅಥವಾ ಮುಂದುವರಿಕೆಯಲ್ಲಿ ಬಳಸಿದ ಅಥವಾ ಬಳಸಲು ಉದ್ದೇಶಿಸಲಾಗಿರುವ ಯಾವುದೇ ಸೇವೆಗಳು;

(60) “ಹೊಡುವಳಿ ಸೇವೆ” ಎಂದರೆ, ಹೊಡುವಳಿ ಸೇವೆಗಳ ಸ್ವೀಕೃತಿ ಬಗ್ಗೆ ಪ್ರಕರಣ 31ರ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆದಾರನು ನೀಡಿದ ತೆರಿಗೆ ಬೆಲೆಪಟ್ಟಿಗಳನ್ನು ಸ್ವೀಕರಿಸಿ ಸದರಿ ಸೇವೆಗಳ ಮೇಲೆ

(61) “ಹೊಡುವಳಿ ಸೇವೆ ಹಂಚಿದಾರ” ಎಂದರೆ, ಹೊಡುವಳಿ ಸೇವೆಗಳ ಸ್ವೀಕೃತಿ ಬಗ್ಗೆ ಪ್ರಕರಣ 31ರ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆದಾರನು ನೀಡಿದ ತೆರಿಗೆ ಬೆಲೆಪಟ್ಟಿಗಳನ್ನು ಸ್ವೀಕರಿಸಿ ಸದರಿ ಸೇವೆಗಳ ಮೇಲೆ

ಸಂದಾಯಮಾಡಿದ ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯು ಜಮೀನು ಸದರಿ ಕಷೇರಿಯ ಪ್ರಾಣ ಅನ್ನೇ ಹೊಂದಿರುವ ತೆರಿಗೆಯಾಯಕ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆದಾರನಿಗೆ ಹಂಚುವ ಉದ್ದೇಶಕ್ಕಾಗಿ ನಿಗದಿತ ದಸ್ತಾವೇಜನ್ನು ನೀಡುವ ಆ ಮೂರ್ಕೆದಾರನ ಕಳೇರಿ;

(62) ತೆರಿಗೆಯಾಯಕ ವ್ಯಕ್ತಿಗೆ ಸಂಬಂಧಿಸಿದಂತೆ “ಹೊಡುವಳಿ ತೆರಿಗೆ” ಎಂದರೆ, ತಾನು ಸ್ವೀಕರಿಸಿದ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಯೆ ಮೇಲೆ ವಿಧಿಸಲಾದ ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆ ಮತ್ತು ಅದು.-

- (ಎ) ಸರಕುಗಳ ಆಮದಿನ ಮೇಲೆ ವಿಧಿಸಲಾದ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆಯನ್ನು;
- (ಬಿ) ಪ್ರಕರಣ 9ರ ಉಪ-ಪ್ರಕರಣ (3) ಮತ್ತು (4)ನೇ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯನ್ನು; ಅಥವಾ
- (ಸಿ) ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 5ರ ಉಪ-ಪ್ರಕರಣ (3) ಮತ್ತು (4)ನೇ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯನ್ನು;
- (ಡಿ) ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 9ರ ಉಪ-ಪ್ರಕರಣ (3) ಮತ್ತು (4)ನೇ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯನ್ನು.

-ಒಳಗೊಳ್ಳುತ್ತದೆ, ಆದರೆ ಇದು ರಾಜೀ ತೆರಿಗೆ ಪದ್ಧತಿಯಡಿಯಲ್ಲಿ ಸಂದಾಯ ಮಾಡಿದ ತೆರಿಗೆಯನ್ನು ಒಳಗೊಳ್ಳುವುದಿಲ್ಲ;

(63) “ಹೊಡುವಳಿ ತೆರಿಗೆ ಜಮೀನು” ಎಂದರೆ, ಹೊಡುವಳಿ ತೆರಿಗೆಯ ಜಮೀನು;

(64) “ಸರಹಗಳ ರಾಜ್ಯದೋಳಿಗಿನ ಮೂರ್ಕೆಕೆ” ಎಂಬುದು ಏಕೀಕೃತ ಸರಹಗಳ ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 8ರಲ್ಲಿ ಇದಕ್ಕೆ ನೀಡಲಾದ ಅರ್ಥವನ್ನು ಹೊಂದಿರತಕ್ಕದ್ದು;

(65) “ಸೇವೆಗಳ ರಾಜ್ಯದೋಳಿಗಿನ ಮೂರ್ಕೆಕೆ” ಎಂಬುದು ಏಕೀಕೃತ ಸರಹಗಳ ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 8ರಲ್ಲಿ ಇದಕ್ಕೆ ನೀಡಲಾದ ಅರ್ಥವನ್ನು ಹೊಂದಿರತಕ್ಕದ್ದು;

(66) “ಬೆಲೆಪಟ್ಟಿ ಅಥವಾ ತೆರಿಗೆ ಬೆಲೆಪಟ್ಟಿ” ಎಂದರೆ, ಪ್ರಕರಣ 31ರಲ್ಲಿ ಉಲ್ಲೇಖಿಸಲಾಗಿರುವ ಬೆಲೆಪಟ್ಟಿ;

(67) ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ “ಒಳಮುವಿ ಮೂರ್ಕೆಕೆ” ಎಂದರೆ, ಪ್ರತಿಫಲಕ್ಕಾಗಿ ಅಥವಾ ಪ್ರತಿಫಲವಿಲ್ಲದೆ, ಏರೀದಿ, ಸ್ವಾಧೀನಪಡಿಸುತ್ತಿರುವಿಕೆ ಅಥವಾ ಯಾವುದೇ ಇತರೇ ಮೂಲಗಳ ಮೂಲಕವಾಗಿ ಸರಹಗಳ ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಸ್ವೀಕರಿಸುವುದು;

(68) “ಮಜಾರಿ ಕೆಲಸ” ಎಂದರೆ, ಮತ್ತೊಬ್ಬ ನೋಂದಾಯಿತ ವ್ಯಕ್ತಿಗೆ ಸೇರಿದ ಸರಹಗಳ ಮೇಲೆ ಒಬ್ಬ ವ್ಯಕ್ತಿಯು ಕೈಗೊಳ್ಳುವ ಯಾವುದೇ ಉಪಚರಣೆ (treatment) ಅಥವಾ ಸಂಸ್ಕರಣೆ ಮತ್ತು “ಮಜಾರಿ ಕೆಲಸಗಾರ” ಎಂಬ ಪದಾವಳಿಯನ್ನು ತದನುಸಾರವಾಗಿಯೇ ಅಧ್ಯುಸತ್ತಕ್ಕದ್ದು;

(69) “ಸ್ಥಳೀಯ ಪ್ರಾಧಿಕಾರ” ಎಂದರೆ:-

(ಎ) ಸಂವಿಧಾನದ ಅನುಚ್ಛೇದ 243ರ ಖಂಡ (ಡಿ) ದಲ್ಲಿ ಪರಿಭಾಷಿಸಿರುವಂತಹ ಒಂದು “ಪಂಚಾಯತ್ತೆ”;

(ಬಿ) ಸಂವಿಧಾನದ ಅನುಚ್ಛೇದ 243ಪಿಯ ಖಂಡ (ಇ) ದಲ್ಲಿ ಪರಿಭಾಷಿಸಿರುವಂತಹ ಒಂದು “ಪುರಸಭೆ”;

(ಸಿ) ಪೌರಾಡಳಿತ ಅಥವಾ ಸ್ಥಳೀಯ ನಿಧಿಯ ನಿಯಂತ್ರಣ ಅಥವಾ ನಿರ್ವಹಣೆ ಮಾಡಲು ಕಾನೂನು ಬದ್ದವಾದ ಹಕ್ಕಳುಂತಹ ಅರ್ಥವಾ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದಿಂದ ವಹಿಸಿಕೊಡಲಾದ ಯಾವುದೇ ಮರಸಭಾ ಸಮಿತಿ, ಜಿಲ್ಲಾ ಪರಿಷತ್, ಜಿಲ್ಲಾ ಮಂಡಳಿ ಮತ್ತು ಇತರ ಪ್ರಾಧಿಕಾರ;

(ಡಿ) ದಂಡು ಪ್ರದೇಶಗಳ ಅಧಿನಿಯಮ, 2006ರ (2006ರ ಕೇಂದ್ರ ಅಧಿನಿಯಮ 41) ಪ್ರಕರಣ 3 ರಲ್ಲಿ ಪರಿಭಾಷಿಸಿರುವಂತಹ ಒಂದು ದಂಡು ಪ್ರದೇಶ ಮಂಡಳಿ;

(ಇ) ಸಂವಿಧಾನದ ಆರನೇ ಅನುಸೂಚಿಯ ಅಡಿಯಲ್ಲಿ ರಚಿಸಲಾದ ಒಂದು ಪ್ರಾದೇಶಿಕ ಪರಿಷತ್ ಅಥವಾ ಒಂದು ಜಿಲ್ಲಾ ಪರಿಷತ್;

(ಎಫ್) ಸಂವಿಧಾನದ ಅನುಚ್ಛೇದ 371ರ ಅಡಿಯಲ್ಲಿ ರಚಿಸಲಾದ ಒಂದು ಅಭಿವೃದ್ಧಿ ಮಂಡಳಿ ಅರ್ಥವಾ;

(ಜಿ) ಸಂವಿಧಾನದ ಅನುಚ್ಛೇದ 371ವ ದ ಅಡಿಯಲ್ಲಿ ರಚಿಸಲಾದ ಒಂದು ಪ್ರಾದೇಶಿಕ ಪರಿಷತ್;

(70) “ಸೇವೆಗಳನ್ನು ಸ್ವೀಕರಿಸುವವನ ಸಾಫ್ತ್ವನೆ” ಎಂದರೆ,-

(ಎ) ಯಾವ ವ್ಯವಹಾರ ಸ್ಥಳಕ್ಕೆ ನೋಂದಣಿಯನ್ನು ಪಡೆಯಲಾಗಿದೆಯೋ ಆ ಸ್ಥಳದಲ್ಲಿ ಒಂದು ಮೂರ್ಕೆಯನ್ನು ಸ್ವೀಕರಿಸಿದ್ದಲ್ಲಿ, ಅಂತಹ ವ್ಯವಹಾರ ಸ್ಥಳದ ಸಾಫ್ತ್ವನೆ;

(ಬಿ) ಯಾವ ವ್ಯವಹಾರ ಸ್ಥಳಕ್ಕೆ ನೋಂದಣಿಯನ್ನು ಪಡೆಯಲಾಗಿದೆಯೋ ಆ ಸ್ಥಳವಲ್ಲದ ಒಂದು ಸ್ಥಳದಲ್ಲಿ (ಬೇರೆದೆಯಲ್ಲಿನ ಒಂದು ಸ್ಥಿರವಾದ ಕಾರ್ಯಸ್ಥಳ) ಒಂದು ಮೂರ್ಕೆಯನ್ನು ಸ್ವೀಕರಿಸಿದ್ದಲ್ಲಿ, ಅಂತಹ ಸ್ಥಿರವಾದ ಕಾರ್ಯಸ್ಥಳದ ಸಾಫ್ತ್ವನೆ;

(ಸಿ) ವ್ಯವಹಾರ ಸ್ಥಳ ಅರ್ಥವಾ ಸ್ಥಿರವಾದ ಕಾರ್ಯಸ್ಥಳ ಇಂತಹ ಒಂದಕ್ಕಿಂತ ಹೆಚ್ಚಿನ ಕಾರ್ಯಸ್ಥಳಗಳಲ್ಲಿ ಮೂರ್ಕೆಯನ್ನು ಸ್ವೀಕರಿಸಿದ್ದಲ್ಲಿ, ಮೂರ್ಕೆಯನ್ನು ಸ್ವೀಕರಿಸುವವನಿಗೆ ಅತಿ ಹೆಚ್ಚು ನೇರವಾಗಿ ಸಂಬಂಧಿಸಿರುವ ಕಾರ್ಯಸ್ಥಳದ ಸಾಫ್ತ್ವನೆ;

(ಡಿ) ಅಂಥ ಸ್ಥಳಗಳು ಇಲ್ಲದಿದ್ದಾಗ, ಸ್ವೀಕರಿಸುವವನ ವಾಡಿಕೆಯ ವಾಸಸ್ಥಳದ ಸಾಫ್ತ್ವನೆ;

(71) “ಸೇವೆಗಳ ಮೂರ್ಕೆದಾರನ ಸಾಫ್” ಎಂದರೆ,-

- (ಎ) ಯಾವ ವ್ಯವಹಾರ ಸ್ಥಳಕ್ಕೆ ನೋಂದಣಿಯನ್ನು ಪಡೆಯಲಾಗಿದೆಯೋ ಆ ಸ್ಥಳದಲ್ಲಿ ಒಂದು ಮೂರ್ಕೆಯನ್ನು ಮಾಡಿದ್ದಲ್ಲಿ, ಅಂತಹ ವ್ಯವಹಾರ ಸ್ಥಳದ ಸಾಫ್;
- (ಬಿ) ಯಾವ ವ್ಯವಹಾರ ಸ್ಥಳಕ್ಕೆ ನೋಂದಣಿಯನ್ನು ಪಡೆಯಲಾಗಿದೆಯೋ ಆ ಸ್ಥಳವಲ್ಲದ ಒಂದು ಸ್ಥಳದಲ್ಲಿ (ಬೇರೆಡೆಯಲ್ಲಿನ ಒಂದು ಸ್ಥಿರವಾದ ಕಾರ್ಯಸ್ಥಳ) ಒಂದು ಮೂರ್ಕೆಯನ್ನು ಮಾಡಿದ್ದಲ್ಲಿ, ಅಂತಹ ಸ್ಥಿರವಾದ ಕಾರ್ಯಸ್ಥಳದ ಸಾಫ್;
- (ಸಿ) ವ್ಯವಹಾರ ಸ್ಥಳ ಅಥವಾ ಸ್ಥಿರವಾದ ಕಾರ್ಯಸ್ಥಳ ಇಂತಹ ಒಂದಕ್ಕಿಂತ ಹೆಚ್ಚಿನ ಕಾರ್ಯಸ್ಥಳಗಳಲ್ಲಿ ಮೂರ್ಕೆಯನ್ನು ಮಾಡಿದ್ದಲ್ಲಿ, ಮೂರ್ಕೆಯನ್ನು ಮಾಡುವವನಿಗೆ ಅತಿ ಹೆಚ್ಚು ನೇರವಾಗಿ ಸಂಬಂಧಿಸಿರುವ ಕಾರ್ಯಸ್ಥಳದ ಸಾಫ್;
- (ಡಿ) ಅಂಥ ಸ್ಥಳಗಳು ಇಲ್ಲದಿದ್ದಾಗ, ಮೂರ್ಕೆದಾರನ ವಾಡಿಕೆಯ ವಾಸಸ್ಥಳದ ಸಾಫ್;

(72) “ಉತ್ಪಾದನೆ” ಎಂದರೆ, ಕಚ್ಚಾ ಪದಾರ್ಥ ಅಥವಾ ಮಾಡುವಳಿಗಳನ್ನು ಯಾವುದೇ ವಿಧಾನದಲ್ಲಿ ಸಂಸ್ಕರಿಸುವುದು, ಮತ್ತು ಇದರ ಪರಿಣಾಮವಾಗಿ ಪ್ರತ್ಯೇಕ ಹೆಸರು, ಗುಣಲಕ್ಷಣ ಮತ್ತು ಉಪಯೋಗವನ್ನು ಹೊಂದಿರುವ ಒಂದು ಹೊಸ ಉತ್ಪನ್ನ ಹೊರಬರುವುದು ಮತ್ತು “ತಯಾರಕ” ಎಂಬ ಪದಾವಳಿಯನ್ನು ತದನುಸಾರವಾಗಿಯೇ ಅಧ್ಯೈಸತಕ್ಕದ್ದು;

(73) “ಮಾರುಕಟ್ಟೆ ಮೊಲ್ಯು” ಎಂದರೆ, ಸ್ವೀಕರಿಸುವವನು ಮತ್ತು ಮೂರ್ಕೆದಾರನು ಸಂಬಂಧಿತರಾಗಿಲ್ಲದಿದ್ದಾಗ್, ಅದೇ ಬಗೆಯ ಮತ್ತು ಗುಣಮಟ್ಟದ ಮತ್ತು ಅದೇ ಅಥವಾ ಸರಿಸುಮಾರು ಅದೇ ಸಮಯದಲ್ಲಿ ಮತ್ತು ಅದೇ ವಾಣಿಜ್ಯ ಸ್ಥರದಲ್ಲಿ ಸರಕು ಅಥವಾ ಸೇವೆಗಳು ಅಥವಾ ಅಪುಗಳಿರದನ್ನು ಪಡೆಯುವ ಸಲುವಾಗಿ ಮೂರ್ಕೆಯನ್ನು ಸ್ವೀಕರಿಸುವವನು ಸಂದಾಯ ಮಾಡಬೇಕಾದ ಪೂರ್ಣ ಮೊತ್ತ;

(74) “ಮಿಶ್ರ ಮೂರ್ಕೆ” ಎಂದರೆ, ಒಬ್ಬ ತೆರಿಗೆದಾಯಕ ವ್ಯಕ್ತಿಯ ಮಾಡಿದ ಪರಸ್ಪರ ಸಂಬಂಧವಿರುವ, ಸರಕುಗಳ ಅಥವಾ ಸೇವೆಗಳ ಅಥವಾ ಅಪುಗಳ ಯಾವುದೇ ಸಂಯೋಜನೆಯ ಏರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ರತ್ಯೇಕವಾದ, ಆದರೆ ಸಂಯುಕ್ತ ಮೂರ್ಕೆಯಲ್ಲದ, ಮೂರ್ಕೆಗಳು;

ದೃಷ್ಟಿಂತ: ದಬ್ಬಿಯಲ್ಲಿ ಹಾಕಿಟ್ಟಿ ಆಹಾರಗಳು, ಸಿಹಿ ತಿನಿಸುಗಳು, ಚಾಕೊಲೆಟ್‌ಗಳು, ಕೇಕುಗಳು, ಒಣಹಣ್ಣಿಗಳು, ಅನಿಲಯುಕ್ತ ಪಾನೀಯ ಮತ್ತು ಹಣ್ಣಿನ ರಸಗಳನ್ನು ಒಳಗೊಂಡ ಪ್ರಾರ್ಕೆಜೆನ ಒಂದು ಮೂರ್ಕೆಯನ್ನು ಒಂದೇ ಜೀಲೆಯಲ್ಲಿ ಮೂರ್ಕೆ ಮಾಡುವುದು ಮಿಶ್ರ ಮೂರ್ಕೆ. ಇಂತಹ ಪ್ರತಿಯೊಂದು ಪದಾರ್ಥಗಳನ್ನು ಪ್ರತ್ಯೇಕವಾಗಿ ಮೂರ್ಕೆ ಮಾಡಬಹುದು ಮತ್ತು ಇವುಗಳು ಮತ್ತೊಂದರ ಮೇಲೆ ಅವಲಂಬಿತವಾಗಿರುವುದಿಲ್ಲ. ಒಂದು ವೇಳೆ ಈ ಪದಾರ್ಥಗಳು ಪ್ರತ್ಯೇಕವಾಗಿ ಮೂರ್ಕೆಯಾದಲ್ಲಿ ಇದು ಮಿಶ್ರ ಮೂರ್ಕೆಯಾಗುವುದಿಲ್ಲ:

(75) “ಹಣ” ಎಂದರೆ, ಬಾಧ್ಯತೆಯನ್ನು ಇತ್ಯಾರ್ಥಗೊಳಿಸುವುದಕ್ಕಾಗಿ ಅಥವಾ ಮತ್ತೊಂದು ವರ್ಗನಾಮದ ಹಣವನ್ನು (ಡಿನಾಮಿನೇಷನ್) ಭಾರತೀಯ ಕಾನೂನುಸಮೂತ್ತ ಚಲಾವಣೆಯ ಹಣದೊಂದಿಗೆ ವಿನಿಮಯ ಮಾಡಲು ಪ್ರತಿಫಲ ರೂಪದಲ್ಲಿ ಒಳಗೊಂಡಿರುವ ಭಾರತೀಯ ಅಧಿಕೃತ ನಾಣ್ಯರೂಪ ಅಥವಾ ಯಾವುದೇ ವಿದೇಶಿ ನಾಣ್ಯಪದ್ಧತಿ (ಕರೆನ್ಸಿ), ಧನಾದೇಶ, ಪ್ರಾಮಿಸರಿ ನೋಟ್‌, ವಿನಿಮಯ ಪತ್ರ, ಲೆಟರ್ ಆಫ್ ಕ್ರೆಡಿಟ್, ಡ್ರಾಫ್ಟ್, ಪೇ ಆಡರ್‌, ಪ್ರಯಾಣಿಕರ ಜೆಕ್ಸ್, ಮನಿ ಆಡರ್‌, ಅಂಚೆ ಅಥವಾ ವಿದ್ಯಾನ್ಯಾನ ಹಣಪಾವತಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮನ್ಯಾತ್ಮ ಪಡೆದ ಯಾವುದೇ ಇತರ ಸಾಧನಗಳು ಆದರೆ ತನ್ನ ನಾಣ್ಯಸರ್ಗಂಹಣಾ (ನ್ಯೂಮಿಸ್ಟ್‌ಟ್‌ಕ್ಷೆಟ್‌) ಮೊಲ್ಯುಕ್‌ ಇಟ್ಟರುವ ಯಾವುದೇ ನಾಣ್ಯಪದ್ಧತಿ(ಕರೆನ್ಸಿ)ಯನ್ನು ಇದು ಒಳಗೊಳಿಸುತ್ತದ್ದು;

(76) “ಮೋಟಾರು ವಾಹನ” ಎಂದರೆ ಮೋಟಾರು ವಾಹನಗಳ ಅಧಿನಿಯಮ 1988ರ (1988ರ ಕೇಂದ್ರ ಅಧಿನಿಯಮ 59) ಪ್ರಕರಣ 2ರ ಖಂಡ 28 ದಲ್ಲಿ ಇದಕ್ಕೆ ನೀಡಲಾದ ಅರ್ಥವನ್ನೇ ಹೊಂದಿರತಕ್ಕದ್ದು;

(77) “ಅನಿವಾಸಿ ತೆರಿಗೆದಾಯಕ ವ್ಯಕ್ತಿ” ಎಂದರೆ, ಪ್ರಥಾನ ಕರ್ತವ್ಯನಾಗಿ ಅಥವಾ ಪಜೆಂಟನಾಗಿ ಅಥವಾ ಯಾವುದೇ ಇನ್ನಿತರ ಸಾಮರ್ಥ್ಯದಲ್ಲಿ, ಭಾರತದಲ್ಲಿ ಸ್ಥಿರ ವ್ಯಾಪಾರಸ್ಥಳ ಅಥವಾ ವಾಸಸ್ಥಳವನ್ನು ಹೊಂದಿಲ್ಲದೇ, ವ್ಯಾಪಾರದ ಪಥದಲ್ಲಿ ಅಥವಾ ಅದರ ಮುಂದುವರಿಕೆಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅಪುಗಳಿರದರ ಮೂರ್ಕೆಯನ್ನು ಒಳಗೊಂಡ ವ್ಯವಹಾರಗಳನ್ನು ಸಾಂದರ್ಭಿಕವಾಗಿ ಕ್ರೀಗೊಳಿಸುವ ವ್ಯಕ್ತಿ;

(78) “ತೆರಿಗೆರಹಿತ ಮೂರ್ಕೆ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ವಿಧಿಸಲು ಬಾರದ ಸರಕು ಅಥವಾ ಸೇವೆಗಳು ಅಥವಾ ಅಪುಗಳಿರದರ ಅಂತಹ ಮೂರ್ಕೆ;

(79) “ತೆರಿಗೆ ರಹಿತ ಕ್ಷೇತ್ರ” ಎಂದರೆ, ತೆರಿಗೆದಾಯಕ ಕ್ಷೇತ್ರದಿಂದ ಹೊರಗಿರುವ ಕ್ಷೇತ್ರ;

(80) “ಅಧಿಸೂಚನೆ” ಎಂದರೆ, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಲಾದ ಅಧಿಸೂಚನೆ ಹಾಗೂ ‘ಅಧಿಸೂಚನೆ’ ಮತ್ತು ‘ಅಧಿಸೂಚಿಸಲಾಗಿದೆ’ ಎನ್ನುವ ಪದಾವಳಿಗಳನ್ನು ತದಾನುಸಾರವಾಗಿ ಅಧ್ಯೈಸತಕ್ಕದ್ದು;

(81) “ಅನ್ಯ ಕ್ಷೇತ್ರ”ವು ಒಂದು ರಾಜ್ಯದಲ್ಲಿ ಅಡಕವಾಗಿರುವ ಕ್ಷೇತ್ರಗಳು ಹಾಗೂ ಖಂಡ (114)ರ ಉಪ-ಖಂಡ (ಎ) ಇಂದ (ಇ)ವರೆಗೆ ಉಲ್ಲೇಖಿಸಿರುವ ಕ್ಷೇತ್ರಗಳನ್ನು ಹೊರತುಪಡಿಸಿದ ಇತರ ಕ್ಷೇತ್ರಗಳನ್ನು ಒಳಗೊಳಿಸುತ್ತದೆ;

(82) ಒಬ್ಬ ತೆರಿಗೆದಾಯಕ ವ್ಯಕ್ತಿಗೆ ಸಂಬಂಧಿಸಿದಂತೆ “ಮಟ್ಟುವಳಿ ತೆರಿಗೆ” ಎಂದರೆ, ಆತನು ಹಿಮ್ಮುಖ ವಿಧಿಸುವಿಕೆಯ ಆಧಾರದ ಮೇಲೆ ಸಂದಾಯ ಮಾಡಬೇಕಾದ ತೆರಿಗೆಯನ್ನು ಹೊರತುಪಡಿಸಿ, ಆತನಿಂದ ಅಥವಾ ಆತನ ಏಜೆಂಟ್‌ನಿಂದ ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅಪುಗಳಿರದರ ತೆರಿಗೆದಾಯಕ ಮೂರ್ಕೆಯ ಮೇಲೆ ಈ ಅಧಿನಿಯಮದಡಿ ವಿಧಿಸಬಹುದಾದ ತೆರಿಗೆ;

(83) ಒಬ್ಬ ತೆರಿಗೆದಾಯಕ ವ್ಯಕ್ತಿಗೆ ಸಂಬಂಧಿಸಿದಂತೆ “ಮೋರಮುಖ ಮೂರ್ಕೆ” ಎಂದರೆ, ಮಾರಾಟ, ವರ್ಗಾವಣೆ, ವಸ್ತುವಿನಿಮಯ, ವಿನಿಮಯ, ಪರವಾನಗಿ, ಬ್ರೋಗ್‌ ಅಥವಾ ವಿಲೇವಾರಿ ಅಥವಾ ಯಾವುದೇ ಇತರ ಪ್ರಕಾರದಲ್ಲಿಯಾದರೂ, ಅಂಥ

ವ್ಯಕ್ತಿಯಿಂದ ವ್ಯವಹಾರದ ಪಥದಲ್ಲಿ ಅಥವಾ ಮುಂದುವರಿಕೆಯಲ್ಲಿ ಮಾಡಲಾದ ಅಥವಾ ಮಾಡಲು ಒಪ್ಪಿರುವ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರ್ಕೆ;

(84) “ವ್ಯಕ್ತಿ” ಎಂಬುದು ಈ ಕೆಳಗಿನವುಗಳನ್ನು ಒಳಗೊಳ್ಳುವುದು:-

- (ಎ) ಒಬ್ಬ ವ್ಯಕ್ತಿ;
- (ಬಿ) ಒಂದು ಹಿಂದೂ ಅವಿಭಕ್ತ ಕುಟುಂಬ;
- (ಸಿ) ಒಂದು ಕಂಪನಿ;
- (ಡಿ) ಒಂದು ವ್ಯಾಪಾರಸಂಸ್ಥೆ;
- (ಇ) ಒಂದು ಪರಿಮಿತ ಹೊಣೆಗಾರಿಕೆಯ ಪಾಲುಗಾರಿಕೆ;
- (ಎಫ್) ಭಾರತದಲ್ಲಿ ಅಥವಾ ಭಾರತದ ಹೊರಗಡೆ, ನಿಗಮಿತವಾದ ಅಥವಾ ನಿಗಮಿತವಾಗಿರದ, ವ್ಯಕ್ತಿಗಳ ಒಂದು ಸಂಘ ಅಥವಾ ಸಂಸ್ಥೆ;
- (ಜಿ) ಯಾವುದೇ ಕೇಂದ್ರ ಅಧಿನಿಯಮ, ರಾಜ್ಯ ಅಧಿನಿಯಮ ಅಥವಾ ಪ್ರಾದೇಶಿಕ ಅಧಿನಿಯಮದ ಅಡಿಯಲ್ಲಿ ಸಾಫಿಸಿದ ನಿಗಮ ಅಥವಾ ಕಂಪನಿ ಅಧಿನಿಯಮ 2013ರ (2013ರ ಕೇಂದ್ರ ಅಧಿನಿಯಮ 18) ಪ್ರಕರಣ 2ರ ಉಪಪ್ರಕರಣ (45)ರಲ್ಲಿ ಪರಿಭಾಷಿಸಿರುವಂತೆ ಯಾವುದೇ ಸರ್ಕಾರಿ ನಿಗಮ;
- (ಹಚ್) ಭಾರತದ ಹೊರಗಿನ ದೇಶದ ಕಾನೂನಿನ ಪ್ರಕಾರ ಅಥವಾ ಅದರ ಅಡಿಯಲ್ಲಿ ನಿಗಮಿತವಾದ ಯಾವುದೇ ನಿಗಮಿತ ಸಂಸ್ಥೆ;
- (ಇ) ಸರಕಾರಿ ಸಂಘಗಳಿಗೆ ಸಂಬಂಧಿಸಿದ ಯಾವುದೇ ಕಾನೂನಿನ ಅಡಿಯಲ್ಲಿ ನೋಂದಾಯಿತವಾದ ಒಂದು ಸರಕಾರಿ ಸಂಘೆ;
- (ಜೆ) ಒಂದು ಸ್ಥಳೀಯ ಪ್ರಾಧಿಕಾರ;
- (ಕೆ) ಕೇಂದ್ರ ಸರ್ಕಾರ ಅಥವಾ ಒಂದು ರಾಜ್ಯ ಸರ್ಕಾರ;
- (ಎಲ್) ಸಂಘಗಳ ನೋಂದಣಿ ಅಧಿನಿಯಮ 1860ರ (1860ರ ಕೇಂದ್ರ ಅಧಿನಿಯಮ 21) ಅಡಿಯಲ್ಲಿ ಪರಿಭಾಷಿಸಿದಂತೆ ಒಂದು ಸಂಘೆ;
- (ಎಮ್) ಟ್ರಿಸ್ಟ್; ಮತ್ತು
- (ಎನ್) ಈ ಮೇಲಿನ ಯಾವುದೇ ಉಪಖಂಡದಲ್ಲಿ ಸೇರಿರದ ಪ್ರತಿಯೊಬ್ಬ ಕೃತಕ ನ್ಯಾಯಿಕ ವ್ಯಕ್ತಿ;

(85) “ವ್ಯವಹಾರದ ಸ್ಥಳ” ಎಂಬುದು ಈ ಮುಂದಿನವುಗಳನ್ನು ಒಳಗೊಳ್ಳುವುದು:-

- (ಎ) ಯಾವ ಸ್ಥಳದಿಂದ ಸಾಮಾನ್ಯವಾಗಿ ವ್ಯವಹಾರವನ್ನು ನಡೆಸಲಾಗುವುದೋ ಆ ಸ್ಥಳ ಮತ್ತು ಇದು ಉಗ್ರಾಣ, ಗೋದಾಮು ಅಥವಾ ತೆರಿಗೆದಾಯಕ ವ್ಯಕ್ತಿಯು ತನ್ನ ಸರಕನ್ನು ಸಂಗ್ರಹಿಸುವ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಮೂರ್ಕೆಕೆ ಮಾಡುವ ಅಥವಾ ಸ್ವೀಕರಿಸುವ ಯಾವುದೇ ಇತರ ಸ್ಥಳವನ್ನು ಒಳಗೊಳ್ಳುತ್ತದೆ; ಅಥವಾ
- (ಬಿ) ತೆರಿಗೆದಾಯಕ ವ್ಯಕ್ತಿ, ತನ್ನ ಲೆಕ್ಕಮಸ್ತಕಗಳನ್ನು ನಿರ್ವಹಿಸುವ ಸ್ಥಳ; ಅಥವಾ
- (ಸಿ) ಯಾವುದೇ ಹೆಸರಿನಿಂದ ಕರೆಯಲಾಗುವ ಒಬ್ಬ ಏಜೆಂಟ್‌ನ ಮೂಲಕ ತೆರಿಗೆದಾಯಕ ವ್ಯಕ್ತಿಯ ವ್ಯವಹಾರದಲ್ಲಿ ತೊಡಗಿರುವ ಸ್ಥಳ;

(86) “ಮೂರ್ಕೆಕೆಯ ಸ್ಥಳ” ಎಂದರೆ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಧ್ಯಾಯ V ರಲ್ಲಿ ಉಲ್ಲೇಖಿಸಿದಂತಹ, ಮೂರ್ಕೆಕೆಯ ಸ್ಥಳ;

(87) “ನಿಯಮಿಸಲಾದ” ಎಂದರೆ, ಪರಿಷತ್ತಿನ ಶಿಫಾರಸ್ಸಿನ ಮೇಲೆ, ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ನಿಯಮಗಳಿಂದ ನಿಯಮಿಸಲಾದುದು;

(88) “ಪ್ರಧಾನಕರ್ತೆ” ಎಂದರೆ, ಯಾರ ಪರವಾಗಿ ಒಬ್ಬ ಏಜೆಂಟನು ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರ್ಕೆ ಅಥವಾ ಸ್ವೀಕೃತಿಯ ವ್ಯವಹಾರವನ್ನು ನಡೆಸುವವನೋ ಆ ಒಬ್ಬ ವ್ಯಕ್ತಿ;

(89) “ಪ್ರಧಾನ ವ್ಯವಹಾರಸ್ಥಳ” ಎಂದರೆ, ನೋಂದಣಿ ಪ್ರಮಾಣ ಪತ್ರದಲ್ಲಿ ಪ್ರಧಾನ ವ್ಯವಹಾರಸ್ಥಳ ಎಂದು ನಿರ್ದಿಷ್ಟಪಡಿಸಿರುವ ವ್ಯವಹಾರದ ಸ್ಥಳ;

(90) “ಪ್ರಧಾನ ಪೂರ್ಕೆ” ಎಂದರೆ, ಸಂಯುಕ್ತ ಮೂರ್ಕೆಕೆಯ ಪ್ರಧಾನ ಅಂಶವನ್ನು ಹೊಂದಿರುವ ಸರಕು ಅಥವಾ ಸೇವೆಗಳ ಪೂರ್ಕೆ ಮತ್ತು ಆ ಸಂಯುಕ್ತ ಮೂರ್ಕೆಕೆಯ ಭಾಗವಾಗಿರುವ ಇತರ ಯಾವುದೇ ಮೂರ್ಕೆಕೆಯು ಆ ಪೂರ್ಕೆಕೆಗೆ ಪೂರಕವಾಗಿರುತ್ತದೆ;

(91) ಈ ಅಧಿನಿಯಮದ ಅಡಿಯಲ್ಲಿ ನಿರ್ವಹಿಸಬೇಕಾದ ಯಾವುದೇ ಕಾರ್ಯಭಾರಕ್ಕೆ ಸಂಬಂಧಿಸಿದಂತೆ ‘ಯುಕ್ತ ಅಧಿಕಾರಿ’ ಎಂದರೆ, ಆಯುಕ್ತರು ಅಥವಾ ಆಯುಕ್ತರಿಂದ ಆ ಕಾರ್ಯಭಾರಕ್ಕೆ ನಿಯುಕ್ತಿಗೊಳಿಸಲಾದ ರಾಜ್ಯ ತೆರಿಗೆಯ ಅಧಿಕಾರಿ;

(92) “ತ್ರೈಮಾಸಿಕ” ಎಂದರೆ, ಒಂದು ಕ್ಷಾಲೆಂಡರ್ ವರ್ಷದ ಮಾರ್ಚ್, ಜೂನ್, ಸೆಪ್ಟೆಂಬರ್ ಮತ್ತು ಡಿಸೆಂಬರಿನ ಕೊನೆಯ ದಿನದಂದು ಕೊನೆಗೊಳ್ಳುವ ಅನುಕ್ರಮವಾದ ಮೂರು ಕ್ಷಾಲೆಂಡರ್ ತಿಂಗಳುಗಳನ್ನು ಒಳಗೊಂಡ ಒಂದು ಅವಧಿ;

(93) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರ್ಕೆಕೆಯನ್ನು “ಖ್ರೀಕರಿಸುವವನು” ಎಂದರೆ:-

- (ಎ) ಎಲ್ಲೆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರ್ಕೆಗಾಗಿ ಪ್ರತಿಫಲವನ್ನು ಸಂದಾಯ ಮಾಡಬೇಕಾಗುವುದೋ, ಆ ಪ್ರತಿಫಲವನ್ನು ಸಂದಾಯ ಮಾಡಲು ಬಾಧ್ಯಸ್ಥಾನಾದ ವ್ಯಕ್ತಿ;

- (ಬಿ) ಎಲ್ಲಿ ಸರಕುಗಳ ಮೂರ್ಯಕೆಗಾಗಿ ಪ್ರತಿಫಲವನ್ನು ಸಂದಾಯ ಮಾಡಬೇಕೆಲ್ಲವೋ, ಅಲ್ಲಿ ಸರಕುಗಳನ್ನು ಯಾರಿಗೆ ಬಟ್ಟವಾಡೆ ಮಾಡಲಾಗುವುದೋ ಅಥವಾ ಲಭ್ಯಗೊಳಿಸಲಾಗುವುದೋ ಅಥವಾ ಸರಕುಗಳ ಸ್ವಾಧೀನತೆ ಅಥವಾ ಉಪಯೋಗವನ್ನು ಯಾರಿಗೆ ನೀಡಲಾಗುವುದೋ ಅಥವಾ ಲಭ್ಯಗೊಳಿಸಲಾಗುವುದೋ, ಆ ವ್ಯಕ್ತಿ; ಮತ್ತು;
- (ಸಿ) ಎಲ್ಲಿ ಸೇವೆಯ ಪೂರ್ಯಕೆಗೆ ಪ್ರತಿಫಲವನ್ನು ಸಂದಾಯ ಮಾಡಬೇಕೆಲ್ಲವೋ, ಅಲ್ಲಿ ಯಾರಿಗೆ ಸೇವೆಯನ್ನು ನೀಡಲಾಗುತ್ತದೋ, ಆ ವ್ಯಕ್ತಿ,
- ಮತ್ತು ಮೂರ್ಯಕೆಯನ್ನು ಯಾರಿಗೆ ಮಾಡಲಾಗುವುದೋ ಆ ವ್ಯಕ್ತಿಯ ಸಂಬಂಧದಲ್ಲಿ ಮಾಡುವ ಯಾವುದೇ ಉಲ್ಲೇಖಿಸಿದ್ದ ಮೂರ್ಯಕೆಯನ್ನು ಸ್ವೀಕರಿಸುವವನಿಗೆ ಮಾಡಿದ ಉಲ್ಲೇಖಿಸಿದೆ ಅಧ್ಯ್ಯಾಸತಕ್ಕದ್ದು ಮತ್ತು ಮೂರ್ಯಕೆ ಮಾಡಲಾದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದಕ್ಕೆ ಸಂಬಂಧಿಸಿದಂತೆ ಸ್ವೀಕರಿಸುವವನ ಪರವಾಗಿ ಕಾರ್ಯನಿರ್ವಹಿಸುವ ಒಬ್ಬ ವಿಚೆಂಟೋನನ್ನೂ ಸಹ ಒಳಗೊಳ್ಳಲಿತಕ್ಕದ್ದು;
- (94) “ನೋಂದಾಯಿತ ವ್ಯಕ್ತಿ” ಎಂದರೆ, ಪ್ರಕರಣ 25ರ ಅಡಿಯಲ್ಲಿ ನೋಂದಾಯಿತನಾಗಿರುವ ಒಬ್ಬ ವ್ಯಕ್ತಿ, ಆದರೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಯನ್ನು ಇದು ಒಳಗೊಳ್ಳಲಿದ್ದಿಲ್ಲ;
- (95) “ವಿನಿಯಮಗಳು” ಎಂದರೆ, ಪರಿಷತ್ತಿನ ಶಿಫಾರಸ್ಸಿನ ಮೇಲೆ ಈ ಅಧಿನಿಯಮದ ಅಡಿಯಲ್ಲಿ ಸರ್ಕಾರದಿಂದ ಮಾಡಿದ ವಿನಿಯಮಗಳು;
- (96) ಸರಕುಗಳಿಗೆ ಸಂಬಂಧಿಸಿದಂತೆ, “ತೆಗೆಯುವುದು” ಎಂದರೆ,-
- (ಎ) ಮೂರ್ಯಕೆದಾರನಿಂದ ಅಥವಾ ಅಂತಹ ಮೂರ್ಯಕೆದಾರನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಇತರ ವ್ಯಕ್ತಿಯಿಂದ ಸರಕುಗಳನ್ನು ತಲುಪಿಸಿಸುವುದಕ್ಕಾಗಿ ರವಾನಿಸುವುದು ಅಥವಾ;
 - (ಬಿ) ಸ್ವೀಕರಿಸುವವನಿಂದ ಅಥವಾ ಅಂತಹ ಸ್ವೀಕರಿಸುವವನ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಇತರ ವ್ಯಕ್ತಿಯಿಂದ ಸರಕುಗಳನ್ನು ಪಡೆಯುವುದು;
- (97) “ರಿಟನ್‌೯೮” ಎಂದರೆ, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಪ್ರಕಾರ ಅಥವಾ ಅದರ ಅಡಿಯಲ್ಲಿ ನಿಯಮಿಸಿದ ಅಥವಾ ಆನ್ವಧಾ ಒದಗಿಸಬೇಕೆಂದು ಅಗತ್ಯಪಡಿಸಿದ ಯಾವುದೇ ರಿಟನ್‌೯೮;
- (98) “ಹಿಮ್ಮುಖ ವಿಧಿಸುವಿಕೆ (reverse charge)” ಎಂದರೆ, ಈ ಅಧಿನಿಯಮದ ಪ್ರಕರಣ 9ರ ಉಪಪ್ರಕರಣ (3) ಅಥವಾ (4)ರ ಅಡಿಯಲ್ಲಿ ಅಥವಾ ಏಕೆಕ್ಕತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 5ರ ಉಪಪ್ರಕರಣ (3) ಅಥವಾ (4)ರ ಅಡಿಯಲ್ಲಿ, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆದಾರನ ಬದಲಾಗಿ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದನ್ನು ಸ್ವೀಕರಿಸುವವನು ಮಾಡಬೇಕಾಗಿರುವ ತೆರಿಗೆ ಸಂದಾಯ ಬಾಧ್ಯತೆ;
- (99) “ಪುನರೀಕ್ಷಣಾ ಪ್ರಾಧಿಕಾರ” ಎಂದರೆ, ನಿರ್ಜಾಯಗಳ ಅಥವಾ ಆದೇಶಗಳ ಪುನರೀಕ್ಷಣೆಗಾಗಿ 108ನೇ ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ, ನೇಮಕವಾದ ಅಥವಾ ಪ್ರಾಧಿಕೃತವಾದ ಒಂದು ಪ್ರಾಧಿಕಾರ;
- (100) “ಅನುಸೂಚಿ” ಎಂದರೆ, ಈ ಅಧಿನಿಯಮಕ್ಕೆ ಲಗತ್ತಿಸಲಾದ ಅನುಸೂಚಿ;
- (101) “ಭದ್ರತಾ ಪತ್ರಗಳು” ಎಂದರೆ, ಭದ್ರತಾ ಪತ್ರಗಳ ಕರಾರುಗಳು (ನಿಯಂತ್ರಣ) ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 42) ಪ್ರಕರಣ 2ರ ಬಿಂಡ (ಹೆಚ್) ನಲ್ಲಿ ಇದಕ್ಕೆ ನೀಡಲಾದ ಅರ್ಥವನ್ನೇ ಹೊಂದಿರತಕ್ಕದ್ದು;
- (102) “ಸೇವೆಗಳು” ಎಂದರೆ, ಸರಕು, ಹಣ ಮತ್ತು ಭದ್ರತಾಪತ್ರಗಳಲ್ಲಿದ್ವಾಗಿ ಆದರೆ ಹಣದ ಉಪಯೋಗಕ್ಕೆ ಸಂಬಂಧಿಸಿದ ಅಥವಾ ಒಂದು ನಮೂನೆಯ ನಾಣ್ಯಪದ್ಧತಿ (ಕರೆನ್ನಿ)ಯಿಂದ ಮತ್ತೊಂದು ನಮೂನೆಯ ನಾಣ್ಯಪದ್ಧತಿ (ಕರೆನ್ನಿ)ಗೆ ನಗದಿನ ಮೂಲಕವಾಗಿಯಾಗಲೀ ಅಥವಾ ಇತರ ಯಾವುದೇ ವಿಧಾನಗಳ ಮೂಲಕವಾಗಲೀ ಅದರ ಪರಿವರ್ತನೆ ಮತ್ತು ಆ ಕಾರ್ಯಕ್ಷಾಗಿ ಪ್ರತ್ಯೇಕ ಪ್ರತಿಫಲವನ್ನು ವಿಧಿಸುವ ಚಟುವಟಿಕೆಗಳನ್ನು ಒಳಗೊಳ್ಳಲಿದೆ;
- (103) “ರಾಜ್ಯ”, ಎಂದರೆ, ಕನಾರ್ಕಟ ರಾಜ್ಯ;
- (104) “ರಾಜ್ಯ ತೆರಿಗೆ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ವಿಧಿಸಲಾದ ತೆರಿಗೆ;
- (105) “ಮೂರ್ಯಕೆದಾರ” ಎಂದರೆ, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದಕ್ಕೆ ಸಂಬಂಧಿಸಿದಂತೆ, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದನ್ನು ಮೂರ್ಯಕೆ ಮಾಡುವ ವ್ಯಕ್ತಿ ಮತ್ತು ಇದು, ಮೂರ್ಯಕೆ ಮಾಡುವ ಸರಕುಗಳು ಅಥವಾ ಸೇವೆಗಳು ಅಥವಾ ಅವುಗಳಿರದಕ್ಕೆ ಸಂಬಂಧಿಸಿದಂತೆ ಅಂತಹ ಮೂರ್ಯಕೆದಾರನ ಪರವಾಗಿ ಆ ಕಾರ್ಯ ಮಾಡುವ ಒಬ್ಬ ವಿಚೆಂಟೋನನ್ನೂ ಒಳಗೊಳ್ಳಲಿತಕ್ಕದ್ದು;
- (106) “ತೆರಿಗೆ ಅವಧಿ” ಎಂದರೆ, ಯಾವ ಅವಧಿಗೆ ರಿಟನ್‌೯೮ ಅನ್ನು ಸಲ್ಲಿಸುವುದು ಅವಶ್ಯಿರುವುದೋ ಆ ಅವಧಿ;
- (107) “ತೆರಿಗೆದಾಯಕ ವ್ಯಕ್ತಿ” ಎಂದರೆ, ಪ್ರಕರಣ 22ರ ಅಥವಾ ಪ್ರಕರಣ 24ರ ಅಡಿಯಲ್ಲಿ ನೋಂದಣಿಯಾಗಿರುವ ಅಥವಾ ನೋಂದಣಿಗೆ ಬಾಧ್ಯಸ್ಥಾನಾಗಿರುವ ಒಬ್ಬ ವ್ಯಕ್ತಿ;
- (108) “ತೆರಿಗೆದಾಯಕ ಮೂರ್ಯಕೆ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ತೆರಿಗೆ ವಿಧಿಸಬಹುದಾದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆ;
- (109) “ತೆರಿಗೆದಾಯಕ ಕ್ಷೇತ್ರ” ಎಂದರೆ, ಈ ಅಧಿನಿಯಮದ ಉಪಭಂಧಗಳು ಅನ್ವಯವಾಗುವ ಕ್ಷೇತ್ರ;
- (110) “ದೂರಸಂಪರ್ಕ ಸೇವೆ” ಎಂದರೆ, ತಂತ್ರಿ, ರೇಡಿಯೋ, ದೃಶ್ಯ ಅಥವಾ ಇತರ ವಿದ್ಯುತ್ ಕಾಂತಿಯ ಮಾರ್ಘಮಂಗಳ ಮೂಲಕ, ಚಿಹ್ನೆಗಳ, ಸಂಕೇತಗಳ, ಲಿಖಿತದ, ಪ್ರತಿರೂಪಗಳ ಮತ್ತು ಶಬ್ದಗಳ ಅಥವಾ ಯಾವುದೇ ಸ್ವರೂಪದ ಮಾಹಿತಿಯ ಯಾವುದೇ ಪ್ರಸರಣ

ಅಥವಾ ಸ್ವೀಕರಣೆಯ ಮೂಲಕ ಬಳಕೆದಾರರಿಗೆ ದೊರಕಿಸಿಕೊಡಲಾದ (ವಿದ್ಯುನ್‌ನಾನ್ ಅಂಚೆ, ಧ್ವನಿ-ಅಂಚೆ, ದತ್ತಾಂಶ ಸೇವೆಗಳು, ಶ್ರವ್ಯಪತ್ರ ಸೇವೆಗಳು, ದೃಶ್ಯಪತ್ರ ಸೇವೆಗಳು, ರೇಡಿಯೋ ಪೇಜಿಂಗ್, ಮತ್ತು ಸೆಲ್ಯುಲ್‌ ಮೊಬೈಲ್ ದೂರವಾಣಿ ಸೇವೆಗಳನ್ನು ಒಳಗೊಂಡಂತೆ) ಯಾವುದೇ ಸ್ವಾರೂಪದ ಸೇವೆ;

(111) “ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮು” ಎಂದರೆ, ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮ, 2017 (2017ರ ಕೇಂದ್ರ ಅಧಿನಿಯಮ 12);

(112) “ರಾಜ್ಯದಲ್ಲಿನ ವಹಿವಾಟಿ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿ” ಎಂದರೆ, ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆ ಮತ್ತು ಉಪಕರಗಳನ್ನು ಹೊರತುಪಡಿಸಿದ, ಒಂದು ರಾಜ್ಯದೊಳಗೆ ಒಬ್ಬ ತೆರಿಗೆದಾಯಕ ವ್ಯಕ್ತಿಯು ಮಾಡಿದ ಎಲ್ಲ ತೆರಿಗೆದಾಯಕ ಮೂರ್ಕೆಗಳ (ಅವುಗಳ ಮೇಲೆ ಹಿಮ್ಮುಖಿ ವಿಧಿಸುವಿಕೆಯ ಆಧಾರದಲ್ಲಿ ತೆರಿಗೆ ಸಂದಾಯ ಮಾಡಬೇಕಾದ ಒಳಮುಖಿ ಪೂರ್ಕೆಗಳ ಮೌಲ್ಯವನ್ನು ಹೊರತುಪಡಿಸಿ) ಮತ್ತು ವಿನಾಯಿತಿ ಮೂರ್ಕೆಗಳ ಹಾಗೂ ಆ ರಾಜ್ಯದಿಂದ ಸದರಿ ತೆರಿಗೆದಾಯಕ ವ್ಯಕ್ತಿಯು ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ರಫ್ತಾಗಳ ಮತ್ತು ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಅಂತರ-ರಾಜ್ಯ ಮೂರ್ಕೆಗಳ ಒಬ್ಬ ಮೌಲ್ಯ;

(113) “ವಾಡಿಕೆ ವಾಸಕ್ಷಳಿ” ಎಂದರೆ,-

(ಎ) ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ, ಆ ವ್ಯಕ್ತಿಯು ಸಾಮಾನ್ಯವಾಗಿ ಎಲ್ಲಿ ವಾಸಿಸುತ್ತಾನೋ ಆ ಸ್ಥಳ;

(ಬಿ) ಇತರೆ ಪ್ರಕರಣಗಳಲ್ಲಿ, ವ್ಯಕ್ತಿಯು ನಿಗಮಿತಗೊಂಡಿರುವ ಅಥವಾ ಅನ್ಯಥಾ ಕಾನೂನುಸಮೂತವಾಗಿ ಸ್ಥಾಪಿತವಾಗಿರುವ ಸ್ಥಳ;

(114) “ಕೇಂದ್ರಾಡಳಿತ ಪ್ರದೇಶ” ಎಂದರೆ,-

(ಎ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು;

(ಬಿ) ಲಕ್ಷದ್ವಿಪ;

(ಸಿ) ದಾದ್ರಿ ಮತ್ತು ನಗರ್ ಹವೇಲೀ;

(ಡಿ) ದಮನ್ ಮತ್ತು ದಿವ್ರೆ;

(ಇ) ಚಂಡೀಘಡ; ಮತ್ತು

(ಎಫ್) ಅನ್ಯ ಕೇತ್ತಿ:

- ಇವುಗಳ ಕೇತ್ತಿ:

ವಿವರಣೆ: ಈ ಅಧಿನಿಯಮದ ಉದ್ದೇಶಗಳಾಗಿ, ಉಪಭಂಗ (ಎ) ಯಿಂದ (ಎಫ್)ಗಳಲ್ಲಿ ಉಲ್ಲೇಖಿಸಿರುವ ಪ್ರತಿಯೊಂದು ಕೇತ್ತಿವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಪರಿಗಣಿಸತಕ್ಕಂಥ್ಯಾ;

(115) “ಕೇಂದ್ರಾಡಳಿತ ಪ್ರದೇಶ ತೆರಿಗೆ” ಎಂದರೆ, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ವಿಧಿಸಲಾದ ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ತೆರಿಗೆ;

(116) “ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮು” ಎಂದರೆ, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (2017ರ ಕೇಂದ್ರ ಅಧಿನಿಯಮ 14);

(117) “ಸಿಂಧುವಾದ ರಿಟನ್‌೯” ಎಂದರೆ, ಪ್ರಕರಣ 39ರ ಉಪಪ್ರಕರಣ (1)ದ ಅಡಿಯಲ್ಲಿ ಒದಗಿಸಿ ಅದರಲ್ಲಿರುವ ಸ್ವಯಂ-ನಿರ್ಧರಿತ ತೆರಿಗೆಯನ್ನು ಮೂಳೆವಾಗಿ ಸಂದಾಯ ಮಾಡಲಾಗಿರುವ ಒಂದು ರಿಟನ್‌೯;

(118) “ಪ್ರೋಚರ್” ಎಂದರೆ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗಳಾಗಿ ಅದನ್ನು ಪ್ರತಿಫಲದಂತೆ ಅಥವಾ ಭಾಗಶಃ ಪ್ರತಿಫಲದಂತೆ ಒಪ್ಪಿಕೊಳ್ಳಬೇಕಾದ ಬಾಧ್ಯತೆಯಿರುವ ಒಂದು ಲಿಖಿತಪತ್ರ ಮತ್ತು ಅಂಥ ಲಿಖಿತಪತ್ರದಲ್ಲಿ ಅಥವಾ ಸಂಬಂಧಪಟ್ಟ ದಾಖಲೆಪತ್ರಗಳಲ್ಲಿ, ಆ ಸಾಧನದ ಒಳಕೆಯ ನಿಂಬಂಧನೆಗಳು ಮತ್ತು ಷರತ್ತುಗಳನ್ನು ಒಳಗೊಂಡಂತೆ ಮೂರ್ಕೆ ಮಾಡಬೇಕಾದ ಸರಕು ಅಥವಾ ಸೇವೆಗಳನ್ನು ಅಥವಾ ಅವುಗಳೆರಡನ್ನೂ ಅಥವಾ ಅವುಗಳ ಸಂಭಾವ್ಯ ಮೂರ್ಕೆದಾರರ ಗುರುತನ್ನು ಸೂಚಿಸಲಾಗಿರುವ ಒಂದು ಲಿಖಿತಪತ್ರ;

(119) “ಗುತ್ತಿಗೆ ಕಾಮಗಾರಿ” ಎಂದರೆ, ಅಂತಹ ಕರಾರನ್ನು ಕಾರ್ಯಗತಗೊಳಿಸುವಾಗ ಅದರಲ್ಲಿ ಸರಕುಗಳ ಸ್ವತ್ತಿನ ವರ್ಗಾವಣೆಯನ್ನು ಒಳಗೊಂಡಿರುವ (ಸ್ವತ್ತಿನ ರೂಪದಲ್ಲಿಯಾಗಲೀ ಅಥವಾ ಯಾವುದೇ ಇತರ ರೂಪದಲ್ಲಿಯಾಗಲೀ), ಯಾವುದೇ ಸ್ಥಿರಸ್ವತ್ತನ್ನು ಕಟ್ಟುವ, ನಿರ್ಮಿಸುವ, ಸೃಷ್ಟಿಸುವ (fabrication), ಮೂಳೆಗೊಳಿಸುವ, ನಿಲ್ಲಿಸುವ, ಅನುಸ್ಥಾಪಿಸುವ, ಜೋಡಿಸುವ, ಉತ್ಪಾದನೆಗೊಳಿಸುವ, ಮಾರ್ಪಡಿಸುವ, ದುರಸ್ತಿಯ, ನಿರ್ವಹಣೆಯ, ನವೀಕರಣದ, ವ್ಯಾತ್ಯಾಸಗೊಳಿಸುವ ಅಥವಾ ಚಾಲನೆಗೆ ತರುವುದರ ಒಂದು ಕರಾರು;

(120) ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಮತ್ತು ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮಗಳ ಅಡಿಯಲ್ಲಿ ಪರಿಭಾಷಿಸಲಾದ ಆದರೆ ಈ ಅಧಿನಿಯಮದಲ್ಲಿ ಪರಿಭಾಷಿಸದೇ ಉಪಯೋಗಿಸಿದ ಪದಗಳು ಮತ್ತು ಪದಾವಳಿಗಳು ಆ ಅಧಿನಿಯಮಗಳಲ್ಲಿ ಅವುಗಳಿಗೆ ನೀಡಲಾದ ಅರ್ಥವನ್ನೇ ಹೊಂದಿರತಕ್ಕಂಥ್ಯಾ.

ಅಧ್ಯಾಯ -II

ಆಡಳಿತ

3. ಈ ಅಧಿನಿಯಮದ ಅಡಿಯಲ್ಲಿ ಅಧಿಕಾರಿಗಳು.- ಈ ಅಧಿನಿಯಮದ ಉದ್ದೇಶಗಳಿಗಾಗಿ, ಸರ್ಕಾರವು, ಅಧಿಸೂಚನೆಯ ಮೂಲಕ, ಈ ಕೆಳಗೆ ಹೆಸರಿಸಲಾದ ಅಧಿಕಾರಿಗಳ ವರ್ಗಗಳನ್ನು ನೇಮಕಗೊಳಿಸತಕ್ಕದ್ದು :-

- (ಎ) ರಾಜ್ಯ ತೆರಿಗೆ ಆಯುಕ್ತರು,
- (ಬಿ) ರಾಜ್ಯ ತೆರಿಗೆ ಅಪರ ಆಯುಕ್ತರು,
- (ಸಿ) ರಾಜ್ಯ ತೆರಿಗೆ ಜಂಟಿ ಆಯುಕ್ತರು,
- (ಡಿ) ರಾಜ್ಯ ತೆರಿಗೆ ಉಪ ಆಯುಕ್ತರು,
- (ಇ) ರಾಜ್ಯ ತೆರಿಗೆ ಸಹಾಯಕ ಆಯುಕ್ತರು, ಮತ್ತು
- (ಎಫ್) ಅದು ಯುಕ್ತ ಎಂದು ಭಾವಿಸಬಹುದಾದ ಯಾವುದೇ ಇತರ ಅಧಿಕಾರಿಗಳ ವರ್ಗ:

ಪರಂತು, ಕನಾಂಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮ, 2003ರ (2004ರ ಕನಾಂಟಕ ಅಧಿನಿಯಮ 32) ಅಡಿಯಲ್ಲಿ ನೇಮಕವಾದ ಅಧಿಕಾರಿಗಳನ್ನು, ಈ ಅಧಿನಿಯಮದ ಅಡಿಯಲ್ಲಿ ನೇಮಕ ಮಾಡಲಾದ ಅಧಿಕಾರಿಗಳು ಎಂದು ಪರಿಭಾವಿಸತಕ್ಕದ್ದು.

4. ಅಧಿಕಾರಿಗಳ ನೇಮಕಾತಿ.- (1) ಸರ್ಕಾರವು, ಪ್ರಕರಣ 3ರ ಅಡಿಯಲ್ಲಿ ಅಧಿಸೂಚಿಸಿದ ಅಧಿಕಾರಿಗಳಿಗೆ ಹಜ್ಞಾವರಿಯಾಗಿ, ತಾನು ಸೂಕ್ತವೆಂದು ಪರಿಗಣಿಸಬಹುದಾದ ಅಂಥ ವ್ಯಕ್ತಿಗಳನ್ನು ಈ ಅಧಿನಿಯಮದ ಅಡಿಯಲ್ಲಿ ಅಧಿಕಾರಿಗಳಾಗಿ ನೇಮಕಮಾಡಬಹುದು.

(2) ಆಯುಕ್ತರು ರಾಜ್ಯದಾದ್ಯಂತ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದು, ಮತ್ತು ಇತರ ಎಲ್ಲಾ ಅಧಿಕಾರಿಗಳು, ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು, ರಾಜ್ಯದಾದ್ಯಂತ ಅಥವಾ ಆಯುಕ್ತರು ತಮ್ಮ ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದ ಯಾವುದೇ ಸ್ಥಳೀಯ ಪ್ರದೇಶಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದು.

5. ಅಧಿಕಾರಿಗಳ ಅಧಿಕಾರಗಳು.- (1) ಆಯುಕ್ತರು ವಿಧಿಸಬಹುದಾದ ಅಂತಹ ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟು, ರಾಜ್ಯ ತೆರಿಗೆಯ ಒಬ್ಬ ಅಧಿಕಾರಿಯು ಈ ಅಧಿನಿಯಮದ ಅಡಿಯಲ್ಲಿ ಆತನಿಗೆ ಪ್ರದತ್ತಗೊಳಿಸಿದ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆತನಿಗೆ ವಹಿಸಲಾದ ಕರ್ತವ್ಯಗಳನ್ನು ನಿರ್ವಹಿಸಬಹುದು.

(2) ರಾಜ್ಯ ತೆರಿಗೆಯ ಒಬ್ಬ ಅಧಿಕಾರಿಯು, ತನಗೆ ಅಧೀನನಾದ ರಾಜ್ಯ ತೆರಿಗೆಯ ಇತರ ಯಾವುದೇ ಅಧಿಕಾರಿಗೆ ಈ ಅಧಿನಿಯಮದ ಅಡಿಯಲ್ಲಿ ಪ್ರದತ್ತಗೊಳಿಸಲಾದ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ವಿಧಿಸಲಾದ ಕರ್ತವ್ಯಗಳನ್ನು ನಿರ್ವಹಿಸಬಹುದು.

(3) ಆಯುಕ್ತರು, ತಮ್ಮಂದ ಈ ಸಂಬಂಧದಲ್ಲಿ ನಿರ್ದಿಷ್ಟಪಡಿಸಬಹುದಾದ ಅಂತಹ ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟು, ತಮಗೆ ಅಧೀನನಾದ ಯಾವೋಬ್ಬ ಇತರ ಅಧಿಕಾರಿಗೆ ತಮ್ಮ ಅಧಿಕಾರಗಳನ್ನು ಪ್ರತ್ಯಾಯೋಜಿಸಬಹುದು.

(4) ಈ ಪ್ರಕರಣದಲ್ಲಿ ವನೇ ಒಳಗೊಂಡಿದ್ದರೂ, ಒಂದು ಅರ್ವೀಲು ಪ್ರಾಧಿಕಾರವು, ರಾಜ್ಯ ತೆರಿಗೆಯ ಯಾವೋಬ್ಬ ಇತರ ಅಧಿಕಾರಿಗೆ ಪ್ರದತ್ತಗೊಳಿಸಲಾದ ಅಧಿಕಾರಗಳನ್ನು ಚಲಾಯಿಸತಕ್ಕದ್ದಲ್ಲ ಅಥವಾ ವಿಧಿಸಲಾದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದಲ್ಲ.

6. ಕೆಲವು ಸನ್ನವೇಶಗಳಲ್ಲಿ ಕೇಂದ್ರ ತೆರಿಗೆಯ ಅಧಿಕಾರಿಗಳನ್ನು ಯುಕ್ತ ಅಧಿಕಾರಿಯಾಗಿ ಪ್ರಾಧಿಕೃತಗೊಳಿಸುವುದು.- (1) ಈ ಅಧಿನಿಯಮದ ಉಪಭಂಗಗಳಿಗೆ ಬಾಧಕವಾಗದಂತೆ, ಪರಿಷತ್ತಿನ ಶಿಪಾರಸಿನ ಅನ್ವಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ನೇಮಕವಾದ ಅಧಿಕಾರಿಗಳು ಈ ಅಧಿನಿಯಮದ ಉದ್ದೇಶಗಳಿಗಾಗಿ ಯುಕ್ತ ಅಧಿಕಾರಿಗಳಾಗಿ ಪ್ರಾಧಿಕೃತಗೊಂಡಿರುತ್ತಾರೆ.

(2) ಉಪಪ್ರಕರಣ (1)ರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿರುವ ಷರತ್ತುಗಳಿಗೆ ಒಳಪಟ್ಟು,-

(ಎ) ಯಾವುದೇ ಯುಕ್ತ ಅಧಿಕಾರಿಯು ಈ ಅಧಿನಿಯಮದ ಅಡಿಯಲ್ಲಿ ಒಂದು ಆದೇಶವನ್ನು ಹೊರಡಿಸಿದ್ದಲ್ಲಿ, ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮದ ಅಡಿಯಲ್ಲಿಯೂ ಸರ, ಸದರಿ ಅಧಿನಿಯಮದಿಂದ ಪ್ರಾಧಿಕೃತಗೊಂಡಂತೆ, ಒಂದು ಆದೇಶವನ್ನು ಹೊರಡಿಸಿ, ಕೇಂದ್ರ ತೆರಿಗೆಯ ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ ಮಾಹಿತಿಯನ್ನು ನೀಡತಕ್ಕದ್ದು.

(ಬಿ) ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮದ ಅಡಿಯಲ್ಲಿನ ಒಬ್ಬ ಯುಕ್ತ ಅಧಿಕಾರಿಯು ಒಂದು ವಿಷಯದ ಮೇಲೆ ಯಾವುದೇ ನಡಾವಳಿಯನ್ನು ಪ್ರಾರಂಭಿಸಿದ್ದಲ್ಲಿ, ಈ ಅಧಿನಿಯಮದ ಅಡಿಯಲ್ಲಿನ ಯುಕ್ತ ಅಧಿಕಾರಿಯು ಅದೇ ವಿಷಯದ ಮೇಲೆ ಯಾವುದೇ ನಡಾವಳಿಗಳನ್ನು ಪ್ರಾರಂಭಿಸತಕ್ಕದ್ದಲ್ಲ.

(3) ಈ ಅಧಿನಿಯಮದ ಅಡಿಯಲ್ಲಿ ನೇಮಕವಾದ ಒಬ್ಬ ಅಧಿಕಾರಿಯಿಂದ ಹೊರಡಿಸಲಾದ ಯಾವುದೇ ಆದೇಶದ, ಎಲ್ಲಿ ಅನ್ವಯವಾಗುವುದೋ ಅಲ್ಲಿ, ತಿದ್ಯುಪಡಿ, ಮನವಿ ಮತ್ತು ಮನರೀಕ್ಷಣೆಗಳ ಯಾವುದೇ ನಡಾವಳಿಗಳನ್ನು, ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮದ ಅಡಿಯಲ್ಲಿ ನೇಮಕವಾದ ಒಬ್ಬ ಅಧಿಕಾರಿಯು ಮಾಡತಕ್ಕದ್ದಲ್ಲ.

ಅಧ್ಯಾಯ -III

ತೆರಿಗೆಯ ವಿಧಿಸುವಿಕೆ ಮತ್ತು ಸಂಗ್ರಹಿಸುವಿಕೆ

7. ಪೂರ್ವಕೆಯ ವ್ಯಾಪ್ತಿ.- (1) ಈ ಅಧಿನಿಯಮದ ಉದ್ದೇಶಗಳಾಗಿ “ಮಾರ್ಪೇಕೆ” ಪದವು ಈ ಕೆಳಕಂಡವುಗಳನ್ನು ಒಳಗೊಂಡಿರುತ್ತದೆ,-

(ಎ) ವ್ಯವಹಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಯಲ್ಲಿ, ಪ್ರತಿಫಲಕ್ಕಾಗಿ, ಒಬ್ಬ ವ್ಯಕ್ತಿಯು ಮಾಡಿದ ಅಥವಾ ಮಾಡಲು ಒಬ್ಬರುವ, ಮಾರಾಟ, ವರ್ಗಾವಣೆ, ವಸ್ತುವಿನಿಮಯ, ವಿನಿಮಯ, ಪರವಾನಗಿ, ಬಾಡಿಗೆ, ಭೋಗ್ಯ ಅಥವಾ ವಿಲೇವಾರಿಗಳಂತಹ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮಾರ್ಪೇಕೆಯ ಎಲ್ಲಾ ಪ್ರಕಾರಗಳು;

(ಬಿ) ವ್ಯವಹಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಯಲ್ಲಿ ಆಗಲೀ ಅಥವಾ ಅವುಗಳು ಇಲ್ಲದೆಯಾಗಲೀ, ಪ್ರತಿಫಲಕ್ಕಾಗಿ ಮಾಡಿದ ಸೇವೆಗಳ ಆಮದು;

(ಸಿ) ಪ್ರತಿಫಲವಿಲ್ಲದ ಮಾಡಲಾದ ಅಥವಾ ಮಾಡಲು ಒಬ್ಬರುವ ಅನುಸೂಚಿ I ರಲ್ಲಿ ನಿರ್ದಿಷ್ಟಪಡಿಸಿದ ಚಟುವಟಿಕೆಗಳು;

(ಡಿ) ಅನುಸೂಚಿ II ರಲ್ಲಿ ಉಲ್ಲೇಖಿಸಿದಂತೆ ಸರಕುಗಳ ಮಾರ್ಪೇಕೆ ಅಥವಾ ಸೇವೆಗಳ ಮಾರ್ಪೇಕೆ ಎಂದು ಪರಿಗಣಿಸಬೇಕಾದ ಚಟುವಟಿಕೆಗಳು.

(2) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ ಈ ಕೆಳಕಂಡವುಗಳನ್ನು ಸರಕುಗಳ ಮಾರ್ಪೇಕೆಯೂ ಅಲ್ಲ ಅಥವಾ ಸೇವೆಗಳ ಮಾರ್ಪೇಕೆಯೂ ಅಲ್ಲ ಎಂದು ಪರಿಗಣಿಸತಕ್ಕದ್ದು -

(ಎ) ಅನುಸೂಚಿ III ರಲ್ಲಿ ನಿರ್ದಿಷ್ಟಪಡಿಸಲಾದ ಚಟುವಟಿಕೆಗಳು ಅಥವಾ ವ್ಯವಹಾರಗಳು; ಅಥವಾ

(ಬಿ) ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರವು ಅಧಿಸೂಚಿಸಬಹುದಾದ, ಕೇಂದ್ರ ಸರ್ಕಾರ, ಒಂದು ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಗಳು, ಸಾರ್ವಜನಿಕ ಪ್ರಾಧಿಕಾರಗಳಾಗಿ ಕೈಗೊಂಡ, ಅಂತಹ ಚಟುವಟಿಕೆಗಳು ಅಥವಾ ವ್ಯವಹಾರಗಳು;

(3) ಉಪಪ್ರಕರಣ (1) ಮತ್ತು (2)ರ ಉಪಬಂಧಗಳಿಗೆ ಒಳಪಟ್ಟು, ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರವು ಅಧಿಸೂಚನೆಯ ಮೂಲಕ ವ್ಯವಹಾರಗಳನ್ನು,-

(ಎ) ಸರಕುಗಳ ಮಾರ್ಪೇಕೆ ಎಂದು ಮತ್ತು ಸೇವೆಗಳ ಮಾರ್ಪೇಕೆಯಲ್ಲವೇಂದೂ; ಅಥವಾ

(ಬಿ) ಸೇವೆಗಳ ಮಾರ್ಪೇಕೆ ಎಂದು ಮತ್ತು ಸರಕುಗಳ ಮಾರ್ಪೇಕೆಯಲ್ಲವೇಂದೂ,

- ಪರಿಗಣಿಸಲು ನಿರ್ದಿಷ್ಟಪಡಿಸಬಹುದು.

8. ಸಂಯುಕ್ತ ಮತ್ತು ಮಿಶ್ರ ಮಾರ್ಪೇಕೆಗಳ ಮೇಲೆ ತೆರಿಗೆ ಬಾಧ್ಯತೆ.- ಒಂದು ಸಂಯುಕ್ತ ಮಾರ್ಪೇಕೆಯ ಅಥವಾ ಒಂದು ಮಿಶ್ರ ಮಾರ್ಪೇಕೆಯ ಮೇಲಿನ ತೆರಿಗೆ ಬಾಧ್ಯತೆಯನ್ನು ಈ ಕೆಳಕಂಡ ವಿಧಾನದಲ್ಲಿ ನಿರ್ದಿಷ್ಟಪಡಿಸತಕ್ಕದ್ದು, ಎಂದರೆ,-

(ಎ) ಎರಡು ಅಥವಾ ಹೆಚ್ಚಿನ ಮಾರ್ಪೇಕೆಗಳನ್ನು ಒಳಗೊಂಡಿರುವ, ಅವುಗಳಲ್ಲಿ ಒಂದು ಪ್ರಥಾನ ಮಾರ್ಪೇಕೆಯಾಗಿರುವಂತಹ, ಒಂದು ಸಂಯುಕ್ತ ಮಾರ್ಪೇಕೆಯನ್ನು ಅಂತಹ ಪ್ರಥಾನ ಮಾರ್ಪೇಕೆಯ ಪರಿಗಣಿಸತಕ್ಕದ್ದು; ಮತ್ತು

(ಬಿ) ಎರಡು ಅಥವಾ ಹೆಚ್ಚಿನ ಮಾರ್ಪೇಕೆಗಳನ್ನು ಒಳಗೊಂಡಿರುವ, ಒಂದು ಮಿಶ್ರ ಮಾರ್ಪೇಕೆಯನ್ನು, ಆ ಮಾರ್ಪೇಕೆಗಳಲ್ಲಿ ಅತಿ ಹಚ್ಚಿನ ತೆರಿಗೆ ದರ ಅನ್ವಯವಾಗುವ ನಿರ್ದಿಷ್ಟ ಮಾರ್ಪೇಕೆಯ ಮಾರ್ಪೇಕೆಯಾಗಿ ಪರಿಗಣಿಸತಕ್ಕದ್ದು.

9. ವಿಧಿಸುವಿಕೆ ಹಾಗೂ ಸಂಗ್ರಹ.- (1) ಉಪ-ಪ್ರಕರಣ (2)ರ ಉಪಬಂಧಗಳಿಗೆ ಒಳಪಟ್ಟು, ಮಾನವ ಉಪಭೋಗಕ್ಕಾಗಿ ಮಾಡಿದ ಮದ್ವಾನೀಯಗಳ ಮಾರ್ಪೇಕೆಯನ್ನು ಹೊರತು ಪಡಿಸಿದ, ರಾಜ್ಯದೊಳಗಿನ ಎಲ್ಲಾ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮಾರ್ಪೇಕೆಗಳ ಪ್ರಕರಣ 15ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಮೌಲ್ಯದ ಮೇಲೆ, ಈ ಸಂಬಂಧದಲ್ಲಿ ಪರಿಷತ್ತಿನ ಶಿಫಾರಸ್ಸಿನ ಅನ್ವಯ, ರಾಜ್ಯ ಸರ್ಕಾರವು ಅಧಿಸೂಚಿಸಬಹುದಾದ, ಆದರೆ ಶೇಕಡ ಇಪ್ಪತ್ತನ್ನು ಮೀರದ, ಅಂತಹ ದರದಲ್ಲಿ, ಕನಾಡಿಕ ಸರಕು ಮತ್ತು ಸೇವೆಗಳ ತೆರಿಗೆ ಎಂದು ಕರೆಯಲ್ಪಡುವ ತೆರಿಗೆಯನ್ನು ವಿಧಿಸತಕ್ಕದ್ದು ಮತ್ತು ಅದನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಸಂಗ್ರಹಿಸತಕ್ಕದ್ದು ಹಾಗೂ ಅದನ್ನು ತೆರಿಗೆದಾಯಕ ವ್ಯಕ್ತಿಯು ಪಾವತಿ ಮಾಡತಕ್ಕದ್ದು.

(2) ಪೆಟ್ರೋಲಿಯಂ ಕಚ್ಚಾ ತೈಲ, ಹೈಸ್ಟೀಡ್ ಡೈಸೆಲ್, ಮೋಟಾರ್ ಸ್ಟ್ರಿಟ್ (ಸಾಮಾನ್ಯವಾಗಿ ಹೆಸರಿಸಿದಂತೆ ಪೆಟ್ರೋಲ್), ಸ್ನೇಸ್‌ಗ್ರಿಫ್ ಅನಿಲ ಮತ್ತು ಏವಿಯೇಷನ್ ಟಿಬ್ಬೆನ್‌ನ್ ಇವುಗಳ ಮಾರ್ಪೇಕೆಗಳ ಮೇಲೆ, ಪರಿಷತ್ತಿನ ಶಿಫಾರಸ್ಸಿನ ಅನ್ವಯ, ಸರ್ಕಾರದಿಂದ ಅಧಿಸೂಚಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರುವಂತೆ, ರಾಜ್ಯ ತೆರಿಗೆಯನ್ನು ವಿಧಿಸತಕ್ಕದ್ದು.

(3) ಪರಿಷತ್ತಿನ ಶಿಫಾರಸ್ಸಿನ ಅನ್ವಯ, ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿದ ಅಂತಹ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮಾರ್ಪೇಕೆಯ ವರ್ಗಗಳ ಮೇಲಿನ ತೆರಿಗೆಯನ್ನು, ಹಿಮ್ಮತಿ ವಿಧಿಸುವಿಕೆ ಆಧಾರದಲ್ಲಿ, ಆ ಸರಕು

ಅಧವಾ ಸೇವೆಗಳು ಅಧವಾ ಅಪುಗಳೆರಡನ್ನು ಸ್ವೀಕರಿಸುವವನು ಪಾವತಿ ಮಾಡತಕ್ಕದ್ದು ಮತ್ತು ಆ ಸರಕು ಅಧವಾ ಸೇವೆಗಳು ಅಧವಾ ಅಪುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ ತೆರಿಗೆಯನ್ನು ಪಾವತಿಸಲು ಬಾಧ್ಯತೆಯುಳ್ಳ ವ್ಯಕ್ತಿಯಾಗಿದ್ದರೆ ಹೇಗೆ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂತಹ ಸರಕು ಅಧವಾ ಸೇವೆಗಳು ಅಧವಾ ಅಪುಗಳೆರಡನ್ನು ಸ್ವೀಕರಿಸುವವನಿಗೆ ಅನ್ವಯವಾಗತಕ್ಕದ್ದು.

(4) ನೋಂದಾಯಿತನಲ್ಲದ ಒಬ್ಬ ಮೂರ್ಕೆದಾರನಿಂದ ಒಬ್ಬ ನೋಂದಾಯಿತ ವ್ಯಕ್ತಿಗೆ ಆದ ಸರಕು ಅಧವಾ ಸೇವೆಗಳು ಅಧವಾ ಅಪುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ ರಾಜ್ಯ ತೆರಿಗೆಯನ್ನು, ಹಿಮ್ಮುಖಿ ವಿಧಿಸುವಿಕೆ ಆಧಾರದಲ್ಲಿ ಅಂತಹ ನೋಂದಾಯಿತ ವ್ಯಕ್ತಿಯು ಸ್ವೀಕರಿಸುವವನಾಗಿ ಸಂದಾಯ ಮಾಡತಕ್ಕದ್ದು ಮತ್ತು ಆ ಸರಕು ಅಧವಾ ಸೇವೆಗಳು ಅಧವಾ ಅಪುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ ತೆರಿಗೆಯನ್ನು ಪಾವತಿಸಲು ಬಾಧ್ಯತೆಯುಳ್ಳ ವ್ಯಕ್ತಿಯಾಗಿ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂತಹ ಸರಕು ಅಧವಾ ಸೇವೆಗಳು ಅಧವಾ ಅಪುಗಳೆರಡನ್ನು ಸ್ವೀಕರಿಸುವವನಿಗೆ ಅನ್ವಯವಾಗತಕ್ಕದ್ದು.

(5) ಪರಿಷತ್ತಿನ ಶಿಫಾರಸ್ಸಿನ ಅನ್ವಯ, ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದ ಅಂಥ ಸೇವೆಗಳ ವರ್ಗಗಳ, ರಾಜ್ಯದೊಳಗಿನ ಮೂರ್ಕೆಗಳ ಮೇಲಿನ ತೆರಿಗೆಯನ್ನು, ಅಂತಹ ಸೇವೆಗಳ ತಮ್ಮ ಮುಖಾಂತರ ಮೂರ್ಕೆಯಾಗಿದ್ದಲ್ಲಿ, ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನು ಪಾವತಿ ಮಾಡತಕ್ಕದ್ದು ಮತ್ತು ತಾನೇ ಅಂಥ ಸೇವೆಗಳ ಮೂರ್ಕೆದಾರನಿಂಬಂತೆ ಆ ಸೇವೆಗಳ ಮೂರ್ಕೆಕೆಗೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸಲು ಬಾಧ್ಯತೆಯುಳ್ಳ ವ್ಯಕ್ತಿಯಾಗಿ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂತಹ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನಿಗೆ ಅನ್ವಯವಾಗತಕ್ಕದ್ದು:

ಪರಂತು, ಒಬ್ಬ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನು ತೆರಿಗೆದಾಯಕ ಕ್ಷೇತ್ರದಲ್ಲಿ ಭೌತಿಕವಾಗಿ ಉಪಸ್ಥಿತಿನಿಲ್ಲದಿದ್ದಲ್ಲಿ, ಯಾವುದೇ ಉದ್ದೇಶಕ್ಕಾಗಿ ತೆರಿಗೆದಾಯಕ ಕ್ಷೇತ್ರದಲ್ಲಿ ಸದರಿ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನನ್ನು ಪ್ರತಿನಿಧಿಸುವ ಯಾವುದೇ ವ್ಯಕ್ತಿಯು, ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರತಕ್ಕದ್ದು:

ಮತ್ತು ಪರಂತು, ಒಬ್ಬ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನು ತೆರಿಗೆದಾಯಕ ಕ್ಷೇತ್ರದಲ್ಲಿ ಭೌತಿಕವಾಗಿ ಉಪಸ್ಥಿತಿನಿಲ್ಲದಿದ್ದಲ್ಲಿ ಹಾಗೂ ಸದರಿ ಕ್ಷೇತ್ರದಲ್ಲಿ ತನ್ನ ಪ್ರತಿನಿಧಿಯನ್ನು ಸಹ ಅವನು ಹೊಂದಿರದಿದ್ದಲ್ಲಿ, ಅಂತಹ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನು ತೆರಿಗೆಯನ್ನು ಸಂದಾಯ ಮಾಡುವ ಉದ್ದೇಶಕ್ಕಾಗಿ ತೆರಿಗೆದಾಯಕ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯನ್ನು ನೇಮಿಸತಕ್ಕದ್ದು ಮತ್ತು ಅಂಥ ವ್ಯಕ್ತಿಯು ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರತಕ್ಕದ್ದು.

10. ರಾಜ್ಯ ತೆರಿಗೆ ವಿಧಿಸುವಿಕೆ:- (1) ಈ ಅಧಿನಿಯಮದಲ್ಲಿ ಒಳಗೊಂಡಿರುವ ಯಾವುದಕ್ಕಾದರೂ ತದ್ದಿರುದ್ದವಾದುದು ಏನೇ ಇದ್ದರೂ, ಆದರೆ ಪ್ರಕರಣ 9ರ ಉಪಪ್ರಕರಣ (3) ಮತ್ತು (4)ರ ಉಪಬಂಧಗಳಿಗೆ ಒಳಪಟ್ಟು, ಹಿಂದಿನ ಹಣಕಾಸು ವರ್ಷದಲ್ಲಿ ಐವತ್ತು ಲಕ್ಷ ರೂಪಾಯಿಗಳನ್ನು ಮೀರಿರದ ಸಮಗ್ರ ವಹಿವಾಟು ಹೊಂದಿದ ಒಬ್ಬ ನೋಂದಾಯಿತ ವ್ಯಕ್ತಿಯು, ಸಂದಾಯ ಮಾಡಬೇಕಾದ ತೆರಿಗೆಯ ಬದಲು, ನಿಯಮಿಸಬಹುದಾದ ಅಂಥ ದರದಲ್ಲಿ ಲೆಕ್ಕಪಾಕಲಾದ ಆದರೆ,-

(ಎ) ತಯಾರಿಕನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ವಹಿವಾಟಿನ ಶೇಕಡಾ ಒಂದರಷ್ಟನ್ನು;

(ಬಿ) ಅನುಸೂಚಿ IIರ ಕಂಡಿಕೆ 6ರ ವಿಂದ (ಬಿ)ದಲ್ಲಿ ಉಲ್ಲೇಖಿಸಿರುವ ಮೂರ್ಕೆ ಮಾಡುವುದರಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ವಹಿವಾಟಿನ ಶೇಕಡಾ ಎರಡುವರೆಯಷ್ಟನ್ನು; ಮತ್ತು

(ಸಿ) ಯಾವುದೇ ಇತರ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ವಹಿವಾಟಿನ ಶೇಕಡಾ ಅರ್ಥದಷ್ಟನ್ನು.

- ಮೀರಿದ ಒಂದು ಮೊತ್ತವನ್ನು, ನಿಯಮಿಸಬಹುದಾದ ಅಂಥ ಷರತ್ತುಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟು, ಸಂದಾಯ ಮಾಡಲು ಆಯ್ದು ಮಾಡಿಕೊಳ್ಳಬಹುದು:

ಪರಂತು, ಸದರಿ ಮಿತಿಯನ್ನು, ಇವತ್ತು ಲಕ್ಷ ರೂಪಾಯಿಗಳಿಂದ ಒಂದು ಹೊಟಿ ರೂಪಾಯಿಗಳನ್ನು ಮೀರಿದಂತೆ, ಪರಿಷತ್ತು ಶಿಫಾರಸ್ಸು ಮಾಡಬಹುದಾದ ಅಂಥ ಹಣ್ಣಿನ ಮೊತ್ತಕ್ಕೆ, ಸರ್ಕಾರವು ಅಧಿಸೂಚನೆಯ ಮೂಲಕ ಹಣ್ಣಿ ಮಾಡಬಹುದು.

(2) ನೋಂದಾಯಿತ ವ್ಯಕ್ತಿಯು, ಉಪ-ಪ್ರಕರಣ (1)ರ ಅಡಿಯಲ್ಲಿ ಆಯ್ದು ಮಾಡಿಕೊಳ್ಳಲು ಅರ್ಹನಾಗಿರಬೇಕಾದರೆ,-

(ಎ) ಅವನು ಅನುಸೂಚಿ II ರ ಕಂಡಿಕೆ 6ರ ವಿಂದ (ಬಿ)ಯಲ್ಲಿ ಉಲ್ಲೇಖಿಸಿರುವ ಮೂರ್ಕೆಗಳನ್ನು ಹೊರತು ಪಡಿಸಿದ ಸೇವೆಗಳ ಮೂರ್ಕೆಯಲ್ಲಿ ತೊಡಗಿರಬಾರದು;

(ಬಿ) ಅವನು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ವಿಧಿಸಲಾಗದಂಥ ಯಾವುದೇ ಸರಕುಗಳನ್ನು ಮೂರ್ಕೆ ಮಾಡುವುದರಲ್ಲಿ ತೊಡಗಿರಬಾರದು;

(ಸಿ) ಅವನು ಸರಕುಗಳ ಯಾವುದೇ ಅಂತರ-ರಾಜ್ಯ ಹೊರಮುವಿ ಮೂರ್ಕೆ ಮಾಡುವುದರಲ್ಲಿ ತೊಡಗಿರಬಾರದು;

(ಡಿ) ಅವನು ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗೃಹಿಸುವುದು ಅಗತ್ಯವಿರುವಂಥ ಒಬ್ಬ ವಿದ್ಯಾನ್ಯಾನ ವಾಣಿಜ್ಯದ ನಿರ್ವಾಹಕನು ಮೂಲಕ ಯಾವುದೇ ಸರಕುಗಳನ್ನು ಮೂರ್ಕೆ ಮಾಡುವುದರಲ್ಲಿ ತೊಡಗಿರಬಾರದು; ಅಧವಾ

(ಇ) ಅವನು ಪರಿಷತ್ತಿನ ಶಿಫಾರಸ್ಸಿನ ಮೇಲೆ ಅಧಿಸೂಚಿಸಬಹುದಾದ ಸರಕುಗಳ ಉತ್ಪಾದಕನಾಗಿರಬಾರದು:

ಪರಂತು, ಒಂದಕ್ಕಿಂತ ಹೆಚ್ಚಿನ ನೋಂದಾಯಿತ ವ್ಯಕ್ತಿಗಳು (ಆದಾಯ ತೇರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಅಡಿಯಲ್ಲಿ ನೀಡಿದ) ಒಂದೇ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿದ್ದಲ್ಲಿ, ಅಂಥ ಎಲ್ಲಾ ನೋಂದಾಯಿತ ವ್ಯಕ್ತಿಗಳು ಉಪಪ್ರಕರಣ (1)ರ ಅಡಿಯಲ್ಲಿ ತೇರಿಗೆಯನ್ನು ಸಂದಾಯ ಮಾಡಲು ಆಯ್ದು ಮಾಡಿಕೊಂಡ ಹೊರತು, ಆ ಉಪಪ್ರಕರಣದ ಅಡಿಯಲ್ಲಿನ ಯೋಜನೆಗೆ ಆ ನೋಂದಾಯಿತ ವ್ಯಕ್ತಿಯು ಅರ್ಹನಿರತಕ್ಕದ್ದಲ್ಲ.

(3) ಒಬ್ಬ ನೋಂದಾಯಿತ ವ್ಯಕ್ತಿಯಿಂದ ಉಪಪ್ರಕರಣ (1)ರ ಅಡಿಯಲ್ಲಿ ಮಾಡಿದ ಆಯ್ದುಯು, ಒಂದು ಹಣಕಾಸಿನ ವರ್ಷದ ಅವಧಿಯಲ್ಲಿ ಆತನ ಸಮಗ್ರ ವಹಿವಾಟಿ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಿದ ದಿನದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿಕೊಳ್ಳಲಿದ್ದು.

(4) ಉಪಪ್ರಕರಣ (1)ರ ಉಪಬಂಧಗಳು ಅನ್ನಯವಾಗುವ ತೇರಿಗೆದಾಯಕ ವ್ಯಕ್ತಿಯು, ಆತನಿಂದ ಮಾಡಲಾದ ಪೂರ್ವಕೆಗಳ ಮೇಲೆ ಅವುಗಳನ್ನು ಸ್ವೀಕರಿಸುವವನಿಂದ ಯಾವುದೇ ತೇರಿಗೆಯನ್ನು ಸಂಗ್ರಹಿಸತಕ್ಕದ್ದಲ್ಲ ಹಾಗೆಯೇ ಆತನು ಯಾವುದೇ ಹೂಡುವಳಿ ತೇರಿಗೆ ಜಮಿಗೆ ಹಕ್ಕಿಷ್ಟವನಾಗಿರತಕ್ಕದ್ದಲ್ಲ.

(5) ಉಪಪ್ರಕರಣ (1)ರ ಅಡಿಯಲ್ಲಿ ತಾನು ಅರ್ಹನಲ್ಲಿದ್ದರೂ ಸಹ ಒಬ್ಬ ತೇರಿಗೆದಾಯಕ ವ್ಯಕ್ತಿಯು ಅದರಿಂದ ತೇರಿಗೆ ಸಂದಾಯ ಮಾಡಿದ್ದನೇ ಎಂದು ನಂಬಲು ಒಬ್ಬ ಯಂತ್ರ ಅಧಿಕಾರಿಗೆ ಕಾರಣಗಳಿದ್ದರೆ, ಈ ಅಧಿನಿಯಮದ ಯಾವುದೇ ಇತರ ಉಪಬಂಧಗಳ ಅಡಿಯಲ್ಲಿ ಆತನಿಂದ ಸಂದಾಯ ಮಾಡಬೇಕಾಗಬಹುದಾದ ಯಾವುದೇ ತೇರಿಗೆಯ ಜೊತೆಗೆ ದಂಡಕ್ಕೆ ಅಂತಹ ವ್ಯಕ್ತಿ ಬಾಧ್ಯನಿರತಕ್ಕದ್ದು ಮತ್ತು ತೇರಿಗೆ ಮತ್ತು ದಂಡದ ನಿರ್ಧರಣೆಗೆ ಪ್ರಕರಣ 73 ಅಥವಾ 74ರ ಉಪಬಂಧಗಳು, ಯಥೋಚಿತವ್ಯಾಸಗಳಿಂದಿಗೆ, ಅನ್ನಯವಾಗತಕ್ಕದ್ದು.

11. ತೇರಿಗೆಯಿಂದ ವಿನಾಯಿತಿ ನೀಡುವ ಅಧಿಕಾರ.- (1) ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಹಾಗೆ ಮಾಡುವುದು ಅಗತ್ಯವೆಂದು ಮನಗಂಡರೆ, ಸರ್ಕಾರವು, ಪರಿಷತ್ತಿನ ಶಿಫಾರಸ್ಸಿನ ಅನ್ನಯ ಅಧಿಸೂಚನೆಯ ಮೂಲಕ, ಯಾವುದೇ ನಿರ್ದಿಷ್ಟಪಡಿಸಿದ ವಿವರಣೆಯ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದನ್ನು, ಅವುಗಳ ಮೇಲೆ ವಿಧಿಸಬಹುದಾದ ತೇರಿಗೆಯಿಂದ ಪೂರ್ವಾವಾಗಿ ಅಥವಾ ಭಾಗಶಃವಾಗಿ, ಸಾಧಾರಣವಾಗಿ ನಿರುಪಾಧಿಕವಾಗಿಯಾಗಲಿ ಅಥವಾ ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು, ಅಂಥ ಅಧಿಸೂಚನೆಯನ್ನು ಹೊರಡಿಸಿದ ಅಂಥ ದಿನಾಂಕದಿಂದ ಪರಿಣಾಮಗೊಳಿಸಬಹುದಾಗಿದೆ.

(2) ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಹಾಗೆ ಮಾಡುವುದು ಅಗತ್ಯವೆಂದು ಮನಗಂಡರೆ, ಪರಿಷತ್ತಿನ ಶಿಫಾರಸ್ಸಿನ ಅನ್ನಯ, ಸರ್ಕಾರವು, ಪ್ರತ್ಯೇಕ ಸಂದರ್ಭಗಳಲ್ಲಿ ವಿಶೇಷ ಆದೇಶದ ಮೂಲಕ, ಅಂಥ ಆದೇಶದಲ್ಲಿ ನಿರೂಪಿಸಲಾಗುವ ಅಸಾಧಾರಣಾ ಸನ್ವೀಕರಣೆಗಳಲ್ಲಿ, ತೇರಿಗೆಯನ್ನು ವಿಧಿಸಬಹುದಾದ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡರ ಮೇಲೆ ಸಂದಾಯ ಮಾಡಬೇಕಾದ ತೇರಿಗೆಯಿಂದ ವಿನಾಯಿತಿಗೊಳಿಸಬಹುದು.

(3) ಉಪಪ್ರಕರಣ (1) ರ ಅಡಿಯಲ್ಲಿ ಹೊರಡಿಸಲಾದ ಯಾವುದೇ ಅಧಿಸೂಚನೆಯ ಅಥವಾ ಉಪಪ್ರಕರಣ (2)ರ ಅಡಿಯಲ್ಲಿ ಹೊರಡಿಸಲಾದ ಆದೇಶದ, ವ್ಯಾಪ್ತಿ ಅಥವಾ ಅನ್ನಯಿಸುವಿಕೆಯನ್ನು ಸ್ವಷ್ಟಿಕರಿಸುವ ಉದ್ದೇಶಕ್ಕಾಗಿ ಹಾಗೆ ಮಾಡುವುದು ಅವಶ್ಯಕವಾದದ್ದು ಅಥವಾ ಸಮಯೋಚಿತವಾದುದು ಎಂದು ಸರ್ಕಾರವು ಪರಿಗಣಿಸಿದರೆ, ಉಪಪ್ರಕರಣ (1)ರ ಅಡಿಯಲ್ಲಿನ ಅಧಿಸೂಚನೆಯನ್ನು ಅಥವಾ ಉಪಪ್ರಕರಣ (2)ರ ಅಡಿಯಲ್ಲಿನ ಆದೇಶವನ್ನು ಹೊರಡಿಸಿದ ಒಂದು ವರ್ಷದ ಒಳಗಿನ ಯಾವುದೇ ಸಮಯದಲ್ಲಿ, ಅಂಥ ಅಧಿಸೂಚನೆ ಅಥವಾ ಸಂದರ್ಭನುಸಾರವಾಗಿ ಅಂಥ ಆದೇಶದಲ್ಲಿ ಒಂದು ವಿವರಣೆಯನ್ನು, ಅಧಿಸೂಚನೆಯ ಮೂಲಕ ಸೇರಿಸಬಹುದು ಮತ್ತು ಅಂಥ ಪ್ರತಿಯೊಂದು ವಿವರಣೆಯು, ಅಂಥ ಮೊದಲಿನ ಅಧಿಸೂಚನೆಯ ಅಥವಾ ಸಂದರ್ಭನುಸಾರವಾಗಿ ಆದೇಶದ ಭಾಗವಾಗಿ ಯಾವಾಗಲೂ ಇದ್ದ ಹಾಗೆಯೇ ಪರಿಣಾಮವನ್ನು ಹೊಂದಿರತಕ್ಕದ್ದು.

(4) ಪರಿಷತ್ತಿನ ಶಿಫಾರಸ್ಸಿನ ಅನ್ನಯ, ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮದ ಪ್ರಕರಣ 11ರ ಉಪಪ್ರಕರಣ (1)ರ ಅಡಿಯಲ್ಲಿ ಕೇಂದ್ರ ಸರ್ಕಾರವು ಹೊರಡಿಸಿದ ಯಾವುದೇ ಅಧಿಸೂಚನೆಯನ್ನು, ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮದ ಸದರಿ ಪ್ರಕರಣದ ಉಪಪ್ರಕರಣ (2)ರ ಅಡಿಯಲ್ಲಿ ಹೊರಡಿಸಿದ ಆದೇಶವನ್ನು, ಈ ಅಧಿನಿಯಮದ ಅಡಿಯಲ್ಲಿ ಹೊರಡಿಸಿದ ಒಂದು ಅಧಿಸೂಚನೆ ಅಥವಾ ಸಂದರ್ಭನುಸಾರವಾಗಿ ಒಂದು ಆದೇಶ ಎಂದು ಪರಿಭಾವಿಸತಕ್ಕದ್ದು.

ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡಕ್ಕೆ ಸಂಬಂಧಿಸಿದಂತೆ, ಅವುಗಳ ಮೇಲೆ ವಿಧಿಸಬಹುದಾದ ತೇರಿಗೆಯ ವಿನಾಯಿತಿಯನ್ನು, ನಿರುಪಾಧಿಕವಾಗಿ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ನೀಡಿದ್ದರೆ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದನ್ನು ಪೂರ್ವಕೆಮಾಡುತ್ತಿರುವ ನೋಂದಾಯಿತ ವ್ಯಕ್ತಿಯು ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡರ ಮೇಲೆ, ಪರಿಣಾಮಕಾರಿ ದರಕ್ಕಿಂತಲೂ ಅಧಿಕವಾಗಿ, ತೇರಿಗೆಯನ್ನು ಸಂಗ್ರಹಿಸತಕ್ಕದ್ದಲ್ಲ.

ಅಧ್ಯಾಯ -IV

ಮೂರ್ಕೆಯ ಸಮಯ ಮತ್ತು ಮೌಲ್ಯ

12. ಸರಕುಗಳ ಮೂರ್ಕೆಯ ಸಮಯ.— (1) ಸರಕುಗಳ ಮೇಲೆ ತೆರಿಗೆಯನ್ನು ಸಂದಾಯ ಮಾಡುವ ಬಾಧ್ಯತೆಯು ಈ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ನಿರ್ಧರಿಸಿದಂತಹ ಮೂರ್ಕೆಯ ಸಮಯದಲ್ಲಿ ಉದ್ಘಾಟನೆಯನ್ನು ಮಾಡಬೇಕು.

(2) ಸರಕುಗಳ ಮೂರ್ಕೆಯ ಸಮಯವು ಈ ಕೆಳಕಂಡ ದಿನಾಂಕಗಳಲ್ಲಿ ಮುಂಚಿನದಾಗಿರತಕ್ಕದ್ದು, ಎಂದರೆ:—

(ಎ) ಮೂರ್ಕೆದಾರನಿಂದ ನೀಡಲ್ಪಟ್ಟ ಬೆಲೆಪಟ್ಟಿಯ ದಿನಾಂಕ ಅಥವಾ ಮೂರ್ಕೆಗೆ ಸಂಬಂಧಿಸಿದಂತೆ ಪ್ರಕರಣ 31ರ ಉಪಪ್ರಕರಣ (1)ರ ಅಡಿಯಲ್ಲಿ ಬೆಲೆಪಟ್ಟಿಯನ್ನು ಅವನು ನೀಡಲು ಅಗತ್ಯವಿರುವ ಕೊನೆಯ ದಿನಾಂಕ; ಅಥವಾ

(ಬಿ) ಮೂರ್ಕೆಗೆ ಸಂಬಂಧಿಸಿದಂತೆ ಸಂದಾಯವನ್ನು ಮೂರ್ಕೆದಾರನು ಸ್ವೀಕರಿಸುವ ದಿನಾಂಕ:

ಪರಿಂತು, ತೆರಿಗೆದಾಯಿಕ ಸರಕುಗಳ ಮೂರ್ಕೆದಾರನು ತೆರಿಗೆ ಬೆಲೆಪಟ್ಟಿಯಲ್ಲಿ ಸೂಚಿಸಲಾಗಿರುವ ಮೊತ್ತಕ್ಕಿಂತ ಒಂದು ಸಾವಿರ ರೂಪಾಯಿವರೆಗಿನ ಮೊತ್ತವನ್ನು ಅಧಿಕವಾಗಿ ಸ್ವೀಕರಿಸಿದ್ದಲ್ಲಿ, ಅಂಥ ಅಧಿಕ ಮೊತ್ತದ ಮಟ್ಟಿಗೆ, ಮೂರ್ಕೆಯೇ ಕಾಲವು, ಸದರಿ ಮೂರ್ಕೆದಾರನ ಆಯ್ದುಗೆ ಅನುಗುಣವಾಗಿ ಆ ಅಧಿಕ ಮೊತ್ತಕ್ಕೆ ಸಂಬಂಧಿಸಿದ ಬೆಲೆಪಟ್ಟಿಯನ್ನು ನೀಡುವ ದಿನಾಂಕವಾಗಿರತಕ್ಕದ್ದು.

ವಿವರಣೆ 1:— ಖಂಡ (ಎ) ಮತ್ತು ಖಂಡ (ಬಿ)ಗಳ ಉದ್ದೇಶಗಳಾಗಿ, ಬೆಲೆಪಟ್ಟಿ ಅಥವಾ ಸಂದರ್ಭಾನುಸಾರವಾಗಿ ಸಂದಾಯವು ಒಳಗೊಳ್ಳುವವುದ್ದರಿಂದ ಮಟ್ಟಿಗೆ ಮೂರ್ಕೆಯನ್ನು ಮಾಡಲಾಗಿದೆ ಎಂದು ಪರಿಭಾಷಿಸತಕ್ಕದ್ದು.

ವಿವರಣೆ 2:— ಖಂಡ (ಬಿ)ಯ ಉದ್ದೇಶಗಳಾಗಿ, “ಮೂರ್ಕೆದಾರನು ಸಂದಾಯವನ್ನು ಸ್ವೀಕರಿಸುವ ದಿನಾಂಕ” ಎನ್ನುವುದು ಆತನ ಲೆಕ್ಕಮುಸ್ತಕಗಳಲ್ಲಿ ಸಂದಾಯವು ನಮೂದಾದ ದಿನಾಂಕ ಅಥವಾ ಆತನ ಬ್ಯಾಂಕಿನ ಖಾತೆಯಲ್ಲಿ ಸಂದಾಯವು ಜರ್ಮೆಯಾದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು.

(3) ಹಿಮ್ಮುಖಿ ವಿಧಿಸುವಿಕೆಯ ಆಧಾರದಲ್ಲಿ ಸಂದಾಯ ಮಾಡಿದ ಅಥವಾ ಮಾಡಲು ಬಾಧ್ಯವಿರುವ ತೆರಿಗೆ ಸಂಬಂಧಿಸಿದ ಮೂರ್ಕೆಗಳ ಸಂದರ್ಭದಲ್ಲಿ, ಮೂರ್ಕೆಯ ಸಮಯವು ಕೆಳಕಂಡ ದಿನಾಂಕಗಳಲ್ಲಿ ಮೊದಲಿನದಾಗಿರತಕ್ಕದ್ದು, ಎಂದರೆ:—

(ಎ) ಸರಕುಗಳನ್ನು ಸ್ವೀಕರಿಸಿದ ದಿನಾಂಕ; ಅಥವಾ

(ಬಿ) ಸ್ವೀಕರಿಸುವವನ ಲೆಕ್ಕಮುಸ್ತಕಗಳಲ್ಲಿ ನಮೂದಾದಂಥ ಸಂದಾಯದ ದಿನಾಂಕ ಅಥವಾ ಆತನ ಬ್ಯಾಂಕಿನ ಖಾತೆಯಲ್ಲಿ ಸಂದಾಯವನ್ನು ಖಚಿತ ಹಾಕಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ

(ಸಿ) ಮೂರ್ಕೆದಾರನಿಂದ ಬೆಲೆಪಟ್ಟಿ ಅಥವಾ ಅದಕ್ಕೆ ಬದಲಾಗಿ ಯಾವುದಾದರೂ ಹೆಸರಿನಿಂದ ಕರೆಯಲಾಗುವ ಯಾವುದೇ ಇತರ ದಸ್ತಾವೇಜನ್ನು ನೀಡುವ ದಿನಾಂಕದಿಂದ ಮೂವತ್ತು ದಿನಗಳ ನಿಕಟ ತರುವಾಯಿವಾಗಿ ಬರುವ ದಿನಾಂಕ:

ಪರಿಂತು, ಮೂರ್ಕೆಯ ಸಮಯವನ್ನು ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ) ಗಳ ಅಡಿಯಲ್ಲಿ ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ, ಮೂರ್ಕೆಯ ಸಮಯವು ಮೂರ್ಕೆಯನ್ನು ಸ್ವೀಕರಿಸುವವನ ಲೆಕ್ಕಮುಸ್ತಕಗಳಲ್ಲಿ ನಮೂದಾದ ದಿನಾಂಕವಾಗಿರತಕ್ಕದ್ದು;

(4) ಒಬ್ಬ ಮೂರ್ಕೆದಾರನು ಮಾಡುವ ಪೋಚರ್‌ಗಳ ಮೂರ್ಕೆಯ ಸಂದರ್ಭದಲ್ಲಿ, ಮೂರ್ಕೆಯ ಸಮಯವು.—

(ಎ) ಮೂರ್ಕೆಯನ್ನು ಆ ಸಮಯದಲ್ಲಿಯೇ ಗುರುತಿಸಬಹುದಾದರೆ, ಪೋಚರ್‌ನ್ನು ನೀಡಿದ ದಿನಾಂಕವಾಗಿರತಕ್ಕದ್ದು; ಅಥವಾ

(ಬಿ) ಎಲ್ಲಾ ಇತರ ಸಂದರ್ಭಗಳಲ್ಲಿ, ಪೋಚರ್‌ನ್ನು ನಗದುಗೊಳಿಸುವ ದಿನಾಂಕವಾಗಿರತಕ್ಕದ್ದು.

(5) ಉಪ-ಪ್ರಕರಣ (2) ಅಥವಾ ಉಪ-ಪ್ರಕರಣ (3) ಅಥವಾ ಉಪಪ್ರಕರಣ (4)ರ ಉಪಬಂಧಗಳ ಅಡಿಯಲ್ಲಿ ಮೂರ್ಕೆಯ ಸಮಯವನ್ನು ನಿರ್ಧರಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ, ಮೂರ್ಕೆಯ ಸಮಯವು,—

(ಎ) ನಿಯತಕಾಲಿಕ ರಿಟ್ನೋಫ್ ಅನ್ನು ಸಲ್ಲಿಸಬೇಕಿರುವ ಸಂದರ್ಭದಲ್ಲಿ ಅಂಥ ರಿಟ್ನೋಫ್ ಅನ್ನು ಸಲ್ಲಿಸಬೇಕಾಗಿರುವ ದಿನಾಂಕವಾಗಿರತಕ್ಕದ್ದು; ಅಥವಾ

(ಬಿ) ಯಾವುದೇ ಇತರ ಸಂದರ್ಭದಲ್ಲಿ, ತೆರಿಗೆಯನ್ನು ಸಂದಾಯ ಮಾಡಿದ ದಿನಾಂಕವಾಗಿರತಕ್ಕದ್ದು.

(6) ಯಾವುದೇ ಪ್ರತಿಫಲದ ವಿಳಂಬ ಸಂದಾಯಕ್ಕಾಗಿ ಬಡ್ಡಿ, ವಿಳಂಬ ಶುಲ್ಕ ಅಥವಾ ದಂಡದ ರೂಪದಲ್ಲಿ ಮೂರ್ಕೆಯ ಮೌಲ್ಯದಲ್ಲಾಗುವ ಹೆಚ್ಚಳಕ್ಕೆ ಸಂಬಂಧಿಸಿರುವವುದ್ದರಿಂದ ಮಟ್ಟಿಗೆ, ಮೂರ್ಕೆಯ ಸಮಯವು, ಮೂರ್ಕೆದಾರನು ಮೌಲ್ಯದ ಅಂಥ ಹೆಚ್ಚಳವನ್ನು ಸ್ವೀಕರಿಸುವ ದಿನಾಂಕವಾಗಿರತಕ್ಕದ್ದು.

13. ಸೇವೆಗಳ ಮೂರ್ಕೆಯ ಸಮಯ.— (1) ಸೇವೆಗಳ ಮೇಲೆ ತೆರಿಗೆಯನ್ನು ಸಂದಾಯ ಮಾಡುವ ಬಾಧ್ಯತೆಯು ಈ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ನಿರ್ದರ್ಶಿಸಿದಂಥ ಮೂರ್ಕೆಯ ಸಮಯದಲ್ಲಿ ಉಧ್ವಾಸತಕ್ಕದ್ದು.

(2) ಸೇವೆಗಳ ಮೂರ್ಕೆಯ ಸಮಯವು ಈ ಕೆಳಕಂಡ ದಿನಾಂಕಗಳಲ್ಲಿ ಮುಂಚೆನದಾಗಿರತಕ್ಕದ್ದು, ಎಂದರೆ:—

(ಎ) ಪ್ರಕರಣ 31ರ ಉಪಪ್ರಕರಣ (2)ರ ಅಡಿಯಲ್ಲಿ ನಿಯಮಿಸಲಾದ ಅವಧಿಯೊಳಗಾಗಿ ಬೆಲೆಪಟ್ಟಿಯನ್ನು ನೀಡಲಾಗಿದ್ದರೆ, ಮೂರ್ಕೆದಾರನಿಂದ ನೀಡಲ್ಪಟ್ಟ ಬೆಲೆಪಟ್ಟಿಯ ದಿನಾಂಕ ಅಥವಾ ಸಂದಾಯವನ್ನು ಸ್ವೀಕರಿಸಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ

(ಬಿ) ಪ್ರಕರಣ 31ರ ಉಪಪ್ರಕರಣ (2)ರ ಅಡಿಯಲ್ಲಿ ನಿಯಮಿಸಲಾದ ಅವಧಿಯೊಳಗಾಗಿ ಬೆಲೆಪಟ್ಟಿಯನ್ನು ನೀಡಿಲ್ಲದಿದ್ದರೆ, ಸೇವೆಯನ್ನು ಒದಗಿಸಿದ ದಿನಾಂಕ ಅಥವಾ ಸಂದಾಯವನ್ನು ಸ್ವೀಕರಿಸಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ

(ಬಿ) ಖಂಡ (ಎ) ಅಥವಾ ಖಂಡ (ಬಿ)ಯ ಉಪಬಂಧಗಳು ಅನ್ನಾಯಾಗದ ಸಂದರ್ಭದಲ್ಲಿ, ಸ್ವೀಕರಿಸುವವನು, ತನ್ನ ಲೆಕ್ಕಮಸ್ತಕಗಳಲ್ಲಿ ಸೇವೆಯ ಸ್ವೀಕೃತಿಯನ್ನು ತೋರಿಸಿರುವ ದಿನಾಂಕ:

ಪರಂತು, ತೆರಿಗೆದಾಯಿತ ಸೇವೆಗಳ ಮೂರ್ಕೆದಾರನು ತೆರಿಗೆ ಬೆಲೆಪಟ್ಟಿಯಲ್ಲಿ ಸೂಚಿಸಲಾಗಿರುವ ಮೊತ್ತಕ್ಕಿಂತ ಒಂದು ಸಾವಿರ ರೂಪಾಯಿವರೆಗಿನ ಮೊತ್ತವನ್ನು ಅಧಿಕವಾಗಿ ಸ್ವೀಕರಿಸಿದ್ದಲ್ಲಿ, ಅಂಥ ಅಧಿಕ ಮೊತ್ತದ ಮಟ್ಟಿಗೆ, ಮೂರ್ಕೆಯ ಸಮಯವು, ಸದರಿ ಮೂರ್ಕೆದಾರನ ಆಯ್ದುಗೆ ಅನುಗುಣವಾಗಿ ಆ ಅಧಿಕ ಮೊತ್ತಕ್ಕೆ ಸಂಬಂಧಿಸಿದ ಬೆಲೆಪಟ್ಟಿಯನ್ನು ನೀಡುವ ದಿನಾಂಕವಾಗಿರತಕ್ಕದ್ದು.

ಎವರಣೆ.— ಖಂಡ (ಎ) ಮತ್ತು ಖಂಡ (ಬಿ)ಗಳ ಉದ್ದೇಶಗಳಾಗಿ.—

(i) ಬೆಲೆಪಟ್ಟಿ ಅಥವಾ ಸಂದರ್ಭಾನುಸಾರವಾಗಿ ಸಂದಾಯವು ಒಳಗೊಳ್ಳುವಷ್ಟು ಮಟ್ಟಿಗೆ ಮೂರ್ಕೆಯನ್ನು ಮಾಡಲಾಗಿದೆ ಎಂದು ಪರಿಭಾಷಿಸತಕ್ಕದ್ದು.

(ii) “ಸಂದಾಯವನ್ನು ಸ್ವೀಕರಿಸುವ ದಿನಾಂಕ” ಎನ್ನಾವುದು ಮೂರ್ಕೆದಾರನ ಲೆಕ್ಕಮಸ್ತಕಗಳಲ್ಲಿ ಸಂದಾಯವು ನಮೂದಾದ ದಿನಾಂಕ ಅಥವಾ ಆತನ ಬ್ಯಾಂಕಿನ ಖಾತೆಯಲ್ಲಿ ಸಂದಾಯವು ಜರ್ಮಯಾದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು.

(3) ಹಿಮ್ಮತಿ ವಿಧಿಸುವಿಕೆಯ ಆಧಾರದಲ್ಲಿ ಸಂದಾಯ ಮಾಡಿದ ಅಥವಾ ಮಾಡಲು ಬಾಧ್ಯವಿರುವ ತೆರಿಗೆ ಸಂಬಂಧಿಸಿದ ಮೂರ್ಕೆಗಳ ಸಂದರ್ಭದಲ್ಲಿ, ಮೂರ್ಕೆಯ ಸಮಯವು ಕೆಳಕಂಡ ದಿನಾಂಕಗಳಲ್ಲಿ ಮೊದಲಿನದಾಗಿರತಕ್ಕದ್ದು, ಎಂದರೆ:—

(ಎ) ಸ್ವೀಕರಿಸುವವನ ಲೆಕ್ಕಮಸ್ತಕಗಳಲ್ಲಿ ನಮೂದಾದಂಥ ಸಂದಾಯದ ದಿನಾಂಕ ಅಥವಾ ಆತನ ಬ್ಯಾಂಕಿನ ಖಾತೆಯಲ್ಲಿ ಸಂದಾಯವನ್ನು ಖಚು ಹಾಕಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು; ಅಥವಾ

(ಬಿ) ಮೂರ್ಕೆದಾರನಿಂದ ಬೆಲೆಪಟ್ಟಿ ಅಥವಾ ಅದಕ್ಕೆ ಬದಲಾಗಿ ಯಾವುದಾದರೂ ಹೆಸರಿನಿಂದ ಕರೆಯಲಾಗುವ ಯಾವುದೇ ಇತರ ದಸ್ತಾವೇಜನ್ನು ನೀಡುವ ದಿನಾಂಕದಿಂದ ಅರವತ್ತು ದಿನಗಳ ನಿಕಟ ತರುವಾಯವಾಗಿ ಬರುವ ದಿನಾಂಕ:

ಪರಂತು, ಮೂರ್ಕೆಯ ಸಮಯವನ್ನು ಖಂಡ (ಎ) ಅಥವಾ ಖಂಡ (ಬಿ) ಗಳ ಅಡಿಯಲ್ಲಿ ನಿರ್ದರ್ಶಿಸಲು ಸಾಧ್ಯವಾಗದಿದ್ದಲ್ಲಿ, ಮೂರ್ಕೆಯ ಸಮಯವು ಮೂರ್ಕೆಯನ್ನು ಸ್ವೀಕರಿಸುವವನ ಲೆಕ್ಕಮಸ್ತಕಗಳಲ್ಲಿ ನಮೂದಾದ ದಿನಾಂಕವಾಗಿರತಕ್ಕದ್ದು;

ಮತ್ತು ಪರಂತು, ಸಹವರ್ತಿ ಉದ್ದೇಶದಿಂದಾಗುವ ಮೂರ್ಕೆಯ ಸಂದರ್ಭದಲ್ಲಿ ಸೇವೆಗಳ ಮೂರ್ಕೆದಾರನ ಸ್ಥಾನ ಭಾರತದ ಹೊರಿಗಿಡ್ಡಾಗ, ಮೂರ್ಕೆಯ ಸಮಯವು, ಮೂರ್ಕೆಯನ್ನು ಸ್ವೀಕರಿಸುವವನ ಲೆಕ್ಕಮಸ್ತಕಗಳಲ್ಲಿ ನಮೂದಿಸಿದ ದಿನಾಂಕ ಅಥವಾ ಸಂದಾಯದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು.

(4) ಒಬ್ಬ ಮೂರ್ಕೆದಾರನು ಮಾಡುವ ವೋಚರ್‌ಗಳ ಮೂರ್ಕೆಯ ಸಂದರ್ಭದಲ್ಲಿ, ಮೂರ್ಕೆಯ ಸಮಯವು.—

(ಎ) ಮೂರ್ಕೆಯನ್ನು ಆ ಸಮಯದಲ್ಲಿಯೇ ಗುರುತಿಸಬಹುದಾದರೆ, ವೋಚರ್‌ನ್ನು ನೀಡಿದ ದಿನಾಂಕವಾಗಿರತಕ್ಕದ್ದು; ಅಥವಾ

(ಬಿ) ಎಲ್ಲಾ ಇತರ ಸಂದರ್ಭಗಳಲ್ಲಿ, ವೋಚರ್‌ನ್ನು ನಗದುಗೊಳಿಸುವ ದಿನಾಂಕವಾಗಿರತಕ್ಕದ್ದು.

(5) ಉಪ-ಪ್ರಕರಣ (2) ಅಥವಾ ಉಪ-ಪ್ರಕರಣ (3) ಅಥವಾ ಉಪಪ್ರಕರಣ (4) ರ ಉಪಬಂಧಗಳ ಅಡಿಯಲ್ಲಿ ಮೂರ್ಕೆಯ ಸಮಯವನ್ನು ನಿರ್ದರ್ಶಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ, ಮೂರ್ಕೆಯ ಸಮಯವು,—

(ಎ) ನಿಯತಕಾಲಿಕ ರಿಟ್ನೋಫ್ ಅನ್ನು ಸಲ್ಲಿಸಬೇಕಿರುವ ಸಂದರ್ಭದಲ್ಲಿ ಅಂಥ ರಿಟ್ನೋಫ್ ಅನ್ನು ಸಲ್ಲಿಸಬೇಕಾಗಿರುವ ದಿನಾಂಕವಾಗಿರತಕ್ಕದ್ದು; ಅಥವಾ

(ಬಿ) ಯಾವುದೇ ಇತರ ಸಂದರ್ಭದಲ್ಲಿ, ತೆರಿಗೆಯನ್ನು ಸಂದಾಯ ಮಾಡಿದ ದಿನಾಂಕವಾಗಿರತಕ್ಕದ್ದು.

(6) ಯಾವುದೇ ಪ್ರತಿಫಲದ ವಿಳಂಬ ಸಂದಾಯಕ್ಕಾಗಿ ಬಡ್ಡಿ, ವಿಳಂಬ ಶುಲ್ಕ ಅಥವಾ ದಂಡದ ರೂಪದಲ್ಲಿ ಮೂರ್ಕೆಕೆಯ ಮೌಲ್ಯದಲ್ಲಾಗುವ ಹೆಚ್ಚಿಕ್ಕೆ ಸಂಬಂಧಿಸಿರುವಷ್ಟರ ಮಟ್ಟಗೆ, ಮೂರ್ಕೆಕೆಯ ಸಮಯವು, ಮೂರ್ಕೆಕೆದಾರನು ಮೌಲ್ಯದ ಅಂಥ ಹೆಚ್ಚಿನವನ್ನು ಸ್ವೀಕರಿಸುವ ದಿನಾಂಕವಾಗಿರತಕ್ಕದ್ದು.

14. ಸರಕು ಮತ್ತು ಸೇವೆಗಳ ಮೂರ್ಕೆಕೆಗೆ ಸಂಬಂಧಿಸಿದಂತೆ ತೆರಿಗೆ ದರದಲ್ಲಿನ ಬದಲಾವಣೆ.- ಪ್ರಕರಣ 12 ಅಥವಾ ಪ್ರಕರಣ 13 ರಲ್ಲಿ ಏನೇ ಒಳಗೊಂಡಿದ್ದರೂ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ತೆರಿಗೆಯ ದರದಲ್ಲಿ ಬದಲಾವಣೆಯಾದಾಗ, ಮೂರ್ಕೆಕೆಯ ಸಮಯವನ್ನು ಈ ಕೆಳಕಂಡ ವಿಧಾನದಲ್ಲಿ ನಿರ್ಧರಿಸಲಿರುತ್ತದ್ದು, ಎಂದರೆ:-

(ಎ) ತೆರಿಗೆ ದರದಲ್ಲಿ ಬದಲಾವಣೆಯಾಗುವ ಮುನ್ವತ್ತೆ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಮೂರ್ಕೆಕೆ ಮಾಡಲಾಗಿರುವ ಸಂದರ್ಭದಲ್ಲಿ.-

(i) ಸದರಿ ಮೂರ್ಕೆಕೆಗೆ, ತೆರಿಗೆ ದರ ಬದಲಾವಣೆಯಾದ ನಂತರ ಬೆಲೆಪಟ್ಟಿಯನ್ನು ನೀಡಲಾಗಿದ್ದಲ್ಲಿ ಮತ್ತು ಸಂದಾಯವನ್ನೂ ಸಹ ಸ್ವೀಕರಿಸಿದ್ದಲ್ಲಿ, ಮೂರ್ಕೆಕೆಯ ಸಮಯವು ಸಂದಾಯದ ಸ್ವೀಕೃತಿಯ ದಿನಾಂಕ ಅಥವಾ ಬೆಲೆಪಟ್ಟಿಯನ್ನು ನೀಡಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು; ಅಥವಾ

(ii) ತೆರಿಗೆ ದರದಲ್ಲಿ ಬದಲಾವಣೆಯಾಗುವುದಕ್ಕಿಂತ ಮೊದಲು ಬೆಲೆಪಟ್ಟಿಯನ್ನು ನೀಡಲಾಗಿದ್ದು, ಆದರೆ ತೆರಿಗೆ ದರ ಬದಲಾವಣೆಯಾದ ನಂತರ ಸಂದಾಯವನ್ನು ಸ್ವೀಕರಿಸಿದ್ದಲ್ಲಿ, ಮೂರ್ಕೆಕೆಯ ಸಮಯವು ಬೆಲೆಪಟ್ಟಿಯನ್ನು ನೀಡಿದ ದಿನಾಂಕವಾಗಿರತಕ್ಕದ್ದು; ಅಥವಾ

(iii) ತೆರಿಗೆ ದರದಲ್ಲಿ ಬದಲಾವಣೆಯಾಗುವುದಕ್ಕಿಂತ ಮೊದಲು ಸಂದಾಯವನ್ನು ಸ್ವೀಕರಿಸಲಾಗಿದ್ದು, ಆದರೆ ತೆರಿಗೆಯ ದರದಲ್ಲಿ ಬದಲಾವಣೆಯಾದ ನಂತರ ಅದಕ್ಕಾಗಿ ಬೆಲೆಪಟ್ಟಿಯನ್ನು ನೀಡಿದ್ದಲ್ಲಿ, ಮೂರ್ಕೆಕೆಯ ಸಮಯವು ಸಂದಾಯದ ಸ್ವೀಕೃತಿಯ ದಿನಾಂಕವಾಗಿರತಕ್ಕದ್ದು.

(ಬಿ) ತೆರಿಗೆ ದರದಲ್ಲಿ ಬದಲಾವಣೆಯಾದ ನಂತರ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಮೂರ್ಕೆಕೆ ಮಾಡಲಾಗಿರುವ ಸಂದರ್ಭದಲ್ಲಿ:-

(i) ತೆರಿಗೆ ದರದಲ್ಲಿ ಬದಲಾವಣೆಯಾದ ನಂತರ ಸಂದಾಯವನ್ನು ಸ್ವೀಕರಿಸಿದ್ದು, ಆದರೆ ಬೆಲೆಪಟ್ಟಿಯನ್ನು ತೆರಿಗೆ ದರದಲ್ಲಿ ಬದಲಾವಣೆಯಾಗುವುದಕ್ಕಿಂತ ಮೊದಲೋ ನೀಡಲಾಗಿದ್ದಲ್ಲಿ, ಮೂರ್ಕೆಕೆಯ ಸಮಯವು ಸಂದಾಯದ ಸ್ವೀಕೃತಿಯ ದಿನಾಂಕವಾಗಿರತಕ್ಕದ್ದು; ಅಥವಾ

(ii) ತೆರಿಗೆ ದರದಲ್ಲಿ ಬದಲಾವಣೆಯಾಗುವ ಮೊದಲು ಬೆಲೆಪಟ್ಟಿಯನ್ನು ನೀಡಲಾಗಿದ್ದು ಮತ್ತು ಸಂದಾಯವನ್ನು ಸ್ವೀಕರಿಸಿದ್ದಲ್ಲಿ, ಮೂರ್ಕೆಕೆಯ ಸಮಯವು ಸಂದಾಯದ ಸ್ವೀಕೃತಿಯ ದಿನಾಂಕ ಅಥವಾ ಬೆಲೆಪಟ್ಟಿಯನ್ನು ನೀಡಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು; ಅಥವಾ

(iii) ತೆರಿಗೆ ದರದಲ್ಲಿ ಬದಲಾವಣೆಯಾದ ನಂತರ ಬೆಲೆಪಟ್ಟಿಯನ್ನು ನೀಡಲಾಗಿದ್ದು, ಆದರೆ ತೆರಿಗೆ ದರದಲ್ಲಿ ಬದಲಾವಣೆಯಾಗುವುದಕ್ಕಿಂತ ಮೊದಲು ಸಂದಾಯವನ್ನು ಸ್ವೀಕರಿಸಿದ್ದಲ್ಲಿ, ಮೂರ್ಕೆಕೆಯ ಸಮಯವು ಬೆಲೆಪಟ್ಟಿಯನ್ನು ನೀಡಿದ ದಿನಾಂಕವಾಗಿರತಕ್ಕದ್ದು:

ಪರಂತು, ತೆರಿಗೆ ದರದಲ್ಲಿ ಬದಲಾವಣೆಯಾದ ದಿನಾಂಕದಿಂದ ನಾಲ್ಕು ಕಾರ್ಯನಿರತ ದಿನಗಳ ನಂತರ ಸಂದಾಯದ ಸ್ವೀಕೃತಿಯು ಬ್ಯಾಂಕಿನ ಖಾತೆಯಲ್ಲಿ ಜಮೆಯಾಗಿದ್ದರೆ, ಸಂದಾಯದ ಸ್ವೀಕೃತಿಯ ದಿನಾಂಕವು ಬ್ಯಾಂಕಿನ ಖಾತೆಯಲ್ಲಿ ಜಮೆಯಾದ ದಿನಾಂಕವಾಗಿರತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ, ‘ಸಂದಾಯದ ಸ್ವೀಕೃತಿಯ ದಿನಾಂಕ’ ಎನ್ನುವುದು ಮೂರ್ಕೆಕೆದಾರನ ಲೆಕ್ಕಪುಸ್ತಕಗಳಲ್ಲಿ ಸಂದಾಯವು ನಮೂದಾದ ದಿನಾಂಕ ಅಥವಾ ಆತನ ಬ್ಯಾಂಕಿನ ಖಾತೆಯಲ್ಲಿ ಸಂದಾಯವು ಜಮೆಯಾದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರತಕ್ಕದ್ದು.

15. ತೆರಿಗೆದಾಯಕ ಮೂರ್ಕೆಕೆಯ ಮೌಲ್ಯ.- (1) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕೆಯ ಮೌಲ್ಯವು ವ್ಯವಹಾರದ ಮೌಲ್ಯವಾಗಿರತಕ್ಕದ್ದು ಮತ್ತು ಅದು ಸದರಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗಾಗಿ, ಮೂರ್ಕೆಕೆದಾರ ಮತ್ತು ಸ್ವೀಕರಿಸುವವನು ಸಂಬಂಧಿತರಾಗಿಲ್ಲದಿದ್ದಾಗ ಮತ್ತು ಮೂರ್ಕೆಕೆಗೆ ಬೆಲೆಯು ಪಕವಾತ್ರ ಪ್ರತಿಫಲವಾಗಿದ್ದಾಗ, ವಾಸ್ತವಿಕವಾಗಿ ಸಂದಾಯಮಾಡಿದ ಅಥವಾ ಮಾಡಬೇಕಾದ ಬೆಲೆಯಾಗಿರುತ್ತದೆ.

(2) ಮೂರ್ಕೆಕೆಯ ಮೌಲ್ಯವು ಈ ಕೆಳಗೊಂಡಿರತಕ್ಕದ್ದು,-

(ಎ) ಈ ಅಧಿನಿಯಮು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮು, ಮತ್ತು ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮು ಅವುಗಳನ್ನು ಹೊರತುಪಡಿಸಿದ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ವಿಧಿಸಲಾದ ಮತ್ತು ಪೂರ್ವೇಕೆದಾರನಿಂದ ಪ್ರತ್ಯೇಕವಾಗಿ ವಿಧಿಸಲಾದ ಯಾವುದೇ ತೆರಿಗೆಗಳು, ಸುಂಕಗಳು, ಉಪಕರಗಳು, ಶುಲ್ಕಗಳು ಮತ್ತು ಜಾಚುಗಳು;

(ಬಿ) ಪೂರ್ವೇಕೆಯನ್ನು ಸ್ವೀಕರಿಸುವವನಿಂದ ಭರಿಸಲಾದ ಆದರೆ ಅಂಥ ಪೂರ್ವೇಕೆಗೆ ಸಂಬಂಧಿಸಿದಂತೆ ಪೂರ್ವೇಕೆದಾರನು ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರುವ, ಮತ್ತು ಸರಕು ಅಥವಾ ಸೇವೆಗಳು ಅಥವಾ ಅವುಗಳಿರದಕ್ಕೆ ವಾಸ್ತವಿಕವಾಗಿ ಸಂದಾಯಮಾಡಿದ ಅಥವಾ ಮಾಡಬೇಕಾದ ಬೆಲೆಯಲ್ಲಿ ಒಳಗೊಂಡಿರದ ಯಾವುದೇ ಮೊತ್ತ;

(ಸಿ) ಪೂರ್ವೇಕೆದಾರನು ಸ್ವೀಕರಿಸುವವನ ಮೇಲೆ ವಿಧಿಸಿದ ಕೆಮಿಷನ್ ಮತ್ತು ಪ್ರಾಕ್ಟಿಂಗ್ ಒಳಗೊಂಡ ಪ್ರಾಸಂಗಿಕ ವೆಚ್ಚಗಳು, ಮತ್ತು ಸರಕುಗಳ ಬಟವಾಡೆಯ ಅಥವಾ ಸೇವೆಗಳ ಪೂರ್ವೇಕೆಯ ಸಮಯದಲ್ಲಿ ಅಥವಾ ಅದಕ್ಕೆ ಪೂರ್ವದಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಪೂರ್ವೇಕೆಗೆ ಸಂಬಂಧಿಸಿದಂತೆ ಪೂರ್ವೇಕೆದಾರನು ಏನನ್ನಾದರೂ ಮಾಡಿದ್ದಕ್ಕಾಗಿ ವಿಧಿಸಿದ ಯಾವುದೇ ಮೊತ್ತ;

(ಡಿ) ಯಾವುದೇ ಪೂರ್ವೇಕೆಯ ಯಾವುದೇ ಪ್ರತಿಫಲದ ವಿಳಂಬ ಸಂದಾಯಕ್ಕೆ ಹಾಕಿದ ಬಡ್ಡಿ ಅಥವಾ ವಿಳಂಬ ಶುಲ್ಕ ಅಥವಾ ದಂಡ; ಮತ್ತು

(ಇ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಸಹಾಯಧನಗಳನ್ನು ಹೊರತುಪಡಿಸಿ, ಬೆಲೆಗೆ ನೇರವಾಗಿ ಸಂಬಂಧಿಸಿದ ಸಹಾಯಧನಗಳು.

ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಾಗಿ ಸಹಾಯಧನದ ಮೊತ್ತವು, ಸಹಾಯಧನವನ್ನು ಸ್ವೀಕರಿಸುವಂತಹ ಪೂರ್ವೇಕೆದಾರನ ಪೂರ್ವೇಕೆಯ ಮೌಲ್ಯದಲ್ಲಿ ಒಳಗೊಳ್ಳಲಿಲ್ಲ.

(೩) ಪೂರ್ವೇಕೆಯ ಮೌಲ್ಯವು ಈ ಕೆಳಕಂಡ ಯಾವುದೇ ಸೋಡಿಗಳನ್ನು ಒಳಗೊಳ್ಳಲಿಲ್ಲ,-

(ಎ) ಪೂರ್ವೇಕೆಯ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ನೀಡಿದ ಸೋಡಿಯನ್ನು ಅಂಥ ಪೂರ್ವೇಕೆಗೆ ಸಂಬಂಧಿಸಿದಂತೆ ನೀಡಲಾದ ಬೆಲೆಪಟ್ಟಿಯಲ್ಲಿ ಯುಕ್ತವಾಗಿ ದಾಖಲಿಸಿದ್ದರೆ ಅಂಥ ಸೋಡಿ; ಮತ್ತು

(ಬಿ) ಪೂರ್ವೇಕೆಯನ್ನು ಮಾಡಿದ ನಂತರ ನೀಡಿದ ಸೋಡಿ, ಆದರೆ,-

(i) ಅಂಥ ಸೋಡಿಯ ಅಂಥ ಪೂರ್ವೇಕೆಯ ಸಮಯದಲ್ಲಿ ಅಥವಾ ಅದಕ್ಕಿಂತ ಮುನ್ವತ್ವ ಮಾಡಿಕೊಂಡ ಒಪ್ಪಂದದ ಪ್ರಕಾರ ಸಾಫ್ಟಿತವಾದ ಮತ್ತು ಸಂಬಂಧಪಟ್ಟ ಬೆಲೆಪಟ್ಟಿಗಳಿಗೆ ನಿರ್ದಿಷ್ಟವಾಗಿ ಸಂಬಂಧಿಸಿರಬೇಕು; ಮತ್ತು

(ii) ಅಂಥ ಸೋಡಿಗೆ ಸಂಬಂಧಪಟ್ಟ ಹೊಡುವಳಿ ತೆರಿಗೆಯ ಜಮೆಯನ್ನು, ಆ ಪೂರ್ವೇಕೆಯನ್ನು ಸ್ವೀಕರಿಸುವವನು ಪೂರ್ವೇಕೆದಾರನು ನೀಡಿದ ದಸ್ತಾವೇಜಿನ ಆಧಾರದ ಮೇಲೆ ಹಿಂದಿರುಗಿಸಿರಬೇಕು.

(4) ಉಪಪ್ರಕರಣ (1)ರ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೌಲ್ಯವನ್ನು ನಿರ್ದರ್ಶಿಸಲು ಆಗದಿದ್ದಲ್ಲಿ, ಅದನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿರ್ದರ್ಶಿಸತಕ್ಕದ್ದು.

(5) ಉಪಪ್ರಕರಣ (1) ಅಥವಾ ಉಪಪ್ರಕರಣ (4)ರ ಅಡಿಯಲ್ಲಿ ಏನೇ ಒಳಗೊಂಡಿದ್ದರೂ, ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರ ಅಧಿಸೂಚಿಸಬಹುದಾದ ಅಂಥ ಪೂರ್ವೇಕೆಗಳ ಮೌಲ್ಯವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿರ್ದರ್ಶಿಸತಕ್ಕದ್ದು.

ವಿವರಣೆ.- ಈ ಅಧಿನಿಯಮದ ಉದ್ದೇಶಗಳಾಗಿ.

(ಎ) ಈ ಕೆಳಗಿನ ವ್ಯಕ್ತಿಗಳನ್ನು “ಸಂಬಂಧಿತ ವ್ಯಕ್ತಿ”ಗಳು ಎಂದು ಪರಿಭಾವಿಸತಕ್ಕದ್ದು:-

- (i) ಅಂಥ ವ್ಯಕ್ತಿಗಳು ಒಬ್ಬರು ಮತ್ತೊಬ್ಬರ ವ್ಯವಹಾರಗಳ ಅಧಿಕಾರಿಗಳು ಅಥವಾ ನಿರ್ದೇಶಕರುಗಳಾಗಿದ್ದರೆ;
- (ii) ಅಂಥ ವ್ಯಕ್ತಿಗಳು ವ್ಯವಹಾರದಲ್ಲಿ ಕಾನೂನುರೀತ್ಯ ಗುರುತಿಸಲ್ಪಟ್ಟ ಪಾಲುದಾರರಾಗಿದ್ದರೆ;
- (iii) ಅಂಥ ವ್ಯಕ್ತಿಗಳು ಉದ್ಯೋಗದಾತ ಮತ್ತು ಉದ್ಯೋಗಿಯಾಗಿದ್ದರೆ;
- (iv) ಯಾವುದೇ ವ್ಯಕ್ತಿ, ಎರಡು ವ್ಯಕ್ತಿಗಳ ಮತದಾನದ ಹಕ್ಕುಳ್ಳ ಸಾಕುಗಳು ಅಥವಾ ಹೇರುಗಳನ್ನು ಶೇಕಡ ಇಪ್ಪತ್ತೆಡು ಅಥವಾ ಅದಕ್ಕಿಂತ ಹೆಚ್ಚಿಗೆ ಹೊಂದಿದ್ದರೆ ಅಥವಾ, ನೇರವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ, ಅವುಗಳ ಮಾಲೀಕತ್ವ ಅಥವಾ ನಿಯಂತ್ರಣ ಹೊಂದಿದ್ದರೆ;

- (v) अंतक वृक्षिगडल्ली, बब्बरु मुत्तोभूरन्नु नेरवागियागलै अधवा परेलेक्षवागियागलै, नियमत्तिसुत्तिद्धरै;
- (vi) मूरन्ने वृक्षियिंद अवरिभूरू, नेरवागियागलै अधवा परेलेक्षवागियागलै, नियमत्तितरागिद्धरै;
- (vii) अवरिभूरू ज्ञोतेयागि मूरन्ने वृक्षियन्नु नेरवागियागलै अधवा परेलेक्षवागियागलै, नियमत्तिसुत्तिद्धरै;
- (viii) अवरु च०दे कुटुंबद सदस्यरागिद्धरै.
- (जि) “वृक्ष” एंब पदवु कामोनात्तक वृक्षिगडन्नु सह छग्गोल्लुत्तदेः

(सि) बब्बरु मुत्तोभूर वृवहारदल्ली सहवर्तियागिद्धरै अंदरे अवरली बब्बरु मुत्तोभूर वृक्षिक विजेंटो अधवा वृक्षिक हंचिकेदार अधवा वृक्षिक रियायितिदार अधवा ज्ञानापुद्देह सरिनल्ली करेयबहुमुदाद वृक्षिगडन्नु संबंधितरु एंदु परिभाविसत्कृद्धुः

अधार्या-V होदुवाल तेरिगेय जमें

16. होदुवाल तेरिगेय जमेयन्नु तेरिगेयलु अवरते मुत्तु प्रत्युगलु.— (1) प्रतियोभ्यु तेरिगेदायक वृक्षियु, नियमित्तिसुवारदाद अंद शरत्तुगडु मुत्तु निबुन्दगडु छिप्पुहागु प्रकरण 49रली निधिष्ठपदिसिद विधानदल्ली, आठन वृवहारद पथदल्ली अधवा मुंदुवरिकेयली बलसिद अधवा बलसलु उद्देशिसिरुव सरकु अधवा सेवेगडु अधवा अवुगडेरदर मोर्देकेय मेले विधिसिद होदुवाल तेरिगेय जमेयन्नु तेरिगेयलु हक्कुल्लुवनागिरत्कृद्धु मुत्तु सदरि मोत्तवन्नु अंद वृक्षिय विद्युनान्न जमें खातेगे जमेमाडत्कृद्धुः

(2) तो प्रकरणदल्ली एन्ने छग्गोल्लिद्धरू, नेंद्रादायित वृक्षियु तो केळगिनवुगड होरतागि आठनिगे माडलाद सरकुगडु अधवा सेवेगडु अधवा अवुगडेरदर मोर्देकेगे संबंधिसिदंते यापुद्देह होदुवाल तेरिगेयमेंगे हक्कुल्लुवनागिरत्कृद्धुल्ल,—

- (ए) तो अधिनियमद अदियली नेंद्रादायितनाद मोर्देकेदारनु निईदिद च०दु बेलेपट्टी अधवा विजेंटो ज्ञेय, अधवा नियमित्तिसुवारदाद अंद ज्ञातर तेरिगे संदाय माडव दस्तावेजुगड सान्नाधेनते होंदिरबेकु;
- (बि) अवनु सरकु अधवा सेवेगडु अधवा अवुगडेरजन्नु स्त्रीकरिसिरबेकु.

विवरणः— तो विंदद उद्देशगडगागि, मोर्देकेदारनिंद स्त्रीकरिसुववनिगे अधवा अंतक तेरिगेदायक वृक्षिय निदेशनद मेले, विजेंटो आगियादरू अधवा अन्नाघा आगियादरू कायनिवहिसुव यापुद्देह वृक्षिगे, सरकुगड सागाणीकेय मुन्न अधवा समयदली, सरकुगड सान्नम्यद दस्तावेजुगड वगाववेत्तेय मुलकवागल अधवा अन्नाघा आगल, सरकुगडन्नु बलवादे माणिद्धाग, तेरिगेदायक वृक्षिय सरकुगडन्नु स्त्रीकरिसिद्धान्न एंदु परिभावितवागत्कृद्धु.

(सि) प्रकरण 41र उपबंधगडगे छिप्पुहार, अंद मोर्देकेगे संबंधिसिदंते विधिसिद तेरिगेयन्नु सकाराद खातेगे, नगदु रुपदलीयागल अधवा सदरि मोर्देकेगे संबंधिसिदंते बप्पीकेल्लुभुमुदाद होदुवाल तेरिगे जमेयन्नु बलसिकेल्लुपुदर मुलकवागल, वास्तविकवागि संदायमाडिरबेकु;

- (दि) अवनु प्रकरण 39र अदियली रिटनौ स्त्रीसिरबेकु:

परंतु, च०दु बेलेपट्टी गे संबंधिसिद सरकुगडन्नु लाटोगडल्ली अधवा कंतुगडल्ली स्त्रीकरिसिद्धान्न, नेंद्रादायित वृक्षियु केनेय लाटो अधवा कंतन्नु स्त्रीकरिसिद मेले जमेंगे हक्कुल्लुवनागिरत्कृद्धुः

मुत्तु परंतु, हिम्मुभि विधिसुविकेय आधारदली तेरिगे संदाय माडबेकाद मोर्देकेगडन्नु होरतुपदिसिदंते, स्त्रीकरिसुववनु सरकु अधवा सेवेगडु अधवा अवुगडेरदर मोर्देकेदारनिगे मोर्देकेय वर्तुवागि, अदर मेलिन तेरिगेयेंदिगे, संदाय माडबेकाद मोत्तवन्नु, मोर्देकेदारनु बेलेपट्टी निईदिद दिनांकदिंद च०दु नूर एंबत्तु दिनगड अवधिय बलगागि, संदाय माडलु विफलनादली, स्त्रीकरिसुववनिंद

ಉಪಯೋಗಿಸಲ್ಪಟ್ಟ ಹೂಡುವಳಿ ತೆರಿಗೆ ಜಮೀನೆಗೆ ಸಮಾನವಾದ ಮೊತ್ತವನ್ನು ಅದರ ಮೇಲಿನ ಬಡ್ಡಿಯೊಂದಿಗೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಸ್ವೀಕರಿಸುವವನ ಹುಟ್ಟುವಳಿ ತೆರಿಗೆ ಭಾಧ್ಯತೆಗೆ ಸೇರಿಸತಕ್ಕದ್ದು:

ಅಲ್ಲದೆ ಪರಂತು, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೌಲ್ಯವನ್ನು ಅದರ ಮೇಲಿನ ತೆರಿಗೆಯೊಂದಿಗೆ, ಆತನು ಸಂದಾಯ ಮಾಡಿದ ಮೊತ್ತದ ಮೇಲೆ, ಸ್ವೀಕರಿಸುವವನು ಹೂಡುವಳಿ ತೆರಿಗೆ ಜಮೀನೆನ್ನು ಉಪಯೋಗಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.

(3) ನೋಂದಾಯಿತ ವ್ಯಕ್ತಿಯು ಆದಾಯ ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಉಪಬಂಧಗಳ ಅಡಿಯಲ್ಲಿ, ಬಂಡವಾಳ ಸರಕುಗಳ ಹಾಗೂ ಸ್ವಾವರ ಮತ್ತು ಯಂತ್ರೋಪಕರಣಗಳ ಬೆಲೆಯ ಭಾಗವಾದ ತೆರಿಗೆಯ ಮೊತ್ತದ ಮೇಲೆ ಸವಕಳಿಯನ್ನು ಕ್ಷೇಮು ಮಾಡಿದಲ್ಲಿ, ಸದರ ತೆರಿಗೆ ಮೊತ್ತಕ್ಕ ಹೂಡುವಳಿ ತೆರಿಗೆಯ ಜಮೀನೆನ್ನು ನೀಡತಕ್ಕದ್ದಲ್ಲ.

(4) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಯಾವುದೇ ಬೆಲೆಪಟ್ಟಿ ಅಥವಾ ಲಿಚ್ಚು ಪಟ್ಟಿಗೆ ಸಂಬಂಧಿಸಿದಂತೆ, ಅಂಥ ಬೆಲೆಪಟ್ಟಿ ಅಥವಾ ಬೆಲೆಪಟ್ಟಿಗೆ ಸಂಬಂಧಿಸಿದ ಅಂಥ ಲಿಚ್ಚು ಪಟ್ಟಿಯನ್ನು ಒಳಗೊಳ್ಳುವ ಹಣಕಾಸಿನ ವರ್ಷ ಕೊನೆಗೊಂಡ ತರುವಾಯದ ಸ್ವಾಂಬರ್ ತಿಂಗಳಿಗೆ, ಪ್ರಕರಣ 39ರ ಅಡಿಯಲ್ಲಿ ರಿಟನ್‌ ಸಲ್ಲಿಸಲು ಇರುವ ಕೊನೆಯ ದಿನಾಂಕ ಅಥವಾ ಸಂಬಂಧಿಸಿದ ವಾರ್ಷಿಕ ರಿಟನ್‌ ಸಲ್ಲಿಕೆಯ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದರ ನಂತರ, ಹೂಡುವಳಿ ತೆರಿಗೆ ಜಮೀನೆನ್ನು ತೆಗೆದುಕೊಳ್ಳಲು ಒಬ್ಬ ನೋಂದಾಯಿತ ವ್ಯಕ್ತಿಯು ಹಕ್ಕುಳ್ಳವನಾಗಿರತಕ್ಕದ್ದಲ್ಲ.

17. ಜಮೀನ ಹಂಚಿಕೆ ಮತ್ತು ತಡೆ ಹಿಡಿದ ಜಮೀನು.- (1) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರನ್ನು, ನೋಂದಾಯಿತ ವ್ಯಕ್ತಿಯು, ಭಾಗಶಃ ಯಾವುದೇ ವ್ಯವಹಾರದ ಉದ್ದೇಶಗಳಿಗಾಗಿ ಮತ್ತು ಭಾಗಶಃ ಇತರ ಉದ್ದೇಶಗಳಿಗಾಗಿ ಉಪಯೋಗಿಸಿದ್ದಲ್ಲಿ, ಜಮೀನ ಮೊತ್ತವನ್ನು ಆತನ ವ್ಯವಹಾರದ ಉದ್ದೇಶಗಳಿಗಾಗಿ ಮಾಡಿದುದು ಎಂದು ಹೇಳಬಹುದಾದ ಹೂಡುವಳಿ ತೆರಿಗೆಯಪ್ಪಕ್ಕೆ ನಿರ್ಬಂಧಿಸತಕ್ಕದ್ದು.

(2) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರನ್ನು, ನೋಂದಾಯಿತ ವ್ಯಕ್ತಿಯು, ಭಾಗಶಃ ಈ ಅಧಿನಿಯಮ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಗಳ ಅಡಿಯಲ್ಲಿನ, ಶೊನ್ಯ-ದರದ ಮೂರ್ಕೆಗಳನ್ನು ಒಳಗೊಂಡಂತಹ ತೆರಿಗೆದಾಯಕ ಮೂರ್ಕೆಗಳಿಗಾಗಿ ಮತ್ತು ಭಾಗಶಃ ಸದರ ಅಧಿನಿಯಮಗಳ ಅಡಿಯಲ್ಲಿ ವಿನಾಯಿತಿ ಮೂರ್ಕೆಗಳನ್ನು ಮಾಡುವುದಕ್ಕಾಗಿ ಉಪಯೋಗಿಸಿದಾಗ, ಜಮೀನ ಮೊತ್ತವನ್ನು, ಶೊನ್ಯ-ದರದ ಮೂರ್ಕೆಗಳನ್ನು ಒಳಗೊಂಡಂತಹ ತೆರಿಗೆದಾಯಕ ಮೂರ್ಕೆಗಳಿಗೆ ಸಂಬಂಧಿಸಿದುದು ಎಂದು ಹೇಳಬಹುದಾದ ಹೂಡುವಳಿ ತೆರಿಗೆಯಪ್ಪಕ್ಕೆ ನಿರ್ಬಂಧಿಸತಕ್ಕದ್ದು.

(3) ಉಪಪ್ರಕರಣ (2)ರ ಅಡಿಯಲ್ಲಿನ ವಿನಾಯಿತಿ ಮೂರ್ಕೆಯ ಮೌಲ್ಯವು, ನಿಯಮಿಸಬಹುದಾದಂಥದಾಗಿರತಕ್ಕದ್ದು, ಮತ್ತು ಹಿಮ್ಮುಖಿ ವಿಧಿಸುವಿಕೆಯ ಆಧಾರದಲ್ಲಿ ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಸ್ವೀಕರಿಸುವವನು ಭಾಧ್ಯನಿರುವಂತಹ ಮೂರ್ಕೆಗಳನ್ನು, ಭದ್ರತಾಪತ್ರಗಳ ವಹಿವಾಟಿಗಳನ್ನು, ಭೂಮಿಯ ಮಾರಾಟವನ್ನು ಹಾಗೂ ಅನುಸೂಚಿ || ರ ಕಂಡಿಕೆ ೫ರ ವಿಂಡ (ಬಿ)ಗೆ ಒಳಪಟ್ಟಿ, ಕಟ್ಟಡದ ಮಾರಾಟವನ್ನು ಒಳಗೊಳ್ಳತಕ್ಕದ್ದು.

(4) ತೇವಣಿಗಳನ್ನು ಸ್ವೀಕರಿಸುವ, ಸಾಲಗಳು ಅಥವಾ ಮುಂಗಡಗಳನ್ನು ನೀಡುವ ಮೂಲಕ ಸೇವೆಗಳ ಮೂರ್ಕೆಯಲ್ಲಿ ತೊಡಗಿಕೊಂಡಿರುವ ಒಂದು ಬ್ಯಾಂಕಿಂಗ್ ಕಂಪನಿ ಅಥವಾ ಒಂದು ಬ್ಯಾಂಕೀಶರ ಹಣಕಾಸು ಕಂಪನಿಯನ್ನು ಒಳಗೊಂಡಂತೆ ಒಂದು ಹಣಕಾಸು ಸಂಸ್ಥೆಯು, ಉಪಪ್ರಕರಣ (2)ರ ಉಪಬಂಧಗಳನ್ನು ಪಾಲಿಸುವುದು ಅಥವಾ ಪ್ರತಿ ತಿಂಗಳಲ್ಲಿನ ಹೂಡುವಳಿಗಳು, ಬಂಡವಾಳ ಸರಕುಗಳು ಮತ್ತು ಹೂಡುವಳಿ ಸೇವೆಗಳ ಮೇಲಿನ ಅರ್ವ ಹೂಡುವಳಿ ತೆರಿಗೆ ಜಮೀನ ಶೇಕಡ ಬವತ್ತರಷ್ಟಕ್ಕೆ ಸಮನಾದ ಒಂದು ಮೊತ್ತವನ್ನು ಆ ತಿಂಗಳಲ್ಲಿ ಉಪಯೋಗಿಸಿಕೊಳ್ಳುವುದು ಮತ್ತು ಅದರ ನಂತರ ಮೀಕ್ಕಿದ ಜಮೀನು ರದ್ದುಸೂಳ್ಳತಕ್ಕದ್ದು, ಇವುಗಳರೆಡರಲ್ಲಿ ಒಂದನ್ನು ಆಯ್ದು ಮಾಡಿಕೊಳ್ಳತಕ್ಕದ್ದು:

ಪರಂತು, ಒಮ್ಮೆ ಆಯ್ದುಯನ್ನು ಮಾಡಿಕೊಂಡ ಮೇಲೆ ಆ ಹಣಕಾಸು ವರ್ಷದ ಉಳಿದ ಭಾಗದಲ್ಲಿ ಅದನ್ನು ಹಿಂತೆಗೆದುಕೊಳ್ಳತಕ್ಕದ್ದಲ್ಲ:

ಮತ್ತು ಪರಂತು, ಒಬ್ಬ ನೋಂದಾಯಿತ ವ್ಯಕ್ತಿಯು ಅದೇ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರುವ ಮತ್ತೊಬ್ಬ ನೋಂದಾಯಿತ ವ್ಯಕ್ತಿಗೆ ಮಾಡಿದ ಮೂರ್ಕೆಗಳ ಮೇಲೆ ಸಂದಾಯ ಮಾಡಿದ ತೆರಿಗೆ ಶೇಕಡ ಬವತ್ತರ ನಿರ್ಬಂಧವು ಅನ್ವಯವಾಗತಕ್ಕದ್ದಲ್ಲ.

(5) ಪ್ರಕರಣ 16ರ ಉಪಪ್ರಕರಣ (1) ಮತ್ತು ಪ್ರಕರಣ 18ರ ಉಪಪ್ರಕರಣ (1) ರಲ್ಲಿ ಏನೇ ಒಳಗೊಂಡಿದ್ದರೂ ಈ ಕೆಳಕಂಡವುಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೀನು ಲಭ್ಯವಿರತಕ್ಕದ್ದಲ್ಲ, ಎಂದರೆ:-

(ಎ) ಮೋಟಾರು ವಾಹನಗಳು ಮತ್ತು ಇತರ ಸಾಗಣೆಗಳು ಈ ಕೆಳಗಿನವುಗಳಿಗಾಗಿ ಒಳಕೆಯಾದಾಗ ಮೊರತುಪಡಿಸಿದಂತೆ:-

(ಿ) ಕೆಳಕಂಡ ತೆರಿಗೆದಾಯಕ ಮೂರ್ಕೆಗಳನ್ನು ಮಾಡಲು, ಎಂದರೆ:-

- (ಎ) ಅಂಥ ಮೋಟಾರು ವಾಹನಗಳ ಮತ್ತು ಸಾಗಣೆಗಳ ಮುಂದುವರೆದ ಮೂರ್ಕೆ; ಅಥವಾ
- (ಬಿ) ಪ್ರಯಾಣಿಕರ ಸಾಗಣೆಕೆ; ಅಥವಾ

(ಸಿ) ಅಂಥ ಮೋಟಾರು ವಾಹನಗಳು ಮತ್ತು ಸಾಗಣೆಗಳ ಚಾಲನೆ, ಹಾರಾಟ, ಯಾನದ ಕೊಶಲ್ಯಗಳ ತರಬೇತಿಯನ್ನು ನೀಡುವುದು.

(ii) ಸರಕು ಸಾಗಣೆಕೆಗಾಗಿ;

(ಬಿ) ಈ ಕೆಳಕಂಡ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕ್ಕೆ:-

(i) ಒಬ್ಬ ನೋಂದಾಯಿತ ವ್ಯಕ್ತಿಯಿಂದ ಒಂದು ನಿರ್ದಿಷ್ಟ ವರ್ಗದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಂದು ಒಳಮುವಿ ಮೂರ್ಕೆಕ್ಕೆಯನ್ನು, ಅದೇ ವರ್ಗದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುವಿ ತೆರಿಗೆದಾಯಿಕ ಮೂರ್ಕೆಕ್ಕೆಯನ್ನು ಮಾಡಲು ಅಥವಾ ತೆರಿಗೆದಾಯಿಕ ಸಂಯುಕ್ತ ಅಥವಾ ಮಿಶ್ರ ಮೂರ್ಕೆಕ್ಕೆಯ ಭಾಗವಾಗಿ ಬಳಸಿದಲ್ಲಿ ಅದನ್ನು ಹೊರತುಪಡಿಸಿದ ಆಹಾರ ಮತ್ತು ಪಾನೀಯಗಳು, ಹೊರಾಂಗಳು ಆಹಾರ ಸರಬರಾಜು, ಸೌಂದರ್ಯಚಿಕಿತ್ಸೆ, ಆರೋಗ್ಯ ಸೇವೆಗಳು, ಸೌಂದರ್ಯವರ್ಧಕ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸೆ (plastic surgery);

(ii) ಒಂದು ಕ್ಷೇತ್ರ, ಆರೋಗ್ಯ ಹಾಗೂ ಖಿಂಟ್ಸ್ ಕೇಂದ್ರದ ಸದಸ್ಯತ್ವ;

(iii) ಬಾಡಿಗೆಗಾಗಿ ಕ್ಯಾಬ್, ಜೀವವಿಮೆ, ಆರೋಗ್ಯವಿಮೆ, ಆದರೆ ಈ ಕೆಳಕಂಡವುಗಳನ್ನು ಹೊರತುಪಡಿಸಿ—

(ಎ) ಸರ್ಕಾರವು ಅಧಿಸೂಚಿಸಿದ, ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಒದಗಿಸಲು ಬಾಧ್ಯವಿರುವ ಸೇವೆಗಳು; ಅಥವಾ

(ಬಿ) ಒಬ್ಬ ನೋಂದಾಯಿತ ತೆರಿಗೆದಾಯಿಕ ವ್ಯಕ್ತಿಯಿಂದ ಒಂದು ನಿರ್ದಿಷ್ಟ ವರ್ಗದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಅಂಥ ಒಳಮುವಿ ಮೂರ್ಕೆಕ್ಕೆಯನ್ನು, ಅದೇ ವರ್ಗದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುವಿ ತೆರಿಗೆದಾಯಿಕ ಮೂರ್ಕೆಕ್ಕೆಯನ್ನು ಮಾಡಲು ಅಥವಾ ತೆರಿಗೆದಾಯಿಕ ಸಂಯುಕ್ತ ಅಥವಾ ಮಿಶ್ರ ಮೂರ್ಕೆಕ್ಕೆಯ ಭಾಗವಾಗಿ ಬಳಸಿರುವುದು; ಮತ್ತು

(iv) ರಚಿಯಲ್ಲಿರುವ ಉದ್ಯೋಗಿಗಳಿಗೆ ನೀಡಲಾದ ರಚಿ ಪ್ರಯಾಣದ ರಿಯಾಯಿತಿ ಅಥವಾ ಸ್ವಂತ ಉರಿಗೆ ಪ್ರಯಾಣದ ರಿಯಾಯಿತಿಯಂತಹ ಪ್ರಯಾಣದ ಅನುಕೂಲತೆಗಳು.

(ಸಿ) ಗುತ್ತಿಗೆ ಕಾಮಗಾರಿಯ ಮುಂದುವರೆದ ಮೂರ್ಕೆಗಾಗಿ ಹೂಡುವಳಿ ಸೇವೆಯಾಗಿರುವುದನ್ನು ಹೊರತುಪಡಿಸಿದಂತೆ ಸ್ಥಿರಸ್ಥಿತಿನ ನಿರ್ಮಾಣಕ್ಕಾಗಿ (ಸಾಫ್ತಾರ ಮತ್ತು ಯಂತ್ರೋಪಕರಣಗಳನ್ನು ಹೊರತುಪಡಿಸಿದಂತೆ) ಮಾಡಿದ ಗುತ್ತಿಗೆ ಕಾಮಗಾರಿ ಸೇವೆಗಳ ಮೂರ್ಕೆ,

(ಡಿ) ಒಬ್ಬ ತೆರಿಗೆದಾಯಿಕ ವ್ಯಕ್ತಿಯ ತನ್ನ ಸ್ವಂತ ಖಾತೆಯ ಮೇಲೆ ಒಂದು ಸ್ಥಿರ ಸ್ಥಿತಿನ (ಸಾಫ್ತಾರ ಅಥವಾ ಯಂತ್ರೋಪಕರಣಗಳನ್ನು ಹೊರತುಪಡಿಸಿದಂತೆ) ನಿರ್ಮಾಣಕ್ಕಾಗಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ವ್ಯವಹಾರದ ಪಥದಲ್ಲಿ ಅಥವಾ ಮುಂದುವರಿಕೆಯಲ್ಲಿ ಒಳಕೆಮಾಡಿರುವುದನ್ನೂ ಒಳಗೊಂಡಂತೆ, ಸ್ವೀಕರಿಸಿರುವುದು;

ವಿವರಣೆ :- ಖಂಡ (ಸಿ) ಮತ್ತು ಖಂಡ (ಡಿ)ಗಳ ಉದ್ದೇಶಗಳಾಗಿ, ‘ನಿರ್ಮಾಣ’ ಎಂಬ ಪದವು ಬಂಡವಾಳೀಕೃತಗೊಂಡಿರುವ ಅಷ್ಟರ ಮಟ್ಟಿಗೆ, ಸದರಿ ಸ್ಥಿರಸ್ಥಿತಿಗೆ ಮಾಡಿರುವ ಮನರ್-ನಿರ್ಮಾಣ, ನವೀಕರಣ, ಸೇವಣಡೆಗಳು ಅಥವಾ ಮಾಪಾರಣಗಳು ಅಥವಾ ದುರಸ್ತಿಗಳನ್ನು ಒಳಗೊಳ್ಳುತ್ತದೆ.

(ಇ) ಪ್ರಕರಣ 10ರ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೇಲೆ ಸಂದಾಯ ಮಾಡಲಾದ ತೆರಿಗೆ; (ಎಫ್), ಒಬ್ಬ ಅನಿವಾಸಿ ತೆರಿಗೆದಾಯಿಕ ವ್ಯಕ್ತಿಯಿಂದ, ಆತನಿಂದ ಆಮದಾಗಿರುವ ಸರಕನ್ನು ಹೊರತುಪಡಿಸಿದಂತೆ, ಸ್ವೀಕರಿಸಲ್ಪಟ್ಟ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡು;

(ಜಿ) ವ್ಯೇಯಕ್ತಿಕ್ಕೆ ಅನುಭೋಗಕ್ಕಾಗಿ ಉಪಯೋಗಿಸಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡು;

(ಹೆಚ್) ಕೆಳಿದುಮೋದ, ಕಳ್ಳತನವಾದ, ನಾಶಗೊಂಡ, ಲೆಕ್ಕಾದಿಂದ ತೆಗೆದುಹಾಕಿದ ಅಥವಾ ಉಡುಗೊರೆಯಾಗಿ ಅಥವಾ ಉಚಿತ ಮಾದರಿಗಳಾಗಿ ವಿಲೇ ಮಾಡಲಾದ ಸರಕುಗಳು; ಮತ್ತು

(ಇ) ಪ್ರಕರಣ 74, 129 ಮತ್ತು 130ರ ಉಪಬಂಧಗಳಿಗೆ ಅನುಸಾರವಾಗಿ ಸಂದಾಯ ಮಾಡಲಾದ ಯಾವುದೇ ತೆರಿಗೆ.

(6) ಸರ್ಕಾರವು ಉಪಪ್ರಕರಣ (1) ಮತ್ತು (2)ರಲ್ಲಿ ಉಲ್ಲೇಖಿಸಿದಂತಹ ಜಮೆಯನ್ನು ನಿರ್ದಿಷ್ಟಪಡಿಸುವ ವಿಧಾನವನ್ನು ನಿಯಮಿಸಬಹುದು.

ವಿವರಣೆ:- ಈ ಅಧ್ಯಾಯ ಮತ್ತು ಅಧ್ಯಾಯ VI ರ ಉದ್ದೇಶಗಳಾಗಿ ‘ಸಾಫ್ತಾರ ಮತ್ತು ಯಂತ್ರೋಪಕರಣ’ ಎಂದರೆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುವಿ ಮೂರ್ಕೆ ಮಾಡುವುದಕ್ಕಾಗಿ ಬಳಕೆಯಾದ, ಅಡಿಪಾಯ ಅಥವಾ

ರಚನಾಧಾರದ ಮೂಲಕ ಭೂಮಿಗೆ ನೇಲೆಗೊಳಿಸಿದ ಸಲಕರಣೆಗಳು, ಸಾಧನ ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳು ಹಾಗೂ ಅಂಥ ಅಡಿಪಾಯ ಮತ್ತು ರಚನಾಧಾರಗಳನ್ನು ಒಳಗೊಂಡಿರುತ್ತವೆ, ಆದರೆ ಈ ಕೆಳಗಿನವುಗಳನ್ನು ಒಳಗೊಳ್ಳಲಿಲ್ಲ,-

- (i) ಭೂಮಿ, ಕಟ್ಟಡ ಅಥವಾ ಇತರ ಯಾವುದೇ ಸಿವಿಲ್ ರಚನೆಗಳು;
- (ii) ದೂರ ಸಂಪರ್ಕ ಗೋಪುರಗಳು; ಮತ್ತು
- (iii) ಕಾರ್ಬಾನೆಯ ಆವರಣದ ಹೊರಗೆ ಹಾಕಲಾಗಿರುವ ಪೈಪ್‌ಲೈನ್‌ಗಳು.

18. ವಿಶೇಷ ಸಂಭಖಗಳಲ್ಲಿ ಜಮೆಯ ಲಭ್ಯತೆ. - (1) ನಿಯಮಿಸಬಹುದಾದ ಅಂಥ ಪರತ್ತುಗಳು ಹಾಗೂ ನಿರ್ಬಂಧಗಳಿಗೆ ಒಳಪಟ್ಟು-

(ಎ) ಒಬ್ಬ ವ್ಯಕ್ತಿ ನೋಂದಣಿಗೆ ಬಾಧ್ಯನಾಗುವ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ನೋಂದಣಿಗಾಗಿ ಅಜೆಯನ್ನು ಸಲ್ಲಿಸಿದ್ದಲ್ಲಿ ಮತ್ತು ಅಂಥ ನೋಂದಣಿಯನ್ನು ಮಂಜೂರು ಮಾಡಲಾಗಿದ್ದಲ್ಲಿ, ಈ ಅಧಿನಿಯಮದ ಅಡಿಯಲ್ಲಿ ಅವನು ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗುವ ದಿನಾಂಕದ ನಿಕಟಮೂರ್ವ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ದರೂಪದ ಅಥವಾ ಸಿದ್ದರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಹಕ್ಕಳ್ಳವನಾಗಿರತಕ್ಕದ್ದು;

(ಬಿ) ಪ್ರಕರಣ 25ರ ಉಪಪ್ರಕರಣ (3)ರ ಅಡಿಯಲ್ಲಿ ನೋಂದಣಿಯನ್ನು ತೆಗೆದುಕೊಳ್ಳವ ಒಬ್ಬ ವ್ಯಕ್ತಿಯು, ನೋಂದಣಿ ಮಂಜೂರಾದ ದಿನಾಂಕದ ನಿಕಟಮೂರ್ವ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ದರೂಪದ ಅಥವಾ ಸಿದ್ದರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಹಕ್ಕಳ್ಳವನಾಗಿರತಕ್ಕದ್ದು.

(ಸಿ) ಯಾವುದೇ ನೋಂದಾಯಿತ ವ್ಯಕ್ತಿಯು ಪ್ರಕರಣದ 10ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವುದನ್ನು ಸಮಾಪ್ತಿಗೊಳಿಸಿದಾಗ ಅವನು, ಪ್ರಕರಣ 9ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗುವ ದಿನಾಂಕದ ನಿಕಟಮೂರ್ವ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ದರೂಪದ ಅಥವಾ ಸಿದ್ದರೂಪದ ಸರಕುಗಳಲ್ಲಿ ಮತ್ತು ಬಂಡವಾಳ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಹಕ್ಕಳ್ಳವನಾಗಿರತಕ್ಕದ್ದು:

ಪರಂತು, ಬಂಡವಾಳ ಸರಕುಗಳ ಮೇಲಿನ ಜಮೆಯನ್ನು ನಿಯಮಿಸಬಹುದಾದ ಅಂಥ ಶೇಕಡವಾರು ಅಂಶಗಳಷ್ಟು ಕಡಿಮೆ ಮಾಡತಕ್ಕದ್ದು.

(ಡಿ) ಒಬ್ಬ ನೋಂದಾಯಿತ ವ್ಯಕ್ತಿಯಿಂದ ಮಾಡಲಾದ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಂದು ವಿನಾಯಿತಿ ಮೂರ್ಕೆಯಿಲ್ಲ, ತೆರಿಗೆದಾಯಕ ಮೂರ್ಕೆಯಾದಾಗ, ಅಂಥ ವಿನಾಯಿತಿ ಮೂರ್ಕೆಯು ತೆರಿಗೆದಾಯಕವಾಗುವ ದಿನಾಂಕದ ನಿಕಟಮೂರ್ವ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳಿಗೆ ಮತ್ತು ಅಂಥ ವಿನಾಯಿತಿ ಮೂರ್ಕೆಗೆ ಸಂಬಂಧಿಸಿದ ದಾಸ್ತಾನಿನಲ್ಲಿರುವ ಅರೆ-ಸಿದ್ದರೂಪದ ಅಥವಾ ಸಿದ್ದರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ, ಹಾಗೂ ಅಂಥ ವಿನಾಯಿತಿ ಮೂರ್ಕೆಗೆಗಾಗಿ ಪ್ರತ್ಯೇಕವಾಗಿ ಉಪಯೋಗಿಸಿದ ಬಂಡವಾಳ ಸರಕುಗಳಿಗೆ ಸಂಬಂಧಿಸಿದ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಅಂಥ ವ್ಯಕ್ತಿಯು ಹಕ್ಕಳ್ಳವನಾಗಿರತಕ್ಕದ್ದು:

ಪರಂತು, ಬಂಡವಾಳ ಸರಕುಗಳ ಮೇಲಿನ ಜಮೆಯನ್ನು ನಿಯಮಿಸಬಹುದಾದ ಅಂಥ ಶೇಕಡವಾರು ಅಂಶಗಳಷ್ಟು ಕಡಿಮೆ ಮಾಡತಕ್ಕದ್ದು.

(2) ಒಬ್ಬ ನೋಂದಾಯಿತ ವ್ಯಕ್ತಿಯು, ಆತನಿಗೆ ಮಾಡಲಾದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಯಾವುದೇ ಮೂರ್ಕೆಗೆ ಸಂಬಂಧಿಸಿದಂತೆ, ಅಂಥ ಮೂರ್ಕೆಗೆ ಸಂಬಂಧಿಸಿದಂತೆ ನೀಡಲಾದ ಬೆಲೆಪಟ್ಟಿಯ ದಿನಾಂಕದಿಂದ ಒಂದು ವರ್ಷ ಮುಕ್ತಾಯಗೊಂಡ ನಂತರ ಉಪಪ್ರಕರಣ (1)ರ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳಲು ಹಕ್ಕಳ್ಳವನಾಗಿರತಕ್ಕದ್ದು.

(3) ಬಾಧ್ಯತೆಗಳ ವರ್ಗಾವಣೆಗಾಗಿ ಇರುವ ನಿರ್ದಿಷ್ಟ ನಿರ್ಬಂಧನೆಗಳೊಂದಿಗೆ, ವೈವಾರದ ಮಾರಾಟ, ವೀಲೀನ, ಬೇಪ್ರದೆ, ಸಮೀಲನಗೊಳ್ಳುವಿಕೆ, ಭೋಗ್ಯ ಅಥವಾ ವರ್ಗಾವಣೆ ಇವುಗಳಿಂದಾಗಿ ನೋಂದಾಯಿತ ವ್ಯಕ್ತಿಯ ಸಂರಚನೆಯಲ್ಲಿ ಬದಲಾವಣೆಯಾದಾಗ, ಆತನ ವಿದ್ಯಾನ್ಯಾನ ಜಮಾ ಖಾತೆಯಲ್ಲಿ ಬಳಕೆಯಾಗದೆ ಉಳಿದಿರುವ ಹೂಡುವಳಿ ತೆರಿಗೆ ಜಮೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಅಂತಹ ಮಾರಾಟಗೊಂಡ, ವೀಲೀನಗೊಂಡ, ಬೇಪ್ರಡೆಗೊಂಡ, ಸಮೀಲನಗೊಂಡ, ಭೋಗ್ಯಕೆ ನೀಡಲಾದ ಅಥವಾ ವರ್ಗಾವಣೆಗೊಂಡ ವೈವಾರದ ವರ್ಗಾಯಿಸಲು ಸದರಿ ತೆರಿಗೆದಾಯಕ ವ್ಯಕ್ತಿಗೆ ಅವಕಾಶವಿರತಕ್ಕದ್ದು.

(4) ಹೊಡುವಳಿ ತೆರಿಗೆಯ ಜಮೆಯನ್ನು ಉಪಯೋಗಿಸಿರುವ ಯಾವುದೇ ನೋಂದಾಯಿತ ವ್ಯಕ್ತಿಯು ಪ್ರಕರಣ 10ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಆಯ್ದೆಯನ್ನು ಮಾಡಿಕೊಂಡಾಗ ಅಥವಾ ಆತನಿಂದ ಮೂರ್ಕೆಕೆಯಾಗುವ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದು ಸಂಪೂರ್ಣವಾಗಿ ವಿನಾಯಿತಿ ಆದಾಗ, ಸಂದರ್ಭಾನುಸಾರವಾಗಿ ಅಂಥ ಬದಲಾವಣೆಗೊಂಡ ದಿನಾಂಕದ ಅಥವಾ ಅಂಥ ವಿನಾಯಿತಿಗೊಂಡ ದಿನಾಂಕದ ನಿಕಟ ಮೂರ್ವ ದಿನದಂದು ದಾಸ್ತಾನಿನಲ್ಲಿರುವ ಹೊಡುವಳಿಗಳಿಗೆ ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಹಗಳಲ್ಲಿ ಒಳಗೊಂಡಿರುವ ಹೊಡುವಳಿಗಳಿಗೆ ಅಥವಾ ಬಂಡವಾಳ ಸರಹಗಳಿಗೆ ಸಂಬಂಧಿಸಿದಂತೆ ನಿಯಮಿಸಬಹುದಾದ ಅಂಥ ಶೇಕಡವಾರು ಅಂಶಗಳಪ್ಪು ಕಡಿಮೆ ಮಾಡಿದ, ಸಂಬಂಧಿಸಿದ ಹೊಡುವಳಿ ತೆರಿಗೆ ಜಮೆಗೆ ಸಮನಾದ ಮೊತ್ತವನ್ನು ಆತನ ವಿದ್ಯಾನ್ಯಾನ ಜಮಾ ಖಾತೆಗೆ ಅಥವಾ ವಿದ್ಯಾನ್ಯಾನ ನಗದು ಖಾತೆಗೆ ವಿಚುರ ಹಾಕುವ ಮುಖಾಂತರ ಸಂದಾಯ ಮಾಡತಕ್ಕದ್ದು:

ಪರಂತು, ಅಂತಹ ಮೊತ್ತವನ್ನು ಸಂದಾಯ ಮಾಡಿದ ನಂತರ ಆತನ ವಿದ್ಯಾನ್ಯಾನ ಜಮೆ ಖಾತೆಯಲ್ಲಿ ಬಾಕಿಯಿರುವ ಯಾವುದೇ ಹೊಡುವಳಿ ತೆರಿಗೆಯ ಜಮೆಯು ರದ್ದಾಗತಕ್ಕದ್ದು.

(5) ಉಪಪ್ರಕರಣ (1)ರ ಅಡಿಯಲ್ಲಿನ ಜಮೆಯ ಮೊತ್ತವನ್ನು ಮತ್ತು ಉಪಪ್ರಕರಣ (4)ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಮೊತ್ತವನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೆಕ್ಕಾಹಾಕತಕ್ಕದ್ದು.

(6) ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಂಡಿರುವ ಬಂಡವಾಳ ಸರಹಗಳ ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ ಮೂರ್ಕೆಕೆಯ ಸಂದರ್ಭದಲ್ಲಿ ನೋಂದಾಯಿತ ವ್ಯಕ್ತಿಯು, ಸದರಿ ಬಂಡವಾಳ ಸರಹಗಳು ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲೆ ತೆಗೆದುಕೊಂಡ, ನಿಯಮಿಸಬಹುದಾದ ಅಂಥ ಶೇಕಡವಾರು ಅಂಶಗಳಪ್ಪು ಕಡಿಮೆ ಮಾಡಿದ, ಹೊಡುವಳಿ ತೆರಿಗೆ ಜಮೆಗೆ ಸಮನಾದ ಮೊತ್ತ ಅಥವಾ ಅಂಥ ಬಂಡವಾಳ ಸರಹಗಳ ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ, ಪ್ರಕರಣ 15ರ ಅಡಿಯಲ್ಲಿ ನಿರ್ದಾರಿಸಲಾದ, ವಹಿವಾಟಿನ ಮೌಲ್ಯದ ಮೇಲೆ ತೆರಿಗೆ, ಇವುಗಳಲ್ಲಿ ಯಾವುದು ಅಧಿಕಪೋ ಅದನ್ನು ಸಂದಾಯ ಮಾಡತಕ್ಕದ್ದು:

ಪರಂತು, ರಿಫಾಕ್ಟರಿ ಇಟ್ಟಿಗೆಗಳು, ಎರಕಗಳು ಮತ್ತು ಅಚ್ಚುಗಳು, ಜ್ಞಾನ ಮತ್ತು ಜೋಡಣೆಗಳು ರದ್ದಿಯಾಗಿ (scrap) ಮೂರ್ಕೆಯಾಗಿದ್ದಲ್ಲಿ, ತೆರಿಗೆದಾಯಕ ವ್ಯಕ್ತಿಯು ಅಂಥ ಸರಹಗಳ, ಪ್ರಕರಣ 15ರ ಅಡಿಯಲ್ಲಿ ನಿರ್ದಾರಿಸಲಾದ, ವಹಿವಾಟಿನ ಮೌಲ್ಯದ ಮೇಲೆ ತೆರಿಗೆಯನ್ನು ಸಂದಾಯ ಮಾಡಬಹುದು.

19. ಮಜೂರಿ ಕೆಲಸಕ್ಕೆ ಕಳುಹಿಸಿದ ಹೊಡುವಳಿಗಳು ಮತ್ತು ಬಂಡವಾಳ ಸರಹಗಳಿಗೆ ಸಂಬಂಧಿಸಿದಂತೆ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವುದು.— (1) ಮಜೂರಿ ಕೆಲಸಗಾರನಿಗೆ ಮಜೂರಿ ಕೆಲಸಕ್ಕಾಗಿ ಕಳುಹಿಸಿದ ಹೊಡುವಳಿಗಳ ಮೇಲೆ, ನಿಯಮಿಸಬಹುದಾದ ಅಂಥ ಷರತ್ತುಗಳು ಹಾಗೂ ನಿರ್ಬಂಧಗಳಿಗೆ ಒಳಪಟ್ಟು, ಹೊಡುವಳಿ ತೆರಿಗೆ ಜಮೆಗೆ ಪ್ರಧಾನಕರ್ತನಿಗೆ ಅವಕಾಶ ನೀಡತಕ್ಕದ್ದು.

(2) ಪ್ರಕರಣ 16ರ ಉಪಪ್ರಕರಣ (2)ರ ಖಂಡ (ಬಿ)ಯಲ್ಲಿ ಏನೇ ಒಳಗೊಂಡಿದ್ದರೂ, ಪ್ರಧಾನಕರ್ತನು ಹೊಡುವಳಿಗಳನ್ನು ಆತನ ವ್ಯವಹಾರದ ಸ್ಥಳಕ್ಕೆ ಮೊದಲು ತರದೆ, ಮಜೂರಿ ಕೆಲಸಕ್ಕಾಗಿ ಮಜೂರಿ ಕೆಲಸಗಾರನಿಗೆ ನೇರವಾಗಿ ಕಳುಹಿಸಿದ್ದರೂ ಸಹ, ಹೊಡುವಳಿಗಳ ಮೇಲೆ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಹೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.

(3) ಪ್ರಧಾನಕರ್ತನು ಮಜೂರಿ ಕೆಲಸಕ್ಕಾಗಿ ಕಳುಹಿಸಿರುವ ಹೊಡುವಳಿಗಳನ್ನು, ಮಜೂರಿ ಕೆಲಸ ಪೂರ್ಣಗೊಂಡ ನಂತರ ಅಥವಾ ಬೇರೆ ಯಾವುದಕ್ಕಾದರೂ, ಮರಳಿ ಸ್ವೀಕರಿಸದಿದ್ದಲ್ಲಿ ಅಥವಾ ಪ್ರಕರಣ 143ರ ಉಪಪ್ರಕರಣ (1)ರ ಖಂಡ (ಎ) ಅಥವಾ ಖಂಡ (ಬಿ)ಗೆ ಅನುಸಾರವಾಗಿ ಅವುಗಳನ್ನು ಹೊರಕ್ಕೆ ಕಳುಹಿಸಲಾದ ಒಂದು ವರ್ಷದೊಳಗಾಗಿ ಮಜೂರಿ ಕೆಲಸಗಾರನ ವ್ಯವಹಾರ ಸ್ಥಳದಿಂದ ಮೂರ್ಕೆ ಮಾಡದಿದ್ದಲ್ಲಿ, ಪ್ರಧಾನ ಕರ್ತನಿಂದ ಮಜೂರಿ ಕೆಲಸಗಾರನಿಗೆ ಸದರಿ ಹೊಡುವಳಿಗಳನ್ನು ಹೊರ ಕಳುಹಿಸಲಾದ ದಿನದಂದೇ, ಅಂಥ ಹೊಡುವಳಿಗಳನ್ನು ಮೂರ್ಕೆ ಮಾಡಲಾಗಿದೆ ಎಂದು ಪರಿಭಾವಿಸತಕ್ಕದ್ದು:

ಪರಂತು, ಮಜೂರಿ ಕೆಲಸಗಾರನಿಗೆ ಹೊಡುವಳಿಗಳನ್ನು ನೇರವಾಗಿ ಕಳುಹಿಸಿದ್ದಲ್ಲಿ, ಒಂದು ವರ್ಷದ ಅವಧಿಯನ್ನು ಮಜೂರಿ ಕೆಲಸಗಾರನು ಹೊಡುವಳಿಗಳನ್ನು ಸ್ವೀಕರಿಸಿದ ದಿನಾಂಕದಿಂದ ಲೆಕ್ಕಾಹಾಕತಕ್ಕದ್ದು.

(4) ಮಜೂರಿ ಕೆಲಸಗಾರನಿಗೆ ಮಜೂರಿ ಕೆಲಸಕ್ಕಾಗಿ ಕಳುಹಿಸಿದ ಬಂಡವಾಳ ಸರಹಗಳ ಮೇಲೆ, ನಿಯಮಿಸಬಹುದಾದ ಅಂಥ ಷರತ್ತುಗಳು ಹಾಗೂ ನಿರ್ಬಂಧಗಳಿಗೆ ಒಳಪಟ್ಟು, ಪ್ರಧಾನಕರ್ತನಿಗೆ ಹೊಡುವಳಿ ತೆರಿಗೆ ಜಮೆಗೆ ಅವಕಾಶ ನೀಡತಕ್ಕದ್ದು.

(5) ಪ್ರಕರಣ 16ರ ಉಪಪ್ರಕರಣ (2)ರ ಖಂಡ (ಬಿ)ಯಲ್ಲಿ ಏನೇ ಒಳಗೊಂಡಿದ್ದರೂ, ಪ್ರಧಾನಕರ್ತನು ಬಂಡವಾಳ ಸರಹಗಳನ್ನು ಆತನ ವ್ಯವಹಾರದ ಸ್ಥಳಕ್ಕೆ ಮೊದಲು ತರದೆ, ಮಜೂರಿ ಕೆಲಸಕ್ಕಾಗಿ ಮಜೂರಿ ಕೆಲಸಗಾರನಿಗೆ ನೇರವಾಗಿ ಕಳುಹಿಸಿದ್ದರೂ ಸಹ, ಬಂಡವಾಳ ಸರಹಗಳ ಮೇಲೆ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು.

(6) ಮಜೂರಿ ಕೆಲಸಕ್ಕಾಗಿ ಕಳುಹಿಸಲಾಗಿರುವ ಬಂಡವಾಳ ಸರಹಗಳನ್ನು ಪ್ರಧಾನಕರ್ತನು, ಅವುಗಳನ್ನು ಹೊರಕ್ಕೆ ಕಳುಹಿಸಿದ ಮೂರು ವರ್ಷದೊಳಗಾಗಿ ಮರಳಿ ಸ್ವೀಕರಿಸದಿದ್ದಲ್ಲಿ, ಸದರಿ ಬಂಡವಾಳ ಸರಹಗಳನ್ನು ಯಾವ ದಿನದಂದು ಹೊರ ಕಳುಹಿಸಲಾಗಿದೆಯೋ ಆ ದಿನದಂದೇ ಅಂಥ ಬಂಡವಾಳ ಸರಹಗಳನ್ನು ಪ್ರಧಾನ ಕರ್ತನಿಂದ ಮಜೂರಿ ಕೆಲಸಗಾರನಿಗೆ ಪೂರ್ಕೆ ಮಾಡಲಾಗಿದೆ ಎಂದು ಪರಿಭಾವಿಸತಕ್ಕದ್ದು:

ಪರಂತು, ಮಜೂರಿ ಕೆಲಸಗಾರನಿಗೆ ಬಂಡವಾಳ ಸರಕುಗಳನ್ನು ನೇರವಾಗಿ ಕಳುಹಿಸಿದ್ದಲ್ಲಿ, ಮೂರು ವರ್ಷದ ಅವಧಿಯನ್ನು ಮಜೂರಿ ಕೆಲಸಗಾರನು ಬಂಡವಾಳ ಸರಕುಗಳನ್ನು ಸ್ವೀಕರಿಸಿದ ದಿನಾಂಕದಿಂದ ಲೆಕ್ಕಹಾಕತಕ್ಕದ್ದು.

(7) ಮಜೂರಿ ಕೆಲಸಗಾರನಿಗೆ ಮಜೂರಿ ಕೆಲಸಕ್ಕಾಗಿ ಕಳುಹಿಸಿದ ಎರಕಗಳು ಮತ್ತು ಅಷ್ಟಗಳು, ಜಿಗ್ನ್ ಮತ್ತು ಜೋಡಣೆಗಳು ಅಥವಾ ಉಪಕರಣಗಳಿಗೆ, ಉಪಪ್ರಕರಣ (3) ಅಥವಾ ಉಪಪ್ರಕರಣ (6) ರಲ್ಲಿ ಒಳಗೊಂಡಿರುವ ಯಾವುದೂ ಅನ್ವಯಿಸತಕ್ಕದ್ದಲ್ಲ.

ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ, “ಪ್ರಧಾನಕರ್ಮ” ಎಂದರೆ, ಪ್ರಕರಣ 143ರಲ್ಲಿ ಉಲ್ಲೇಖಿಸಿರುವ ವ್ಯಕ್ತಿ.

20. ಹೂಡುವಳಿ ಸೇವೆ ಹಂಚಿಕೆದಾರನಿಂದ ಜಮೆಯ ಹಂಚಿಕೆಯ ವಿಧಾನ.- (1) ಹೂಡುವಳಿ ಸೇವೆ ಹಂಚಿಕೆದಾರನು ಹಂಚಬೇಕಾದ ಹೂಡುವಳಿ ತೆರಿಗೆ ಜಮೆಯ ಮೊತ್ತವನ್ನು ಒಳಗೊಂಡಿರುವ ದಸ್ತಾವೇಜನ್ನು ನೀಡುವುದರ ಮೂಲಕ ರಾಜ್ಯ ತೆರಿಗೆ ಜಮೆಯನ್ನು ರಾಜ್ಯ ತೆರಿಗೆ ಅಥವಾ ಏಕೀಕೃತ ತೆರಿಗೆಯಂತೆ, ಮತ್ತು ಏಕೀಕೃತ ತೆರಿಗೆ ಜಮೆಯನ್ನು ಏಕೀಕೃತ ತೆರಿಗೆ ಅಥವಾ ರಾಜ್ಯ ತೆರಿಗೆಯಂತೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಹಂಚಿಕೆ ಮಾಡತಕ್ಕದ್ದು.

(2) ಹೂಡುವಳಿ ಸೇವೆ ಹಂಚಿಕೆದಾರನು ಈ ಕೆಳಕಂಡ ಷರ್ತುಗಳಿಗೆ ಒಳಪಟ್ಟ ಜಮೆಯನ್ನು ಹಂಚಿಕೆ ಮಾಡಬಹುದು, ಎಂದರೆ:-

(ಎ) ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡಿರುವ ದಸ್ತಾವೇಜಿನ ಆಧಾರದ ಮೇಲೆ ಜಮೆಯನ್ನು ಸ್ವೀಕರಿಸುವವರಿಗೆ ಜಮೆಯನ್ನು ಹಂಚಿಕೆ ಮಾಡಬಹುದು;

(ಬಿ) ಹಂಚಿಕೆ ಮಾಡಿದ ಜಮೆಯ ಮೊತ್ತವು ಹಂಚಿಕೆಗೆ ಲಭ್ಯವಿರುವ ಜಮೆಯ ಮೊತ್ತವನ್ನು ಮೀರತಕ್ಕದ್ದಲ್ಲ;

(ಸಿ) ಜಮೆಯನ್ನು ಸ್ವೀಕರಿಸುವವನಿಗೇ ಸಂಬಂಧಿಸಿದುದು ಎನ್ನಬಹುದಾದ ಹೂಡುವಳಿ ಸೇವೆಗಳ ಮೇಲೆ ಸಂದಾಯ ಮಾಡಿದ ತೆರಿಗೆಯ ಜಮೆಯನ್ನು ಅಂತಹ ಸ್ವೀಕರಿಸುವವನಿಗೆ ಮಾತ್ರ ಹಂಚಿಕೆ ಮಾಡತಕ್ಕದ್ದು;

(ಡಿ) ಒಬ್ಬನಿಗಿಂತ ಹೆಚ್ಚಿಗೆ ಸ್ವೀಕರಿಸುವವರಿಗೆ ಸಂಬಂಧಿಸಿದುದು ಎನ್ನಬಹುದಾದ ಹೂಡುವಳಿ ಸೇವೆಗಳ ಮೇಲೆ ಸಂದಾಯ ಮಾಡಲಾದ ತೆರಿಗೆಯ ಜಮೆಯನ್ನು, ಹೂಡುವಳಿ ಸೇವೆಗಳು ಯಾರಿಗೆ ಸಂಬಂಧಿಸಿದುದು ಎನ್ನಬಹುದೋ ಅಂಥ ಸ್ವೀಕರಿಸುವವರ ಮಧ್ಯ ಮಾತ್ರ ಹಂಚಿಕೆ ಮಾಡತಕ್ಕದ್ದು ಮತ್ತು ಅಂಥ ಹಂಚಿಕೆಯು ಹೂಡುವಳಿ ಸೇವೆಗಳು ಯಾರಿಗೆ ಸಂಬಂಧಿಸಿದುದು ಎನ್ನಬಹುದೋ ಮತ್ತು ಚಾಲ್ತಿ ವರ್ಷದಲ್ಲಿನ ಸದರಿ ಸಂಬಂಧಿಸಿದ ಅವಧಿಯಲ್ಲಿ ಕಾರ್ಯಾಚರಣೆಯಲ್ಲಿರುವ ಅಂಥ ಎಲ್ಲಾ ಸ್ವೀಕರಿಸುವವರ ವಹಿವಾಟಿನ ಒಟ್ಟಾರೆಯ ಪ್ರಮಾಣದಲ್ಲಿನ ಸಂಬಂಧಿಸಿದ ಅವಧಿಯಲ್ಲಿನ ಅಂಥ ಸ್ವೀಕರಿಸುವವನ ಒಂದು ರಾಜ್ಯದಲ್ಲಿನ ವಹಿವಾಟಿನ ಅಥವಾ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿನ ಭಾಗದ ಅನುಪಾತದ ಆಧಾರದಲ್ಲಿರತಕ್ಕದ್ದು;

(ಇ) ಸ್ವೀಕರಿಸುವವರೆಲ್ಲಿಗೆ ಸಂಬಂಧಿಸಿದುದು ಎನ್ನಬಹುದಾದ ಹೂಡುವಳಿ ಸೇವೆಗಳ ಮೇಲೆ ಸಂದಾಯ ಮಾಡಿದ ತೆರಿಗೆಯ ಜಮೆಯನ್ನು ಅಂಥ ಸ್ವೀಕರಿಸುವವರ ಮಧ್ಯ ಮಾತ್ರ ಹಂಚಿಕೆ ಮಾಡತಕ್ಕದ್ದು ಮತ್ತು ಅಂಥ ಹಂಚಿಕೆಯು ಚಾಲ್ತಿ ವರ್ಷದಲ್ಲಿನ ಸದರಿ ಸಂಬಂಧಿಸಿದ ಅವಧಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಸ್ವೀಕರಿಸುವವರ ವಹಿವಾಟಿನ ಒಟ್ಟಾರೆಯ ಪ್ರಮಾಣದಲ್ಲಿನ ಸಂಬಂಧಿಸಿದ ಅವಧಿಯ ಅಂಥ ಸ್ವೀಕರಿಸುವವನ ಒಂದು ರಾಜ್ಯದಲ್ಲಿನ ವಹಿವಾಟಿನ ಅಥವಾ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿನ ಭಾಗದ ಅನುಪಾತದ ಆಧಾರದಲ್ಲಿರತಕ್ಕದ್ದು;

ವಿವರಣೆ :- ಈ ಪ್ರಕರಣದ ಉದ್ದೇಶಗಳಿಗಾಗಿ,-

(ಎ) ‘ಸಂಬಂಧಿಸಿದ ಅವಧಿ’ ಯಾ,-

(i) ಜಮೆಯನ್ನು ಹಂಚಿಕೆ ಮಾಡಬೇಕಿರುವ ವರ್ಷದ ಹಿಂದಿನ ಹಣಕಾಸು ವರ್ಷದಲ್ಲಿ ಜಮೆಯನ್ನು ಸ್ವೀಕರಿಸುವವರು ಅವರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಹಿವಾಟನ್ನು ಹೊಂದಿದ್ದರೆ, ಸದರಿ ಹಣಕಾಸು ವರ್ಷವಾಗಿರತಕ್ಕದ್ದು; ಅಥವಾ

(ii) ಜಮೆಯನ್ನು ಸ್ವೀಕರಿಸುವ ಕೆಲವರು ಅಥವಾ ಎಲ್ಲರೂ, ಜಮೆಯನ್ನು ಹಂಚಿಕೆ ಮಾಡಬೇಕಿರುವ ವರ್ಷದ ಹಿಂದಿನ ಹಣಕಾಸು ವರ್ಷದಲ್ಲಿ ಅವರ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ವಹಿವಾಟನ್ನು ಹೊಂದಿಲ್ಲದಿದ್ದರೆ, ಜಮೆಯನ್ನು ಹಂಚಿಕೆ ಮಾಡಬೇಕಿರುವ ತಿಂಗಳ ಹಿಂದಿನ, ಸ್ವೀಕರಿಸುವವರೆಲ್ಲರ ಅಂಥ ವಹಿವಾಟನ ವಿವರಗಳು ಲಭ್ಯವಿರುವ ಕೊನೆಯ ಶ್ರೇಮಾಸಿಕವಾಗಿರತಕ್ಕದ್ದು.

(ಬಿ) ‘ಜಮೆಯನ್ನ ಸ್ವೀಕರಿಸುವವನು’ ಎಂದರೆ, ಹೊಡುವಳಿ ಸೇವೆ ಹಂಚಿಕೆದಾರನು ಹೊಂದಿರುವ ಶಾಶ್ವತ ಖಾತೆ ಸಂಖ್ಯೆಯನ್ನೇ ಹೊಂದಿರುವ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಯಕೆದಾರ.

(ಸಿ) ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ಸರಕುಗಳ ಮೂರ್ಯಕೆಯಲ್ಲಿಯೂ ಹಾಗೂ ತೆರಿಗೆ ವಿಧಿಸಲಾಗದ ಸರಕುಗಳ ಮೂರ್ಯಕೆಯಲ್ಲಿಯೂ ತೊಡಗಿರುವ ಯಾವುದೇ ನೋಂದಾಯಿತ ವ್ಯಕ್ತಿಗೆ ಸಂಬಂಧಿಸಿದಂತೆ, ‘ಪಹಿವಾಟು’ ಎಂದರೆ, ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ I ರ 84ನೇ ನಮೂದು ಮತ್ತು ಸದರಿ ಅನುಸೂಚಿಯ ಪಟ್ಟಿ II ರ 51 ಮತ್ತು 54ನೇ ನಮೂದಿನ ಅಡಿಯಲ್ಲಿ ವಿಧಿಸಲಾದ ಯಾವುದೇ ಸುಂಕ ಅಥವಾ ತೆರಿಗೆಯ ಮೊತ್ತದಷ್ಟನ್ನು ಕಡಿಮೆ ಮಾಡಿದ ಪಹಿವಾಟಿನ ಮೌಲ್ಯ;

21. ಅಧಿಕವಾಗಿ ಹಂಚಿಕೆ ಮಾಡಿದ ಜಮೆಯ ವಸೂಲಿಯ ವಿಧಾನ.— ಪ್ರಕರಣ 20ರಲ್ಲಿ ಒಳಗೊಂಡಿರುವ ಉಪಬಂಧಗಳನ್ನು ಉಲ್ಲಂಘಿಸಿ ಹೊಡುವಳಿ ಸೇವೆ ಹಂಚಿಕೆದಾರನು, ಜಮೆಯನ್ನ ಹಂಚಿಕೆ ಮಾಡಿದುದರ ಪರಿಣಾಮವಾಗಿ ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಸ್ವೀಕರಿಸುವವರಿಗೆ ಜಮೆಯು ಅಧಿಕವಾಗಿ ಹಂಚಿಕೆಯಾಗಿದ್ದಲ್ಲಿ, ಹಾಗೆ ಹಂಚಿಕೆ ಮಾಡಿದ ಅಧಿಕ ಜಮೆಯನ್ನ ಬಡ್ಡಿಯೊಂದಿಗೆ ಅಂತಹ ಸ್ವೀಕರಿಸುವವರಿಂದ ವಸೂಲಿ ಮಾಡತಕ್ಕದ್ದು ಮತ್ತು ಪ್ರಕರಣ 73 ಅಥವಾ ಸಂದರ್ಭಾನುಸಾರವಾಗಿ ಪ್ರಕರಣ 74ರ ಉಪಬಂಧಗಳು ಯಥೋಚಿತ ವೃತ್ತಾಸಗಳೊಂದಿಗೆ ವಸೂಲು ಮಾಡಬೇಕಾದ ಮೊತ್ತವನ್ನು ನಿರ್ದರ್ಶಿಸುವುದಕ್ಕಾಗಿ ಅನ್ವಯವಾಗತಕ್ಕದ್ದು.

ಅಧ್ಯಾಯ -VI

ನೋಂದಣಿ

22. ನೋಂದಣಿಗೆ ಬಾಧ್ಯತಾದ ವ್ಯಕ್ತಿಗಳು.— (1) ರಾಜ್ಯದಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ತೆರಿಗೆದಾಯಕ ಮೂರ್ಯಕೆ ಮಾಡುತ್ತಿರುವ ಪ್ರತಿಯೊಬ್ಬ ಮೂರ್ಯಕೆದಾರನು, ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮೀರಿದರೆ, ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗತಕ್ಕದ್ದು:

ಪರಂತು, ಅಂಥ ವ್ಯಕ್ತಿಯು, ಯಾವುದೇ ವಿಶೇಷ ಪ್ರವರ್ಗದ ರಾಜ್ಯಗಳಲ್ಲಿ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ತೆರಿಗೆದಾಯಕ ಮೂರ್ಯಕೆ ಮಾಡಿದ್ದಲ್ಲಿ, ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ಮೀರಿದರೆ, ಆತನು ನೋಂದಣಿಗೆ ಬಾಧ್ಯನಾಗತಕ್ಕದ್ದು:

(2) ನಿಗದಿಪಡಿಸಲಾದ ದಿನದ ನಿಕಟ ಮೂರ್ವ ದಿನದಂದು, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ನೋಂದಣಿಯಾಗಿರುವ ಅಥವಾ ಪರವಾನಗಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು, ನಿಗದಿಪಡಿಸಲಾದ ದಿನದಿಂದ ಜಾರಿಗೆ ಬರುವಂತೆ, ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗತಕ್ಕದ್ದು:

(3) ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತನಾದ ಒಬ್ಬ ತೆರಿಗೆದಾಯಕ ವ್ಯಕ್ತಿಯಿಂದ ನಡೆಸಲಾಗುತ್ತಿದ್ದ ಒಂದು ವ್ಯವಹಾರವು, ಉತ್ತರಾಧಿಕಾರದ ಅಥವಾ ಅನ್ಯಥಾ ಕಾರಣಂದಿದಾಗಲಿ, ಮತ್ತೊಬ್ಬ ವ್ಯಕ್ತಿಗೆ ಚಾಲ್ತಿಯಲ್ಲಿರುವ ಸ್ಥಿತಿಯಲ್ಲಿಯೇ ವರ್ಗಾವಣೆಯಾಗಿದ್ದಲ್ಲಿ, ವರ್ಗಾಯಿತನು ಅಥವಾ ಸಂದರ್ಭಾನುಸಾರ ಉತ್ತರಾಧಿಕಾರಿಯು, ಅಂಥ ವರ್ಗಾವಣೆಯ ಅಥವಾ ಉತ್ತರಾಧಿಕಾರದ ದಿನಾಂಕದಿಂದ ಜಾರಿಗೆ ಬರುವಂತೆ ನೋಂದಣಿಗೆ ಬಾಧ್ಯನಿರತಕ್ಕದ್ದು.

(4) ಉಪ-ಪ್ರಕರಣ (1) ಮತ್ತು (3)ರಲ್ಲಿ ಏನೇ ಒಳಗೊಂಡಿದ್ದರೂ, ಒಂದು ಉಚ್ಚನ್ಯಾಯಾಲಯದ, ಅಥವಾ ನ್ಯಾಯಾಧಿಕರಣದ ಅಥವಾ ಅನ್ಯಥಾ ಒಂದು ಆದೇಶದ ಅನುಸರಣೆಗಾಗಿ ಸಂದರ್ಭಾನುಸಾರವಾಗಿ ಒಂದು ಯೋಜನೆಯ ಮಂಜೂರಾತಿ ಅಥವಾ ಸಮೀಲನದ ವರ್ವಾಡಿಗಾಗಿ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳ ಬೇಪರಿಕೆಯಿಂದಾಗಿ ಆದ ವರ್ಗಾವಣೆಯ ಸಂದರ್ಭದಲ್ಲಿ, ಉಚ್ಚನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಅಂಥ ಆದೇಶವನ್ನು ಜಾರಿಗೊಳಿಸುವುದಕ್ಕಾಗಿ ಕಂಪನಿಗಳ ರಿಜಿಸ್ಟ್ರಾರ್‌ನು ನಿಗಮದ ಪ್ರಮಾಣಪತ್ರ ನೀಡುವ ದಿನಾಂಕದಿಂದ ಜಾರಿಗೆ ಬರುವಂತೆ ನೋಂದಣಿಗೆ ವರ್ಗಾಯಿತನು ಬಾಧ್ಯನಾಗತಕ್ಕದ್ದು:

ವಿವರಣೆ:— ಈ ಪ್ರಕರಣದ ಉದ್ದೇಶಗಳಾಗಿ,—

- (i) “ಸಮಗ್ರ ವಹಿವಾಟು” ಎಂಬ ಪದಾವಳಿಯು, ತೆರಿಗೆದಾಯಕ ವ್ಯಕ್ತಿಯಿಂದ, ತನ್ನ ಸ್ವಂತ ಖಾತೆಯ ಮೇಲೆ ಮಾಡಿದ ಅಥವಾ ಆತನ ಎಲ್ಲಾ ಪ್ರಥಾನಕರ್ತರುಗಳ ಪರವಾಗಿ ಮಾಡಿದ ಎಲ್ಲಾ ಮೂರ್ಯಕೆಗಳನ್ನು ಒಳಗೊಳ್ಳತಕ್ಕದ್ದು;
- (ii) ಒಬ್ಬ ನೋಂದಾಯಿತ ಮಜೂರಿ ಕೆಲಸಗಾರನಿಂದ ಮಜೂರಿ ಕೆಲಸ ಮೂರ್ಖಗೊಂಡ ನಂತರ ಮಾಡಿದ ಸರಕುಗಳ ಮೂರ್ಯಕೆಯನ್ನು, ಪ್ರಕರಣ 143ರಲ್ಲಿ ಉಲ್ಲೇಖಿಸಲಾದ ಪ್ರಥಾನಕರ್ತರಿಂದಾದ ಸರಕುಗಳ ಮೂರ್ಯಕೆ ಎಂದು ಪರಿಗಣಿಸತಕ್ಕದ್ದು, ಮತ್ತು ಅಂಥ ಸರಕುಗಳ ಮೌಲ್ಯವು ನೋಂದಾಯಿತ ಮಜೂರಿ ಕೆಲಸಗಾರನ ಸಮಗ್ರ ವಹಿವಾಟನಲ್ಲಿ ಒಳಗೊಳ್ಳತಕ್ಕದ್ದಲ್ಲಿ;
- (iii) “ವಿಶೇಷ ಪ್ರವರ್ಗದ ರಾಜ್ಯಗಳು” ಎನ್ನುವ ಪದಾವಳಿಯು, ಸಂವಿಧಾನದ 279ರ ಅನುಜ್ಞೇದದ (4)ನೇ ಎಂಡದ (ಜಿ) ಉಪ-ವಿಂಡದ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ರಾಜ್ಯಗಳು ಎಂದು ಅಧ್ಯೇಯಸತಕ್ಕದ್ದು.

23. ನೋಂದಣಿಗೆ ಬಾಧ್ಯರಲ್ಲದ ವ್ಯಕ್ತಿಗಳು. (1) ಈ ಕೆಳಕಂಡ ವ್ಯಕ್ತಿಗಳು ನೋಂದಣಿಗೆ ಬಾಧ್ಯರಿರತಕ್ಕದ್ದಲ್ಲ, ಎಂದರೆ:-

(ಎ) ಈ ಅಧಿನಿಯಮದ ಅಡಿಯಲ್ಲಿ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗದ ಅಥವಾ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿಗೊಂಡಿರುವ ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಮೂರ್ಕೆಯ ವ್ಯವಹಾರದಲ್ಲಿ ಏಕೈಕವಾಗಿ ತೊಡಗಿಕೊಂಡಿರುವ ಯಾವುದೇ ವ್ಯಕ್ತಿ;

(ಬಿ) ಭೂಮಿಯ ಸಾಗುವಳಿಯಿಂದ ಬಂದ ಉತ್ಸನ್ದ ಮೂರ್ಕೆಯಷ್ಟರ ಮಟ್ಟಿಗೆ, ಒಬ್ಬ ಕೃಷಿಕೆ.

(2) ಪರಿಷತ್ತಿನ ಶಿಫಾರಸ್ಸುಗಳ ಅನ್ವಯ, ಸರ್ಕಾರವು ಅಧಿಸೂಚನೆಯ ಮೂಲಕ, ಈ ಅಧಿನಿಯಮದ ಅಡಿಯಲ್ಲಿ ನೋಂದಣಿ ಪಡೆಯಲುವುದರಿಂದ ವಿನಾಯಿತಿಗೊಳಿಸಬಹುದಾದ ವ್ಯಕ್ತಿಗಳ ಪ್ರವರ್ಗವನ್ನು ನಿರ್ದಿಷ್ಟಪಡಿಸಬಹುದು.

24. ಕೆಲವೊಂದು ಪ್ರಕರಣಗಳಲ್ಲಿ ಕಡ್ಡಾಯ ನೋಂದಣಿ.- ಪ್ರಕರಣ 22ರ ಉಪ-ಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ಈ ಕೆಳಕಂಡ ಪ್ರವರ್ಗಗಳ ವ್ಯಕ್ತಿಗಳು ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಳ್ಳಲುವುದು ಅಗತ್ಯವಾಗಿರತಕ್ಕದ್ದು:-

- (i) ಯಾವುದೇ ಅಂತರ-ರಾಜ್ಯ ತೆರಿಗೆದಾಯಕ ಮೂರ್ಕೆ ಮಾಡುತ್ತಿರುವ ವ್ಯಕ್ತಿಗಳು;
- (ii) ತೆರಿಗೆದಾಯಕ ಮೂರ್ಕೆ ಮಾಡುತ್ತಿರುವ ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿಗಳು;
- (iii) ಹಿಮ್ಮುಖ ವಿಧಿಸುವಿಕೆಯ ಆಧಾರದ ಮೇಲೆ ತೆರಿಗೆಯನ್ನು ಸಂದಾಯ ಮಾಡುವುದು ಅಗತ್ಯವಿರುವಂತಹ ವ್ಯಕ್ತಿಗಳು;
- (iv) ಪ್ರಕರಣ 9ರ ಉಪಪ್ರಕರಣ (5)ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವುದು ಅಗತ್ಯವಿರುವಂತಹ ವ್ಯಕ್ತಿಗಳು;
- (v) ತೆರಿಗೆದಾಯಕ ಮೂರ್ಕೆ ಮಾಡುತ್ತಿರುವ ಅನಿವಾಸಿ ತೆರಿಗೆದಾಯಕ ವ್ಯಕ್ತಿಗಳು;
- (vi) ಈ ಅಧಿನಿಯಮದ ಅಡಿಯಲ್ಲಿ ಪ್ರತ್ಯೇಕವಾಗಿ ನೋಂದಣಿಯಾಗಿರಲಿ ಅಥವಾ ಇಲ್ಲದಿರಲಿ, ಪ್ರಕರಣ 51ರ ಅಡಿಯಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದು ಅಗತ್ಯವಿರುವ ವ್ಯಕ್ತಿಗಳು;
- (vii) ಏಜೆಂಟನಾಗಿಯಾಗಲೇ ಅಥವಾ ಅನ್ವಧಾ, ಇತರ ತೆರಿಗೆದಾಯಕ ವ್ಯಕ್ತಿಗಳ ಪರವಾಗಿ ತೆರಿಗೆದಾಯಕ ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಮೂರ್ಕೆ ಮಾಡುವ ವ್ಯಕ್ತಿಗಳು;
- (viii) ಈ ಅಧಿನಿಯಮದ ಅಡಿಯಲ್ಲಿ ಪ್ರತ್ಯೇಕವಾಗಿ ನೋಂದಣಿಯಾಗಿರಲಿ ಅಥವಾ ಇಲ್ಲದಿರಲಿ, ಹೊಡುವಳಿ ಸೇವೆ ಹಂಚಿಕೆದಾರ;
- (ix) ಪ್ರಕರಣ 9ರ ಉಪ-ಪ್ರಕರಣ (5)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮೂರ್ಕೆಗಳನ್ನು ಹೊರತುಪಡಿಸಿ ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಮೂರ್ಕೆಯನ್ನು, ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವುದು ಅಗತ್ಯವಿರುವ ಅಂಥ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕನ ಮೂಲಕ ಮಾಡುವ ವ್ಯಕ್ತಿಗಳು;
- (x) ಪ್ರತಿಯೊಬ್ಬ ವಿದ್ಯಾನ್ಯಾನ ವಾಣಿಜ್ಯ ನಿರ್ವಾಹಕ;
- (xi) ಭಾರತದ ಹೊರಗಡೆಯಿರುವ ಒಂದು ಸ್ಥಳದಿಂದ, ನೋಂದಾಯಿತ ವ್ಯಕ್ತಿಯನ್ನು ಹೊರತುಪಡಿಸಿದ ಭಾರತದಲ್ಲಿನ ಒಬ್ಬ ವ್ಯಕ್ತಿಗೆ, ಆನ್‌ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮುರುಪ್ಪಾಗಿ ಸೇವೆಗಳ ಮೂರ್ಕೆಯನ್ನು ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿ; ಮತ್ತು
- (xii) ಪರಿಷತ್ತಿನ ಶಿಫಾರಸ್ಸುಗಳ ಅನ್ವಯ ಸರ್ಕಾರದಿಂದ ಅಧಿಸೂಚಿಸಬಹುದಾದ ಅಂಥ ಇತರೆ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗ.

25. ನೋಂದಣಿಯ ಕಾರ್ಯವಿಧಾನ.- (1) ಪ್ರಕರಣ 22 ಅಥವಾ ಪ್ರಕರಣ 24ರ ಅಡಿಯಲ್ಲಿ ನೋಂದಾಯಿತನಾಗಲು ಬಾಧ್ಯನಾಗುವ ಪ್ರತಿಯೊಬ್ಬ ವ್ಯಕ್ತಿಯು, ನೋಂದಣಿಗೆ ಅವನು ಬಾಧ್ಯನಾಗುವಂತಹ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ನೋಂದಣಿಗಾಗಿ ಅಜ್ಞಾಯನ್ನು ಸಲ್ಲಿಸತಕ್ಕದ್ದು:

ಪರಂತು, ಒಬ್ಬ ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಅಥವಾ ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿಯು, ವ್ಯವಹಾರವನ್ನು ಪ್ರಾರಂಭಿಸುವುದಕ್ಕಿಂತ ಕನಿಷ್ಠ ಪಕ್ಷ ಇದು ದಿನಗಳ ಮುಂಚಿತವಾಗಿ ನೋಂದಣಿಗಾಗಿ ಅಜ್ಞಾಯನ್ನು ಸಲ್ಲಿಸತಕ್ಕದ್ದು.

ವಿವರಣೆ:- ಭಾರತದ ರಾಜ್ಯಕ್ಕೇತ್ತೀಯ ಜಲಸ್ವಾಮಿಗಳಿಗೆ ಒಂದು ಮೂರ್ಕೆಯನ್ನು ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿಯು, ಸೂಕ್ತ ಆಧಾರ ರೇಖೆಯ ಅತ್ಯಂತ ಹತ್ತಿರದ ಬಿಂದುವು ಯಾವ ರಾಜ್ಯದಲ್ಲಿ ನೆಲೆಯಾಗಿದೆಯೋ ಆ ರಾಜ್ಯದಲ್ಲಿ ನೋಂದಣಿಯನ್ನು ಪಡೆಯತಕ್ಕದ್ದು.

(2) ಈ ಅಧಿನಿಯಮದ ಅಡಿಯಲ್ಲಿ ನೋಂದಣಿಯನ್ನು ಕೋರುವ ಒಬ್ಬ ವ್ಯಕ್ತಿಗೆ, ಒಂದೇ ನೋಂದಣಿಯನ್ನು ನೀಡತಕ್ಕದ್ದು:

ಪರಂತು, ರಾಜ್ಯದಲ್ಲಿ ಒಮ್ಮ ವ್ಯವಹಾರ ಶ್ರೇಣಿಗಳನ್ನು ಹೊಂದಿರುವ ಒಬ್ಬ ವ್ಯಕ್ತಿಯ ಪ್ರತಿಯೊಂದು ವ್ಯವಹಾರ ಶ್ರೇಣಿಗೆ ಒಂದು ಪ್ರತ್ಯೇಕವಾದ ನೋಂದಣಿಯನ್ನು, ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು, ನೀಡಬಹುದು.

(3) ಪ್ರಕರಣ 22 ಅಥವಾ ಪ್ರಕರಣ 24ರ ಅಡಿಯಲ್ಲಿ ನೋಂದಾಯಿತನಾಗಲು ಬಾಧ್ಯನಲ್ಲಿದ್ದರೂ, ಒಬ್ಬ ವ್ಯಕ್ತಿಯು ತಾನೇ ಸ್ವಾಜ್ಯಕ್ಕೆಯಿಂದ ನೋಂದಾಯಿತನಾಗಬಹುದು, ಮತ್ತು ಒಬ್ಬ ನೋಂದಾಯಿತ ವ್ಯಕ್ತಿಗೆ ಅನ್ವಯವಾಗುವ ಈ ಅಧಿನಿಯಮದ ಎಲ್ಲಾ ಉಪಬಂಧಗಳು, ಅಂಥ ವ್ಯಕ್ತಿಗೆ ಅನ್ವಯವಾಗತಕ್ಕದ್ದು.

(4) ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿಯಾಗಲೀ ಅಥವಾ ಒಂದಕ್ಕಿಂತ ಹೆಚ್ಚಿನ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿಯಾಗಲೀ, ಒಂದಕ್ಕಿಂತ ಹೆಚ್ಚಿನ ನೋಂದಣಿಯನ್ನು ಪಡೆದಿರುವ ಅಥವಾ ಪಡೆಯುವುದು ಅಗತ್ಯವಿರುವ ಒಬ್ಬ ವ್ಯಕ್ತಿಯನ್ನು ಅಂಥ ಪ್ರತಿಯೊಂದು ನೋಂದಣಿಗೆ ಸಂಬಂಧಿಸಿದಂತೆ, ಈ ಅಧಿನಿಯಮದ ಉದ್ದೇಶಗಳಾಗಿ ವಿಭಿನ್ನ ವ್ಯಕ್ತಿಗಳಿಂದ ಪರಿಗಣಿಸತಕ್ಕದ್ದು.

(5) ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ, ಒಂದು ಕಾರ್ಯಸ್ಥಳಕ್ಕೆ ಸಂಬಂಧಿಸಿದಂತೆ ನೋಂದಣಿಯನ್ನು ಪಡೆದಿರುವ ಅಥವಾ ಪಡೆಯುವುದು ಅಗತ್ಯವಿರುವ ಒಬ್ಬ ವ್ಯಕ್ತಿಯು, ಮತ್ತೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಕಾರ್ಯಸ್ಥಳವನ್ನು ಹೊಂದಿದ್ದಲ್ಲಿ, ಆಗ ಅಂಥ ಕಾರ್ಯಸ್ಥಳಗಳನ್ನು ಈ ಅಧಿನಿಯಮದ ಉದ್ದೇಶಗಳಾಗಿ ವಿಭಿನ್ನ ವ್ಯಕ್ತಿಗಳ ಕಾರ್ಯಸ್ಥಳಗಳಿಂದ ಪರಿಗಣಿಸತಕ್ಕದ್ದು.

(6) ಪ್ರತಿಯೊಬ್ಬ ವ್ಯಕ್ತಿಯು ನೋಂದಣಿ ನೀಡಿಕೆಗೆ ಅರ್ಹನಾಗುವುದಕ್ಕಾಗಿ, ಆದಾಯ ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಅಡಿಯಲ್ಲಿ ನೀಡಿದ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರತಕ್ಕದ್ದು:

ಪರಂತು, ಪ್ರಕರಣ 51ರ ಅಡಿಯಲ್ಲಿ ತೆರಿಗೆ ಮುರುಗಡೆ ಮಾಡುವುದು ಅಗತ್ಯವಿರುವ ಒಬ್ಬ ವ್ಯಕ್ತಿಯು, ನೋಂದಣಿ ನೀಡಿಕೆಗೆ ಅರ್ಹನಾಗುವುದಕ್ಕಾಗಿ, ಶಾಶ್ವತ ಖಾತೆ ಸಂಖ್ಯೆಯ ಬದಲಾಗಿ ಸದರಿ ಅಧಿನಿಯಮದ ಅಡಿಯಲ್ಲಿ ನೀಡಿದ ಒಂದು ತೆರಿಗೆ ಮುರುಗಡೆ ಮತ್ತು ಸಂಗ್ರಹಣೆ ಖಾತೆ ಸಂಖ್ಯೆಯನ್ನು ಹೊಂದಿರಬಹುದು.

(7) ಉಪಪ್ರಕರಣ (6)ರಲ್ಲಿ ಏನೇ ಒಳಗೊಂಡಿದ್ದರೂ, ಉಪಪ್ರಕರಣ (1)ರ ಅಡಿಯಲ್ಲಿ ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿಗೆ ನಿಯಮಿಸಬಹುದಾದ ಯಾವುದೇ ಅಂಥ ಇತರ ದಸ್ತಾವೇಜಿಗಳ ಅಥವಾರದ ಮೇಲೆ ನೋಂದಣಿಯನ್ನು ನೀಡಬಹುದು.

(8) ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತನಾಗಲು ಬಾಧ್ಯನಿರುವ ಒಬ್ಬ ವ್ಯಕ್ತಿಯು ನೋಂದಣಿಯನ್ನು ಪಡೆಯಲು ವಿಫಲನಾದಲ್ಲಿ, ಈ ಅಧಿನಿಯಮದ ಅಡಿಯಲ್ಲಿ ಅಥವಾ ತತ್ತ್ವಾಲಿದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ತೆಗೆದುಕೊಳ್ಳಬಹುದಾದ ಯಾವುದೇ ಕ್ರಮಕ್ಕೆ ಬಾಧಕವಾಗದಂತೆ, ಯುಕ್ತ ಅಧಿಕಾರಿಯು ಅಂಥ ವ್ಯಕ್ತಿಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನೋಂದಾಯಿಸಲು ಮುಂದಾಗಬಹುದು.

(9) ಉಪಪ್ರಕರಣ (1) ರಲ್ಲಿ ಏನೇ ಒಳಗೊಂಡಿದ್ದರೂ.—

(ಎ) ಸಂಯುಕ್ತ ರಾಷ್ಟ್ರ ಸಂಘದ ಯಾವುದೇ ವಿಶೇಷ ವಿಜ್ಞಿನಿ ಅಥವಾ ಸಂಯುಕ್ತ ರಾಷ್ಟ್ರ (ವಿಶೇಷ ಸ್ಥಾನಮಾನ ಮತ್ತು ಉನ್ನತಿಗಳು) ಅಧಿನಿಯಮ, 1947ರ (1947ರ ಕೇಂದ್ರ ಅಧಿನಿಯಮ 46) ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ ಬಹುಪಡೀಯ ಹಣಕಾಸು ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸಲೇಂಟ್ ಅಥವಾ ರಾಯಭಾರ ಕಂಫೆರಿಗಳಿಗೆ; ಮತ್ತು

(ಬಿ) ಆಯುಕ್ತರಿಂದ ಅಧಿಸೂಚಿಸಬಹುದಾದ ಯಾವುದೇ ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ವರಗ್ಕೆ,

- ಅವರಿಂದ ಸ್ವೀಕರಿಸಲ್ಪಡುವ ಅಧಿಸೂಚಿತ ಸರಕು ಅಥವಾ ಸೇವೆಗಳ ಅಪಗಳಿರದರ ಮಾರ್ಪಕೆಗಳ ಮೇಲಿನ ತೆರಿಗೆಗಳ ಮರುಪಾವತಿಯನ್ನು ಒಳಗೊಂಡಂತೆ, ನಿಯಮಿಸಬಹುದಾದ ಅಂಥ ಉದ್ದೇಶಗಳಾಗಿ ಮತ್ತು ಅಂಥ ವಿಧಾನದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡತಕ್ಕದ್ದು.

(10) ಸೂಕ್ತ ಪರಿಶೀಲನೆಯ ನಂತರ ನೋಂದಣಿಯನ್ನು ಅಥವಾ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯ ಒಳಗಾಗಿ ನೀಡತಕ್ಕದ್ದು ಅಥವಾ ತಿರಸ್ಕರಿಸತಕ್ಕದ್ದು.

(11) ನೋಂದಣಿಯ ಪ್ರಮಾಣ ಪತ್ರವನ್ನು ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ಜಾರಿಗೆ ಬರುವ ಅಂಥ ದಿನಾಂಕಮೊಂದಿಗೆ ನೀಡತಕ್ಕದ್ದು.

(12) ಉಪಪ್ರಕರಣ (10)ರ ಅಡಿಯಲ್ಲಿ ನಿಯಮಿಸಲಾದ ಅವಧಿಯು ಕೊನೆಗೊಂಡ ನಂತರ, ಆ ಅವಧಿಯೊಳಗೆ ಯಾವುದೇ ನ್ಯಾನತೆಯನ್ನು ಅರ್ಚಿದಾರನಿಗೆ ತಿಳಿಸಿಲ್ಲದಿದ್ದರೆ, ಒಂದು ನೋಂದಣಿ ಅಥವಾ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಮಂಜೂರು ಮಾಡಲಾಗಿದೆ ಎಂದು ಪರಿಭಾವಿಸತಕ್ಕದ್ದು.

26. ಪರಿಭಾವಿತ ನೋಂದಣಿ.- (1) ಪ್ರಕರಣ 25ರ ಉಪಪ್ರಕರಣ (10)ರಲ್ಲಿ ನಿರ್ದಿಷ್ಟಪಡಿಸಿದ ಸಮಯದ ಒಳಗಾಗಿ ಈ ಅಧಿನಿಯಮದ ಅಡಿಯಲ್ಲಿ ನೋಂದಣಿ ಅಥವಾ ವಿಶಿಷ್ಟ ಗುರುತಿನ ಸಂಖ್ಯೆಗೊಸ್ಕರವಾದ ಅರ್ಚಿಯು ತಿರಸ್ಕರಿಸಲಿಂದರಬಾರದು ಎನ್ನುವ ಷರತ್ತಿಗೆ ಒಳಪಟ್ಟು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ನೋಂದಣಿ ಅಥವಾ ವಿಶಿಷ್ಟ ಗುರುತಿನ ಸಂಖ್ಯೆ ಮಂಜೂರಾತಿಯನ್ನು, ಈ ಅಧಿನಿಯಮದ ಅಡಿಯಲ್ಲಿನ ನೋಂದಣಿ ಅರ್ಚಿಯ ತಿರಸ್ಕರಣೆ ಎಂದು ಪರಿಭಾವಿಸತಕ್ಕದ್ದು:

(2) ಪ್ರಕರಣ 25ರ ಉಪಪ್ರಕರಣ (10)ರಲ್ಲಿ ಏನೇ ಒಳಗೊಂಡಿದ್ದರೂ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ನೋಂದಣಿ ಅಥವಾ ವಿಶಿಷ್ಟ ಗುರುತಿನ ಸಂಖ್ಯೆ ಅರ್ಚಿಯ ತಿರಸ್ಕರಣೆ ಎಂದು ಪರಿಭಾವಿಸತಕ್ಕದ್ದು.

27. ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಮತ್ತು ಅನಿವಾಸಿ ತೆರಿಗೆದಾಯಕ ವ್ಯಕ್ತಿಗೆ ಸಂಬಂಧಿಸಿದ ವಿಶೇಷ ಉಪಬಂಧಗಳು.- (1) ನೋಂದಣಿಯ ಅರ್ಜಿಯಲ್ಲಿ ನಿರ್ದಿಷ್ಟಪಡಿಸಿರುವ ಅವಧಿ ಅಥವಾ ನೋಂದಣಿಯ ಜಾರಿಗೆ ಬಂದ ದಿನಾಂಕದಿಂದ ತೊಂಬತ್ತು ದಿನಗಳು, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ. ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಅಥವಾ ಅನಿವಾಸಿ ತೆರಿಗೆದಾಯಕ ವ್ಯಕ್ತಿಗೆ ನೀಡಿದ ನೋಂದಣಿ ಪ್ರಮಾಣ ಪತ್ರವು ಸಿಂಧುವಾಗಿರತಕ್ಕದ್ದು ಮತ್ತು ನೋಂದಣಿ ಪ್ರಮಾಣ ಪತ್ರದ ನೀಡಿಕೆಯ ನಂತರವೇ ಅಂಥ ವ್ಯಕ್ತಿಯ ತೆರಿಗೆದಾಯಕ ಮೂರ್ಕೆಯನ್ನು ಮಾಡತಕ್ಕದ್ದು:

ಪರಂತು, ಯುಕ್ತ ಅಧಿಕಾರಿಯು, ಸದರಿ ತೆರಿಗೆದಾಯಕ ವ್ಯಕ್ತಿಯಿಂದ ತೋರಿಸಲಾದ ಸಾಕಷ್ಟು ಕಾರಣದ ಮೇಲೆ, ಸದರಿ ತೊಂಬತ್ತು ದಿನಗಳ ಅವಧಿಯನ್ನು ಮುಂದುವರಿದ ತೊಂಬತ್ತು ದಿನಗಳನ್ನು ಮೀರದ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು.

(2) ಒಬ್ಬ ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಅಥವಾ ಅನಿವಾಸಿ ತೆರಿಗೆದಾಯಕ ವ್ಯಕ್ತಿಯು, ಪ್ರಕರಣ 25ರ ಉಪಪ್ರಕರಣ (1)ರ ಅಡಿಯಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ, ನೋಂದಣಿಯನ್ನು ಕೋರಿರುವ ಅವಧಿಗೆ ಅಂದಾಜಿಸಿದ ಅಂಥ ವ್ಯಕ್ತಿಯ ತೆರಿಗೆ ಬಾಧ್ಯತೆಗೆ ಸಮನಾದ ಮೊತ್ತದ ತೆರಿಗೆಯ ಮುಂಗಡ ತೇವಣಿಯನ್ನು ಇಡತಕ್ಕದ್ದು:

ಪರಂತು, ಉಪಪ್ರಕರಣ (1)ರ ಅಡಿಯಲ್ಲಿ ಯಾವುದೇ ಸಮಯದ ವಿಸ್ತರಣೆಯನ್ನು ಕೋರಿದ್ದಲ್ಲಿ, ಅಂಥ ತೆರಿಗೆದಾಯಕ ವ್ಯಕ್ತಿಯು, ವಿಸ್ತರಣೆಯನ್ನು ಕೋರಿರುವ ಅವಧಿಗೆ ಅಂದಾಜಿಸಿದ ತೆರಿಗೆ ಬಾಧ್ಯತೆಗೆ ಸಮನಾದ ಹೆಚ್ಚುವರಿ ತೆರಿಗೆಯ ಮೊತ್ತವನ್ನು ತೇವಣಿ ಇಡತಕ್ಕದ್ದು.

(3) ಉಪಪ್ರಕರಣ (2)ರ ಅಡಿಯಲ್ಲಿ ತೇವಣಿ ಇಡಲಾದ ಮೊತ್ತವು ಅಂಥ ವ್ಯಕ್ತಿಯ ವಿದ್ಯುನ್ನಾನ ನಗದು ಖಾತೆಗೆ ಜಮೆ ಮಾಡತಕ್ಕದ್ದು ಮತ್ತು ಪ್ರಕರಣ 49ರ ಅಡಿಯಲ್ಲಿ ಉಪಬಂಧಿಸಿದ ರೀತಿಯಲ್ಲಿ ಬಳಸತಕ್ಕದ್ದು.

28. ನೋಂದಣಿಯ ತಿದ್ದುಪಡಿ.- (1) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಮತ್ತು ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗಿರುವ ಒಬ್ಬ ವ್ಯಕ್ತಿಯು, ನೋಂದಣಿಯ ಸಮಯದಲ್ಲಿ ಅಥವಾ ಅದರ ತರುವಾಯ ಒದಗಿಸಿದ್ದ ಮಾಹಿತಿಯಲ್ಲಿನ ಯಾವುದೇ ಬದಲಾವಣೆಗಳನ್ನು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಹಾಗೂ ಅಂಥ ಅವಧಿಯ ಒಳಗಾಗಿ, ಯುಕ್ತ ಅಧಿಕಾರಿಗೆ ತಿಳಿಸತಕ್ಕದ್ದು.

(2) ಯುಕ್ತ ಅಧಿಕಾರಿಯು, ಉಪಪ್ರಕರಣ (1)ರ ಅಡಿಯಲ್ಲಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಅಥವಾ ಆತನಿಂದ ವಿಚಿತಪಡಿಸಿಕೊಂಡಂತೆ, ನೋಂದಣಿಯ ವಿವರಗಳಲ್ಲಿನ ತಿದ್ದುಪಡಿಗಳನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯ ಒಳಗಾಗಿ ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು:

ಪರಂತು, ನಿಯಮಿಸಬಹುದಾದ ಅಂಥ ವಿವರಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಯುಕ್ತ ಅಧಿಕಾರಿಯ ಅನುಮೋದನೆಯು ಅಗತ್ಯವಿರತಕ್ಕದ್ದಲ್ಲ:

ಮತ್ತು ಪರಂತು, ಯುಕ್ತ ಅಧಿಕಾರಿಯು ನೋಂದಣಿಯ ವಿವರಗಳಲ್ಲಿನ ತಿದ್ದುಪಡಿಯ ಕೋರಿಕೆಯ ಅರ್ಜಿಯನ್ನು, ವ್ಯಕ್ತಿಗೆ ಅಹವಾಲನ್ನು ಹೇಳಿಕೊಳ್ಳಲು ಬಂದು ಅವಕಾಶವನ್ನು ನೀಡಿದೇ ತಿರಸ್ಕರಿಸತಕ್ಕದ್ದಲ್ಲ.

(3) ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಡಿನಿಯಮದ ಅಡಿಯಲ್ಲಿನ ತಿದ್ದುಪಡಿಗಳ ಯಾವುದೇ ತಿರಸ್ಕರಣ ಅಥವಾ ಅನುಮೋದನೆಯನ್ನು, ಈ ಅಧಿನಿಯಮದ ಅಡಿಯಲ್ಲಿ ತಿರಸ್ಕರಣ ಅಥವಾ ಅನುಮೋದನೆ ಎಂದು ಪರಿಭಾಬಿಸತಕ್ಕದ್ದು.

29. ನೋಂದಣಿಯ ರದ್ದುಪಡಿಸುವಿಕೆ.- (1) ಯುಕ್ತ ಅಧಿಕಾರಿಯು, ಸ್ವಪ್ರೇರಣೆಯಿಂದಾಗಲಿ ಅಥವಾ ನೋಂದಾಯಿತ ವ್ಯಕ್ತಿಯಿಂದ ಅಥವಾ ಅಂಥ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಆತನ ಕಾನೂನು ಸಮೃತ ವಾರಸುದಾರಿಂದ ಸಲ್ಲಿಸಿದ ಅರ್ಜಿಯ ಮೇಲಾಗಲಿ, ಕೆಳಗಿನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯ ಒಳಗಾಗಿ, ನೋಂದಣಿಯನ್ನು ರದ್ದುಗೊಳಿಸಬಹುದು,-

(ಎ) ಮಾಲೀಕನ ಮರಣವನ್ನು, ಇತರ ಕಾನೂನು ಸಮೃತ ಅಸ್ತಿತ್ವದೊಂದಿಗೆ ಸಮೀಲನವನ್ನು, ಬೇಪ್ರಣಿರುವುದು ಅಥವಾ ಅನ್ಯಧಾ ವಿಲೇ ಮಾಡಿರುವುದನ್ನು ಒಳಗೊಂಡಿರುವಂತಹ ಯಾವುದೇ ಕಾರಣಗಳಾಗಿ, ವ್ಯವಹಾರವ ಸ್ಥಿತಗೊಂಡಿರುವುದು, ಸಂಪೂರ್ಣವಾಗಿ ವರ್ಗಾವಣೆಯಾಗಿರುವುದು; ಅಥವಾ

(ಬಿ) ವ್ಯವಹಾರದ ಸಂರಚನೆಯಲ್ಲಿ ಯಾವುದೇ ಬದಲಾವಣೆಯಾಗಿರುವುದು; ಅಥವಾ

(ಸಿ) ಪ್ರಕರಣ 25ರ ಉಪಪ್ರಕರಣ (3)ರ ಅಡಿಯಲ್ಲಿ ನೋಂದಾಯಿತನಾದ ವ್ಯಕ್ತಿಯನ್ನು ಹೊರತುಪಡಿಸಿದಂತೆ, ತೆರಿಗೆದಾಯಕ ವ್ಯಕ್ತಿಯು ಪ್ರಕರಣ 22 ಅಥವಾ ಪ್ರಕರಣ 24ರ ಅಡಿಯಲ್ಲಿ, ನೋಂದಾಯಿತನಾಗಲು ಇನ್ನು ಮುಂದೆ ಬಾಧ್ಯನಲ್ಲದಿರುವುದು.

(2) ಯುಕ್ತ ಅಧಿಕಾರಿಯು ತಾನು ಸೂಕ್ತಪೆಂದು ಭಾವಿಸಬಹುದಾದ ಯಾವುದೇ ಪೂರ್ವಾನ್ನಯ ದಿನಾಂಕವನ್ನು ಒಳಗೊಂಡಂತಹ ಅಂಥ ದಿನಾಂಕದಿಂದ ತೆರಿಗೆದಾಯಕ ವ್ಯಕ್ತಿಯ ನೋಂದಣಿಯನ್ನು ಕೆಳಗಿನವುಗಳಾಗಿ ರದ್ದುಗೊಳಿಸಬಹುದು,-

(ಎ) ಒಬ್ಬ ನೋಂದಾಯಿತ ವ್ಯಕ್ತಿಯು, ನಿಯಮಿಸಬಹುದಾದ ಈ ಅಧಿನಿಯಮದ ಅಂಥ ಉಪಬಂಧಗಳನ್ನು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿರುವುದು; ಅಥವಾ

(ಬಿ) ಪ್ರಕರಣ 10ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿ ಮೂರು ಕ್ರಮಾನುಗತವಾದ ತೆರಿಗೆ ಅವಧಿಗಳಿಗೆ ರಿಟೋರ್ ಅನ್ನು ಒದಗಿಸಿಲ್ಲದಿರುವುದು; ಅಥವಾ

(ಸಿ) ಖಿಂಡ (ಬಿ)ಯಲ್ಲಿ ನಿರ್ದಿಷ್ಟಪಡಿಸಿದ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಯಾವುದೇ ನೋಂದಾಯಿತ ವ್ಯಕ್ತಿಯು ನಿರಂತರವಾಗಿ ಆರು ತಿಂಗಳವರೆಗೆ ರಿಟೋರ್‌ಗಳನ್ನು ಒದಗಿಸಿಲ್ಲದಿರುವುದು; ಅಥವಾ

(ಡಿ) ಪ್ರಕರಣ 25ರ ಉಪಪ್ರಕರಣ (3)ರ ಅಡಿಯಲ್ಲಿ ಸ್ವಾಜಿಕ್ಯಯಿಂದ ನೋಂದಣಿ ಪಡೆದುಕೊಂಡಿರುವ ಯಾವೋಬ್ಬು ವ್ಯಕ್ತಿಯು ನೋಂದಣಿಯ ದಿನಾಂಕದಿಂದ ಆರು ತಿಂಗಳೊಳಗಾಗಿ ವ್ಯವಹಾರವನ್ನು ಪ್ರಾರಂಭಿಸಿದಿರುವುದು; ಅಥವಾ

(ಇ) ಮೋಸ, ಉದ್ದೇಶಮಾರ್ವಿಕ ತಪ್ಪಹೇಳಿಕೆ ಅಥವಾ ಸಂಗತಿಗಳ ಮರೆಮಾಚುವಿಕೆಗಳ ಮೂಲಕ ನೋಂದಣಿಯನ್ನು ಪಡೆಯಲಾಗಿರುವುದು:

ಪರಂತು, ಯುಕ್ತ ಅಧಿಕಾರಿಯು, ವ್ಯಕ್ತಿಗೆ ಅವವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಬೇಕೆ ನೋಂದಣಿಯನ್ನು ರದ್ದುಗೊಳಿಸತಕ್ಕದ್ದಲ್ಲ.

(3) ಈ ಪ್ರಕರಣದ ಅಡಿಯಲ್ಲಿನ ನೋಂದಣಿಯ ರದ್ದತಿಯು, ರದ್ದತಿ ದಿನಾಂಕದ ಹಿಂದಿನ ಯಾವುದೇ ಅವಧಿಗೆ, ಅಂಥ ತೆರಿಗೆ ಮತ್ತು ಇತರ ಬಾಕಿಗಳು ರದ್ದತಿಯ ದಿನಾಂಕಕ್ಕಿಂತ ಮುಂಚಿತವಾಗಿ ಅಥವಾ ನಂತರ ನಿರ್ದಿಷ್ಟಿಸಿರಲಿ ಅಥವಾ ಇಲ್ಲದಿರಲಿ, ಈ ಅಧಿನಿಯಮದ ಅಡಿಯಲ್ಲಿ ತೆರಿಗೆ ಮತ್ತು ಇತರ ಬಾಕಿಗಳನ್ನು ಸಂದಾಯ ಮಾಡಬೇಕಾದ ವ್ಯಕ್ತಿಯ ಬಾಧ್ಯತೆಗೆ ಅಥವಾ ಈ ಅಧಿನಿಯಮದ ಅಧಿಕಾರಿ ಅದರದಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿನ ಯಾವುದೇ ಹೊಣೆಗಾರಿಕೆಯ ನಿರ್ವಹಣೆಯ ಮೇಲೆ ಬಾಧಕವಾಗತಕ್ಕದ್ದಲ್ಲ.

(4) ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ನೋಂದಣಿಯ ರದ್ದತಿಯು ಈ ಅಧಿನಿಯಮದ ಅಡಿಯಲ್ಲಿನ ನೋಂದಣಿಯ ರದ್ದತಿ ಎಂದು ಪರಿಭಾವಿಸತಕ್ಕದ್ದು.

(5) ನೋಂದಣಿಯು ರದ್ದುಗೊಂಡಿರುವ ಪ್ರತಿಯೋಬ್ಬ ನೋಂದಾಯಿತ ವ್ಯಕ್ತಿಯು, ರದ್ದತಿ ದಿನಾಂಕದ ನಿಕಟ ಮೂರ್ವ ದಿನದಂದು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೆಕ್ಕಹಾಕಿದ, ದಾಸ್ತಾನಿನಲ್ಲಿರುವ ಹೊಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳಲ್ಲಿ ಒಳಗೊಂಡಿರುವ ಅಥವಾ ಬಂಡವಾಳ ಸರಕುಗಳು ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲಿನ ಹೊಡುವಳಿಗಳಿಗೆ ಸಂಬಂಧಿಸಿದಂತಹ ಹೊಡುವಳಿ ತೆರಿಗೆ ಜಮೆಗೆ ಸಮನಾದ ಮೊತ್ತ ಅಥವಾ ಅಂಥ ಸರಕುಗಳ ಮೇಲೆ ಸಂದಾಯ ಮಾಡಬೇಕಾದ ಹುಟ್ಟುವಳಿ ತೆರಿಗೆ ಇವುಗಳಲ್ಲಿ ಯಾವುದು ಅಧಿಕಪೋ ಅದನ್ನು ವಿದ್ಯಾನಾನ್ ಜಮೆ ಅಥವಾ ನಗದುಖಾತೆಯಲ್ಲಿ ಖಚಿತ ಮುಖಾಂತರ ಸಂದಾಯ ಮಾಡತಕ್ಕದ್ದು:

ಪರಂತು, ಬಂಡವಾಳ ಸರಕುಗಳು ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ ಸಂದರ್ಭದಲ್ಲಿ, ತೆರಿಗೆದಾಯಕ ವ್ಯಕ್ತಿಯು, ನಿಯಮಿಸಬಹುದಾದ ಅಂಥ ಶೇಕಡವಾರು ಅಂಶಗಳನ್ನು ಕಡಿಮೆ ಮಾಡಿದ, ಸದರಿ ಬಂಡವಾಳ ಸರಕುಗಳು ಅಥವಾ ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲೆ ತೆಗೆದುಕೊಂಡ ಹೊಡುವಳಿ ತೆರಿಗೆ ಜಮೆಗೆ ಸಮನಾದ ಮೊತ್ತ ಅಥವಾ ಅಂಥ ಬಂಡವಾಳ ಸರಕುಗಳ ಪ್ರಕರಣ 15ರ ಅಡಿಯಲ್ಲಿನ ವ್ಯವಹಾರ ಮೌಲ್ಯದ ಮೇಲಿನ ತೆರಿಗೆ, ಇವುಗಳಲ್ಲಿ ಯಾವುದು ಅಧಿಕಪೋ ಅದನ್ನು ಸಂದಾಯ ಮಾಡತಕ್ಕದ್ದು.

(6) ಉಪಪ್ರಕರಣ (5)ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಮೊತ್ತವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೆಕ್ಕಹಾಕತಕ್ಕದ್ದು.

30. ನೋಂದಣಿಯ ರದ್ದತಿಯನ್ನು ಹಿಂಪಡೆಯುವುದು.— (1) ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು, ಯಾರ ನೋಂದಣಿಯನ್ನು ಸ್ವಪ್ರೇರಣೆಯಿಂದ ಯುಕ್ತ ಅಧಿಕಾರಿಯು ರದ್ದುಗೊಳಿಸುವನೋ ಆ ಯಾವೋಬ್ಬ ನೋಂದಾಯಿತ ವ್ಯಕ್ತಿಯು, ಅಂಥ ಅಧಿಕಾರಿಗೆ, ನೋಂದಣಿ ರದ್ದತಿಯ ಹಿಂಪಡೆಯುವಿಕೆಗಾಗಿ, ರದ್ದತಿ ಆದೇಶವನ್ನು ಜಾರಿ ಮಾಡಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ನಿಯಮಿಸಲಾದ ವಿಧಾನದಲ್ಲಿ ಅಜ್ಞಾಯನ್ನು ಸಲ್ಲಿಸಬಹುದು.

(2) ಯುಕ್ತ ಅಧಿಕಾರಿಯು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯೋಳಗೆ ಆದೇಶದ ಮೂಲಕ, ನೋಂದಣಿಯ ರದ್ದತಿಯನ್ನು ಹಿಂಪಡೆಯುಬಹುದು ಅಥವಾ ಅಜ್ಞಾಯನ್ನು ತಿರಸ್ಕರಿಸಬಹುದು:

ಪರಂತು, ಯುಕ್ತ ಅಧಿಕಾರಿಯು, ನೋಂದಣಿ ರದ್ದತಿಯ ಹಿಂಪಡೆಯುವಿಕೆಯ ಅಜ್ಞಾಯನ್ನು ಅಜ್ಞಾದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತು ತಿರಸ್ಕರಿಸತಕ್ಕದ್ದಲ್ಲ.

(3) ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ನೋಂದಣಿ ರದ್ದತಿಯ ಹಿಂಪಡೆಯುವಿಕೆಯು ಈ ಅಧಿನಿಯಮದ ಅಡಿಯಲ್ಲಿನ ನೋಂದಣಿ ರದ್ದತಿಯ ಹಿಂಪಡೆಯುವಿಕೆ ಎಂದು ಪರಿಭಾವಿಸತಕ್ಕದ್ದು.

ಅಧ್ಯಾಯ - VII
ತೆರಿಗೆ ಬೆಲೆಪಟ್ಟಿ, ಜಮೆ ಮತ್ತು ವಿಚ್ಕ್ರಿಯೆಗಳು

31. ತೆರಿಗೆ ಬೆಲೆಪಟ್ಟಿ- (1) ತೆರಿಗೆದಾಯಕ ಸರಕುಗಳನ್ನು ಮೂರ್ಕೆ ಮಾಡುವ ಒಬ್ಬ ನೋಂದಾಯಿತ ವ್ಯಕ್ತಿಯು,-

- (ಎ) ಆ ಮೂರ್ಕೆಯು ಸರಕುಗಳ ಚಲನೆಯನ್ನು ಒಳಗೊಂಡಿದ್ದಲ್ಲಿ, ಸ್ವೀಕರಿಸುವವನಿಗೆ ಮೂರ್ಕೆಗಾಗಿ ಸರಕುಗಳನ್ನು ತೆಗೆಯುವ ಮೊದಲು ಅಥವಾ ಆ ಸಮಯದಲ್ಲಿ; ಅಥವಾ
- (ಬಿ) ಇತರ ಯಾವುದೇ ಸಂದರ್ಭದಲ್ಲಿ, ಸ್ವೀಕರಿಸುವವನಿಗೆ ಸರಕುಗಳನ್ನು ಒಟ್ಟಾಡೆ ಮಾಡುವ ಅಥವಾ ಅವುಗಳು ಲಭ್ಯವಾಗುವಂತೆ ಮಾಡುವ ಮೊದಲು ಅಥವಾ ಆ ಸಮಯದಲ್ಲಿ,
- ಸರಕುಗಳ ವಿವರಣೆ, ಪ್ರಮಾಣ ಮತ್ತು ಮೌಲ್ಯ, ಅವುಗಳ ಮೇಲೆ ವಿಧಿಸಿದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು ತೋರಿಸುವಂತಹ ಒಂದು ತೆರಿಗೆ ಬೆಲೆಪಟ್ಟಿಯನ್ನು ನೀಡತಕ್ಕದ್ದು:

ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ನಗಳ ಅನ್ನಯ, ಅಧಿಸೂಚನೆಯ ಮೂಲಕ, ಸರಕು ಅಥವಾ ಮೂರ್ಕೆಗಳ ವರ್ಗಗಳನ್ನು, ಅವುಗಳಿಗೆ ಸಂಬಂಧಿಸಿದಂತೆ ನಿಯಮಿಸಬಹುದಾದ ಅಂಥ ಸಮಯದೊಳಗೆ ಮತ್ತು ಅಂಥ ವಿಧಾನದಲ್ಲಿ ಒಂದು ಬೆಲೆಪಟ್ಟಿಯನ್ನು ನೀಡುವಂತೆ ನಿರ್ದಿಷ್ಟಪಡಿಸಬಹುದು.

(2) ತೆರಿಗೆದಾಯಕ ಸೇವೆಗಳನ್ನು ಮೂರ್ಕೆ ಮಾಡುವ ಒಬ್ಬ ನೋಂದಾಯಿತ ವ್ಯಕ್ತಿಯು, ಸೇವೆಗಳನ್ನು ಒದಗಿಸುವ ವೇದಲು ಅಥವಾ ನಂತರ, ಆದರೆ ನಿಯಮಿಸಲಾದ ಅವಧಿಯ ಒಳಗಾಗಿ, ಅವುಗಳ ವಿವರಣೆಯನ್ನು, ಮೌಲ್ಯವನ್ನು, ಆದರ ಮೇಲೆ ವಿಧಿಸಿದ ತೆರಿಗೆಯನ್ನು ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು ತೋರಿಸುವ ಒಂದು ತೆರಿಗೆ ಬೆಲೆಪಟ್ಟಿಯನ್ನು ನೀಡತಕ್ಕದ್ದು:

ಪರಂತು, ಪರಿಷತ್ತಿನ ಶಿಫಾರಸ್ನಗಳ ಅನ್ನಯ, ಸರ್ಕಾರವು, ಅಧಿಸೂಚನೆಯ ಮೂಲಕ ಮತ್ತು ಅದರಲ್ಲಿ ನಮೂದಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟಿ, ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ಸೇವೆಗಳ ವರ್ಗಗಳನ್ನು ನಿರ್ದಿಷ್ಟಪಡಿಸಬಹುದು,-

(ಎ) ಮೂರ್ಕೆಗೆ ಸಂಬಂಧಪಟ್ಟಂತೆ ನೀಡಿದ ಯಾವುದೇ ಇತರ ದಾಸ್ತಾವೇಜನ್ನು ಒಂದು ತೆರಿಗೆ ಬೆಲೆಪಟ್ಟಿ ಎಂದು ಪರಿಭಾವಿಸುವುದು; ಅಥವಾ

(ಬಿ) ತೆರಿಗೆ ಬೆಲೆಪಟ್ಟಿಯನ್ನು ನೀಡಿದೇ ಇರಬಹುದು.

(3) ಉಪಪ್ರಕರಣ (1) ಮತ್ತು (2)ರಲ್ಲಿ ಏನೇ ಒಳಗೊಂಡಿದ್ದರೂ,-

(ಎ) ಒಬ್ಬ ನೋಂದಾಯಿತ ವ್ಯಕ್ತಿಯು, ನೋಂದಣಿಯ ಜಾರಿಗೆ ಬರುವ ದಿನಾಂಕದಿಂದ ಪ್ರಾರಂಭವಾಗಿ ಆತನಿಗೆ ನೋಂದಣಿ ಪ್ರಮಾಣಪತ್ರ ನೀಡುವಿಕೆಯ ದಿನಾಂಕದ ವರೆಗಿನ ಅವಧಿಯಲ್ಲಿ ಈಗಾಗಲೇ ನೀಡಿರುವ ಬೆಲೆಪಟ್ಟಿಗೆ ಪ್ರತಿಯಾಗಿ ಪರಿಷ್ಕಾರ ಬೆಲೆಪಟ್ಟಿಯನ್ನು, ನೋಂದಣಿ ಪ್ರಮಾಣಪತ್ರ ನೀಡುವಿಕೆಯ ದಿನಾಂಕದ ಒಂದು ತಿಂಗಳ ಒಳಗಾಗಿ ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ನೀಡಬಹುದು;

(ಬಿ) ಒಬ್ಬ ನೋಂದಾಯಿತ ವ್ಯಕ್ತಿಯು, ಮೂರ್ಕೆಮಾಡಿದ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಮೌಲ್ಯವು ಎರಡು ನೂರು ರೂಪಾಯಿಗಳಿಗಿಂತ ಕಡಿಮೆಯದ್ದರೆ, ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟಿ ಮತ್ತು ಅಂಥ ವಿಧಾನದಲ್ಲಿ ಒಂದು ತೆರಿಗೆ ಬೆಲೆಪಟ್ಟಿಯನ್ನು ನೀಡಿರಬಹುದು;

(ಸಿ) ವಿನಾಯಿತಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಮೂರ್ಕೆ ಮಾಡುವ ಅಥವಾ ಪ್ರಕರಣ 10ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ನೋಂದಾಯಿತ ವ್ಯಕ್ತಿಯು, ಒಂದು ಬೆಲೆಪಟ್ಟಿಗೆ ಬದಲಾಗಿ, ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡಿರುವ ಮತ್ತು ಅಂಥ ವಿಧಾನದಲ್ಲಿ ಒಂದು ಮೂರ್ಕೆಯ ಬಿಲ್ಲನ್ನು ನೀಡತಕ್ಕದ್ದು:

ಪರಂತು, ನೋಂದಾಯಿತ ವ್ಯಕ್ತಿಯು, ಮೂರ್ಕೆಮಾಡಿದ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಮೌಲ್ಯವು ಎರಡು ನೂರು ರೂಪಾಯಿಗಳಿಗಿಂತ ಕಡಿಮೆಯದ್ದರೆ, ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟಿ ಮತ್ತು ಅಂಥ ವಿಧಾನದಲ್ಲಿ ಒಂದು ಮೂರ್ಕೆಯ ಬಿಲ್ಲನ್ನು ನೀಡಿರಬಹುದು.

(ಡಿ) ಒಬ್ಬ ನೋಂದಾಯಿತ ವ್ಯಕ್ತಿಯು, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗೆ ಸಂಬಂಧಿಸಿದಂತೆ ಮುಂಗಡ ಸಂದಾಯವನ್ನು ಸ್ವೀಕರಿಸಿದಾಗ, ಅಂಥ ಸಂದಾಯದ ಸ್ವೀಕೃತಿಯನ್ನು ಸಾಫ್ಟ್‌ಸ್ವೀಕರಿಸುವ, ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡಿರುವ, ಸ್ವೀಕೃತಿಯ ರಸೀದಿ ಅಥವಾ ಯಾವುದೇ ಇತರ ದಸ್ತಾವೇಜನ್ನು ನೀಡತಕ್ಕದ್ದು;

(ಇ) ಒಬ್ಬ ನೋಂದಾಯಿತ ವ್ಯಕ್ತಿಯು ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗೆ ಸಂಬಂಧಿಸಿದಂತೆ ಮುಂಗಡ ಸಂದಾಯವನ್ನು ಸ್ವೀಕರಿಸಿ, ಸ್ವೀಕೃತಿಯ ರಸೀದಿಯನ್ನು ನೀಡಿದ್ದು, ಆದರೆ ತರುವಾಯವಾಗಿ

ಮೂರ್ಯಕೆಯನ್ನು ಮಾಡಿರದಿದ್ದಲ್ಲಿ ಅಥವಾ ಅದಕ್ಕನುಗುಣವಾಗಿ ತೆರಿಗೆ ಬೆಲೆಪಟ್ಟಿಯನ್ನು ನೀಡಿರದಿದ್ದಲ್ಲಿ, ಸದರಿ ನೋಂದಾಯಿತ ವ್ಯಕ್ತಿಯು, ಸಂದಾಯವನ್ನು ಮಾಡಿದ್ದ ವ್ಯಕ್ತಿಗೆ ಅಂಥ ಸಂದಾಯಕ್ಕೆ ಪ್ರತಿಯಾಗಿ ಒಂದು ಮರುಪಾವತಿ ರಸೀದಿಯನ್ನು ನೀಡಬಹುದು;

(ಎಫ್) ಪ್ರಕರಣ 9ರ ಉಪ-ಪ್ರಕರಣ (3) ಅಥವಾ ಉಪ-ಪ್ರಕರಣ (4)ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡಲು ಬಾಧ್ಯನಿರುವ ಒಬ್ಬ ನೋಂದಾಯಿತ ವ್ಯಕ್ತಿಯು, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಸ್ವೀಕೃತಿಯ ದಿನಾಂಕದಂದು ನೋಂದಾಯಿತನಾಗಿರದಂತಹ ಮೂರ್ಯಕೆದಾರನಿಂದ ಸ್ವೀಕರಿಸಿದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದಕ್ಕೆ ಸಂಬಂಧಿಸಿದಂತೆ, ಒಂದು ಬೆಲೆಪಟ್ಟಿಯನ್ನು ನೀಡತಕ್ಕದ್ದು.

(ಜಿ) ಪ್ರಕರಣ 9ರ ಉಪ-ಪ್ರಕರಣ (3) ಅಥವಾ ಉಪ-ಪ್ರಕರಣ (4)ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡಲು ಬಾಧ್ಯನಿರುವ ಒಬ್ಬ ನೋಂದಾಯಿತ ವ್ಯಕ್ತಿಯು, ಮೂರ್ಯಕೆದಾರನಿಗೆ ಸಂದಾಯ ಮಾಡುವ ಸಮಯದಲ್ಲಿ ಒಂದು ಸಂದಾಯದ ರಸೀದಿಯನ್ನು ನೀಡತಕ್ಕದ್ದು.

(4) ಅನುಕ್ರಮವಾದ ಲೆಕ್ಕಗಳ ವಿವರಪತ್ರಗಳನ್ನು ಅಥವಾ ಅನುಕ್ರಮವಾದ ಸಂದಾಯಗಳನ್ನು ಒಳಗೊಂಡಿರುವ ಸರಕುಗಳ ನಿರಂತರ ಮೂರ್ಯಕೆಯ ಸಂದರ್ಭದಲ್ಲಿ, ಅಂಥ ಪ್ರತಿಯೊಂದು ವಿವರಪತ್ರವನ್ನು ನೀಡಿದ ಅಥವಾ ಪ್ರತಿಯೊಂದು ಅಂಥ ಸಂದಾಯವನ್ನು ಸ್ವೀಕರಿಸುವ ಮೊದಲು ಅಥವಾ ಸಂದರ್ಭನುಸಾರವಾಗಿ ಆ ಸಮಯದಲ್ಲಿ ಬೆಲೆಪಟ್ಟಿಯನ್ನು ನೀಡತಕ್ಕದ್ದು.

(5) ಉಪಪ್ರಕರಣ (3)ರ ಖಂಡ (ಡಿ) ಉಪಬಂಧಗಳಿಗೆ ಒಳಪಟ್ಟು, ಸೇವೆಗಳ ನಿರಂತರ ಮೂರ್ಯಕೆಯ ಸಂದರ್ಭದಲ್ಲಿ,-

(ಎ) ಸಂದಾಯದ ಗಡುವಿನ ದಿನಾಂಕವನ್ನು ಕರಾರಿನಿಂದ ಖಚಿತಪಡಿಸಿಕೊಳ್ಳಬಹುದಾದಲ್ಲಿ, ಸಂದಾಯದ ಗಡುವಿನ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು, ಬೆಲೆಪಟ್ಟಿಯನ್ನು ನೀಡತಕ್ಕದ್ದು.

(ಬಿ) ಸಂದಾಯದ ಗಡುವಿನ ದಿನಾಂಕವನ್ನು ಕರಾರಿನಿಂದ ಖಚಿತಪಡಿಸಿಕೊಳ್ಳಲು ಆಗದಿದ್ದಲ್ಲಿ, ಸೇವೆಗಳ ಮೂರ್ಯಕೆದಾರನು ಸಂದಾಯವನ್ನು ಸ್ವೀಕರಿಸುವ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು, ಬೆಲೆಪಟ್ಟಿಯನ್ನು ನೀಡತಕ್ಕದ್ದು.

(ಬಿಂದಿ) ಸಂದಾಯವು ಒಂದು ಘಟನೆಯ ಮೂರ್ಯಗೊಳಿಸುವಿಕೆಗೆ ಸಂಬಂಧ ಹೊಂದಿದ್ದಲ್ಲಿ, ಆ ಘಟನೆಯು ಮೂರ್ಯಗೊಳ್ಳುವ ದಿನಾಂಕ ಅಥವಾ ಅದಕ್ಕಿಂತ ಮೊದಲು, ಬೆಲೆಪಟ್ಟಿಯನ್ನು ನೀಡತಕ್ಕದ್ದು.

(6) ಒಂದು ಕರಾರಿನ ಅಡಿಯಲ್ಲಿನ ಮೂರ್ಯಕೆ ಮೂರ್ಯಗೊಳ್ಳುವ ಮೊದಲೇ ಸೇವೆಗಳ ಮೂರ್ಯಕೆಯು ಸ್ಥಿತಗೊಂಡ ಒಂದು ಸಂದರ್ಭದಲ್ಲಿ, ಮೂರ್ಯಕೆ ಸ್ಥಿತಗೊಂಡ ಸಮಯದಲ್ಲಿ ಬೆಲೆಪಟ್ಟಿಯನ್ನು ನೀಡತಕ್ಕದ್ದು ಮತ್ತು ಅಂಥ ಬೆಲೆಪಟ್ಟಿಯನ್ನು ಅಂಥ ಸ್ಥಿತಗೊಳ್ಳುವಿಕೆಗೆ ಮೊದಲು ಮಾಡಿದ ಮೂರ್ಯಕೆಯಷ್ಟರ ಮಟ್ಟಿಗೆ ನೀಡತಕ್ಕದ್ದು.

(7) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ಮಾರಾಟದ ಅನುಮೋದನೆ ಅಥವಾ ವಾಪಸಾತಿಯ ಮೇರೆಗೆ ಕಳುಹಿಸಿರುವ ಅಥವಾ ತೆಗೆದುಕೊಂಡಿರುವ ಸರಕುಗಳನ್ನು ಮೂರ್ಯಕೆ ಘಟಿಸುವ ಮೊದಲೇ ತೆಗೆದ್ದಲ್ಲಿ, ಬೆಲೆಪಟ್ಟಿಯನ್ನು ಮೂರ್ಯಕೆಯ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ಅಥವಾ ತೆಗೆಯಲಾದ ದಿನಾಂಕದಿಂದ ಆರು ತಿಂಗಳು, ಇವುಗಳಲ್ಲಿ ಯಾವುದು ಮೊದಲೋ ಆಗ ನೀಡತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ “ತೆರಿಗೆ ಬೆಲೆಪಟ್ಟೆ” ಎಂಬ ಪದಾವಳಿಯ ಮೂರ್ಯಕೆದಾರನು, ಈ ಹಿಂದೆ ಮಾಡಿದ ಮೂರ್ಯಕೆಗೆ ಸಂಬಂಧಿಸಿದಂತೆ, ನೀಡಿದ ಯಾವುದೇ ಪರಿಷ್ಟ ತ ಬೆಲೆಪಟ್ಟಿಯನ್ನು ಸಹ ಒಳಗೊಳ್ಳತಕ್ಕದ್ದು.

32. ತೆರಿಗೆಯ ಅನಧಿಕೃತ ಸಂಗ್ರಹಣೆಯ ನಿರ್ವಹಣೆ.— (1) ನೋಂದಾಯಿತನಲ್ಲದ ವ್ಯಕ್ತಿಯಾಗಿರುವಂತಹ ಒಬ್ಬ ವ್ಯಕ್ತಿಯು, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆಗೆ ಸಂಬಂಧಿಸಿದಂತೆ ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯ ರೂಪದಲ್ಲಿ ಯಾವುದೇ ಮೊತ್ತವನ್ನು ಸಂಗ್ರಹಿಸತಕ್ಕದ್ದಲ್ಲ.

(2) ತೆರಿಗೆದಾಯಕ ವ್ಯಕ್ತಿಯು, ಈ ಅಧಿನಿಯಮದ ಉಪಬಂಧಗಳು ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿಯಲ್ಲದೆ ಯಾವುದೇ ತೆರಿಗೆಯನ್ನು ಸಂಗ್ರಹಣೆ ಮಾಡತಕ್ಕದ್ದಲ್ಲ.

33. ತೆರಿಗೆ ಬೆಲೆಪಟ್ಟಿ ಮತ್ತು ಇತರ ದಸ್ತಾವೇಚಗಳಲ್ಲಿ ಸೂಚಿಸಬೇಕಾದ ತೆರಿಗೆಯ ಮೊತ್ತ.— ಈ ಅಧಿನಿಯಮದಲ್ಲಿ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಯಾವುದೇ ಮೂರ್ಯಕೆಯನ್ನು ಪ್ರತಿಫಲಕ್ಕಾಗಿ ಮಾಡಿದ್ದಲ್ಲಿ, ಅಂಥ ಮೂರ್ಯಕೆಗಾಗಿ ತೆರಿಗೆಯನ್ನು ಸಂದಾಯ ಮಾಡಲು ಬಾಧ್ಯನಿರುವ ಪ್ರತಿಯೊಬ್ಬ ವ್ಯಕ್ತಿಯು, ಮಾಡಲಾದ ಅಂಥ ಮೂರ್ಯಕೆಯ ಬೆಲೆಯ ಭಾಗವಾಗಿರುವ ತೆರಿಗೆಯ ಮೊತ್ತವನ್ನು, ಕರನಿಧರರಣೆಗೆ ಸಂಬಂಧಿಸಿದ ಎಲ್ಲಾ ದಸ್ತಾವೇಚಗಳು, ತೆರಿಗೆ ಬೆಲೆಪಟ್ಟಿ ಮತ್ತು ಇತರ ಅಂತಹ ದಸ್ತಾವೇಚಗಳಲ್ಲಿ, ಪ್ರಮುಖವಾಗಿ ಸೂಚಿಸತಕ್ಕದ್ದು.

34. ಜಮೆ ಮತ್ತು ಖಂಡ.— (1) ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಯಕೆಗಾಗಿ ಒಂದು ತೆರಿಗೆ ಬೆಲೆಪಟ್ಟಿಯನ್ನು ನೀಡಲಾಗಿದ್ದಲ್ಲಿ ಮತ್ತು ಆ ತೆರಿಗೆ ಬೆಲೆಪಟ್ಟಿಯಲ್ಲಿ ತೆರಿಗೆದಾಯಕ ಮೌಲ್ಯವು ಅಥವಾ ವಿಧಿಸಲಾಗಿರುವ

ತೆರಿಗೆಯು, ಅಂಥ ಮೂರ್ಕೆಕೆಗೆ ಸಂಬಂಧಿಸಿದ ತೆರಿಗೆದಾಯಕ ಮೌಲ್ಯವನ್ನು ಅಥವಾ ಸಂದಾಯ ಮಾಡಬೇಕಾದ ತೆರಿಗೆಯನ್ನು ಮೀರಿರುವಂತೆ ಕಂಡುಬಂದಾಗೆ, ಅಥವಾ ಮೂರ್ಕೆ ಮಾಡಿದ ಸರಕುಗಳು ಸ್ವೀಕರಿಸುವವನಿಂದ ಹಿಂದಿರುಗಿಸಲ್ಪಟ್ಟಿದ್ದಲ್ಲಿ ಅಥವಾ ಮಾಡಿರುವ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಯಲ್ಲಿ ಕೊರತೆ ಕಂಡುಬಂದಲ್ಲಿ ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆ ಮಾಡಿರುವ ನೋಂದಾಯಿತ ವ್ಯಕ್ತಿಯು ಸ್ವೀಕರಿಸುವವನಿಗೆ ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡಿರುವ ಒಂದು ಜಮೆ ಚೀಟಿಯನ್ನು ನೀಡತಕ್ಕದ್ದು:

(2) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ ಒಂದು ಜಮೆ ಚೀಟಿಯನ್ನು ನೀಡುವಂತಹ ಯಾವುದೇ ನೋಂದಾಯಿತ ವ್ಯಕ್ತಿಯು ಅಂಥ ಜಮೆ ಚೀಟಿಯನ್ನು ನೀಡಲಾಗಿರುವ ಆ ತಿಂಗಳಿನ, ಆದರೆ ಅಂತಹ ಮೂರ್ಕೆ ಮಾಡಿದ ಹಣಕಾಸು ವರ್ಷ ಕೊನೆಗೊಂಡ ತರುವಾಯದ ಸೆಪ್ಪಂಬರ್ ಅಥವಾ ಸಂಬಂಧಿಸಿದ ವಾರ್ಷಿಕ ರಿಟನ್‌ ಒದಗಿಸಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಆ ತಿಂಗಳ ನಂತರದಲ್ಲದ, ರಿಟನ್‌ನಲ್ಲಿ ಅಂಥ ಜಮೆ ಚೀಟಿಯ ವಿವರಗಳನ್ನು ಫೋಷಿಸತಕ್ಕದ್ದು ಮತ್ತು ತೆರಿಗೆ ಬಾಧ್ಯತೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಹೊಂದಾಣಿಕೆ ಮಾಡತಕ್ಕದ್ದು:

ಪರಂತು, ಅಂಥ ಮೂರ್ಕೆಯ ತೆರಿಗೆ ಮತ್ತು ಬಡ್ಡಿಯ ಹೊರೆಯು ಆತನಿಂದ ಯಾವುದೇ ಇತರ ವ್ಯಕ್ತಿಗೆ ವರ್ಗಾಯಿಸಲಾಗಿದ್ದರೆ, ಮೂರ್ಕೆದಾರನ ಮಟ್ಟವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಯನ್ನು ಅನುಮತಿಸತಕ್ಕದ್ದಲ್ಲ.

(3) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗಾಗಿ ಒಂದು ತೆರಿಗೆ ಬೆಲೆಪಟ್ಟಿಯನ್ನು ನೀಡಲಾಗಿದ್ದಲ್ಲಿ ಮತ್ತು ಆ ತೆರಿಗೆ ಬೆಲೆಪಟ್ಟಿಯಲ್ಲಿ ತೆರಿಗೆದಾಯಕ ಮೌಲ್ಯವು ಅಥವಾ ವಿಧಿಸಲಾಗಿರುವ ತೆರಿಗೆಯು, ಅಂಥ ಪೂರ್ಕೆಕೆಗೆ ಸಂಬಂಧಿಸಿದ ತೆರಿಗೆದಾಯಕ ಮೌಲ್ಯಕ್ಕಿಂತ ಅಥವಾ ಸಂದಾಯ ಮಾಡಬೇಕಾದ ತೆರಿಗೆಗಿಂತ ಕಡಿಮೆಯಿರುವುದು ಕಂಡುಬಂದಾಗೆ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆ ಮಾಡಿರುವ ನೋಂದಾಯಿತ ವ್ಯಕ್ತಿಯು ಸ್ವೀಕರಿಸುವವನಿಗೆ, ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡಿರುವ, ಒಂದು ವಿಚುರ್ ಚೀಟಿಯನ್ನು ನೀಡತಕ್ಕದ್ದು.

(4) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ ಒಂದು ವಿಚುರ್ ಚೀಟಿಯನ್ನು ನೀಡುವಂತಹ ಯಾವೋಬ್ಬಿ ನೋಂದಾಯಿತ ವ್ಯಕ್ತಿಯು ಅಂಥ ವಿಚುರ್ ಚೀಟಿಯನ್ನು ನೀಡಲಾದ ಅವಧಿಯ ತಿಂಗಳಿನ ರಿಟನ್‌ನಲ್ಲಿ ಅಂಥ ವಿಚುರ್ ಚೀಟಿಗಳ ವಿವರಗಳನ್ನು ಫೋಷಿಸತಕ್ಕದ್ದು, ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತೆರಿಗೆ ಬಾಧ್ಯತೆಯನ್ನು ಹೊಂದಾಣಿಕೆ ಮಾಡತಕ್ಕದ್ದು.

ವಿವರಣೆ:- ಈ ಅಧಿನಿಯಮದ ಉದ್ದೇಶಗಳಿಗಾಗಿ ‘ವಿಚುರ್ ಚೀಟಿ’ಯು ಒಂದು ಪೂರಕ ಬೆಲೆಪಟ್ಟಿಯನ್ನು ಒಳಗೊಂಡಿರತಕ್ಕದ್ದು.

ಅಧ್ಯಾಯ – VIII ಲೆಕ್ಕಪತ್ರಗಳು ಮತ್ತು ದಾಖಲೆಗಳು

35. ಲೆಕ್ಕಪತ್ರಗಳು ಮತ್ತು ಇತರ ದಾಖಲೆಗಳು.– (1) ಪ್ರತಿಯೋಬ್ಬಿ ನೋಂದಾಯಿತ ವ್ಯಕ್ತಿಯು, ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಲಾದ ತನ್ನ ಪ್ರಧಾನ ವ್ಯವಹಾರದ ಸ್ಥಳದಲ್ಲಿ, ಕೆಳಕಂಡವುಗಳ ನಿಜವಾದ ಮತ್ತು ಸರಿಯಾದ ಲೆಕ್ಕಪತ್ರಗಳನ್ನು ಇಡತಕ್ಕದ್ದು ಮತ್ತು ನಿವಾರಣಿಸತಕ್ಕದ್ದು:

- (ಎ) ಸರಕುಗಳ ಉತ್ಪಾದನೆ ಅಥವಾ ತಯಾರಿಕೆ;
- (ಬಿ) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಿಂಗುವಿ ಮತ್ತು ಹೊರಮುವಿ ಮೂರ್ಕೆ;
- (ಸಿ) ಸರಕುಗಳ ದಾಸ್ತಾನು;
- (ಡಿ) ಉಪಯೋಗಿಸಿದ ಹಾಡುವಳಿ ತೆರಿಗೆ ಜಮೆ;
- (ಇ) ಸಂದಾಯ ಮಾಡಬೇಕಾದ ಮತ್ತು ಮಾಡಿದ ಮಟ್ಟವಳಿ ತೆರಿಗೆ; ಮತ್ತು
- (ಎಫ್) ನಿಯಮಿಸಬಹುದಾದ ಅಂಥ ಇತರ ವಿವರಗಳು:

ಪರಂತು, ನೋಂದಣಿ ಪ್ರಮಾಣ ಪತ್ರದಲ್ಲಿ ಒಂದಕ್ಕಿಂತ ಹೆಚ್ಚಿನ ವ್ಯವಹಾರದ ಸ್ಥಳವನ್ನು ನಿರ್ದಿಷ್ಟಪಡಿಸಿದ್ದಲ್ಲಿ, ಪ್ರತಿಯೋಂದು ವ್ಯವಹಾರದ ಸ್ಥಳಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಅಂಥ ವ್ಯವಹಾರದ ಸ್ಥಳಗಳಲ್ಲಿ ಇಡತಕ್ಕದ್ದು:

ಮತ್ತು ಪರಂತು, ನೋಂದಾಯಿತ ವ್ಯಕ್ತಿಯು ಅಂಥ ಲೆಕ್ಕಪತ್ರಗಳನ್ನು ಮತ್ತು ಇತರ ವಿವರಗಳನ್ನು ನಿಯಮಿಸಬಹುದಾದ ವಿಧಾನದಲ್ಲಿ ವಿದ್ಯುನ್ನಾನ ರೂಪದಲ್ಲಿ ಇಡತಕ್ಕದ್ದು ಮತ್ತು ನಿವಾರಣಿಸಬಹುದು.

(2) ಉಗ್ರಾಣ ಅಥವಾ ಗೋದಾಮು ಅಥವಾ ಸರಕುಗಳನ್ನು ಸಂಗ್ರಹಿಸುವುದಕ್ಕಾಗಿ ಉಪಯೋಗಿಸುವ ಯಾವುದೇ ಇತರ ಸ್ಥಳದ ಪ್ರತಿಯೋಬ್ಬಿ ಮಾಲೀಕನು ಅಥವಾ ನಿವಾರಣಕನು ಮತ್ತು ಪ್ರತಿಯೋಬ್ಬಿ ಸಾಗಾಣಿಕೆದಾರನು, ಆತನು ನೋಂದಾಯಿತ

ವ್ಯಕ್ತಿಯಾಗಿರಲಿ ಅಥವಾ ಇಲ್ಲದಿರಲಿ, ಸರಕುಗಳ ರವಾನೆದಾರರ, ಸ್ವೀಕರಿಸುವವರ ಮತ್ತು ಸಂಬಂಧಿಸಿದ ಇತರ ವಿವರಗಳ ದಾಖಿಲೆಗಳನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿರ್ವಹಿಸತಕ್ಕದ್ದು.

(3) ಆಯುಕ್ತರು, ನಿರ್ದಿಷ್ಟಪಡಿಸಬಹುದಾದ ಅಂಥ ಉದ್ದೇಶಕಾಗಿ, ಹೆಚ್ಚಿರಿ ಲೆಕ್ಕಪತ್ರಗಳು ಅಥವಾ ದಸ್ತಾವೇಚುಗಳನ್ನು ನಿರ್ವಹಿಸುವುದಕ್ಕಾಗಿ ತೆರಿಗೆದಾಯಕ ವ್ಯಕ್ತಿಗಳ ಒಂದು ವರ್ಗವನ್ನು ಅಧಿಸೂಚಿಸಬಹುದು.

(4) ಆಯುಕ್ತರು, ಯಾವುದೇ ತೆರಿಗೆದಾಯಕ ವ್ಯಕ್ತಿಗಳ ವರ್ಗವು ಈ ಪ್ರಕರಣದ ಉಪಭಂಗಗಳಿಗೆ ಅನುಸಾರವಾಗಿ ಲೆಕ್ಕಪತ್ರಗಳನ್ನು ಇಡುವ ಮತ್ತು ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲವೆಂದು ಪರಿಗಳಿಸಿದಲ್ಲಿ, ಅವರು ಲಿಖಿತವಾಗಿ ದಾಖಿಲಿಸಬೇಕಾದ ಕಾರಣಗಳಾಗಿ, ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸಲು, ಅನುಮತಿಸಬಹುದು.

(5) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಆತನ ವಹಿವಾಟಿ ಒಂದು ಹಣಕಾಸು ವರ್ಷದಲ್ಲಿ ನಿಯಮಿಸಲಾದ ಮಿತಿಯನ್ನು ಮೀರಿದಾಗ, ತನ್ನ ಲೆಕ್ಕಪತ್ರಗಳನ್ನು ಒಬ್ಬ ಚಾಟಿಂಟ್ ಅಕೊಂಟೆಂಟ್ ಅಥವಾ ಒಬ್ಬ ಕಾಸ್ಟ್ ಅಕೊಂಟೆಂಟ್‌ನಿಂದ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳತಕ್ಕದ್ದು ಮತ್ತು ಪ್ರಕರಣ 44ರ ಉಪಪ್ರಕರಣ (2)ರ ಅಡಿಯಲ್ಲಿ ಲೆಕ್ಕಪರಿಶೋಧನೆಯ ವಾರ್ಷಿಕ ಲೆಕ್ಕಪತ್ರಗಳು, ಸರಿಹೊಂದಿಕೆಯ ವಿವರಪತ್ರದ ಒಂದು ಪ್ರತಿಯನ್ನು ಮತ್ತು ಅಂಥ ಇತರ ದಸ್ತಾವೇಚುಗಳನ್ನು ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಸಲ್ಲಿಸತಕ್ಕದ್ದು.

(6) ಪ್ರಕರಣ 17ರ ಉಪಪ್ರಕರಣ (5)ರ ಬಂಡ (ಹಚ್)ನ ಉಪಭಂಗಗಳಿಗೆ ಒಳಪಟ್ಟು, ನೋಂದಾಯಿತ ವ್ಯಕ್ತಿಯು, ಉಪಪ್ರಕರಣ (1)ರ ಉಪಭಂಗಗಳಿಗೆ ಅನುಸಾರವಾಗಿ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಲೆಕ್ಕ ಇಡಲು ವಿವಲನಾದಲ್ಲಿ, ಲೆಕ್ಕ ಇಡಲಾಗದ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಮೇಲೆ ಸಂದಾಯ ಮಾಡಬೇಕಾದ ತೆರಿಗೆಯ ಮೌತ್ತವನ್ನು, ಯುಕ್ತ ಅಧಿಕಾರಿಯು, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡು ಅಂಥ ವ್ಯಕ್ತಿಯಿಂದ ಮೂರ್ಕೆಯಾಗಿ ಎನ್ನುವ ಹಾಗೆಯೇ ನಿರ್ದರ್ಶಿಸತಕ್ಕದ್ದು ಮತ್ತು ಪ್ರಕರಣ 73ರ ಅಥವಾ ಸಂದಭಾರನುಸಾರವಾಗಿ ಪ್ರಕರಣ 74ರ ಉಪಭಂಗಗಳು ಯಥೋಚಿತ ವ್ಯತ್ಯಾಸಗಳೊಡನೆ, ಅಂಥ ತೆರಿಗೆಯನ್ನು ನಿರ್ದರ್ಶಿಸುವುದಕಾಗಿ ಅನ್ಯಾಯಾಗತಕ್ಕದ್ದು.

36. ಲೆಕ್ಕಪತ್ರಗಳ ಉಳಿಸಿಕೊಳ್ಳುವಿಕ ಅವಧಿ.— ಪ್ರಕರಣ 35ರ ಉಪಪ್ರಕರಣ (1)ರ ಉಪಭಂಗಗಳಿಗೆ ಅನುಸಾರವಾಗಿ ಲೆಕ್ಕಪತ್ರಗಳು ಅಥವಾ ಇತರ ದಾಖಿಲೆಗಳನ್ನು ಇಡುವುದು ಮತ್ತು ನಿರ್ವಹಿಸುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅಂಥ ಲೆಕ್ಕಪತ್ರಗಳು ಮತ್ತು ದಾಖಿಲೆಗಳು ಸಂಬಂಧಿಸಿರುವ ವರ್ಷಕ್ಕೆ ವಾರ್ಷಿಕ ರಿಟನ್‌ ಅನ್ನು ಒದಗಿಸಲು ಇರುವ ಗಡುವು ದಿನಾಂಕದಿಂದ ಎಪ್ಪತ್ತಿರುವ ತಿಂಗಳು ಕೊನೆಗೊಳ್ಳುವವರೆಗೂ ಅವುಗಳನ್ನು ಉಳಿಸಿಕೊಳ್ಳತಕ್ಕದ್ದು:

ಪರಂತು, ಯಾವುದೇ ಅಪೀಲು ಪ್ರಾಧಿಕಾರ ಅಥವಾ ಮನರೀಕ್ಷಣಾ ಪ್ರಾಧಿಕಾರ ಅಥವಾ ಅಪೀಲು ನಾಯಾಧಿಕರಣ ಅಥವಾ ನಾಯಾಲಯದ ಮುಂದಿರುವ ಆತನಿಂದಾಗಲಿ ಅಥವಾ ಆಯುಕ್ತರಿಂದಾಗಲಿ ಸಲ್ಲಿಸಿದ ಒಂದು ಅಪೀಲು ಮನರೀಕ್ಷಣೆ ಅಥವಾ ಯಾವುದೇ ಇತರ ನಡಾವಳಿಗಳಿಗೆ ಪ್ರಕಾರನಾಗಿರುವ ಅಥವಾ ಅಧಾರ್ಯ ಅಧಾರ್ಯ XIX ರ ಅಡಿಯಲ್ಲಿನ ಒಂದು ಅಪರಾಧಕಾಗಿ ತನಿಬೆಯ ಅಡಿಯಲ್ಲಿರುವ ಒಬ್ಬ ತೆರಿಗೆದಾಯಕ ವ್ಯಕ್ತಿಯು, ಲೆಕ್ಕಪತ್ರಗಳನ್ನು ಮತ್ತು ಅಂಥ ಅಪೀಲು ಅಥವಾ ಮನರೀಕ್ಷಣೆ ಅಥವಾ ನಡಾವಳಿಗಳಿಗೆ ಅಥವಾ ತನಿಬೆಯ ವಸ್ತು ವಿವರವಾಗಿರುವ ಇತರ ದಾಖಿಲೆಗಳನ್ನು, ಅಂಥ ಅಪೀಲು ಅಥವಾ ಮನರೀಕ್ಷಣೆ ಅಥವಾ ನಡಾವಳಿಗಳು ಅಥವಾ ತನಿಬೆಯ ಅಂತಿಮವಾಗಿ ವಿಲೇವಾರಿಯಾದ ನಂತರದ ಒಂದು ವರ್ಷದ ಅವಧಿ ಅಥವಾ ಮೇಲೆ ನಿರ್ದಿಷ್ಟಪಡಿಸಿದ ಅವಧಿ, ಇವುಗಳಲ್ಲಿ ಯಾವುದು ನಂತರದ್ದೋ, ಅಲ್ಲಿಯವರೆಗೆ ಉಳಿಸಿಕೊಳ್ಳತಕ್ಕದ್ದು.

ಅಧ್ಯಾಯ -IX

ರಿಟನ್‌ಗಳು

37. ಹೊರಮುವಿ ಮೂರ್ಕೆಗಳ ವಿವರಗಳನ್ನು ಒದಗಿಸುವುದು.— (1) ಒಬ್ಬ ಹೊಡುವಳಿ ಸೇವೆ ಹಂಚಿಕೆದಾರ, ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿ ಮತ್ತು ಪ್ರಕರಣ 10 ಅಥವಾ ಪ್ರಕರಣ 51 ಅಥವಾ ಪ್ರಕರಣ 52ರ ಉಪಭಂಗಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಒಂದು ತೆರಿಗೆ ಅವಧಿಯಲ್ಲಿ ಮಾಡಲಾದ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಹೊರಮುವಿ ಮೂರ್ಕೆಗಳ ವಿವರಗಳನ್ನು ಸದರಿ ತೆರಿಗೆ ಅವಧಿಯ ತದನಂತರ ಬರುವ ತಿಂಗಳನ ಹತ್ತನೇ ದಿನದಂದು ಅಥವಾ ಅದಕ್ಕಿಂತ ಮೊದಲು ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ವಿದ್ಯಾನಾನ ರೂಪದಲ್ಲಿ ಒದಗಿಸತಕ್ಕದ್ದು ಮತ್ತು ಅಂಥ ವಿವರಗಳನ್ನು ಸದರಿ ಮೂರ್ಕೆಗಳನ್ನು ಸ್ವೀಕರಿಸುವವನಿಗೆ, ನಿಯಮಿಸಬಹುದಾದ ಅಂಥ ಸಮಯದೊಳಗೆ ಮತ್ತು ಅಂಥ ವಿಧಾನದಲ್ಲಿ, ತಿಳಿಸತಕ್ಕದ್ದು:

ಪರಂತು, ತೆರಿಗೆ ಅವಧಿಯ ತದನಂತರ ಬರುವ ತಿಂಗಳನ ಹನ್ನೊಂದನೇ ದಿನದಿಂದ ಹದಿನ್ಯೇದನೇ ದಿನದ ವರೆಗಿನ ಅವಧಿಯಲ್ಲಿ ಹೊರಮುವಿ ಮೂರ್ಕೆಗಳ ವಿವರಗಳನ್ನು ಒದಗಿಸಲು ನೋಂದಾಯಿತ ವ್ಯಕ್ತಿಗೆ ಅವಕಾಶ ನೀಡತಕ್ಕದ್ದಲ್ಲ:

ಮತ್ತು ಪರಂತು, ಆಯುಕ್ತರು, ಲಿಖಿತವಾಗಿ ದಾಖಿಲಿಸಬೇಕಾದ ಕಾರಣಗಳಾಗಿ, ಅಧಿಸೂಚನೆಯ ಮೂಲಕ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗಕ್ಕೆ, ಅಂಥ ವಿವರಗಳನ್ನು ಒದಗಿಸುವುದರ ಕಾಲಮಿತಿಯನ್ನು ವಿಸ್ತರಿಸಬಹುದು:

ಅಲ್ಲದೆ ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.

(2) ಪ್ರಕರಣ 38ರ ಉಪಪ್ರಕರಣ (3)ರ ಅಡಿಯಲ್ಲಿನ ವಿವರಗಳನ್ನು ಅಥವಾ ಪ್ರಕರಣ 38ರ ಉಪಪ್ರಕರಣ (4)ರ ಅಡಿಯಲ್ಲಿನ ಹೂಡುವಳಿ ಸೇವಾ ಹಂಚಿಕೆದಾರನ ಒಳಮುಖ ಹೊರ್ಯೆಕೆಗೆ ಸಂಬಂಧಿಸಿದ ವಿವರಗಳನ್ನು, ಯಾರಿಗೆ ತಿಳಿಸಲಾಗಿದೆಯೋ ಅಂತಹ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಹಾಗೇ ತಿಳಿಸಲಾದ ವಿವರಗಳನ್ನು, ತೆರಿಗೆ ಅವಧಿಯ ತದನಂತರ ಬರುವ ತಿಂಗಳನ ಹದಿನೇಳನೇ ದಿನದಂದು ಅಥವಾ ಅದಕ್ಕಿಂತ ಮೊದಲು, ಆದರೆ ಹದಿನೈದನೇ ದಿನಕ್ಕಿಂತ ಮುಂಚಿತವಾಗಲ್ಲದೇ, ಒಷ್ಟತಕ್ಕದ್ದು ಅಥವಾ ತಿರಸ್ಕರಿಸತಕ್ಕದ್ದು ಮತ್ತು ಆತನಿಂದ ಉಪಪ್ರಕರಣ (1)ರ ಅಡಿಯಲ್ಲಿ ಒದಗಿಸಿದ ವಿವರಗಳು ಅದಕ್ಕನುಗೂಣವಾಗಿ ತಿದ್ದುಪಡಿಯಾಗತಕ್ಕದ್ದು.

(3) ಯಾವುದೇ ನೋಂದಾಯಿತ ವ್ಯಕ್ತಿಯು, ಯಾವುದೇ ತೆರಿಗೆ ಅವಧಿಗೆ ಉಪಪ್ರಕರಣ (1)ರ ಅಡಿಯಲ್ಲಿ ವಿವರಗಳನ್ನು ಒದಗಿಸಿ ಮತ್ತು ಪ್ರಕರಣ 42ರ ಅಥವಾ ಪ್ರಕರಣ 43ರ ಅಡಿಯಲ್ಲಿ ಅವು ಹೊಂದಾಣಿಕೆಯಾಗದೆ ಉಳಿದುಕೊಂಡಿರುವಾಗ, ಅವುಗಳಲ್ಲಿ ಯಾವುದೇ ತಪ್ಪ ಅಥವಾ ಲೋಪ ಪತ್ತೆಯಾದಲ್ಲಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅಂಥ ತಪ್ಪ ಅಥವಾ ಲೋಪವನ್ನು ಸರಿಪಡಿಸಿಕೊಳ್ಳುವುದು ಮತ್ತು ಅಂಥ ತಪ್ಪ ಅಥವಾ ಲೋಪದ ಕಾರಣದಿಂದಾಗಿ ತೆರಿಗೆಯು ಕಡೆಮೆ ಸಂದಾಯವಾದ ಸಂದರ್ಭದಲ್ಲಿ, ತೆರಿಗೆ ಮತ್ತು ಬಡ್ಡ, ಯಾವುದಾದರು ಇದ್ದರೆ, ಅಂಥ ತೆರಿಗೆ ಅವಧಿಗೆ ಒದಗಿಸಬೇಕಾಗಿರುವ ರಿಟ್ನೋಫನಲ್ಲಿ ಅದನ್ನು ಸಂದಾಯ ಮಾಡತಕ್ಕದ್ದು:

ಪರಂತು, ಉಪಪ್ರಕರಣ (1)ರ ಅಡಿಯಲ್ಲಿ ಸಲ್ಲಿಸಲಾದ ವಿವರಗಳಿಗೆ ಸಂಬಂಧಿಸಿದ ತಪ್ಪ ಅಥವಾ ಲೋಪದ ಸರಿಪಡಿಸುವಿಕೆಗೆ, ಅಂಥ ವಿವರಗಳು ಸಂಬಂಧಿಸಿರುವ ಹಣಕಾಸು ವರ್ಷ ಕೊನೆಗೊಂಡ ತರುವಾಯಿದ ಸೆಪ್ಟೆಂಬರ್ ತಿಂಗಳಿಗೆ ಪ್ರಕರಣ 39ರ ಅಡಿಯಲ್ಲಿ ರಿಟ್ನೋ ಒದಗಿಸುವಿಕೆ ಅಥವಾ ಸಂಬಂಧಿಸಿದ ವಾಷ್ಟೀಕ ರಿಟ್ನೋ ಸಲ್ಲಿಸುವಿಕೆ, ಇವುಗಳಲ್ಲಿ ಯಾವುದು ಮೊದಲೋ ಅದರ ನಂತರ, ಅವಕಾಶ ನೀಡತಕ್ಕದ್ದಲ್ಲ.

ವಿವರಣೆ:- ಈ ಅಧ್ಯಾಯದ ಉದ್ದೇಶಗಳಾಗಿ, “ಹೊರಮುಖ ಹೊರ್ಯೆಕೆಗಳ ವಿವರಗಳು” ಎಂಬ ಪದಾವಳಿಯು ಯಾವುದೇ ತೆರಿಗೆ ಅವಧಿಯಲ್ಲಿ ಮಾಡಿದ ಹೊರಮುಖ ಹೊರ್ಯೆಕೆಗಳಿಗೆ ಸಂಬಂಧಿಸಿದಂತೆ ನೀಡಿದ ಬೆಲೆಪಟ್ಟಿಗಳು, ಖಚು ಜೀಟಿಗಳು, ಜಮೆ ಜೀಟಿಗಳು ಮತ್ತು ಪರಿಷ್ಕತ ಬೆಲೆಪಟ್ಟಿಗಳನ್ನು ಒಳಗೊಳ್ಳತಕ್ಕದ್ದು.

38. ಒಳಮುಖ ಹೊರ್ಯೆಕೆಗಳ ವಿವರಗಳನ್ನು ಒದಗಿಸುವುದು.- (1) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರ, ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿ ಅಥವಾ ಪ್ರಕರಣ 10 ಅಥವಾ ಪ್ರಕರಣ 51 ಅಥವಾ ಪ್ರಕರಣ 52ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಆತನ ಒಳಮುಖ ಹೊರ್ಯೆಕೆಗಳು ಮತ್ತು ಜಮೆ ಅಥವಾ ಖಚು ಜೀಟಿಗಳ ವಿವರಗಳನ್ನು ಸಿದ್ದಪಡಿಸುವುದಕ್ಕಾಗಿ, ಪ್ರಕರಣ 37ರ ಉಪಪ್ರಕರಣ (1)ರ ಅಡಿಯಲ್ಲಿ ತಿಳಿಯಪಡಿಸಿದ ಹೊರಮುಖ ಹೊರ್ಯೆಕೆಗಳು ಮತ್ತು ಜಮೆ, ಅಥವಾ ಖಚು ಜೀಟಿಗಳಿಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸತಕ್ಕದ್ದು, ಸಿಂಧುಗೊಳಿಸತಕ್ಕದ್ದು, ಅಗತ್ಯವಿದ್ದರೆ ಮಾರ್ಪಡಿಸತಕ್ಕದ್ದು ಅಥವಾ ತೆಗೆದುಹಾಕತಕ್ಕದ್ದು ಮತ್ತು ಹೊರ್ಯೆಕೆದಾರನಿಂದ ಪ್ರಕರಣ 37ರ ಉಪಪ್ರಕರಣ (1)ರ ಅಡಿಯಲ್ಲಿ ಫೋಷಿತವಾಗದೇ ಇರುವ ಅಂಥ ಹೊರ್ಯೆಕೆಗಳಿಗೆ ಸಂಬಂಧಿಸಿದಂತೆ ಆತನು ಸ್ವೀಕರಿಸಿದ ಒಳಮುಖ ಹೊರ್ಯೆಕೆಗಳು ಮತ್ತು ಜಮೆ ಅಥವಾ ಖಚು ಜೀಟಿಯ ವಿವರಗಳನ್ನು ಅದರಲ್ಲಿ ಸೇರಿಸಬಹುದು.

(2) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರ, ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿ ಮತ್ತು ಪ್ರಕರಣ 10 ಅಥವಾ ಪ್ರಕರಣ 51 ಅಥವಾ ಪ್ರಕರಣ 52ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಒಂದು ತೆರಿಗೆ ಅವಧಿಯಲ್ಲಿ ಈ ಅಧಿನಿಯಮದ ಅಡಿಯಲ್ಲಿ ಹಿಮ್ಮುಖ ವಿಧಿಸುವಿಕೆಯ ಆಧಾರದ ಮೇಲೆ ತೆರಿಗೆ ಸಂದಾಯ ಮಾಡಬೇಕಿರುವ ಸರಕು ಅಥವಾ ಅವುಗಳಿರದರ ಒಳಮುಖ ಹೊರ್ಯೆಕೆಗಳು ಮತ್ತು ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕವಾದ ಅಥವಾ ಸೀಮಾಸುಂಕ ಟ್ಯಾರಿಫ್ ಅಧಿನಿಯಮ, 1975ರ (1975ರ ಕೇಂದ್ರ ಅಧಿನಿಯಮ 51) ಪ್ರಕರಣ 3ರ ಅಡಿಯಲ್ಲಿ ಅವುಗಳ ಮೇಲೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆಯನ್ನು ಸಂದಾಯ ಮಾಡಬೇಕಾದ, ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಒಳಮುಖ ಹೊರ್ಯೆಕೆಗಳು ಮತ್ತು ಅಂಥ ಹೊರ್ಯೆಕೆಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಿದ ಜಮೆ ಅಥವಾ ಖಚು ಜೀಟಿಗಳನ್ನು ಒಳಗೊಂಡಂತೆ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಒಳಮುಖ ಹೊರ್ಯೆಕೆಗಳ ವಿವರಗಳನ್ನು ಸದರಿ ತೆರಿಗೆ ಅವಧಿಯ ತದನಂತರ ಬರುವ ತಿಂಗಳನ ಹತ್ತನೇ ದಿನದ ನಂತರ ಆದರೆ ಹದಿನೈದನೇ ದಿನದಂದು ಅಥವಾ ಅದರ ಮೊದಲು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ವಿದ್ಯುನ್ನಾನ ರೂಪದಲ್ಲಿ ಒದಗಿಸತಕ್ಕದ್ದು:

ಪರಂತು, ಆಯುಕ್ತರು, ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಾಗಿ, ಅಧಿಸೂಚನೆಯ ಮೂಲಕ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗಕ್ಕೆ, ಅಂಥ ವಿವರಗಳನ್ನು ಒದಗಿಸುವುದರ ಕಾಲಮಿತಿಯನ್ನು ವಿಸ್ತರಿಸಬಹುದು:

ಮತ್ತು ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.

(3) ಸ್ವೀಕರಿಸುವವನಿಂದ, ಮಾರ್ಪಾಟಾದ, ತೆಗೆದುಹಾಕಲಾದ ಅಥವಾ ಸೇರಿಸಲಾದ ಮತ್ತು ಉಪಪ್ರಕರಣ (2)ರ ಅಡಿಯಲ್ಲಿ ಒದಗಿಸಿದ, ಹೊರ್ಯೆಕೆಗಳ ವಿವರಗಳನ್ನು, ಸಂಬಂಧಿಸಿದ ಹೊರ್ಯೆಕೆದಾರನಿಗೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಸಮಯದೊಳಗೆ ತಿಳಿಸತಕ್ಕದ್ದು.

(4) ಪ್ರಕರಣ 39ರ ಉಪಪ್ರಕರಣ (2) ಅಥವಾ ಉಪಪ್ರಕರಣ (4)ರ ಅಡಿಯಲ್ಲಿ ಒದಗಿಸಿದ ರಿಟನ್‌ನಲ್ಲಿ ಸ್ವೀಕರಿಸುವವನಿಂದ ಮಾಪಾರಣಾದ, ತೆಗೆದುಹಾಕಲಾದ ಅಥವಾ ಸೇರಿಸಲಾದ ಹೊರ್ಚೆಗಳ ವಿವರಗಳನ್ನು ಸಂಬಂಧಿಸಿದ ಹೊರ್ಚೆದಾರನಿಗೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಸಮಯದೊಳಗೆ ತಿಳಿಸತಕ್ಕದ್ದು.

(5) ಯಾವುದೇ ನೋಂದಾಯಿತ ವ್ಯಕ್ತಿಯು, ಯಾವುದೇ ತೆರಿಗೆ ಅವಧಿಗೆ ಉಪಪ್ರಕರಣ (2)ರ ಅಡಿಯಲ್ಲಿ ವಿವರಗಳನ್ನು ಒದಗಿಸಿ ಮತ್ತು ಪ್ರಕರಣ 42ರ ಅಥವಾ ಪ್ರಕರಣ 43ರ ಅಡಿಯಲ್ಲಿ ಅವು ಹೊಂದಾಣಿಕೆಯಾಗದೆ ಉಳಿದುಕೊಂಡಿರುವಾಗ, ಅವುಗಳಲ್ಲಿ ಯಾವುದೇ ತಪ್ಪು ಅಥವಾ ಲೋಪ ಪತ್ತೆಯಾದಲ್ಲಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅಂಥ ತಪ್ಪು ಅಥವಾ ಲೋಪವನ್ನು ಸರಿಪಡಿಸಿಕೊಳ್ಳುವುದು ಮತ್ತು ಅಂಥ ತಪ್ಪು ಅಥವಾ ಲೋಪದ ಕಾರಣದಿಂದಾಗಿ ತೆರಿಗೆಯು ಕಡಿಮೆ ಸಂದಾಯವಾದ ಸಂದರ್ಭದಲ್ಲಿ, ತೆರಿಗೆ ಮತ್ತು ಬಡ್ಡಿ, ಯಾವುದಾದರು ಇದ್ದರೆ, ಅಂಥ ತೆರಿಗೆ ಅವಧಿಗೆ ಒದಗಿಸಬೇಕಾಗಿರುವ ರಿಟನ್‌ನಲ್ಲಿ ಅದನ್ನು ಸಂದಾಯ ಮಾಡತಕ್ಕದ್ದು:

ಪರಂತು, ಉಪಪ್ರಕರಣ (2)ರ ಅಡಿಯಲ್ಲಿ ಸಲ್ಲಿಸಲಾದ ವಿವರಗಳಿಗೆ ಸಂಬಂಧಿಸಿದ ತಪ್ಪು ಅಥವಾ ಲೋಪದ ಸರಿಪಡಿಸುವಿಕೆಗೆ, ಅಂಥ ವಿವರಗಳು ಸಂಬಂಧಿಸಿರುವ ಹಣಕಾಸು ವರ್ಷ ಕೊನೆಗೊಂಡ ತರುವಾಯದ ಸೆಪ್ಟೆಂಬರ್ ತಿಂಗಳಿಗೆ ಪ್ರಕರಣ 39ರ ಅಡಿಯಲ್ಲಿ ರಿಟನ್ ಒದಗಿಸುವಿಕೆ ಅಥವಾ ಸಂಬಂಧಿಸಿದ ವಾರ್ಷಿಕ ರಿಟನ್ ಸಲ್ಲಿಸುವಿಕೆ, ಇವುಗಳಲ್ಲಿ ಯಾವುದು ಮೊದಲೋ ಅದರ ನಂತರ, ಅವಕಾಶ ನೀಡತಕ್ಕದ್ದಲ್ಲ.

39. ರಿಟನ್‌ಗಳನ್ನು ಒದಗಿಸುವುದು.- (1) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರ ಅಥವಾ ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿ ಅಥವಾ ಪ್ರಕರಣ 10 ಅಥವಾ ಪ್ರಕರಣ 51 ಅಥವಾ ಪ್ರಕರಣ 52ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರತಿಯೊಂದು ಕ್ಯಾಲೆಂಡರ್ ತಿಂಗಳು ಅಥವಾ ಅದರ ಭಾಗಕ್ಕೆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುಖಿ ಮತ್ತು ಹೊರಮುಖಿ ಹೊರ್ಚೆಗಳು, ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆ, ಸಂದಾಯ ಮಾಡಬೇಕಾದ ತೆರಿಗೆ, ಸಂದಾಯ ಮಾಡಿದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳ ಒಂದು ರಿಟನ್ ಅನ್ನು, ಅಂಥ ಪ್ರತಿಯೊಂದು ಕ್ಯಾಲೆಂಡರ್ ತಿಂಗಳು ಅಥವಾ ಅದರ ಭಾಗದ ತದನಂತರ ಬರುವ ತಿಂಗಳಿನ ಇಪ್ಪತ್ತನೇ ದಿನದಂದು ಅಥವಾ ಅದಕ್ಕಿಂತ ಮೊದಲು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ವಿದ್ಯುನಾನ್ ರೀತಿಯಲ್ಲಿ ಒದಗಿಸತಕ್ಕದ್ದು.

(2) ಪ್ರಕರಣ 10ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ನೋಂದಾಯಿತ ವ್ಯಕ್ತಿಯು ಪ್ರತಿಯೊಂದು ತೈಯಾಸಿಕ ಅಥವಾ ಅದರ ಭಾಗಕ್ಕೆ ರಾಜ್ಯದಲ್ಲಿನ ವಹಿವಾಟು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುಖಿ ಹೊರ್ಚೆಗಳು, ಸಂದಾಯ ಮಾಡಬೇಕಾದ ತೆರಿಗೆ ಮತ್ತು ಸಂದಾಯ ಮಾಡಿದ ತೆರಿಗೆಯ ಒಂದು ರಿಟನ್ ಅನ್ನು ವಿದ್ಯುನಾನ್ ರೀತಿಯಲ್ಲಿ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ಅಂಥ ತೈಯಾಸಿಕ ಕೊನೆಗೊಂಡ ಹತ್ತು ದಿನಗಳ ಒಳಗಾಗಿ ಒದಗಿಸತಕ್ಕದ್ದು.

(3) ಪ್ರಕರಣ 51ರ ಉಪಬಂಧಗಳ ಅಡಿಯಲ್ಲಿ, ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅಂಥ ಮುರುಗಡೆಗಳನ್ನು ಮಾಡಲಾಗಿರುವ ತಿಂಗಳಿಗೆ ಒಂದು ರಿಟನ್ ಅನ್ನು ವಿದ್ಯುನಾನ್ ರೀತಿಯಲ್ಲಿ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ಅಂಥ ತಿಂಗಳು ಕೊನೆಗೊಂಡ ಹತ್ತು ದಿನಗಳ ಒಳಗಾಗಿ ಒದಗಿಸತಕ್ಕದ್ದು.

(4) ಹೂಡುವಳಿ ಸೇವೆ ಹಂಚಿಕೆದಾರನಾಗಿ ನೋಂದಾಯಿತನಾಗಿರುವ ಪ್ರತಿಯೊಬ್ಬ ವ್ಯಕ್ತಿಯು, ಪ್ರತಿಯೊಂದು ಕ್ಯಾಲೆಂಡರ್ ತಿಂಗಳು ಅಥವಾ ಅದರ ಭಾಗಕ್ಕೆ, ಒಂದು ರಿಟನ್ ಅನ್ನು ವಿದ್ಯುನಾನ್ ರೀತಿಯಲ್ಲಿ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ಅಂಥ ತಿಂಗಳು ಕೊನೆಗೊಂಡ ಹದಿಮೂರು ದಿನಗಳ ಒಳಗಾಗಿ ಒದಗಿಸತಕ್ಕದ್ದು.

(5) ಪ್ರತಿಯೊಬ್ಬ ನೋಂದಾಯಿತ ಅನಿವಾಸಿ ತೆರಿಗೆದಾಯಕ ವ್ಯಕ್ತಿಯು, ಪ್ರತಿಯೊಂದು ಕ್ಯಾಲೆಂಡರ್ ತಿಂಗಳು ಅಥವಾ ಅದರ ಭಾಗಕ್ಕೆ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ಒಂದು ರಿಟನ್ ಅನ್ನು ವಿದ್ಯುನಾನ್ ರೀತಿಯಲ್ಲಿ, ಒಂದು ಕ್ಯಾಲೆಂಡರ್ ತಿಂಗಳು ಕೊನೆಗೊಂಡ ತರುವಾಯದ ಇಪ್ಪತ್ತು ದಿನಗಳ ಒಳಗೆ ಅಥವಾ ಪ್ರಕರಣ 27ರ ಉಪ-ಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ನೋಂದಣಿ ಅವಧಿಯ ಕೊನೆಯ ದಿನದ ತರುವಾಯದ ಏಳು ದಿನಗಳ ಒಳಗೆ, ಇವೆರಡರಲ್ಲಿ ಯಾವುದು ಮೊದಲೋ ಅದರ ಒಳಗಾಗಿ, ಒದಗಿಸತಕ್ಕದ್ದು.

(6) ಆಯುಕ್ತರು, ಲಿಖಿತವಾಗಿ ದಾವಿಲಿಸಬೇಕಾದ ಕಾರಣಗಳಾಗಿ, ಅಧಿಸೂಚನೆಯ ಮೂಲಕ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರಗಕ್ಕೆ, ಈ ಪ್ರಕರಣದ ಅಡಿಯಲ್ಲಿ ರಿಟನ್‌ಗಳನ್ನು ಒದಗಿಸುವುದರ ಕಾಲಮಿತಿಯನ್ನು ವಿಸ್ತರಿಸಬಹುದು:

ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.

(7) ಉಪಪ್ರಕರಣ (1) ಅಥವಾ ಉಪಪ್ರಕರಣ (2) ಅಥವಾ ಉಪಪ್ರಕರಣ (3) ಅಥವಾ ಉಪಪ್ರಕರಣ (5)ರ ಅಡಿಯಲ್ಲಿ ರಿಟನ್ ಅನ್ನು ಸಲ್ಲಿಸುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅವನು ಅಂತಹ ರಿಟನ್ ಅನ್ನು ಸಲ್ಲಿಸುವುದು

ಅಗತ್ಯವಿರುವ ಕೊನೆಯ ದಿನಾಂಕವನ್ನು ಏರದಂತೆ, ಅಂಥ ರಿಟೋರ್ನ ಪ್ರಕಾರ ಬಾಕಿಯಿರುವ ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು.

(8) ಉಪಪ್ರಕರಣ (1) ಅಥವಾ ಉಪಪ್ರಕರಣ (2)ರ ಅಡಿಯಲ್ಲಿ ರಿಟೋರ್ನ ಅನ್ನು ಸಲ್ಲಿಸುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅಂಥ ತೆರಿಗೆ ಅವಧಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಕೆಯನ್ನು ಮಾಡಿರಲಿ ಅಥವಾ ಇಲ್ಲದಿರಲಿ, ಪ್ರತಿಯೊಂದು ತೆರಿಗೆ ಅವಧಿಗೆ ಒಂದು ರಿಟೋರ್ನ ಅನ್ನು ಸಲ್ಲಿಸತಕ್ಕದ್ದು.

(9) ಪ್ರಕರಣ 37 ಮತ್ತು 38ರ ಉಪಬಂಧಗಳಿಗೆ ಒಳಪಟ್ಟಿ, ಯಾವುದೇ ನೋಂದಾಯಿತ ವ್ಯಕ್ತಿಯು, ಉಪ-ಪ್ರಕರಣ (1) ಅಥವಾ ಉಪಪ್ರಕರಣ (2) ಅಥವಾ ಉಪಪ್ರಕರಣ (3) ಅಥವಾ ಉಪಪ್ರಕರಣ (4) ಅಥವಾ ಉಪಪ್ರಕರಣ (5)ರ ಅಡಿಯಲ್ಲಿ ರಿಟೋರ್ನ ಅನ್ನು ಒದಗಿಸಿದ ನಂತರ, ಅದರಲ್ಲಿ ತೆರಿಗೆ ಪ್ರಾಧಿಕಾರದಿಂದ ಸೂಕ್ತಪರಿಶೀಲನೆ (scrutiny), ಲೆಕ್ಕಪರಿಶೋಧನೆ, ತಪಾಸನೆ ಅಥವಾ ಜಾರಿ ಚಟುವಟಿಕೆಗಳ ಪರಿಣಾಮದಿಂದಾದುವುಗಳನ್ನು ಹೊರತುಪಡಿಸಿದಂತೆ, ಯಾವುದೇ ಲೋಪ ಅಥವಾ ತಪ್ಪು ವಿವರಗಳು ಪತ್ತೆಯಾದಲ್ಲಿ, ಅವನು, ಅಂಥ ಲೋಪ ಅಥವಾ ತಪ್ಪು ವಿವರಗಳನ್ನು ಗಮನಿಸಿದ ಅವಧಿಯಲ್ಲಿನ ತಿಂಗಳಿಗೆ ಅಥವಾ ತ್ಯೇಮಾಸಿಕಕ್ಕೆ ಒದಗಿಸಬೇಕಾಗಿರುವ ರಿಟೋರ್ನನಲ್ಲಿ ಅಂಥ ಲೋಪ ಅಥವಾ ತಪ್ಪು ವಿವರಗಳನ್ನು, ಈ ಅಧಿನಿಯಮದ ಅಡಿಯಲ್ಲಿನ ಬಜ್ಜಿಯ ಸಂದಾಯದ ನಿಬಂಧನೆಗೆ ಒಳಪಟ್ಟಿ, ಸರಿಪಡಿಸತಕ್ಕದ್ದು:

ಪರಂತು, ಹಣಕಾಸು ವರ್ಷ ಕೊನೆಗೊಂಡ ತರುವಾಯದ ಸೆಪ್ಟೆಂಬರ್ ತಿಂಗಳು ಅಥವಾ ದ್ವಿತೀಯ ತ್ಯೇಮಾಸಿಕಕ್ಕೆ ರಿಟೋರ್ನ ಅನ್ನು ಸಲ್ಲಿಸುವುದಕ್ಕಾಗಿ ಇರುವ ಗಡುವು ದಿನಾಂಕ ಅಥವಾ ಸಂಬಂಧಿಸಿದ ವಾರ್ಷಿಕ ರಿಟೋರ್ನ ಅನ್ನು ಸಲ್ಲಿಸಿದ ವಾಸ್ತವಿಕ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದರ ನಂತರ, ಯಾವುದೇ ಲೋಪ ಅಥವಾ ತಪ್ಪು ವಿವರಗಳ ಅಂಥ ಸರಿಪಡಿಸುವಿಕೆಗೆ ಅವಕಾಶವನ್ನು ನೀಡತಕ್ಕದ್ದಲ್ಲ.

(10) ಹಿಂದಿನ ತೆರಿಗೆ ಅವಧಿಗಳಲ್ಲಿನ ಯಾವುದಾದರೂ ಅವಧಿಗೆ ರಿಟೋರ್ನ ಅನ್ನು ಒದಗಿಸಿಲ್ಲದಿದ್ದರೆ, ಒಬ್ಬ ನೋಂದಾಯಿತ ವ್ಯಕ್ತಿಗೆ ಒಂದು ತೆರಿಗೆ ಅವಧಿಗೆ ರಿಟೋರ್ನ ಅನ್ನು ಒದಗಿಸಲು ಅವಕಾಶವನ್ನು ನೀಡತಕ್ಕದ್ದಲ್ಲ.

40. ಪ್ರಥಮ ರಿಟೋರ್.— ನೋಂದಣಿಗೆ ಬಾಧ್ಯನಾಗುವ ದಿನಾಂಕದಿಂದ ನೋಂದಣಿ ಮಂಜೂರಾದ ದಿನಾಂಕದವರೆಗಿನ ನಡುವಿನ ಅವಧಿಯಲ್ಲಿ ಹೊರಮುವಿ ಮೂರ್ಕೆಗಳನ್ನು ಮಾಡಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ನೋಂದಣಿ ಮಂಜೂರಾತಿಯ ನಂತರ ಆತನು ಒದಗಿಸುವ ಪ್ರಥಮ ರಿಟೋರ್ನನಲ್ಲಿ ಅವುಗಳನ್ನು ಫೋಷಿಸತಕ್ಕದ್ದು.

41. ಹೂಡುವಳಿ ತೆರಿಗೆ ಜಮೆಯ ಕ್ಷೇಮು ಮತ್ತು ಅದರ ತಾತ್ಕಾಲಿಕ ಅಂಗೀಕಾರ.— (1) ನಿಯಮಿಸಬಹುದಾದ ಅಂಥ ಷರತ್ತುಗಳು ಹಾಗೂ ನಿಬಂಧಗಳಿಗೆ ಒಳಪಟ್ಟಿ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಆತನ ರಿಟೋರ್ನನಲ್ಲಿ ಸ್ವಯಂ-ನಿರ್ಧರಿಸಿದಂತೆ ಅರ್ಥ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಅಂಥ ಮೊತ್ತವು ಆತನ ವಿದ್ಯಾನ್ಧನೆ ಜಮೆ ಖಾತೆಗೆ ತಾತ್ಕಾಲಿಕ ಆಧಾರದಲ್ಲಿ ಜಮೆಗೊಳ್ಳತಕ್ಕದ್ದು.

(2) ಉಪಪ್ರಕರಣ (1) ರಲ್ಲಿ ಉಲ್ಲೇಖಿಸಿದ ಜಮೆಯನ್ನು, ಸದರಿ ಉಪಪ್ರಕರಣದಲ್ಲಿ ಉಲ್ಲೇಖಿಸಿದ ರಿಟೋರ್ನನ ಪ್ರಕಾರ ಸ್ವಯಂ-ನಿರ್ಧರಿಸಿದ ಮುಟ್ಟುವಳಿ ತೆರಿಗೆ ಸಂದಾಯಕ್ಕೆ ಮಾತ್ರ ಉಪಯೋಗಿಸಿಕೊಳ್ಳತಕ್ಕದ್ದು.

42. ಹೂಡುವಳಿ ತೆರಿಗೆ ಜಮೆಯ ಹೊಂದಿಸುವಿಕೆ, ಹಿಂಜಡೆಯುವಿಕೆ ಹಾಗೂ ಮನರ್- ಕ್ಷೇಮು- (1) ಒಬ್ಬ ನೋಂದಾಯಿತ ವ್ಯಕ್ತಿಯಿಂದ (ಈ ಪ್ರಕರಣದಲ್ಲಿ ಇನ್ನು ಮುಂದೆ “ಸ್ವೀಕರಿಸುವವನು” ಎಂದು ಉಲ್ಲೇಖಿಸಲಾಗಿದೆ) ಒಂದು ತೆರಿಗೆ ಅವಧಿಗಾಗಿ ಒದಗಿಸಿದ ಪ್ರತಿಯೊಂದು ಒಳಮುವಿ ಮೂರ್ಕೆಗೆಯ ವಿವರಗಳನ್ನು ನಿಯಮಿಸಲಾದ ಅಂಥ ವಿಧಾನದಲ್ಲಿ ಮತ್ತು ಅಂಥ ಸಮಯದೊಳಗೆ,—

(ಎ) ಸಂವಾದಿ ತೆರಿಗೆದಾಯಕ ವ್ಯಕ್ತಿಯು (ಈ ಪ್ರಕರಣದಲ್ಲಿ ಇನ್ನು ಮುಂದೆ ‘ಮೂರ್ಕೆದಾರ’ ಎಂದು ಉಲ್ಲೇಖಿಸಲಾಗಿದೆ) ಅದೇ ತೆರಿಗೆ ಅವಧಿಗೆ ಅಥವಾ ಹಿಂದಿನ ಯಾವುದೇ ತೆರಿಗೆ ಅವಧಿಗೆ ತನ್ನ ಸಿಂಧುವಾದ ರಿಟೋರ್ನನಲ್ಲಿ ಒದಗಿಸಿದ ಸಂವಾದಿ ಹೊರಮುವಿ ಮೂರ್ಕೆಗೆಯ ವಿವರಗಳೊಂದಿಗೆ;

(ಬಿ) ಆತನು ಆಮದು ಮಾಡಿದ ಸರಕುಗಳಿಗೆ ಸಂಬಂಧಿಸಿದಂತೆ ಸೀಮಾ ಸುಂಕ ಟ್ಯಾರಿಫ್ ಅಧಿನಿಯಮ, 1975ರ (1975ರ ಕೇಂದ್ರ ಅಧಿನಿಯಮ 51) ಪ್ರಕರಣ 3ರ ಅಡಿಯಲ್ಲಿ ಸಂದಾಯ ಮಾಡಲಾದ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆಯೊಂದಿಗೆ; ಮತ್ತು

(ಸಿ) ಹೂಡುವಳಿ ತೆರಿಗೆ ಜಮೆಯ ಕ್ಷೇಮುಗಳ ದ್ವಿನೇರಣಾಗಳಾಗಿ,

— ಹೊಂದಾಣಿಕೆ ಮಾಡತಕ್ಕದ್ದು.

(2) ಸಂವಾದಿ ಹೊರಮುವಿ ಮೂರ್ಕೆ ವಿವರಗಳ ಅಥವಾ ಆಮದು ಮಾಡಿದ ಸರಕುಗಳಿಗೆ ಸಂಬಂಧಿಸಿದಂತೆ ಸೀಮಾಸುಂಕ ಟ್ಯಾರಿಫ್ ಅಧಿನಿಯಮ, 1975ರ (1975ರ ಕೇಂದ್ರ ಅಧಿನಿಯಮ 51) ಪ್ರಕರಣ 3ರ ಅಡಿಯಲ್ಲಿ ಸಂದಾಯ ಮಾಡಿದ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆಯ ಹೊಂದಾಣಿಕೆಯಾದ ಒಳಮುವಿ ಮೂರ್ಕೆಗೆ ಸಂಬಂಧಿಸಿದ ಬೆಲೆಪಟ್ಟಿ ಅಥವಾ ವಿಚುರ್ ಚೆಂಟಿಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆಯ ಕ್ಷೇಮು ಅಂತಿಮವಾಗಿ ಒಪ್ಪೊಳ್ಳತಕ್ಕದ್ದು ಮತ್ತು ಅಂಥ ಒಪ್ಪಿಗೆಯನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಸ್ವೀಕರಿಸುವವನಿಗೆ ತಿಳಿಸತಕ್ಕದ್ದು.

(3) ಒಂದು ಒಳಮುಖಿ ಮೂರ್ಯಕೆಗೆ ಸಂಬಂಧಿಸಿದಂತೆ ಸ್ವೀಕರಿಸುವವನು ಕ್ಷೇಮು ಮಾಡಿದ ಹೂಡುವಳಿ ತೆರಿಗೆ ಜಮೆಯು, ಮೂರ್ಯಕೆದಾರನಿಂದ ಅದೇ ಮೂರ್ಯಕೆಗಾಗಿ ಫೋಣಿಸಿದ ತೆರಿಗೆಗಿಂತ ಅಧಿಕವಾಗಿದ್ದಲ್ಲಿ ಅಥವಾ ಮೂರ್ಯಕೆದಾರ ತನ್ನ ಸಿಂಧುವಾದ ವಿವರಪಟ್ಟಿಯಲ್ಲಿ ಹೊರಮುಖಿ ಮೂರ್ಯಕೆಯನ್ನು ಫೋಣಿಸಿರದಿದ್ದಲ್ಲಿ, ಆ ವ್ಯತ್ಯಾಸವನ್ನು ಅಂಥ ಇಬ್ಬರೂ ವ್ಯಕ್ತಿಗಳಿಗೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತಿಳಿಸತಕ್ಕದ್ದು.

(4) ಹೂಡುವಳಿ ತೆರಿಗೆ ಜಮೆಯ ಕ್ಷೇಮುಗಳ ದ್ವಿಗುಣೀಕರಣವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಸ್ವೀಕರಿಸುವವನಿಗೆ ತಿಳಿಸತಕ್ಕದ್ದು.

(5) ಉಪಪ್ರಕರಣ (3)ರ ಅಡಿಯಲ್ಲಿ ತಿಳಿಸಿದ ಯಾವುದೇ ವ್ಯತ್ಯಾಸಕ್ಕೆ ಸಂಬಂಧಿಸಿದಂತಹ ಮೊತ್ತ ಮತ್ತು ಹಾಗೆ ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತನ್ನ ಸಿಂಧುವಾದ ರಿಟ್ನೋನಲ್ಲಿ ಮೂರ್ಯಕೆದಾರನು ಅದನ್ನು ಸರಿಪಡಿಸದೇ ಇದ್ದಾಗ, ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತದನಂತರದ ತಿಂಗಳಿನ ಸ್ವೀಕರಿಸುವವನ ರಿಟ್ನೋನಲ್ಲಿ, ನಿಯಮಿಸಲಾದ ಅಂಥ ವಿಧಾನದಲ್ಲಿ, ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು.

(6) ಕ್ಷೇಮುಗಳ ದ್ವಿಗುಣೀಕರಣದ ಪ್ರಯುಕ್ತಿ ಆಧಿಕವಿರುವುದು ಕಂಡುಬಂದಂತಹ ಹೂಡುವಳಿ ತೆರಿಗೆ ಜಮೆಯಾಗಿ ಕ್ಷೇಮು ಮಾಡಿದ ಮೊತ್ತವನ್ನು ದ್ವಿಗುಣೀಕರಣವನ್ನು ತಿಳಿಸಿದ ತಿಂಗಳಿನ ಸ್ವೀಕರಿಸುವವನ ರಿಟ್ನೋನಲ್ಲಿ ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು.

(7) ಮೂರ್ಯಕೆದಾರನು ತನ್ನ ಸಿಂಧುವಾದ ರಿಟ್ನೋನಲ್ಲಿ ಬೆಲೆಪಟ್ಟಿ ಅಥವಾ ಲಿಚ್‌ ಚೀಟಿಯ ವಿವರಗಳನ್ನು ಪ್ರಕರಣ 39ರ ಉಪಪ್ರಕರಣ (9) ರಲ್ಲಿ ನಿಗದಿಗೊಳಿಸಿದ ಸಮಯದೊಳಗೆ ಫೋಣಿಸಿದರೆ, ಸ್ವೀಕರಿಸುವವನು ಉಪಪ್ರಕರಣ (5)ರ ಅಡಿಯಲ್ಲಿ ಸೇರಿಸಿದ ಮೊತ್ತವನ್ನು ತನ್ನ ಹುಟ್ಟುವಳಿ ತೆರಿಗೆ ಬಾಧ್ಯತೆಯಿಂದ ಕಡಿಮೆ ಮಾಡಿಕೊಳ್ಳಲು ಅರ್ಹನಿರತಕ್ಕದ್ದು.

(8) ಉಪಪ್ರಕರಣ (5) ಅಥವಾ ಉಪಪ್ರಕರಣ (6)ರ ಅಡಿಯಲ್ಲಿ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಯಾವುದೇ ಮೊತ್ತವನ್ನು ಸೇರಿಸಲಾಗಿರುವ ಒಬ್ಬ ಸ್ವೀಕರಿಸುವವನು ಹಾಗೆ ಸೇರಿಸಿದ ಮೊತ್ತದ ಮೇಲೆ, ಜಮೆಯನ್ನು ಉಪಯೋಗಿಸಿದ ದಿನಾಂಕದಿಂದ ಸದರಿ ಉಪಪ್ರಕರಣಗಳ ಅಡಿಯಲ್ಲಿ ಮಾಡಿದ ಸಂವಾದ ಸೇರ್ವಾರ್ಡೆಗಳವರಗೆ, ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬಳಿದ್ದಿಯನ್ನು ಸಂದಾಯ ಮಾಡಲು ಬಾಧ್ಯನಾಗಿರತಕ್ಕದ್ದು.

(9) ಉಪಪ್ರಕರಣ (7)ರ ಅಡಿಯಲ್ಲಿ ಹುಟ್ಟುವಳಿ ತೆರಿಗೆಯ ಯಾವುದೇ ಇಳಿಕೆಯನ್ನು ಅಂಗೀಕರಿಸಿದ್ದಲ್ಲಿ, ಉಪಪ್ರಕರಣ (8)ರ ಅಡಿಯಲ್ಲಿ ಸಂದಾಯ ಮಾಡಿದ ಬಡ್ಡಿಯ ಮೊತ್ತವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಆತನ ವಿದ್ಯಾನ್ಯಾನ ನಗದು ಖಾತೆಯ ಸಂವಾದ ಶೀಫ್‌ಕೆಗೆ ಜಮೆ ಮಾಡುವ ಮೂಲಕ ಸ್ವೀಕರಿಸುವವನಿಗೆ ಮರುಪಾವತಿ ಮಾಡತಕ್ಕದ್ದು:

ಪರಂತು, ಜಮೆಗೊಳ್ಳಬೇಕಾದ ಬಡ್ಡಿಯ ಮೊತ್ತಪು ಮೂರ್ಯಕೆದಾರನಿಂದ ಸಂದಾಯ ಮಾಡಿದ ಬಡ್ಡಿಯ ಮೊತ್ತವನ್ನು ಯಾವುದೇ ಸಂದರ್ಭದಲ್ಲಿಯೂ ಮೀರತಕ್ಕದ್ದಲ್ಲ.

(10) ಉಪಪ್ರಕರಣ (7)ರ ಉಪಬಂಧಗಳನ್ನು ಉಲ್ಲಂಘಿಸಿ ಹುಟ್ಟುವಳಿ ತೆರಿಗೆ ಬಾಧ್ಯತೆಯಿಂದ ಇಳಿಕೆ ಮಾಡಿದ ಮೊತ್ತವನ್ನು, ಅಂಥ ಉಲ್ಲಂಘನೆ ಸಂಭವಿಸಿದ ತಿಂಗಳಿನ ಸ್ವೀಕರಿಸುವವನ ರಿಟ್ನೋನಲ್ಲಿ ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು ಮತ್ತು ಹಾಗೆ ಸೇರಿಸಿದ ಮೊತ್ತದ ಮೇಲೆ ಪ್ರಕರಣ 50ರ ಉಪಪ್ರಕರಣ (3)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬಡ್ಡಿಯನ್ನು ಸಂದಾಯ ಮಾಡಲು ಅಂಥ ಸ್ವೀಕರಿಸುವವನು ಬಾಧ್ಯನಾಗಿರತಕ್ಕದ್ದು.

43. ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಯ ಹೊಂದಿಸುವಿಕೆ, ಹಿಂಂಪಡಿಯವಿಕೆ ಮತ್ತು ಮನ್‌ರೋ-ಕ್ಷೇಮು.- (1) ಒಬ್ಬ ನೋಂದಾಯಿತ ವ್ಯಕ್ತಿಯಿಂದ (ಈ ಪ್ರಕರಣದಲ್ಲಿ ಇನ್ನು ಮುಂದೆ ‘ಮೂರ್ಯಕೆದಾರ’ ಎಂದು ಉಲ್ಲೇಖಿಸಲಾಗಿದೆ) ಒಂದು ತೆರಿಗೆ ಅವಧಿಗಾಗಿ ಒದಗಿಸಿದ ಹೊರಮುಖಿ ಮೂರ್ಯಕೆಗೆ ಸಂಬಂಧಿಸಿದ ಪ್ರತಿಯೊಂದು ಜಮೆ ಚೀಟಿಯ ವಿವರಗಳನ್ನು, ನಿಯಮಿಸಲಾದ ಅಂಥ ವಿಧಾನದಲ್ಲಿ ಮತ್ತು ಅಂಥ ಸಮಯದೊಳಗೆ,-

(ಎ) ಸಂವಾದ ತೆರಿಗೆದಾಯಕ ವ್ಯಕ್ತಿಯು (ಈ ಪ್ರಕರಣದಲ್ಲಿ ಇನ್ನು ಮುಂದೆ “ಸ್ವೀಕರಿಸುವವನು” ಎಂದು ಉಲ್ಲೇಖಿಸಲಾಗಿದೆ) ಅದೇ ತೆರಿಗೆ ಅವಧಿಗೆ ಅಥವಾ ತರುವಾಯದ ಯಾವುದೇ ತೆರಿಗೆ ಅವಧಿಗೆ ತನ್ನ ಸಿಂಧುವಾದ ರಿಟ್ನೋನಲ್ಲಿ ಕ್ಷೇಮು ಮಾಡಿದ ಹೂಡುವಳಿ ತೆರಿಗೆಯಲ್ಲಿನ ಸಂವಾದ ಇಳಿಕೆಯೊಂದಿಗೆ, ಮತ್ತು

(ಬಿ) ಹುಟ್ಟುವಳಿ ತೆರಿಗೆ ಬಾಧ್ಯತೆಯ ಇಳಿಕೆಯ ಕ್ಷೇಮುಗಳ ದ್ವಿಗುಣೀಕರಣಗಳಾಗಿ,

- ಹೊಂದಾಣಿಕೆ ಮಾಡತಕ್ಕದ್ದು.

(2) ಮೂರ್ಯಕೆದಾರನಿಂದ ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಗಾಗಿ ಮಾಡಿದ ಕ್ಷೇಮು, ಅದು ಸ್ವೀಕರಿಸುವವನಿಂದ ಹೂಡುವಳಿ ತೆರಿಗೆ ಜಮೆಗಾಗಿ ಮಾಡಿದ ಕ್ಷೇಮುನಲ್ಲಾದ ಸಂವಾದ ಇಳಿಕೆಯ ಜೊತೆಗೆ ಹೊಂದಾಣಿಕೆಯಾದಾಗ, ಅಂತಿಮವಾಗಿ ಒಪ್ಪಿಕೊಳ್ಳತಕ್ಕದ್ದು ಮತ್ತು ಅದನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮೂರ್ಯಕೆದಾರನಿಗೆ ತಿಳಿಸತಕ್ಕದ್ದು.

(3) ಹೊರಮುಖಿ ಮೂರ್ಯಕೆಗಳಿಗೆ ಸಂಬಂಧಿಸಿದಂತೆ ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಯು, ಹೂಡುವಳಿ ತೆರಿಗೆ ಜಮೆಗಾಗಿ ಮಾಡಿದ ಕ್ಷೇಮುನಲ್ಲಾದ ಅದರ ಸಂವಾದ ಇಳಿಕೆಗಿಂತ ಅಧಿಕವಾಗಿದ್ದಲ್ಲಿ ಅಥವಾ ಸ್ವೀಕರಿಸುವವನು ತನ್ನ ಸಿಂಧುವಾದ

ರಿಟ್‌ನೋಂಗಲ್ಲಿ ಅದರ ಸಂವಾದಿ ಜಮೆ ಜೀಟಿಯನ್ನು ಫೋಂಷಿಸಿರದಿದ್ದಲ್ಲಿ, ಆ ವ್ಯತ್ಯಾಸವನ್ನು ಅಂಥ ಇಬ್ಬರೂ ವ್ಯಕ್ತಿಗಳಿಗೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತಿಳಿಸತಕ್ಕದ್ದು.

(4) ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಯ ಕ್ಷೇಮುಗಳ ದ್ವಿಗುಣೀಕರಣವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮೂರ್ಯಕೆದಾರನಿಗೆ ತಿಳಿಸತಕ್ಕದ್ದು.

(5) ಉಪಪ್ರಕರಣ (3)ರ ಅಡಿಯಲ್ಲಿ ತಿಳಿಸಿದ ಯಾವುದೇ ವ್ಯತ್ಯಾಸಕ್ಕೆ ಸಂಬಂಧಿಸಿದಂತಹ ಮೊತ್ತ ಮತ್ತು ಹಾಗೆ ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತನ್ನ ಸಿಂಧುವಾದ ರಿಟ್‌ನೋಂಗಲ್ಲಿ ಸ್ವೀಕರಿಸುವವನು ಅದನ್ನು ಸರಿಪಡಿಸದೇ ಇದ್ದಾಗ, ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತದನಂತರದ ತಿಂಗಳಿನ ಮೂರ್ಯಕೆದಾರನ ರಿಟ್‌ನೋಂಗಲ್ಲಿ, ನಿಯಮಿಸಲಾದ ಅಂಥ ವಿಧಾನದಲ್ಲಿ, ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು.

(6) ಕ್ಷೇಮುಗಳ ದ್ವಿಗುಣೀಕರಣದ ಪ್ರಯೋತ್ತ, ಕಂಡುಬಂದಂತಹ ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಯಾವುದೇ ಇಳಿಕೆಗೆ ಸಂಬಂಧಿಸಿದ ಮೊತ್ತವನ್ನು, ಅಂಥ ದ್ವಿಗುಣೀಕರಣವನ್ನು ತಿಳಿಸಿದ ತಿಂಗಳಿನ ಮೂರ್ಯಕೆದಾರನ ರಿಟ್‌ನೋಂಗಲ್ಲಿ ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು.

(7) ಸ್ವೀಕರಿಸುವವನು ತನ್ನ ಸಿಂಧುವಾದ ರಿಟ್‌ನೋಂಗಲ್ಲಿ ಜಮೆ ಜೀಟಿಯ ವಿವರಗಳನ್ನು ಪ್ರಕರಣ 39ರ ಉಪಪ್ರಕರಣ (9)ರಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಫೋಂಷಿಸಿದರೆ, ಮೂರ್ಯಕೆದಾರನು ಉಪಪ್ರಕರಣ (5)ರ ಅಡಿಯಲ್ಲಿ ಸೇರಿಸಿದ ಮೊತ್ತವನ್ನು ತನ್ನ ಹುಟ್ಟುವಳಿ ತೆರಿಗೆ ಬಾಧ್ಯತೆಯಿಂದ ಕಡಿಮೆ ಮಾಡಿಕೊಳ್ಳಲು ಅರ್ಜನಿರತಕ್ಕದ್ದು.

(8) ಉಪಪ್ರಕರಣ (5) ಅಥವಾ ಉಪಪ್ರಕರಣ (6)ರ ಅಡಿಯಲ್ಲಿ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಯಾವುದೇ ಮೊತ್ತವನ್ನು ಸೇರಿಸಲಾಗಿರುವ ಒಬ್ಬ ಮೂರ್ಯಕೆದಾರನು, ಹಾಗೆ ಸೇರಿಸಿದ ಮೊತ್ತಕ್ಕೆ ಸಂಬಂಧಿಸಿದಂತೆ, ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಗಾಗಿ ಮಾಡಿದ ಅಂಥ ಕ್ಷೇಮಿನ ದಿನಾಂಕದಿಂದ ಸದರಿ ಉಪ-ಪ್ರಕರಣಗಳ ಅಡಿಯಲ್ಲಿ ಅದರ ಸಂವಾದಿ ಸೇರ್ಪಡಿಗಳನ್ನು ಮಾಡುವವರಗೆ, ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬಡ್ಡಿಯನ್ನು ಸಂದಾಯ ಮಾಡಲು ಬಾಧ್ಯನಿರತಕ್ಕದ್ದು.

(9) ಉಪಪ್ರಕರಣ (7)ರ ಅಡಿಯಲ್ಲಿ ಹುಟ್ಟುವಳಿ ತೆರಿಗೆಯ ಯಾವುದೇ ಇಳಿಕೆಯನ್ನು ಅಂಗೀಕರಿಸಿದ್ದಲ್ಲಿ, ಉಪಪ್ರಕರಣ (8)ರ ಅಡಿಯಲ್ಲಿ ಸಂದಾಯ ಮಾಡಿದ ಬಡ್ಡಿಯ ಮೊತ್ತವನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಆತನ ವಿದ್ಯಾನ್ನಾನ ನಗದು ಖಾತೆಯ ಸಂವಾದಿ ಶೀಫ್ಸೀಕೆಗೆ ಜಮೆ ಮಾಡುವ ಮೂಲಕ ಮೂರ್ಯಕೆದಾರನಿಗೆ ಮರುಪಾವತಿ ಮಾಡತಕ್ಕದ್ದು:

ಪರಂತು, ಜಮೆಗೊಳ್ಳಬೇಕಾದ ಬಡ್ಡಿಯ ಮೊತ್ತವು ಸ್ವೀಕರಿಸುವವನಿಂದ ಸಂದಾಯ ಮಾಡಿದ ಬಡ್ಡಿಯ ಮೊತ್ತವನ್ನು ಯಾವುದೇ ಸಂದರ್ಭದಲ್ಲಿಯೂ ಮೀರತಕ್ಕದ್ದು.

(10) ಉಪಪ್ರಕರಣ (7)ರ ಉಪಬಂಧಗಳನ್ನು ಉಲ್ಲಂಘಿಸಿ ಹುಟ್ಟುವಳಿ ತೆರಿಗೆ ಬಾಧ್ಯತೆಯಿಂದ ಇಳಿಕೆ ಮಾಡಿದ ಮೊತ್ತವನ್ನು, ಅಂಥ ಉಲ್ಲಂಘನೆ ಸಂಭಾವಿಸಿದ ತಿಂಗಳಿನ ಮೂರ್ಯಕೆದಾರನ ರಿಟ್‌ನೋಂಗಲ್ಲಿ ಆತನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು ಮತ್ತು ಹಾಗೆ ಸೇರಿಸಿದ ಮೊತ್ತದ ಮೇಲೆ ಪ್ರಕರಣ 50ರ ಉಪಪ್ರಕರಣ (3)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬಡ್ಡಿಯನ್ನು ಸಂದಾಯ ಮಾಡಲು ಅಂಥ ಮೂರ್ಯಕೆದಾರನು ಬಾಧ್ಯನಾಗಿರತಕ್ಕದ್ದು.

44. ವಾಷಿಂಕ ರಿಟ್‌ನೋಂಗ.- (1) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರ, ಪ್ರಕರಣ 51 ಅಥವಾ ಪ್ರಕರಣ 52ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿ, ಒಬ್ಬ ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಮತ್ತು ಒಬ್ಬ ಅನಿವಾಸಿ-ತೆರಿಗೆದಾಯಕ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರತಿಯೊಂದು ಹಣಕಾಸು ವರ್ಷಕ್ಕೂ ಒಂದು ವಾಷಿಂಕ ರಿಟ್‌ನೋಂಗಲ್ನು ಅಂಥ ಹಣಕಾಸು ವರ್ಷ ಕೊನೆಗೊಂಡ ತರುವಾಯದ ಡಿಸೆಂಬರ್ ತಿಂಗಳಿನ ಮೂವತ್ತೊಂದನೇ ದಿನದಂದು ಅಥವಾ ಅದಕ್ಕಿಂತ ಮೊದಲು ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ವಿದ್ಯಾನ್ನಾನ ರೀತಿಯಲ್ಲಿ ಒದಗಿಸತಕ್ಕದ್ದು.

(2) ಪ್ರಕರಣ 35ರ ಉಪಪ್ರಕರಣ (5)ರ ಉಪಬಂಧಗಳಿಗೆ ಅನುಸಾರವಾಗಿ ತನ್ನ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧಿಸಿಕೊಳ್ಳಲು ಅಗತ್ಯವಿರುವಂತಹ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಲೆಕ್ಕಪರಿಶೋಧಿತ ವಾಷಿಂಕ ಲೆಕ್ಕಪತ್ರಗಳ ಒಂದು ಪ್ರತಿ ಮತ್ತು ಲೆಕ್ಕಪರಿಶೋಧಿತ ವಾಷಿಂಕ ಹಣಕಾಸು ವಿವರ ಪತ್ರದ ಜೊತೆಯಲ್ಲಿ ಆ ವರ್ಷಕ್ಕೂ ಒದಗಿಸಿದ ರಿಟ್‌ನೋಂಗಲ್ಲಿ ಫೋಂಷಿಸಿದ ಮೂರ್ಯಕೆಗಳ ಮೌಲ್ಯವನ್ನು ಸಮನ್ವಯಿಸಿದ ಒಂದು ಸಮನ್ವಯ ವಿವರಪತ್ರ ಹಾಗೂ ನಿಯಮಿಸಬಹುದಾದ ಅಂಥ ಇತರ ವಿವರಗಳ ಜೊತೆಗೆ ಉಪಪ್ರಕರಣ (1)ರ ಅಡಿಯಲ್ಲಿ ವಾಷಿಂಕ ವಿವರಪಟ್ಟಿಯನ್ನು ವಿದ್ಯಾನ್ನಾನ ರೀತಿಯಲ್ಲಿ ಒದಗಿಸತಕ್ಕದ್ದು.

45. ಅಂತಿಮ ರಿಟ್‌ನೋಂಗ.- ಪ್ರಕರಣ 39ರ ಉಪಪ್ರಕರಣ (1)ರ ಅಡಿಯಲ್ಲಿ ರಿಟ್‌ನೋಂಗನನ್ನು ಒದಗಿಸುವುದು ಅಗತ್ಯವಿರುವ ಮತ್ತು ಆತನ ನೋಂದಾಯಿತ ರದ್ದುಗೊಳಿಸಲಾದ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ರದ್ದಿತಿಯ ದಿನಾಂಕ ಅಥವಾ ರದ್ದಿತಿ ಆದೇಶದ ದಿನಾಂಕ ಇವುಗಳಲ್ಲಿ ಯಾವುದು ತರುವಾಯವೋ ಅದರ ಮೂರು ತಿಂಗಳ ಒಳಗಾಗಿ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಒಂದು ಅಂತಿಮ ರಿಟ್‌ನೋಂಗನನ್ನು ಒದಗಿಸತಕ್ಕದ್ದು.

46. ರಿಟ್‌ನೋಂಗ ಒದಗಿಸಲು ತಪ್ಪಿದವರಿಗೆ ಸೂಚನಾ ಪತ್ರ- ಒಬ್ಬ ನೋಂದಾಯಿತ ವ್ಯಕ್ತಿಯು ಪ್ರಕರಣ 39 ಅಥವಾ ಪ್ರಕರಣ 44 ಅಥವಾ ಪ್ರಕರಣ 45ರ ಅಡಿಯಲ್ಲಿ ಒಂದು ರಿಟ್‌ನೋಂಗನನ್ನು ಒದಗಿಸಲು ವಿಫಲನಾದಲ್ಲಿ, ಅಂಥ ರಿಟ್‌ನೋಂಗನನ್ನು ಹದಿನ್ಯೇದು ದಿನಗಳ ಒಳಗಾಗಿ ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಒದಗಿಸಲು ಆತನಿಗೆ ಅಗತ್ಯಪಡಿಸಿ ಒಂದು ಸೂಚನಾ ಪತ್ರವನ್ನು ನೀಡತಕ್ಕದ್ದು.

47. ವಿಳಂಬ ಶುಲ್ಕ ವಿಧಿಸುವಿಕೆ.- (1) ಪ್ರಕರಣ 37 ಅಥವಾ ಪ್ರಕರಣ 38ರ ಅಡಿಯಲ್ಲಿ ಅಗತ್ಯವಿರುವ ಹೋರಮುಖಿ ಅಥವಾ ಒಳಮುಖಿ ಮೂರ್ಕೆಗಳ ವಿವರಗಳನ್ನು ಅಥವಾ ಪ್ರಕರಣ 39 ಅಥವಾ ಪ್ರಕರಣ 45ರ ಅಡಿಯಲ್ಲಿ ಅಗತ್ಯವಿರುವ ರಿಟ್ನೋನನನ್ನು ಗಡುವು ದಿನಾಂಕದೊಳಗೆ ಒದಗಿಸಲು ವಿಫಲನಾದ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಗರಿಷ್ಠ ಏದು ಸಾವಿರ ರೂಪಾಯಿಗೆ ಒಳಪಟ್ಟು ಅಂಥ ವಿಫಲತೆಯು ಮುಂದುವರೆಯುವ ಅವಧಿಯಲ್ಲಿನ ಪ್ರತಿಯೊಂದು ದಿನಕ್ಕೆ ನೂರು ರೂಪಾಯಿಯ ವಿಳಂಬ ಶುಲ್ಕವನ್ನು ಸಂದಾಯ ಮಾಡತಕ್ಕದ್ದು.

(2) ಪ್ರಕರಣ 44ರ ಅಡಿಯಲ್ಲಿ ಅಗತ್ಯವಿರುವ ರಿಟ್ನೋನನನ್ನು ಗಡುವು ದಿನಾಂಕದೊಳಗೆ ಒದಗಿಸಲು ವಿಫಲನಾದ ಯಾವುದೇ ನೋಂದಾಯಿತ ವ್ಯಕ್ತಿಯು, ರಾಜ್ಯದಲ್ಲಿನ ಆತನ ವಹಿವಾಟಿನ ಶೇಕಡ ಕಾಲು ಭಾಗದಪ್ಪು ಲೆಕ್ಕೆ ಹಾಕಿದ ಒಂದು ಗರಿಷ್ಠ ಮೋತ್ತಕ್ಕೆ ಒಳಪಟ್ಟು ಅಂಥ ವಿಫಲತೆಯು ಮುಂದುವರೆಯುವ ಅವಧಿಯಲ್ಲಿನ ಪ್ರತಿಯೊಂದು ದಿನಕ್ಕೆ ನೂರು ರೂಪಾಯಿಯ ವಿಳಂಬ ಶುಲ್ಕವನ್ನು ಸಂದಾಯ ಮಾಡಲು ಬಾಧ್ಯನಾಗಿರತಕ್ಕದ್ದು.

48. ಸರಕು ಮತ್ತು ಸೇವೆಗಳ ತೆರಿಗೆ ವ್ಯಕ್ತಿದಾರರು.- (1) ಸರಕು ಮತ್ತು ಸೇವೆಗಳ ತೆರಿಗೆ ವ್ಯಕ್ತಿದಾರರನ್ನು ಅನುಮೋದಿಸುವ ವಿಧಾನ, ಅವರ ಅರ್ಹತೆಯ ಷರತ್ತುಗಳು, ಕರ್ತವ್ಯಗಳು ಮತ್ತು ಬಾಧ್ಯತೆಗಳು, ತೆಗೆದುಹಾಕುವ ವಿಧಾನ ಮತ್ತು ಅವರ ಕಾರ್ಯನಿರ್ವಹಣೆಗೆ ಸಂಬಂಧಿತ ಇತರ ಷರತ್ತುಗಳು, ನಿಯಮಿಸಬಹುದಾದ ಅಂಥದ್ದಾಗಿರತಕ್ಕದ್ದು.

(2) ಒಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 37ರ ಅಡಿಯಲ್ಲಿ ಹೋರಮುಖಿ ವಿವರಗಳನ್ನು, ಪ್ರಕರಣ 38ರ ಅಡಿಯಲ್ಲಿ ಒಳಮುಖಿ ಮೂರ್ಕೆಗಳ ವಿವರಗಳನ್ನು ಮತ್ತು ಪ್ರಕರಣ 39 ಅಥವಾ ಪ್ರಕರಣ 44 ಅಥವಾ ಪ್ರಕರಣ 45ರ ಅಡಿಯಲ್ಲಿ ರಿಟ್ನೋನನನ್ನು ಒದಗಿಸುವುದಕ್ಕಾಗಿ ಅನುಮೋದಿತ ಸರಕು ಮತ್ತು ಸೇವೆಗಳ ತೆರಿಗೆ ವ್ಯಕ್ತಿದಾರರನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಪ್ರಾಧಿಕೃತಗೊಳಿಸಬಹುದು.

(3) ಉಪಪ್ರಕರಣ (2)ರಲ್ಲಿ ಏನೇ ಒಳಗೊಂಡಿದ್ದರೂ, ಸರಕು ಮತ್ತು ಸೇವೆಗಳ ತೆರಿಗೆ ವ್ಯಕ್ತಿದಾರರಿಂದ ರಿಟ್ನೋನಲ್ಲಿ ಒದಗಿಸಿದ ಯಾವುದೇ ತಪತೀಲುಗಳ ಅಥವಾ ಸಲ್ಲಿಸಿದ ಇತರ ವಿವರಗಳ ಸರಿತನದ ಜವಾಬ್ದಾರಿಯು, ಯಾರ ಪರವಾಗಿ ಅಂಥ ರಿಟ್ನೋನ ಮತ್ತು ವಿವರಗಳನ್ನು ಸಲ್ಲಿಸಲಾಗಿದೆಯೋ ಆ ನೋಂದಾಯಿತ ವ್ಯಕ್ತಿಗೆ ಸೇರಿರುವುದು ಮುಂದುವರೆಯತಕ್ಕದ್ದು.

ಅಧ್ಯಾಯ -X ತೆರಿಗೆಯ ಸಂದಾಯ

49. ತೆರಿಗೆ, ಬಡ್ಡಿ, ದಂಡ ಮತ್ತು ಇತರ ಮೋತ್ತಗಳ ಸಂದಾಯ.- (1) ಒಬ್ಬ ವ್ಯಕ್ತಿಯಿಂದ, ಅಂತರ್ಜಾಲ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡಗಳ ಉಪಯೋಗಿಸುವಿಕೆಯ ಮೂಲಕ ಅಥವಾ ರಾಷ್ಟ್ರೀಯ ವಿದ್ಯುನ್‌ಶಾಸ್ತ್ರ ನಿರ್ದಿಷ್ಟ ವರ್ಗಾವಙ್ಮಾ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ರಿಯಲ್ ಟ್ರೆಸ್‌ಮಾ ಗ್ರಾಸ್ ಸೆಟ್‌ಲ್ಯಾಮೆಂಟ್) ಅಥವಾ ಅಂಥ ಇತರ ವಿಧಾನಗಳ ಮೂಲಕ ಮತ್ತು ನಿಯಮಿಸಬಹುದಾದ ಅಂಥ ಷರತ್ತುಗಳು ಮತ್ತು ನಿಬಂಧಗಳಿಗೆ ಒಳಪಟ್ಟು ತೆರಿಗೆ, ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರ ಮೋತ್ತಕ್ಕಾಗಿ ಮಾಡಿದ ಪ್ರತಿಯೊಂದು ತೇವಣಿಯನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿರ್ವಹಿಸಬೇಕಾದ ಅಂಥ ವ್ಯಕ್ತಿಯ ವಿದ್ಯುನ್‌ಶಾಸ್ತ್ರ ನಗದು ಖಾತೆಗೆ ಜಮೆಗೊಳಿಸತಕ್ಕದ್ದು.

(2) ನೋಂದಾಯಿತ ವ್ಯಕ್ತಿಯ ರಿಟ್ನೋನಲ್ಲಿ ಸ್ವಯಂ-ನಿರ್ಧರಿಸಿದಂತಹ ಹೊಡುವಳಿ ತೆರಿಗೆ ಜಮೆಯನ್ನು, ನಿಯಮಿಸಬಹುದಾದ ವಿಧಾನದಲ್ಲಿ ನಿರ್ವಹಿಸಬೇಕಾದ ಆತನ ವಿದ್ಯುನ್‌ಶಾಸ್ತ್ರ ಜಮಾ ಖಾತೆಗೆ, ಪ್ರಕರಣ 41ರ ಅನುಸಾರವಾಗಿ, ಜಮೆಗೊಳಿಸತಕ್ಕದ್ದು.

(3) ವಿದ್ಯುನ್‌ಶಾಸ್ತ್ರ ನಗದು ಖಾತೆಯಲ್ಲಿ ಲಭ್ಯವಿರುವ ಮೋತ್ತವನ್ನು, ಈ ಅಧಿನಿಯಮದ ಉಪಬಂಧಗಳ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ, ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರ ಮೋತ್ತಗಳ ಸಂದಾಯಕ್ಕಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ಹಾಗೂ ಅಂಥ ಸಮಯದೊಳಗಾಗಿ ಉಪಯೋಗಿಸಿಕೊಳ್ಳಬಹುದು.

(4) ವಿದ್ಯುನ್‌ಶಾಸ್ತ್ರ ಜಮಾ ಖಾತೆಯಲ್ಲಿ ಲಭ್ಯವಿರುವ ಮೋತ್ತವನ್ನು, ಈ ಅಧಿನಿಯಮ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಅಡಿಯಲ್ಲಿ ಸಂದಾಯ ಮಾಡಬೇಕಾದ ಹುಟ್ಟುವಳಿ ತೆರಿಗೆಯ ಸಂದಾಯಕ್ಕಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ಹಾಗೂ ಅಂಥ ಸಮಯದೊಳಗಾಗಿ ಉಪಯೋಗಿಸಿಕೊಳ್ಳಬಹುದು.

(5) ಒಬ್ಬ ನೋಂದಾಯಿತ ವ್ಯಕ್ತಿಯ ವಿದ್ಯುನ್‌ಶಾಸ್ತ್ರ ಜಮಾ ಖಾತೆಯಲ್ಲಿ ಲಭ್ಯವಿರುವ-

(ಎ) ಏಕೀಕೃತ ತೆರಿಗೆಗೆ ಸಂಬಂಧಿಸಿದ ಹೊಡುವಳಿ ತೆರಿಗೆ ಜಮೆಯ ಮೋತ್ತವನ್ನು ಮೋದಲು ಏಕೀಕೃತ ತೆರಿಗೆಯ ಸಂದಾಯಕ್ಕಾಗಿ ಬಳಸತಕ್ಕದ್ದು ಮತ್ತು ಬಾಕಿ ಉಳಿದಂತಹ ಮೋತ್ತ ಏನಾದರೂ ಇದ್ದರೆ, ಅದನ್ನು ಸಂದರ್ಭಾನುಸಾರವಾಗಿ, ಕೇಂದ್ರ ತೆರಿಗೆ ಮತ್ತು ರಾಜ್ಯ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಸಂದಾಯಕ್ಕಾಗಿ ಅದೇ ಕ್ರಮದಲ್ಲಿ ಬಳಸಿಕೊಳ್ಳಬಹುದು;

(ಬಿ) ಕೇಂದ್ರ ತೆರಿಗೆಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೀಯ ಮೊತ್ತವನ್ನು ಮೊದಲು ಕೇಂದ್ರ ತೆರಿಗೆಯ ಸಂದಾಯಕ್ಕಾಗಿ ಬಳಸತಕ್ಕದ್ದು ಮತ್ತು ಬಾಕಿ ಉಳಿದಂತಹ ಮೊತ್ತ ವಿನಾದರು ಇದ್ದರೆ, ಅದನ್ನು ವಿಕೀಕೃತ ತೆರಿಗೆಯ ಸಂದಾಯಕ್ಕಾಗಿ ಬಳಸಿಕೊಳ್ಳಬಹುದು;

(ಸಿ) ರಾಜ್ಯ ತೆರಿಗೆಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೀಯ ಮೊತ್ತವನ್ನು ಮೊದಲು ರಾಜ್ಯ ತೆರಿಗೆಯ ಸಂದಾಯಕ್ಕಾಗಿ ಬಳಸತಕ್ಕದ್ದು ಮತ್ತು ಬಾಕಿ ಉಳಿದಂತಹ ಮೊತ್ತ ವಿನಾದರು ಇದ್ದರೆ, ಅದನ್ನು ವಿಕೀಕೃತ ತೆರಿಗೆಯ ಸಂದಾಯಕ್ಕಾಗಿ ಬಳಸಿಕೊಳ್ಳಬಹುದು;

(ಡಿ) ಕೇಂದ್ರಾಡಳಿತ ಪ್ರದೇಶದ ತೆರಿಗೆಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೀಯ ಮೊತ್ತವನ್ನು ಮೊದಲು ಕೇಂದ್ರಾಡಳಿತ ಪ್ರದೇಶ ತೆರಿಗೆಯ ಸಂದಾಯಕ್ಕಾಗಿ ಬಳಸತಕ್ಕದ್ದು ಮತ್ತು ಬಾಕಿ ಉಳಿದಂತಹ ಮೊತ್ತ ವಿನಾದರು ಇದ್ದರೆ, ಅದನ್ನು ವಿಕೀಕೃತ ತೆರಿಗೆಯ ಸಂದಾಯಕ್ಕಾಗಿ ಬಳಸಿಕೊಳ್ಳಬಹುದು;

(ಇ) ಕೇಂದ್ರ ತೆರಿಗೆಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೀಯನ್ನು ರಾಜ್ಯ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶದ ತೆರಿಗೆಯ ಸಂದಾಯಕ್ಕಾಗಿ ಉಪಯೋಗಿಸಿಕೊಳ್ಳತಕ್ಕದ್ದಲ್ಲ; ಮತ್ತು

(ಎಫ್) ರಾಜ್ಯ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶದ ತೆರಿಗೆಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೀಯನ್ನು ಕೇಂದ್ರ ತೆರಿಗೆಯ ಸಂದಾಯಕ್ಕಾಗಿ ಉಪಯೋಗಿಸಿಕೊಳ್ಳತಕ್ಕದ್ದಲ್ಲ.

(6) ಈ ಅಧಿನಿಯಮದ ಉಪಭಂಧಗಳ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ, ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರ ಮೊತ್ತಗಳನ್ನು ಸಂದಾಯ ಮಾಡಿದ ನಂತರ, ವಿದ್ಯಾನ್ಯಾನ ನಗದು ಖಾತೆ ಅಥವಾ ವಿದ್ಯಾನ್ಯಾನ ಜಮಾ ಖಾತೆಯಲ್ಲಿನ ಉಳಿಕೆಯನ್ನು, ಪ್ರಕರಣ 54ರ ಉಪಭಂಧಗಳಿಗೆ ಅನುಸಾರವಾಗಿ ಮರುಪಾವತಿ ಮಾಡಬಹುದು.

(7) ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ವ್ಯಕ್ತಿಯ ಎಲ್ಲಾ ಬಾಧ್ಯತೆಗಳನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಒಂದು ವಿದ್ಯಾನ್ಯಾನ ಬಾಧ್ಯತಾ ರಿಜಿಸ್ಟ್ರೇಷನಲ್ಲಿ ದಾಖಲಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.

(8) ಪ್ರತಿಯೊಬ್ಬ ತೆರಿಗೆದಾಯಕ ವ್ಯಕ್ತಿಯು, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಆತನ ತೆರಿಗೆ ಮತ್ತು ಇತರ ಬಾಕಿಗಳನ್ನು ಕೆಳಕಂಡ ಕ್ರಮದಲ್ಲಿ ತೀರಿಸತಕ್ಕದ್ದು, ಎಂದರೆ:-

(ಎ) ಹಿಂದಿನ ತೆರಿಗೆ ಅವಧಿಗಳಿಗ ಸಂಬಂಧಿಸಿದ ಸ್ವಯಂ-ನಿರ್ಧರಿತ ತೆರಿಗೆ ಮತ್ತು ಇತರ ಬಾಕಿಗಳು;

(ಬಿ) ಪ್ರಚಲಿತ ತೆರಿಗೆ ಅವಧಿಗಳಿಗ ಸಂಬಂಧಿಸಿದ ಸ್ವಯಂ-ನಿರ್ಧರಿತ ತೆರಿಗೆ ಮತ್ತು ಇತರ ಬಾಕಿಗಳು;

(ಸಿ) ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ನಿರ್ಧರಿಸಿದ ತಗಾದೆಯನ್ನು ಒಳಗೊಂಡಂತೆ ಈ ಅಧಿನಿಯಮದ ಉಪಭಂಧಗಳ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ, ಸಂದಾಯ ಮಾಡಬೇಕಾದ ಯಾವುದೇ ಇತರ ಮೊತ್ತ.

(9) ಈ ಅಧಿನಿಯಮದ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಮೇಲೆ ತೆರಿಗೆಯನ್ನು ಸಂದಾಯ ಮಾಡಿರುವ ಪ್ರತಿಯೊಬ್ಬ ತೆರಿಗೆದಾಯಕ ವ್ಯಕ್ತಿಯು, ವಿರುದ್ಧವಾಗಿರುವುದನ್ನು ಆತನ ರುಜುವಾತ್ಮಕವಾಗಿ ಹೊರತು, ಅಂಥ ತೆರಿಗೆಯ ಮೊಣ ಹೊರೆಯನ್ನು ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಸ್ವೀಕರಿಸುವವನಿಗೆ ವರ್ಗಾಯಿಸಿದ್ದಾಗೆ ಎಂದು ಪರಿಭಾವಿಸತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ,

(ಎ) ಪ್ರಾಧಿಕೃತ ಬ್ಯಾಂಕಿನಲ್ಲಿನ ಸರ್ಕಾರದ ಖಾತೆಗೆ ಜಮೀಯಾಗುವ ದಿನಾಂಕವನ್ನು, ವಿದ್ಯಾನ್ಯಾನ ನಗದು ಖಾತೆಯಲ್ಲಿನ ರೇಷನ್ ದಿನಾಂಕ ಎಂದು ಪರಿಭಾವಿಸತಕ್ಕದ್ದು.

(ಬಿ) ಪದಾರ್ಥಾಯಾದ,-

(ಿ) “ತೆರಿಗೆ ಬಾಕಿಗಳು” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯಾಗಿರುತ್ತದೆ ಮತ್ತು ಇದು ಬಡ್ಡಿ, ಶುಲ್ಕ ಅಥವಾ ದಂಡವನ್ನು ಒಳಗೊಳ್ಳುವುದಿಲ್ಲ; ಮತ್ತು

(ii) “ಇತರ ಬಾಕಿಗಳು” ಎಂದರೆ, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರ ಮೊತ್ತವಾಗಿರುತ್ತದೆ.

50. ತೆರಿಗೆಯ ವಿಳಂಬ ಸಂದಾಯದ ಮೇಲೆ ಬಡ್ಡಿ.- (1) ಈ ಅಧಿನಿಯಮದ ಉಪಭಂಧಗಳಿಗೆ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ ತೆರಿಗೆಯನ್ನು ಸಂದಾಯ ಮಾಡಲು ಬಾಧ್ಯನಾಗಿರುವ ಆದರೆ ತೆರಿಗೆಯನ್ನು ಅಥವಾ ಅದರ ಯಾವುದೇ ಭಾಗವನ್ನು ನಿಯಮಿಸಲಾದ ಅವಧಿಯೊಳಗೆ ಸರ್ಕಾರಕ್ಕೆ ಸಂದಾಯ ಮಾಡಲು ವಿಫಲನಾದ ಪ್ರತಿಯೊಬ್ಬ ವ್ಯಕ್ತಿಯು, ತೆರಿಗೆ ಅಥವಾ ಅದರ ಯಾವುದೇ ಭಾಗವು ಸಂದಾಯವಾಗದೆ ಉಳಿದ ಅವಧಿಗೆ, ಪರಿಷತ್ತಿನ ಶಿಫಾರಸ್ಸುಗಳ ಅನ್ವಯ

ಸರ್ಕಾರದಿಂದ ಅಧಿಸೂಚಿಸಬಹುದಾದ, ಶೇಕಡಾ ಹದಿನೆಂಟರಷ್ಟನ್ನು ಮೀರದ, ಅಂಥ ದರದಲ್ಲಿ ಬಡ್ಡಿಯನ್ನು, ತಾನಾಗಿಯೇ, ಸಂದಾಯ ಮಾಡತಕ್ಕದ್ದು.

(2) ಉಪಪ್ರಕರಣ (1)ರ ಅಡಿಯಲ್ಲಿ ಬಡ್ಡಿಯನ್ನು, ಅಂಥ ತೆರಿಗೆಯು ಸಂದಾಯಕ್ಕೆ ಬಾಕಿಯಾಗುವ ದಿನದ ತದನಂತರ ಬರುವ ದಿನದಿಂದ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಲೆಕ್ಕ ಹಾಕತಕ್ಕದ್ದು.

(3) ಪ್ರಕರಣ 42ರ ಉಪಪ್ರಕರಣ (10)ರ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನು ಅನುಚಿತವಾಗಿ ಅಥವಾ ಅಧಿಕವಾಗಿ ಕ್ಷೇಮು ಮಾಡಿರುವ ಅಥವಾ ಪ್ರಕರಣ 43ರ ಉಪಪ್ರಕರಣ (10)ರ ಅಡಿಯಲ್ಲಿ ಹುಟ್ಟುವಳಿ ತೆರಿಗೆ ಬಾಧ್ಯತೆಯಲ್ಲಿನ ಇಳಿಕೆಯನ್ನು ಅನುಚಿತವಾಗಿ ಅಥವಾ ಅಧಿಕವಾಗಿ ಮಾಡಿರುವ ಒಬ್ಬ ತೆರಿಗೆದಾಯಕ ವ್ಯಕ್ತಿಯು, ಅಂಥ ಅನುಚಿತವಾದ ಅಥವಾ ಅಧಿಕವಾದ ಕ್ಷೇಮನ, ಅಥವಾ ಅಂಥ ಅನುಚಿತವಾದ ಅಥವಾ ಸಂದರ್ಭಾನುಸಾರವಾಗಿ ಅಧಿಕವಾದ ಇಳಿಕೆಯ ಮೇಲೆ, ಪರಿಷತ್ತಿನ ಶಿಫಾರಸ್ಸುಗಳ ಅನ್ವಯ ಸರ್ಕಾರದಿಂದ ಅಧಿಸೂಚಿಸಬಹುದಾದ, ಶೇಕಡಾ ಇಪ್ಪತ್ತನಾಲ್ಕರಷ್ಟನ್ನು ಮೀರದ, ಅಂಥ ದರದಲ್ಲಿ ಬಡ್ಡಿಯನ್ನು, ತಾನಾಗಿಯೇ, ಸಂದಾಯ ಮಾಡತಕ್ಕದ್ದು.

51. ಮೂಲದಲ್ಲಿ ತೆರಿಗೆ ಮುರುಗಡೆ.— (1) ಈ ಅಧಿನಿಯಮದಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಸರ್ಕಾರವು,—

- (ಎ) ಕೇಂದ್ರ ಅಥವಾ ರಾಜ್ಯ ಸರ್ಕಾರದ ಒಂದು ಇಲಾಖೆ ಅಥವಾ ಕಾರ್ಯಸಂಸ್ಥೆ; ಅಥವಾ
- (ಬಿ) ಸ್ಥಳೀಯ ಪ್ರಾಧಿಕಾರ; ಅಥವಾ
- (ಸಿ) ಸರ್ಕಾರಿ ವಚನಗಳು; ಅಥವಾ
- (ಡಿ) ಪರಿಷತ್ತಿನ ಶಿಫಾರಸ್ಸುಗಳ ಅನ್ವಯ ಸರ್ಕಾರವು ಅಧಿಸೂಚಿಸಬಹುದಾದ ಅಂಥ ವ್ಯಕ್ತಿಗಳು ಅಥವಾ ಅಂಥ ವ್ಯಕ್ತಿಗಳ ವರ್ಗವನ್ನು

—(ಈ ಪ್ರಕರಣದಲ್ಲಿ ಇನ್ನು ಮುಂದೆ “ಮುರುಗಡೆದಾರ” ಎಂದು ಉಲ್ಲೇಖಿಸಲಾಗಿದೆ) ಒಂದು ಕರಾರಿನ ಅಡಿಯಲ್ಲಿನ ಅಂಥ ಮಾರ್ಪಕೆಯ ಮೌಲ್ಯ ಎರಡು ಲಕ್ಷದ ಇವತ್ತು ಸಾವಿರ ರೂಪಾಯಿಗಳನ್ನು ಮೀರಿದ್ದಲ್ಲಿ, ತೆರಿಗೆದಾಯಕ ಸರಕು ಅಥವಾ ಸೇವೆಗಳು ಅಥವಾ ಅಪುಗಳಿರದರ ಮಾರ್ಪಕೆದಾರನಿಗೆ, (ಈ ಪ್ರಕರಣದಲ್ಲಿ ಇನ್ನು ಮುಂದೆ “ಮುರುಗಡೊಳಗಾದವನು” ಎಂದು ಉಲ್ಲೇಖಿಸಲಾಗಿದೆ) ಮಾಡಿದ ಅಥವಾ ಜಮೆಗೊಳಿಸಿದ ಸಂದಾಯದಿಂದ ಶೇಕಡ ಒಂದರ ದರದಲ್ಲಿ ತೆರಿಗೆಯನ್ನು ಮುರುಗಡೆ ಮಾಡಲು ಆಜ್ಞಾಪ್ರಾಯಿಸಬಹುದು.

ಪರಂತು, ಮಾರ್ಪಕೆದಾರನ ಸಾಫನ ಮತ್ತು ಮಾರ್ಪಕೆಯ ಸ್ಥಳವು, ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿದ್ದು, ಅದು ಸ್ವೀಕರಿಸುವವನ ನೋಂದನೀಯ ರಾಜ್ಯ ಅಥವಾ ಸಂದರ್ಭಾನುಸಾರವಾಗಿ ಕೇಂದ್ರಾಡಳಿತ ಪ್ರದೇಶದಿಂದ ಭಿನ್ನವಾಗಿದ್ದರೆ, ಮುರುಗಡೆಯನ್ನು ಮಾಡತಕ್ಕದ್ದಲ್ಲ.

ವಿವರಣೆ:— ಮೇಲೆ ನಿರ್ದಿಷ್ಟಪಡಿಸಿದ ತೆರಿಗೆ ಮುರುಗಡೆಯ ಉದ್ದೇಶಕ್ಕಾಗಿ, ಬೆಲೆಪಟ್ಟಿಯಲ್ಲಿ ಸೂಚಿಸಿದ ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಏಕೀಕೃತ ತೆರಿಗೆ, ಮತ್ತು ಉಪಕರವನ್ನು ಹೊರತುಪಡಿಸಿದ ಮೊತ್ತವನ್ನು ಮಾರ್ಪಕೆಯ ಮೌಲ್ಯ, ಎಂಬುದಾಗಿ ತೆಗೆದುಕೊಳ್ಳತಕ್ಕದ್ದು.

(2) ಈ ಪ್ರಕರಣದ ಅಡಿಯಲ್ಲಿ ತೆರಿಗೆಯಿಂದ ಮುರುಗಡೆ ಮಾಡಿದ ಹೊತ್ತವು, ಅಂಥ ಮುರುಗಡೆ ಮಾಡಿದ ಶಿಂಗಳು ಕೊನೆಗೊಂಡ ನಂತರದ ಹತ್ತು ದಿನಗಳ ಒಳಗಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮುರುಗಡೆದಾರನಿಂದ ಸರ್ಕಾರಕ್ಕೆ ಸಂದಾಯವಾಗತಕ್ಕದ್ದು.

(3) ಮುರುಗಡೆದಾರನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ಕರಾರಿನ ಮೌಲ್ಯ, ಮುರುಗಡೆಯ ದರ, ಮುರುಗಡೊಳಿಸಿದ ಮೊತ್ತ, ಸರ್ಕಾರಕ್ಕೆ ಸಂದಾಯ ಮಾಡಿದ ಮೊತ್ತ ಮತ್ತು ಅಂಥ ಇತರ ವಿವರಗಳನ್ನು, ಅದರಲ್ಲಿ ನಮೂದಿಸಿರುವ ಒಂದು ಪ್ರಮಾಣ ಪತ್ರವನ್ನು, ಮುರುಗಡೊಳಗಾದವನಿಗೆ ಒದಗಿಸತಕ್ಕದ್ದು.

(4) ಯಾವುದೇ ಮುರುಗಡೆದಾರನು, ಮೂಲದಲ್ಲಿ ತೆರಿಗೆಯನ್ನು ಮುರುಗಡೊಳಿಸಿದ ನಂತರ, ಹಾಗೆ ಮುರುಗಡೊಳಿಸಿದ ಮೊತ್ತವನ್ನು ಸರ್ಕಾರಕ್ಕೆ ಜಮೆಗೊಳಿಸಿದ ಒದು ದಿನಗಳ ಒಳಗಾಗಿ, ಮುರುಗಡೊಳಗಾದವನಿಗೆ ಪ್ರಮಾಣಪತ್ರವನ್ನು ಒದಗಿಸುವಲ್ಲಿ ವಿಫಲನಾದರೆ, ಅಂಥ ಒದು ದಿನಗಳ ಅವಧಿಯು ಕೊನೆಗೊಂಡ ನಂತರದ ದಿನದಿಂದ ವಿಫಲತೆಯನ್ನು ಸರಿಪಡಿಸುವವರೆಗೆ, ಪ್ರತಿ ದಿನಕ್ಕೆ ನೂರು ರೂಪಾಯಿಯ ಮೊತ್ತವನ್ನು, ಗರಿಷ್ಠ ಒದು ಸಾವಿರ ರೂಪಾಯಿಗಳ ಮೊತ್ತಕ್ಕ ಒಳಪಟ್ಟು, ವಿಳಂಬ ಶುಲ್ಕದ ರೂಪದಲ್ಲಿ ಸಂದಾಯ ಮಾಡತಕ್ಕದ್ದು.

(5) ಮುರುಗಡೊಳಗಾದವನು, ಮುರುಗಡೊಳಿಸಿದ ಮತ್ತು ಪ್ರಕರಣ 39ರ ಉಪಪ್ರಕರಣ (3)ರ ಅಡಿಯಲ್ಲಿ ಒದಗಿಸಿದ ಮುರುಗಡೆದಾರನ ರಿಟ್ನ್‌ನಲ್ಲಿ ಪ್ರತಿಬಿಂಬಿಸಿದ ತೆರಿಗೆಯ ಜಮೆಯನ್ನು, ನಿಯಮಿಸಬಹುದಾದ ಅಂಥ ವಿಧಾನದಲ್ಲಿ, ತನ್ನ ವಿದ್ಯಾನ್ಯಾಸ ನಗದು ಖಾತೆಯಲ್ಲಿ ಕ್ಷೇಮು ಮಾಡತಕ್ಕದ್ದು.

(6) ಯಾವುದೇ ಮುರುಗಡೆದಾರನು ಉಪಪ್ರಕರಣ (1)ರ ಅಡಿಯಲ್ಲಿ ತೆರಿಗೆಯೆಂದು ಮುರುಗಡೆಗೊಳಿಸಿದ ಮೋತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡುವಲ್ಲಿ ವಿಫಲನಾದರೆ, ಮುರುಗಡೆಗೊಳಿಸಿದ ತೆರಿಗೆ ಮೋತ್ತಕ್ಕೆ ಹೆಚ್ಚುವರಿಯಾಗಿ, ಪ್ರಕರಣ 50ರ ಉಪಪ್ರಕರಣ (1)ರ ಉಪಬಂಧಗಳಿಗೆ ಅನುಸಾರವಾಗಿ, ಬಡ್ಡಿಯನ್ನು ಸಂದಾಯ ಮಾಡತಕ್ಕದ್ದು.

(7) ಈ ಪ್ರಕರಣದ ಅಡಿಯಲ್ಲಿ ಬಾಕಿಯಿರುವ ಮೋತ್ತದ ನಿರ್ದಿಷ್ಟವೆಂದು ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಮಾಡತಕ್ಕದ್ದು.

(8) ಮುರುಗಡೆದಾರನಿಗೆ ಅಥವಾ ಮುರುಗಡೆಗೊಳಿಸಿದ ಮುರುಗಡೆಯ ಪ್ರಯುಕ್ತ ಉದ್ದೇಶಿಸಿರುವ ಮರುಪಾವತಿಯನ್ನು ಪ್ರಕರಣ 54ರ ಉಪಬಂಧಗಳಿಗೆ ಅನುಸಾರವಾಗಿ ಘೂವಹರಿಸತಕ್ಕದ್ದು:

ಪರಂತು, ಮುರುಗಡೆಗೊಳಿಸಿದ ಮೋತ್ತವು, ಮುರುಗಡೆಗೊಳಿಸಿದ ವಿದ್ಯುನ್ನಾನ ನಗದು ಖಾತೆಗೆ ಜಮೆಗೊಳಿಸಲಾಗಿದ್ದರೆ, ಮುರುಗಡೆದಾರನಿಗೆ ಮರುಪಾವತಿ ನೀಡತಕ್ಕದ್ದಲ್ಲ.

52. ಮೂಲದಲ್ಲಿ ತೆರಿಗೆಯನ್ನು ಸಂಗೃಹಿಸುವುದು.- (1) ಈ ಅಧಿನಿಯಮದಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ, ಎಚೆಂಟನಾಗಿರದ ಪ್ರತಿಯೊಬ್ಬ ವಿದ್ಯುನ್ನಾನ ವಾರ್ಷಿಕ ನಿವಾರಹಕನು (ಈ ಪ್ರಕರಣದಲ್ಲಿ ಇನ್ನು ಮಂದೆ “ನಿವಾರಹಕ” ಎಂದು ಉಲ್ಲೇಖಿಸಲಾಗಿದೆ), ಇತರ ಮಾರ್ಪಕೆದಾರರಿಂದ ತನ್ನ ಮೂಲಕ ಮಾಡಿದ ತೆರಿಗೆದಾಯಕ ಮಾರ್ಪಕೆಗಳ ನಿವ್ವಳ ಮೌಲ್ಯದ ಶೇಕಡ ಒಂದರಪ್ಪನ್ನು ಮೀರದ, ಪರಿಷತ್ತಿನ ಶಿಫಾರಸ್ತಗಳ ಅನ್ನಯ ಸರ್ಕಾರದಿಂದ ಅಧಿಸೂಚಿಸಬಹುದಾದ ಅಂಥ ದರದಲ್ಲಿ ಲೆಕ್ಕಹಾಕಲಾದ ಒಂದು ಮೋತ್ತವನ್ನು, ಅಂಥ ಮಾರ್ಪಕೆಗಳಿಗೆ ಸಂಬಂಧಿಸಿದಂತೆ ಪ್ರತಿಫಲವನ್ನು ನಿವಾರಹಕನು ಸಂಗೃಹಿಸಬೇಕಿದ್ದಲ್ಲಿ, ಸಂಗೃಹಿಸತಕ್ಕದ್ದು.

ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಾಗಿ, ಪದಾವಳಿಯಾದ “ತೆರಿಗೆದಾಯಕ ಮಾರ್ಪಕೆಗಳ ನಿವ್ವಳ ಮೌಲ್ಯ” ಎಂದರೆ, ನಿವಾರಹಕನ ಮೂಲಕ ಎಲ್ಲಾ ನೋಂದಾಯಿತ ವ್ಯಕ್ತಿಗಳಿಂದ ಯಾವುದೇ ತಿಂಗಳನಲ್ಲಿ ಮಾಡಿದ, ಸದರಿ ತಿಂಗಳನ ಅವಧಿಯಲ್ಲಿ ಮಾರ್ಪಕೆದಾರರಿಗೆ ವಾಪಾಸ್ತ ಮಾಡಿದ ತೆರಿಗೆದಾಯಕ ಮಾರ್ಪಕೆಗಳ ಸಮಗ್ರ ಮೌಲ್ಯದಷ್ಟು ಇಳಿಕೆ ಮಾಡಿದ, ಪ್ರಕರಣ 9ರ ಉಪಪ್ರಕರಣ (5)ರ ಅಡಿಯಲ್ಲಿ ಅಧಿಸೂಚಿಸಿದ ಸೇವೆಗಳನ್ನು ಹೊರತುಪಡಿಸಿದ, ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ತೆರಿಗೆದಾಯಕ ಮಾರ್ಪಕೆಗಳ ಸಮಗ್ರ ಮೌಲ್ಯ.

(2) ಉಪಪ್ರಕರಣ (1)ರಲ್ಲಿ ನಿರ್ದಿಷ್ಟಪಡಿಸಿದ ಮೋತ್ತವನ್ನು ಸಂಗೃಹಿಸುವ ಅಧಿಕಾರವು, ನಿವಾರಹಕನಿಂದ ಯಾವುದೇ ಇತರ ವಸೂಲಾತಿಯ ವಿಧಾನಗಳಿಗೆ ಬಾಧಕವಾಗಿದೆ ಇರತಕ್ಕದ್ದು.

(3) ಉಪಪ್ರಕರಣ (1)ರ ಅಡಿಯಲ್ಲಿ ಸಂಗೃಹಿಸಿದ ಮೋತ್ತವು, ಅಂಥ ಸಂಗೃಹಣ ಮಾಡಿದ ತಿಂಗಳು ಕೊನೆಗೊಂಡ ನಂತರದ ಹತ್ತು ದಿನಗಳ ಒಳಗಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿವಾರಹಕನಿಂದ, ಸರ್ಕಾರಕ್ಕೆ ಸಂದಾಯವಾಗಿಕ್ಕೆದ್ದು.

(4) ಉಪಪ್ರಕರಣ (1)ರಲ್ಲಿ ನಿರ್ದಿಷ್ಟಪಡಿಸಿದ ಮೋತ್ತವನ್ನು ಸಂಗೃಹಿಸುವ ಪ್ರತಿಯೊಬ್ಬ ನಿವಾರಹಕನು, ಒಂದು ತಿಂಗಳನಲ್ಲಿ ತನ್ನ ಮೂಲಕ ವಾಪಸ್ತ ಮಾಡಿದ ಸರಕು ಅಥವಾ ಸೇವೆಗಳು ಅವುಗಳೆರಡನ್ನು, ಮತ್ತು ಉಪಪ್ರಕರಣ (1)ರ ಅಡಿಯಲ್ಲಿ ಸಂಗೃಹಿಸಿದ ಮೋತ್ತವನ್ನು ಒಳಗೊಂಡಂತೆ, ತನ್ನ ಮೂಲಕ ಮಾಡಿದ ಸರಕು ಅಥವಾ ಸೇವೆಗಳು ಅವುಗಳೆರಡರ ಹೊರಮುಖಿ ಮಾರ್ಪಕೆ ವಿವರಗಳನ್ನು ಒಳಗೊಂಡ ಒಂದು ವಾಷಿಕ ವಿವರಪತ್ರವನ್ನು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ, ಅಂಥ ಹಣಕಾಸು ವರ್ಷ ಕೊನೆಗೊಂಡ ತರುವಾಯದ ದಿಸೆಂಬರ್‌ನ ಮೂವತ್ತೊಂದನೇ ದಿನಕ್ಕಿಂತ ಮುಂಚಿತವಾಗಿ ವಿದ್ಯುನ್ನಾನರೀತಿಯಲ್ಲಿ ಒದಗಿಸತಕ್ಕದ್ದು.

(5) ಉಪಪ್ರಕರಣ (1)ರಲ್ಲಿ ನಿರ್ದಿಷ್ಟಪಡಿಸಿದ ಮೋತ್ತವನ್ನು ಸಂಗೃಹಿಸುವ ಪ್ರತಿಯೊಬ್ಬ ನಿವಾರಹಕನು, ಹಣಕಾಸು ವರ್ಷದ ಅವಧಿಯಲ್ಲಿ ತನ್ನ ಮೂಲಕ ವಾಪಸ್ತ ಮಾಡಿದ ಸರಕು ಅಥವಾ ಸೇವೆಗಳು ಅವುಗಳೆರಡನ್ನು, ಮತ್ತು ಸದರಿ ಉಪಪ್ರಕರಣದ ಅಡಿಯಲ್ಲಿ ಸಂಗೃಹಿಸಿದ ಮೋತ್ತವನ್ನು ಒಳಗೊಂಡಂತೆ, ತನ್ನ ಮೂಲಕ ಮಾಡಿದ ಸರಕು ಅಥವಾ ಸೇವೆಗಳು ಅವುಗಳೆರಡರ ಹೊರಮುಖಿ ಮಾರ್ಪಕೆ ವಿವರಗಳನ್ನು ಒಳಗೊಂಡ ಒಂದು ವಾಷಿಕ ವಿವರಪತ್ರವನ್ನು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ, ಅಂಥ ಹಣಕಾಸು ವರ್ಷ ಕೊನೆಗೊಂಡ ತರುವಾಯದ ದಿಸೆಂಬರ್‌ನ ಮೂವತ್ತೊಂದನೇ ದಿನಕ್ಕಿಂತ ಮುಂಚಿತವಾಗಿ ವಿದ್ಯುನ್ನಾನರೀತಿಯಲ್ಲಿ ಒದಗಿಸತಕ್ಕದ್ದು.

(6) ಯಾವುದೇ ನಿವಾರಹಕನು, ಉಪಪ್ರಕರಣ (4)ರ ಅಡಿಯಲ್ಲಿ ವಿವರಪತ್ರವನ್ನು ಒದಗಿಸಿದ ನಂತರ, ಅದರಲ್ಲಿ, ತೆರಿಗೆ ಪ್ರಾಧಿಕಾರಗಳಿಂದ ಸೂಕ್ತಪರಿಶೀಲನೆ, ಲೆಕ್ಕಪರಿಶೀಲನೆ, ತಪಾಸಣೆ ಅಥವಾ ಜಾರಿ ಚಟುವಟಿಕೆಗಳ ಪರಿಣಾಮದಿಂದ ಉಂಟಾದವುಗಳನ್ನು ಹೊರತುಪಡಿಸಿದಂತೆ ಇತರೆ ಯಾವುದೇ ಲೋಪ ಅಥವಾ ತಪ್ಪು ವಿವರಗಳನ್ನು ಪತ್ತೆ ಹಚ್ಚಿದರೆ, ಅವನು, ಅಂಥ ಲೋಪ ಅಥವಾ ತಪ್ಪು ವಿವರಗಳನ್ನು ಗಮನಿಸಿದ ಅವಧಿಯಲ್ಲಿನ ತಿಂಗಳಿಗೆ ಒದಗಿಸಬೇಕಾಗಿರುವ ವಿವರಪತ್ರದಲ್ಲಿ, ಪ್ರಕರಣ 50ರ ಉಪಪ್ರಕರಣ (1)ರಲ್ಲಿ ನಿರ್ದಿಷ್ಟ ಪಡಿಸಿದಂತೆ ಬಡ್ಡಿಯನ್ನು ಸಂದಾಯ ಮಾಡುವುದಕ್ಕೆ ಒಳಪಟ್ಟು, ಅಂಥ ಲೋಪ ಅಥವಾ ತಪ್ಪು ವಿವರಗಳನ್ನು ಸರಿಪಡಿಸತಕ್ಕದ್ದು:

ಪರಂತು, ಹಣಕಾಸು ವರ್ಷ ಕೊನೆಗೊಂಡ ತರುವಾಯದ ಸೆಪ್ಟೆಂಬರ್ ತಿಂಗಳಿಗೆ ವಿವರಪತ್ರವನ್ನು ಒದಗಿಸುವುದಕ್ಕಾಗಿ ಇರುವ ಗಡುವು ದಿನಾಂಕ ಅಥವಾ ಸಂಬಂಧಿಸಿದ ವಾಷಿಕ ವಿವರಪತ್ರವನ್ನು ಒದಗಿಸಿದ ವಾಸ್ತವಿಕ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಅದರ ನಂತರ, ಯಾವುದೇ ಲೋಪ ಅಥವಾ ತಪ್ಪು ವಿವರಗಳ ಅಂಥ ಸರಿಪಡಿಸುವಿಕೆಗೆ ಅವಕಾಶ ನೀಡತಕ್ಕದ್ದಲ್ಲ.

(7) ನಿವಾರಹಕನ ಮೂಲಕ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮಾರ್ಪಕೆ ಮಾಡಿರುವ ಮಾರ್ಪಕೆದಾರನು, ಸಂಗೃಹಣ ಯಾದ ಮತ್ತು ನಿವಾರಹಕನು ಉಪಪ್ರಕರಣ (4)ರ ಅಡಿಯಲ್ಲಿ ಒದಗಿಸಿರುವ ವಿವರಪತ್ರದಲ್ಲಿ ಪ್ರತಿಬಿಂಬಿತವಾದ ಮೋತ್ತದ ಜಮೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತನ್ನ ವಿದ್ಯುನ್ನಾನ ನಗದು ಖಾತೆಯಲ್ಲಿ ಕ್ಷೇಮು ಮಾಡತಕ್ಕದ್ದು.

(8) ಪ್ರತಿಯೊಬ್ಬ ನಿವಾರಹಕನಿಂದ ಉಪಪ್ರಕರಣ (4)ರ ಅಡಿಯಲ್ಲಿ ಒದಗಿಸಿದ ವಿವರಗಳು, ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತನಾದ ಸಂಬಂಧಪಟ್ಟ ಮೂರ್ಕೆಕೆದಾರನಿಂದ ಒದಗಿಸಿದ ಅವುಗಳ ಸಂವಾದಿಯಾದ ಹೋರಮುಖ ಮೂರ್ಕೆಯ ವಿವರಗಳೊಂದಿಗೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯೊಳಗೆ ಹೊಂದಾಣಿಕೆಯಾಗತಕ್ಕದ್ದು.

(9) ನಿವಾರಹಕನಿಂದ ಉಪಪ್ರಕರಣ (4)ರ ಅಡಿಯಲ್ಲಿ ಒದಗಿಸಿದ ಹೋರಮುಖ ಪೂರ್ಕಿಗಳು, ಪ್ರಕರಣ 37ರ ಅಡಿಯಲ್ಲಿ ಮೂರ್ಕೆದಾರನು ಒದಗಿಸಿದ ಅವುಗಳ ಸಂವಾದಿ ವಿವರಗಳೊಂದಿಗೆ ಹೊಂದಿಕೆಯಾಗದಿದ್ದರೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಅವಧಿಯೊಳಗೆ, ಉಭಯ ವ್ಯಕ್ತಿಗಳಿಗೂ ವ್ಯತ್ಯಾಸವನ್ನು ತಿಳಿಸತಕ್ಕದ್ದು.

(10) ಉಪಪ್ರಕರಣ (9)ರ ಅಡಿಯಲ್ಲಿ ಯಾವುದೇ ವ್ಯತ್ಯಾಸವನ್ನು ತಿಳಿಸಿದ್ದ ಮತ್ತು ಮೂರ್ಕೆದಾರನು ಆ ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತನ್ನ ಸಿಂಧುವಾದ ರಿಟನ್‌ನಲ್ಲಿ ಅಥವಾ ನಿವಾರಹಕನು ತನ್ನ ವಿವರಪತ್ರದಲ್ಲಿ ಸರಿಪಡಿಸಿಕೊಳ್ಳಿದ್ದಲ್ಲಿ ನಿವಾರಹಕನು ಒದಗಿಸಿದ ಹೋರಮುಖ ಮೂರ್ಕೆಗಳ ಮೌಲ್ಯವು ಮೂರ್ಕೆದಾರನಿಂದ ಒದಗಿಸಿದ ಹೋರಮುಖ ಮೂರ್ಕೆಗಳ ಮೌಲ್ಯಕ್ಕಿಂತ ಹೆಚ್ಚಿದಲ್ಲಿ, ಸಂಬಂಧಿತ ಮೊತ್ತವನ್ನು ಸದರಿ ಮೂರ್ಕೆದಾರನ ಹಟ್ಟವಳಿ ತೆರಿಗೆ ಬಾಧ್ಯತೆಗೆ ಅಂಥ ವ್ಯತ್ಯಾಸವನ್ನು ತಿಳಿಸಿದ ತಿಂಗಳಿನ ತದನಂತರದ ತಿಂಗಳಿನ ಅವನ ರಿಟನ್‌ನಲ್ಲಿ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಸೇರಿಸತಕ್ಕದ್ದು.

(11) ಉಪಪ್ರಕರಣ (10)ರ ಅಡಿಯಲ್ಲಿ ಯಾರ ಹಟ್ಟವಳಿ ತೆರಿಗೆ ಬಾಧ್ಯತೆಗೆ ಯಾವುದೇ ಮೊತ್ತವನ್ನು ಸೇರಿಸಲಾಗಿದೆಯೋ ಸಂಬಂಧಿತ ಆ ಮೂರ್ಕೆದಾರನು, ಅಂಥ ಮೂರ್ಕೆಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ತೆರಿಗೆಯು ಬಾಕಿಯಾದ ದಿನಾಂಕದಿಂದ ಅದರ ಸಂದಾಯದವರೆಗೆ, ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ, ಹಾಗೆ ಸೇರಿಸಿದ ಮೊತ್ತದ ಮೇಲಿನ ಬಡ್ಡಿಯೊಂದಿಗೆ ಸಂದಾಯ ಮಾಡತಕ್ಕದ್ದು.

(12) ಉಪ ಆಯುಕ್ತರ ಶೇಣಿಗಿಂತ ಕಡಿಮೆಯಿಲ್ಲದ ಯಾವುದೇ ಪಾಧಿಕಾರವು, ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳ ಕ್ರಮದಲ್ಲಿಯಾಗಲಿ ಅಥವಾ ಅದಕ್ಕೂ ಮೊದಲಾಗಲಿ, ಕೆಳಗಿನವುಗಳಿಗೆ ಸಂಬಂಧಿಸಿದಂತೆ ಸೂಚನಾ ಪತ್ರದಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವಿವರಗಳನ್ನು ಒದಗಿಸುವಂತೆ ನಿವಾರಹಕನವನ್ನು ಅಗತ್ಯಪಡಿಸುವ ಒಂದು ಸೂಚನಾಪತ್ರವನ್ನು ನೀಡಬಹುದು,-

(ಎ) ಯಾವುದೇ ಅವಧಿಯ ಸಮಯದಲ್ಲಿ ಅಂಥ ನಿವಾರಹಕನು ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಕೆಗಳು; ಅಥವಾ

(ಬಿ) ಅಂಥ ನಿವಾರಹಕನು ನಿರ್ವಹಿಸುವ ಗೋದಾಮುಗಳು ಅಥವಾ ಉಗ್ರಾಗಳು, ಇನ್ನಾವುದೇ ಹೆಸರಿನಿಂದ ಕರೆಯಲ್ಪಡಲಿ, ಮತ್ತು ಅವುಗಳು ಅಂಥ ಮೂರ್ಕೆದಾರರುಗಳಿಂದ ಹೆಚ್ಚುವರಿ ವ್ಯವಹಾರ ಸ್ಥಳ ಎಂದು ಫೋಣಿಸಿರುವ ಸ್ಥಳಗಳಲ್ಲಿ ಅಂಥ ನಿವಾರಹಕನ ಮೂಲಕ ಮೂರ್ಕೆಗಳನ್ನು ಮಾಡುತ್ತಿರುವ ಮೂರ್ಕೆದಾರರುಗಳಿಂದ ಹೊಂದಿದ ಸರಕುಗಳ ದಾಸ್ತಾನು.

(13) ಉಪಪ್ರಕರಣದ (12)ರ ಅಡಿಯಲ್ಲಿ ಒಂದು ಸೂಚನಾ ಪತ್ರವನ್ನು ಯಾರಿಗೆ ನೀಡಲಾಗಿದೆಯೋ ಆ ಪ್ರತಿಯೊಬ್ಬ ನಿವಾರಹಕನು, ಅಂಥ ಸೂಚನಾ ಪತ್ರವನ್ನು ನೀಡಿದ ದಿನಾಂಕದಿಂದ ಹದಿನ್ಯೇದು ಕೆಲಸದ ದಿನಗಳ ಒಳಗಾಗಿ ಅಗತ್ಯಪಡಿಸಿದ ಮಾಹಿತಿಯನ್ನು ಒದಗಿಸತಕ್ಕದ್ದು.

(14) ಉಪಪ್ರಕರಣದ (12)ರ ಅಡಿಯಲ್ಲಿ ನೀಡಲಾದ ಒಂದು ಸೂಚನಾ ಪತ್ರದಿಂದ ಅಗತ್ಯಪಡಿಸಿದ ಮಾಹಿತಿಯನ್ನು ಒದಗಿಸುವಲ್ಲಿ ಏಫಲನಾಗುವ ಯಾವೊಬ್ಬ ವ್ಯಕ್ತಿಯು, ಪ್ರಕರಣ 122ರ ಅಡಿಯಲ್ಲಿ ತೆಗೆದುಕೊಳ್ಳಬಹುದಾದ ಯಾವುದೇ ಕ್ರಮಗಳಿಗೆ ಬಾಧಕವಾಗದಂತೆ, ಇಪ್ಪತ್ತೆಡು ಸಾವಿರ ರೂಪಾಯಿಗಳ ವರೆಗೆ ಏಸ್‌ರಿಟಿಬಹುದಾದ ದಂಡಕ್ಕೆ ಬಾಧ್ಯನಾಗಿರತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ, ಪದಾವಳಿಯಾದ “ಸಂಬಂಧಿತ ಮೂರ್ಕೆದಾರ” ಎಂದರೆ, ನಿವಾರಹಕನ ಮೂಲಕ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೂರ್ಕೆಗಳನ್ನು ಮಾಡುವ ಮೂರ್ಕೆದಾರ.

53. ಮೂಡುವಳಿ ತೆರಿಗೆ ಜಮೆಯ ವರ್ಗಾವಳಿ.- ಈ ಅಧಿನಿಯಮದ ಅಡಿಯಲ್ಲಿ ಉಪಯೋಗಿಸಲಾದ ಮೂಡುವಳಿ ತೆರಿಗೆ ಜಮೆಯನ್ನು ಪ್ರಕರಣ 39ರ ಉಪ-ಪ್ರಕರಣ (1)ರ ಅಡಿಯಲ್ಲಿ ಒದಗಿಸಿದ ಸಿಂಧುವಾದ ರಿಟನ್‌ನಲ್ಲಿ ಪ್ರತಿಬಿಂಬಿಸಿದಂತೆ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ತೆರಿಗೆ ಬಾಕಿಯನ್ನು ಪ್ರಕರಣ 49ರ ಉಪ-ಪ್ರಕರಣ (5)ಕ್ಕೆ ಅನುಸಾರವಾಗಿ ಸಂದಾಯ ಮಾಡಲು ಬಳಸಿಕೊಂಡಾಗ, ರಾಜ್ಯ ತೆರಿಗೆಯಾಗಿ ಸಂಗ್ರಹಿಸಿದ ಮೊತ್ತವು, ಹಾಗೆ ಬಳಸಿದ ಅಂಥ ಜಮೆಗೆ ಸಮನಾದ ಮೊತ್ತದಲ್ಲಿ ಇಳಿಕೆಯಾಗತಕ್ಕದ್ದು ಹಾಗೂ ರಾಜ್ಯ ಸರ್ಕಾರವು ರಾಜ್ಯ ತೆರಿಗೆ ಖಾತೆಯಿಂದ ಹಾಗೆ ಇಳಿಕೆ ಮಾಡಿದ ಮೊತ್ತಕ್ಕ ಸಮನಾದ ಮೊತ್ತವನ್ನು ಏಕೀಕೃತ ತೆರಿಗೆ ಖಾತೆಗೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಸಮಯದ ಒಳಗಾಗಿ ವರ್ಗಾಯಿಸತಕ್ಕದ್ದು.

ಅಧ್ಯಾಯ - XI

ಮರುಪಾವತಿಗಳು

54. ತೆರಿಗೆಯ ಮರುಪಾವತಿ.- (1) ಯಾವುದೇ ತೆರಿಗೆಯ ಮತ್ತು ಅಂಥ ತೆರಿಗೆ ಅಥವಾ ಆತನಿಂದ ಸಂದಾಯವಾದ ಯಾವುದೇ ಇತರ ಮೊತ್ತಗಳ ಮೇಲೆ ಸಂದಾಯ ಮಾಡಿದ ಬಡ್ಡಿ, ಯಾವುದಾದರೂ ಇದ್ದರೆ, ಅವುಗಳ ಮರುಪಾವತಿಯನ್ನು ಕ್ಷೇಮು ಮಾಡುವ ಯಾವೊಬ್ಬ ವ್ಯಕ್ತಿಯು, ಸಂಬಂಧಿಸಿದ ದಿನಾಂಕದಿಂದ ವರದು ವರ್ಷಗಳ ಮುಕ್ತಾಯದ ಮೊದಲು ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಒಂದು ಅಜ್ಞಯನ್ನು ಹಾಕಬಹುದು:

ಪರಂತು, ಪ್ರಕರಣ 49ರ ಉಪಪ್ರಕರಣ (6)ರ ಉಪಬಂಧಗಳಿಗೆ ಅನುಸಾರವಾಗಿ ವಿದ್ಯಾನ್ಯಾನ ನಗದು ಖಾತೆಯಲ್ಲಿನ ಯಾವುದೇ ಉಳಿಕೆಯ ಮರುಪಾವತಿಯನ್ನು ಕ್ಷೇಮು ಮಾಡುವ ಒಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 39ರ ಅಡಿಯಲ್ಲಿ ಒದಗಿಸಿದ ರಿಟನ್‌ನಲ್ಲಿ ನಿಯಮಿಸಬಹುದಾದ ಅಂಥ ವಿಧಾನಲ್ಲಿ ಅಂಥ ಮರುಪಾವತಿಯನ್ನು ಕ್ಷೇಮು ಮಾಡಬಹುದು.

(2) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುಖಿ ಮೂರ್ಕೆಗಳ ಮೇಲೆ ಸಂದಾಯ ಮಾಡಿದ ರಾಜ್ಯ ತೆರಿಗೆಯ ಮರುಪಾವತಿಗೆ ಹಕ್ಕಿಷ್ಟ ಸಂಯುಕ್ತ ರಾಷ್ಟ್ರ ಸಂಘದ ಯಾವುದೇ ವಿಶೇಷ ಪಜೆನ್ ಅಥವಾ ಸಂಯುಕ್ತ ರಾಷ್ಟ್ರ (ವಿಶೇಷ ಸಾಫ್ತ್ವನಮಾನ ಮತ್ತು ಉನ್ನತಿಗಳು) ಅಧಿನಿಯಮ, 1947ರ (1947ರ ಕೇಂದ್ರ ಅಧಿನಿಯಮ 46) ಅಡಿಯಲ್ಲಿ ಅಧಿಸೂಚಿಸಿದ ಯಾವುದೇ ಬಹುಪಕ್ಷೀಯ ಹೊಕಾಸಿನ ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸಲೇಟ್‌ ಅಥವಾ ರಾಯಭಾರಿ ಕಳೇರಿ ಅಥವಾ ಪ್ರಕರಣ 55ರ ಅಡಿಯಲ್ಲಿ ಅಧಿಸೂಚಿಸಿದ ಯಾವುದೇ ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ವರಗ್, ಅಂಥ ಮೂರ್ಕೆಯನ್ನು ಸ್ವೀಕರಿಸಿದ ಶ್ರೇಮಾಸಿಕದ ಕೊನೆಯ ದಿನದಿಂದ ಆರು ತಿಂಗಳಿಗಳು ಮುಗಿಯುವ ಮೊದಲು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಅಂಥ ಮರುಪಾವತಿಗಾಗಿ ಅರ್ಜಿಯನ್ನು ಹಾಕಬಹುದು.

(3) ಉಪಪ್ರಕರಣ (10)ರ ಉಪಬಂಧಗಳಿಗೆ ಒಳಪಟ್ಟು, ಒಬ್ಬ ನೋಂದಾಯಿತ ವ್ಯಕ್ತಿಯು, ಯಾವುದೇ ತೆರಿಗೆ ಅವಧಿಯ ಕೊನೆಯಲ್ಲಿ ಬಳಕೆಯಾಗದ ಯಾವುದೇ ಹೊಡುವಳಿ ತೆರಿಗೆ ಜಮೆಯ ಮರುಪಾವತಿಯನ್ನು ಕ್ಷೇಮು ಮಾಡಬಹುದು:

ಪರಂತು, ಬಳಕೆಯಾಗದ ಯಾವುದೇ ಹೊಡುವಳಿ ತೆರಿಗೆ ಜಮೆಯ ಮರುಪಾವತಿಗೆ ಈ ಕೆಳಕಂಡ ಸಂದರ್ಭಗಳನ್ನು ಹೊರತುಪಡಿಸಿದಂತೆ ಅವಕಾಶ ನೀಡತಕ್ಕದ್ದಲ್ಲ-

- (i) ತೆರಿಗೆ ಸಂದಾಯವಿಲ್ಲದೆ ಮಾಡಿದ ಶೂನ್ಯ ದರದ ಮೂರ್ಕೆಗಳು;
- (ii) ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರ ಅಧಿಸೂಚಿಸಬಹುದಾದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗಳನ್ನು ಹೊರತುಪಡಿಸಿದಂತೆ ಹುಟ್ಟುವಳಿ ಮೂರ್ಕೆಗಳ ಮೇಲಿನ ತೆರಿಗೆ ದರಕ್ಕಿಂತ ಹೊಡುವಳಿಗಳ ಮೇಲಿನ ತೆರಿಗೆ ದರ ಹೆಚ್ಚಿರುವ (ದರವಿಲ್ಲದ ಅಥವಾ ಸಂಪೂರ್ಣ ವಿನಾಯಿತ ಮೂರ್ಕೆಗಳನ್ನು ಹೊರತುಪಡಿಸಿದಂತೆ) ಕಾರಣಕ್ಕಾಗಿ ಜಮೆಯು ಸಂಬಿಳಗೊಂಡಿರುವುದು:

ಮತ್ತು ಪರಂತು, ಭಾರತದಿಂದ ಹೊರಗಡೆಗೆ ರಘ್ಯಾದ ಸರಕುಗಳು ರಘ್ಯ ಸುಂಕಕ್ಕೆ ಒಳಪಟ್ಟಿರುವ ಸಂದರ್ಭಗಳಲ್ಲಿ ಬಳಕೆಯಾಗದ ಯಾವುದೇ ಹೊಡುವಳಿ ತೆರಿಗೆ ಜಮೆಯ ಮರುಪಾವತಿಗೆ ಅವಕಾಶ ನೀಡತಕ್ಕದ್ದಲ್ಲ:

ಅಲ್ಲದೇ ಪರಂತು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕೆದಾರನು ಅಂಥ ಮೂರ್ಕೆಗಳ ಮೇಲೆ ಸಂದಾಯ ಮಾಡಿದ ಏಕೀಕೃತ ತೆರಿಗೆಯ ಮರುಪಾವತಿಯನ್ನು ಕ್ಷೇಮು ಮಾಡಿದ್ದರೆ, ಹೊಡುವಳಿ ತೆರಿಗೆ ಜಮೆಯ ಮರುಪಾವತಿಗೆ ಅವಕಾಶ ನೀಡತಕ್ಕದ್ದಲ್ಲ.

(4) ಅರ್ಜಿಯ ಕೆಳಕಂಡವುಗಳಿಂದ ಜೊತೆಗೊಡಿರತಕ್ಕದ್ದು:-

(ಎ) ಅರ್ಜಿದಾರನಿಗೆ ಮರುಪಾವತಿಯು ಭಾಕಿ ಇದೆ ಎನ್ನುವುದನ್ನು ಸಾಫ್ತ್ವಿಸುವುದಕ್ಕಾಗಿ ನಿಯಮಿಸಬಹುದಾದ ಅಂಥ ದಸ್ತಾವೇಜು ಪುರಾವೆಗಳು; ಮತ್ತು

(ಬಿ) ಅಂಥ ಕ್ಷೇಮು ಮಾಡಿದ ಮರುಪಾವತಿಗೆ ಸಂಬಂಧಿಸಿದಂತೆ, ಆತನಿಂದ ಸಂಗ್ರಹ ಮಾಡಿದ ಅಥವಾ ಆತನು ಸಂದಾಯ ಮಾಡಿದ ತೆರಿಗೆಯ ಮೊತ್ತ ಅಧಿವಾ ಅಂಥ ತೆರಿಗೆ ಅಥವಾ ಯಾವುದೇ ಇತರ ಮೊತ್ತಗಳ ಮೇಲೆ ಸಂದಾಯ ಮಾಡಿದ ಬಡ್ಡಿ, ಯಾವುದಾದರೂ ಇದ್ದರೆ, ಅಂಥ ತೆರಿಗೆ ಹಾಗೂ ಬಡ್ಡಿಯ ಹೊರೆಯನ್ನು ಯಾವುದೇ ಇತರ ವ್ಯಕ್ತಿಗೆ ವರಗ್ಯಾಯಿಸಿಲ್ಲ ಎನ್ನುವುದನ್ನು ಸಾಫ್ತ್ವಿಸುವುದಕ್ಕಾಗಿ ಅರ್ಜಿದಾರನು ಒದಗಿಸಬಹುದಾದ ಅಂಥ ದಸ್ತಾವೇಜುಗಳನ್ನು ಒಳಗೊಂಡಂತೆ):

ಪರಂತು, ಮರುಪಾವತಿ ಎಂದು ಕ್ಷೇಮು ಮಾಡಿರುವ ಮೊತ್ತವು ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿದ್ದಲ್ಲಿ, ಅರ್ಜಿದಾರನು ಯಾವುದೇ ದಸ್ತಾವೇಜುಗಳು ಮತ್ತು ಇತರ ಪುರಾವೆಗಳನ್ನು ಒದಗಿಸುವುದು ಅವ್ಯಕ್ತಿಪರತಕ್ಕದ್ದಲ್ಲ, ಆದರೆ ಅದಕ್ಕೆ ಬದಲಾಗಿ ಅವನ ಬಳಿ ಲಭ್ಯವಿರುವ ದಸ್ತಾವೇಜುಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ, ಅಂಥ ತೆರಿಗೆ ಹಾಗೂ ಬಡ್ಡಿಯ ಹೊರೆಯನ್ನು ಯಾವೊಬ್ಬ ಇತರ ವ್ಯಕ್ತಿಗೆ ವರಗ್ಯಾಯಿಸಿಲ್ಲ ಎಂದು ಪ್ರಮಾಣೀಕರಿಸುವ ಒಂದು ಫೋಟಂಯನ್ನು ಅವನು ಸಲ್ಲಿಸಬಹುದು.

(5) ಅಂಥ ಯಾವುದೇ ಅರ್ಜಿಯನ್ನು ಸ್ವೀಕರಿಸಿದಾಗ, ಮರುಪಾವತಿಯನ್ನಾಗಿ ಕ್ಷೇಮು ಮಾಡಿರುವ ಮೊತ್ತದ ಪೂರ್ಣ ಅಥವಾ ಭಾಗವನ್ನು ಮರುಪಾವತಿ ಮಾಡಬಹುದು ಎಂದು ಯುತ್ಕ ಅಧಿಕಾರಿಯು ಮನದಟ್ಟ ಮಾಡಿಕೊಂಡರೆ, ಆತನು ಅದಕ್ಕನುಸಾರವಾಗಿ ಆದೇಶ ಮಾಡಬಹುದು ಮತ್ತು ಹಾಗೆ ನಿರ್ಧರಿಸಿದ ಮೊತ್ತವು ಪ್ರಕರಣ 57ರಲ್ಲಿ ಉಲ್ಲೇಖಿಸಿದ ನಿರ್ದಿಗೆ ಜಮೆಗೊಳಿಸುತ್ತಕ್ಕದ್ದು.

(6) ಉಪಪ್ರಕರಣ (5)ರಲ್ಲಿ ಏನೇ ಒಳಗೊಂಡಿದ್ದರೂ, ಪರಿಷತ್ತಿನ ಶಿಫಾರಸ್ಸಗಳ ಅನ್ವಯ ಸರ್ಕಾರವು ಅಧಿಸೂಚಿಸಬಹುದಾದ ಅಂಥ ನೋಂದಾಯಿತ ವ್ಯಕ್ತಿಗಳ ವರಗ್ಯಾವನ್ನು ಹೊರತುಪಡಿಸಿದ ನೋಂದಾಯಿತ ವ್ಯಕ್ತಿಗಳಿಂದ, ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಶೂನ್ಯ-ದರ ಮೂರ್ಕೆಯ ಮರುಪಾವತಿಗಾಗಿ ಮಾಡಿರುವ ಯಾವುದೇ ಕ್ಷೇಮಿನ ಸಂದರ್ಭದಲ್ಲಿ, ಯುತ್ಕ ಅಧಿಕಾರಿಯು, ತಾತ್ಕಾಲಿಕವಾಗಿ ಅಂಗೀಕರಿಸಿದ ಹೊಡುವಳಿ ತೆರಿಗೆ ಜಮೆಯ ಮೊತ್ತವನ್ನು ಹೊರತುಪಡಿಸಿದಂತೆ, ಹಾಗೆ ಕ್ಷೇಮು ಮಾಡಿದ ಬಟ್ಟ ಮೊತ್ತದ ಶೇಕಡಾ ತೊಂಬತ್ತರಷ್ಟನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳು, ಮಿತಿಗಳು ಮತ್ತು ರಕ್ಷಣೋಪಾಯಗಳಿಗೆ ಒಳಪಟ್ಟು ತಾತ್ಕಾಲಿಕವಾಗಿ ಮರುಪಾವತಿ ಮಾಡಬಹುದು ಮತ್ತು

ತದನಂತರ ಅರ್ಜಿದಾರನಿಂದ ಒದಗಿಸಿದ ದಸ್ತಾವೇಜುಗಳ ಯುಕ್ತ ಪರಿಶೀಲನೆಯ ನಂತರ ಮರುಪಾವತಿ ಕ್ಷೇಮಿನ ಅಂತಿಮ ಇತ್ಯಫ್ರೆಕ್ಸಾಗ್ರಿ ಉಪಪ್ರಕರಣ (5)ರ ಅಡಿಯಲ್ಲಿ ಆದೇಶ ಮಾಡುವುದು.

(7) ಎಲ್ಲಾ ವಿಧದಲ್ಲಿಯೂ ಮೂರಾವಾದ ಅರ್ಜಿ ಸ್ವೀಕೃತಿ ದಿನಾಂಕದಿಂದ ಅರವತ್ತು ದಿನಗಳ ಒಳಗಾಗಿ ಯುಕ್ತ ಅಧಿಕಾರಿಯು ಉಪಪ್ರಕರಣ (5)ರ ಅಡಿಯಲ್ಲಿ ಆದೇಶವನ್ನು ಹೊರಡಿಸತಕ್ಕದ್ದು.

(8) ಉಪಪ್ರಕರಣ (5)ರಲ್ಲಿ ಏನೇ ಒಳಗೊಂಡಿದ್ದರೂ, ಮರುಪಾವತಿ ಮಾಡಬಹುದಾದ ಹೊತ್ತಪ್ರ ಈ ಕೆಳಗಿನವುಗಳಿಗೆ ಸಂಬಂಧಿಸಿದ್ದರೆ, ಅಂಥ ಹೊತ್ತವನ್ನು ನಿಧಿಗೆ ಜಮೆಗೊಳಿಸುವುದಕ್ಕೆ ಬದಲಾಗಿ, ಅರ್ಜಿದಾರನಿಗೆ ಸಂದಾಯ ಮಾಡತಕ್ಕದ್ದು.—

(ಎ) ಸರಕು ಅಥವಾ ಸೇವೆಗಳು ಅಥವಾ ಅವುಗಳಿರಿದರೂ ಶೋನ್ಯ-ದರದ ಮೂರ್ಕೆಗಳನ್ನು ಮಾಡುವಲ್ಲಿ ಬಳಕೆಯಾದ ಹೂಡುವಳಿಗಳು ಹಾಗೂ ಹೂಡುವಳಿ ಸೇವೆಗಳ ಮೇಲಿನ ತೆರಿಗೆಯ ಮರುಪಾವತಿ;

(ಬಿ) ಉಪಪ್ರಕರಣ (3)ರ ಅಡಿಯಲ್ಲಿ ಬಳಕೆಯಾದ ಹೂಡುವಳಿ ತೆರಿಗೆ ಜಮೆಯ ಮರುಪಾವತಿ;

(ಸಿ) ಮೂರಾವಾಗಿಯಾಗಲಿ ಅಥವಾ ಭಾಗಶಃವಾಗಿಯಾದರೂ ಒದಗಿಸದೇ ಇರುವಂತಹ ಮತ್ತು ಅದಕ್ಕಾಗಿ ಬೆಲೆಪಟ್ಟಿಯನ್ನು ನೀಡಿಲ್ಲದಿರುವ ಅಥವಾ ಮರುಪಾವತಿಯ ವೋಚರನ್ನು ನೀಡಲಾಗಿರುವ ಮೂರ್ಕೆಯ ಮೇಲೆ ಸಂದಾಯ ಮಾಡಿದ ತೆರಿಗೆಯ ಮರುಪಾವತಿ;

(ಡಿ) ಪ್ರಕರಣ 77ರ ಅನುಸಾರವಾದ ತೆರಿಗೆಯ ಮರುಪಾವತಿ;

(ಇ) ಅಂಥ ತೆರಿಗೆ ಮತ್ತು ಬಡ್ಡಿಯ ಹೊರೆಯನ್ನು ಅವನು ಯಾವುದೇ ಇತರ ವ್ಯಕ್ತಿಗೆ ವರ್ಗಾಯಿಸಿರದಿದ್ದರೆ, ಅರ್ಜಿದಾರನಿಂದ ಸಂದಾಯ ಮಾಡಿದ ತೆರಿಗೆ ಮತ್ತು ಬಡ್ಡಿ, ಯಾವುದಾದರೂ ಇದ್ದರೆ, ಅಥವಾ ಇತರ ಯಾವುದೇ ಹೊತ್ತ; ಅಥವಾ

(ಎಫ್) ಪರಿಷತ್ತಿನ ಶಿಫಾರಸ್ಸುಗಳ ಅನ್ನಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದ ಅಂಥ ಯಾವುದೇ ಇತರ ಅರ್ಜಿದಾರರ ವರ್ಗದಿಂದ ಹೊತ್ತುಕೊಂಡ ತೆರಿಗೆ ಅಥವಾ ಬಡ್ಡಿ.

(9) ಅಪೀಲು ನ್ಯಾಯಾಧಿಕರಣ ಅಥವಾ ಯಾವುದೇ ನ್ಯಾಯಾಲಯದ ಯಾವುದೇ ತೀಪ್ರ, ಡಿಕ್ಟಿ, ಆದೇಶ ಅಥವಾ ನಿರ್ದೇಶನದಲ್ಲಿ ಅಥವಾ ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಯಾವುದೇ ಇತರ ಉಪಬಂಧಗಳಲ್ಲಿ, ಅಥವಾ ತತ್ವಾಲಂದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಉಪಪ್ರಕರಣ (8)ರ ಉಪಬಂಧಗಳಿಗೆ ಅನುಸಾರವಾಗಿರುವುದರ ಹೊರತಾಗಿ ಮರುಪಾವತಿ ಮಾಡತಕ್ಕದ್ದಲ್ಲ.

(10) ಯಾವುದಾದರೂ ರಿಬನ್ಸನ್ಸು ಒದಗಿಸಲು ತಪ್ಪಿರುವ ಅಥವಾ ನಿರ್ದಿಷ್ಟಪಡಿಸಿದ ದಿನಾಂಕದೊಳಗೆ ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಅಪೀಲು ಪ್ರಾಧಿಕಾರದಿಂದ ತಡೆ ಇರದಂತಹ ಯಾವುದೇ ತೆರಿಗೆ, ಬಡ್ಡಿ ಅಥವಾ ದಂಡವನ್ನು ಸಂದಾಯ ಮಾಡುವುದು ಅಗತ್ಯವಿರುವಂತಹ ನೋಂದಾಯಿತ ವ್ಯಕ್ತಿಗೆ, ಉಪಪ್ರಕರಣ (3)ರ ಅಡಿಯಲ್ಲಿ ಯಾವುದೇ ಮರುಪಾವತಿಯು ಬಾಕಿಯಿದ್ದಲ್ಲಿ, ಯುಕ್ತ ಅಧಿಕಾರಿಯು,—

(ಎ) ಸದರಿ ವ್ಯಕ್ತಿಯು ರಿಬನ್ಸನ್ಸು ಒದಗಿಸುವವರೆಗೆ ಅಥವಾ ತೆರಿಗೆ, ಬಡ್ಡಿ ಅಥವಾ ಸಂದಭಾನುಸಾರವಾಗಿ ದಂಡವನ್ನು ಸಂದಾಯ ಮಾಡುವವರೆಗೆ ಬಾಕಿಯಿರುವ ಮರುಪಾವತಿಯ ಸಂದಾಯವನ್ನು ತಡೆಹಿಡಿಯಬಹುದು;

(ಬಿ) ತೆರಿಗೆದಾಯಕ ವ್ಯಕ್ತಿಯು, ಈ ಅಧಿನಿಯಮದ ಅಡಿಯಲ್ಲಿ ಅಥವಾ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರುವ ಆದರೆ ಸಂದಾಯವಾಗದೆ ಬಾಕಿ ಉಳಿದಿರುವ ಯಾವುದೇ ತೆರಿಗೆ, ಬಡ್ಡಿ, ದಂಡ, ಶುಲ್ಕ ಅಥವಾ ಯಾವುದೇ ಇತರ ಹೊತ್ತವನ್ನು, ಬಾಕಿಯಿರುವ ಮರುಪಾವತಿಯಿಂದ ಕಡಿತಗೊಳಿಸಬಹುದು.

ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಾಗಿ, ಪದಾವಳಿಯಾದ ನಿರ್ದಿಷ್ಟಪಡಿಸಿದ ದಿನಾಂಕವನ್ನು ಈ ಅಧಿನಿಯಮದ ಅಡಿಯಲ್ಲಿ ಅಪೀಲು ಸಲ್ಲಿಸಲು ಇರುವ ಕೊನೆಯ ದಿನಾಂಕ ಎಂದು ಅಧ್ಯೋಸತಕ್ಕದ್ದು;

(11) ಮರುಪಾವತಿಗೆ ಎಡೆ ಮಾಡಿಕೊಡುವ ಒಂದು ಆದೇಶಪ್ರ, ಒಂದು ಅಪೀಲು ಅಥವಾ ಮುಂದುವರೆದ ನಡಾವಳಿಗಳ ಅಥವಾ ಈ ಅಧಿನಿಯಮದ ಅಡಿಯಲ್ಲಿ ಇತ್ಯಫ್ರೆದಲ್ಲಿರುವ ಯಾವುದೇ ಇತರ ನಡಾವಳಿಗಳ ವಸ್ತುವಿಷಯವಾಗಿದ್ದಲ್ಲಿ ಮತ್ತು ದುಷ್ಪತ್ಯ ಅಥವಾ ವೋನ ಮಾಡಿದುದರ ಕಾರಣದಿಂದಾದ ಅಂಥ ಮರುಪಾವತಿಯ ನೀಡುವಿಕೆಯು ಸದರಿ ಅಪೀಲು ಅಥವಾ ಇತರ ನಡಾವಳಿಗಳಲ್ಲಿ ರಾಜಸ್ಕೆಕ್ಕೆ ಪ್ರತಿಕೂಲ ಪರಿಣಾಮ ಬೀರುವ ಸಂಭವವಿದೆ ಎಂದು ಆಯುಕ್ತರು ಅಭಿಪ್ರಾಯವನ್ನು ಹೊಂದಿದ್ದಲ್ಲಿ, ಅವರು, ತೆರಿಗೆದಾಯಕ ವ್ಯಕ್ತಿಗೆ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಿದ ನಂತರ, ಅವರು ನಿರ್ದರ್ಶಿಸಬಹುದಾದ ಅಂಥ ಸಮಯದವರೆಗೆ ಮರುಪಾವತಿಯನ್ನು ತಡೆಹಿಡಿಯಬಹುದು.

(12) ಉಪಪ್ರಕರಣ (11)ರ ಅಡಿಯಲ್ಲಿ ಮರುಪಾವತಿಯನ್ನು ತಡೆಹಿಡಿದ್ದಲ್ಲಿ, ಅಪೀಲು ಅಥವಾ ಮುಂದುವರೆದ ನಡಾವಳಿಗಳ ಪರಿಣಾಮವಾಗಿ ತೆರಿಗೆದಾಯಕ ವ್ಯಕ್ತಿಯು ಮರುಪಾವತಿಗೆ ಹಕ್ಕುಳ್ಳವನಾದರೆ, ಪ್ರಕರಣ 56ರಲ್ಲಿ ಏನೇ ಒಳಗೊಂಡಿದ್ದರೂ ಸಹ, ಶೇಕಡಾ ಆರರಷ್ಟನ್ನು ಮೀರದಂತೆ, ಪರಿಷತ್ತಿನ ಶಿಫಾರಸ್ಸುಗಳ ಅನ್ನಯ ಅಧಿಸೂಚಿಸಬಹುದಾದ ಅಂಥ ದರದಲ್ಲಿ ಬಡ್ಡಿಗೆ ಹಕ್ಕುಳ್ಳವನಾಗಿರತಕ್ಕದ್ದು.

(13) ಈ ಪ್ರಕರಣದಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ, ಒಬ್ಬ ಸಾಂದಭಿಕ್ ತೆರಿಗೆದಾಯಕ ವ್ಯಕ್ತಿ ಅಥವಾ ಒಬ್ಬ ಅನಿವಾಸಿ ತೆರಿಗೆದಾಯಕ ವ್ಯಕ್ತಿಯು, ಪ್ರಕರಣ 27ರ ಉಪಪ್ರಕರಣ (2)ರ ಅಡಿಯಲ್ಲಿ ತೇವಣಿ ಮಾಡಿದ ಮುಂಗಡ ತೆರಿಗೆಯ ಹೊತ್ತವನ್ನು, ಆತನಿಗೆ ಮಂಜೂರು ಮಾಡಿದ್ದ ನೋಂದಣಿ ಪ್ರಮಾಣ ಪತ್ರಪ್ರ ಜಾರಿಯಲ್ಲಿ ಉಳಿದಿರುವ ಸಂಪೂರ್ಣ ಅವಧಿಗೆ

ಸಂಬಂಧಿಸಿದಂತೆ, ಪ್ರಕರಣ 39ರ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ರಿಟರ್ನ್‌ಗಳನ್ನು ಅಂಥ ವ್ಯಕ್ತಿಯು ಸಲ್ಲಿಸಿದ ಹೊರತು ಮರುಪಾವತಿ ಮಾಡತಕ್ಕದ್ದಲ್ಲ.

(14) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಒಂದು ಸಾಮಿರ ರೂಪಾಯಿಗಳಿಗಂತ ಕಡಿಮೆ ಮೊತ್ತವಿದ್ದರೆ, ಉಪಪ್ರಕರಣ (5) ಅಥವಾ ಉಪಪ್ರಕರಣ (6)ರ ಅಡಿಯಲ್ಲಿ ಮರುಪಾವತಿಯನ್ನು, ಅರ್ಜಿದಾರನಿಗೆ ಸಂದಾಯ ಮಾಡತಕ್ಕದ್ದಲ್ಲ.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ,-

(1) “ಮರುಪಾವತಿ”ಯು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಶೂನ್ಯ-ದರದ ಮೂರ್ಯಕೆಗಳ ಮೇಲೆ ಅಥವಾ ಅಂಥ ಶೂನ್ಯ-ದರದ ಮೂರ್ಯಕೆಗಳನ್ನು ಮಾಡಲು ಉಪಯೋಗಿಸಿದ ಹೂಡುವಳಿಗಳು ಮತ್ತು ಹೂಡುವಳಿ ಸೇವೆಗಳ ಮೇಲಿನ ತೆರಿಗೆಯ ಮರುಪಾವತಿಯನ್ನು ಅಥವಾ ಪರಿಭಾವಿತ ರಘ್ನಗಳು ಎಂದು ಪರಿಗಣನೆಗೆ ತೆಗೆದುಕೊಂಡ ಸರಕುಗಳ ಮೂರ್ಯಕೆ ಮೇಲಿನ ತೆರಿಗೆಯ ಮರುಪಾವತಿಯನ್ನು, ಅಥವಾ ಉಪಪ್ರಕರಣ (3)ರ ಅಡಿಯಲ್ಲಿ ಉಪಬಂಧಿಸಿದಂತೆ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯ ಮರುಪಾವತಿಯನ್ನು ಒಳಗೊಳ್ಳುತ್ತದೆ.

(2) “ಸಂಬಂಧಿಸಿದ ದಿನಾಂಕ” ಎಜಿದರೆ:-

(ಎ) ಸರಕುಗಳು ಭಾರತದ ಹೊರಗಡೆಗೆ ರಘ್ನಾದ ಸಂದರ್ಭದಲ್ಲಿ, ಅದೇ ಸರಕುಗಳಿಗೆ ಅಥವಾ, ಅಂಥ ಸರಕುಗಳಲ್ಲಿ ಉಪಯೋಗಿಸಿದ ಹೂಡುವಳಿಗಳು ಅಥವಾ ಸಂದರ್ಭಾನುಸಾರವಾಗಿ ಹೂಡುವಳಿ ಸೇವೆಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಿದ ತೆರಿಗೆಯ ಮರುಪಾವತಿಯು ಲಭ್ಯವಿದ್ದಲ್ಲಿ,-

- (i) ಸರಕುಗಳು ಸಮುದ್ರ ಅಥವಾ ವಾಯು ಮಾರ್ಗದ ಮೂಲಕ ರಘ್ನಾಗಿದ್ದರೆ, ಅಂಥ ಸರಕುಗಳನ್ನು ತುಂಬಿರುವ ಹಡಗು ಅಥವಾ ವಿಮಾನವು, ಭಾರತವನ್ನು ಬಿಟ್ಟ ದಿನಾಂಕ; ಅಥವಾ
- (ii) ಸರಕುಗಳು ಭೂ ಮಾರ್ಗದ ಮೂಲಕ ರಘ್ನಾಗಿದ್ದರೆ, ಅಂಥ ಸರಕುಗಳು ಗಡಿಯನ್ನು ದಾಟಿದ ದಿನಾಂಕ; ಅಥವಾ
- (iii) ಸರಕುಗಳು ಅಂಚೆಯ ಮೂಲಕ ರಘ್ನಾಗಿದ್ದರೆ, ಸಂಬಂಧಿಸಿದ ಅಂಚೆ ಕಣೀರಿಯಿಂದ ಭಾರತದ ಹೊರಗಿನ ಸ್ಥಳಕ್ಕೆ ಸರಕುಗಳ ರವಾನೆ ದಿನಾಂಕ.

(ಬಿ) ಪರಿಭಾವಿತ ರಘ್ನಗಳು ಎಂದು ಪರಿಗಣನೆಗೆ ತೆಗೆದುಕೊಂಡ ಸರಕುಗಳ ಮೂರ್ಯಕೆಯ ಸಂದರ್ಭದಲ್ಲಿ, ಸರಕುಗಳಿಗೆ ಸಂಬಂಧಿಸಿದಂತೆ ತೆರಿಗೆ ಸಂದಾಯದ ಮರುಪಾವತಿಯು ಲಭ್ಯವಿದ್ದಲ್ಲಿ, ಅಂಥ ಪರಿಭಾವಿತ ರಘ್ನಗಳಿಗೆ ಸಂಬಂಧಿಸಿದ ರಿಟರ್ನ್‌ನ್ನು ಒದಗಿಸಿದ ದಿನಾಂಕ;

(ಸಿ) ಭಾರತದ ಹೊರಗಡೆಗೆ ರಘ್ನಾದ ಸೇವೆಗಳ ಸಂದರ್ಭದಲ್ಲಿ, ಅದೇ ಸೇವೆಗಳಿಗೆ ಅಥವಾ ಅಂಥ ಸೇವೆಗಳಲ್ಲಿ ಉಪಯೋಗಿಸಿದ ಹೂಡುವಳಿಗಳು ಅಥವಾ ಸಂದರ್ಭಾನುಸಾರವಾಗಿ, ಹೂಡುವಳಿ ಸೇವೆಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಿದ ತೆರಿಗೆಯ ಮರುಪಾವತಿಯು ಲಭ್ಯವಿದ್ದಲ್ಲಿ,-

- (i) ಅಂಥ ಸಂದಾಯವನ್ನು ಸ್ವೀಕರಿಸುವುದಕ್ಕಿಂದ ಮುಂಚಿತವಾಗಿಯೇ ಸೇವೆಗಳ ಮೂರ್ಯಕೆಯು ಮೂಲ್ಯಗೊಂಡಿದ್ದಲ್ಲಿ, ಪರಿವರ್ತನೀಯ ವಿದೇಶಿ ವಿನಿಮಯದಲ್ಲಿ ಸಂದಾಯದ ಸ್ವೀಕೃತಿಯ ದಿನಾಂಕ; ಅಥವಾ
- (ii) ಸೇವೆಗಳಿಗಾಗಿ, ಬೆಲೆಪಟ್ಟಿ ನೀಡಿಕೆಯ ದಿನಾಂಕಕ್ಕಿಂತ ಮುಂಚಿತವಾಗಿ, ಸಂದಾಯವನ್ನು ಮುಂಗಡವಾಗಿ ಸ್ವೀಕರಿಸಲಾಗಿದ್ದಲ್ಲಿ, ಬೆಲೆಪಟ್ಟಿ ನೀಡಿಕೆಯ ದಿನಾಂಕ;

(ಡಿ) ಅಪೀಲು ಪ್ರಾಧಿಕಾರ, ಅಪೀಲು ನ್ಯಾಯಾದಿಕರಣ ಅಥವಾ ಯಾವುದೇ ನ್ಯಾಯಾಲಯದ ತೀರ್ಮ್ಯ, ಡಿಕ್ಟೀ, ಅದೇಶ ಅಥವಾ ನಿದೇಶನದ ಪರಿಣಾಮದಿಂದಾಗಿ, ತೆರಿಗೆಯು ಮರುಪಾವತಿದಾಯಕವಾದ ಸಂದರ್ಭದಲ್ಲಿ, ಅಂಥ ತೀರ್ಮ್ಯ, ಡಿಕ್ಟೀ, ಅದೇಶ ಅಥವಾ ನಿದೇಶನವನ್ನು ತಿಳಿಸಿದ ದಿನಾಂಕ;

(ಇ) ಉಪಪ್ರಕರಣ (3)ರ ಅಡಿಯಲ್ಲಿ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯ ಮರುಪಾವತಿಯ ಸಂದರ್ಭದಲ್ಲಿ, ಅಂಥ ಮರುಪಾವತಿಗಾಗಿ ಕ್ಲೇಮ್ಯು ಉದ್ಘಾವಿಸುವಂತಹ ಹಣಕಾಸು ವರ್ಷದ ಮುಕ್ತಾಯ;

(ಎಫ್) ಈ ಅಧಿನಿಯಮ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ತಾತ್ಕಾಲಿಕವಾಗಿ ತೆರಿಗೆಯನ್ನು ಸಂದಾಯ ಮಾಡಿದ ಸಂದರ್ಭದಲ್ಲಿ, ಅದರ ಅಂತಿಮ ಕರನಿರ್ದರ್ಶನೆಯ ನಂತರದಲ್ಲಿ ಮಾಡಿದ ತೆರಿಗೆಯ ಹೊಂದಾಣಿಕೆಯ ದಿನಾಂಕ;

(ಜಿ) ಮೂರ್ಯಕೆದಾರನನ್ನು ಹೊರತುಪಡಿಸಿದ, ಒಬ್ಬ ವ್ಯಕ್ತಿಯ ಸಂದರ್ಭದಲ್ಲಿ, ಅಂಥ ವ್ಯಕ್ತಿಯಿಂದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡೂ ಸ್ವೀಕೃತಿಯಾದ ದಿನಾಂಕ;

(ಹೆಚ್) ಯಾವುದೇ ಇತರ ಸಂದರ್ಭದಲ್ಲಿ, ತೆರಿಗೆಯನ್ನು ಸಂದಾಯ ಮಾಡಿದ ದಿನಾಂಕ.

55. ಕೆಲವೊಂದು ಪ್ರಕರಣಗಳಲ್ಲಿ ಮರುಪಾವತಿ.- ಪರಿಷತ್ತಿನ ಶಿಫಾರಸ್ನಿಗಳ ಅನ್ನಯ, ಸಕಾರವು, ಅಧಿಸೂಚನೆಯ ಮೂಲಕ, ಸಂಯುಕ್ತ ರಾಷ್ಟ್ರ ಸಂಫದ ಯಾವುದೇ ವಿಶೇಷ ಏಜನ್ಸಿ ಅಥವಾ ಸಂಯುಕ್ತ ರಾಷ್ಟ್ರ (ವಿಶೇಷ ಸ್ಥಾನಮಾನ ಮತ್ತು ಉನ್ನತಿಗಳು) ಅಧಿನಿಯಮ, 1947ರ (1947ರ ಕೇಂದ್ರ ಅಧಿನಿಯಮ 46) ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ ಬಹುಪಕ್ಷೀಯ ಹಣಕಾಸಿನ ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸುಲೇಟ್‌ ಅಥವಾ ರಾಯಭಾರಿ ಕಣೀರಿ, ಅಥವಾ ಈ ಸಂಬಂಧದಲ್ಲಿ

ನಿಗದಿಗೊಳಿಸಬಹುದಾದ ಯಾವುದೇ ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗವನ್ನು, ನಿಯಮಿಸಬಹುದಾದ ಅಂಥ ನಿಬಂಧನೆಗಳು ಮತ್ತು ನಿಬಂಧಗಳಿಗೆ ಒಳಪಟ್ಟು, ಅವರಿಂದ ಸ್ವೀಕರಿಸಿದ ಅಧಿಸೂಚಿತ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗಳ ಮೇಲೆ ಸಂದಾಯ ಮಾಡಿದ ತೆರಿಗೆಯ ಮರುಪಾವತಿಯನ್ನು ಕ್ಷೇಮು ಮಾಡಲು ಹಕ್ಕುಳ್ಳವರಾಗಿರತಕ್ಕವರು ಎಂದು ನಿರ್ಧಿಷ್ಟಪಡಿಸಬಹುದು.

56. ವಿಳಂಬ ಮರುಪಾವತಿಗಳ ಮೇಲಿನ ಬಡ್ಡಿ:- ಪ್ರಕರಣ 54ರ ಉಪ-ಪ್ರಕರಣ (5)ರ ಅಡಿಯಲ್ಲಿ ಯಾವುದೇ ಅಜ್ಞಾದಾರನಿಗೆ ಮರುಪಾವತಿ ಮಾಡಲು ಆದೇಶಿಸಿದ ಯಾವುದೇ ತೆರಿಗೆಯನ್ನು, ಆ ಪ್ರಕರಣದ ಉಪಪ್ರಕರಣ (1)ರ ಅಡಿಯಲ್ಲಿ ಅಜ್ಞಾಯನ್ನು ಸ್ವೀಕರಿಸಿದ ದಿನಾಂಕದಿಂದ ಅರವತ್ತು ದಿನಗಳ ಒಳಗಾಗಿ ಮರುಪಾವತಿ ಮಾಡಿರದಿದ್ದರೆ, ಸದರಿ ಉಪಪ್ರಕರಣದ ಅಡಿಯಲ್ಲಿ ಅಜ್ಞಾಯನ್ನು ಸ್ವೀಕರಿಸಿದ ದಿನಾಂಕದಿಂದ ಅರವತ್ತು ದಿನಗಳ ಕೊನೆಗೊಂಡ ನಂತರದ ನಿಕಟ ದಿನಾಂಕದಿಂದ ಅಂಥ ತೆರಿಗೆಯ ಮರುಪಾವತಿಯಾಗುವವರೆಗೂ, ಪರಿಷತ್ತಿನ ಶಿಥಾರಸ್ವಗಳ ಅನ್ನಯ ಸರ್ಕಾರವು ಹೊರಡಿಸಿದ ಅಧಿಸೂಚನೆಯಲ್ಲಿ ನಿಗದಿಗೊಳಿಸಬಹುದಾದ ಶೇಕಡ ಆರರಷ್ಟನ್ನು ಮೀರದ, ಅಂಥ ದರದಲ್ಲಿನ ಬಡ್ಡಿಯು ಅಂಥ ಮರುಪಾವತಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಿರತಕ್ಕದ್ದು:

ಪರಂತು, ಒಂದು ನ್ಯಾಯನಿಣಂಯ ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದಿಂದ ಹೊರಡಿಸಿದ ಆದೇಶವು, ನಿಣಾಯಕತೆಯನ್ನು ಪಡೆದು ಅದರಿಂದ ಮರುಪಾವತಿಯ ಯಾವುದೇ ಕ್ಷೇಮು ಉದ್ದೇಶಿಸಿದ್ದು ಮತ್ತು ಅಂಥ ಆದೇಶದ ಪರಿಣಾಮವಾಗಿ ಸಲ್ಲಿಸಿದ ಅಜ್ಞಾಯನ್ನು ಸ್ವೀಕರಿಸಿದ ದಿನಾಂಕದಿಂದ ಅರವತ್ತು ದಿನಗಳ ಒಳಗಾಗಿ ಅದನ್ನು ಮರುಪಾವತಿ ಮಾಡಿರದಿದ್ದರೆ, ಅಜ್ಞಾಯನ್ನು ಸ್ವೀಕರಿಸಿದ ದಿನಾಂಕದಿಂದ ಅರವತ್ತು ದಿನಗಳ ಕೊನೆಗೊಂಡ ನಂತರದ ನಿಕಟ ದಿನಾಂಕದಿಂದ ಅಂಥ ತೆರಿಗೆಯ ಮರುಪಾವತಿಯ ದಿನಾಂಕದವರೆಗೆ ಪರಿಷತ್ತಿನ ಶಿಥಾರಸ್ವಗಳ ಅನ್ನಯ ಸರ್ಕಾರದಿಂದ ಹೊರಡಿಸಿದ ಅಧಿಸೂಚನೆಯಲ್ಲಿ ನಿಗದಿಗೊಳಿಸಬಹುದಾದ ಶೇಕಡ ಒಂಬತ್ತರಷ್ಟನ್ನು ಮೀರದ, ಅಂಥ ದರದಲ್ಲಿನ ಬಡ್ಡಿಯು ಅಂಥ ಮರುಪಾವತಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಿರತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ, ಪ್ರಕರಣ 54ರ ಉಪಪ್ರಕರಣ (5)ರ ಅಡಿಯಲ್ಲಿನ ಯುಕ್ತ ಅಧಿಕಾರಿಯ ಆದೇಶದ ವಿರುದ್ದ, ಒಂದು ಅಪೀಲು ಪ್ರಾಧಿಕಾರ, ಅಪೀಲು ನ್ಯಾಯಾಧಿಕರಣ ಅಥವಾ ಯಾವುದೇ ನ್ಯಾಯಾಲಯದಿಂದ ಮರುಪಾವತಿಯ ಆದೇಶವನ್ನು ಮಾಡಿದ್ದಲ್ಲಿ, ಒಂದು ಅಪೀಲು ಪ್ರಾಧಿಕಾರ, ಅಪೀಲು ನ್ಯಾಯಾಧಿಕರಣ ಅಥವಾ ಯಾವುದೇ ನ್ಯಾಯಾಲಯದಿಂದ ಹೊರಡಿಸಿದ ಆದೇಶವು, ಈ ಪ್ರಕರಣದ ಉದ್ದೇಶಕ್ಕಾಗಿ ಸದರಿ ಉಪಪ್ರಕರಣ (5)ರ ಅಡಿಯಲ್ಲಿ ಹೊರಡಿಸಿದ ಆದೇಶ ಎಂದು ಪರಿಭಾವಿಸತಕ್ಕದ್ದು.

57. ಗ್ರಾಹಕ ಕ್ಷೇಮಾಭಿವೃದ್ಧಿ ನಿರ್ಧಿ.- (1) ಸರ್ಕಾರವು ಗ್ರಾಹಕ ಕ್ಷೇಮಾಭಿವೃದ್ಧಿ ನಿರ್ಧಿ ಎಂದು ಕರೆಯಲಾಗುವ ಒಂದು ನಿರ್ಧಿಯನ್ನು ಸಾಫಿಸತಕ್ಕದ್ದು ಮತ್ತು-

(ಎ) ಪ್ರಕರಣ 54ರ ಉಪಪ್ರಕರಣ (5)ರಲ್ಲಿ ಉಲ್ಲೇಖಿಸಲಾದ ತೆರಿಗೆಯ ಮೊತ್ತವನ್ನು;

(ಬಿ) ನಿರ್ಧಿಗೆ ಜಮೆಗೊಳಿಸಿದ ಮೊತ್ತದ ಹೂಡಿಕೆಯಿಂದ ಗಳಿಸಿದ ಯಾವುದೇ ಆದಾಯ; ಮತ್ತು

(ಸಿ) ಇದರಿಂದ ಸ್ವೀಕರಿಸಿದ ಯಾವುದೇ ಇತರ ಹಣಗಳನ್ನು,

- ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಿರ್ಧಿಗೆ ಜಮೆ ಮಾಡತಕ್ಕದ್ದು.

58. ನಿರ್ಧಿಯ ಒಳಕೆ.- (1) ಈ ನಿರ್ಧಿಗೆ ಜಮೆಗೊಳ್ಳುವ ಯಾವುದೇ ಮೊತ್ತಗಳನ್ನು, ಸರ್ಕಾರವು ಗ್ರಾಹಕರ ಕ್ಷೇಮಾಭಿವೃದ್ಧಿಗಾಗಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಒಳಗೊಂಡಿರುತ್ತಿರುತ್ತದ್ದು.

(2) ಭಾರತದ ಕಂಟ್ರೋಲರ್ ಮತ್ತು ಅಡಿಟರ್-ಜನರಲ್ ರವರೊಡನೆ ಸಮಾಲೋಚನೆಯನ್ನು ನಡೆಸಿ ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ನಿರ್ಧಿಗೆ ಸಂಬಂಧಿಸಿದ ಸೂಕ್ತ ಮತ್ತು ಪ್ರತ್ಯೇಕ ಲೆಕ್ಕಪತ್ರ ಮತ್ತು ಸಂಬಂಧಿಸಿದ ಇತರ ದಾಖಲೆಗಳನ್ನು ಸರ್ಕಾರ ಅಥವಾ ಅದರಿಂದ ನಿರ್ಧಿಷ್ಟಪಡಿಸಿದ ಪ್ರಾಧಿಕಾರವು ನಿರ್ವಹಿಸತಕ್ಕದ್ದು.

ಅಧ್ಯಾಯ-XII

ಕರನಿರ್ಧರಣೆ

59. ಸ್ವಯಂ-ಕರನಿರ್ಧರಣೆ.- ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಗಳನ್ನು ಸ್ವಯಂ-ನಿರ್ಧರಣೆ ಮಾಡತಕ್ಕದ್ದು ಮತ್ತು ಪ್ರತಿಯೊಂದು ತೆರಿಗೆ ಅವಧಿಗೆ ಪ್ರಕರಣ 39ರ ಅಡಿಯಲ್ಲಿ ನಿರ್ಧಿಷ್ಟಪಡಿಸಿದಂತೆ ಒಂದು ರಿಟನ್ ನ್ನು ಒದಗಿಸತಕ್ಕದ್ದು.

60. ತಾತ್ಕಾಲಿಕ ಕರನಿರ್ಧರಣೆ.- (1) ಉಪಪ್ರಕರಣ (2)ರ ಉಪಬಂಧಗಳಿಗೆ ಒಳಪಟ್ಟು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೌಲ್ಯವನ್ನು ನಿರ್ಧರಿಸುವುದಕ್ಕೆ ಅಥವಾ ಅವುಗಳಿಗೆ ಅನ್ನಯವಾಗುವ ತೆರಿಗೆ ದರವನ್ನು ನಿರ್ಧರಿಸುವುದಕ್ಕೆ ತೆರಿಗೆದಾಯಕ ವ್ಯಕ್ತಿಗೆ ಸಾಧ್ಯವಾಗಿರದ್ದಲ್ಲಿ, ಅವನು ಕಾರಣಗಳನ್ನು ಲಿಖಿತ ರೂಪದಲ್ಲಿ ನೀಡಿ ತಾತ್ಕಾಲಿಕ ಆಧಾರದ ಮೇಲೆ ತೆರಿಗೆಯನ್ನು

ಸಂದಾಯ ಮಾಡುವುದಕ್ಕಾಗಿ ಯುಕ್ತ ಅಧಿಕಾರಿಯನ್ನು ಹೋರಬಹುದು ಮತ್ತು ಯುಕ್ತ ಅಧಿಕಾರಿಯು, ಅಂಥ ಹೋರಿಕೆಯನ್ನು ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳನ್ನು ಏರದ ಅವಧಿಯೊಳಗಾಗಿ ಆತನು ನಿರ್ಧಿಷ್ಟಪಡಿಸಬಹುದಾದ ಅಂಥ ದರದಲ್ಲಿ ಅಥವಾ ಅಂಥ ಮೌಲ್ಯದ ಮೇಲೆ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಸಂದಾಯವನ್ನು ಅನುಮತಿಸುವ ಒಂದು ಆದೇಶವನ್ನು ಹೊರಡಿಸತಕ್ಕದ್ದು.

(2) ಯುಕ್ತ ಅಧಿಕಾರಿಯು ಸೂಕ್ತವೆಂದು ಭಾವಿಸಬಹುದಾದ ಅಂಥ ಜಾಮೀನು ಅಥವಾ ಭದ್ರತೆಯಾಂದಿಗೆ, ತೆರಿಗೆದಾಯಕ ವ್ಯಕ್ತಿಯು, ಈ ಸಂಬಂಧದಲ್ಲಿ ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಬಾಂಡಾನನ್ನು ಬರೆದುಕೊಟ್ಟರೆ, ಅಂತಿಮವಾಗಿ ನಿರ್ಧರಿಸಬಹುದಾದ ತೆರಿಗೆಯ ಮೊತ್ತ ಹಾಗೂ ತಾತ್ಕಾಲಿಕವಾಗಿ ನಿರ್ಧರಿಸಿದ ತೆರಿಗೆಯ ಮೊತ್ತದ ನಡುವಿನ ವ್ಯತ್ಯಾಸವನ್ನು ಸಂದಾಯ ಮಾಡುವುದಕ್ಕಾಗಿ ತೆರಿಗೆದಾಯಕ ವ್ಯಕ್ತಿಯನ್ನು ಬಧ್ಯಗೊಳಿಸಿ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಸಂದಾಯವನ್ನು ಮಾಡಲು ಅವಕಾಶ ನೀಡಬಹುದು.

(3) ಯುಕ್ತ ಅಧಿಕಾರಿಯು, ಉಪಪ್ರಕರಣ (1)ರ ಅಡಿಯಲ್ಲಿ ಹೊರಡಿಸಿದ ಆದೇಶವನ್ನು ತಿಳಿಸಿದ ದಿನಾಂಕದಿಂದ ಆರು ತಿಂಗಳನ್ನು ಏರದ ಅವಧಿಯ ಒಳಗಾಗಿ, ಕರನಿರ್ಧರಣೆಯನ್ನು ಅಂತಿಮಗೊಳಿಸುವುದಕ್ಕಾಗಿ ಅಗತ್ಯವಿರಬಹುದಾದ ಅಂಥ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡ ನಂತರ ಅಂತಿಮ ಆದೇಶವನ್ನು ಹೊರಡಿಸತಕ್ಕದ್ದು:

ಪರಂತು, ಈ ಉಪಪ್ರಕರಣದಲ್ಲಿ ನಿರ್ಧಿಷ್ಟಪಡಿಸಿದ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣದ ಮೇಲೆ ಮತ್ತು ಲಿಖಿತವಾಗಿ ದಾಖಲಿಸಬಹುದಾದ ಕಾರಣಗಳಿಗಾಗಿ, ಜಂಟಿ ಆಯುಕ್ತ ಅಥವಾ ಅಪರ ಆಯುಕ್ತರು ಆರು ತಿಂಗಳು ಏರದಂತೆ ಮುಂದಿನ ಅವಧಿಗೆ ಮತ್ತು ಆಯುಕ್ತರು ನಾಲ್ಕು ವರ್ಷಗಳನ್ನು ಏರದ ಅಂಥ ಮುಂದಿನ ಅವಧಿಗೆ ವಿಸ್ತರಿಸಬಹುದು.

(4) ನೋಂದಾಯಿತ ವ್ಯಕ್ತಿಯು ತಾತ್ಕಾಲಿಕ ಕರನಿರ್ಧರಣೆಯ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡರ ಪೂರ್ವಕೆಯ ಮೇಲೆ ಸಂದಾಯ ಮಾಡಬೇಕಾದ, ಆದರೆ ಪ್ರಕರಣ 39ರ ಉಪಪ್ರಕರಣ (7)ರ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ನಿರ್ಧಿಷ್ಟಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಸಂದಾಯ ಮಾಡದಿರುವ ಯಾವುದೇ ತೆರಿಗೆಯ ಮೇಲೆ, ಸದರಿ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡರ ಪೂರ್ವಕೆಗೆ ಸಂಬಂಧಿಸಿದಂತೆ ತೆರಿಗೆಯನ್ನು ಸಂದಾಯ ಮಾಡಬೇಕಾದ ಗಡುವು ದಿನಾಂಕದ ನಂತರದ ಮೊದಲ ದಿನದಿಂದ ಅಂಥ ಸಂದಾಯದ ವಾಸ್ತವಿಕ ದಿನಾಂಕದವರೆಗೆ, ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ಧಿಷ್ಟಪಡಿಸಿದ ದರದಲ್ಲಿ ಬಡ್ಡಿಯನ್ನು, ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು, ಅಂಥ ಮೊತ್ತವು ಅಂತಿಮ ಕರನಿರ್ಧರಣೆಯ ಆದೇಶವನ್ನು ನೀಡುವ ವೋದಲು ಅಥವಾ ನಂತರ ಸಂದಾಯವಾಗಿರಬಹುದು.

(5) ಉಪಪ್ರಕರಣ (3)ರ ಅಡಿಯಲ್ಲಿನ ಅಂತಿಮ ಕರನಿರ್ಧರಣೆಯ ಆದೇಶದ ಪರಿಣಾಮವಾಗಿ ತೆರಿಗೆದಾಯಕ ವ್ಯಕ್ತಿಯು ಮರುಪಾವತಿಗೆ ಹಕ್ಕಳುವನಾಗಿದ್ದಲ್ಲಿ, ಪ್ರಕರಣ 54ರ ಉಪಪ್ರಕರಣ (8)ರ ಉಪಬಂಧಗಳಿಗೆ ಒಳಪಟ್ಟು, ಅಂಥ ಮರುಪಾವತಿಯ ಮೇಲೆ ಬಡ್ಡಿಯನ್ನು, ಪ್ರಕರಣ 56ರಲ್ಲಿ ಉಪಬಂಧಿಸಿದಂತೆ, ಸಂದಾಯ ಮಾಡತಕ್ಕದ್ದು.

61. ರಿಟನ್‌ಗಳ ಸೂಕ್ತ ಪರಿಶೀಲನೆ.— (1) ಯುಕ್ತ ಅಧಿಕಾರಿಯು ರಿಟನ್‌ನ ಸರಿತನವನ್ನು ಪರಿಶೀಲಿಸುವುದಕ್ಕಾಗಿ, ನೋಂದಾಯಿತ ವ್ಯಕ್ತಿಯಿಂದ ಒದಗಿಸಿದ ರಿಟನ್‌ನ್ನು ಮತ್ತು ಸಂಬಂಧಿಸಿದ ವಿವರಗಳನ್ನು ಸೂಕ್ತ ಪರಿಶೀಲನೆ ಮಾಡಬಹುದು ಮತ್ತು ಗಮನಿಸಿದ ನ್ಯಾನತೆಗಳು ಯಾವುದಾದರೂ ಇದ್ದಲ್ಲಿ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಆತನಿಗೆ ತಿಳಿಸಬಹುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಅವನ ವಿವರಣೆಯನ್ನು ಕೇಳಬಹುದು.

(2) ವಿವರಣೆಯು ಅಂಗೀಕಾರಾರ್ಥ ಎಂದು ಕಂಡುಬಂದ ಸಂದರ್ಭದಲ್ಲಿ, ಅದಕ್ಕನುಸಾರವಾಗಿ ನೋಂದಾಯಿತ ವ್ಯಕ್ತಿಗೆ ತಿಳಿಸತಕ್ಕದ್ದು ಮತ್ತು ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮವನ್ನು ತೆಗೆದುಕೊಳ್ಳತಕ್ಕದ್ದಲ್ಲ.

(3) ಯುಕ್ತ ಅಧಿಕಾರಿಯಿಂದ ತಿಳಿಸಲಾದ ಮೂವತ್ತು ದಿನಗಳ ಅವಧಿಯ ಅಥವಾ ಆತನಿಂದ ಅನುಮತಿಸಬಹುದಾದ ಅಂಥ ಹೆಚ್ಚಿನ ಅವಧಿಯ ಒಳಗಾಗಿ ತೃಪ್ತಿದಾಯಕವಾದ ವಿವರಣೆಯನ್ನು ಒದಗಿಸಿಲ್ಲದ ಸಂದರ್ಭದಲ್ಲಿ ಅಥವಾ ನೋಂದಾಯಿತ ವ್ಯಕ್ತಿಯು ನ್ಯಾನತೆಗಳನ್ನು ಒಪ್ಪಿಕೊಂಡ ನಂತರ, ಆ ನ್ಯಾನತೆಯನ್ನು ಒಪ್ಪಿಕೊಂಡ ತಿಂಗಳನ ರಿಟನ್‌ನಲ್ಲಿ ಸರಿಪಡಿಕೆಯ ಕ್ರಮವನ್ನು ತೆಗೆದುಕೊಳ್ಳಲು ವಿಫಲನಾದಲ್ಲಿ, ಯುಕ್ತ ಅಧಿಕಾರಿಯು ಪ್ರಕರಣ 65 ಅಥವಾ ಪ್ರಕರಣ 66 ಅಥವಾ ಪ್ರಕರಣ 67ರ ಅಡಿಯಲ್ಲಿರುವುಗಳನ್ನು ಒಳಗೊಂಡಂತೆ ಸೂಕ್ತ ಕ್ರಮಗಳನ್ನು ಪ್ರಾರಂಭಿಸಬಹುದು, ಅಥವಾ ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ತೆರಿಗೆ ಮತ್ತು ಇತರ ಬಾಕಿಗಳನ್ನು ನಿರ್ಧರಿಸಲು ಕ್ರಮ ಜರುಗಿಸಬಹುದು.

62. ರಿಟನ್‌ಗಳನ್ನು ಸಲ್ಲಿಸದಿರುವವರ ಕರನಿರ್ಧರಣೆ.— (1) ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ, ಪ್ರಕರಣ 46 ಅಡಿಯಲ್ಲಿ ಒಂದು ಸೂಕ್ತನಾ ಪತ್ರವನ್ನು ನೀಡಿದ ನಂತರವೂ, ಒಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 39 ಅಥವಾ ಪ್ರಕರಣ 45ರ ಅಡಿಯಲ್ಲಿ ರಿಟನ್‌ನ್ನು ಒದಗಿಸಲು ವಿಫಲನಾದಲ್ಲಿ, ಯುಕ್ತ ಅಧಿಕಾರಿಯು, ಲಭ್ಯವಿರುವ ಹಾಗೂ ಆತನು ಕಲೆಹಾಕಿದ ಎಲ್ಲಾ ಸಂಬಂಧಿತ ಮಾಹಿತಿಗಳನ್ನು ಗಣನೆಗೆ ತೆಗೆದುಕೊಂಡು, ಅವನ ಅತ್ಯುತ್ತಮ ವಿವೇಚನಾ ನಿಷಾಯದ ಮೇರೆಗೆ ಸದರಿ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ನಿರ್ಧರಿಸಲು ಕ್ರಮ ಜರುಗಿಸಬಹುದು ಮತ್ತು ಸಂದಾಯ ಮಾಡದಿರುವ ತೆರಿಗೆಯು ಸಂಬಂಧಿಸಿರುವ ಹಣಕಾಸು ವರ್ಷಗಳಾಗಿ ವಾಷ್ಣಿಕ ವಿವರ ಪಟ್ಟಿಯನ್ನು ಒದಗಿಸುವುದಕ್ಕೆ ಪ್ರಕರಣ 44ರಲ್ಲಿ ನಿರ್ಧಿಷ್ಟಪಡಿಸಿದ ದಿನಾಂಕದಿಂದ ಒಂದು ವರ್ಷಗಳ ಅವಧಿಯೊಳಗಾಗಿ ಒಂದು ಕರನಿರ್ಧರಣೆ ಆದೇಶವನ್ನು ನೀಡುವುದು.

(2) ಉಪಪ್ರಕರಣ (1)ರ ಅಡಿಯಲ್ಲಿ ಕರನಿರ್ಧರಣೆ ಆದೇಶವನ್ನು ನೀಡಿದ ಮೂವತ್ತು ದಿನಗಳ ಒಳಗಾಗಿ ನೋಂದಾಯಿತ ವ್ಯಕ್ತಿಯು ಒಂದು ಸಿಂಧುವಾದ ರಿಟನ್‌ನ್ನು ಒದಗಿಸಿಲ್ಲದ್ದು, ಸದರಿ ಕರನಿರ್ಧರಣೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಪರಿಭಾವಿಸತಕ್ಕದ್ದು ಆದರೆ ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ಬಡ್ಡಿ ಸಂದಾಯದ ಅಥವಾ ಪ್ರಕರಣ 47ರ ಅಡಿಯಲ್ಲಿ ವಿಳಂಬ ಶ್ಲಷ್ಟ ಸಂದಾಯದ ಬಾಧ್ಯತೆಯು ಮುಂದುವರಿಯತಕ್ಕದ್ದು.

63. ಅನೋಂದಾಯಿತ ವ್ಯಕ್ತಿಗಳ ಕರನಿರ್ವಹಣೆ.— ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಒಬ್ಬ ತೆರಿಗದಾಯಕ ವ್ಯಕ್ತಿಯು, ನೋಂದಣಿಯನ್ನು ಪಡೆಯಲು ಬಾಧ್ಯನಾಗಿದ್ದರೂ ಸಹ ಹಾಗೆ ಮಾಡಲು ವಿಫಲನಾಗಿದ್ದಲ್ಲಿ, ಅಥವಾ ಆತನ ನೋಂದಣಿಯು ಪ್ರಕರಣ 29ರ ಉಪಪ್ರಕರಣ (2)ರ ಅಡಿಯಲ್ಲಿ ರದ್ದುಗೊಂಡಿದ್ದ ಆದರೆ ತೆರಿಗೆ ಸಂದಾಯ ಮಾಡುವುದಕ್ಕೆ ಬಾಧ್ಯನಿದ್ದಲ್ಲಿ, ಯುಕ್ತ ಅಧಿಕಾರಿಯು, ಅವನ ಅತ್ಯುತ್ತಮ ವಿವೇಚನಾ ನಿರ್ಣಯದ ಮೇರೆಗೆ, ಅಂಥ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ಸಂಬಂಧಿಸಿದ ತೆರಿಗೆ ಅವಧಿಗಳಿಗೆ ನಿರ್ವಹಿಸಲು ಕ್ರಮ ಜರುಗಿಸಬಹುದು ಮತ್ತು ಸಂದಾಯ ಮಾಡದಿರುವ ತೆರಿಗೆಯು ಸಂಬಂಧಿಸಿರುವ ಹಣಕಾಸು ವರ್ಷಕ್ಕೆ ವಾರ್ಷಿಕ ವಿವರ ಪಟ್ಟಿಯನ್ನು ಒದಗಿಸುವುದಕ್ಕಾಗಿ ಪ್ರಕರಣ 44ರಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ಏದು ವರ್ಷಗಳ ಅವಧಿಯೋಜನೆಗಾಗಿ ಒಂದು ಕರನಿರ್ವಹಣಾ ಆದೇಶವನ್ನು ನೀಡುವುದು:

ಪರಂತು, ಆ ವ್ಯಕ್ತಿಗೆ ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತು ಅಂಥ ಕರನಿರ್ವಹಣಾ ಆದೇಶವನ್ನು ಹೊರಡಿಸತಕ್ಕದ್ದಲ್ಲ.

64. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಕ್ಷಿಪ್ರ ಕರನಿರ್ವಹಣೆ.— (1) ಯುಕ್ತ ಅಧಿಕಾರಿಯು, ಆತನ ಗಮನಕ್ಕೆ ಬರಲಾಗಿರುವ ಒಬ್ಬ ತೆರಿಗದಾಯಕ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ತೋರಿಸುವ ಯಾವುದೇ ಮುರಾವೆಯ ಮೇಲೆ, ಅವರ ಅಯುಕ್ತ ಅಥವಾ ಜಂಟಿ ಆಯುಕ್ತರ ಮೌವಾನುಮತಿಯೋಂದಿಗೆ, ಹಾಗೆ ಮಾಡುವುದರಲ್ಲಿನ ಯಾವುದೇ ವಿಳಂಬವು ರಾಜಸ್ವದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುವುದನ್ನು ನಂಬಲು ಅವನು ಸಾಕಷ್ಟು ಆಧಾರಗಳನ್ನು ಹೊಂದಿದ್ದರೆ, ರಾಜಸ್ವದ ಹಿತಾಸಕ್ತಿಯ ರಕ್ಷಣೆಗಾಗಿ ಅಂಥ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ನಿರ್ವಹಿಸಲು ಕ್ರಮ ಜರುಗಿಸಬಹುದು ಮತ್ತು ಒಂದು ಕರನಿರ್ವಹಣಾ ಆದೇಶವನ್ನು ನೀಡಬಹುದು:

ಪರಂತು, ಯಾರಿಗೆ ಬಾಧ್ಯತೆಯು ಸಂಬಂಧಪಟ್ಟಿರುವುದೋ ಆ ತೆರಿಗದಾಯಕ ವ್ಯಕ್ತಿಯನ್ನು ವಿಚಿತ ಪಡಿಸಬೇಕ್ಕಳ್ಳಲು ಆಗದಿದ್ದಲ್ಲಿ ಮತ್ತು ಅಂಥ ಬಾಧ್ಯತೆಯು ಸರಕುಗಳ ಮೂರ್ಕೆಕೆಗೆ ಸಂಬಂಧಪಟ್ಟಲ್ಲಿ, ಅಂಥ ಸರಕುಗಳ ಉಸ್ತುವಾರಿಯನ್ನು ಹೊಂದಿದ ವ್ಯಕ್ತಿಯು, ಕರನಿರ್ವಹಣೆಗೆ ಬಾಧ್ಯನಾಗುವ ಮತ್ತು ಈ ಅಧಿನಿಯಮದ ಅಡಿಯಲ್ಲಿ ಬಾಕಿಯಿರುವ ತೆರಿಗೆ ಮತ್ತು ಇತರೆ ಮೊತ್ತವನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರುವ ತೆರಿಗದಾಯಕ ವ್ಯಕ್ತಿ ಎಂದು ಪರಿಭಾವಿಸತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಹೊರಡಿಸಿದ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ತೆರಿಗದಾಯಕ ವ್ಯಕ್ತಿಯ ಸಲ್ಲಿಸಿದ ಒಂದು ಅರ್ಜಿಯ ಮೇಲೆ, ಅಥವಾ ಅವರ ಸ್ವೀಕರಣೆಯಿಂದ ಅವರ ಅಯುಕ್ತ ಅಧಿಕಾರಿ ಜಂಟಿ ಆಯುಕ್ತರು ಅಂಥ ಆದೇಶವು ತಪ್ಪಾದುದು ಎಂದು ಪರಿಗಣಿಸಿದಲ್ಲಿ, ಅವರು ಅಂಥ ಆದೇಶವನ್ನು ಹಿಂತೆಗೆದುಕೊಳ್ಳಬಹುದು ಮತ್ತು ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಹೇಳಲಾದ ಕಾರ್ಯವಿಧಾನವನ್ನು ಅನುಸರಿಸುವುದು.

ಅಧ್ಯಾಯ—XIII ಲೆಕ್ಕಪರಿಶೋಧನೆ

65. ತೆರಿಗೆ ಪ್ರಾಧಿಕಾರಗಳಿಂದ ಲೆಕ್ಕಪರಿಶೋಧನೆ.— (1) ಆಯುಕ್ತರು ಅಥವಾ ಅವರಿಂದ, ಸಾಮಾನ್ಯ ಅಥವಾ ಒಂದು ನಿರ್ದಿಷ್ಟ ಆದೇಶದ ಮೂಲಕ ಪ್ರಾಧಿಕೃತಗೊಂಡ ಯಾವೋಬ್ಬ ಅಧಿಕಾರಿಯು, ಯಾವೋಬ್ಬ ನೋಂದಾಯಿತ ವ್ಯಕ್ತಿಯ ಲೆಕ್ಕಪರಿಶೋಧನೆಯನ್ನು ನಿಯಮಿಸಬಹುದಾದ ಅಂಥ ಅವಧಿಗೆ, ಅಂಥ ಆವರ್ತನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಕೈಗೊಳ್ಳಬಹುದು.

(2) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳ ತೆರಿಗದಾಯಕ ವ್ಯಕ್ತಿಯ ವ್ಯವಹಾರ ಸ್ಥಳದಲ್ಲಿ ಅಥವಾ ಅವರ ಕಳೆರಿಯಲ್ಲಿ ಲೆಕ್ಕಪರಿಶೋಧನೆಯನ್ನು ನಡೆಸಬಹುದು.

(3) ಲೆಕ್ಕಪರಿಶೋಧನೆಯನ್ನು ನಡೆಸುವುದಕ್ಕಿಂತ, ಹದಿನ್ಯೇದು ಕೆಲಸದ ದಿನಗಳಿಗೆ ಕಡಿಮೆಯಿರದಂತೆ ಮುಂಚಿತವಾಗಿ, ಸೂಚನಾ ಪತ್ರದ ಮೂಲಕ, ನಿಯಮಿಸಲಾದ ವಿಧಾನದಲ್ಲಿ ನೋಂದಾಯಿತ ವ್ಯಕ್ತಿಗೆ ತಿಳಿಸತಕ್ಕದ್ದು.

(4) ಉಪಪ್ರಕರಣ (1)ರ ಅಡಿಯಲ್ಲಿ ಲೆಕ್ಕಪರಿಶೋಧನೆಯು, ಲೆಕ್ಕಪರಿಶೋಧನೆ ಪ್ರಾರಂಭಗೊಂಡ ದಿನಾಂಕದಿಂದ ಮೂರು ತಿಂಗಳ ಅವಧಿಯೋಜನೆ ಮೂರಣಗೊಳ್ಳತಕ್ಕದ್ದು:

ಪರಂತು, ಆಯುಕ್ತರು ಅಂಥ ನೋಂದಾಯಿತ ವ್ಯಕ್ತಿಗೆ ಸಂಬಂಧಿಸಿದ ಲೆಕ್ಕಪರಿಶೋಧನೆಯು, ಲೆಕ್ಕಪರಿಶೋಧನೆ ಪ್ರಾರಂಭಗೊಂಡ ದಿನಾಂಕದಿಂದ ಮೂರು ತಿಂಗಳ ಅವಧಿಯೋಜನೆ ಪೂರ್ಣಗೊಳ್ಳುವುದಿಲ್ಲ ಎಂದು ಮನದಟ್ಟ ಮಾಡಿಕೊಂಡರೆ ಅವರು ಲಿಖಿತ ರೂಪದಲ್ಲಿ ದಾಖಲಿಸಬಹುದಾದ ಕಾರಣಗಳಿಗಾಗಿ, ಆ ಅವಧಿಯನ್ನು ಆರು ತಿಂಗಳಿಗಳನ್ನು ಮೀರದ ಮುಂದಿನ ಅವಧಿಗೆ ವಿಸ್ತರಿಸಬಹುದು.

ವಿವರಣೆ:— ಈ ಉಪಪ್ರಕರಣದ ಉದ್ದೇಶಗಳಿಗಾಗಿ, “ಲೆಕ್ಕಪರಿಶೋಧನೆ ಪ್ರಾರಂಭ”ವನ್ನು, ತೆರಿಗೆ ಪ್ರಾಧಿಕಾರದಿಂದ ಕರೆ ಮಾಡಿದ ದಾಖಲೆಗಳು ಮತ್ತು ಇತರ ದಸ್ತಾವೇಚುಗಳನ್ನು ತೆರಿಗದಾಯಕ ವ್ಯಕ್ತಿಯು ಹಾಜರುಪಡಿಸಿದ ಅಥವಾ ವ್ಯವಹಾರದ ಸ್ಥಳದಲ್ಲಿ ಲೆಕ್ಕಪರಿಶೋಧನೆಯನ್ನು ವಾಸ್ತವಿಕವಾಗಿ ವಿರ್ಭಾವಿಸಿದ ದಿನಾಂಕ ಇವುಗಳಲ್ಲಿ ಯಾವುದು ತರುವಾಯವೋ ಆದು ಎಂದು ಅಧ್ಯೇಸತಕ್ಕದ್ದು.

(5) ಲೆಕ್ಕಪರಿಶೋಧನೆಯ ಕ್ರಮದಲ್ಲಿ, ಪ್ರಾಧಿಕೃತಗೊಂಡ ಅಧಿಕಾರಿಯು,—

- (i) ಅವನಿಗೆ ಲೆಕ್ಕಮಸ್ತಕಗಳನ್ನು ಅಥವಾ ಇತರ ದಸ್ತಾವೇಚುಗಳನ್ನು ಪರಿಶೀಲಿಸುವುದಕ್ಕಾಗಿ ಅವಶ್ಯಕವಾದ ಸೌಲಭ್ಯಗಳನ್ನು ಆತನಿಗೆ ಒದಗಿಸುವಂತೆ;
- (ii) ಆತನಿಗೆ ಅಗತ್ಯವಿರಬಹುದಾದ ಅಂಥ ಮಾಹಿತಿಯನ್ನು ಒದಗಿಸುವಂತೆ ಮತ್ತು ಲೆಕ್ಕಪರಿಶೋಧನೆಯನ್ನು ಸಂಕಾಲಿಸಲಿ ಮೂರಣಗೊಳಿಸುವಿಕೆಗಾಗಿ ನೇರವು ನೀಡುವಂತೆ,

-ನೋಂದಾಯಿತ ವ್ಯಕ್ತಿಯನ್ನು ಅಗತ್ಯಪಡಿಸಬಹುದು.

(6) ಲೆಕ್ಕಪರಿಶೋಧನೆಯ ಮುಗಿದ ಮೇಲೆ, ಯುಕ್ತ ಅಧಿಕಾರಿಯು, ಮೂವತ್ತು ದಿನಗಳ ಒಳಗಾಗಿ, ಯಾರ ದಾಖಿಲೆಗಳನ್ನು ಲೆಕ್ಕಪರಿಶೋಧಿಸಲಾಗಿದೆಯೋ ಆ ನೋಂದಾಯಿತ ವ್ಯಕ್ತಿಗೆ, ತೀಮಾರನಗಳ, ಆತನ ಹಕ್ಕಿಗಳು ಮತ್ತು ಹೊಣೆಗಾರಿಕೆಗಳ ಹಾಗೂ ಅಂಥ ತೀಮಾರನಗಳ ಕಾರಣಗಳ ಬಗ್ಗೆ ತಿಳಿಸತಕ್ಕದ್ದು.

(7) ಉಪಪ್ರಕರಣ (1)ರಲ್ಲಿ ನಡೆಸಿದ ಲೆಕ್ಕಪರಿಶೋಧನೆಯು, ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿದ ತೆರಿಗೆ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿ, ಅಥವಾ ತಪ್ಪಾಗಿ ಉಪಯೋಗಿಸಿದ ಅಥವಾ ಒಳಿಸಿದ ಹೊಡುವಳಿ ತೆರಿಗೆಯ ಜಮೆಯನ್ನು ಪತ್ತೆ ಮಾಡುವುದರೂಂದಿಗೆ ಪರಿಣಮಿಸಿದಲ್ಲಿ, ಯುಕ್ತ ಅಧಿಕಾರಿಯು ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ಕ್ರಮವನ್ನು ಪ್ರಾರಂಭಿಸಬಹುದು.

66. ವಿಶೇಷ ಲೆಕ್ಕಪರಿಶೋಧನೆ.— (1) ಆತನ ಮುಂದಿರುವ ಸೂಕ್ತ ಪರಿಶೀಲನೆ, ವಿಚಾರಣೆ, ತನಿಬೆ ಅಥವಾ ಯಾವುದೇ ಇತರ ನಡಾವಳಿಗಳ ಯಾವುದೇ ಹಂತದಲ್ಲಿ, ಸಹಾಯಕ ಆಯುಕ್ತರ ಶ್ರೇಣಿಗಿಂತ ಕಡಿಮೆ ಇಲ್ಲದ ಯಾವುದೇ ಅಧಿಕಾರಿಯು, ಪ್ರಕರಣದ ಸ್ವರೂಪ ಮತ್ತು ಸಂಕೀರ್ಣತೆಯನ್ನು ಹಾಗೂ ರಾಜಸ್ವದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಮೌಲ್ಯವನ್ನು ಸರಿಯಾಗಿ ಫೋಷಿಸಿಸಲಾಗಿಲ್ಲ ಅಥವಾ ಉಪಯೋಗಿಸಿದ ಜಮೆಯು ಸಹಜ ಮಿತಿಗಳ ಒಳಗಿಲ್ಲ ಎನ್ನುವ ಅಭಿಪ್ರಾಯವನ್ನು ಹೊಂದಿದ್ದರೆ, ಆತನು, ಆಯುಕ್ತರ ಮೂರಾನುಮೋದನೆಯೂಂದಿಗೆ, ಅಂಥ ನೋಂದಾಯಿತ ವ್ಯಕ್ತಿಯನ್ನು ಲೆಕ್ಕಪುಸ್ತಕಗಳನ್ನು ಒಳಗೊಂಡಂತೆ ಆತನ ದಾಖಿಲೆಗಳನ್ನು ಆಯುಕ್ತರಿಂದ ನಾಮ ನಿರ್ದೇಶಿತಗೊಳ್ಳಬಹುದಾದ ಒಬ್ಬ ಚಾಟ್‌ಡೋಂಟ್ ಅಕೊಂಟೆಂಟ್ ಅಥವಾ ಒಬ್ಬ ಕಾಸ್ಟ್ ಅಕೊಂಟೆಂಟ್‌ನಿಂದ ಪರಿಣಿಸಿಕೊಳ್ಳುವಂತೆ ಮತ್ತು ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವಂತೆ ಲಿಖಿತವಾಗಿ ತಿಳಿಸುವುದರ ಮೂಲಕ ನಿರ್ದೇಶಿಸಬಹುದು.

(2) ಹಾಗೆ ನಾಮ ನಿರ್ದೇಶಿತಗೊಂಡ ಒಬ್ಬ ಚಾಟ್‌ಡೋಂಟ್ ಅಕೊಂಟೆಂಟ್ ಅಥವಾ ಕಾಸ್ಟ್ ಅಕೊಂಟೆಂಟ್, ಹೊಂಬತ್ತು ದಿನಗಳ ಅವಧಿಯ ಒಳಗಾಗಿ, ಆತನಿಂದ ಯುಕ್ತವಾಗಿ ಸಹಿಮಾಡಿದ ಮತ್ತು ಪ್ರಮಾಣೀಕರಿಸಿದ ಅಂಥ ಲೆಕ್ಕಪರಿಶೋಧನೆಯ ಒಂದು ವರದಿಯನ್ನು, ನಿರ್ದಿಷ್ಟಪಡಿಸಬಹುದಾದ ಅಂಥ ಇತರ ವಿವರಗಳನ್ನು ಅದರಲ್ಲಿ ನಮೂದಿಸಿ ಸದರಿ ಸಹಾಯಕ ಆಯುಕ್ತನಿಗೆ ಸಲ್ಲಿಸತಕ್ಕದ್ದು:

ಪರಂತು, ಸಹಾಯಕ ಆಯುಕ್ತನು, ಆತನಿಗೆ ಈ ಸಂಬಂಧದಲ್ಲಿ ತೆರಿಗೆದಾಯಕ ವ್ಯಕ್ತಿಯಿಂದ ಅಥವಾ ಚಾಟ್‌ಡೋಂಟ್ ಅಕೊಂಟೆಂಟ್ ಅಥವಾ ಕಾಸ್ಟ್ ಅಕೊಂಟೆಂಟ್‌ನ ಮೂಲಕ ಸಲ್ಲಿಸಲಾದ ಅಜೆಂಟ್‌ಯ ಮೇರಿಗೆ ಅಥವಾ ಯಾವುದೇ ಪ್ರಮುಖ ಮತ್ತು ಸಾಕಷ್ಟು ಕಾರಣಗಳಿಗಾಗಿ, ಸದರಿ ಅವಧಿಯನ್ನು ಮುಂದಿನ ಹೊಂಬತ್ತು ದಿನಗಳವರೆಗೆ ವಿಸ್ತರಿಸಬಹುದು.

(3) ನೋಂದಾಯಿತ ವ್ಯಕ್ತಿಯ ಲೆಕ್ಕಪುಸ್ತಕಗಳು, ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ಇತರ ಉಪಬಂಧಗಳ ಅಥವಾ ತತ್ವಾಲ್ಪದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಲೆಕ್ಕಪರಿಶೋಧನೆಗೊಂಡಿದ್ದರೂ ಸಹ, ಉಪಪ್ರಕರಣ (1)ರ ಉಪಬಂಧಗಳು ಪರಿಣಾಮವನ್ನು ಹೊಂದಿರತಕ್ಕದ್ದು.

(4) ಉಪಪ್ರಕರಣ (1)ರ ಅಡಿಯಲ್ಲಿನ ವಿಶೇಷ ಲೆಕ್ಕಪರಿಶೋಧನೆಯ ಆಧಾರದಲ್ಲಿ ಕೆಲೆಹಾಕಲಾದ ಯಾವುದೇ ಮಾಹಿತಿಯನ್ನು, ಈ ಅಧಿನಿಯಮದ ಹಾಗೂ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿನ ಆತನ ವಿರುದ್ಧವಾದ ಯಾವುದೇ ನಡಾವಳಿಗಳಲ್ಲಿ ಬಳಸುವುದಕ್ಕೆ ಮಾಡಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ನೋಂದಾಯಿತ ವ್ಯಕ್ತಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡತಕ್ಕದ್ದು.

(5) ಅಂಥ ಚಾಟ್‌ಡೋಂಟ್ ಅಥವಾ ಕಾಸ್ಟ್ ಅಕೊಂಟೆಂಟ್‌ನ ಪರಿಶ್ರಮಧನವನ್ನು ಒಳಗೊಂಡಂತೆ, ಉಪಪ್ರಕರಣ (1)ರ ಅಡಿಯಲ್ಲಿನ ದಾಖಿಲೆಗಳ ಪರೀಕ್ಷೆ ಮತ್ತು ಲೆಕ್ಕಪರಿಶೋಧನೆಯ ವೆಚ್ಚಗಳು ಆಯುಕ್ತರಿಂದ ನಿರ್ಧರಣೆಯಾಗತಕ್ಕದ್ದು ಮತ್ತು ಸಂದಾಯವಾಗತಕ್ಕದ್ದು ಹಾಗೂ ಅಂಥ ನಿರ್ಧರಣೆಯು ಅಂತಿಮವಾಗಿರತಕ್ಕದ್ದು.

(6) ಉಪಪ್ರಕರಣ (1)ರ ಅಡಿಯಲ್ಲಿ ನಡೆಸಿದ ವಿಶೇಷ ಲೆಕ್ಕಪರಿಶೋಧನೆಯು, ಸಂದಾಯ ಮಾಡಿಲ್ಲದ ಅಥವಾ ಕಡಿಮೆ ಸಂದಾಯ ಮಾಡಿದ ತೆರಿಗೆ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿ, ಅಥವಾ ತಪ್ಪಾಗಿ ಉಪಯೋಗಿಸಿದ ಅಥವಾ ಒಳಿಸಿದ ಹೊಡುವಳಿ ತೆರಿಗೆ ಜಮೆಯನ್ನು ಪತ್ತೆ ಮಾಡುವುದರೂಂದಿಗೆ ಪರಿಣಮಿಸಿದಲ್ಲಿ, ಯುಕ್ತ ಅಧಿಕಾರಿಯು ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ಕ್ರಮವನ್ನು ಪ್ರಾರಂಭಿಸಬಹುದು.

ಅಧ್ಯಾಯ-XIV

ತಪಾಸಣೆ, ಶೋಧನೆ, ವಶಕ್ಕೆ ತೆಗೆದುಕೊಳ್ಳುವುದು ಮತ್ತು ಬಂಧನ

67. ತಪಾಸಣೆ, ಶೋಧನೆ ಮತ್ತು ವಶಕ್ಕೆ ತೆಗೆದುಕೊಳ್ಳುವುದರ ಅಧಿಕಾರ.— (1) ಜಂಟಿ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಯುಕ್ತ ಅಧಿಕಾರಿಯು,—

(ಎ) ಒಬ್ಬ ತೆರಿಗೆದಾಯಕ ವ್ಯಕ್ತಿಯು, ಸರಕು ಅಥವಾ ಸೇವೆಗಳು ಅಥವಾ ಅಪ್ರಗಳೆರಡರ ಮಾರ್ಪಿಕೆಗೆ ಸಂಬಂಧಿಸಿದ ಯಾವುದೇ ವಹಿವಾಟನ್ನು ಅಥವಾ ವಶದಲ್ಲಿರುವ ಸರಕುಗಳ ದಾಸ್ತಾನನ್ನು ಬಜ್ಜಿಟ್‌ದಾದ್ದನೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ತನ್ನ ಹಕ್ಕಿನಲ್ಲಿ ಹೊಂದಿರುವುದಕ್ಕಿಂತ ಅಧಿಕವಾಗಿ ಹೊಡುವಳಿ ತೆರಿಗೆ ಜಮೆಯನ್ನು ಕ್ಷೇಮು ಮಾಡಿದ್ದನೆ ಅಥವಾ ಈ ಅಧಿನಿಯಮದ ಅಡಿಯಲ್ಲಿನ ತೆರಿಗೆಯನ್ನು ತಪ್ಪಿಸುವುದಕ್ಕಾಗಿ ಈ ಅಧಿನಿಯಮದ ಯಾವುದೇ ಉಪಬಂಧಗಳ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಉಲ್ಲಂಘನೆಯಲ್ಲಿ ತೊಡಗಿದ್ದನೆ; ಅಥವಾ

(ಬಿ) ಸರಕುಗಳ ಸಾಗಣೆಕೆಯ ವ್ಯವಹಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಒಂದು ಉಗ್ರಾ ಅಥವಾ ಒಂದು ಗೋದಾಮು ಅಥವಾ ಯಾವುದೇ ಇತರ ಸ್ಥಳದ ಒಬ್ಬ ಮಾಲೀಕ ಅಥವಾ ನಿರ್ವಾಹಕ, ತೆರಿಗೆಯಿಂದ ತಪ್ಪಿಸಿಕೊಂಡಿರುವ ಸರಕುಗಳನ್ನು ಇಟ್ಟಿಕೊಂಡಿದ್ದಾನೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯ ಸಂಭವನೀಯ ತಪ್ಪಿಸುವಿಕೆಗೆ ಕಾರಣವಾಗುವ ಅಂಥ ವಿಧಾನದಲ್ಲಿ ಆತನ ಲೆಕ್ಕಪುಸ್ತಕಗಳನ್ನು ಅಥವಾ ಸರಕುಗಳನ್ನು ಇಟ್ಟಿದ್ದಾನೆ,

-ಒಂದು ನಂಬಲು ಕಾರಣಗಳನ್ನು ಹೊಂದಿದ್ದಲ್ಲಿ, ಅವನು, ತೆರಿಗೆದಾಯಕ ವ್ಯಕ್ತಿಯ ಅಥವಾ ಸರಕುಗಳ ಸಾಗಣೆಕೆಯ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಯ ಅಥವಾ ಉಗ್ರಾ ಅಥವಾ ಒಂದು ಗೋದಾಮು ಅಥವಾ ಯಾವುದೇ ಇತರ ಸ್ಥಳದ ಒಬ್ಬ ಮಾಲೀಕ ಅಥವಾ ನಿರ್ವಾಹಕನ ಯಾವುದೇ ವ್ಯವಹಾರ ಸ್ಥಳಗಳನ್ನು ತಪಾಸಣೆ ಮಾಡಲು, ಇತರ ಯಾವುದೇ ರಾಜ್ಯ ತೆರಿಗೆ ಅಧಿಕಾರಿಯನ್ನು ಲಿಖಿತವಾಗಿ ಪ್ರಾಧಿಕೃತಗೊಳಿಸಬಹುದು.

(2) ಜಂಟಿ ಆಯುಕ್ತನ ಶ್ರೇಣಿಗಿಂತ ಕಡಿಮೆಯಿಲ್ಲದ ಯುಕ್ತ ಅಧಿಕಾರಿಯು, ಉಪಪ್ರಕರಣ (1)ರ ಅಡಿಯಲ್ಲಿ ನಡೆಸಿದ ಒಂದು ತಪಾಸಣೆಗೆ ಅನುಸಾರವಾಗಿಯಾಗಲಿ ಅಥವಾ ಅನ್ಯಥಾ, ಯಾವುದೇ ಸರಕುಗಳು ಮುಟ್ಟಗೋಲಿಗೆ ಬಾಧ್ಯವಾಗಬಹುದು ಎಂದು ನಂಬಲು ಕಾರಣಗಳನ್ನು ಹೊಂದಿದ್ದಲ್ಲಿ ಅಥವಾ ಆತನ ಅಧಿಪ್ರಾಯದಲ್ಲಿ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳಿಗೆ ಉಪಯೋಗವಾಗತಕ್ಕ ಅಥವಾ ಸುಸಂಬಂಧಿಸಾಗಿರತಕ್ಕ ಯಾವುದೇ ದಸ್ತಾವೇಚುಗಳನ್ನು ಅಥವಾ ಮಸ್ತಕಗಳನ್ನು ಅಥವಾ ವಸ್ತುಗಳನ್ನು, ಯಾವುದೇ ಸ್ಥಳದಲ್ಲಿ ರಹಸ್ಯವಾಗಿಟ್ಟಿದ್ದಾಗ, ಅವುಗಳನ್ನು ಶೋಧಿಸಲು ಅಥವಾ ವಶಕ್ಕೆ ತೆಗೆದುಕೊಳ್ಳಲು ಇತರ ಯಾವುದೇ ರಾಜ್ಯ ತೆರಿಗೆ ಅಧಿಕಾರಿಯನ್ನು ಲಿಖಿತವಾಗಿ ಪ್ರಾಧಿಕೃತಗೊಳಿಸಬಹುದು ಅಥವಾ ಸ್ತತಃ ತಾನೇ ಅಂಥ ಸರಕುಗಳು, ದಸ್ತಾವೇಚುಗಳು, ಮಸ್ತಕಗಳು ಅಥವಾ ವಸ್ತುಗಳನ್ನು ಶೋಧಿಸಬಹುದು ಅಥವಾ ವಶಕ್ಕೆ ತೆಗೆದುಕೊಳ್ಳಬಹುದು:

ಪರಂತು, ಯಾವುದೇ ಅಂಥ ಸರಕುಗಳನ್ನು ವಶಕ್ಕೆ ತೆಗೆದುಕೊಳ್ಳಲು ಕಾರ್ಯಸಾಧ್ಯವಾಗಿದ್ದಲ್ಲಿ, ಯುಕ್ತ ಅಧಿಕಾರಿಯು ಸರಕುಗಳ ಮಾಲೀಕನಿಗೆ ಅಥವಾ ಅಭಿರಕ್ಷಕನಿಗೆ, ಅಂಥ ಅಧಿಕಾರಿಯ ಮೂರಾರ್ಥನುಮತಿಯ ಹೊರತಾಗಿ ಅವನು ಆ ಸರಕುಗಳನ್ನು ತೆಗೆಯತಕ್ಕದ್ದಲ್ಲಿ, ಬಿಬ್ಲುಕೊಡತಕ್ಕದ್ದಲ್ಲಿ ಅಥವಾ ಅನ್ಯಥಾ ವ್ಯವಹರಿಸತಕ್ಕದ್ದಲ್ಲಿ ಎನ್ನುವ ಆದೇಶವನ್ನು ಜಾರಿಗೊಳಿಸಬಹುದು:

ಮತ್ತು ಪರಂತು, ಹಾಗೆ ವಶಕ್ಕೆ ತೆಗೆದುಕೊಂಡ ಸರಕುಗಳು, ದಸ್ತಾವೇಚುಗಳು, ಮಸ್ತಕಗಳು ಅಥವಾ ವಸ್ತುಗಳನ್ನು, ಅವುಗಳ ಪರೀಕ್ಷೆಗಾಗಿ ಅಥವಾ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ವಿಚಾರಣೆ ಅಥವಾ ನಡಾವಳಿಗಳಿಗೆ ಅಗತ್ಯವಿರುವವ್ಯಾಪಕರ್ವರಗೆ ಮಾತ್ರ ಅಂಥ ಅಧಿಕಾರಿಯು ಉಳಿಸಿಕೊಳ್ಳತಕ್ಕದ್ದು.

(3) ಉಪಪ್ರಕರಣ (2)ರಲ್ಲಿ ಉಲ್ಲೇಖಿಸಲಾದ ದಸ್ತಾವೇಚುಗಳು, ಮಸ್ತಕಗಳು ಅಥವಾ ವಸ್ತುಗಳು ಅಥವಾ ಒಬ್ಬ ತೆರಿಗೆದಾಯಕ ವ್ಯಕ್ತಿ ಅಥವಾ ಯಾವೋಬ್ಬ ಇತರೇ ವ್ಯಕ್ತಿಯಿಂದ ಹಾಜರುಪಡಿಸಿದ ಯಾವುದೇ ಇತರ ದಸ್ತಾವೇಚುಗಳು, ಮಸ್ತಕಗಳು ಅಥವಾ ವಸ್ತುಗಳನ್ನು, ಅವುಗಳು ಈ ಅಧಿನಿಯಮದ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ನೀಡುವ ಸೂಚನಾಪತ್ರಕ್ಕಾಗಿ ಅವಲಂಬಿಸಿರದಿದ್ದಾಗ, ಅಂಥ ವ್ಯಕ್ತಿಗೆ ಸದರಿ ಸೂಚನಾಪತ್ರ ನೀಡಿದ ಮೂವತ್ತು ದಿನಗಳನ್ನು ಮೀರದ ಅವಧಿಯೊಳಗಾಗಿ ಹಿಂದಿರುಗಿಸತಕ್ಕದ್ದು.

(4) ಉಪಪ್ರಕರಣ (2)ರ ಅಡಿಯಲ್ಲಿ ಪ್ರಾಧಿಕೃತಗೊಂಡ ಅಧಿಕಾರಿಯು, ಯಾವುದೇ ಆವರಣಗಳ ಬಗಿಲನ್ನು ಮೊಹರು ಮಾಡುವ ಅಥವಾ ಒಂದು ಒಡೆದು ತೆಗೆಯುವ ಅಥವಾ ಯಾವುದೇ ಅಲ್ಲೇರಾ, ವಿದ್ಯುನ್ನಾನ್ ಉಪಕರಣಗಳು, ಪೆಟ್ಟಿಗೆ, ಕೋಶ, ಇವುಗಳಲ್ಲಿ ವ್ಯಕ್ತಿಯ ಯಾವುದೇ ಸರಕುಗಳನ್ನು, ಲೆಕ್ಕಪತ್ರಗಳನ್ನು, ರಿಜಿಸ್ಟ್ರಾರ್ಗಳನ್ನು ಅಥವಾ ದಸ್ತಾವೇಚುಗಳನ್ನು ಬಜ್ಜಿಡಲಾಗಿದೆ ಎಂದು ಸಂಶಯಿಸಿದ್ದಾಗ, ಅಂಥ ಆವರಣಗಳು, ಅಲ್ಲೇರಾ, ವಿದ್ಯುನ್ನಾನ್ ಉಪಕರಣಗಳು, ಪೆಟ್ಟಿಗೆ ಅಥವಾ ಕೋಶಕ್ಕೆ ಸಂಪರ್ಕವಾಕಾಶವನ್ನು ನಿರಾಕರಿಸಿದರೆ ಅವುಗಳನ್ನು ಒಡೆದು ತೆಗೆಯುವ ಅಧಿಕಾರವನ್ನು ಹೊಂದಿರತಕ್ಕದ್ದು.

(5) ಯುಕ್ತ ಅಧಿಕಾರಿಯ ಅಭಿಪ್ರಾಯದಲ್ಲಿ ಅಂಥ ಪ್ರತಿಗಳನ್ನು ಮಾಡುವುದು ಅಥವಾ ಅಂಥ ಉದ್ದೃತ ಭಾಗಗಳನ್ನು ತೆಗೆದುಕೊಳ್ಳುವುದು, ತನಿಖೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ಹೊರತುಪಡಿಸಿದಂತೆ, ಅಂಥ ಅಧಿಕಾರಿಯು ಈ ಸಂಬಂಧದಲ್ಲಿ ಸೂಚಿಸಬಹುದಾದ ಅಂಥ ಸ್ಥಳ ಮತ್ತು ಸಮಯದಲ್ಲಿ, ಯಾವುದೇ ದಾಖಿಲೆಗಳನ್ನು ಉಪಪ್ರಕರಣ (2)ರ ಅಡಿಯಲ್ಲಿ ಯಾರ ಅಭಿರಕ್ಷಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆಯೋ ಆ ವ್ಯಕ್ತಿಯು ಅವುಗಳನ್ನು ಒಬ್ಬ ಪ್ರಾಧಿಕೃತನಾದ ಅಧಿಕಾರಿಯ ಸಮಕ್ಕಮಾಡಲ್ಲಿ ಪ್ರತಿ ಮಾಡಲು ಅಥವಾ ಅವುಗಳಿಂದ ಉದ್ದೃತ ಭಾಗಗಳನ್ನು ತೆಗೆದುಕೊಳ್ಳಲು ಹಕ್ಕಿಳ್ಳವನಾಗಿರತಕ್ಕದ್ದು.

(6) ಉಪಪ್ರಕರಣ (2)ರ ಅಡಿಯಲ್ಲಿ ಹಾಗೆ ವಶಕ್ಕೆ ತೆಗೆದುಕೊಂಡ ಸರಕುಗಳನ್ನು, ಅನುಕ್ರಮವಾಗಿ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಪ್ರಮಾಣದಲ್ಲಿ, ಬಾಂಡೋಅನ್ನು ಬರೆದುಕೊಟ್ಟ ಮೇಲೆ ಮತ್ತು ಭದ್ರತೆಯನ್ನು ಒದಗಿಸಿದ ಮೇಲೆ ಅಥವಾ ಸಂದಾಯ ಮಾಡಬೇಕಾದ ಅನ್ಯಾಯವಾಗುವ ತೆರಿಗೆ, ಬಡ್ಡಿ ಮತ್ತು ಸಂದಭಾರನುಸಾರವಾಗಿ ದಂಡವನ್ನು ಸಂದಾಯ ಮಾಡಿದ ಮೇಲೆ, ತಾತ್ಕಾಲಿಕವಾಗಿ ಬಿಡುಗಡೆಗೊಳಿಸತಕ್ಕದ್ದು.

(7) ಉಪಪ್ರಕರಣ (2)ರ ಅಡಿಯಲ್ಲಿ ಯಾವುದೇ ಸರಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸರಕುಗಳನ್ನು ವಶಕ್ಕೆ ತೆಗೆದುಕೊಂಡ ಆರು ತಿಂಗಳುಗಳ ಒಳಗಾಗಿ ಯಾವುದೇ ಸೂಚನಾಪತ್ರವನ್ನು ನೀಡಿರದಿದ್ದಲ್ಲಿ, ಆ ಸರಕುಗಳನ್ನು ಯಾರ ಸ್ವಾಧೀನದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆಯೋ ಆ ವ್ಯಕ್ತಿಗೆ ಹಿಂದಿರುಗಿಸತಕ್ಕದ್ದು:

ಪರಂತು, ಯುಕ್ತ ಅಧಿಕಾರಿಯು ಆರು ತಿಂಗಳುಗಳ ಅವಧಿಯನ್ನು, ಶೋರಿಸಲಾದ ಸಾಕಷ್ಟು ಕಾರಣದ ಮೇಲೆ, ಆರು ತಿಂಗಳುಗಳನ್ನು ಮೀರದ ಮುಂದಿನ ಅವಧಿಗೆ ವಿಸ್ತರಿಸಬಹುದು.

(8) ಸರಕಾರವು, ಯಾವುದೇ ಸರಕುಗಳ ಕೆಟ್ಟಿಗೆ ಹೊಗುವ ಅಥವಾ ಅಪಾಯಕಾರಿ ಸ್ವರೂಪವನ್ನು, ಕಾಲಾಂತರದಲ್ಲಿ ಸರಕುಗಳ ಮೌಲ್ಯ ಸವಕಳಿಯಾಗುವುದನ್ನು, ಸರಕುಗಳ ದಾಸ್ತಾನಿಗಾಗಿ ಸ್ಥಳದ ನಿರ್ಬಂಧಗಳನ್ನು ಅಥವಾ ಸಂಬಂಧಪಟ್ಟ ಯಾವುದೇ ಇತರ ವಿಚಾರಗಳನ್ನು ಗಮನದಲ್ಲಿಟ್ಟಿಕೊಂಡು, ಉಪಪ್ರಕರಣ (2)ರ ಅಡಿಯಲ್ಲಿ ಅವುಗಳನ್ನು ವಶಕ್ಕೆ ತೆಗೆದುಕೊಂಡ ನಂತರ ಆದಷ್ಟು

ಬೇಗನೆ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಯುಕ್ತ ಅಧಿಕಾರಿಯಿಂದ ವಿಲೇವಾರಿ ಮಾಡತಕ್ಕ ಸರಕುಗಳು ಅಥವಾ ಸರಕುಗಳ ವರ್ಗವನ್ನು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದು.

(9) ಉಪಪ್ರಕರಣ (8)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸರಕುಗಳಾಗಿರುವ, ಯಾವುದೇ ಸರಕುಗಳು, ಯುಕ್ತ ಅಧಿಕಾರಿಯಿಂದ ಉಪಪ್ರಕರಣ (2)ರ ಅಡಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಲ್ಲಿ, ಅವನು ಈ ಬಗ್ಗೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅಂಥ ಸರಕುಗಳ ತಪ್ಪಿಲ್ಲ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.

(10) ಶೋಧನೆ ಮತ್ತು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ದಂಡ ಪ್ರಕ್ರಿಯಾ ಸಂಹಿತೆ, 1973ರ (1974ರ ಕೇಂದ್ರ ಅಧಿನಿಯಮ 2) ಉಪಭಂಧಗಳು, “ಮಾರ್ಚೆಸ್ಟ್ ಟೆಕ್ನಿಕ್” ಪದ ಎಲ್ಲಲ್ಲಿ ಬರುತ್ತದೆಯೋ ಅಲ್ಲಿ “ಅಯುಕ್ತ” ಪದವನ್ನು ಪ್ರತಿಯೋಚಿಸಲಾಗಿದೆ ಎನ್ನುವ ಹಾಗೆ ಸದರಿ ಸಂಹಿತೆಯ ಪ್ರಕರಣ 165ರ ಉಪಪ್ರಕರಣ (5)ಕ್ಕೆ ಪರಿಣಾಮಕಾರಿಯಾಗಿರತಕ್ಕ ಮಾಪಾಡಿಗೆ ಒಳಪಟ್ಟು ಆಗಬಹುದಾದಪ್ಪು ಮಟ್ಟಿಗೆ, ಈ ಪ್ರಕರಣದ ಅಡಿಯಲ್ಲಿನ ಶೋಧನೆ ಮತ್ತು ವಶಕ್ಕೆ ತೆಗೆದುಕೊಳ್ಳುವುದಕ್ಕೆ, ಅನ್ನಯವಾಗತಕ್ಕದ್ದು.

(11) ಯುಕ್ತ ಅಧಿಕಾರಿಯು, ಯಾವೋಬ್ಬ ವ್ಯಕ್ತಿಯು ಯಾವುದೇ ತೆರಿಗೆಯನ್ನು ಸಂದಾಯ ಮಾಡಲು ತಪ್ಪಿದ್ದಾನೆ ಅಥವಾ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ನಂಬಲು ಕಾರಣಗಳನ್ನು ಹೊಂದಿದ್ದಲ್ಲಿ, ಅವನು ಲಿಖಿತವಾಗಿ ದಾಖಿಲಿಸಬಹುದಾದ ಕಾರಣಗಳಾಗಿ, ಆತನ ಮುಂದೆ ಹಾಜರುಪಡಿಸಿದ ಅಂಥ ವ್ಯಕ್ತಿಯ ಲೆಕ್ಕಪತ್ರಗಳನ್ನು, ರಿಚಿಸ್ಟರುಗಳನ್ನು ಅಥವಾ ದಸ್ತಾವೇಚುಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಮತ್ತು ಅದಕ್ಕಾಗಿ ಒಂದು ಸ್ವೀಕೃತಿಯನ್ನು ನೀಡತಕ್ಕದ್ದು, ಮತ್ತು ಅವುಗಳನ್ನು ಈ ಅಧಿನಿಯಮ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿನ ಯಾವುದೇ ನಡಾವಳಿಗಳ ಸಂಬಂಧದಲ್ಲಿ ಅಭಿಯೋಜನೆಗಾಗಿ ಅವಶ್ಯಕವಿರುವವರೆಗೆ ಉಳಿಸಿಕೊಳ್ಳತಕ್ಕದ್ದು.

(12) ಆಯುಕ್ತರು ಅಥವಾ ಅವರಿಂದ ಪ್ರಾಧಿಕೃತನಾದ ಒಬ್ಬ ಅಧಿಕಾರಿಯು, ತನ್ನಿಂದ ಪ್ರಾಧಿಕೃತನಾದ ಯಾವುದೇ ವ್ಯಕ್ತಿಯ ಮೂಲಕ, ಯಾವುದೇ ತೆರಿಗೆದಾಯಕ ವ್ಯಕ್ತಿಯ ವ್ಯವಹಾರ ಸ್ಥಳದಿಂದ, ಅಂಥ ತೆರಿಗೆದಾಯಕ ವ್ಯಕ್ತಿಯಿಂದ ತೆರಿಗೆ ಬೆಲೆಪಟ್ಟಿಗಳು ಅಥವಾ ಮೂರ್ಕೆಕೆಯ ಬಿಲ್ಲುಗಳ ನೀಡುವಿಕೆಯನ್ನು ಪರಿಕೀಸಲು, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಖರೀದಿಯನ್ನು ಮಾಡಿಸಬಹುದು, ಮತ್ತು ಅಂಥ ಅಧಿಕಾರಿಯಿಂದ ಹಾಗೆ ಖರೀದ ಮಾಡಿದ ಸರಕುಗಳನ್ನು ಹಿಂದಿರುಗಿಸಿದ ಮೇಲೆ, ಅಂಥ ತೆರಿಗೆದಾಯಕ ವ್ಯಕ್ತಿ ಅಥವಾ ವ್ಯವಹಾರ ಸ್ಥಳದ ಪ್ರಭಾರದಲ್ಲಿರುವ ಯಾವುದೇ ವ್ಯಕ್ತಿ, ಸರಕುಗಳ ಖರೀದಿಗಾಗಿ ಹಾಗೆ ಸಂದಾಯ ಮಾಡಿದ ಮೊತ್ತವನ್ನು, ಈ ಹಿಂದೆ ನೀಡಿದ್ದ ಮೂರ್ಕೆಕೆಯ ಯಾವುದೇ ತೆರಿಗೆ ಬೆಲೆಪಟ್ಟಿಗಳು ಅಥವಾ ಮೂರ್ಕೆಕೆಯ ಬಿಲ್ಲುಗಳನ್ನು ರದ್ದುಗೊಳಿಸಿದ ನಂತರ ಮರುಪಾವಡಿ ಮಾಡತಕ್ಕದ್ದು.

68. ಸಾಗಾಣಿಕೆಯಲ್ಲಿರುವ ಸರಕುಗಳ ಪರಿಶೀಲನೆ.— (1) ಸರಕುಗಳ ಪರಿಶೀಲನೆಯ ನಿರ್ದಿಷ್ಟಪಡಿಸಬಹುದಾದ ಅಂಥ ಮೊತ್ತವನ್ನು ಮೇರಿದ ಮೌಲ್ಯದ, ಯಾವುದೇ ರವಾನೆಯಲ್ಲಿರುವ ಸರಕುಗಳನ್ನು ಸಾಗಿಸುತ್ತಿರುವ ಸಾಗಾಣಿಕೆ ವಾಹನದ ಪ್ರಭಾರ ವ್ಯಕ್ತಿಯನ್ನು, ನಿಯಮಿಸಬಹುದಾದ ಅಂಥ ದಸ್ತಾವೇಚುಗಳನ್ನು ಮತ್ತು ಅಂಥ ಸಾಧನಗಳನ್ನು ಅವನ ಜೊತೆಯಲ್ಲಿ ಒಯ್ಯಿವಂತೆ ಅಗತ್ಯಪಡಿಸಬಹುದು.

(2) ಉಪಪ್ರಕರಣ (1)ರ ಅಡಿಯಲ್ಲಿ ಒಯ್ಯಿವುದು ಅಗತ್ಯವಿರುವ ದಸ್ತಾವೇಚುಗಳಲ್ಲಿನ ವಿವರಗಳನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಸಿಂಧುಗೋಳಿಸತಕ್ಕದ್ದು.

(3) ಯುಕ್ತ ಅಧಿಕಾರಿಯು ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಯಾವುದೇ ಸಾಗಾಣಿಕೆ ವಾಹನವನ್ನು, ಯಾವುದೇ ಸ್ಥಳದಲ್ಲಿ ತಡೆದಲ್ಲಿ, ಸದರಿ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ದಸ್ತಾವೇಚುಗಳು ಮತ್ತು ಸಾಧನಗಳನ್ನು ಪರಿಶೀಲನೆಗಾಗಿ ಹಾಜರುಪಡಿಸುವಂತೆ ಸದರಿ ಸಾಗಾಣಿಕೆ ವಾಹನದ ಪ್ರಭಾರ ವ್ಯಕ್ತಿಯನ್ನು ಅಗತ್ಯಪಡಿಸಬಹುದು ಹಾಗೂ ಸದರಿ ವ್ಯಕ್ತಿಯು ದಸ್ತಾವೇಚುಗಳು ಮತ್ತು ಸಾಧನಗಳನ್ನು ಹಾಜರುಪಡಿಸಲು ಬಾಧ್ಯನಿರತಕ್ಕದ್ದು ಮತ್ತು ಸರಕುಗಳ ತಪಾಸಣೆಗೂ ಸಹ ಅವಕಾಶ ನೀಡತಕ್ಕದ್ದು.

69. ಬಂಧನದ ಅಧಿಕಾರ.— (1) ಪ್ರಕರಣ 132ರ ಉಪಪ್ರಕರಣ (1)ರ ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ) ಅಥವಾ ಖಂಡ (ಡಿ)ಯಲ್ಲಿ ನಿರ್ದಿಷ್ಟಪಡಿಸಿದ ಅಪರಾಧವನ್ನು ಒಬ್ಬ ವ್ಯಕ್ತಿ ಎಸಗಿದ್ದು, ಅದು ಸದರಿ ಪ್ರಕರಣದ ಉಪಪ್ರಕರಣ (1)ರ ಖಂಡ (ಿ) ಅಥವಾ (ಿಿ)ರ, ಅಥವಾ ಉಪ-ಪ್ರಕರಣ (2)ರ ಅಡಿಯಲ್ಲಿ ಶಿಕ್ಷಾರ್ಥವಾದುದು ಎಂದು ನಂಬಲು ಆಯುಕ್ತರು ಕಾರಣಗಳನ್ನು ಹೊಂದಿದ್ದರೆ, ಅವರು, ಒಂದು ಆದೇಶದ ಮೂಲಕ, ಅಂಥ ವ್ಯಕ್ತಿಯನ್ನು ಬಂಧಿಸಲು ರಾಜ್ಯ ತೆರಿಗೆಯ ಯಾವೋಬ್ಬ ಅಧಿಕಾರಿಯನ್ನು ಪ್ರಾಧಿಕೃತಗೋಳಿಸಬಹುದು.

(2) ಪ್ರಕರಣ 132ರ ಉಪಪ್ರಕರಣ (5)ರಲ್ಲಿ ನಿರ್ದಿಷ್ಟಪಡಿಸಿದ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಉಪಪ್ರಕರಣ (1)ರ ಅಡಿಯಲ್ಲಿ ಬಂಧಿಸಿದ್ದಲ್ಲಿ, ಆ ವ್ಯಕ್ತಿಯನ್ನು ಬಂಧಿಸಲು ಪ್ರಾಧಿಕೃತನಾದ ಅಧಿಕಾರಿಯು ಅಂಥ ವ್ಯಕ್ತಿಗೆ ಬಂಧನದ ಕಾರಣಾರಗಳನ್ನು ತಿಳಿಸತಕ್ಕದ್ದು ಮತ್ತು ಇಪ್ಪತ್ತುಲ್ಲೂ ಗಂಟೆಯ ಒಳಗಾಗಿ ಅವನನ್ನು ಮಾರ್ಚೆಸ್ಟ್ ಟೆಕ್ನಿಕ್ ಮುಂದೆ ಹಾಜರುಪಡಿಸತಕ್ಕದ್ದು.

(3) ದಂಡ ಪ್ರಕ್ರಿಯಾ ಸಂಹಿತೆ, 1973 (1974ರ ಕೇಂದ್ರ ಅಧಿನಿಯಮ 2)ರ ಉಪಭಂಧಗಳಿಗೆ ಒಳಪಟ್ಟು,—

(ಎ) ಪ್ರಕರಣ 132ರ ಉಪ-ಪ್ರಕರಣ (4)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಉಪ-ಪ್ರಕರಣ (1)ರ ಅಡಿಯಲ್ಲಿ ಬಂಧಿಸಿದ್ದಲ್ಲಿ, ಅವನನ್ನು ಜಾಮೀನಿನ ಮೇಲೆ ಬಿಡತಕ್ಕದ್ದು ಅಥವಾ ಜಾಮೀನನ್ನು ನೀಡಲು ತಪಿದಲ್ಲಿ, ಮಾರ್ಚೆಸ್ಟ್ ಟೆಕ್ನಿಕ್ ಅಭಿರಕ್ಷೆಗೆ ಕಳುಹಿಸತಕ್ಕದ್ದು.

(ಬಿ) ಅಸಂಜ್ಞೇಯ ಅಥವಾ ಜಾಮೀನು ನೀಡಬಹುದಾದ ಅಪರಾಧದ ಸಂದರ್ಭದಲ್ಲಿ, ಉಪ ಆಯುಕ್ತ ಅಥವಾ ಸಹಾಯಕ ಆಯುಕ್ತರು, ಬಂಧಿಸಿದ ವ್ಯಕ್ತಿಯನ್ನು ಜಾಮೀನಿನ ಮೇಲೆ ಅಥವಾ ಅನ್ನಧಾರಿ ಬಿಡುಗಡೆಗೊಳಿಸುವ ಉದ್ದೇಶಕ್ಕಾಗಿ, ಒಂದು ಮೋಲೀಸ್ ತಾಣೆಯ ಪ್ರಭಾರದಲ್ಲಿರುವ ಒಬ್ಬ ಅಧಿಕಾರಿಯು ಮೊಂದಿರುವ ಅವೇ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಅವೇ ಉಪಭಂಧಗಳಿಗೆ ಒಳಪಡತಕ್ಕದ್ದು.

70. ಮರಾವೆಯನ್ನು ನೀಡುವುದಕ್ಕಾಗಿ ಮತ್ತು ದಸ್ತಾವೇಜೆಗಳನ್ನು ಹಾಜರುಪಡಿಸುವುದಕ್ಕಾಗಿ ವ್ಯಕ್ತಿಗಳನ್ನು ಸಮನ್ ಮಾಡುವ ಅಧಿಕಾರ.- (1) ಈ ಅಧಿನಿಯಮದ ಅಡಿಯಲ್ಲಿನ ಯುಕ್ತ ಅಧಿಕಾರಿಯು, ಯಾವುದೇ ವಿಚಾರಣೆಯಲ್ಲಿ ಮರಾವೆಯನ್ನು ನೀಡುವುದಕ್ಕಾಗಿ ಅಥವಾ ಒಂದು ದಸ್ತಾವೇಜು ಅಥವಾ ಜನ್ಮನಾದರನ್ನೂ ಹಾಜರುಪಡಿಸುವುದಕ್ಕಾಗಿ ಯಾವೊಬ್ಬ ವ್ಯಕ್ತಿಯ ಹಾಜರಾತಿ ಅವಶ್ಯಕ ಎಂದು ಅವನು ಪರಿಗಣಿಸಿದಾಗ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (1908ರ ಕೇಂದ್ರ ಅಧಿನಿಯಮ 5) ಅಡಿಯಲ್ಲಿ ಒಂದು ಸಿವಿಲ್ ನ್ಯಾಯಾಲಯದ ಪ್ರಕರಣದಲ್ಲಿ ಉಪಬಂಧಿಸಿದ ಅದೇ ವಿಧಾನದಲ್ಲಿ ಆತನನ್ನು ಸಮನ್ ಮಾಡುವ ಅಧಿಕಾರವನ್ನು ಹೊಂದಿರತಕ್ಕದ್ದು.

(2) ಉಪ-ಪ್ರಕರಣ (1)ರ ಅಡಿಯಲ್ಲಿ ಉಲ್ಲೇಖಿಸಲಾದ ಪ್ರತಿಯೋಂದು ಅಂಥ ವಿಚಾರಣೆಯ ದಂಡ ಸಂಹಿತೆ, 1860ರ (1860ರ ಕೇಂದ್ರ ಅಧಿನಿಯಮ 45) ಪ್ರಕರಣ 193 ಮತ್ತು ಪ್ರಕರಣ 228ರ ಅರ್ಥವ್ಯಾಪ್ತಿಯಲ್ಲಿನ “ನ್ಯಾಯಿಕ ನಡಾವಳಿಗಳು” ಎಂದು ಪರಿಭಾಷಿಸಲಿರುತ್ತದ್ದು.

71. ವ್ಯವಹಾರ ಸ್ಥಳಗಳಿಗೆ ಪ್ರವೇಶಾವಕಾಶ.- (1) ಜಂಟಿ ಆಯುಕ್ತರ ಶ್ರೇಣಿಗಂತ ಕಡಿಮೆಯಲ್ಲದ ಯುಕ್ತ ಅಧಿಕಾರಿಯಿಂದ ಪ್ರಾಧಿಕೃತನಾದ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ಅಧಿಕಾರಿಯು, ರಾಜಸ್ವದ ಹಿತಾಸಕ್ತಿಯ ಸಂರಕ್ಷಣೆಗಾಗಿ ಅಗತ್ಯವಾಗಬಹುದಾದ ಯಾವುದೇ ಲೆಕ್ಕಪರಿಶೋಧನೆ, ಸೂಕ್ಷ್ಮ ಪರಿಶೀಲನೆ, ಪರಿಶೀಲನೆ ಮತ್ತು ಸರಿನೋಡುವಿಕೆಗಳಿಗಾಗಿ ಅವನು ಅಗತ್ಯಪಡಿಸಬಹುದಾದ ಮತ್ತು ಅಂಥ ಸ್ಥಳದಲ್ಲಿ ಲಭ್ಯವಿರಬಹುದಾದ ಲೆಕ್ಕಪುಸ್ತಕಗಳು, ದಸ್ತಾವೇಜುಗಳು, ಗಣಕಯಂತ್ರಗಳು, ಗಣಕಯಂತ್ರ ಕ್ರಮವಿಧಿಗಳು (computer programmes), ಗಣಕಯಂತ್ರದಲ್ಲಿ ಅನುಸ್ಥಾಪಿಸಿರಲಿ ಅಥವಾ ಅನ್ವಯಾ ಆಗಿರಲಿ ಗಣಕಯಂತ್ರದ ತಂತ್ರಾಂಶ ಮತ್ತು ಅಂಥ ಇತರ ವಸ್ತುಗಳನ್ನು ಪರಿಶೀಲಿಸುವುದಕ್ಕಾಗಿ ಒಬ್ಬ ನೋಂದಾಯಿತ ವ್ಯಕ್ತಿಯ ಯಾವುದೇ ವ್ಯವಹಾರ ಸ್ಥಳಕ್ಕೆ ಪ್ರವೇಶಾವಕಾಶವನ್ನು ಹೊಂದಿರತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಸ್ಥಳದ ಪ್ರಭಾರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು, ಉಪ-ಪ್ರಕರಣ (1)ರ ಅಡಿಯಲ್ಲಿ ಪ್ರಾಧಿಕೃತನಾದ ಅಧಿಕಾರಿಗೆ ಅಥವಾ ಯುಕ್ತ ಅಧಿಕಾರಿಯಿಂದ ನಿಯೋಜನೆಗೊಂಡ ಲೆಕ್ಕಪರಿಶೋಧನಾ ತಂಡಕ್ಕ ಅಥವಾ ಪ್ರಕರಣ 66ರ ಅಡಿಯಲ್ಲಿ ನಾಮನಿರ್ದೇಶನಗೊಂಡ ಒಬ್ಬ ಕಾಸ್ಟ್ ಅಕೌಂಟೆಂಟ್ ಅಥವಾ ಚಾಟ್‌ಡೋಂ ಅಕೌಂಟೆಂಟ್‌ಗೆ, ಅವನು ಕೇಳಿದ ಕೊಡಲೇ,-

- (i) ನೋಂದಾಯಿತ ವ್ಯಕ್ತಿಯಿಂದ ಸಿದ್ಧಪಡಿಸಲಾದ ಅಥವಾ ನಿರ್ವಹಿಸಲಾದ ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಯುಕ್ತ ಅಧಿಕಾರಿಗೆ ಫೋಣಿಸಿರುವ ಅಂಥ ದಾಖಲೆಗಳನ್ನು;
- (ii) ಪರೀಕ್ಷಾರ್ಥ ಆಯ-ವ್ಯಯ ಅಥವಾ ಅದಕ್ಕೆ ಸರಿಸಮನಾದುದನ್ನು;
- (iii) ಎಲ್ಲಿಲ್ಲಿ ಅಗತ್ಯವಿದೆಯೋ ಅಲ್ಲಿ, ಯುಕ್ತವಾಗಿ ಲೆಕ್ಕಪರಿಶೋಧಿತ ವಾರ್ಷಿಕ ಹಣಕಾಸಿನ ಲೆಕ್ಕಗಳ ವಿವರಪತ್ರಗಳನ್ನು;
- (iv) ಕಂಪನಿಗಳ ಅಧಿನಿಯಮ, 2013ರ (2013ರ ಕೇಂದ್ರ ಅಧಿನಿಯಮ 18) ಪ್ರಕರಣ 148ರ ಅಡಿಯಲ್ಲಿನ ಕಾಸ್ಟ್ ಲೆಕ್ಕಪರಿಶೋಧನಾ ವರದಿ ಏನಾದರೂ ಇದ್ದರೆ ಅದನ್ನು;
- (v) ಆದಾಯ-ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಪ್ರಕರಣ 44 ಎಬಿ ಅಡಿಯಲ್ಲಿನ ಆದಾಯ-ತೆರಿಗೆ ಲೆಕ್ಕಪರಿಶೋಧನಾ ವರದಿ ಏನಾದರೂ ಇದ್ದರೆ ಅದನ್ನು; ಮತ್ತು
- (vi) ಸಂಬಂಧಪಟ್ಟ ಯಾವುದೇ ಇತರೇ ದಾಖಲೆಗಳನ್ನು,

-ಅಧಿಕಾರಿಯ ಅಥವಾ ಲೆಕ್ಕಪರಿಶೋಧನಾ ತಂಡದ ಅಥವಾ ಕಾಸ್ಟ್ ಅಕೌಂಟೆಂಟ್ ಅಥವಾ ಚಾಟ್‌ಡೋಂ ಅಕೌಂಟೆಂಟ್‌ನಿಂದ ಸೂಕ್ಷ್ಮ ಪರಿಶೀಲನೆಗಾಗಿ, ಅಂಥ ಕೇಳಿಕೆ ಮಾಡಲಾದ ಹದಿನ್ಯೆದು ಕೆಲಸದ ದಿನಗಳನ್ನು ಮೀರದ ಅವಧಿಯ ಒಳಗಾಗಿ ಅಥವಾ ಸದರಿ ಅಧಿಕಾರಿ ಅಥವಾ ಲೆಕ್ಕಪರಿಶೋಧನಾ ತಂಡ ಅಥವಾ ಕಾಸ್ಟ್ ಅಕೌಂಟೆಂಟ್ ಅಥವಾ ಚಾಟ್‌ಡೋಂ ಅಕೌಂಟೆಂಟ್ ಅನುಮತಿಸಬಹುದಾದ ಅಂಥ ಮುಂದುವರೆದ ಅವಧಿಯ ಒಳಗಾಗಿ ಲಭ್ಯಗೊಳಿಸಲಿರುತ್ತದ್ದು.

72. ಯುಕ್ತ ಅಧಿಕಾರಿಗಳಿಗೆ ನೇರವು ನೀಡಬೇಕಾದ ಅಧಿಕಾರಿಗಳು.- (1) ಪೋಲೀಸು, ರೈಲ್ವೇ ಸೀಮಾಸುಂಕದ ಎಲ್ಲಾ ಅಧಿಕಾರಿಗಳು ಮತ್ತು ಗ್ರಾಮಾಧಿಕಾರಿಗಳನ್ನು ಒಳಗೊಂಡಂತೆ ಭೂ ಕಂದಾಯದ ಸಂಗ್ರಹಣೆಯಲ್ಲಿ ತೊಡಗಿರುವ ಅಂತಹ ಅಧಿಕಾರಿಗಳು, ಕೇಂದ್ರ ತೆರಿಗೆ ಅಧಿಕಾರಿಗಳು ಮತ್ತು ಕೇಂದ್ರದ್ವಾಡಿತ ಪ್ರದೇಶ ತೆರಿಗೆ ಅಧಿಕಾರಿಗಳು, ಈ ಅಧಿನಿಯಮದ ಅನುಷ್ಠಾನದಲ್ಲಿ ಯುಕ್ತ ಅಧಿಕಾರಿಗಳಿಗೆ ನೇರವು ನೀಡಲಿರುತ್ತದ್ದು.

(2) ಈ ಅಧಿನಿಯಮದ ಅನುಷ್ಠಾನದಲ್ಲಿ, ಆಯುಕ್ತರಿಂದ ಹಾಗೆ ಮಾಡಲು ಕೇಳಿದಾಗ ಯುಕ್ತ ಅಧಿಕಾರಿಗಳಿಗೆ ನೇರವು ನೀಡುವುದಕ್ಕಾಗಿ ಯಾವುದೇ ಇತರ ಅಧಿಕಾರಿಗಳ ವರ್ಗಕ್ಕೆ ಸಕಾರವು, ಅಧಿಸೂಚನೆಯ ಮೂಲಕ ಅಧಿಕಾರವನ್ನು ನೀಡಬಹುದು ಮತ್ತು ಅಗತ್ಯಪಡಿಸಬಹುದು.

ಅಧ್ಯಾಯ - XV
ತಗಾದೆಗಳು ಮತ್ತು ವಸೂಲಿ

73. ಮೋನ ಅಥವಾ ಉದ್ದೇಶಮೂರ್ಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದನ್ನು ಹೊರತುಪಡಿಸಿ ಇತರ ಯಾವುದೇ ಕಾರಣಕ್ಕಾಗಿ ತೆರಿಗೆ ಸಂದಾಯ ಮಾಡಿರುವ ಅಥವಾ ಕಡಿಮೆ ಸಂದಾಯ ಮಾಡಿದ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ನಿರ್ಧರಣೆ.- (1) ತೆರಿಗೆಯನ್ನು ತಪ್ಪಿಸುವುದಕ್ಕಾಗಿ ಮೋನ ಅಥವಾ ಉದ್ದೇಶಮೂರ್ಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದನ್ನು ಹೊರತುಪಡಿಸಿ ಇತರ ಯಾವುದೇ ಕಾರಣಗಳಾಗಿ, ಯಾವುದೇ ತೆರಿಗೆಯನ್ನು ಸಂದಾಯ ಮಾಡಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು ಯುಕ್ತ ಅಧಿಕಾರಿಗೆ ಕಂಡುಬಂದಲ್ಲಿ, ಆತನು, ಹಾಗೆ ಸಂದಾಯ ಮಾಡದೇ ಇರುವ ಅಥವಾ ಹಾಗೆ ಕಡಿಮೆ ಸಂದಾಯ ಮಾಡಿರುವ ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆ, ಅಥವಾ ಯಾರಿಗೆ ತಪ್ಪಿನಿಂದ ಮರುಪಾವತಿ ಮಾಡಲಾಗಿದ್ದೋ ಅಥವಾ ಯಾರು ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವನೋ ಅಥವಾ ಬಳಸಿರುವನೋ ಅವನು, ಸೂಚನಾಪತ್ರದಲ್ಲಿ ನಿರ್ಧಿಷ್ಟಪಡಿಸಿರುವ ಮೊತ್ತವನ್ನು ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ ಮತ್ತು ಈ ಅಧಿನಿಯಮದ ಉಪಬಂಧಗಳು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ವಿಧಿಸಬಹುದಾದ ದಂಡದ ಜೊತೆಗೆ, ಏಕೆ ಸಂದಾಯ ಮಾಡಬಾರದು ಎನ್ನುವುದಕ್ಕೆ ಕಾರಣಗಳನ್ನು ತೋರಿಸುವಂತೆ ಅವನನ್ನು ಅಗತ್ಯಪಡಿಸಿ ಸೂಚನಾಪತ್ರವನ್ನು ನೀಡತಕ್ಕದ್ದು.

(2) ಯುಕ್ತ ಅಧಿಕಾರಿಯು, ಆದೇಶ ಹೊರಡಿಸುವಿಕೆಗಾಗಿ ಉಪ-ಪ್ರಕರಣ (10)ರ ಅಡಿಯಲ್ಲಿ ನಿರ್ಧಿಷ್ಟಪಡಿಸಿರುವ ಕಾಲಮಿತಿಗಿಂತ ಹೊನೆಯ ಪ್ರಕ್ಕ ಮೂರು ತಿಂಗಳು ಮುಂಚಿತವಾಗಿ ಉಪ-ಪ್ರಕರಣ (1)ರ ಅಡಿಯಲ್ಲಿ ಸೂಚನಾಪತ್ರವನ್ನು ನೀಡತಕ್ಕದ್ದು.

(3) ಉಪ-ಪ್ರಕರಣ (1)ರ ಅಡಿಯಲ್ಲಿ ಯಾವುದೇ ಅವಧಿಗಾಗಿ ಸೂಚನಾಪತ್ರವನ್ನು ನೀಡಲಾಗಿದ್ದಲ್ಲಿ, ಉಪ-ಪ್ರಕರಣ (1)ರ ಅಡಿಯಲ್ಲಿ ವ್ಯಾಪ್ತವಾಗಿರುವ ಅವಧಿಗಳನ್ನು ಹೊರತುಪಡಿಸಿದ ಇತರ ಅಂಥ ಅವಧಿಗಳಿಗೆ, ಸಂದಾಯ ಮಾಡಿರುವ ಅಥವಾ ಕಡಿಮೆ ಸಂದಾಯ ಮಾಡಿದ ತೆರಿಗೆಯ ಅಥವಾ ತಪ್ಪಿನಿಂದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ವಿವರಪತ್ರವನ್ನು, ಯುಕ್ತ ಅಧಿಕಾರಿಯು ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆ ಜಾರಿ ಮಾಡಬಹುದು.

(4) ಅಂಥ ತೆರಿಗೆ ಅವಧಿಗಳಾಗಿ ಉಪಪ್ರಕರಣ (1)ರ ಅಡಿಯಲ್ಲಿ ವ್ಯಾಪ್ತವಾಗಿರುವುದನ್ನು ಹೊರತುಪಡಿಸಿದ ಅಂಥ ತೆರಿಗೆ ಅವಧಿಗಳಿಗೆ ಆಧರಿಸಿರುವ ಕಾರಣಾಧಾರಗಳು, ಮುಂಚಿನ ಸೂಚನಾಪತ್ರದಲ್ಲಿ ನಮೂದಿಸಲಾಗಿರುವೇ ಆಗಿವೆ ಎನ್ನುವ ಷರ್ತಿಗೆ ಒಳಪಟ್ಟಿ ಅಂಥ ವಿವರಪತ್ರದ ಜಾರಿ ಮಾಡುವಿಕೆಯನ್ನು ಉಪ-ಪ್ರಕರಣ (1)ರ ಅಡಿಯಲ್ಲಿ ಅಂಥ ವ್ಯಕ್ತಿಗೆ ಜಾರಿ ಮಾಡಿದ ಸೂಚನಾಪತ್ರ ಎಂದು ಪರಿಭಾವಿಸತಕ್ಕದ್ದು.

(5) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ಉಪ-ಪ್ರಕರಣ (1)ರ ಅಡಿಯಲ್ಲಿನ ಸೂಚನಾಪತ್ರ ಅಥವಾ ಸಂದಭಾನುಸಾರವಾಗಿ ಉಪಪ್ರಕರಣ (3)ರ ಅಡಿಯಲ್ಲಿನ ವಿವರಪತ್ರವನ್ನು ಜಾರಿ ಮಾಡುವುದಕ್ಕೆ ಮೊದಲೇ, ಸ್ವ-ನಿಶ್ಚಿತಪಡಿಸಿಕೊಂಡಿರುವುದರ ಆಧಾರದ ಮೇಲಿನ ಅಂಥ ತೆರಿಗೆಯ ಮೊತ್ತವನ್ನು ಅಥವಾ ಯುಕ್ತ ಅಧಿಕಾರಿಯಿಂದ ನಿಶ್ಚಿತಪಡಿಸಿದ ತೆರಿಗೆಯ ಮೊತ್ತವನ್ನು, ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಜೊತೆಗೆ, ಸಂದಾಯ ಮಾಡುವುದು ಮತ್ತು ಅಂಥ ಸಂದಾಯದ ಮಾಹಿತಿಯನ್ನು ಯುಕ್ತ ಅಧಿಕಾರಿಗೆ ಲಿಖಿತವಾಗಿ ತೀಳಿಸುವುದು.

(6) ಅಂಥ ಮಾಹಿತಿಯ ಸ್ವೀಕೃತಿಯ ಮೇರೆಗೆ, ಯುಕ್ತ ಅಧಿಕಾರಿಯು, ಹಾಗೆ ಸಂದಾಯ ಮಾಡಲಾದ ತೆರಿಗೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ದಂಡಕ್ಕೆ ಸಂಬಂಧಿಸಿದಂತೆ, ಉಪ-ಪ್ರಕರಣ (1)ರ ಅಡಿಯಲ್ಲಿ ಸೂಚನಾಪತ್ರ ಅಂಥ ಅಥವಾ ಸಂದಭಾನುಸಾರವಾಗಿ, ಉಪ-ಪ್ರಕರಣ (3)ರ ಅಡಿಯಲ್ಲಿ ವಿವರಪತ್ರವನ್ನು ಜಾರಿ ಮಾಡತಕ್ಕದ್ದಲ್ಲಿ.

(7) ಉಪ-ಪ್ರಕರಣ (5)ರ ಅಡಿಯಲ್ಲಿ ಸಂದಾಯ ಮಾಡಲಾದ ಮೊತ್ತವು, ವಾಸ್ತವಿಕವಾಗಿ ಸಂದಾಯ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆಯಿದೆ ಎಂದು ಯುಕ್ತ ಅಧಿಕಾರಿಯು ಅಭಿಪ್ರಾಯವನ್ನು ಹೊಂದಿದ್ದಲ್ಲಿ, ಅವನು ವಾಸ್ತವಿಕವಾಗಿ ಸಂದಾಯ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆಯಿರುವ ಅಂಥ ಮೊತ್ತಕ್ಕೆ ಸಂಬಂಧಿಸಿದಂತೆ ಉಪಪ್ರಕರಣ (1)ರಲ್ಲಿ ಉಪಬಂಧಿಸಿದಂತೆ ಸೂಚನಾಪತ್ರವನ್ನು ನೀಡಲು ಮುಂದುವರೆಯತಕ್ಕದ್ದು.

(8) ಉಪ-ಪ್ರಕರಣ (1)ರ ಅಡಿಯಲ್ಲಿ ಅಥವಾ ಉಪ-ಪ್ರಕರಣ (3)ರ ಅಡಿಯಲ್ಲಿ ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ಸದರಿ ತೆರಿಗೆಯನ್ನು ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಜೊತೆಗೆ, ಕಾರಣ ಕೇಳುವ ಸೂಚನಾಪತ್ರವನ್ನು ನೀಡಿದ ಮೂವತ್ತು ದಿನಗಳ ಒಳಗಾಗಿ ಸಂದಾಯ ಮಾಡಿದರೆ, ದಂಡವನ್ನು ಸಂದಾಯ ಮಾಡತಕ್ಕದ್ದಲ್ಲಿ ಮತ್ತು ಸದರಿ ಸೂಚನಾಪತ್ರಕ್ಕೆ ಸಂಬಂಧಿಸಿದ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು.

(9) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು ಮಾಡಿದ ವಿಜ್ಞಾಪನೆ ಯಾವುದಾದರು ಇದ್ದರೆ ಅದನ್ನು ಪರಿಗಳಿಸಿದ ನಂತರ, ಯುಕ್ತ ಅಧಿಕಾರಿಯು, ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ, ಬಡ್ಡಿ ಮತ್ತು ತೆರಿಗೆಯ ಶೇಕಡಾ ಹತ್ತರಪ್ಪು ಅಥವಾ ಹತ್ತು ಸಾವಿರ ರೂಪಾಯಿಗಳು, ಇವುಗಳಲ್ಲಿ ಯಾವುದು ಹಚ್ಚೋ ಅದಕ್ಕೆ ಸಮನಾದ ದಂಡದ ಮೊತ್ತವನ್ನು ನಿರ್ಧರಿಸತಕ್ಕದ್ದು ಮತ್ತು ಒಂದು ಆದೇಶವನ್ನು ನೀಡತಕ್ಕದ್ದು.

(10) ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು ಇವುಗಳಿಗೆ ಸಂಬಂಧಿಸಿರುವ ವರ್ಷಕ್ಕೆ ವಾರ್ಷಿಕ ರಿಟನ್‌ನ್ನು ಒದಗಿಸುವುದಕ್ಕೆ ಇರುವ ಗಡುವಿನ ದಿನಾಂಕದಿಂದ ಮೂರು ವರ್ಷದ ಒಳಗಾಗಿ, ಅಥವಾ ತಪ್ಪಿನಿಂದಾದ ಮರುಪಾವತಿಯ ದಿನಾಂಕದಿಂದ ಮೂರು ವರ್ಷದ ಒಳಗಾಗಿ ಯುಕ್ತ ಅಧಿಕಾರಿಯು ಉಪ-ಪ್ರಕರಣ (9)ರ ಅಡಿಯಲ್ಲಿ ಅದೇಶವನ್ನು ನೀಡತಕ್ಕದ್ದು.

(11) ಉಪಪ್ರಕರಣ (6) ಅಥವಾ ಉಪಪ್ರಕರಣ (8)ರಲ್ಲಿ ಏನೇ ಒಳಗೊಂಡಿದ್ದರೂ, ಸ್ವಯಂ-ನಿರ್ಧರಿತ ತೆರಿಗೆಯ ಯಾವುದೇ ಮೋತ್ತವನ್ನು ಅಥವಾ ತೆರಿಗೆಯಾಗಿ ಸಂಗ್ರಹಿಸಲಾಗಿರುವ ಯಾವುದೇ ಮೋತ್ತವನ್ನು ಅಂಥ ತೆರಿಗೆ ಸಂದಾಯದ ಗಡುವ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಸಂದಾಯ ಮಾಡದಿದ್ದಲ್ಲಿ, ಉಪಪ್ರಕರಣ (9)ರ ಅಡಿಯಲ್ಲಿ ದಂಡವನ್ನು ಸಂದಾಯ ಮಾಡತಕ್ಕದ್ದು.

74. ಮೋಸ ಅಥವಾ ಉದ್ದೇಶಮೂರ್ವಕವಾಗಿ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವ ಯಾವುದೇ ಕಾರಣಗಳಾಗಿ ತೆರಿಗೆ ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿದ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ನಿರ್ಧರಣೆ.— (1) ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಮೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದರ ಕಾರಣಗಳಾಗಿ, ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು ಯುಕ್ತ ಅಧಿಕಾರಿಗೆ ಕಂಡುಬಂದಲ್ಲಿ, ಆತನು, ಹಾಗೆ ಸಂದಾಯ ಮಾಡದೇ ಇರುವ ಅಥವಾ ಹಾಗೆ ಕಡಿಮೆ ಸಂದಾಯ ಮಾಡಿರುವ ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆ, ಅಥವಾ ಯಾರಿಗೆ ತಪ್ಪಿನಿಂದ ಮರುಪಾವತಿ ಮಾಡಲಾಗಿದೆಯೋ ಅಥವಾ ಯಾರು ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವನೋ ಅಥವಾ ಬಳಸಿರುವನೋ ಅವನು, ಸೂಚನಾಪತ್ರದಲ್ಲಿ ನಿರ್ಧಿಷ್ಟಪಡಿಸಿರುವ ಮೋತ್ತವನ್ನು ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ ಮತ್ತು ಸೂಚನಾ ಪತ್ರದಲ್ಲಿ ನಿರ್ಧಿಷ್ಟಪಡಿಸಿದ ತೆರಿಗೆ ಮೋತ್ಕೆ ಸಮನಾದ ದಂಡದ ಜೊತೆಗೆ, ಏಕ ಸಂದಾಯ ಮಾಡಬಾರದು ಎನ್ನುವುದಕ್ಕೆ ಕಾರಣಗಳನ್ನು ತೋರಿಸುವಂತೆ ಅವನನ್ನು ಅಗತ್ಯಪಡಿಸಿ ಸೂಚನಾಪತ್ರವನ್ನು ನೀಡತಕ್ಕದ್ದು.

(2) ಯುಕ್ತ ಅಧಿಕಾರಿಯು, ಆದೇಶವನ್ನು ಹೊರಡಿಸುವುದಕ್ಕಾಗಿ ಉಪಪ್ರಕರಣ (10)ರ ಅಡಿಯಲ್ಲಿ ನಿರ್ಧಿಷ್ಟಪಡಿಸಿರುವ ಕಾಲಮಿತಿಗಂತ ಕೊನೆಯ ಪಕ್ಷ ಆದು ತಿಂಗಳು ಮುಂಬಿತವಾಗಿ ಉಪ-ಪ್ರಕರಣ (1)ರ ಅಡಿಯಲ್ಲಿ ಸೂಚನಾಪತ್ರವನ್ನು ನೀಡತಕ್ಕದ್ದು.

(3) ಉಪಪ್ರಕರಣ (1)ರ ಅಡಿಯಲ್ಲಿ ಯಾವುದೇ ಅವಧಿಗಳನ್ನು ಹೊರತುಪಡಿಸಿದ ಇತರ ಅಂಥ ಅವಧಿಗಳಿಗೆ, ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿದ ತೆರಿಗೆಯ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ವಿವರಗಳನ್ನು ಒಳಗೊಂಡ ಒಂದು ವಿವರಪತ್ರವನ್ನು, ಯುಕ್ತ ಅಧಿಕಾರಿಯು ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆ ಜಾರಿ ಮಾಡಬಹುದು.

(4) ಉಪಪ್ರಕರಣ (1)ರ ಅಡಿಯಲ್ಲಿ ವ್ಯಾಪ್ತವಾಗಿರುವುದನ್ನು ಹೊರತುಪಡಿಸಿ, ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಮೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವ ಆಧಾರಾಂಶಗಳಲ್ಲದೇ, ಸದರಿ ವಿವರಪತ್ರದಲ್ಲಿ ಅಂಥ ತೆರಿಗೆ ಅವಧಿಗಳಾಗಿ ಆಧರಿಸಿರುವ ಕಾರಣಾಧಾರಗಳು, ಮುಂಚಿನ ಸೂಚನಾಪತ್ರದಲ್ಲಿ ನಮೂದಿಸಲಾಗಿರುವೇ ಆಗಿವೆ ಎನ್ನುವ ಷರತ್ತಿಗೆ ಒಳಪಟ್ಟು, ಉಪ-ಪ್ರಕರಣ (3)ರ ಅಡಿಯಲ್ಲಿ ವಿವರಪತ್ರದ ಜಾರಿ ಮಾಡುವಿಕೆಯನ್ನು, ಪ್ರಕರಣ 73ರ ಉಪಪ್ರಕರಣ (1)ರ ಅಡಿಯಲ್ಲಿ ಅಂಥ ವ್ಯಕ್ತಿಗೆ ಜಾರಿ ಮಾಡಿದ ಸೂಚನಾ ಪತ್ರ ಎಂದು ಪರಿಭಾವಿಸತಕ್ಕದ್ದು.

(5) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ಉಪ-ಪ್ರಕರಣ (1)ರ ಅಡಿಯಲ್ಲಿನ ಸೂಚನಾ ಪತ್ರವನ್ನು ಜಾರಿ ಮಾಡುವುದಕ್ಕೆ ಮೊದಲೇ, ಸ್ವ-ನಿಶ್ಚಿತಪಡಿಸಿಕೊಂಡಿರುವುದರ ಆಧಾರದ ಮೇಲಿನ ಅಂಥ ತೆರಿಗೆಯ ಮೋತ್ತವನ್ನು ಅಥವಾ ಯುಕ್ತ ಅಧಿಕಾರಿಯಿಂದ ನಿಶ್ಚಿತಪಡಿಸಿದ ತೆರಿಗೆಯ ಮೋತ್ತವನ್ನು, ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ ಮತ್ತು ಅಂಥ ತೆರಿಗೆಯ ಶೇಕಡ ಹದಿನ್ದೆರ್ಕೆ ಸಮನಾದ ದಂಡದೊಂದಿಗೆ ಸಂದಾಯ ಮಾಡುವುದು ಮತ್ತು ಅಂಥ ಸಂದಾಯದ ಮಾಹಿತಿಯನ್ನು ಯುಕ್ತ ಅಧಿಕಾರಿಗೆ ಲಿಖಿತವಾಗಿ ತಿಳಿಸುವುದು.

(6) ಅಂಥ ಮಾಹಿತಿಯ ಸ್ವೀಕೃತಿಯ ಮೇರೆಗೆ, ಯುಕ್ತ ಅಧಿಕಾರಿಯು, ಹಾಗೆ ಸಂದಾಯ ಮಾಡಲಾದ ತೆರಿಗೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ದಂಡಕ್ಕೆ ಸಂಬಂಧಿಸಿದಂತೆ, ಉಪಪ್ರಕರಣ (1)ರ ಅಡಿಯಲ್ಲಿ ಸೂಚನಾ ಪತ್ರವನ್ನು ಜಾರಿ ಮಾಡತಕ್ಕದ್ದಲ್ಲ.

(7) ಉಪಪ್ರಕರಣ (5)ರ ಅಡಿಯಲ್ಲಿ ಸಂದಾಯ ಮಾಡಲಾದ ಮೋತ್ತವು, ವಾಸ್ತವಿಕವಾಗಿ ಸಂದಾಯ ಮಾಡಬೇಕಾದ ಮೋತ್ತಕ್ಕಿಂತ ಕಡಿಮೆಯಿದೆ ಎಂದು ಯುಕ್ತ ಅಧಿಕಾರಿಯು ಅಭಿಪ್ರಾಯವನ್ನು ಹೊಂದಿದ್ದಲ್ಲಿ, ಅವನು ವಾಸ್ತವಿಕವಾಗಿ ಸಂದಾಯ ಮಾಡಬೇಕಾದ ಮೋತ್ತಕ್ಕಿಂತ ಕಡಿಮೆಯಿರುವ ಅಂಥ ಮೋತ್ತಕ್ಕೆ ಸಂಬಂಧಿಸಿದಂತೆ ಉಪಪ್ರಕರಣ (1)ರಲ್ಲಿ ಉಪಬಂಧಿಸಿದಂತೆ ಸೂಚನಾ ಪತ್ರವನ್ನು ನೀಡಲು ಮುಂದುವರೆಯತಕ್ಕದ್ದು.

(8) ಉಪಪ್ರಕರಣ (1)ರ ಅಡಿಯಲ್ಲಿ ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ಸದರಿ ತೆರಿಗೆಯನ್ನು ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಮತ್ತು ಅಂಥ ತೆರಿಗೆಯ ಶೇಕಡಾ ಇಪ್ಪತ್ತೆದಕ್ಕೆ ಸಮನಾದ ದಂಡದೊಂದಿಗೆ, ಕಾರಣ ಕೇಳುವ ಸೂಚನಾಪತ್ರವನ್ನು ನೀಡಿದ ಮೂವತ್ತು ದಿನಗಳ ಒಳಗಾಗಿ ಸಂದಾಯ ಮಾಡಿದರೆ, ಸದರಿ ಸೂಚನಾ ಪತ್ರಕ್ಕೆ ಸಂಬಂಧಿಸಿದ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು.

(9) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು ಮಾಡಿದ ವಿಜ್ಞಾಪನೆ ಯಾವುದಾದರೂ ಇದ್ದರೆ ಅದನ್ನು ಪರಿಗಳಿಸಿದ ನಂತರ, ಯುಕ್ತ ಅಧಿಕಾರಿಯು, ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ, ಬಣ್ಣಿ ಮತ್ತು ದಂಡದ ಮೊತ್ತವನ್ನು ನಿರ್ದರ್ಶಿಸತಕ್ಕದ್ದು ಮತ್ತು ಒಂದು ಆದೇಶವನ್ನು ನೀಡತಕ್ಕದ್ದು.

(10) ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ಹೊಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು ಇವುಗಳಿಗೆ ಸಂಬಂಧಿಸಿರುವ ವರ್ಷಕ್ಕೆ ವಾರ್ಷಿಕ ರಿಟನ್‌ನ್ನು ಒದಗಿಸುವುದಕ್ಕೆ ಇರುವ ಗಡುವಿನ ದಿನಾಂಕದಿಂದ ಐದು ವರ್ಷದ ಒಳಗಾಗಿ, ಅಥವಾ ತಪ್ಪಿನಿಂದಾದ ಮರುಪಾವತಿಯ ದಿನಾಂಕದಿಂದ ಐದು ವರ್ಷದ ಒಳಗಾಗಿ ಯುಕ್ತ ಅಧಿಕಾರಿಯು ಉಪಪ್ರಕರಣ (9)ರ ಅಡಿಯಲ್ಲಿ ಆದೇಶವನ್ನು ನೀಡತಕ್ಕದ್ದು.

(11) ಉಪಪ್ರಕರಣ (9)ರ ಅಡಿಯಲ್ಲಿ ಹೊರಡಿಸಿದ ಒಂದು ಆದೇಶವನ್ನು ಜಾರಿಗೊಳಿಸಲಾದ ಯಾವೋಬ್ಬ ವ್ಯಕ್ತಿಯು, ಆದೇಶವನ್ನು ತೀಳಿಸಿದ ಮೂವತ್ತು ದಿನಗಳ ಒಳಗಾಗಿ, ತೆರಿಗೆಯನ್ನು ಅದರಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಣ್ಣಿ ಮತ್ತು ಅಂಥ ತೆರಿಗೆಯ ಶೇಕಡಾ ಐವತಕ್ಕ ಸಮನಾದ ದಂಡದೊಂದಿಗೆ ಸಂದಾಯ ಮಾಡಿದ್ದಲ್ಲಿ, ಸದರಿ ತೆರಿಗೆ ಸಂಬಂಧಿಸಿದ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು.

ವಿವರಣೆ 1:- ಪ್ರಕರಣ 73 ಮತ್ತು ಈ ಪ್ರಕರಣದ ಉದ್ದೇಶಗಳಾಗಿ,-

- (i) ಪದಾವಳಿಯಾದ “ಸದರಿ ಸೂಚನಾಪತ್ರಕ್ಕೆ ಸಂಬಂಧಿಸಿದ ಎಲ್ಲಾ ನಡಾವಳಿಗಳು” ಎನ್ನುವುದು ಪ್ರಕರಣ 132ರ ಅಡಿಯಲ್ಲಿನ ನಡಾವಳಿಗಳನ್ನು ಒಳಗೊಳಿಸುತ್ತಕ್ಕದ್ದಲ್ಲಿ;
- (ii) ತೆರಿಗೆ ಸಂದಾಯ ಮಾಡಲು ಬಾಧ್ಯನಿರುವ ಮುಖ್ಯ ವ್ಯಕ್ತಿಗೆ ಮತ್ತು ಕೆಲವು ಇತರ ವ್ಯಕ್ತಿಗಳಿಗೆ ಅದೇ ನಡಾವಳಿಗಳ ಅಡಿಯಲ್ಲಿ ಸೂಚನಾ ಪತ್ರವನ್ನು ನೀಡಿದ್ದು, ಮತ್ತು ಮುಖ್ಯ ವ್ಯಕ್ತಿಗೆ ಪ್ರತಿಯಾದ ಅಂಥ ನಡಾವಳಿಗಳು, ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ಮುಕ್ತಾಯಗೊಳಿಸಲಾಗಿದ್ದಲ್ಲಿ, ಪ್ರಕರಣ 122, 125, 129 ಮತ್ತು 130ಗಳ ಅಡಿಯಲ್ಲಿ ದಂಡವನ್ನು ಸಂದಾಯ ಮಾಡುವುದಕ್ಕೆ ಬಾಧ್ಯರಿರುವ ಎಲ್ಲಾ ವ್ಯಕ್ತಿಗಳ ವಿರುದ್ಧವಾದ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು.

ವಿವರಣೆ 2:- ಈ ಅಧಿನಿಯಮದ ಉದ್ದೇಶಗಳಾಗಿ “ಬಚ್ಚಿದುವುದು”ಎಂಬ ಪದಾವಳಿಯನ್ನು ಒಬ್ಬ ತೆರಿಗೆದಾಯಕ ವ್ಯಕ್ತಿಯು ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಒದಗಿಸಬೇಕಾದ ರಿಟನ್, ವಿವರಪತ್ರ, ಅಥವಾ ಯಾವುದೇ ಇತರ ದಸ್ತಾವೇಜುಗಳಲ್ಲಿ ಫೋಷಿಸುವುದಕ್ಕೆ ಅಗತ್ಯವಿರುವಂತಹ, ಸಂಗತಿಗಳನ್ನು ಅಥವಾ ಮಾಹಿತಿಯನ್ನು ಫೋಷಿಸದಿರುವುದು ಅಥವಾ ಯುಕ್ತ ಅಧಿಕಾರಿಯಿಂದ ಲಿಖಿತರೂಪದಲ್ಲಿ ಕೇಳಲಾದ ಯಾವುದೇ ಮಾಹಿತಿಯನ್ನು ಒದಗಿಸಲು ವಿಫಲವಾಗುವುದು ಎಂದು ಅಧ್ಯುಸತಕ್ಕದ್ದು.

75. ತೆರಿಗೆ ನಿರ್ದರ್ಶಿಸಿದ ಸಂಬಂಧಿಸಿದ ಸಾಮಾನ್ಯ ಉಪಬಂಧಗಳು.- (1) ಸೂಚನಾ ಪತ್ರದ ಜಾರಿಗೊಳಿಸುವಿಕೆ ಅಥವಾ ಅದೇಶದ ನೀಡುವಿಕೆಯು, ನ್ಯಾಯಾಲಯದ ಅಥವಾ ಅಪೀಲು ನ್ಯಾಯಾಧಿಕರಣದ ಒಂದು ಆದೇಶದಿಂದ ತಡೆಹಿಡಿಯಲ್ಪಟಿದ್ದಲ್ಲಿ, ಪ್ರಕರಣ 73ರ ಉಪಪ್ರಕರಣಗಳಾದ (2) ಮತ್ತು (10) ರಲ್ಲಿ ಅಥವಾ ಸಂದಭಾನುಸಾರವಾಗಿ ಪ್ರಕರಣ 74ರ ಉಪಪ್ರಕರಣಗಳಾದ (2) ಮತ್ತು (10) ರಲ್ಲಿ ನಿರ್ದಿಷ್ಟಪಡಿಸಿದ ಅವಧಿಯನ್ನು ಲೆಕ್ಕಾಹಾಕುವಾಗ ಅಂಥ ತಡೆಹಿಡಿಯಲ್ಪಟಿ ಅವಧಿಯನ್ನು ಬಿಡತಕ್ಕದ್ದು.

(2) ಪ್ರಕರಣ 74ರ ಉಪಪ್ರಕರಣ (1)ರ ಅಡಿಯಲ್ಲಿ ನೀಡಲಾದ ಸೂಚನಾ ಪತ್ರವು, ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಮೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿದಲಾಗಿದೆ ಎನ್ನುವ ಆರೋಪವನ್ನು ಯಾರಿಗೆ ಸೂಚನಾಪತ್ರವನ್ನು ನೀಡಲಾಗಿದೆಯೋ ಅವನ ವಿರುದ್ಧ ಸಾಬಿತುಪಡಿಸಲಾಗದ ಕಾರಣಗಳಿಂದ ಸಮಧಾನಿಂದಿರುವ ಎಂದು ಯಾವುದೇ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯವು ತೀರ್ಮಾನನಿಸಿದ್ದಲ್ಲಿ, ಯುಕ್ತ ಅಧಿಕಾರಿಯು ಅಂಥ ವ್ಯಕ್ತಿಯಿಂದ ಸಂದಾಯ ಮಾಡಬೇಕಾದ ತೆರಿಗೆಯನ್ನು, ಪ್ರಕರಣ 73ರ ಉಪಪ್ರಕರಣ (1)ರ ಅಡಿಯಲ್ಲಿ ಸೂಚನಾಪತ್ರವನ್ನು ನೀಡಲಾಗಿದೆ ಎಂದು ಪರಿಭಾವಿಸಿ ನಿರ್ದರ್ಶಿಸತಕ್ಕದ್ದು.

(3) ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಯಾವುದೇ ಆದೇಶವನ್ನು ನೀಡುವುದು ಅಗತ್ಯವಾಗಿದ್ದಲ್ಲಿ, ಅಂಥ ಆದೇಶವನ್ನು ಸದರಿ ನಿರ್ದೇಶನವನ್ನು ತಿಳಿಯಪಡಿಸಿದ ದಿನಾಂಕದಿಂದ ಏರಡು ವರ್ಷಗಳ ಒಳಗಾಗಿ ನೀಡತಕ್ಕದ್ದು.

(4) ತೆರಿಗೆ ಅಥವಾ ದಂಡದ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯಿಂದ ಲಿಖಿತವಾಗಿ ಒಂದು ಹೊರಿಸಿಯನ್ನು ಸ್ವೀಕರಿಸಿದ್ದಲ್ಲಿ, ಅಥವಾ ಅಂಥ ವ್ಯಕ್ತಿಯ ವಿರುದ್ಧವಾಗಿ ಯಾವುದೇ ವ್ಯತಿರೆಕ್ತವಾದ ನಿರ್ಣಯವನ್ನು ಉದ್ದೇಶಿಸಿದಲ್ಲಿ, ಅಹವಾಲನ್ನು ಹೇಳಿಕೊಳ್ಳುವ ಒಂದು ಅವಕಾಶವನ್ನು ನೀಡತಕ್ಕದ್ದು.

(5) ಯುಕ್ತ ಅಧಿಕಾರಿಯು, ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು ಸಾಕಷ್ಟು ಕಾರಣಗಳನ್ನು ತೋರಿಸಿದ್ದೇ, ಸದರಿ ವ್ಯಕ್ತಿಗೆ ಕಾಲಾವಕಾಶವನ್ನು ನೀಡತಕ್ಕದ್ದು ಮತ್ತು ಲಿಖಿತವಾಗಿ ದಾಖಲಿಸಬಹುದಾದ ಕಾರಣಗಳಾಗಿ ಅಹವಾಲು ಕೇಳಿಸಿಯನ್ನು ಮುಂದೊಡತಕ್ಕದ್ದು:

ಪರಂತು, ನಡವಾಳಿಗಳ ಸಮಯದಲ್ಲಿ ಒಬ್ಬ ವ್ಯಕ್ತಿಗೆ ಮೂರು ಬಾರಿಗಿಂತ ಹೆಚ್ಚಿನ ಅಂಥ ಮುಂದೊಡಿಕೆಯನ್ನು ನೀಡತಕ್ಕದ್ದಲ್ಲಿ.

(6) ಯುಕ್ತ ಅಧಿಕಾರಿಯು, ತನ್ನ ಆದೇಶದಲ್ಲಿ, ಸಂಬಂಧಿತ ಸಂಗತಿಗಳನ್ನು ಮತ್ತು ತನ್ನ ನಿರ್ಣಯಕ್ಕೆ ಆಧಾರವಾದ ಅಂಶಗಳನ್ನು ನಿರೂಪಿಸತಕ್ಕದ್ದು.

(7) ಆದೇಶದಲ್ಲಿ ತಗಾದೆ ಮಾಡಲಾದ ತೆರಿಗೆ, ಬಡ್ಡಿ, ಮತ್ತು ದಂಡದ ಮೊತ್ತವು ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಿದ ಮೊತ್ತಕ್ಕಿಂತ ಅಧಿಕವಾಗಿರತಕ್ಕದ್ದಲ್ಲಿ ಮತ್ತು ಸೂಚನಾ ಪತ್ರದಲ್ಲಿ ನಿರ್ದಿಷ್ಟಪಡಿಸಿದ ಕಾರಣಾಧಾರಗಳನ್ನು ಹೊರತುಪಡಿಸಿದಂತಹ ಇತರ ಕಾರಣಾಧಾರಗಳ ಮೇಲೆ ತಗಾದೆಯನ್ನು ಸ್ಥಿರೀಕರಿಸುವಂತಿಲ್ಲ.

(8) ಯುಕ್ತ ಅಧಿಕಾರಿಯಿಂದ ನಿರ್ದಿಷ್ಟಪಡಿಸಿದ ತೆರಿಗೆಯ ಮೊತ್ತವನ್ನು ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯವು ಮಾರ್ಪಡಿಸಿದಲ್ಲಿ, ಹಾಗೆ ಮಾರ್ಪಡಿಸಿದ ತೆರಿಗೆಯ ಮೊತ್ತವನ್ನು ಪರಿಗಣಿಸುತ್ತೇನೆ ತೆಗೆದುಕೊಂಡು, ಅದಕ್ಕನುಸಾರವಾಗಿ ಬಡ್ಡಿ ಮತ್ತು ದಂಡದ ಮೊತ್ತವು ಮಾರ್ಪಡಾಗತಕ್ಕದ್ದು.

(9) ಕಡಿಮೆ ಸಂದಾಯ ಮಾಡಿದ ಅಥವಾ ಸಂದಾಯ ಮಾಡದೇ ಇರುವ ತೆರಿಗೆಯ ಮೇಲಿನ ಬಡ್ಡಿಯನ್ನು, ತೆರಿಗೆ ಭಾಧ್ಯತೆಯನ್ನು ನಿರ್ದಿಷ್ಟಪಡಿಸುವ ಆದೇಶದಲ್ಲಿ ನಿರ್ದಿಷ್ಟಪಡಿಸಿರಲಿ ಅಥವಾ ಇಲ್ಲದಿರಲಿ ಸಂದಾಯ ಮಾಡತಕ್ಕದ್ದು.

(10) ಪ್ರಕರಣ 73ರ ಉಪಪ್ರಕರಣ (10) ರಲ್ಲಿ ಉಪಬಂಧಿಸಿದಂತೆ ಮೂರು ವರ್ಷದ ಒಳಗಾಗಿ ಅಥವಾ ಪ್ರಕರಣ 74ರ ಉಪಪ್ರಕರಣ (10) ರಲ್ಲಿ ಉಪಬಂಧಿಸಿದಂತೆ ಏದು ವರ್ಷದ ಒಳಗಾಗಿ ಆದೇಶವನ್ನು ಹೊರಡಿಸಿದ್ದಲ್ಲಿ, ನ್ಯಾಯನಿರ್ಣಯ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾಬಿಸತಕ್ಕದ್ದು.

(11) ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ಉಚ್ಚ ನ್ಯಾಯಾಲಯವು ಒಂದು ವಿಷಯದ ಮೇಲೆ ತನ್ನ ನಿರ್ಣಯವನ್ನು ನೀಡಿದ್ದು, ಅದು ಕೆಲವು ಇತರ ನಡಾವಳಿಗಳಲ್ಲಿ ರಾಜಸ್ವದ ಹಿತಾಸ್ತಕಿಗೆ ಬಾಧಕವಾಗಿದ್ದಾಗ ಮತ್ತು ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ಉಚ್ಚ ನ್ಯಾಯಾಲಯದ ಅಂಧ ನಿರ್ಣಯದ ವಿರುದ್ಧ ಅಪೀಲು ನ್ಯಾಯಾಧಿಕರಣ ಅಥವಾ ಉಚ್ಚ ನ್ಯಾಯಾಲಯ ಅಥವಾ ಸರೋಫ್ಚ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಪೀಲು ಇತ್ಯಾಧಿಕರಣದಲ್ಲಿರುವಾಗ, ಅಪೀಲು ಪ್ರಾಧಿಕಾರದ ನಿರ್ಣಯದ ದಿನಾಂಕದಿಂದ ಅಪೀಲು ನ್ಯಾಯಾಧಿಕರಣದ ನಿರ್ಣಯದ ದಿನಾಂಕದವರೆಗೆ, ಅಥವಾ ಅಪೀಲು ನ್ಯಾಯಾಧಿಕರಣದ ನಿರ್ಣಯದ ದಿನಾಂಕದಿಂದ ಉಚ್ಚ ನ್ಯಾಯಾಲಯದ ನಿರ್ಣಯದ ದಿನಾಂಕದವರೆಗೆ, ಅಥವಾ ಉಚ್ಚ ನ್ಯಾಯಾಲಯದ ನಿರ್ಣಯದ ದಿನಾಂಕದಿಂದ ಸರೋಫ್ಚ್ ನ್ಯಾಯಾಲಯದ ನಿರ್ಣಯದ ದಿನಾಂಕದ ನಡುವೆ ಕಳೆದ ಅವಧಿಯನ್ನು ಸದರಿ ಪ್ರಕರಣಗಳ ಅಡಿಯಲ್ಲಿ ಕಾರಣ ಕೇಳುವ ಸೂಚನಾಪತ್ರವನ್ನು ನೀಡುವುದರ ಮೂಲಕ ನಡಾವಳಿಗಳನ್ನು ಪ್ರಾರಂಭಿಸಿದ್ದಲ್ಲಿ, ಪ್ರಕರಣ 73ರ ಉಪಪ್ರಕರಣ (10) ಅಥವಾ ಪ್ರಕರಣ 74ರ ಉಪಪ್ರಕರಣ(10) ರಲ್ಲಿ ಉಲ್ಲೇಖಿಸಲಾದ ಅವಧಿಯನ್ನು ಲೆಕ್ಕಹಾಕುವಾಗ ಬಿಡತಕ್ಕದ್ದು.

(12) ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಏನೇ ಒಳಗೊಂಡಿದ್ದರೂ, ಪ್ರಕರಣ 39ರ ಅಡಿಯಲ್ಲಿ ಒದಗಿಸಿದ ಒಂದು ರಿಂಬರ್ಗೆ ಅನುಸಾರವಾಗಿ ಸ್ವಯಂ-ನಿರ್ದಿಷ್ಟ ತೆರಿಗೆಯ ಯಾವುದೇ ಮೊತ್ತವು ಮೂರಿಂದ ಭಾಗಶಃ ಸಂದಾಯವಾಗದ ಉಳಿದಿದ್ದಲ್ಲಿ, ಅಥವಾ ಅಂಧ ತೆರಿಗೆಯ ಮೇಲೆ ಸಂದಾಯ ಮಾಡಬೇಕಾದ ಬಡ್ಡಿಯ ಯಾವುದೇ ಮೊತ್ತವು ಸಂದಾಯವಾಗದ ಉಳಿದಿದ್ದಲ್ಲಿ, ಅದನ್ನು ಪ್ರಕರಣ 79ರ ಉಪಬಂಧಗಳ ಅನುಸಾರವಾಗಿ ವಸೂಲಿ ಮಾಡತಕ್ಕದ್ದು.

(13) ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ಯಾವುದಾದರೂ ದಂಡ ವಿಧಿಸಿದ್ದಲ್ಲಿ, ಈ ಅಧಿನಿಯಮದ ಯಾವುದೇ ಇತರೆ ಉಪಬಂಧಗಳ ಅಡಿಯಲ್ಲಿ ಅದೇ ವ್ಯಕ್ತಿಯ ಮೇಲೆ, ಅದೇ ಕೃತ್ಯ ಅಥವಾ ಲೋಪಕ್ಕಾಗಿ ದಂಡ ವಿಧಿಸತಕ್ಕದ್ದಲ್ಲಿ.

76. ತೆರಿಗೆಯನ್ನು ಸಂಗೃಹಿಸಿರುವುದು ಆದರೆ ಸರ್ಕಾರಕ್ಕೆ ಸಂದಾಯ ಮಾಡದಿರುವುದು.- (1) ಯಾವುದೇ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ಯಾವುದೇ ಆದೇಶ ಅಥವಾ ನಿರ್ದೇಶನ ಅಥವಾ ಈ ಅಧಿನಿಯಮದ ಯಾವುದೇ ಇತರ ಉಪಬಂಧಗಳು ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳು ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಯಾವುದೇ ಇತರ ವ್ಯಕ್ತಿಯಿಂದ ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ಪ್ರತಿನಿಧಿಸುವ ಯಾವುದೇ ಮೊತ್ತವನ್ನು ಸಂಗೃಹಿಸಿದ್ದು ಮತ್ತು ಸದರಿ ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡದಿರುವ ಪ್ರತಿಯೊಬ್ಬ ವ್ಯಕ್ತಿಯು, ಸಂಗೃಹಿಸಿದ ಅಂಧ ಮೊತ್ತಕ್ಕೆ ಸಂಬಂಧಿಸಿದ ಮೂರ್ಕೆಗಳು ತೆರಿಗೆದಾಯಕವಾಗಿರಲಿ ಅಥವಾ ಇಲ್ಲದಿರಲಿ ಸದರಿ ಮೊತ್ತವನ್ನು ಸರ್ಕಾರಕ್ಕೆ ತತ್ವಾಲಿವೇ ಸಂದಾಯ ಮಾಡತಕ್ಕದ್ದು.

(2) ಉಪಪ್ರಕರಣ (1)ರ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ಮೊತ್ತವನ್ನು ಸಂದಾಯ ಮಾಡುವುದು ಅಗತ್ಯವಿದ್ದಲ್ಲಿ, ಮತ್ತು ಅದನ್ನು ಸಂದಾಯ ಮಾಡಿರಿದ್ದಲ್ಲಿ, ಯುಕ್ತ ಅಧಿಕಾರಿಯು, ಅಂಧ ಮೊತ್ತವನ್ನು ಸಂದಾಯ ಮಾಡಲು ಬಾಧ್ಯನಿರುವ ವ್ಯಕ್ತಿಗೆ ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಿದ ಸದರಿ ಮೊತ್ತವನ್ನು ಆತನು ಸರ್ಕಾರಕ್ಕೆ ಏಕೆ ಸಂದಾಯ ಮಾಡಬಾರದು ಎನ್ನುವುದಕ್ಕೆ ಕಾರಣಗಳನ್ನು ತೋರಿಸುವಂತೆ ಮತ್ತು ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಅವನ ಮೇಲೆ ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಿದ ಸದರಿ ಮೊತ್ತಕ್ಕೆ ಸಮನಾದ ದಂಡವನ್ನು ಏಕೆ ವಿಧಿಸಬಾರದು ಎಂದು ಅವನನ್ನು ಅಗತ್ಯಪಡಿಸಿ ಸೂಚನಾಪತ್ರವನ್ನು ನೀಡತಕ್ಕದ್ದು.

(3) ಉಪಪ್ರಕರಣ (2)ರ ಅಡಿಯಲ್ಲಿ ಯಾರ ಮೇಲೆ ಸೂಚನಾ ಪತ್ರವನ್ನು ಜಾರಿಗೊಳಿಸಲಾಗಿದರ್ದೀ ಆ ವ್ಯಕ್ತಿಯಿಂದ ಮಾಡಲಾದ ವಿಜ್ಞಾಪನೆ ಯಾವುದಾದರು ಇದ್ದರೆ ಅದನ್ನು ಪರಿಗಣಿಸಿದ ನಂತರ, ಯುಕ್ತ ಅಧಿಕಾರಿಯು, ಅಂಧ ವ್ಯಕ್ತಿಯಿಂದ ಬಾಕಿಯಿರುವ ಮೊತ್ತವನ್ನು ನಿರ್ದಿಷ್ಟಪಡಿಸಿದ ಮೊತ್ತವನ್ನು ನಿರ್ದಿಷ್ಟಪಡಿಸಿದ ಮೊತ್ತವನ್ನು ಸಂದಾಯ ಮಾಡತಕ್ಕದ್ದು.

(4) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಿದ ವ್ಯಕ್ತಿಯು, ಉಪಪ್ರಕರಣ (1) ಅಥವಾ ಉಪಪ್ರಕರಣ (3)ರಲ್ಲಿ ಉಲ್ಲೇಖಿಸಿದ ಮೊತ್ತವನ್ನು ಸಂದಾಯ ಮಾಡುವುದಕ್ಕೆ ಹೆಚ್ಚುವರಿಯಾಗಿ, ಅಂಧ ಮೊತ್ತವು ಆತನಿಂದ ಸಂಗೃಹಿಸೆಯಾದ ದಿನಾಂಕದಿಂದ ಆತನು ಸರ್ಕಾರಕ್ಕೆ ಸಂದಾಯ ಮಾಡಿದ ದಿನಾಂಕದವರೆಗೆ, ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಬಡ್ಡಿಯನ್ನು ಸಹ ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು.

(5) ಕಾರಣ ಕೇಳುವ ಸೂಚನಾಪತ್ರವನ್ನು ಯಾರಿಗೆ ನೀಡಲಾಗಿದೆಯೋ ಅಂಥ ವ್ಯಕ್ತಿಯಿಂದ ಒಂದು ಕೋರಿಕೆಯನ್ನು ಲಿಖಿತವಾಗಿ ಸ್ವೀಕರಿಸಿದ್ದಲ್ಲಿ, ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡತಕ್ಕದ್ದು.

(6) ಯುಕ್ತ ಅಧಿಕಾರಿಯ ಸೂಚನಾ ಪತ್ರ ಜಾರಿಗೊಳಿಸಿದ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಒಂದು ಆದೇಶವನ್ನು ನೀಡತಕ್ಕದ್ದು.

(7) ಆದೇಶದ ನೀಡುವಿಕೆಯು, ನ್ಯಾಯಾಲಯದ ಅಧವಾ ಅಪೀಲು ನ್ಯಾಯಾಧಿಕರಣದ ಒಂದು ಆದೇಶದಿಂದ ತಡೆಹಿಡಿಯಲ್ಪಟ್ಟಿದ್ದಲ್ಲಿ, ಒಂದು ವರ್ಷದ ಅವಧಿಯನ್ನು ಲೆಕ್ಕಹಾಕುವಾಗ ಅಂಥ ತಡೆಹಿಡಿಯಲ್ಪಟ್ಟ ಅವಧಿಯನ್ನು ಬಿಡತಕ್ಕದ್ದು.

(8) ಯುಕ್ತ ಅಧಿಕಾರಿಯ, ತನ್ನ ಆದೇಶದಲ್ಲಿ, ಸಂಬಂಧಿತ ಸಂಗತಿಗಳನ್ನು ಮತ್ತು ತನ್ನ ನಿರ್ಣಯಕ್ಕೆ ಆಧಾರವಾದ ಅಂಶಗಳನ್ನು ನಿರೂಪಿಸತಕ್ಕದ್ದು.

(9) ಉಪಪ್ರಕರಣ (1) ಅಧವಾ ಉಪ-ಪ್ರಕರಣ (3)ರ ಅಡಿಯಲ್ಲಿ ಸರ್ಕಾರಕ್ಕೆ ಸಂದಾಯ ಮಾಡಿದ ಮೊತ್ತವನ್ನು, ಉಪ-ಪ್ರಕರಣ (1)ರಲ್ಲಿ ಉಲ್ಲೇಖಿಸಿದ ಮೂರ್ಕೆಗಳಿಗೆ ಸಂಬಂಧಿಸಿದಂತೆ ಆ ವ್ಯಕ್ತಿಯಿಂದ ಯಾವುದಾದರೂ ತೆರಿಗೆ ಸಂದಾಯವಾಗಬೇಕಿದ್ದಲ್ಲಿ ಅದಕ್ಕೆ ಪ್ರತಿಯಾಗಿ ಹೊಂದಿಸತಕ್ಕದ್ದು.

(10) ಉಪಪ್ರಕರಣ (9)ರ ಅಡಿಯಲ್ಲಿ ಹೊಂದಾಣಿಕೆ ಮಾಡಿದ ನಂತರ ಯಾವುದೇ ಹೆಚ್ಚಿಸಿದ ಉಳಿದಲ್ಲಿ, ಅಂಥ ಹೆಚ್ಚಿಸಿದ ಮೊತ್ತವನ್ನು ನಿರಿಗೆ ಜಮೆಗೊಳಿಸತಕ್ಕದ್ದು ಅಧವಾ ಅಂಥ ಮೊತ್ತದ ಹೊರೆಯನ್ನು ಹೊರುವ ವ್ಯಕ್ತಿ ಮರುಪಾವತಿಯನ್ನಾದರೂ ಮಾಡತಕ್ಕದ್ದು.

(11) ಮೊತ್ತದ ಹೊರೆಯನ್ನು ಹೊತ್ತುಕೊಂಡ ವ್ಯಕ್ತಿಯು, ಪ್ರಕರಣ 54ರ ಉಪಬಂಧಗಳಿಗೆ ಅನುಸಾರವಾಗಿ ಅದರ ಮರುಪಾವತಿಗಾಗಿ ಅಜ್ಞಯನ್ನು ಸಲ್ಲಿಸಬಹುದು.

77. ತೆರಿಗೆಯನ್ನು ತಪ್ಪಾಗಿ ಸಂಗ್ರಹಿಸುವುದು ಮತ್ತು ಕೇಂದ್ರ ಸರ್ಕಾರಕ್ಕೆ ಅಧವಾ ರಾಜ್ಯ ಸರ್ಕಾರಕ್ಕೆ ಅದನ್ನು ಸಂದಾಯ ಮಾಡುವುದು.- (1) ಒಬ್ಬ ನೋಂದಾಯಿತ ವ್ಯಕ್ತಿಯು, ರಾಜ್ಯದೊಳಗಿನ ಮೂರ್ಕೆ ಎಂದು ಆತನಿಂದ ಪರಿಗಣಿತವಾಗಿ, ಒಂದು ವ್ಯವಹಾರದ ಮೇಲೆ ಆತನು ರಾಜ್ಯ ತೆರಿಗೆಯನ್ನು ಸಂದಾಯ ಮಾಡಿದ್ದು, ಆದರೆ ತರುವಾಯದಲ್ಲಿ ಅದು ಅಂತರ-ರಾಜ್ಯ ಮೂರ್ಕೆ ಎಂದಾದಲ್ಲಿ, ಹಾಗೆ ಸಂದಾಯ ಮಾಡಿದ ತೆರಿಗೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ಮರುಪಾವತಿ ಮಾಡತಕ್ಕದ್ದು.

(2) ಒಬ್ಬ ನೋಂದಾಯಿತ ವ್ಯಕ್ತಿಯು, ಅಂತರ-ರಾಜ್ಯ ಮೂರ್ಕೆ ಎಂದು ಆತನಿಂದ ಪರಿಗಣಿತವಾಗಿ, ಒಂದು ವ್ಯವಹಾರದ ಮೇಲೆ ಆತನು ಏಕೀಕೃತ ತೆರಿಗೆಯನ್ನು ಸಂದಾಯ ಮಾಡಿದ್ದು, ಆದರೆ ತರುವಾಯದಲ್ಲಿ ಅದು ರಾಜ್ಯದೊಳಗಿನ ಮೂರ್ಕೆ ಎಂದಾದಲ್ಲಿ, ಸಂದಾಯ ಮಾಡಬೇಕಾದ ರಾಜ್ಯ ತೆರಿಗೆಯ ಮೊತ್ತದ ಮೇಲೆ ಯಾವುದೇ ಬಣಿಯನ್ನು ಸಂದಾಯ ಮಾಡುವುದು ಅಗತ್ಯವಿರತಕ್ಕದ್ದಲ್ಲ.

78. ವಸೂಲಿ ನಡಾವಳಿಗಳ ಪ್ರಾರಂಭಿಸುವಿಕೆ.- ಈ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ಒಂದು ಆದೇಶಕ್ಕೆ ಅನುಗುಣವಾಗಿ ತೆರಿಗೆದಾಯಕ ವ್ಯಕ್ತಿಯು ಸಂದಾಯ ಮಾಡಬೇಕಾದ ಯಾವುದೇ ಮೊತ್ತವು ಅಂಥ ವ್ಯಕ್ತಿಯಿಂದ ಅಂಥ ಆದೇಶ ಜಾರಿಗೊಳಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯ ಒಳಗಾಗಿ ಸಂದಾಯ ಮಾಡತಕ್ಕದ್ದು, ಹಾಗೆ ಮಾಡಲು ವಿಫಲವಾದಲ್ಲಿ ವಸೂಲಿ ನಡಾವಳಿಗಳನ್ನು ಪ್ರಾರಂಭಿಸತಕ್ಕದ್ದು:

ಪರಂತು, ಯುಕ್ತ ಅಧಿಕಾರಿಯು ರಾಜಸ್ವದ ಹಿತಾಸ್ತಿಯ ದೃಷ್ಟಿಯಿಂದ ಸಮಯೋಚಿತವಾದುದು ಎಂದು ಪರಿಗಣಿಸಿದ್ದಲ್ಲಿ, ಅವನು ಲಿಖಿತವಾಗಿ ದಾಖಲಿಸಬಹುದಾದ ಕಾರಣಗಳಿಗಾಗಿ ಆತನು ನಿರ್ದಿಷ್ಟಪಡಿಸಬಹುದಾದ ಮೂರು ತಿಂಗಳುಗಳ ಅವಧಿಗಿಂತ ಕಡಿಮೆಯಾದ ಅಂಥ ಅವಧಿಯೊಳಗಾಗಿ ಅಂಥ ಮೊತ್ತವನ್ನು ಸಂದಾಯ ಮಾಡುವಂತೆ ಸದರಿ ತೆರಿಗೆದಾಯಕ ವ್ಯಕ್ತಿಯನ್ನು ಅಗತ್ಯಪಡಿಸಬಹುದು.

79. ತೆರಿಗೆಯ ವಸೂಲಿ.- (1) ಈ ಅಧಿನಿಯಮದ ಯಾವುದೇ ಉಪಬಂಧಗಳ ಅಧವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ಸರ್ಕಾರಕ್ಕೆ ಸಂದಾಯ ಮಾಡಬೇಕಾದ ಯಾವುದೇ ಮೊತ್ತವನ್ನು ಸಂದಾಯ ಮಾಡದಿದ್ದಲ್ಲಿ, ಯುಕ್ತ ಅಧಿಕಾರಿಯು ಈ ಕೆಳಗಿನ ಒಂದು ಅಧವಾ ಹೆಚ್ಚಿನ ವಿಧಾನಗಳಲ್ಲಿ ವಸೂಲಿ ಮಾಡಲು ಮುಂದುವರಿಯತಕ್ಕದ್ದು, ಎಂದರೆ:-

(ಎ) ಯುಕ್ತ ಅಧಿಕಾರಿಯ ಅಧವಾ ಯಾವುದೇ ಇತರ ನಿರ್ದಿಷ್ಟಪಡಿಸಿದ ಅಧಿಕಾರಿಯ ನಿಯಂತ್ರಣಾದಲ್ಲಿರುವ, ಅಂಥ ವ್ಯಕ್ತಿಗೆ ಕೊಡತಕ್ಕ ಯಾವುದೇ ಹಣದಲ್ಲಿ, ಹಾಗೆ ಸಂದಾಯ ಮಾಡಬೇಕಾದ ಮೊತ್ತವನ್ನು, ಆ ಯುಕ್ತ ಅಧಿಕಾರಿಯು ಕಡಿತಗೊಳಿಸಬಹುದು ಅಧವಾ ಅಂಥ ಇತರ ನಿರ್ದಿಷ್ಟಪಡಿಸಿದ ಅಧಿಕಾರಿಯಿಂದ ಕಡಿತಗೊಳಿಸುವಂತೆ ಅಗತ್ಯಪಡಿಸಬಹುದು;

(ಬಿ) ಯುಕ್ತ ಅಧಿಕಾರಿಯ ಅಧವಾ ಯಾವುದೇ ಇತರ ನಿರ್ದಿಷ್ಟಪಡಿಸಿದ ಅಧಿಕಾರಿಯ ನಿಯಂತ್ರಣಾದಲ್ಲಿರುವ, ಅಂಥ ವ್ಯಕ್ತಿಗೆ ಸೇರಿದ, ಯಾವುದೇ ಸರಹಗಳನ್ನು, ಸಾಫನಬಧಗೊಳಿಸುವುದರ ಮತ್ತು ಮಾರಾಟ ಮಾಡುವುದರ ಮೂಲಕ ಹಾಗೆ ಸಂದಾಯ ಮಾಡಬೇಕಾದ ಮೊತ್ತವನ್ನು ಆ ಯುಕ್ತ ಅಧಿಕಾರಿಯು ವಸೂಲಿ ಮಾಡಬಹುದು ಅಧವಾ ಅಂಥ ಇತರ ನಿರ್ದಿಷ್ಟಪಡಿಸಿದ ಅಧಿಕಾರಿಯು ವಸೂಲಿ ಮಾಡುವಂತೆ ಅಗತ್ಯಪಡಿಸಬಹುದು;

(ಸಿ) (ಒ) ಅಂಥ ವ್ಯಕ್ತಿಗೆ ಹಣದ ಬಾಕಿಯನ್ನು ನೀಡಬೇಕಿರುವ ಅಧವಾ ಮುಂದೆ ಬಾಕಿ ನೀಡಬೇಕಾಗಬಹುದಾದ ಅಧವಾ ಅಂಥ ವ್ಯಕ್ತಿಗಾಗಿ ಅಧವಾ ಆತನ ಪರವಾಗಿ, ಹಣವನ್ನು ಹೊಂದಿರುವ ಅಧವಾ ತರುವಾಯವಾಗಿ ಹೊಂದಬಹುದಾದ ಯಾವುದೇ ಇತರ ವ್ಯಕ್ತಿಯನ್ನು, ಹಣವು ಬಾಕಿಯಾದ ಅಧವಾ ಹೊಂದಿದ ತಕ್ಷಣವಾಗಲೀ ಅಧವಾ ಆ ಹಣವು ಬಾಕಿಯಾಗದ ಅಧವಾ ಹೊಂದುವುದಕ್ಕಿಂತ ಮುಂಚಿತವಾಗಿ ಅಲ್ಲದಂತೆ, ಸೂಚನಾ ಪತ್ರದಲ್ಲಿ ನಿರ್ದಿಷ್ಟಪಡಿಸಿದ ಸಮಯದ ಒಳಗಾಗಿಯಾಗಲಿ, ಅಂಥ ವ್ಯಕ್ತಿಯಿಂದ ಬಾಕಿಯಾಗಿರುವ

ಮೊತ್ತವನ್ನು ಸಂದಾಯ ಮಾಡಲು ಸಾಕಾಗುವಪ್ಪು ಪ್ರಮಾಣದ ಹಣವನ್ನು ಅಥವಾ ಅದು ಆ ಮೊತ್ತಕ್ಕೆ ಸಮಾನವಾಗಿದ್ದಾಗ ಅಥವಾ ಅದಕ್ಕಿಂತ ಕಡಿಮೆಯಿದ್ದಾಗ, ಸಂಪೂರ್ಣ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡುವಂತೆ ಯುಕ್ತ ಅಧಿಕಾರಿಯು ಒಂದು ಲಿಖಿತ ಸೂಚನಾಪತ್ರದ ಮೂಲಕ ಅಗತ್ಯಪಡಿಸಬಹುದು.

- (ii) ಉಪ-ಶಿಂಡ (i)ರ ಅಡಿಯಲ್ಲಿ ಸೂಚನಾ ಪತ್ರ ನೀಡಲಾಗಿರುವ ಪ್ರತಿಯೋಬ್ಧ ವ್ಯಕ್ತಿಯು, ಅಂಥ ಸೂಚನಾಪತ್ರವನ್ನು ಪಾಲಿಸಲು ಬಧ್ಯನಾಗಿರತಕ್ಕದ್ದು, ಮತ್ತು ನಿರ್ದಿಷ್ಟವಾಗಿ, ಅಂಥ ಸೂಚನಾಪತ್ರವನ್ನು ಒಂದು ಅಂಚೆ ಕಳೇರಿಗೆ, ಬ್ಯಾಂಕಿಂಗ್ ಕಂಪನಿಗೆ ಅಥವಾ ಒಬ್ಬ ವಿಮಾದಾರನಿಗೆ ನೀಡಿದ್ದಲ್ಲಿ, ಯಾವುದೇ ನಿಯಮ, ಆಚರಣೆ ಅಥವಾ ಅಗತ್ಯತೆಗಳಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಇದ್ದರೂ, ಮೊತ್ತವನ್ನು ಸಂದಾಯ ಮಾಡುವುದಕ್ಕಿಂತ ಮುಂಚಿತವಾಗಿ ಯಾವುದೇ ನಮೂದುಗಳ, ಹಿಂಬರಹದ ಅಥವಾ ಅಂಥದೇ ಉದ್ದೇಶಕ್ಕಾಗಿ, ಯಾವುದೇ ಪಾಸು ಬುಕ್ಕನ್ನು, ತೇವಣಿ ರಶೀದಿಯನ್ನು ಪಾಲಿಸಿಯನ್ನು ಅಥವಾ ಯಾವುದೇ ಇತರೇ ದಸ್ತಾವೇಚಗಳನ್ನು ಹಾಜರುಪಡಿಸುವ ಅಗತ್ಯವಿರತಕ್ಕದ್ದಲ್ಲ.
- (iii) ಉಪ-ಶಿಂಡ (i)ರ ಅಡಿಯಲ್ಲಿ ಯಾರಿಗೆ ಸೂಚನಾ ಪತ್ರ ನೀಡಲಾಗಿದೆಯೋ ಆ ವ್ಯಕ್ತಿಯು, ಅದಕ್ಕನುಗೂಣವಾಗಿ ಸರ್ಕಾರಕ್ಕೆ ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ, ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೊತ್ತಕ್ಕ ಸಂಬಂಧಿಸಿದಂತೆ ಅವನನ್ನು ಬಾಕಿದಾರ ಎಂದು ಪರಿಭಾವಿಸತಕ್ಕದ್ದು ಮತ್ತು ಈ ಅಧಿನಿಯಮ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿನ ಎಲ್ಲಾ ಪರಿಣಾಮಗಳು ಅನುಸರಿಸತಕ್ಕದ್ದು;
- (iv) ಉಪ-ಶಿಂಡ (i)ರ ಅಡಿಯಲ್ಲಿ ಒಂದು ಸೂಚನಾ ಪತ್ರವನ್ನು ನೀಡುವ ಅಧಿಕಾರಿಯು, ಯಾವುದೇ ಸಮಯದಲ್ಲಿ ಅಂಥ ಸೂಚನಾಪತ್ರವನ್ನು ತಿದ್ದುಪಡಿ ಮಾಡಬಹುದು ಅಥವಾ ಹಿಂಪಡಿಯಬಹುದು ಅಥವಾ ಸೂಚನಾಪತ್ರಕ್ಕೆ ಅನುಗೂಣವಾಗಿ ಯಾವುದೇ ಸಂದಾಯವನ್ನು ಮಾಡಲು ಕಾಲಾವಕಾಶವನ್ನು ವಿಸ್ತರಿಸಬಹುದು;
- (v) ಉಪ-ಶಿಂಡ (i)ರ ಅಡಿಯಲ್ಲಿ ನೀಡಲಾದ ಒಂದು ಸೂಚನಾ ಪತ್ರದ ಅನುಸರಣೆಯಲ್ಲಿ ಯಾವುದೇ ಸಂದಾಯವನ್ನು ಮಾಡುವ ಯಾವೊಬ್ಬ ವ್ಯಕ್ತಿಯು, ಬಾಕಿದಾರನಾಗಿರುವ ವ್ಯಕ್ತಿಯ ಪ್ರತಿಕಾರದ ಅಡಿಯಲ್ಲಿ ಸಂದಾಯ ಮಾಡಿದ್ದಾನೆ ಎಂದು ಪರಿಭಾವಿಸತಕ್ಕದ್ದು ಮತ್ತು ಸರ್ಕಾರಕ್ಕೆ ಜಮೀನೊಂದ ಅಂಥ ಸಂದಾಯವು, ಬಾಕಿದಾರನಾಗಿರುವ ವ್ಯಕ್ತಿಗೆ, ರಶೀದಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೊತ್ತದಷ್ಟರಮಟ್ಟಗೆ, ಅಂಥ ವ್ಯಕ್ತಿಯ ಬಾಧ್ಯತೆಯು ವಿಮೋಚನೆಯು ಸರಿಯಾಗಿದೆ ಮತ್ತು ಸಾಕಷ್ಟಾಗಿದೆ ಎಂದು ಪರಿಭಾವಿಸತಕ್ಕದ್ದು;
- (vi) ಉಪ-ಶಿಂಡ (i)ರ ಅಡಿಯಲ್ಲಿ ಆತನಿಗೆ ಒಂದು ಸೂಚನಾ ಪತ್ರ ಜಾರಿಮಾಡಿದ ನಂತರ, ಬಾಕಿದಾರನಾಗಿರುವ ವ್ಯಕ್ತಿಗೆ ಯಾವುದೇ ಬಾಧ್ಯತೆಯನ್ನು ವಿಮೋಚನೆ ಮಾಡುವ ಯಾವುದೇ ವ್ಯಕ್ತಿಯು, ಬಾಧ್ಯತೆಯನ್ನು ವಿಮೋಚನೆ ಮಾಡಿದಪ್ಪು ಅಥವಾ ಬಾಕಿದಾರನಾಗಿರುವ ವ್ಯಕ್ತಿಯ ತೆರಿಗೆ, ಬಡ್ಡಿ, ಮತ್ತು ದಂಡದಪ್ಪು, ಇವುಗಳಲ್ಲಿ ಯಾವುದು ಕಡಿಯಮೆಯೋ ಅಷ್ಟರ ಮಟ್ಟಿಗೆ ಸರ್ಕಾರಕ್ಕೆ ವೈಯಕ್ತಿಕವಾಗಿ ಬಾಧ್ಯನಿರತಕ್ಕದ್ದು;
- (vii) ಉಪ-ಶಿಂಡ (i)ರ ಅಡಿಯಲ್ಲಿ ಯಾರಿಗೆ ಸೂಚನಾಪತ್ರ ಜಾರಿಮಾಡಲಾಗಿದೆಯೋ ಆ ವ್ಯಕ್ತಿಯು, ಸೂಚನಾಪತ್ರವನ್ನು ನೀಡುವ ಅಧಿಕಾರಿಗೆ ಮನದಷ್ಟಾಗುವ ಹಾಗೆ, ಸೂಚನಾಪತ್ರವನ್ನು ಆತನಿಗೆ ನೀಡಿದ ಸಮಯದಲ್ಲಿ ತಗಾದ ಮಾಡಲಾದ ಹಣ ಅಥವಾ ಅದರ ಯಾವುದೇ ಭಾಗ, ಬಾಕಿದಾರನಾದ ವ್ಯಕ್ತಿಗೆ ಬಾಕಿಯಾಗಿಲ್ಲವೆಂದೋ ಅಥವಾ ಬಾಕಿದಾರನಾದ ವ್ಯಕ್ತಿಗಾಗಿ ಅಥವಾ ಆತನ ಪರವಾಗಿ ಯಾವುದೇ ಹಣವನ್ನು ಅವನು ಹೊಂದಿಲ್ಲವೆಂದೋ, ತಗಾದ ಮಾಡಲಾದ ಹಣ ಅಥವಾ ಅದರ ಯಾವುದೇ ಭಾಗ ಸದರಿ ವ್ಯಕ್ತಿಗೆ ಬಾಕಿಯಾಗುವ ಅಥವಾ ಅಂಥ ವ್ಯಕ್ತಿಯ ಪರವಾಗಿ ಹೊಂದುವ ಸಂಭವವಿಲ್ಲವೆಂದೋ ಎಂದು ಸಾಬೀತು ಪಡಿಸಿದಲ್ಲಿ, ಯಾವುದೇ ಅಂಥ ಹಣ ಅಥವಾ ಅದರ ಯಾವುದೇ ಭಾಗವನ್ನು ಸರ್ಕಾರಕ್ಕೆ ಸಂದಾಯ ಮಾಡುವಂತೆ ಈ

ಪ್ರಕರಣದಲ್ಲಿ ಒಳಗೊಂಡಿರುವುದಾವುದು ಸೂಚನಾಪತ್ರವನ್ನು ಯಾರಿಗೆ
ನೀಡಲಾಗಿದೆಯೋ ಆ ವ್ಯಕ್ತಿಯನ್ನು ಅಗತ್ಯಪಡಿಸಲಾಗಿದೆ ಎಂದು ಪರಿಭಾಷಿಸತಕ್ಕದ್ದಲ್ಲಿ;

(ಡಿ) ಯುಕ್ತ ಅಧಿಕಾರಿಯು, ಈ ಸಂಬಂಧದಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ, ಅಂಥ ವ್ಯಕ್ತಿಗೆ ಸೇರಿದ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಚರ ಅಥವಾ ಸ್ಥಿರ ಸ್ವತನ್ನು ಜಟಿ ಮಾಡಬಹುದು ಮತ್ತು ಅದನ್ನು ಸಂದಾಯ ಮಾಡಬೇಕಾದ ಮೊತ್ತ ಸಂದಾಯವಾಗುವವರೆಗೂ ತಡೆಹಿಡಿಯಬಹುದು; ಮತ್ತು ಸಂದಾಯ ಮಾಡಬೇಕಾದ ಸದರಿ ಮೊತ್ತದ ಅಥವಾ ಜಟಿಯ ಅಥವಾ ಸ್ವತನ್ನು ಇಟ್ಟಕೊಳ್ಳುವುದರ ವೆಚ್ಚದ ಯಾವುದೇ ಭಾಗ ಅಂಥ ಜಟಿಯಾದ ಮೂವತ್ತು ದಿನಗಳ ಅವಧಿಯವರೆಗೆ ಸಂದಾಯವಾಗದೆ ಉಳಿದಂತಹ ಸಂದರ್ಭದಲ್ಲಿ, ಸದರಿ ಸ್ವತನ್ನು ಮಾರಾಟ ಮಾಡಬಹುದು ಹಾಗೂ ಸಂದಾಯವಾಗಬೇಕಾದ ಮೊತ್ತವನ್ನು ಮತ್ತು ಮಾರಾಟದ ವೆಚ್ಚವನ್ನು ಒಳಗೊಂಡಂತೆ ಸಂದಾಯವಾಗದ ವೆಚ್ಚಗಳನ್ನು ಅಂಥ ಮಾರಾಟದ ಉತ್ತಮಿಯಿಂದ ತೀರಿಸಬಹುದು ಮತ್ತು ಹೆಚ್ಚಿನ ಮೊತ್ತ ಏನಾದರೂ ಇದ್ದಲ್ಲಿ, ಅಂಥ ವ್ಯಕ್ತಿಗೆ ಒಪ್ಪಿಸತಕ್ಕದ್ದು.

(ಇ) ಯುಕ್ತ ಅಧಿಕಾರಿಯು ಅಂಥ ವ್ಯಕ್ತಿಯಿಂದ ಬಾಕಿ ಇರುವ ಮೊತ್ತವನ್ನು ನಿರ್ದಿಷ್ಟಪಡಿಸಿರುವ, ಆತನಿಂದ ಸಹಿ ಮಾಡಿರುವ, ಒಂದು ಪ್ರಮಾಣಪತ್ರವನ್ನು ಸಿದ್ಧಪಡಿಸಬಹುದು ಮತ್ತು ಅಂಥ ವ್ಯಕ್ತಿಯು, ಯಾವುದೇ ಸ್ವತನ್ನು ಹೊಂದಿರುವ ಅಥವಾ ವಾಸಿಸುವ ಅಥವಾ ಆತನು ವ್ಯವಹಾರವನ್ನು ನಡೆಸುತ್ತಿರುವ ಜೀಲ್ನಿಯ ಕಲೆಕ್ಟರನಿಗೆ ಅಥವಾ ಸರ್ಕಾರವು ಪ್ರಾಧಿಕೃತಗೊಳಿಸಿದ ಯಾವುದೇ ಅಧಿಕಾರಿಗೆ ಕಳುಹಿಸುವುದು ಮತ್ತು ಸದರಿ ಕಲೆಕ್ಟರನು ಅಥವಾ ಸದರಿ ಅಧಿಕಾರಿಯು, ಅಂಥ ಪ್ರಮಾಣಪತ್ರವನ್ನು ಸ್ವೀಕರಿಸಿದ ಮೇಲೆ, ಅದರಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಭೂಕಂದಾಯದ ಹಿಂಬಾಕೆ ಎನ್ನುವ ಹಾಗೆಯೇ ಅಂಥ ವ್ಯಕ್ತಿಯಿಂದ ವಸೂಲಿ ಮಾಡಲು ಮುಂದುವರಿಯತಕ್ಕದ್ದು.

(ಎಫ್) ದಂಡ ಪ್ರತೀಯೂ ಸಂಹಿತೆ, 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ, ಯುಕ್ತ ಅಧಿಕಾರಿಯು ಸೂಕ್ತ ಮ್ಯಾಜಿಸ್ಟ್ರೇಟ್‌ಗೆ ಅಜ್ಞಾಯನ್ನು ಸಲ್ಲಿಸುವುದು ಮತ್ತು ಅದರಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಸದರಿ ಮ್ಯಾಜಿಸ್ಟ್ರೇಟ್ ತಮ್ಮಿಂದಲೇ ವಿಧಿಸಲಾದ ಜುಲೈನೇ ಎನ್ನುವ ಹಾಗೆಯೇ ಅಂಥ ವ್ಯಕ್ತಿಯಿಂದ ವಸೂಲಿ ಮಾಡಲು ಮುಂದುವರಿಯತಕ್ಕದ್ದು.

(2) ಈ ಅಧಿನಿಯಮದ ಅಥವಾ ಇದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳು ಅಥವಾ ವಿನಿಯಮಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಯಾವುದೇ ಬಾಂಡೊನ ಅಥವಾ ಇತರ ಲಿಖಿತ ಪತ್ರದ ನಿಂಬಂಧನೆಗಳ ಅಡಿಯಲ್ಲಿ, ಅಂಥ ಲಿಖಿತ ಪತ್ರದ ಅಡಿಯಲ್ಲಿ ಬಾಕಿಯಿರುವ ಯಾವುದೇ ಮೊತ್ತವನ್ನು ಉಪಪ್ರಕರಣ (1)ರಲ್ಲಿ ಹೇಳಲಾದ ವಿಧಾನದಲ್ಲಿ ವಸೂಲಿ ಮಾಡಬಹುದು ಎಂದು ಉಪಬಂಧಿಸಿದ್ದರೆ, ಆ ಮೊತ್ತವನ್ನು, ಯಾವುದೇ ಇತರ ವಸೂಲಿಯ ವಿಧಾನಗಳಿಗೆ ಬಾಧಕವಾಗದಂತೆ, ಆ ಉಪ-ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ವಸೂಲಿ ಮಾಡಬಹುದು.

(3) ಈ ಅಧಿನಿಯಮದ ಯಾವುದೇ ಉಪಬಂಧಗಳ ಅಥವಾ ಇದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳ ಅಡಿಯಲ್ಲಿ ಸರ್ಕಾರಕ್ಕೆ ಒಬ್ಬ ವ್ಯಕ್ತಿಯಿಂದ ಸಂದಾಯವಾಗಬೇಕಾದ ಯಾವುದೇ ತೆರಿಗೆ, ಬಡ್ಡಿ ಅಥವಾ ದಂಡದ ಯಾವುದೇ ಮೊತ್ತವಿದ್ದು ಮತ್ತು ಅದು ಸಂದಾಯವಾಗದೆ ಹಾಗೆಯೇ ಉಳಿದಿದ್ದಲ್ಲಿ, ಕೇಂದ್ರ ತೆರಿಗೆಯ ಯುಕ್ತ ಅಧಿಕಾರಿಯು ಸದರಿ ತೆರಿಗೆಯ ಹಿಂಬಾಕೆಯ ವಸೂಲಾತಿಯ ಕ್ರಮದಲ್ಲಿ, ಸದರಿ ವ್ಯಕ್ತಿಯಿಂದ ಆ ಮೊತ್ತವನ್ನು ಕೇಂದ್ರ ತೆರಿಗೆಯ ಹಿಂಬಾಕೆ ಎನ್ನುವ ಹಾಗೆಯೇ ವಸೂಲಿ ಮಾಡಬಹುದು ಮತ್ತು ಹಾಗೆ ವಸೂಲಿ ಮಾಡಿದ ಮೊತ್ತವನ್ನು ಸರ್ಕಾರಕ್ಕೆ ಜಮೀನೊಳಿಸಬಹುದು.

(4) ಉಪಪ್ರಕರಣ (3)ರ ಅಡಿಯಲ್ಲಿ ವಸೂಲಿ ಮಾಡಿದ ಮೊತ್ತವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಬಾಕಿಯಿರುವ ಮೊತ್ತಕ್ಕಿಂತ ಕಡಿಮೆಯಿದ್ದಲ್ಲಿ, ಸಂಬಂಧಿಸಿದ ಸರ್ಕಾರಗಳ ಖಾತೆಗೆ ಜಮೀನೊಳಿಸಬೇಕಾದ ಮೊತ್ತವು, ಪ್ರತಿಯೊಂದು ಅಂಥ ಸರ್ಕಾರಕ್ಕೆ ಬಾಕಿಯಿರುವ ಮೊತ್ತಗಳ ಅನುಪಾತಕ್ಕ ಅನುಗುಣವಾಗಿರತಕ್ಕದ್ದು.

80. ತೆರಿಗೆ ಮತ್ತು ಇತರೆ ಮೊತ್ತಗಳನ್ನು ಕಂತುಗಳಲ್ಲಿ ಸಂದಾಯ ಮಾಡುವುದು.— ಒಬ್ಬ ತೆರಿಗೆದಾಯಕ ವ್ಯಕ್ತಿಯಿಂದ ಸಲ್ಲಿಸಲಾದ ಒಂದು ಅಜ್ಞಾಯ ಮೇಲೆ, ಆಯುಕ್ತರು, ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಾಗಿ, ಯಾವುದೇ ರಿಟನ್‌ನಲ್ಲಿ ಸ್ವಯಂ-ನಿರ್ದರ್ಶಿತ ಬಾಧ್ಯತೆಯ ಪ್ರಕಾರ ಬಾಕಿಯಿರುವ ಮೊತ್ತವನ್ನು ಹೊರತುಪಡಿಸಿದರೆ, ಅಂಥ ವ್ಯಕ್ತಿಯಿಂದ ಈ ಅಧಿನಿಯಮದ ಅಡಿಯಲ್ಲಿ ಬಾಕಿಯಿರುವ ಯಾವುದೇ ಮೊತ್ತವನ್ನು ಸಂದಾಯ ಮಾಡಲು ಸಮಯವನ್ನು ವಿಸ್ತರಿಸಬಹುದು ಅಥವಾ ನಿಯಮಿಸಬಹುದಾದ ಅಂಥ ಷರತ್ತುಗಳು ಮತ್ತು ಮಿಶನ್‌ಗಳಿಗೆ ಒಳಪಟ್ಟು ಮತ್ತು ಪ್ರಕರಣ 50ರ ಅಡಿಯಲ್ಲಿ ಬಡ್ಡಿ ಸಂದಾಯದ ನಿಂಬಂಧನೆಗೆ ಒಳಪಟ್ಟು, ಇಪ್ಪತ್ತಾಲ್ಕುಕ್ಕೆ ಮೀರದ ಮಾಸಿಕ ಕಂತುಗಳಲ್ಲಿ ಸಂದಾಯ ಮಾಡಲು ಅವಕಾಶ ನೀಡಬಹುದು:

ಪರಂತು, ಯಾವುದೇ ಒಂದು ಕಂತು ಅದರ ಗಡುವು ದಿನಾಂಕದಲ್ಲಿ ಸಂದಾಯವಾಗದೆ ಬಾಕಿಯಾದಲ್ಲಿ, ಅಂಥ ದಿನಾಂಕದಂದು ಸಂದಾಯ ಮಾಡಬೇಕಿರುವ ಉಳಿದ ಸಂಪೂರ್ಣ ಮೊತ್ತವು ಬಾಕಿಯಾಗತಕ್ಕದ್ದು ಮತ್ತು ತತ್ವಾರ್ಥಿಗಳಾಗಿ ಸಂದಾಯ ಮಾಡತಕ್ಕದ್ದು ಮತ್ತು ಮುಂದೆ ಯಾವುದೇ ಸೂಚನಾಪತ್ರವನ್ನು ನೀಡದೇ ಆ ವ್ಯಕ್ತಿಯು ವಸೂಲಿಗೆ ಬಾಧ್ಯವಿರತಕ್ಕದ್ದು.

81. ಕೆಲವೊಂದು ಪ್ರಕರಣಗಳಲ್ಲಿ ಸ್ವತ್ತಿನ ವರ್ಗಾವಣೆ ಶೊನ್ಸ್‌ಗೊಳ್ಳುವುದು.— ಒಬ್ಬ ವ್ಯಕ್ತಿಯು, ಯಾವುದೇ ಮೊತ್ತವು ಅವನಿಂದ ಬಾಕಿಯಾದ ನಂತರ, ಸರ್ಕಾರದ ರಾಜಸ್ವಕ್ಕೆ ಮೋಸ ಮಾಡುವ ಉದ್ದೇಶದಿಂದ ಅವನಿಗೆ ಸೇರಿದ ಅಥವಾ ಆತನ ಸಾಧ್ಯನದಲ್ಲಿರುವ, ಒಂದು ಸ್ವತ್ತಿನ ಮೇಲೆ ಖಣಿಭಾರವನ್ನು ಸೃಷ್ಟಿಸಿದ್ದಲ್ಲಿ ಅಥವಾ ಆತನ ಯಾವುದಾದರು ಆಸ್ತಿಗಳನ್ನು ಯಾವುದೇ ಇತರ ವ್ಯಕ್ತಿಯ ಪರವಾಗಿ ಮಾರಾಟ, ಅಡಮಾನ, ವಿನಿಮಯ, ಅಥವಾ ಯಾವುದೇ ಇತರೆ ಯಾವುದೇ ವರ್ಗಾವಣೆಯ ಪ್ರಕಾರಗಳ ಮೂಲಕ ವರ್ಗಾಯಿಸಿದ್ದಲ್ಲಿ, ಅಂಥ ಖಣಿಭಾರ ಅಥವಾ ವರ್ಗಾವಣೆಯು ಸದರಿ ವ್ಯಕ್ತಿಯಿಂದ ಸಂದಾಯ ಮಾಡಬೇಕಾದ ಯಾವುದೇ ತೆರಿಗೆ ಅಥವಾ ಯಾವುದೇ ಇತರೆ ಮೊತ್ತಕ್ಕೆ ಸಂಬಂಧಿಸಿದ ಕ್ಷೇಮಿಗೆ ಪ್ರತಿಯಾಗಿ ಶೊನ್ಸ್‌ಗೊಳ್ಳತಕ್ಕದ್ದು:

ಪರಂತು, ಅಂಥ ಮೂಳಭಾರ ಅಥವಾ ವರ್ಗಾವಣೆಯನ್ನು ಸಾಕಷ್ಟು ಪ್ರಮಾಣದ ಪ್ರತಿಫಲಕ್ಕೂಗಿ, ಸದ್ಯಾವನೆಯಿಂದ ಮತ್ತು ಈ ಅಧಿನಿಯಮದ ಅಡಿಯಲ್ಲಿ ಇತ್ಯಾರ್ಥದಲ್ಲಿರುವ ಅಂಥ ನಡಾವಳಿಗಳ ತಿಳಿವಳಿಕೆಯಲ್ಲದೆ ಅಥವಾ ಸದರಿ ವ್ಯಕ್ತಿಯಿಂದ ಸಂದಾಯವಾಗಬೇಕಾದ ಅಂಥ ತೆರಿಗೆ ಅಥವಾ ಇತರೇ ಮೊತ್ತದ ಸೂಚನೆಯಲ್ಲದೆ, ಅಥವಾ ಯುತ್ತ ಅಧಿಕಾರಿಯ ಮಾರ್ಫಾನುಮತಿಯೊಂದಿಗೆ ಮಾಡಲಾಗಿದ್ದರೆ ಶಾಸ್ಯಗೊಳ್ಳತಕ್ಕದ್ದಲ್ಲ.

82. ತೆರಿಗೆಯು ಸ್ವತ್ತಿನ ಮೇಲೆ ಮೊದಲನೇ ಮೀಳಿಭಾರವಾಗಿರುವುದು.- ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ, ದಿವಾಲಿ ಮತ್ತು ಸಾಲ ತೀರಿಕೆಯ ಅಸಮರ್ಥತೆಯ ಸಂಹಿತೆ, 2016ರಲ್ಲಿ (2016ರ ಕೇಂದ್ರ ಅಧಿನಿಯಮ 31) ಉಪಬಂಧಿಸಿದುದನ್ನಾಗಿದೆ, ಸರ್ಕಾರಕ್ಕೆ ಅವನು ಸಂದಾಯ ಮಾಡಲು ಬಾಧ್ಯನಿರುವ, ತೆರಿಗೆ, ಬಣ್ಣ, ಅಥವಾ ದಂಡದ ಕಾರಣದಿಂದಾಗಿ ಒಬ್ಬ ತೆರಿಗೆದಾಯಿಕ ವ್ಯಕ್ತಿಯಿಂದ ಅಥವಾ ಯಾವುದೇ ಇತರೇ ವ್ಯಕ್ತಿಯಿಂದ ಸಂದಾಯ ಮಾಡಬೇಕಿರುವ ಯಾವುದೇ ಮೊತ್ತವು ಅಂಥ ತೆರಿಗೆದಾಯಿಕ ವ್ಯಕ್ತಿಯ ಅಥವಾ ಅಂಥ ವ್ಯಕ್ತಿಯ ಸ್ವತ್ತಿನ ಮೇಲೆ ಮೊದಲನೇ ಮೂಳಭಾರವಾಗಿರತಕ್ಕದ್ದು.

83. ರಾಜ್ಯಸಭೆ ರಕ್ಷಣೆಗಾಗಿ ಕೆಲವೋಂದು ಪ್ರಕರಣಗಳಲ್ಲಿ ತಾತ್ಕಾಲಿಕ ಜಾಫ್‌ಫಿ- (1) ಪ್ರಕರಣ 62 ಅಥವಾ ಪ್ರಕರಣ 63 ಅಥವಾ ಪ್ರಕರಣ 64 ಅಥವಾ ಪ್ರಕರಣ 67 ಅಥವಾ ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ಯಾವುದೇ ನಡಾವಳಿಗಳು ಇತ್ಯಾರ್ಥದಲ್ಲಿರುವ ಸಮಯದಲ್ಲಿ, ಆಯುಕ್ತರು, ಸರ್ಕಾರದ ರಾಜಸ್ವದ ಹಿತಾಸಕ್ತಿಯ ರಕ್ಷಣೆಯ ಉದ್ದೇಶಕಾಗಿ ಹಾಗೆ ಮಾಡುವುದು ಅಗತ್ಯ ಎನ್ನುವ ಅಭಿಪ್ರಾಯ ಹೊಂದಿದ್ದಲ್ಲಿ, ಅವರು ಲಿಖಿತ ಆದೇಶದ ಮೂಲಕ ತೆರಿಗೆದಾಯಿಕ ವ್ಯಕ್ತಿಗೆ ಸೇರಿದ ಬ್ಯಾಂಕ್ ಖಾತೆಯನ್ನು ಒಳಗೊಂಡಂತೆ ಯಾವುದೇ ಸ್ವತ್ತನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತಾತ್ಕಾಲಿಕವಾಗಿ ಜಾಫ್‌ಫಿ ಮಾಡಬಹುದು.

(2) ಉಪಪ್ರಕರಣ (1)ರ ಅಡಿಯಲ್ಲಿ ಮಾಡಿದ ಆದೇಶದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ ಪ್ರತಿಯೊಂದು ಅಂಥ ತಾತ್ಕಾಲಿಕ ಜಾಫ್‌ಫಿಯ ಪರಿಣಾಮವು ಸ್ಥಿರಗೊಳ್ಳತಕ್ಕದ್ದು.

84. ಕೆಲವೋಂದು ವಸೂಲಿ ನಡಾವಳಿಗಳ ಮುಂದುವರಿಕೆ ಮತ್ತು ಸಿಂಧುಗೊಳಿಸುವಿಕೆ- (1) ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ಯಾವುದೇ ತೆರಿಗೆ, ದಂಡ, ಬಣ್ಣ ಅಥವಾ ಯಾವುದೇ ಇತರ ಮೊತ್ತಕ್ಕೆ (ಈ ಪ್ರಕರಣದಲ್ಲಿ ಇನ್ನು ಮುಂದೆ “ಸರ್ಕಾರಿ ಬಾಕಿಗಳು” ಎಂದು ಉಲ್ಲೇಖಿಸಲಾಗಿದೆ) ಸಂಬಂಧಿಸಿದಂತೆ ತಗಾದೆ ಸೂಚನಾಪತ್ರವನ್ನು ಯಾವುದೇ ತೆರಿಗೆದಾಯಿಕ ವ್ಯಕ್ತಿಯ ಅಥವಾ ಯಾವುದೇ ಇತರ ವ್ಯಕ್ತಿಯ ಮೇಲೆ ಜಾರಿಗೊಳಿಸಿದ್ದಲ್ಲಿ ಮತ್ತು ಅಂಥ ಸರ್ಕಾರಿ ಬಾಕಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಪೀಲು ಅಥವಾ ಮನರೀಕ್ಷಣೆ ಅಜ್ಞೆ ಸಲ್ಲಿಕೆಯಾಗಿದ್ದಲ್ಲಿ ಅಥವಾ ಇತರ ನಡಾವಳಿಗಳಿಗೆ ಪ್ರಾರಂಭಗೊಂಡಿದ್ದಲ್ಲಿ, ಆಗ,-

(ಎ) ಅಂಥ ಅಪೀಲು, ಮನರೀಕ್ಷಣೆ ಅಥವಾ ಇತರ ನಡಾವಳಿಗಳಲ್ಲಿ ಅಂಥ ಸರ್ಕಾರಿ ಬಾಕಿಗಳು ಹೆಚ್ಚಳವಾದಲ್ಲಿ, ಆಯುಕ್ತರು ಯಾವೋಬ್ಬ ತೆರಿಗೆದಾಯಿಕ ವ್ಯಕ್ತಿಯ ಅಥವಾ ಯಾವೋಬ್ಬ ಇತರ ವ್ಯಕ್ತಿಯ ಮೇಲೆ, ಅಂಥ ಸರ್ಕಾರಿ ಬಾಕಿಗಳು ಹೆಚ್ಚಳಗೊಂಡ ಮೊತ್ತಕ್ಕೆ ಸಂಬಂಧಿಸಿದಂತೆ ಮಾತ್ರ ಮತ್ತೊಂದು ತಗಾದೆ ಸೂಚನಾಪತ್ರವನ್ನು ಜಾರಿಗೊಳಿಸತಕ್ಕದ್ದು ಮತ್ತು ಅಂಥ ಅಪೀಲು, ಮನರೀಕ್ಷಣೆ ಅಥವಾ ಇತರ ನಡಾವಳಿಗಳು ವಿಲೇವಾರಿಯಾಗುವುದಕ್ಕಿಂತ ಮೊದಲು ಅವನಿಗೆ ಜಾರಿಗೊಳಿಸಲಾಗಿರುವ ತಗಾದೆ ಸೂಚನಾಪತ್ರದಲ್ಲಿ ಇರುವ ಅಂಥ ಸರ್ಕಾರಿ ಬಾಕಿಗಳಿಗೆ ಸಂಬಂಧಿಸಿದ ಯಾವುದೇ ವಸೂಲಾತಿ ನಡಾವಳಿಗಳು, ಯಾವುದೇ ಹೊಸದಾದ ತಗಾದೆ ಸೂಚನಾಪತ್ರವನ್ನು ಜಾರಿಗೊಳಿಸದೆ, ಅಂಥ ವಿಲೇವಾರಿಗಿಂತ ನಿಕಟಮೊರ್ವದಲ್ಲಿ ಅಂಥ ನಡಾವಳಿಗಳು ಇರುವ ಹಂತದಿಂದ ಮುಂದುವರಿಯಬಹುದು.

(ಬಿ) ಅಂಥ ಅಪೀಲು, ಮನರೀಕ್ಷಣೆ ಅಥವಾ ಇತರ ನಡಾವಳಿಗಳಲ್ಲಿ ಅಂಥ ಸರ್ಕಾರಿ ಬಾಕಿಗಳು ಇಳಿಕೆಯಾದಲ್ಲಿ,-

- (i) ಆಯುಕ್ತರಿಗೆ, ತೆರಿಗೆದಾಯಿಕ ವ್ಯಕ್ತಿಯ ಮೇಲೆ ಹೊಸದಾದ ತಗಾದೆ ಸೂಚನಾಪತ್ರವನ್ನು ಜಾರಿಗೊಳಿಸುವುದು ಅಗತ್ಯವಿರತಕ್ಕದ್ದಲ್ಲ;
- (ii) ಆಯುಕ್ತರು, ಅಂಥ ಇಳಿಕೆಯ ತಿಳಿವಳಿಕೆಯನ್ನು ಅವನಿಗೆ ಮತ್ತು ವಸೂಲಾತಿ ನಡಾವಳಿಗಳು ಇತ್ಯಾರ್ಥದಲ್ಲಿರುವ ಸೂಕ್ತ ಪ್ರಾರ್ಥಿಕಾರಕ್ಕೆ ನೀಡತಕ್ಕದ್ದು;
- (iii) ಅಂಥ ಅಪೀಲು, ಮನರೀಕ್ಷಣೆ ಅಥವಾ ಇತರ ನಡಾವಳಿಗಳು ವಿಲೇವಾರಿಯಾಗುವುದಕ್ಕಿಂತ ಮೊದಲು ಅವನಿಗೆ ಜಾರಿಗೊಳಿಸಲಾಗಿರುವ ತಗಾದೆಯ ಆಧಾರದ ಮೇಲೆ ಪ್ರಾರಂಭಿಸಿದ್ದ ಯಾವುದೇ ವಸೂಲಾತಿ ನಡಾವಳಿಗಳು, ಅಂಥ ವಿಲೇವಾರಿಗಿಂತ ನಿಕಟಮೊರ್ವದಲ್ಲಿ ಅಂಥ ನಡಾವಳಿಗಳು ಇರುವ ಹಂತದಿಂದಲೇ ಹಾಗೆ ಇಳಿಕೆ ಮಾಡಲಾದ ಮೊತ್ತಕ್ಕೆ ಸಂಬಂಧಿಸಿದಂತೆ ಮುಂದುವರಿಯಬಹುದು.

ಅಧ್ಯಾಯ – XVI

ಕೆಲವೊಂದು ಪ್ರಕರಣಗಳಲ್ಲಿ ಸಂದಾಯ ಮಾಡುವ ಹೋಣೆಗಾರಿಕೆ

85. ವ್ಯವಹಾರದ ವರ್ಗಾವಣೆಯ ಸಂದರ್ಭದಲ್ಲಿ ಹೋಣೆಗಾರಿಕೆ.– (1) ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಿರುವ ಯಾರೋಬ್ಬ ತೆರಿಗೆದಾಯಕ ವ್ಯಕ್ತಿಯು, ತನ್ನ ವ್ಯವಹಾರವನ್ನು, ಮೂಳೆವಾಗಿ ಅಥವಾ ಭಾಗಶಃ, ಮಾರಾಟ, ಉಡುಗೊರೆ, ಭೋಗ್ಯ, ಬಿಟ್ಟ ಕೊಡುವುದು ಮತ್ತು ಪರವಾನಗಿ ನೀಡುವುದು, ಬಾಡಿಗೆ ಅಥವಾ ಇತರೇ ಯಾವುದೇ ವಿಧಾನದ ಮೂಲಕ ಇತರೆ ವ್ಯಕ್ತಿಗೆ ವರ್ಗಾಯಿಸಿದ್ದಲ್ಲಿ, ತೆರಿಗೆದಾಯಕ ವ್ಯಕ್ತಿ ಮತ್ತು ಯಾರಿಗೆ ಹಾಗೆ ವ್ಯವಹಾರ ವರ್ಗಾವಣೆಗೊಂಡಿರುತ್ತದೆಯೋ ಆ ವ್ಯಕ್ತಿ. ಅಂಥ ವರ್ಗಾವಣೆಯ ಸಮಯದವರೆಗೆ ತೆರಿಗೆದಾಯಕ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ಯಾವುದೇ ದಂಡವನ್ನು, ಅಂಥ ತೆರಿಗೆ, ಬಡ್ಡಿ ಅಥವಾ ದಂಡ ಅಂಥ ವರ್ಗಾವಣೆಗೆ ಮೊದಲೇ ನಿರ್ದರ್ಶಿಸಲಾಗಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಅಥವಾ ವರ್ಗಾವಣೆಯ ತದನಂತರ ನಿರ್ದರ್ಶಿಸಲಾಗಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಅಥವಾ ವರ್ಗಾವಣೆಯ ತದನಂತರ ನಿರ್ದರ್ಶಿಸಲಾಗಿ ಅಥವಾ ಅಂಥ ವರ್ಗಾವಣೆಯಪ್ಪರ ಮಟ್ಟಿಗೆ ಸಂದಾಯಮಾಡುವುದಕ್ಕೆ, ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾಗಿರುವ ಒಂದು ವ್ಯವಹಾರದ ವರ್ಗಾಯಿತನು, ಅಂಥ ವ್ಯವಹಾರವನ್ನು ಆತನ ಸ್ವಂತ ಹೆಸರಿನಲ್ಲಿಯಾಗಲಿ ಅಥವಾ ಇತರ ಯಾವುದೇ ಹೆಸರಿನಲ್ಲಾಗಲಿ ನಡೆಸುತ್ತಿದ್ದಲ್ಲಿ, ಅವನು, ಅಂಥ ವರ್ಗಾವಣೆಯ ದಿನಾಂಕದಿಂದ ಜಾರಿಗೆ ಬರುವಂತೆ, ಆತನಿಂದ ಮಾಡಲಾದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡರ ಮೂರ್ಕೆಯ ಮೇಲೆ ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು ಮತ್ತು ಅವನು ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯಾಗಿದ್ದರೆ, ನೋಂದಣಿ ಪ್ರಮಾಣ ಪ್ರತ್ಯೇಕ ತಿಳಿದ್ದಪಡಿಗಾಗಿ ನಿಯಮಿಸಲಾದ ಸಮಯದ ಒಳಗಾಗಿ ಅಜ್ಞಯಿತನ್ನು ಸಲ್ಲಿಸತಕ್ಕದ್ದು.

86. ಏಜಿಂಟ್ ಮತ್ತು ಪ್ರಧಾನ ಕರ್ತವ್ಯ ಹೋಣೆಗಾರಿಕೆ.– ಒಬ್ಬ ಏಜಿಂಟನು ತನ್ನ ಪ್ರಧಾನಕರ್ತವ್ಯನ ಪರವಾಗಿ ಯಾವುದೇ ತೆರಿಗೆದಾಯಕ ಸರಕುಗಳನ್ನು ಮೂರ್ಕೆಯ ಮಾಡಿದಲ್ಲಿ ಅಥವಾ ಸ್ವೀಕರಿಸಿದಲ್ಲಿ, ಅಂಥ ಏಜಿಂಟ್ ಮತ್ತು ಆತನ ಪ್ರಧಾನಕರ್ತ ಇಬ್ಬರೂ, ಈ ಅಧಿನಿಯಮದ ಅಡಿಯಲ್ಲಿ ಅಂಥ ಸರಕುಗಳ ಮೇಲೆ ಸಂದಾಯ ಮಾಡಬೇಕಾದ ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

87. ಕಂಪನಿಗಳ ಸಮ್ಮೂಲನ ಅಥವಾ ವಿಲೀನಗೊಳಿಸುವಿಕೆಯ ಸಂದರ್ಭದಲ್ಲಿ ಹೋಣೆಗಾರಿಕೆ.– (1) ನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಅಥವಾ ಅನ್ಯಥಾ ಒಂದು ಆದೇಶಕ್ಕೆ ಅನುಗುಣವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳು ಸಮ್ಮೂಲನಗೊಂಡಿದ್ದಾಗ ಅಥವಾ ವಿಲೀನಗೊಂಡಿದ್ದಾಗ ಮತ್ತು ಆದೇಶದ ದಿನಾಂಕಕ್ಕಿಂತ ಮುಂಚಿತವಾಗಿಯೇ ಆ ಆದೇಶವು ಜಾರಿಗೊಳಿಬೇಕಿದ್ದಾಗ ಮತ್ತು ಅಂಥ ಯಾವುದೇ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳು ಪರಸ್ಪರರಿಗೆ ಅಥವಾ ಪರಸ್ಪರಿಂದ, ಆದೇಶವು ಜಾರಿಯಾಗುವ ದಿನಾಂಕದಿಂದ ಪ್ರಾರಂಭಗೊಂಡು ಆದೇಶದ ದಿನಾಂಕದವರೆಗಿನ ಅವಧಿಯಲ್ಲಿ, ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರಡನ್ನು ಮೂರ್ಕೆಯ ಮಾಡಿದ್ದಲ್ಲಿ ಅಥವಾ ಸ್ವೀಕರಿಸಿದಲ್ಲಿ, ಆಗ ಅಂಥ ಮೂರ್ಕೆಯ ಅಥವಾ ಸ್ವೀಕೃತಿಯ ವ್ಯವಹಾರಗಳನ್ನು ಸಂಬಂಧಪಟ್ಟ ಕಂಪನಿಗಳ ಮೂರ್ಕೆಯ ಅಥವಾ ಸ್ವೀಕೃತಿಯ ವಹಿವಾಟಿಗೆ ಸೇರಿಸತಕ್ಕದ್ದು ಮತ್ತು ಅದಕ್ಕನುಸಾರವಾಗಿ ಅವುಗಳು ತೆರಿಗೆ ಬಾಧ್ಯರಾಗಿರತಕ್ಕದ್ದು.

(2) ಸದರಿ ಆದೇಶದಲ್ಲಿ ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಉದ್ದೇಶಗಳಾಗಿ, ಸದರಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳನ್ನು, ಸದರಿ ಆದೇಶದ ದಿನಾಂಕದವರೆಗಿನ ಅವಧಿಗೆ, ಏಭಿನ್ ಕಂಪನಿಗಳು ಎಂದು ಪರಿಗಳಿಸತಕ್ಕದ್ದು ಮತ್ತು ಸದರಿ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ ಸದರಿ ಕಂಪನಿಗಳ ನೋಂದಣಿ ಪ್ರಮಾಣಪತ್ರಗಳನ್ನು ರದ್ದುಗೊಳಿಸತಕ್ಕದ್ದು.

88. ಸಮಾಪನದಲ್ಲಿರುವ ಕಂಪನಿಯ ಹೋಣೆಗಾರಿಕೆ.– (1) ನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಅಥವಾ ಅನ್ಯಥಾ ಆದೇಶದಿಂದಾಗಲಿ ಯಾವುದೇ ಕಂಪನಿಯ ಪರಿಸಮಾಪನಗೊಳ್ಳುತ್ತಿರುವಾಗ, ಕಂಪನಿಯ ಯಾವುದೇ ಸ್ವತ್ತುಗಳನ್ನು ಸ್ವೀಕರಿಸುವವನಾಗಿ ನೇಮಕಗೊಂಡಿರುವ ಪ್ರತಿಯೋಬ್ಬ ವ್ಯಕ್ತಿಯು (ಇನ್ನು ಮುಂದೆ “ಸಮಾಪಕ” ಎಂದು ಉಲ್ಲೇಖಿಸಲಾಗಿದೆ), ಆತನು ನೇಮಕಗೊಂಡ ಮೂವತ್ತು ದಿನಗಳ ಒಳಗಾಗಿ, ಆಯುಕ್ತರಿಗೆ ತನ್ನ ನೇಮಕಾತಿಯ ಮಾಹಿತಿಯನ್ನು ತಿಳಿಸತಕ್ಕದ್ದು.

(2) ಆಯುಕ್ತರು, ಅಂಥ ವಿಚಾರಣೆಯನ್ನು ಮಾಡಿದ ನಂತರ ಅಥವಾ ಅವರು ಸೂಕ್ತ ಎಂದು ಭಾವಿಸಬಹುದಾದ ಅಂಥ ಮಾಹಿತಿಯನ್ನು ಪಡೆದುಕೊಂಡ ನಂತರ, ಸಮಾಪಕನ ನೇಮಕಾತಿಯ ಮಾಹಿತಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ಸಮಾಪಕನನ್ನು ಮತ್ತು ಆಯುಕ್ತರ ಅಭಿಪ್ರಾಯದಲ್ಲಿ, ಆಗ ಅಥವಾ ತದನಂತರದಲ್ಲಿ ಕಂಪನಿಯ ಸಂದಾಯ ಮಾಡಬೇಕಾಗಬಹುದಾದ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು ಒದಗಿಸುವುದಕ್ಕೆ ಸಾಕಾಗುವಷ್ಟು ಮೊತ್ತವನ್ನು ಅಧಿಸೂಚಿಸತಕ್ಕದ್ದು.

(3) ಯಾವುದೇ ಖಾಸಗಿ ಕಂಪನಿಯ ಪರಿಸಮಾಪನವಾದಾಗ ಮತ್ತು ಅದರ ಸಮಾಪನಕ್ಕಿಂತ ಮುಂಚಿತವಾಗಿ ಅಥವಾ ಅದರ ಕ್ರಮದಲ್ಲಿ ಅಥವಾ ನಂತರದಲ್ಲಿ ಈ ಅಧಿನಿಯಮದ ಅಡಿಯಲ್ಲಿ ಆ ಕಂಪನಿಯ ಮೇಲೆ ಯಾವುದೇ ಅವಧಿಗೆ ನಿರ್ದರ್ಶಿಸಿದ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು, ವಸೂಲಿ ಮಾಡಲಾಗದಿದ್ದಲ್ಲಿ, ಆಗ, ತೆರಿಗೆ ಬಾಕಿಯಿದ್ದ ಅವಧಿಯಲ್ಲಿನ ಯಾವುದೇ ಸಮಯದಲ್ಲಿ, ಅಂಥ ಕಂಪನಿಯ ನಿರ್ದೇಶಕನಾಗಿದ್ದ ಪ್ರತಿಯೋಬ್ಬ ವ್ಯಕ್ತಿಯು, ಅಂಥ ವಸೂಲಾಗದಿರುವಿಕೆಯು, ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆತನಿಂದಾದ ಅತಿಯಾದ ನಿರ್ದೇಶಕ್ಕಿಂತ, ಅಕ್ರಮ ಕಾರ್ಯ ಅಥವಾ ಕರ್ತವ್ಯ ಉಲ್ಲಂಘನೆಯ ಕಾರಣದಿಂದಾದದುದಲ್ಲ ಎನ್ನುವುದನ್ನು ಆಯುಕ್ತರಿಗೆ ಮನದಟ್ಟಾಗುವಂತೆ ರುಜುವಾತುಪಡಿಸಿದ ಹೋರತು ಅಂಥ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

89. ಖಾಸಗಿ ಕಂಪನಿಯ ನಿರ್ದೇಶಕರುಗಳ ಹೋಜೆಗಾರಿಕೆ. - (1) ಕಂಪನಿ ಅಧಿನಿಯಮ, 2013ರಲ್ಲಿ (2013ರ ಕೇಂದ್ರ ಅಧಿನಿಯಮ 18) ಏನೇ ಒಳಗೊಂಡಿದ್ದರೂ, ಯಾವುದೇ ಅವಧಿಯ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಯಾವುದೇ ಮೂರ್ಕೆಗೆ ಸಂಬಂಧಿಸಿದಂತೆ ಒಂದು ಖಾಸಗಿ ಕಂಪನಿಯಿಂದ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು ವಸೂಲಿ ಮಾಡಲಾಗಿದ್ದಲ್ಲಿ, ಆಗ, ಅಂಥ ಅವಧಿಯಲ್ಲಿ ಖಾಸಗಿ ಕಂಪನಿಯ ನಿರ್ದೇಶಕನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯು, ಅಂಥ ವಸೂಲಾಗಿರುವುದಕ್ಕೆಯು, ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆತನಿಂದಾದ ಅತಿಯಾದ ನಿರ್ಣಯಕ್ಕೆ, ಆಕ್ರಮ ಕಾರ್ಯ ಅಥವಾ ಕರ್ತವ್ಯ ಉಲ್ಲಂಘನೆಯಿ ಕಾರಣದಿಂದಾದುದಲ್ಲ ಎನ್ನುವುದನ್ನು ಅವನು ರುಚಿವಾತುಪಡಿಸಿದ ಹೋರಣು ಅಂಥ ತೆರಿಗೆ ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯನಿರತಕ್ಕದ್ದು.

(2) ಒಂದು ಖಾಸಗಿ ಕಂಪನಿಯ ಸಾರ್ವಜನಿಕ ಕಂಪನಿಯಾಗಿ ಪರಿವರ್ತನೆಗೊಂಡಾಗ, ಅಂಥ ಕಂಪನಿಯು ಖಾಸಗಿ ಕಂಪನಿಯಾಗಿದ್ದಂತಹ ಯಾವುದೇ ಅವಧಿಯಲ್ಲಿನ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಯಾವುದೇ ಮೂರ್ಕೆಗೆ ಸಂಬಂಧಿಸಿದಂತೆ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ ಅಥವಾ ದಂಡವನ್ನು ಪರಿವರ್ತನೆಗೊಂತ ಮುಂಚಿತವಾಗಿ ವಸೂಲಿ ಮಾಡಲು ಸಾಧ್ಯವಾಗಿದ್ದಲ್ಲಿ, ಆಗ, ಅಂಥ ಖಾಸಗಿ ಕಂಪನಿಯಿಂದ ಮಾಡಲಾದ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಯಾವುದೇ ಮೂರ್ಕೆಗೆ ಸಂಬಂಧಿಸಿದಂತೆ ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ದಂಡಕ್ಕೆ ಸಂಬಂಧಪಟ್ಟ ಹಾಗೆ ಅಂಥ ಖಾಸಗಿ ಕಂಪನಿಯ ನಿರ್ದೇಶಕನಾಗಿದ್ದ ಯಾವುದೇ ವ್ಯಕ್ತಿಗೆ ಉಪಪ್ರಕರಣ (1)ರಲ್ಲಿ ಒಳಗೊಂಡಿರುವ ಯಾವುದೂ ಅನ್ವಯಿಸತಕ್ಕದ್ದಲ್ಲಿ:

ಪರಂತು, ಅಂಥ ನಿರ್ದೇಶಕನ ಮೇಲೆ ವ್ಯೇಯಕ್ತಿಕವಾಗಿ ವಿಧಿಸಿದ ದಂಡಕ್ಕೆ ಈ ಉಪ-ಪ್ರಕರಣದಲ್ಲಿ ಒಳಗೊಂಡಿರುವ ಯಾವುದು ಅನ್ವಯಿಸತಕ್ಕದ್ದಲ್ಲ.

90. ತೆರಿಗ ಸಂದಾಯ ಮಾಡುವುದಕ್ಕೆ ಪಾಲುದಾರಿಕಾ ಸಂಸ್ಥೆಯ ಪಾಲುದಾರರ ಹೋಜೆಗಾರಿಕೆ. - ಯಾವುದೇ ಒಪ್ಪಂದದಲ್ಲಿ ವಿರುದ್ಧವಾದದ್ದು ಮತ್ತು ತತ್ತ್ವಾಲಕ್ಷಣದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಇದರೂ, ಯಾವುದೇ ಪಾಲುದಾರಿಕಾ ಸಂಸ್ಥೆಯು ಈ ಅಧಿನಿಯಮದ ಅಡಿಯಲ್ಲಿ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಬಾಧ್ಯವಿದ್ದಲ್ಲಿ, ಆ ಪಾಲುದಾರಿಕಾ ಸಂಸ್ಥೆ ಹಾಗೂ ಆ ಪಾಲುದಾರಿಕಾ ಸಂಸ್ಥೆಯ ಪ್ರತಿಯೊಬ್ಬ ಪಾಲುದಾರರು ಅಂಥ ಸಂದಾಯಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿತಕ್ಕದ್ದು:

ಪರಂತು, ಯಾವುದೇ ಪಾಲುದಾರನು ಪಾಲುದಾರಿಕಾ ಸಂಸ್ಥೆಯಿಂದ ನಿವೃತ್ತಿಯೊಂದಿದ್ದಲ್ಲಿ, ಅವನು ಅಥವಾ ಪಾಲುದಾರಿಕಾ ಸಂಸ್ಥೆಯು ಸದರಿ ಪಾಲುದಾರನ ನಿವೃತ್ತಿಯ ದಿನಾಂಕವನ್ನು ಆ ಬಗೆಗಿನ ಒಂದು ಲಿಖಿತ ಸೂಚನಾಪತ್ರದ ಮೂಲಕ ಆಯುಕ್ತಿಗೆ ತಿಳಿಸತಕ್ಕದ್ದು ಮತ್ತು ಅಂಥ ಪಾಲುದಾರನ ಆತನ ನಿವೃತ್ತಿಯ ದಿನಾಂಕದವರೆಗೆ, ಆ ದಿನಾಂಕದಂದು ನಿರ್ಧಾರವಾಗಿರಲಿ ಅಥವಾ ಇಲ್ಲದಿರಲಿ, ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಬಾಧ್ಯವಿರತಕ್ಕದ್ದು:

ಮತ್ತು ಪರಂತು, ನಿವೃತ್ತಿಯ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಅಂಥ ಮಾಹಿತಿಯನ್ನು ನೀಡಿದ್ದರೆ, ಮೊದಲನೇ ಪರಂತು ಅಡಿಯಲ್ಲಿನ ಅಂಥ ಪಾಲುದಾರನ ಬಾಧ್ಯತೆಯು ಆಯುಕ್ತರಿಂದ ಅಂಥ ಮಾಹಿತಿಯು ಸ್ವೀಕೃತವಾಗುವ ದಿನಾಂಕದವರೆಗೂ ಮುಂದುವರಿಯತಕ್ಕದ್ದು.

91. ಮೋಷಕರು, ಟ್ರಿಸ್ಟ್‌ಗಳು ಮುಂತಾದವರ ಹೋಜೆಗಾರಿಕೆ. - ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ಯಾವುದೇ ತೆರಿಗೆ, ಬಡ್ಡಿ ಅಥವಾ ದಂಡಕ್ಕೆ ಸಂಬಂಧಿಸಿದಂತೆ, ಒಬ್ಬ ಅಪ್ಪಾಪ್ತ ವಯಸ್ಸು ಅಥವಾ ಇತರ ಅಸಮರ್ಥ ವ್ಯಕ್ತಿಯ ಪರವಾಗಿ ಮತ್ತು ಅಂಥ ಅಪ್ಪಾಪ್ತ ವಯಸ್ಸು ಅಥವಾ ಇತರ ಅಸಮರ್ಥ ವ್ಯಕ್ತಿಯ ಅನುಕೂಲಕ್ಕಾಗಿ ಯಾವುದೇ ಮೋಷಕ, ಟ್ರಿಸ್ಟ್ ಅಥವಾ ವಿಜಂಟನಿಂದ ವ್ಯವಹಾರವನ್ನು ನಡೆಸಲಾಗಿದ್ದಲ್ಲಿ, ಅಂಥ ಯಾವುದೇ ಅಪ್ಪಾಪ್ತ ವಯಸ್ಸು ಅಥವಾ ಇತರ ಅಸಮರ್ಥ ವ್ಯಕ್ತಿಯು, ಪ್ರಾಪ್ತ ವಯಸ್ಸು ಅಥವಾ ಸಮರ್ಥ ವ್ಯಕ್ತಿಯಾಗಿದ್ದಾನೆ ಮತ್ತು ಆತನೇ ವ್ಯವಹಾರವನ್ನು ಸ್ವತಃ ನಡೆಸುತ್ತಿದ್ದಾನೆ ಎನ್ನುವ ಹಾಗೆ ನಿರ್ಧರಿಸಬಹುದಾದ ಮತ್ತು ವಸೂಲಿ ಮಾಡಬಹುದಾದ ರೀತಿಯಲ್ಲಿ ಮತ್ತು ಅಷ್ಟರ ಮಟ್ಟಗೆ ತೆರಿಗೆ, ಬಡ್ಡಿ ಅಥವಾ ದಂಡವನ್ನು ಅಂಥ ಮೋಷಕ, ಟ್ರಿಸ್ಟ್ ಅಥವಾ ವಿಜಂಟನ ಮೇಲೆ ವಿಧಿಸತಕ್ಕದ್ದು ಮತ್ತು ವಸೂಲಿ ಮಾಡಬಹುದಾಗಿರತಕ್ಕದ್ದು ಮತ್ತು ಈ ಅಧಿನಿಯಮದ ಎಲ್ಲಾ ಉಪಬಂಧಗಳು ಹಾಗೂ ಇದರ ಅಡಿಯಲ್ಲಿ ಮಾಡಲಾದ ನಿಯಮಗಳು ಅದಕ್ಕನುಸಾರವಾಗಿ ಅನ್ವಯವಾಗತಕ್ಕದ್ದು.

92. ಪ್ರತಿಪಾಲಿತರ ನ್ಯಾಯಾಲಯ (Court of Wards) ಮುಂತಾದವರ ಹೋಜೆಗಾರಿಕೆ. - ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾದ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡಕ್ಕೆ ಸಂಬಂಧಿಸಿದ ಒಂದು ವ್ಯವಹಾರದ ಮಾಲಿಕತ್ವವನ್ನು ಹೊಂದಿರುವ ಒಬ್ಬ ತೆರಿಗೆಯಾದ್ಯಾಗಿ ಯಾವುದೇ ಸಂಪದ (estate) ಅಥವಾ ಸಂಪದದ ಯಾವುದೇ ಭಾಗವು, ಒಂದು ನ್ಯಾಯಾಲಯದ ಯಾವುದೇ ಆದೇಶದ ಮೂಲಕ ಅಥವಾ ಅಡಿಯಲ್ಲಿ ನೇಮಕಗೊಂಡಿರುವ ಪ್ರತಿಪಾಲಿತರ ನ್ಯಾಯಾಲಯ, ಅಡಿನಿಸ್ಟ್ರಿಬ್ಯೂಟರ್ ಜನರಲ್, ಅಧಿಕೃತ ಟ್ರಿಸ್ಟ್ ಅಥವಾ ಯಾವೊಬ್ಬ ಸ್ವೀಕರಿಸುವವವನು ಅಥವಾ ವ್ಯವಸಾಯಕನ (ಆತನ ಪದನಾಮವು ಏನೇ ಆಗಿರಲಿ, ಚಾಸ್ಟ್‌ವಿಕವಾಗಿ ವ್ಯವಹಾರವನ್ನು ನಿರ್ವಹಿಸುವ ಯಾವೊಬ್ಬ ವ್ಯಕ್ತಿಯನ್ನು ಒಳಗೊಂಡಂತೆ) ನಿಯಂತ್ರಣದ ಅಡಿಯಲ್ಲಿದ್ದಲ್ಲಿ, ತೆರಿಗೆಯಾದ ವ್ಯಕ್ತಿಯು, ಆತನು ಸ್ವತಃ ವ್ಯವಹಾರವನ್ನು ನಡೆಸುತ್ತಿದ್ದಾನೆ ಎನ್ನುವ ಹಾಗೆ ನಿರ್ಧರಿಸಿಬಹುದಾದ ಮತ್ತು ವಸೂಲಿ ಮಾಡಬಹುದಾದ ರೀತಿಯಲ್ಲಿ ಮತ್ತು ಅಷ್ಟರ ಮಟ್ಟಗೆ ತೆರಿಗೆ, ಬಡ್ಡಿ ಅಥವಾ ದಂಡವನ್ನು ಅಂಥ ಪ್ರತಿಪಾಲಿತರ ನ್ಯಾಯಾಲಯ ಅಥವಾ ಅಡಿನಿಸ್ಟ್ರಿಬ್ಯೂಟರ್ ಜನರಲ್ ಅಥವಾ ಅಧಿಕೃತ ಟ್ರಿಸ್ಟ್ ಅಥವಾ ಯಾವುದೇ ಸ್ವೀಕರಿಸುವವವನು ಅಥವಾ ವ್ಯವಸಾಯಕನ ಮೇಲೆ ವಿಧಿಸತಕ್ಕದ್ದು ಮತ್ತು ವಸೂಲಿ ಮಾಡಬಹುದಾಗಿರತಕ್ಕದ್ದು ಮತ್ತು ಈ ಅಧಿನಿಯಮದ ಎಲ್ಲಾ ಉಪಬಂಧಗಳು ಹಾಗೂ ಇದರ ಅಡಿಯಲ್ಲಿ ಮಾಡಲಾದ ನಿಯಮಗಳು ಆಗಬಹುದಾದಷ್ಟ ಮಟ್ಟಗೆ ಅದಕ್ಕನುಸಾರವಾಗಿ ಅನ್ವಯವಾಗತಕ್ಕದ್ದು.

93. ನಿರ್ದಿಷ್ಟ ಪ್ರಕರಣಗಳಲ್ಲಿ ತೆರಿಗೆ, ಬಡ್ಡಿ ಅಥವಾ ದಂಡ ಸಂದಾಯದ ಹೋಜೆಗಾರಿಕೆ ಸಂಬಂಧಿಸಿದ ವಿಶೇಷ ಉಪಬಂಧಗಳು. - (1) ದಿವಾಳಿ ಮತ್ತು ಸಾಲ ತೀರ್ಥಿಕೆಯ ಅಸಮರ್ಥತೆಯ ಸಂಹಿತೆ, 2016ರಲ್ಲಿ (2016ರ ಕೇಂದ್ರ ಅಧಿನಿಯಮ 31) ಉಪಬಂಧಿಸಿದುದನ್ನೊಂದು, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಬಾಧ್ಯನಿರುವ

ಒಬ್ಬ ವ್ಯಕ್ತಿ ಮರಣಿಸಿದಾಗ, ಅಂಥ ತೆರಿಗೆ, ಬಡ್ಡಿ, ಅಥವಾ ದಂಡವು, ಆತನ ಮರಣಕ್ಕಿಂತ ಮುಂಚಿತವಾಗಿ ನಿರ್ಧರಿಸಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಆಥವಾ ಆತನ ಮರಣದ ನಂತರ ನಿರ್ಧರಿಸಿರಲಿ, -

(ಎ) ಆ ವ್ಯಕ್ತಿಯಿಂದ ನಡೆಸಲಾಗುತ್ತಿದ್ದ ವ್ಯವಹಾರವು, ಆತನ ಮರಣದ ನಂತರ ಆತನ ಕಾನೂನು ಸಮೃತ ಪ್ರತಿನಿಧಿ ಆಥವಾ ಯಾವುದೇ ಇತರ ವ್ಯಕ್ತಿಯಿಂದ ಮುಂದುವರಿಕೆಯಾಗಿದ್ದರೆ, ಈ ಅಧಿನಿಯಮದ ಅಡಿಯಲ್ಲಿ ಅಂಥ ವ್ಯಕ್ತಿಯಿಂದ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು ಸಂದಾಯ ಮಾಡುವುದಕ್ಕೆ ಅಂಥ ಕಾನೂನು ಸಮೃತ ಪ್ರತಿನಿಧಿ ಆಥವಾ ಇತರ ವ್ಯಕ್ತಿಯು ಬಾಧ್ಯನಿರತಕ್ಕದ್ದು; ಮತ್ತು

(ಬಿ) ಆ ವ್ಯಕ್ತಿಯಿಂದ ನಡೆಸಲಾಗುತ್ತಿದ್ದ ವ್ಯವಹಾರವು, ಆತನ ಮರಣಕ್ಕಿಂತ ಮುಂಚಿತವಾಗಲಿ ಆಥವಾ ನಂತರವಾಗಲಿ ಮುಂದುವರಿಕೆಯಾಗಿಲ್ಲದಿದ್ದರೆ, ಮೃತ ವ್ಯಕ್ತಿಯ ಸಂಪಂದಲ್ಲಿ, ಅಂಥ ವ್ಯಕ್ತಿಯಿಂದ ಈ ಅಧಿನಿಯಮದ ಅಡಿಯಲ್ಲಿ ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ದಂಡದ ವಿಚಾನನ್ನು ಭರಿಸಲು ಸಾಕಾಗುವಷ್ಟು ಸಂಪದದ ಮಟ್ಟಿಗೆ ಆತನ ಕಾನೂನು ಸಮೃತ ಪ್ರತಿನಿಧಿಯು ಬಾಧ್ಯನಿರತಕ್ಕದ್ದು.

(2) ದಿವಾಳಿ ಮತ್ತು ಸಾಲ ತೀರಿಕೆಯ ಅಸಮರ್ಥತೆಯ ಸಂಹಿತೆ, 2016 (2016ರ ಕೇಂದ್ರ ಅಧಿನಿಯಮ 31)ರಲ್ಲಿ ಉಪಬಂಧಿಸಿದುದನ್ನಿಂದು, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಬಾಧ್ಯನಿರುವ ಒಬ್ಬ ತೆರಿಗೆದಾಯಕ ವ್ಯಕ್ತಿಯು, ಒಂದು ಹಿಂದೂ ಅವಿಭಾಜ್ಯ ಕುಟುಂಬ ಅಥವಾ ವ್ಯಕ್ತಿಗಳ ಸಂಘವಾಗಿದ್ದು ಮತ್ತು ಆ ಹಿಂದೂ ಅವಿಭಾಜ್ಯ ಕುಟುಂಬ ಅಥವಾ ವ್ಯಕ್ತಿಗಳ ಸಂಘದ ಸ್ಥಾಪ್ತಿ, ಹಲವಾರು ಸದಸ್ಯರ ಅಥವಾ ಸದಸ್ಯರ ಸಮೂಹಗಳ ನಡುವೆ ವಿಭಜಿತವಾಗಿದ್ದಲ್ಲಿ, ಆಗ, ವಿಭಜನೆಯ ಸಮಯದವರೆಗೆ ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ದಂಡವನ್ನು, ಅಂಥ ತೆರಿಗೆ, ಬಡ್ಡಿ, ಅಥವಾ ದಂಡದ ವಿಭಜನೆಯಾಗುವುದಕ್ಕಿಂತ ಮುಂಚಿತವಾಗಿ ನಿರ್ಧರಿಸಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಆಥವಾ ವಿಭಜನೆಯಾದ ನಂತರ ನಿರ್ಧರಿಸಿರಲಿ, ಸಂದಾಯ ಮಾಡುವುದಕ್ಕೆ ಪ್ರತಿಯೊಬ್ಬ ಸದಸ್ಯ ಅಥವಾ ಸದಸ್ಯರ ಸಮೂಹ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(3) ದಿವಾಳಿ ಮತ್ತು ಸಾಲ ತೀರಿಕೆಯ ಅಸಮರ್ಥತೆಯ ಸಂಹಿತೆ, 2016ರಲ್ಲಿ (2016ರ ಕೇಂದ್ರ ಅಧಿನಿಯಮ 31) ಉಪಬಂಧಿಸಿದುದನ್ನಿಂದು, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯಕ್ಕೆ ಬಾಧ್ಯನಿರುವ ಒಬ್ಬ ತೆರಿಗೆದಾಯಕ ವ್ಯಕ್ತಿ, ಒಂದು ಪಾಲುದಾರಿಕಾ ಸಂಸ್ಥೆಯಾಗಿದ್ದು, ಮತ್ತು ಆ ಪಾಲುದಾರಿಕಾ ಸಂಸ್ಥೆ ವಿಸರ್ವಾನೆಯಾಗಿದ್ದಲ್ಲಿ, ಆಗ, ವಿಸರ್ವಾನೆಯಾಗುವ ಸಮಯದವರೆಗೆ ಈ ಅಧಿನಿಯಮದ ಅಡಿಯಲ್ಲಿ ಪಾಲುದಾರಿಕಾ ಸಂಸ್ಥೆಯಿಂದ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು, ಅಂಥ ತೆರಿಗೆ, ಬಡ್ಡಿ, ಅಥವಾ ದಂಡವು ವಿಸರ್ವಾನೆಗಿಂತ ಮುಂಚಿತವಾಗಿ ನಿರ್ಧರಿಸಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಆಥವಾ ವಿಸರ್ವಾನೆಯಾದ ನಂತರ ನಿರ್ಧರಿಸಿರಲಿ, ಸಂದಾಯ ಮಾಡುವುದಕ್ಕೆ ಪಾಲುದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(4) ದಿವಾಳಿ ಮತ್ತು ಸಾಲ ತೀರಿಕೆಯ ಅಸಮರ್ಥತೆಯ ಸಂಹಿತೆ, 2016ರಲ್ಲಿ (2016ರ ಕೇಂದ್ರ ಅಧಿನಿಯಮ 31) ಉಪಬಂಧಿಸಿದುದನ್ನಿಂದು, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯ ಮಾಡುವುದಕ್ಕೆ ಬಾಧ್ಯನಿರುವ ಒಬ್ಬ ತೆರಿಗೆದಾಯಕ ವ್ಯಕ್ತಿ, ಒಂದು ಪಾಲುದಾರಿಕಾ ಸಂಸ್ಥೆಯಾಗಿದ್ದು, ಮತ್ತು ಆ ಪಾಲುದಾರಿಕಾ ಸಂಸ್ಥೆ ವಿಸರ್ವಾನೆಯಾಗುವ ಸಮಯದವರೆಗೆ ಈ ಅಧಿನಿಯಮದ ಅಡಿಯಲ್ಲಿ ಪಾಲುದಾರಿಕಾ ಸಂಸ್ಥೆಯಿಂದ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು, ಅಂಥ ತೆರಿಗೆ, ಬಡ್ಡಿ, ಅಥವಾ ದಂಡವು ವಿಸರ್ವಾನೆಗಿಂತ ಮುಂಚಿತವಾಗಿ ನಿರ್ಧರಿಸಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಆಥವಾ ವಿಸರ್ವಾನೆಯ ನಂತರ ನಿರ್ಧರಿಸಿರಲಿ, ಸಂದಾಯ ಮಾಡುವುದಕ್ಕೆ ಪಾಲುದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(5) ದಿವಾಳಿ ಮತ್ತು ಸಾಲ ತೀರಿಕೆಯ ಅಸಮರ್ಥತೆಯ ಸಂಹಿತೆ, 2016ರಲ್ಲಿ (2016ರ ಕೇಂದ್ರ ಅಧಿನಿಯಮ 31) ಉಪಬಂಧಿಸಿದುದನ್ನಿಂದು, ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡದ ಸಂದಾಯ ಮಾಡುವುದಕ್ಕೆ ಬಾಧ್ಯನಿರುವ ಒಬ್ಬ ತೆರಿಗೆದಾಯಕ ವ್ಯಕ್ತಿಯು,-

(ಎ) ಒಬ್ಬ ಪ್ರತಿಪಾಲಿತನ ಪಾಲಕನಾಗಿದ್ದು, ಆತನ ಪರವಾಗಿ ಪಾಲಕನಿಂದ ವ್ಯವಹಾರವನ್ನು ನಡೆಸಲಾಗುತ್ತಿದ್ದಲ್ಲಿ, ಅಥವಾ

(ಬಿ) ಒಂದು ಟ್ರೈಸ್ ಅಡಿಯಲ್ಲಿ, ಫಲಾನುಭವಿಗಾಗಿ ವ್ಯವಹಾರವನ್ನು ನಡೆಸುತ್ತಿರುವ ಟ್ರೈಸ್ಯಯಾಗಿದ್ದಲ್ಲಿ,

-ಆಗ, ಪಾಲಕಕ್ಕ ಅಥವಾ ಟ್ರೈಸ್ ಅಂತ್ಯಗೊಂಡಿದ್ದಲ್ಲಿ, ಪಾಲಕಕ್ಕ ಅಥವಾ ಟ್ರೈಸ್ ಅಂತ್ಯಗೊಳ್ಳುವ ಸಮಯದವರೆಗೆ ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ವ್ಯಕ್ತಿಯಿಂದ ಬಾಕಿಯಿರುವ ಯಾವುದೇ ತೆರಿಗೆ, ಬಡ್ಡಿ, ಅಥವಾ ದಂಡವನ್ನು, ಅಂಥ ತೆರಿಗೆ, ಬಡ್ಡಿ, ಅಥವಾ ದಂಡವು ಪಾಲಕಕ್ಕ ಅಥವಾ ಟ್ರೈಸ್ ಅಂತ್ಯಗೊಳ್ಳುವುದಕ್ಕಿಂತ ಮುಂಚಿತವಾಗಿ ನಿರ್ಧರಿಸಿದ್ದು ಆದರೆ ಸಂದಾಯವಾಗದೇ ಉಳಿದಿರಲಿ ಆಥವಾ ತದನಂತರ ನಿರ್ಧರಿಸಿರಲಿ, ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಪ್ರತಿಪಾಲಿತ ಅಥವಾ ಫಲಾನುಭವಿಯು ಬಾಧ್ಯರಿರತಕ್ಕದ್ದು.

94. ಇತರೆ ಪ್ರಕರಣಗಳಲ್ಲಿ ಹೊಣೆಗಾರಿಕೆ.- (1) ಒಬ್ಬ ತೆರಿಗೆದಾಯಕ ವ್ಯಕ್ತಿಯು, ಒಂದು ಪಾಲುದಾರಿಕಾ ಸಂಸ್ಥೆ ಅಥವಾ ವ್ಯಕ್ತಿಗಳ ಒಂದು ಸಂಘ ಅಥವಾ ಒಂದು ಹಿಂದೂ ಅವಿಭಾಜ್ಯ ಕುಟುಂಬವಾಗಿದ್ದು ಮತ್ತು ಅಂಥ ಪಾಲುದಾರಿಕಾ ಸಂಸ್ಥೆ ಅಥವಾ ವ್ಯಕ್ತಿಗಳ ಸಂಘ ಅಥವಾ ಒಂದು ಹಿಂದೂ ಅವಿಭಾಜ್ಯ ಕುಟುಂಬವು ವ್ಯವಹಾರವನ್ನು ಮುಂದುವರಿಸಿದ್ದಲ್ಲಿ-

(ಎ) ಅಂಥ ಪಾಲುದಾರಿಕಾ ಸಂಸ್ಥೆ ಅಥವಾ ವ್ಯಕ್ತಿಗಳ ಸಂಘ ಅಥವಾ ಕುಟುಂಬದಿಂದ ಅಂಥ ಮುಂದುವರೆಸದಿರುವಿಕೆಯ ದಿನಾಂಕದವರೆಗೆ ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬೇಕಾಗಿರುವ ತೆರಿಗೆಯನ್ನು, ಅಂಥ ಮುಂದುವರೆಸದಿರುವಿಕೆಯು ನಡೆದೇ ಇಲ್ಲ ಎನ್ನುವ ಹಾಗೆ ನಿರ್ಧರಿಸಬಹುದು; ಮತ್ತು

(ಬಿ) ಅಂಥ ಮುಂದುವರೆಸದಿರುವಿಕೆಯ ಸಮಯದಲ್ಲಿ, ಅಂಥ ಪಾಲುದಾರಿಕಾ ಸಂಸ್ಥೆಯ ಒಬ್ಬ ಪಾಲುದಾರ, ಅಥವಾ ಅಂಥ ಸಂಘ ಅಥವಾ ಪಾಲುದಾರ ಕುಟುಂಬದ ಒಬ್ಬ ಸದಸ್ಯನಾಗಿದ್ದಂತಹ, ಪ್ರತಿಯೊಬ್ಬ ವ್ಯಕ್ತಿಯು, ಅಂಥ ಮುಂದುವರೆಸದಿರುವಿಕೆ ಏನೇ ಇದ್ದರೂ, ಅಂಥ ಪಾಲುದಾರಿಕಾ ಸಂಸ್ಥೆ ಅಥವಾ ಸಂಘ ಅಥವಾ ಕುಟುಂಬದಿಂದ ಸಂದಾಯ ಮಾಡಬೇಕಾದ ನಿರ್ಧರಿಸಿದ ಅಂಥ ತೆರಿಗೆ ಮತ್ತು ಬಡ್ಡಿಯ ನಿರ್ಧರಿಸುವಿಕೆಯನ್ನು ಅಥವಾ ದಂಡದ ವಿಧಿಸುವಿಕೆಯನ್ನು ಅಂಥ ಮುಂದುವರೆಸದಿರುವಿಕೆಗೆ ಮುಂಚಿತವಾಗಿಯಾಗಲಿ ಅಥವಾ ನಂತರವಾಗಲಿ ಮಾಡಿರಬಹುದು, ಸಂದಾಯಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು, ಮತ್ತು ಮೇಲೆ ಹೇಳಲಾದ ವಿಷಯದಂತೆ, ಈ

ಅಧಿನಿಯಮದ ಉಪಭಂಧಗಳು, ಆಗಬಹುದಾದಪ್ಪು ಮಟ್ಟಿಗೆ, ಪ್ರತಿಯೊಬ್ಬ ಅಂಥ ವ್ಯಕ್ತಿ ಅಥವಾ ಪಾಲುದಾರ ಅಥವಾ ಸದಸ್ಯ ಸ್ವತ್ವತ್ ತಾನೇ ಒಬ್ಬ ತೆರಿಗೆದಾಯಕ ವ್ಯಕ್ತಿಯನ್ನು ಹಾಗೆ ಅನ್ವಯಿವಾಗತಕ್ಕದ್ದು.

(2) ಒಂದು ಪಾಲುದಾರಿಕಾ ಸಂಸ್ಥೆಯ ಅಥವಾ ವ್ಯಕ್ತಿಗಳ ಒಂದು ಸಂಘದ ರಚನೆಯಲ್ಲಿ ಬದಲಾವಣೆ ಸಂಭವಿಸಿದ್ದಲ್ಲಿ, ಆ ಪಾಲುದಾರಿಕಾ ಸಂಸ್ಥೆಯ ಪಾಲುದಾರರು ಅಥವಾ ಸಂಘದ ಸದಸ್ಯರು, ಮನರೋರಚನೆಗಿಂತ ಮುಂಚಿತವಾಗಿ ಅಷ್ಟಿತ್ವದಲ್ಲಿದ್ದಂತೆ ಮತ್ತು ನಂತರ ಅದು ಅಷ್ಟಿತ್ವದಲ್ಲಿರುವಂತೆ, ಪ್ರಕರಣ 90ರ ಉಪಭಂಧಗಳಿಗೆ ಬಾಧಕವಾಗಿದೆ, ಮನರೋರಚನೆಗಿಂತ ಮುಂಚಿತವಾದ ಯಾವುದೇ ಅವಧಿಗಾಗಿ ಅಂಥ ಪಾಲುದಾರಿಕಾ ಸಂಸ್ಥೆ ಅಥವಾ ಸಂಘದಿಂದ ಬಾಕಿಯಿರುವ ತೆರಿಗೆ, ಬಡ್ಡಿ, ಅಥವಾ ದಂಡವನ್ನು ಸಂದಾಯ ಮಾಡುವುದಕ್ಕೆ ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿತಕ್ಕದ್ದು.

(3) ಒಂದು ಪಾಲುದಾರಿಕಾ ಸಂಸ್ಥೆಯಾಗಿರುವ ಅಥವಾ ವ್ಯಕ್ತಿಗಳ ಸಂಘವಾಗಿರುವ ತೆರಿಗೆದಾಯಕ ವ್ಯಕ್ತಿಯು, ವಿಸರ್ವಾನೆಗೊಂಡಲ್ಲಿ ಅಥವಾ ಒಂದು ಹಿಂದೂ ಅವಿಭಜಿತ ಕುಟುಂಬವಾಗಿರುವ ತೆರಿಗೆದಾಯಕ ವ್ಯಕ್ತಿಯು ವಿಭಜನೆಗೊಂಡಲ್ಲಿ, ಅದರಿಂದ ನಡೆಸಲಾದ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಪ್ರಕರಣ (1)ರ ಉಪಭಂಧಗಳು, ಆಗಬಹುದಾದಪ್ಪು ಮಟ್ಟಿಗೆ ಅನ್ವಯಿವಾಗತಕ್ಕದ್ದು ಮತ್ತು ಅದಕ್ಕನುಸಾರವಾಗಿ ಆ ಉಪಪ್ರಕರಣದಲ್ಲಿ ಮುಂದುವರೆಸದಿರುವಿಕೆಯ ಉಲ್ಲೇಖಗಳನ್ನು, ವಿಸರ್ವಾನೆಯ ಅಥವಾ ವಿಭಜನೆಯ ಉಲ್ಲೇಖವನ್ನಾಗಿ ಅಷ್ಟೀರುತ್ತಕ್ಕದ್ದು.

ವಿವರಣೆ.- ಈ ಅಧ್ಯಾಯದ ಉದ್ದೇಶಗಳಾಗಿ,-

(i) ನಿಯಮಿತ ಹೊಣೆಗಾರಿಕೆಯ ಪಾಲುದಾರಿಕೆ ಅಧಿನಿಯಮ, 2008ರ (2009ರ ಕೇಂದ್ರ ಅಧಿನಿಯಮ 6) ಉಪಭಂಧಗಳ ಅಡಿಯಲ್ಲಿ ರೂಪಿಸಲಾದ ಮತ್ತು ನೋಂದಾಯಿಸಲಾದ ಒಂದು “ನಿಯಮಿತ ಹೊಣೆಗಾರಿಕೆಯ ಪಾಲುದಾರಿಕೆಯನ್ನು ಒಂದು ಪಾಲುದಾರಿಕಾ ಸಂಸ್ಥೆಯನ್ನಾಗಿ ಪರಿಗಣಿಸತಕ್ಕದ್ದು;

(ii) “ನ್ಯಾಯಾಲಯ” ಎಂದರೆ, ಜಿಲ್ಲಾ ನ್ಯಾಯಾಲಯ, ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ.

ಅಧ್ಯಾಯ – XVII

ಮೂರ್ಖಭಾವ ನಿರ್ಣಯ

95. ಪರಿಭಾಷೆಗಳು.– ಈ ಅಧ್ಯಾಯದಲ್ಲಿ, ಸಂದರ್ಭವು ಅನ್ವಯ ಅಗತ್ಯಪಡಿಸಿದ ಹೊರತು,-

(ಎ) “ಮೂರ್ಖಭಾವ ನಿರ್ಣಯ” ಎಂದರೆ, ಒಬ್ಬ ಅರ್ಜಿದಾರನಿಂದ ಕೈಗೊಳ್ಳಲಾಗುತ್ತಿರುವ ಅಥವಾ ಕೈಗೊಳ್ಳಲು ಪ್ರಸ್ತಾಪಿಸಲಾಗಿರುವ ಸರಪು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಗೆ ಸಂಬಂಧಿಸಿದಂತೆ, ಪ್ರಕರಣ 97ರ ಉಪಪ್ರಕರಣ (2) ಅಥವಾ ಪ್ರಕರಣ 100ರ ಉಪಪ್ರಕರಣ (1)ರಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳ ಮೇಲೆ ಅಥವಾ ಪ್ರಶ್ನೆಗಳ ಮೇಲೆ, ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರದಿಂದ ಅರ್ಜಿದಾರನಿಗೆ ಒದಗಿಸಿದ ಒಂದು ನಿರ್ಣಯ.

(ಬಿ) “ಅಪೀಲು ಪ್ರಾಧಿಕಾರ” ಎಂದರೆ, ಮೂರ್ಖಭಾವ ನಿರ್ಣಯಕ್ಕಾಗಿ ಪ್ರಕರಣ 99ರ ಅಡಿಯಲ್ಲಿ ರಚಿಸಿದ ಅಪೀಲು ಪ್ರಾಧಿಕಾರ.

(ಬಿ) “ಅರ್ಜಿದಾರ” ಎಂದರೆ, ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತನಾದ ಅಥವಾ ನೋಂದಣಿ ಪಡೆಯಲು ಇಚ್ಛಿಸುವ ಯಾವೋಬ್ಬ ವ್ಯಕ್ತಿ.

(ದಿ) “ಅರ್ಜಿ” ಎಂದರೆ, ಪ್ರಕರಣ 97ರ ಉಪ-ಪ್ರಕರಣ (1)ರ ಅಡಿಯಲ್ಲಿ ಪ್ರಾಧಿಕಾರಕ್ಕೆ ಹಾಕಿರುವ ಒಂದು ಅರ್ಜಿ.

(ಇ) “ಪ್ರಾಧಿಕಾರ” ಎಂದರೆ, ಮೂರ್ಖಭಾವ ನಿರ್ಣಯಕ್ಕಾಗಿ, ಪ್ರಕರಣ 96ರ ಅಡಿಯಲ್ಲಿ, ರಚಿಸಿದ ಪ್ರಾಧಿಕಾರ.

96. ಮೂರ್ಖಭಾವ ನಿರ್ಣಯಕ್ಕಾಗಿ ಪ್ರಾಧಿಕಾರದ ರಚನೆ.– (1) ಸರ್ಕಾರವು, ಅಧಿಸೂಚನೆಯ ಮೂಲಕ, ಕನಾರಟಕ ಮೂರ್ಖಭಾವ ನಿರ್ಣಯ ಪ್ರಾಧಿಕಾರ ಎಂದು ಕರೆಯಲಾಗುವ ಒಂದು ಪ್ರಾಧಿಕಾರವನ್ನು ರಚಿಸತಕ್ಕದ್ದು:

ಪರಂತು, ಸರ್ಕಾರವು, ಪರಿಷತ್ತಿನ ಶಿಫಾರಸ್ಸಿನ ಅನ್ವಯ, ಬೇರೆ ಒಂದು ರಾಜ್ಯದಲ್ಲಿ ನೆಲೆಗೊಂಡಿರುವ ಯಾವುದೇ ಪ್ರಾಧಿಕಾರವನ್ನು, ರಾಜ್ಯದ ಪ್ರಾಧಿಕಾರವಾಗಿ ವರ್ತಿಸುವಂತೆ ಅಧಿಸೂಚಿಸಬಹುದು.

(2) ಪ್ರಾಧಿಕಾರವು, ಅನುಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ನೇಮಿಸಲಾಗುವ

(i) ಕೇಂದ್ರ ತೆರಿಗೆ ಅಧಿಕಾರಿಗಳ ಪ್ರಕಾರ ಒಂದು ಒಬ್ಬ ಸದಸ್ಯ; ಮತ್ತು

(ii) ರಾಜ್ಯ ತೆರಿಗೆ ಅಧಿಕಾರಿಗಳ ಪ್ರಕಾರ ಒಂದು ಒಬ್ಬ ಸದಸ್ಯ.

–ಇವರುಗಳನ್ನು ಒಳಗೊಂಡಿರತಕ್ಕದ್ದು.

(3) ಸದಸ್ಯರುಗಳ ಅರ್ಜಿತೆಗಳು ಮತ್ತು ನೇಮಕಾತಿಯ ವಿಧಾನ ಹಾಗೂ ಅವರುಗಳ ಸೇವೆಯ ನಿಬಂಧನೆಗಳು ಮತ್ತು ಷರತ್ತುಗಳು ನಿಯಮಿಸಬಹುದಾದ ಅಂಥವುಗಳಾಗಿರತಕ್ಕದ್ದು.

97. ಮೂರ್ಖಭಾವ ನಿರ್ಣಯಕ್ಕಾಗಿ ಅರ್ಜಿ.– (1) ಈ ಅಧ್ಯಾಯದ ಅಡಿಯಲ್ಲಿ ಮೂರ್ಖಭಾವ ನಿರ್ಣಯವನ್ನು ಪಡೆಯಲು ಇಚ್ಛಿಸುವ ಒಬ್ಬ ಅರ್ಜಿದಾರ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ಅಂಥ ವಿಧಾನದಲ್ಲಿ ಹಾಗೂ ಅಂಥ ಶುಲ್ಕದ ಜೊತೆಯಲ್ಲಿ ಮೂರ್ಖಭಾವ ನಿರ್ಣಯವನ್ನು ಕೊರಲಾಗಿರುವ ಪ್ರಶ್ನೆಯನ್ನು ನಿರೂಪಿಸಿದ ಒಂದು ಅರ್ಜಿಯನ್ನು ಹಾಕಬಹುದು.

(2) ಈ ಅಧಿನಿಯಮದ ಅಡಿಯಲ್ಲಿ, ಮೂರ್ಚಭಾವಿ ನಿರ್ಣಯವನ್ನು ಹೋರಲಾಗಿರುವ ಪ್ರಶ್ನೆಯು ಈ ಕೆಳಕಂಡವುಗಳಿಗೆ ಸಂಬಂಧಿಸಿರತಕ್ಕಾದ್ದು:-

(ಎ) ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ವರ್ಗೀಕರಣ;

(ಬಿ) ಈ ಅಧಿನಿಯಮದ ಉಪಭಂಗಗಳ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯ ಅನ್ವಯಿಸುವಿಕೆ;

(ಸಿ) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಯ ಸಮಯ ಮತ್ತು ಮೌಲ್ಯವನ್ನು ನಿರ್ಧರಿಸುವುದು;

(ಡಿ) ತೆರಿಗೆ ಸಂದಾಯ ಮಾಡಿದ ಅಥವಾ ಸಂದಾಯ ಮಾಡಲಾಗಿದೆ ಎಂದು ಪರಿಭಾಷಿಸಿದ ಹೂಡುವಳಿ ತೆರಿಗೆ ಜಮೆಯ ಅಂಗೀಕಾರಾರ್ಥತೆ;

(ಇ) ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೇಲೆ ತೆರಿಗೆ ಸಂದಾಯದ ಬಾಧ್ಯತೆಯನ್ನು ನಿರ್ಧರಿಸುವುದು;

(ಎಫ್) ಅರ್ಜಿದಾರನು ನೋಂದಾಯಿತನಾಗುವುದು ಅಗತ್ಯವೇ ಎನ್ನುವುದು;

(ಜಿ) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಂದು ಮೂರ್ಕೆ ಎಂದಾಗುವ ಅಥವಾ ಅದರಲ್ಲಿ ಪರಿಣಿಸುವ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ಅರ್ಜಿದಾರನಿಂದ ಮಾಡಲಾಗಿರುವ ಯಾವುದೇ ನಿರ್ದಿಷ್ಟ ಕಾರ್ಯ, ಆ ಪದದ ಅರ್ಥವ್ಯಾಪ್ತಿಯೋಳಗೆ ಬರುತ್ತದೆಯೇ ಎನ್ನುವುದು.

98. ಅರ್ಜಿ ಸ್ವೀಕೃತಿಯ ಮೇಲನ ಕಾರ್ಯವಿಧಾನ.- (1) ಒಂದು ಅರ್ಜಿಯ ಸ್ವೀಕೃತಿಯ ನಂತರ ಪ್ರಾಧಿಕಾರವು, ಅದರ ಪ್ರತಿಯನ್ನು ಸಂಬಂಧಿತ ಅಧಿಕಾರಿಗೆ ಮುಂದಕ್ಕೆ ಕಳುಹಿಸಬೇಕಾದ ಮತ್ತು, ಅಗತ್ಯವಿದ್ದಲ್ಲಿ, ಸಂಬಂಧಪಟ್ಟ ದಾಖಿಲೆಗಳನ್ನು ಒದಗಿಸುವಂತೆ ಅವನಿಗೆ ಕರೆನೀಡತಕ್ಕಾದ್ದು:

ಪರಂತು, ಯಾವುದೇ ಸಂದರ್ಭದಲ್ಲಿ, ಪ್ರಾಧಿಕಾರದಿಂದ ಯಾವುದೇ ದಾಖಿಲೆಗಳನ್ನು ಕರೆಯಲಾಗಿದ್ದಲ್ಲಿ, ಅಂಥ ದಾಖಿಲೆಗಳನ್ನು, ಸಾಧ್ಯವಾದಷ್ಟು ಬೇಗನೆ, ಸದರಿ ಸಂಬಂಧಿತ ಅಧಿಕಾರಿಗೆ ಹಿಂದಿರುಗಿಸತಕ್ಕಾದ್ದು.

(2) ಪ್ರಾಧಿಕಾರವು, ಆ ಅರ್ಜಿಯನ್ನು ಮತ್ತು ಕರೆಯಲಾಗಿರುವ ಆ ದಾಖಿಲೆಗಳನ್ನು ಪರೀಕ್ಷಿಸಿದ ನಂತರ ಮತ್ತು ಅರ್ಜಿದಾರ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಯ ಹಾಗೂ ಸಂಬಂಧಿತ ಅಧಿಕಾರಿ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಯ ಅವಾಲನ್ನು ಕೇಳಿದ ನಂತರ, ಆದೇಶದ ಮೂಲಕ, ಅರ್ಜಿಯನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು:

ಪರಂತು, ಪ್ರಾಧಿಕಾರವು ಅರ್ಜಿಯಲ್ಲಿ ಎತ್ತಲಾಗಿರುವ ಪ್ರಶ್ನೆಯ, ಈ ಅಧಿನಿಯಮದ ಯಾವುದೇ ಉಪಭಂಗಗಳ ಅಡಿಯಲ್ಲಿ, ಒಬ್ಬ ಅರ್ಜಿದಾರನ ಪ್ರಕರಣದ ಯಾವುದೇ ನಡಾವಳಿಗಳಲ್ಲಿ ಈಗಾಗಲೇ ಇತ್ತರ್ಥದಲ್ಲಿರುವಾಗ, ಅಥವಾ ನಿರ್ಧಾರಗೊಂಡಿರುವಾಗ ಅರ್ಜಿಯನ್ನು ಅಂಗೀಕರಿಸತಕ್ಕಾದ್ದಲ್ಲಿ:

ಮತ್ತು ಪರಂತು, ಈ ಪ್ರಕರಣದ ಅಡಿಯಲ್ಲಿನ ಯಾವುದೇ ಅರ್ಜಿಯನ್ನು, ಅರ್ಜಿದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತು ತಿರಸ್ಕರಿಸತಕ್ಕಾದ್ದಲ್ಲಿ:

ಅಲ್ಲದೆ ಪರಂತು, ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ, ಅಂಥ ತಿರಸ್ಕರಣಗೆ ಕಾರಣಗಳನ್ನು ಆದೇಶದಲ್ಲಿ ನಿರ್ದಿಷ್ಟಪಡಿಸತಕ್ಕಾದ್ದು.

(3) ಉಪಕರಣ (2)ರ ಅಡಿಯಲ್ಲಿ ಮಾಡಿದ ಪ್ರತಿಯೊಂದು ಆದೇಶದ ಪ್ರತಿಯನ್ನು ಅರ್ಜಿದಾರನಿಗೆ ಮತ್ತು ಸಂಬಂಧಿತ ಅಧಿಕಾರಿಗೆ ಕಳುಹಿಸತಕ್ಕಾದ್ದು.

(4) ಉಪಕರಣ (2)ರ ಅಡಿಯಲ್ಲಿ ಒಂದು ಅರ್ಜಿಯನ್ನು ಅಂಗೀಕರಿಸಿದಲ್ಲಿ, ಪ್ರಾಧಿಕಾರವು, ಅದರ ಮುಂದೆ ಅರ್ಜಿದಾರನಿಂದ ಇಡಬಹುದಾದ ಅಥವಾ ಪ್ರಾಧಿಕಾರದಿಂದ ಪಡೆದ ಅಂಥ ಹೆಚ್ಚಿನ ಮಾಹಿತಿಯನ್ನು ಪರೀಕ್ಷಿಸಿದ ನಂತರ ಮತ್ತು ಅರ್ಜಿದಾರ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಯ ಹಾಗೂ ಸಂಬಂಧಿತ ಅಧಿಕಾರಿಯ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ನಂತರ, ಅರ್ಜಿಯಲ್ಲಿ ನಿರ್ದಿಷ್ಟಪಡಿಸಿರುವ ಪ್ರಶ್ನೆಯ ಮೇಲೆ ತನ್ನ ಮೂರ್ಚಭಾವಿ ನಿರ್ಣಯವನ್ನು ಹೇಳತಕ್ಕಾದ್ದು.

(5) ಪ್ರಾಧಿಕಾರದ ಸದಸ್ಯರು ಮೂರ್ಚಭಾವಿ ನಿರ್ಣಯವನ್ನು ಕೇಳಲಾಗಿರುವ ಯಾವುದೇ ಪ್ರಶ್ನೆಯ ಮೇಲೆ ಬಿನಾಬ್ಲಿಪ್ರಾಯವನ್ನು ಹೊಂದಿದ್ದರೆ, ಅವರುಗಳು ಬಿನಾಬ್ಲಿಪ್ರಾಯವನ್ನು ಹೊಂದಿರುವ ಅಂಶ ಅಥವಾ ಅಂಶಗಳನ್ನು ನಿರೂಪಿಸತಕ್ಕಾದ್ದು ಮತ್ತು ಅಪೀಲು ಪ್ರಾಧಿಕಾರಕ್ಕೆ ಅಹವಾಲಿಗಾಗಿ ಮತ್ತು ಅಂಥ ಪ್ರಶ್ನೆಯ ಮೇಲೆ ನಿರ್ಣಯಕ್ಕಾಗಿ ಉಲ್ಲೇಖ ಮಾಡತಕ್ಕಾದ್ದು.

(6) ಪ್ರಾಧಿಕಾರವು, ಅರ್ಜಿಯನ್ನು ಸ್ವೀಕರಿಸಿದ ಶೋಂಬತ್ತು ದಿನಗಳ ಒಳಗಾಗಿ ತನ್ನ ಮೂರ್ಚಭಾವಿ ನಿರ್ಣಯವನ್ನು ಲಿಖಿತವಾಗಿ ಹೇಳತಕ್ಕಾದ್ದು.

(7) ಸದಸ್ಯರಿಂದ ಯುಕ್ತವಾಗಿ ಸಹಿ ಮಾಡಿರುವ ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಪ್ರಮಾಣೀಕರಿಸಿರುವ, ಪ್ರಾಧಿಕಾರದಿಂದ ಉಚ್ಚರಿತ ಮೂರ್ಚಭಾವಿ ನಿರ್ಣಯದ ಒಂದು ಪ್ರತಿಯನ್ನು ಅರ್ಜಿದಾರನಿಗೆ, ಸಂಬಂಧಿತ ಅಧಿಕಾರಿಗೆ ಮತ್ತು ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ ಅಂಥ ಉಚ್ಚರಣೆಯ ನಂತರ ಕಳುಹಿಸತಕ್ಕಾದ್ದು.

99. ಮೂರ್ಚಭಾವಿ ನಿರ್ಣಯಕ್ಕಾಗಿ ಅಪೀಲು ಪ್ರಾಧಿಕಾರದ ರಚನೆ.- ಸಕಾರವು, ಅಧಿಸೂಚನೆಯ ಮೂಲಕ, ಕನಾರಟಕ ಸರಕು ಮತ್ತು ಸೇವೆಗಳ ತೆರಿಗೆಯ ಮೂರ್ಚಭಾವಿ ನಿರ್ಣಯಕ್ಕಾಗಿ ಈ ಕೆಳಕಂಡವರುಗಳನ್ನು ಒಳಗೊಂಡ ಕನಾರಟಕ ಅಪೀಲು ಪ್ರಾಧಿಕಾರ ಎಂದು ಕರೆಯಲಾಗುವ ಒಂದು ಪ್ರಾಧಿಕಾರವನ್ನು, ಮೂರ್ಚಭಾವಿ ನಿರ್ಣಯ ಪ್ರಾಧಿಕಾರದಿಂದ ಉಚ್ಚರಿಸಲಾದ ಮೂರ್ಚಭಾವಿ ನಿರ್ಣಯಗಳ ವಿರುದ್ಧ ಅಪೀಲುಗಳ ಅಹವಾಲಿಗಾಗಿ ರಚಿಸತಕ್ಕಾದ್ದು:

- (i) ಮಂಡಳಿಯಿಂದ ನೇಮಿತವಾದ ಕೇಂದ್ರ ತೆರಿಗೆಯ ಮುಖ್ಯ ಆಯುಕ್ತರು; ಮತ್ತು
(ii) ರಾಜ್ಯ ತೆರಿಗೆ ಆಯುಕ್ತರು:

ಪರಂತು, ಸರ್ಕಾರವು, ಪರಿಷತ್ತಿನ ಶಿಫಾರಸ್ತುಗಳ ಅನ್ವಯ, ಬೇರೆ ಒಂದು ರಾಜ್ಯದಲ್ಲಿ ಅಥವಾ ಕೇಂದ್ರಾಡಳಿ ಪ್ರದೇಶದಲ್ಲಿ ನೆಲೆಗೊಂಡಿರುವ ಯಾವುದೇ ಅಪೀಲು ಪ್ರಾಧಿಕಾರವನ್ನು, ರಾಜ್ಯದ ಅಪೀಲು ಪ್ರಾಧಿಕಾರವಾಗಿ ವರ್ತಿಸುವಂತೆ ಅಧಿಕೂಚಿಸಬಹುದು.

100. ಅಪೀಲು ಪ್ರಾಧಿಕಾರಕ್ಕೆ ಅಪೀಲು.- (1) ಸಂಬಂಧಿತ ಅಧಿಕಾರಿ, ಕ್ಷೇತ್ರ ವ್ಯಾಪ್ತಿಯ ಅಧಿಕಾರಿ ಅಥವಾ ಪ್ರಕರಣ 98ರ ಉಪಪ್ರಕರಣ (4)ರ ಅಡಿಯಲ್ಲಿ ಉಚ್ಚರಿಸಲಾದ ಯಾವುದೇ ಮೂರ್ಚಾವಿ ನಿರ್ಣಯದಿಂದ ಬಾಧಿತನಾದ ಒಬ್ಬ ಅರ್ಜಿದಾರ, ಅಪೀಲು ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬಹುದು.

(2) ಹಾಗೆ ಅದರ ವಿರುದ್ಧವಾಗಿ ಅಪೀಲು ಕೋರಿರುವ ನಿರ್ಣಯವನ್ನು, ಸಂಬಂಧಿತ ಅಧಿಕಾರಿ, ಕ್ಷೇತ್ರವ್ಯಾಪ್ತಿಯ ಅಧಿಕಾರಿ ಮತ್ತು ಅರ್ಜಿದಾರನಿಗೆ ತಿಳಿಯಪಡಿಸಿದ ದಿನಾಂಕದಿಂದ ಮೂರತ್ತು ದಿನಗಳ ಅವಧಿಯೊಳಗೆ ಈ ಪ್ರಕರಣದ ಅಡಿಯಲ್ಲಿನ ಪ್ರತಿಯೊಂದು ಅಪೀಲನ್ನು ಸಲ್ಲಿಸತಕ್ಕದ್ದು:

ಪರಂತು, ಅಪೀಲು ಪ್ರಾಧಿಕಾರವು, ಅರ್ಜಿದಾರನು ಸದರಿ ಮೂರತ್ತು ದಿನಗಳ ಅವಧಿಯ ಒಳಗಾಗಿ ಅಪೀಲನ್ನು ಸಲ್ಲಿಸಲು ಸಾಕಷ್ಟು ಕಾರಣದಿಂದ ಪ್ರತಿಬಂಧಿತನಾಗಿದ್ದ ಎಂಬುದನ್ನು ಅದು ಮನದಟ್ಟು ಮಾಡಿಕೊಂಡರೆ, ಮೂರತ್ತು ದಿನಗಳನ್ನು ಮೀರದ ಹೆಚ್ಚಿನ ಅವಧಿಯ ಒಳಗಾಗಿ ಅದನ್ನು ಸಲ್ಲಿಸಲು ಅವಕಾಶ ನೀಡಬಹುದು.

(3) ಈ ಪ್ರಕರಣದ ಅಡಿಯಲ್ಲಿನ ಪ್ರತಿಯೊಂದು ಅಪೀಲು, ನಿಯಮಿಸಬಹುದಾದ, ಅಂಥ ನಮೂನೆಯಲ್ಲಿರತಕ್ಕದ್ದು, ಅಂಥ ಶುಲ್ಕದಿಂದ ಜೊತೆಗೂಡಿರತಕ್ಕದ್ದು ಮತ್ತು ಅಂಥ ವಿಧಾನದಲ್ಲಿ ಪರಿಶೀಲಿಸಿರತಕ್ಕದ್ದು.

101. ಅಪೀಲು ಪ್ರಾಧಿಕಾರದ ಆದೇಶಗಳು.- (1) ಅಪೀಲು ಪ್ರಾಧಿಕಾರವು, ಅಪೀಲಿನ ಅಥವಾ ಉಲ್ಲೇಖಿದ ಪಕ್ಷಕಾರಿಗೆ, ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಿದ ನಂತರ, ಅದರ ವಿರುದ್ಧವಾಗಿ ಅಪೀಲು ಮಾಡಿರುವ ಅಥವಾ ಉಲ್ಲೇಖಿ ಮಾಡಿರುವ ನಿರ್ಣಯವನ್ನು ಅದು ಸೂಕ್ತ ಎಂದು ಭಾವಿಸಿದಂತೆ, ಖಾತ್ರಿಗೊಳಿಸಿ, ಅಥವಾ ಮಾರ್ಪಾಡು ಮಾಡಿ ಅಂಥ ಆದೇಶವನ್ನು ಹೊರಡಿಸಬಹುದು.

(2) ಪ್ರಕರಣ 100ರ ಅಡಿಯಲ್ಲಿ ಅಪೀಲನ್ನು ಸಲ್ಲಿಸಲಾಗಿರುವ ಅಥವಾ ಪ್ರಕರಣ 98ರ ಉಪಪ್ರಕರಣ (5)ರ ಅಡಿಯಲ್ಲಿನ ಉಲ್ಲೇಖಿದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯೊಳಗಾಗಿ ಉಪ-ಪ್ರಕರಣ (1)ರಲ್ಲಿ ಉಲ್ಲೇಖಿಸಿರಲಾಗಿರುವ ಆದೇಶವನ್ನು ಹೊರಡಿಸತಕ್ಕದ್ದು.

(3) ಅಪೀಲು ಪ್ರಾಧಿಕಾರದ ಸದಸ್ಯರು, ಅಪೀಲು ಅಥವಾ ಉಲ್ಲೇಖಿದಲ್ಲಿ ಉಲ್ಲೇಖಿಸಲಾಗಿರುವ ಯಾವುದೇ ಅಂಶ ಅಥವಾ ಅಂಶಗಳ ಮೇಲೆ ಭಿನ್ನಾಭಿಪೂರ್ವವನ್ನು ಹೊಂದಿದ್ದಲ್ಲಿ, ಅಪೀಲು ಅಥವಾ ಉಲ್ಲೇಖಿದ ಅಡಿಯಲ್ಲಿನ ಪ್ರಶ್ನೆಗೆ ಸಂಬಂಧಿಸಿದಂತೆ, ಮೂರ್ಚಾವಿ ನಿರ್ಣಯವನ್ನು ನೀಡಲಾಗದು ಎಂದು ಪರಿಭಾಬಿಸತಕ್ಕದ್ದು.

(4) ಸದಸ್ಯರಿಂದ ಯುಕ್ತವಾಗಿ ಸಹಿ ಮಾಡಿರುವ ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಪ್ರಮಾಣೀಕರಿಸಿರುವ, ಅಪೀಲು ಪ್ರಾಧಿಕಾರದಿಂದ ಉಚ್ಚರಿತ ಮೂರ್ಚಾವಿ ನಿರ್ಣಯದ ಒಂದು ಪ್ರತಿಯನ್ನು ಅರ್ಜಿದಾರನಿಗೆ, ಸಂಬಂಧಿತ ಅಧಿಕಾರಿಗೆ, ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ ಮತ್ತು ಪ್ರಾಧಿಕಾರಕ್ಕೆ ಅಂಥ ಉಚ್ಚರಿತವಾಗಿ ನಂತರ ಕಳುಹಿಸತಕ್ಕದ್ದು.

102. ಮೂರ್ಚಾವಿ ನಿರ್ಣಯದ ಸರಿಪಡಿಸುವಿಕೆ.- ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರವು, ಪ್ರಕರಣ 98 ಅಥವಾ ಪ್ರಕರಣ 101ರ ಅಡಿಯಲ್ಲಿ, ಅದರಿಂದ ಹೊರಡಿಸಿದ ಯಾವುದೇ ಆದೇಶವನ್ನು, ದಾಖಿಲೆಯಲ್ಲಿ ಮೇಲ್ಮೈಟಕ್ಕೆ ಕಾಲುವ ಯಾವುದೇ ತಪ್ಪನ್ನು ಸರಿಪಡಿಸುವುದಕ್ಕಾಗಿ, ಅಂಥ ತಪ್ಪನ್ನು ಆದೇಶದ ದಿನಾಂಕದಿಂದ ಆರು ತಿಂಗಳ ಅವಧಿಯ ಒಳಗಾಗಿ, ಪ್ರಾಧಿಕಾರವಾಗಲೆ ಅಥವಾ ಅಪೀಲು ಪ್ರಾಧಿಕಾರವಾಗಲೆ ಸ್ವಯಂ ಗಮನಿಸಿದ್ದರೆ ಅಥವಾ ಸಂಬಂಧಿತ ಅಧಿಕಾರಿಯಾಗಲಿ, ಕ್ಷೇತ್ರವ್ಯಾಪ್ತಿಯ ಅಧಿಕಾರಿಯಾಗಲಿ ಅಥವಾ ಅರ್ಜಿದಾರನಾಗಲಿ ಅಥವಾ ಅಪೀಲುದಾರನಾಗಲಿ ಅದರ ಗಮನಕ್ಕೆ ತಂದಿದ್ದರೆ, ತಿದ್ದಪಡಿ ಮಾಡಬಹುದು:

ಪರಂತು, ಅರ್ಜಿದಾರನಿಗೆ ಅಥವಾ ಅಪೀಲುದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತಾಗಿ, ತೆರಿಗೆ ಬಾಧ್ಯತೆಯನ್ನು ಹೆಚ್ಚಿಸುವ ಅಥವಾ ಅಂಗೀಕರಿಸಬಹುದಾದ ಹಾಡುವಳಿ ತೆರಿಗೆ ಜಮೆಯ ಮೊತ್ತವನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿರುವ ಸರಿಪಡಿಸುವಿಕೆಯನ್ನು ಮಾಡತಕ್ಕದಲ್ಲ.

103. ಮೂರ್ಚಾವಿ ನಿರ್ಣಯದ ಅನ್ವಯಿಸುವಿಕೆ.- (1) ಈ ಅಧ್ಯಾಯದ ಅಡಿಯಲ್ಲಿನ ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರದಿಂದ ಉಚ್ಚರಿಸಿದ ಮೂರ್ಚಾವಿ ನಿರ್ಣಯವು ಕೆಳಕಂಡವರುಗಳ ಮೇಲೆ ಮಾತ್ರ ಬದ್ಧವಾಗಿರತಕ್ಕದ್ದು -

(ಎ) ಪ್ರಕರಣ 97ರ ಉಪಪ್ರಕರಣ (2)ರಲ್ಲಿ ಉಲ್ಲೇಖಿಸಲಾದ ಮೂರ್ಚಾವಿ ನಿರ್ಣಯದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದನ್ನು ಕೋರಿರುವ ಅರ್ಜಿದಾರ;

(ಬಿ) ಅರ್ಜಿದಾರನಿಗೆ ಸಂಬಂಧಿಸಿರುವ, ಸಂಬಂಧಿತ ಅಧಿಕಾರಿ ಅಥವಾ ಕ್ಷೇತ್ರವ್ಯಾಪ್ತಿಯ ಅಧಿಕಾರಿ.

(2) ಮೂಲ ಮೂರ್ಚಾವಿ ನಿರ್ಣಯವನ್ನು ಬೆಂಬಲಿಸುವ ಕಾನೂನು, ಸಂಗತಿಗಳು ಅಥವಾ ಸನ್ವೇಶಗಳು ಬದಲಾವಣೆಯನ್ನು ಹೊಂದಿದ ಹೊರತು ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಮೂರ್ಚಾವಿ ನಿರ್ಣಯವು ಬದ್ಧವಾಗಿರತಕ್ಕದ್ದು.

104. ಕೆಲವು ಸಂದರ್ಭಗಳಲ್ಲಿ ಮೂರ್ಚಾವಿ ನಿರ್ಣಯಗಳು ಅನೂಜೀತಗೊಳ್ಳುವಿಕೆ.- (1) ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರಕ್ಕೆ, ಪ್ರಕರಣ 98ರ ಉಪಪ್ರಕರಣ (4)ರ ಅಡಿಯಲ್ಲಿ ಅಥವಾ ಪ್ರಕರಣ 101ರ ಉಪಪ್ರಕರಣ (1)ರ ಅಡಿಯಲ್ಲಿ ಅದರಿಂದ ಉಚ್ಚರಿಸಿದ ಯಾವುದೇ ಮೂರ್ಚಾವಿ ನಿರ್ಣಯವನ್ನು, ಅರ್ಜಿದಾರ ಅಥವಾ ಅಪೀಲುದಾರನಿಂದ ಮೋಸ ಅಥವಾ ಮುಖ್ಯ ಸಂಗತಿಗಳ ಬಜ್ಜಿಡುವಿಕೆ ಅಥವಾ ಸಂಗತಿಗಳನ್ನು ತಪ್ಪಾಗಿ ಹೇಳುವುದರಿಂದ ಪಡೆಯಲಾಗಿದೆ ಎಂದು ಕಂಡಬಂದಲ್ಲಿ, ಅದು, ಆದೇಶದ ಮೂಲಕ, ಅಂಥ ನಿರ್ಣಯವನ್ನು ಆರಂಭದಿಂದಲೇ-ಶಂಕ್ವಾದಾದು ಎಂದು ಘೋಷಿಸಬಹುದು ಮತ್ತು ಅದಾದ ಕೂಡಲೇ,

ಅರ್ಜಿದಾರನಿಗೆ ಅಥವಾ ಅಪೀಲುದಾರನಿಗೆ ಈ ಅಡಿನಿಯಮದ ಎಲ್ಲಾ ಉಪಬಂಧಗಳು ಹಾಗೂ ಇದರ ಅಡಿಯಲ್ಲಿ ಮಾಡಲಾದ ನಿಯಮಗಳು, ಅಂಥ ಪೂರ್ವಭಾವಿ ನಿರ್ಣಯವನ್ನು ಯಾವಾಗಲೂ ಮಾಡಿಯೇ ಇಲ್ಲ ಎನ್ನುವ ಹಾಗೆ ಅನ್ನಯವಾಗತಕ್ಕದ್ದು:

ಪರಂತು, ಅರ್ಜಿದಾರನಿಗೆ ಅಥವಾ ಅಪೀಲುದಾರನಿಗೆ ಒಂದು ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತು ಈ ಪ್ರಕರಣದ ಅಡಿಯಲ್ಲಿ ಯಾವುದೇ ಆದೇಶವನ್ನು ಹೊರಡಿಸತಕ್ಕದ್ದಲ್ಲ.

ವಿವರಣೆ:- ಪ್ರಕರಣ 73ರ ಉಪಪ್ರಕರಣಗಳಾದ (2) ಮತ್ತು (10)ರಲ್ಲಿ ಅಥವಾ ಪ್ರಕರಣ 74ರ ಉಪಪ್ರಕರಣಗಳಾದ (2) ಮತ್ತು (10)ರಲ್ಲಿ ನಿರ್ದಿಷ್ಟಪಡಿಸಿದ ಅವಧಿಯನ್ನು ಲೆಕ್ಕಹಾಕುವಾಗ ಅಂಥ ಪೂರ್ವಭಾವಿ ನಿರ್ಣಯದ ದಿನಾಂಕದಿಂದ ಆರಂಭವಾಗುವ ಮತ್ತು ಈ ಉಪಪ್ರಕರಣದ ಅಡಿಯಲ್ಲಿನ ಆದೇಶದ ದಿನಾಂಕದೊಂದಿಗೆ ಅಂತ್ಯಗೊಳ್ಳುವ ಅವಧಿಯನ್ನು ಬಿಡತಕ್ಕದ್ದು.

(2) ಉಪಪ್ರಕರಣ (1)ರ ಅಡಿಯಲ್ಲಿ ಮಾಡಿದ ಆದೇಶದ ಒಂದು ಪ್ರತೀಯನ್ನು ಅರ್ಜಿದಾರನಿಗೆ, ಸಂಬಂಧಿತ ಅಧಿಕಾರಿಗೆ ಮತ್ತು ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ ಕಳುಹಿಸತಕ್ಕದ್ದು.

105. ಪ್ರಾಧಿಕಾರ ಮತ್ತು ಅಪೀಲು ಪ್ರಾಧಿಕಾರದ ಅಧಿಕಾರಗಳು.- (1) ಪ್ರಾಧಿಕಾರವು ಅಥವಾ, ಅಪೀಲು ಪ್ರಾಧಿಕಾರವು,-

(ಎ) ಪತ್ತೆ ಮಾಡುವಿಕೆ ಮತ್ತು ತಪಾಸಣೆಗೆ;

(ಬಿ) ಯಾವುದೇ ವ್ಯಕ್ತಿಯ ಹಾಜರಾತಿಯ ಒತ್ತಾಯ ಪಡಿಸುವಿಕೆ ಮತ್ತು ಆತನನ್ನು ಪ್ರಮಾಣದ ಮೇಲೆ ಪರೀಕ್ಷಿಸುವಿಕೆಗೆ;

(ಸಿ) ಕಾರ್ಯಾಚಳಿಗಳನ್ನು ಹೊರಡಿಸುವಿಕೆ ಮತ್ತು ಲೆಕ್ಕಪುಸ್ತಕಗಳು ಮತ್ತು ಇತರ ದಾಖಿಲೆಗಳನ್ನು ಹಾಜರುಪಡಿಸಲು ಅಗತ್ಯಪಡಿಸುವಿಕೆಗೆ,

-ಸಂಬಂಧಿಸಿದಂತೆ ತನ್ನ ಅಧಿಕಾರಗಳನ್ನು ಚಲಾಯಿಸುವ ಉದ್ದೇಶಕ್ಕಾಗಿ ಸಿವಿಲ್ ಪ್ರತೀಯಾ ಸಂಹಿತೆ, 1908ರ (1908ರ ಕೇಂದ್ರ ಅಧಿನಿಯಮ 5) ಅಡಿಯಲ್ಲಿ ಒಂದು ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನು ಹೊಂದಿರತಕ್ಕದ್ದು.

(2) ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರವನ್ನು ದಂಡ ಪ್ರತೀಯಾ ಸಂಹಿತೆ, 1973 (1974ರ ಕೇಂದ್ರ ಅಧಿನಿಯಮ 2)ಯ ಅಧ್ಯಾಯ XXVI ರ ಉದ್ದೇಶಗಳಾಗಿ ಹೊರತುಪಡಿಸಿ, ಭಾರತೀಯ ದಂಡ ಸಂಹಿತೆ, 1860ರ (1860ರ ಕೇಂದ್ರ ಅಧಿನಿಯಮ 45) ಪ್ರಕರಣ 195ರ ಉದ್ದೇಶಗಳಾಗಿ, ಮತ್ತು ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರದ ಮುಂದಿರುವ ಯಾವುದೇ ನಡಾವಳಿಗಳನ್ನು ಪ್ರಕರಣಗಳಾದ 193 ಮತ್ತು 228ರ ಅರ್ಥವ್ಯಾಪ್ತಿಯಲ್ಲಿನ ನ್ಯಾಯಿಕ ನಡಾವಳಿಗಳು ಎಂದು ಪರಿಭಾವಿಸತಕ್ಕದ್ದು, ಮತ್ತು ಪ್ರಕರಣ 196ರ ಉದ್ದೇಶಕ್ಕಾಗಿ, ಒಂದು ಸಿವಿಲ್ ನ್ಯಾಯಾಲಯ ಎಂದು ಪರಿಭಾವಿಸತಕ್ಕದ್ದು.

106. ಪ್ರಾಧಿಕಾರ ಮತ್ತು ಅಪೀಲು ಪ್ರಾಧಿಕಾರದ ಕಾರ್ಯವಿಧಾನಗಳು. ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರವು, ಈ ಅಧ್ಯಾಯದ ಉಪಬಂಧಗಳಿಗೆ ಒಳಪಟ್ಟು, ತನ್ನ ಸ್ವಂತ ಕಾರ್ಯವಿಧಾನವನ್ನು ವಿನಿಯಮಿಸುವ ಅಧಿಕಾರವನ್ನು ಹೊಂದಿರತಕ್ಕದು.

ಅಧ್ಯಾಯ — XVIII

ಅಪೀಲುಗಳು ಮತ್ತು ಮನರೋಕ್ಷಣೆ

107. ಅಪೀಲು ಪ್ರಾಧಿಕಾರಕ್ಕೆ ಅಪೀಲುಗಳು.- (1) ಒಂದು ನ್ಯಾಯನಿರ್ಣಯ ಪ್ರಾಧಿಕಾರದಿಂದ ಈ ಅಧಿನಿಯಮದ ಅಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಮಾಡಲಾದ ಯಾವುದೇ ನಿರ್ಣಯ ಅಥವಾ ಆದೇಶದಿಂದ ಬಾಧಿತನಾದ ಯಾವೋಬ್ಬ ವ್ಯಕ್ತಿಯು, ಸದರಿ ನಿರ್ಣಯ ಅಥವಾ ಆದೇಶವು ಅಂಥ ವ್ಯಕ್ತಿಗೆ ತಿಳಿಯಪಡಿಸಿದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ನಿಯಮಿಸಬಹುದಾದ ಅಂಥ ಅಪೀಲು ಪ್ರಾಧಿಕಾರಕ್ಕೆ ಅಪೀಲು ಮಾಡಬಹುದು.

(2) ಆಯುಕ್ತರು, ತಮ್ಮ ಸ್ವಂತ ಪ್ರೇರಣೆಯಿಂದ ಅಥವಾ ಕೇಂದ್ರ ತೆರಿಗೆಯ ಆಯುಕ್ತರ ಕೋರಿಕೆಯ ಮೇರೆಗೆ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಒಂದು ನ್ಯಾಯನಿರ್ಣಯ ಪ್ರಾಧಿಕಾರದಿಂದ ಹೊರಡಿಸಲಾದ ಯಾವುದೇ ನಿರ್ಣಯ ಅಥವಾ ಆದೇಶದ ಯಾವುದೇ ನಡಾವಳಿಗಳ ದಾಖಿಲೆಗಳನ್ನು, ಸದರಿ ನಿರ್ಣಯ ಅಥವಾ ಆದೇಶದ ಕಾನೂನು ಸಮೃತತೆ ಹಾಗೂ ಜಿಚಿತ್ಯತೆಯನ್ನು ಸ್ವತಃ ಮನದಟ್ಟ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಕರೆಯಬಹುದು ಮತ್ತು ಪರೀಕ್ಷಿಸಬಹುದು ಹಾಗೂ ಆಯುಕ್ತರು ತಮ್ಮ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದ ಸದರಿ ನಿರ್ಣಯ ಅಥವಾ ಆದೇಶದಿಂದ ಉದ್ದೇಶಗಳನ್ನು ನಿರ್ಧರಿಸುವುದಕ್ಕಾಗಿ, ಸದರಿ ನಿರ್ಣಯ ಅಥವಾ ಆದೇಶವನ್ನು ತಿಳಿಯಪಡಿಸಿದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಅಪೀಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವಂತೆ ತನಗೆ ಅಧಿನಿಯಮದ ಯಾವುದೇ ಅಧಿಕಾರಿಯನ್ನು ಆದೇಶದ ಮೂಲಕ ನಿರ್ದೇಶಿಸಬಹುದು.

(3) ಉಪಪ್ರಕರಣ (2)ರ ಅಡಿಯಲ್ಲಿನ ಒಂದು ಆದೇಶದ ಅನುಸರಣೆಯಲ್ಲಿ, ಪ್ರಾಧಿಕೃತ ಅಧಿಕಾರಿಯು ಅಪೀಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ, ಅಂಥ ಅರ್ಜಿಯನ್ನು ಅಪೀಲು ಪ್ರಾಧಿಕಾರವು, ನ್ಯಾಯ ನಿರ್ಣಯ ಪ್ರಾಧಿಕಾರದ ನಿರ್ಣಯ ಅಥವಾ ಆದೇಶದ ವಿರುದ್ಧವಾಗಿ ಅಪೀಲು ಮಾಡಲಾಗಿದೆ ಹಾಗೂ ಅಂಥ ಪ್ರಾಧಿಕೃತ ಅಧಿಕಾರಿಯೇ ಅಪೀಲುದಾರ ಎನ್ನುವ ಹಾಗೆಯೇ ವ್ಯವಹರಿಸತಕ್ಕದ್ದು ಮತ್ತು ಅಪೀಲಿಗೆ ಸಂಬಂಧಿಸಿದ ಈ ಅಧಿನಿಯಮದ ಉಪಬಂಧಗಳು ಅಂಥ ಅರ್ಜಿಗೆ ಅನ್ನಯವಾಗತಕ್ಕದ್ದು.

(4) ಅಪೀಲು ಪ್ರಾಧಿಕಾರವು, ಮೇಲೆ ಹೇಳಲಾದ ಮೂರು ತಿಂಗಳಿಗಳು ಅಥವಾ ಆರು ತಿಂಗಳಿಗಳ ಅವಧಿಯ ಒಳಗಾಗಿ, ಅಪೀಲನ್ನು ಪ್ರಸ್ತುತ ಪಡಿಸಲು ಅಪೀಲುದಾರ ಸಾಕಷ್ಟು ಕಾರಣಗಳಿಂದ ಪ್ರತಿಬಂಧಿತನಾಗಿದ್ದಾನೆ ಎಂದು ಆತನು ಮನದಟ್ಟ ಮಾಡಿಕೊಂಡಿದ್ದರೆ, ಅದನ್ನು ಮುಂದುವರೆದ ಒಂದು ತಿಂಗಳ ಹೆಚ್ಚಿನ ಅವಧಿಯ ಒಳಗಾಗಿ ಪ್ರಸ್ತುತ ಪಡಿಸಲು ಅವಕಾಶ ನೀಡಬಹುದು.

(5) ಈ ಪ್ರಕರಣದ ಅಡಿಯಲ್ಲಿನ ಪ್ರತಿಯೊಂದು ಅಪೀಲು, ನಿಯಮಸಬಹುದಾದ ಅಂಥ ನಮೂನೆಯಲ್ಲಿರತಕ್ಕದ್ದು ಮತ್ತು ಅಂಥ ವಿಧಾನದಲ್ಲಿ ಪರಿಶೀಲಿಸತಕ್ಕದ್ದು.

(6) ಅಪೀಲುದಾರನು ಈ ಕೆಳಗಿನವುಗಳನ್ನು ಸಂದಾಯ ಮಾಡಿದ ಹೋರತು ಉಪಪ್ರಕರಣ (1)ರ ಅಡಿಯಲ್ಲಿ ಅಪೀಲನ್ನು ಸಲ್ಲಿಸುವ ಹಾಗಿಲ್ಲ,-

(ಎ) ಆಷ್ಟೇವಿತ ಆದೇಶದಿಂದ ಉದ್ದೇಶಿಸಿರುವ ತೆರಿಗೆ, ಬಡ್ಡಿ, ಜುಲ್ಯಾನೆ, ಶುಲ್ಕ ಮತ್ತು ದಂಡದ ಮೊತ್ತದಲ್ಲಿ ಆತನಿಂದ ಒಬ್ಬಕೊಂಡಿರುವ ಅಂಥ ಭಾಗವನ್ನು, ಮೂರ್ಖವಾಗಿ; ಮತ್ತು

(ಬಿ) ಅಪೀಲು ಸಲ್ಲಿಸಲಾಗಿರುವುದಕ್ಕೆ ಸಂಬಂಧಿಸಿದಂತಹ ಸದರಿ ಆದೇಶದಿಂದ ಉದ್ದೇಶಿಸಿರುವ ವಿವಾದದಲ್ಲಿರುವ ತೆರಿಗೆಯ ಉಳಿದ ಮೊತ್ತದ ಶೇಕಡಾ ಹತ್ತರಪ್ಪಕ್ಕೆ ಸಮನಾದ ಒಂದು ಮೊಬಿಲ್.

(7) ಅಪೀಲುದಾರನು ಉಪಪ್ರಕರಣ (6)ರ ಅಡಿಯಲ್ಲಿನ ಮೊಬಿಲಗನ್ನು ಸಂದಾಯ ಮಾಡಿದ್ದಲ್ಲಿ, ಬಾಕಿ ಮೊತ್ತಕ್ಕಾಗಿ ವಸೂಲಾತಿ ನಡಾವಳಿಗಳನ್ನು ತಡೆಹಿಡಿಯಲಾಗಿದೆ ಎಂದು ಪರಿಭಾವಿಸತಕ್ಕದ್ದು.

(8) ಅಪೀಲು ಪ್ರಾಧಿಕಾರವು, ಅಪೀಲುದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡತಕ್ಕದ್ದು.

(9) ಅಪೀಲು ಪ್ರಾಧಿಕಾರವು, ಅಪೀಲಿನ ಅಹವಾಲಿನ ಯಾವುದೇ ಹಂತದಲ್ಲಿ ಸಾಕಷ್ಟು ಕಾರಣವನ್ನು ತೋರಿಸಿದರೆ, ಪಕ್ಷಕಾರರುಗಳಿಗೆ ಅಥವಾ ಅವರುಗಳಲ್ಲಿ ಯಾರಿಗಾದರೂ ಕಾಲಾವಕಾಶವನ್ನು ಮಂಜೂರು ಮಾಡಬಹದು ಮತ್ತು ಅಪೀಲಿನ ಅಹವಾಲನ್ನು ಲಿಖಿತವಾಗಿ ದಾಖಲಿಸಬಹುದಾದ ಕಾರಣಗಳಾಗಿ ಮುಂದೂಡಬಹುದು:

ಪರಂತು ಅಪೀಲಿನ ಅಹವಾಲಿನ ಸಮಯದಲ್ಲಿ ಒಬ್ಬ ಪಕ್ಷಕಾರನಿಗೆ ಮೂರು ಬಾರಿಗಿಂತ ಹೆಚ್ಚಿನದಾಗಿ ಅಂಥ ಮುಂದೂಡಿಕೆಯನ್ನು ನೀಡತಕ್ಕದ್ದಲ್ಲ.

(10) ಅಪೀಲು ಪ್ರಾಧಿಕಾರವು, ಅಪೀಲಿನ ಅಹವಾಲಿನ ಸಮಯದಲ್ಲಿ, ಅಪೀಲಿನ ಕಾರಣಾಧಾರಗಳಿಂದ, ಆ ಕಾರಣಾಧಾರವು ಬಿಂಬಿಕೋಗಿರುವುದು ಉದ್ದೇಶಮೂರ್ಖಕವಾಗಿಯಲ್ಲ ಅಥವಾ ಅನುಚಿತವಾದುದಲ್ಲ ಎಂದು ಅದು ಮನದಷ್ಟು ಮಾಡಿಕೊಂಡಿದ್ದರೆ, ಅಪೀಲಿನ ಕಾರಣಾಧಾರಗಳಲ್ಲಿ ನಿರ್ದಿಷ್ಟಪಡಿಸಿಲ್ಲದ, ಅಪೀಲಿನ ಯಾವುದೇ ಕಾರಣಾಧಾರವನ್ನು ಸೇರಿಸಲು ಅಪೀಲುದಾರನಿಗೆ ಅವಕಾಶವನ್ನು ನೀಡಬಹದು.

(11) ಅಪೀಲು ಪ್ರಾಧಿಕಾರವು, ಅವಶ್ಯಕವಾಗಬಹುದಾದ ಅಂಥ ಮುಂದುವರಿದ ವಿಚಾರಣೆಯನ್ನು ಮಾಡಿದ ನಂತರ, ಅದು ನ್ಯಾಯಸಮೃತ ಮತ್ತು ಉಚಿತ ಎಂದು ಆಲೋಚಿಸಿದಂತೆ, ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ನಿರ್ಣಯ ಅಥವಾ ಆದೇಶವನ್ನು ಖಾತ್ರಿಗೊಳಿಸಿ, ಮಾರ್ಪಡಿಸಿ ಅಥವಾ ರದ್ದುಗೊಳಿಸಿ ಅಂಥ ಆದೇಶವನ್ನು ಹೊರಡಿಸತಕ್ಕದ್ದು, ಅದರೆ ಸದರಿ ನಿರ್ಣಯ ಅಥವಾ ಆದೇಶವನ್ನು ಹೊರಡಿಸಿದ ನ್ಯಾಯ ನಿರ್ಣಯ ಪ್ರಾಧಿಕಾರಕ್ಕೆ ಪ್ರಕರಣವನ್ನು ಹಿಂದಕ್ಕೆ ವಹಿಸತಕ್ಕದ್ದಲ್ಲ:

ಪರಂತು ಯಾವುದೇ ಶುಲ್ಕ ಅಥವಾ ದಂಡ ಅಥವಾ ಮುಟ್ಟಿಗೋಲಿನ ಬದಲಿನ ಜುಲ್ಯಾನೆಯನ್ನು ಹೆಚ್ಚಿಸುವ ಅಥವಾ ಹೆಚ್ಚಿನ ಮೌಲ್ಯದ ಸರಕುಗಳ ಮುಟ್ಟಿಗೋಲು ಹಾಕುವ ಅಥವಾ ಮರುಪಾವತಿಯ ಮೊತ್ತ ಅಥವಾ ಹೂಡುವಳಿ ತೆರಿಗೆ ಜಮೆಯನ್ನು ಇಳಿಕೆ ಮಾಡುವ, ಒಂದು ಆದೇಶವನ್ನು, ಅಪೀಲುದಾರನಿಗೆ ಪ್ರಸ್ತಾವಿತ ಆದೇಶದ ವಿರುದ್ಧ ಕಾರಣಗಳನ್ನು ತೋರಿಸಲು ಯುಕ್ತವಾದ ಅವಕಾಶವನ್ನು ನೀಡಿದ ಹೊರತು ಹೊರಡಿಸತಕ್ಕದ್ದಲ್ಲ:

ಮತ್ತು ಪರಂತು ಯಾವುದೇ ತೆರಿಗೆಯನ್ನು ಸಂದಾಯ ಮಾಡಲಾಗಿಲ್ಲ ಅಥವಾ ಕಡಿಮೆ ಸಂದಾಯ ಮಾಡಲಾಗಿದೆ ಅಥವಾ ತಪ್ಪಿನಿಂದ ಮರುಪಾವತಿ ಮಾಡಲಾಗಿದೆ ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಳ್ಳಲಾಗಿದೆ ಅಥವಾ ಬಳಸಲಾಗಿದೆ, ಎನ್ನುವ ಅಭಿಪ್ರಾಯವನ್ನು ಅಪೀಲು ಪ್ರಾಧಿಕಾರವು ಹೊಂದಿದ್ದಲ್ಲಿ, ಅಂಥ ತೆರಿಗೆ ಅಥವಾ ಹೂಡುವಳಿ ತೆರಿಗೆ ಜಮೆಯನ್ನು ಸಂದಾಯಮಾಡಲು ಅಪೀಲುದಾರನನ್ನು ಅಗತ್ಯಪಡಿಸುವ ಆದೇಶವನ್ನು, ಪ್ರಸ್ತಾವಿತ ಆದೇಶದ ವಿರುದ್ಧ ಕಾರಣಗಳನ್ನು ತೋರಿಸಲು ಅಪೀಲುದಾರನಿಗೆ ಸೂಚನಾಪತ್ರವನ್ನು ನೀಡಿದ ಹೊರತು ಹೊರಡಿಸತಕ್ಕದ್ದಲ್ಲ ಮತ್ತು ಪ್ರಕರಣ 73 ಅಥವಾ ಪ್ರಕರಣ 74ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಕಾಲಮಿತಿಯ ಒಳಗಾಗಿ ಆ ಆದೇಶವನ್ನು ಹೊರಡಿಸುವುದು.

(12) ಅಪೀಲನ್ನು ವಿಲೇವಾರಿ ಮಾಡುವ ಅಪೀಲು ಪ್ರಾಧಿಕಾರದ ಆದೇಶವು ಲಿಖಿತವಾಗಿರತಕ್ಕದ್ದು ಮತ್ತು ನಿರ್ದಿಷ್ಟಣೆಗಾಗಿ ಇರುವ ಅಂಶಗಳನ್ನು, ಅದರ ಮೇಲಿನ ನಿರ್ಣಯವನ್ನು ಮತ್ತು ಅಂಥ ನಿರ್ಣಯಕ್ಕೆ ಕಾರಣಗಳನ್ನು ನಿರೂಪಿಸತಕ್ಕದ್ದು.

(13) ಅಪೀಲು ಪ್ರಾಧಿಕಾರವು, ಅದಕ್ಕೆ ಹಾಗೆ ಮಾಡಲು ಸಾಧ್ಯವಾಗುವಲ್ಲಿ, ಪ್ರತಿಯೊಂದು ಅಪೀಲನ್ನು ಅದು ಸಲ್ಲಿಕೆಯಾದ ದಿನಾಂಕದಿಂದ ಒಂದು ವರ್ಷದ ಅವಧಿಯ ಒಳಗಾಗಿ ಅಹವಾಲು ಮಾಡತಕ್ಕದ್ದು ಮತ್ತು ನಿರ್ಣಯಸತಕ್ಕದ್ದು.

ಪರಂತು ಆದೇಶ ನೀಡುವಿಕೆಗೆ, ಒಂದು ನ್ಯಾಯಾಲಯ ಅಥವಾ ನ್ಯಾಯಾಧಿಕರಣದ ಆದೇಶದಿಂದ ತಡೆಯಿದ್ದಲ್ಲಿ, ಅಂಥ ತಡೆಯ ಅವಧಿಯನ್ನು, ಒಂದು ವರ್ಷದ ಅವಧಿಯನ್ನು ಲೆಕ್ಕಹಾಕುವಾಗ ಬಿಡತಕ್ಕದ್ದು.

(14) ಅಪೀಲನ್ನು ವಿಲೇವಾರಿ ಮಾಡಿದ ನಂತರ, ಅಪೀಲು ಪ್ರಾಧಿಕಾರವು ಅದರಿಂದ ಹೊರಡಿಸಿದ ಆದೇಶವನ್ನು ಅಪೀಲುದಾರನಿಗೆ, ಪ್ರತಿವಾದಿಗೆ ಮತ್ತು ನ್ಯಾಯನಿರ್ಣಯ ಪ್ರಾಧಿಕಾರಕ್ಕೆ ತಿಳಿಯಪಡಿಸತಕ್ಕದ್ದು.

(15) ಅಪೀಲು ಪ್ರಾಧಿಕಾರದಿಂದ ಹೊರಡಿಸಿದ ಆದೇಶದ ಒಂದು ಪ್ರತಿಯನ್ನು, ಅಯ್ಯಕ್ಕಿರಿಗೆ ಅಥವಾ ಈ ಸಂಬಂಧದಲ್ಲಿ ಅವರಿಂದ ನೇಮಿತವಾದ ಪ್ರಾಧಿಕಾರಕ್ಕೆ ಮತ್ತು ಕ್ಷೇತ್ರ ವ್ಯಾಪ್ತಿಯ ಕೇಂದ್ರ ತೆರಿಗೆ ಅಯ್ಯಕ್ಕಿರಿಗೆ ಅಥವಾ ಈ ಸಂಬಂಧದಲ್ಲಿ ಅವರಿಂದ ನೇಮಿತವಾದ ಪ್ರಾಧಿಕಾರಕ್ಕೆ ಸಹ ಕಳುಹಿಸತಕ್ಕದ್ದು.

(16) ಪ್ರಕರಣ 108 ಅಥವಾ ಪ್ರಕರಣ 113 ಅಥವಾ ಪ್ರಕರಣ 117 ಅಥವಾ ಪ್ರಕರಣ 118ರ ಉಪಭಂಧಗಳಿಗೆ ಒಳಪಟ್ಟು ಈ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶವು ಅಂತಿಮವಾಗಿರತಕ್ಕದ್ದು ಹಾಗೂ ಪಕ್ಷಕಾರರ ಮೇಲೆ ಬಧ್ಯವಾಗಿರತಕ್ಕದ್ದು.

108. ಮನರೀಕ್ಷಣಾ ಪ್ರಾಧಿಕಾರದ ಅಧಿಕಾರಗಳು.- (1) ಪ್ರಕರಣ 121ರ ಉಪಭಂಧಗಳಿಗೆ ಹಾಗೂ ಇದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳಿಗೆ ಒಳಪಟ್ಟು, ಮನರೀಕ್ಷಣಾ ಪ್ರಾಧಿಕಾರವು, ತನ್ನ ಸ್ವಪ್ರೇರಣೆಯಿಂದ, ಅಥವಾ ತನ್ನಿಂದ

ಸ್ವೀಕರಿಸಿದ ಮಾಹಿತಿಯ ಮೇರೆಗೆ, ಅಥವಾ ಕೇಂದ್ರ ತೆರಿಗೆಯ ಆಯುಕ್ತರ ಹೋರಿಕೆಯ ಮೇರೆಗೆ, ಯಾವುದೇ ನಡಾವಳಿಗಳ ದಾಖಲೆಯನ್ನು ಕರೆಯಬಹುದು ಮತ್ತು ಪರೀಕ್ಷೆಸಬಹುದು ಮತ್ತು ಅದು ತನಗೆ ಅಧಿನಾದ ಯಾವುದೇ ಅಧಿಕಾರಿಯಿಂದ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ, ಹೊರಡಿಸಿದ ಯಾವುದೇ ನಿರ್ಣಯ ಅಥವಾ ಆದೇಶವು, ರಾಜಸ್ವದ ಹಿತಾಸಕ್ತಿಗೆ ಬಾಧಕವಾಗುವವುದ್ದರ ಮಟ್ಟಿಗೆ ತಪ್ಪಾಗಿರುವುದು ಮತ್ತು ಕಾನೂನು ಬಾಹಿರವಾದುದು ಅಥವಾ ಅನುಚಿತವಾದುದು ಅಥವಾ ಕೆಲವೊಂದು ಮುಖ್ಯ ಸಂಗತಿಗಳನ್ನು, ಸದರಿ ಆದೇಶವನ್ನು ನೀಡುವ ಸಮಯದಲ್ಲಿ ಲಭ್ಯವಿರಲಿ ಅಥವಾ ಇಲ್ಲದಿರಲಿ, ಗಣನೆಗೆ ತೆಗೆದುಕೊಂಡಿಲ್ಲ ಎಂದು ಪರಿಗಣಿಸಿದಲ್ಲಿ ಅಥವಾ ಭಾರತೀಯ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ರಿಂದ ಒಂದು ಅಭಿಪ್ರಾಯದ ಪರಿಣಾಮವಾಗಿ, ಅದು, ಅಗತ್ಯವಿದ್ದರೆ, ತಾನು ಸೂಕ್ತವೆಂದು ಭಾವಿಸಬಹುದಾದ ಅಂಥ ಅವಧಿಯವರೆಗೆ ಅಂಥ ನಿರ್ಣಯ ಅಥವಾ ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಬಹುದು, ಮತ್ತು ಸಂಬಂಧಿತ ವ್ಯಕ್ತಿಗೆ ಅವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ನಂತರ ಮತ್ತು ಅಗತ್ಯವಾಗಬಹುದಾದ ಅಂಥ ಮುಂದಿನ ವಿಚಾರಣೆಯನ್ನು ಮಾಡಿದ ನಂತರ ಅದು ನ್ಯಾಯಸಮೃತ ಮತ್ತು ಉಚಿತವಾದುದು ಎಂದು ಯೋಚಿಸಿದಂತೆ, ಸದರಿ ನಿರ್ಣಯ ಅಥವಾ ಆದೇಶವನ್ನು ಖಾತ್ರಿಗೊಳಿಸುವುದು ಅಥವಾ ರದ್ದುಗೊಳಿಸುವುದನ್ನು ಒಳಗೊಂಡ ಅಂಥ ಆದೇಶವನ್ನು ಹೊರಡಿಸಬಹುದು.

(2) ಈ ಕೆಳಗಿನವರ್ಣಿದ್ದಾಗ ಮನರೀಕ್ಷಣಾ ಪ್ರಾಧಿಕಾರವು ಉಪ-ಪ್ರಕರಣ (1)ರ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಚಲಾಯಿಸತಕ್ಕದ್ದಲ್ಲ,-

(ಎ) ಆದೇಶವು ಪ್ರಕರಣ 107ರ ಅಡಿಯಲ್ಲಿ ಅಥವಾ ಪ್ರಕರಣ 112ರ ಅಡಿಯಲ್ಲಿ ಅಥವಾ ಪ್ರಕರಣ 117ರ ಅಡಿಯಲ್ಲಿ ಅಥವಾ ಪ್ರಕರಣ 118ರ ಅಡಿಯಲ್ಲಿ ಅಪೀಲಿಗೆ ಒಳಪಟ್ಟಿದ್ದಾಗ; ಅಥವಾ

(ಬಿ) ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯು ಇನ್ನೂ ಮುಕ್ತಾಯವಾಗದೇ ಇದ್ದಾಗ ಅಥವಾ ಪರಿಷ್ಠಿಸಬೇಕಾದ ನಿರ್ಣಯ ಅಥವಾ ಆದೇಶ ಹೊರಡಿಸಿದ ನಂತರ ಮೂರು ವರ್ಷಗಳಿಗಂತಹ ಹೆಚ್ಚು ಮುಕ್ತಾಯವಾಗಿದ್ದಾಗ; ಅಥವಾ

(ಸಿ) ಆ ಆದೇಶವನ್ನು ಈ ಪ್ರಕರಣದ ಅಡಿಯಲ್ಲಿ ಮುಂಚಿನ ಒಂದು ಹಂತದಲ್ಲಿ ಮನರೀಕ್ಷಣೆಗೆ ಈಗಾಗಲೇ ತೆಗೆದುಕೊಂಡಿದ್ದಾಗ; ಅಥವಾ

(ಡಿ) ಉಪಪ್ರಕರಣ (1)ರ ಅಡಿಯಲ್ಲಿನ ಅಧಿಕಾರವನ್ನು ಚಲಾಯಿಸಿ ಆದೇಶವನ್ನು ಹೊರಡಿಸಿದ್ದಾಗ:

ವರಂತು, ಮನರೀಕ್ಷಣಾ ಪ್ರಾಧಿಕಾರವು, ಉಪಪ್ರಕರಣ (2)ರ ಖಂಡ (ಎ)ಯಲ್ಲಿ ಉಲ್ಲೇಖಿಸಲಾದ ಒಂದು ಅಪೀಲಿನಲ್ಲಿ ಎತ್ತಲಾಗಿಲ್ಲದ ಮತ್ತು ನಿರ್ಣಯಿಸಿಲ್ಲದ ಯಾವುದೇ ಅಂಶದ ಮೇಲೆ, ಅಂಥ ಅಪೀಲಿನಲ್ಲಿನ ಆದೇಶದ ದಿನಾಂಕದಿಂದ ಒಂದು ವರ್ಷ ಮುಗಿಯುವ ಮೊದಲು ಅಥವಾ ಆ ಉಪಪ್ರಕರಣದ ಖಂಡ (ಬಿ)ಯಲ್ಲಿ ಉಲ್ಲೇಖಿಸಲಾಗಿರುವ ಮೂರು ವರ್ಷಗಳ ಅವಧಿಯು ಮುಗಿಯುವ ಮೊದಲು, ಇವುಗಳಲ್ಲಿ ಯಾವುದು ತರುವಾಯವೋ, ಅದರೊಳಗಾಗಿ ಉಪಪ್ರಕರಣ (1)ರ ಅಡಿಯಲ್ಲಿ, ಒಂದು ಆದೇಶವನ್ನು ಹೊರಡಿಸಬಹುದು.

(3) ಉಪಪ್ರಕರಣ (1)ರ ಅಡಿಯಲ್ಲಿ ಮನರೀಕ್ಷಣೆಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶವು ಪ್ರಕರಣ 113 ಅಥವಾ ಪ್ರಕರಣ 117 ಅಥವಾ ಪ್ರಕರಣ 118ರ ಉಪಬಂಧಗಳಿಗೆ ಒಳಪಟ್ಟಿ ಅಂತಿಮವಾಗಿರತಕ್ಕದ್ದು ಹಾಗೂ ಪ್ರಕಾರರ ಮೇಲೆ ಬದ್ಧವಾಗಿರತಕ್ಕದ್ದು.

(4) ಈ ಪ್ರಕರಣದ ಅಡಿಯಲ್ಲಿ ಸೂಚನಾಪತ್ರವನ್ನು ನೀಡುವುದರ ಮೂಲಕ ಮನರೀಕ್ಷಣೆಗಾಗಿ ನಡಾವಳಿಗಳನ್ನು ಪ್ರಾರಂಭಿಸಲಾಗಿದ್ದಲ್ಲಿ, ಸದರಿ ನಿರ್ಣಯ ಅಥವಾ ಆದೇಶವು, ಅದರ ಮೇಲೆ ಅಪೀಲು ನ್ಯಾಯಾಧಿಕರಣ ಅಥವಾ ಉಚ್ಚ ನ್ಯಾಯಾಲಯ ಕೆಲವು ಇತರ ನಡಾವಳಿಗಳಲ್ಲಿ ತನ್ನ ನಿರ್ಣಯವನ್ನು ನೀಡಿರುವ ಒಂದು ವಿಷಯವನ್ನು ಒಳಗೊಂಡಿದ್ದರೆ, ಮತ್ತು ಅಪೀಲು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಪೀಲು ಇತ್ತೈಫಾದಲ್ಲಿದ್ದಾಗ, ಅಪೀಲು ನ್ಯಾಯಾಧಿಕರಣದ ನಿರ್ಣಯದ ದಿನಾಂಕ ಮತ್ತು ಉಚ್ಚ ನ್ಯಾಯಾಲಯದ ನಿರ್ಣಯದ ದಿನಾಂಕ ಅಥವಾ ಉಚ್ಚ ನ್ಯಾಯಾಲಯದ ನಿರ್ಣಯದ ದಿನಾಂಕ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ದಿನಾಂಕ ಇವುಗಳ ನಡುವೆ ಕಳೆದ ಅವಧಿಯನ್ನು ಉಪಪ್ರಕರಣ (2)ರ ಖಂಡ (ಬಿ)ಯಲ್ಲಿ ಉಲ್ಲೇಖಿಸಲಾದ ಕಾಲಮೀತಿಯ ಅವಧಿಯನ್ನು ಲೆಕ್ಕಾಪುವಾಗ ಬಿಡತಕ್ಕದ್ದು.

(5) ಉಪಪ್ರಕರಣ (1) ರ ಅಡಿಯಲ್ಲಿ ಆದೇಶ ನೀಡುವಿಕೆಗೆ, ನ್ಯಾಯಾಲಯ ಅಥವಾ ಅಪೀಲು ನ್ಯಾಯಾಧಿಕರಣದ ಆದೇಶದಿಂದ ತಡೆಯಿದ್ದಲ್ಲಿ, ಅಂಥ ತಡೆಯ ಅವಧಿಯನ್ನು ಉಪಪ್ರಕರಣ (2)ರ ಖಂಡ (ಬಿ)ಯಲ್ಲಿ ಉಲ್ಲೇಖಿಸಲಾದ ಅವಧಿಯನ್ನು ಲೆಕ್ಕಾಪುವಾಗ ಬಿಡತಕ್ಕದ್ದು.

(6) ಈ ಪ್ರಕರಣದ ಉದ್ದೇಶಗಳಾಗಿ,-

(ಿ) ‘ದಾಖಲೆ’ ಎಂಬ ಪದವು, ಮನರೀಕ್ಷಣಾ ಪ್ರಾಧಿಕಾರದಿಂದ ಪರೀಕ್ಷೆಸುವ ಸಮಯದಲ್ಲಿ ಲಭ್ಯವಿರುವ, ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಳಗೊಳ್ಳತಕ್ಕದ್ದು.

(ಿಇ) ‘ನಿರ್ಣಯ’ ಪದವು, ಮನರೀಕ್ಷಣಾ ಪ್ರಾಧಿಕಾರಕ್ಕಿಂತ ಶ್ರೇಣಿಯಲ್ಲಿ ಕಡಿಮೆಯಿರುವ ಇತರ ಯಾವುದೇ ಅಧಿಕಾರಿಯಿಂದ ನೀಡಲಾದ ಮಾಹಿತಿಯನ್ನು ಒಳಗೊಳ್ಳತಕ್ಕದ್ದು.

109. ಅಪೀಲು ನ್ಯಾಯಾಧಿಕರಣ ಮತ್ತು ಅದರ ನ್ಯಾಯಪೀಠಗಳು.- (1) ಈ ಅಧ್ಯಾಯದ ಉಪಭಂಧಗಳಿಗೆ ಒಳಪಟ್ಟು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ರಚಿಸಿದ ಸರಕು ಮತ್ತು ಸೇವೆಗಳ ನ್ಯಾಯಾಧಿಕರಣವು, ಈ ಅಧಿನಿಯಮದ ಅಡಿಯಲ್ಲಿ ಅಪೀಲು ಪ್ರಾಧಿಕಾರ ಅಥವಾ ಪುನರೀಕ್ಷಣಾ ಪ್ರಾಧಿಕಾರದಿಂದ ಹೊರಡಿಸಿದ ಆದೇಶಗಳ ವಿರುದ್ಧವಾದ ಅಪೀಲುಗಳನ್ನು ಅಹವಾಲು ಮಾಡುವುದಕ್ಕಾಗಿನ ಅಪೀಲು ನ್ಯಾಯಾಧಿಕರಣವಾಗಿರತಕ್ಕದ್ದು.

(2) ರಾಜ್ಯದಲ್ಲಿ ನೆಲೆಗೊಂಡಿರುವ ರಾಜ್ಯ ನ್ಯಾಯಪೀಠ ಮತ್ತು ಕ್ಷೇತ್ರ ನ್ಯಾಯಪೀಠಗಳ ರಚನೆ ಮತ್ತು ಕ್ಷೇತ್ರವ್ಯಾಪ್ತಿಯು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಪ್ರಕರಣ 109ರ ಉಪಭಂಧಗಳಿಗೆ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿರತಕ್ಕದ್ದು.

110. ಅಪೀಲು ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರುಗಳು, ಅವರ ಅರ್ಹತೆ, ನೇಮಕಾತಿ, ಸೇವೆಯ ಪರತ್ತುಗಳು, ಇತ್ಯಾದಿ.- ರಾಜ್ಯ ನ್ಯಾಯಪೀಠ ಮತ್ತು ಕ್ಷೇತ್ರ ನ್ಯಾಯಪೀಠಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಅರ್ಹತೆಗಳು, ನೇಮಕಾತಿ, ವೇತನ ಮತ್ತು ಭೂತ್ವಗಳು, ಹುದ್ದೆಯ ನಿಬಂಧನೆಗಳು, ರಾಜೆನಾಮೆ ಮತ್ತು ವಚಾಗೋಳಿಸುವುದು, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಪ್ರಕರಣ 110ರ ಉಪಭಂಧಗಳಿಗೆ ಅನುಸಾರವಾಗಿರತಕ್ಕದ್ದು.

111. ಅಪೀಲು ನ್ಯಾಯಾಧಿಕರಣದ ಮುಂದೆ ಕಾರ್ಯವಿಧಾನ.- (1) ಅಪೀಲು ನ್ಯಾಯಾಧಿಕರಣವು ಅದರ ಮುಂದಿರುವ ಯಾವುದೇ ನಡಾವಳಿಗಳು ಅಥವಾ ಅದರ ಮುಂದಿರುವ ಅಪೀಲನ್ನು ವಿಲೇವಾರಿ ಮಾಡುವಾಗ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರಲ್ಲಿ (1908ರ ಕೇಂದ್ರ ಅಧಿನಿಯಮ 5) ಹೇಳಲಾದ ಕಾರ್ಯವಿಧಾನದ ಮೇರೆಗೆ ಬಧವಾಗಿರತಕ್ಕದ್ದಲ್ಲ ಆದರೆ ಸ್ವಭಾವಿಸಿದ್ದ ನ್ಯಾಯದ ತತ್ವಗಳಿಂದ ಮಾರ್ಗದರ್ಶಿತವಾಗತಕ್ಕದ್ದು ಮತ್ತು ಈ ಅಧಿನಿಯಮದ ಇತರೆ ಉಪಭಂಧಗಳು ಮತ್ತು ಇದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಒಳಪಟ್ಟು, ಅಪೀಲು ನ್ಯಾಯಾಧಿಕರಣವು ತನ್ನ ಸ್ವಂತ ಕಾರ್ಯವಿಧಾನವನ್ನು ವಿನಿಯಮಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.

(2) ಅಪೀಲು ನ್ಯಾಯಾಧಿಕರಣವು ಈ ಅಧಿನಿಯಮದ ಅಡಿಯಲ್ಲಿ ತನ್ನ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಸಿವಿಲ್ ಪ್ರಕ್ರಿಯಾ ಸಂಹಿತೆ 1908ರ (1908ರ ಕೇಂದ್ರ ಅಧಿನಿಯಮ 5) ಅಡಿಯಲ್ಲಿ ಒಂದು ನ್ಯಾಯಾಲಯಕ್ಕೆ ನಿಹಿತವಾಗಿರುವಂಥ ಅದೇ ಅಧಿಕಾರಗಳನ್ನು ಕೆಳಕಂಡ ವಿಷಯಗಳಿಗೆ ಸಂಬಂಧಿಸದಂತೆ ದಾವೆಯ ಅಧಿವಿಚಾರಕ್ ಮಾಡುವಾಗ ಹೊಂದಿರತಕ್ಕದ್ದು, ಎಂದರೆ:-

(ಎ) ಯಾವುದೇ ವ್ಯಕ್ತಿಯ ಸಮನ್ ಮಾಡುವುದು ಮತ್ತು ಹಾಜರಾತಿಯನ್ನು ಒತ್ತಾಯ ಪಡಿಸುವುದು ಹಾಗೂ ಆತನನ್ನು ಪ್ರಮಾಣಿಸಿ ಮೇಲೆ ಪರೀಕ್ಷಿಸುವುದು;

(ಬಿ) ಯಾವುದೇ ದಸ್ತಾವೇಚಗಳನ್ನು ಬಹಿರಂಗ ಪಡಿಸಲು ಮತ್ತು ಹಾಜರುಪಡಿಸಲು ಅಗತ್ಯಪಡಿಸುವುದು;

(ಸಿ) ಅಫಿಡೆಟೆನ್ ಮೇರೆಗೆ ಮರಾಗೆಳನ್ನು ಸ್ವೀಕರಿಸುವುದು;

(ಡಿ) ಭಾರತೀಯ ಮರಾವೆ ಅಧಿನಿಯಮ, 1872ರ (1872ರ ಕೇಂದ್ರ ಅಧಿನಿಯಮ 1) ಪ್ರಕರಣಗಳಾದ 123 ಮತ್ತು 124ರ ಉಪಭಂಧಗಳಿಗೆ ಒಳಪಟ್ಟು, ಯಾವುದೇ ಕಳೇರಿಯಿಂದ, ಯಾವುದೇ ಸಾವಜನಿಕ ದಾಖಲೆ ಅಥವಾ ದಸ್ತಾವೇಚ ಅಥವಾ ಅಂಥ ದಾಖಲೆ ಅಥವಾ ದಸ್ತಾವೇಚಿನ ಪ್ರತಿಯನ್ನು ಕಡ್ಡಾಯಕೊರಿಕೆಯನ್ನು ಮಾಡುವುದು;

(ಇ) ಸಾಕ್ಷಿದಾರರ ಅಥವಾ ದಸ್ತಾವೇಚಗಳ ಪರೀಕ್ಷೆಗಾಗಿ ಕಾರ್ಯಾಜ್ಞೀಗಳನ್ನು ಹೊರಡಿಸುವುದು.

(ಎಫ್) ಗೃಹಾಜರಿಯಿಂದಾಗಿ ಒಂದು ವಿಜ್ಞಾಪನೆಯನ್ನು ವಚಾ ಮಾಡುವುದು ಅಥವಾ ಅದನ್ನು ಏಕ ಪಕ್ಷೀಯವಾಗಿ ನಿರ್ಜಾಯಿಸುವುದು;

(ಜಿ) ಗೃಹಾಜರಿಯಿಂದಾಗಿ ಒಂದು ವಿಜ್ಞಾಪನೆಯನ್ನು ವಚಾ ಮಾಡಿರುವ ಯಾವುದೇ ಆದೇಶ ಅಥವಾ ಏಕ ಪಕ್ಷೀಯವಾಗಿ ನಿರ್ಜಾಯಿಸಿರುವ ಯಾವುದೇ ಆದೇಶವನ್ನು ರದ್ದು ಮಾಡುವುದು; ಮತ್ತು

(ಹೆಚ್) ನಿಯಮಿಸಬಹುದಾದ ಯಾವುದೇ ಇತರ ವಿಷಯಗಳು.

(3) ಒಂದು ನ್ಯಾಯಾಲಯದಿಂದ, ಅದರಲ್ಲಿ ಇತ್ಯಭ್ರದಲ್ಲಿರುವ ಒಂದು ದಾವೆಯಲ್ಲಿ ಮಾಡಿದಂತಹ ಒಂದು ಡಿಕ್ಟಿ ಎನ್ನುವ ಹಾಗೆಯೇ, ಅಪೀಲು ನ್ಯಾಯಾಧಿಕರಣದಿಂದ ಮಾಡಿದ ಯಾವುದೇ ಆದೇಶವನ್ನು, ಅದೇ ವಿಧಾನದಲ್ಲಿ ಅದು ತನ್ನಿಂದ ಜಾರಿಗೊಳಿಸಬಹುದು ಮತ್ತು ಈ ಕೆಳಕಂಡ ಸ್ಥಳಗಳ ತನ್ನ ಕ್ಷೇತ್ರವ್ಯಾಪ್ತಿಯ ಮಿಶ್ಯೋಜಿರುವ ನ್ಯಾಯಾಲಯಕ್ಕೆ ತನ್ನ ಆದೇಶಗಳನ್ನು ಚೆಲಾವಣೆಗಾಗಿ ಕಳುಹಿಸುವುದು ಅಪೀಲು ನ್ಯಾಯಾಧಿಕರಣಕ್ಕೆ ನ್ಯಾಯಿಸಮ್ಮತವಾಗಿರತಕ್ಕದ್ದು.-

(ಎ) ಒಂದು ಕಂಪನಿಯ ವಿರುದ್ಧವಾಗಿ ಮಾಡಿರುವ ಆದೇಶದ ಸಂದರ್ಭದಲ್ಲಿ, ಕಂಪನಿಯ ನೋಂದಾಯಿತ ಕಳೇರಿ ಇರುವ ಸ್ಥಳ; ಅಥವಾ

(ಬಿ) ಯಾವುದೇ ಇತರ ವ್ಯಕ್ತಿಯ ವಿರುದ್ಧವಾಗಿ ಮಾಡಿರುವ ಆದೇಶದ ಸಂದರ್ಭದಲ್ಲಿ, ಸಂಬಂಧಿತ ವ್ಯಕ್ತಿಯು ಸ್ವಯಂಚ್ಯಾಲಿಯಿಂದ ವಾಸಿಸುತ್ತಿರುವ ಅಥವಾ ವ್ಯವಹಾರ ನಡೆಸುತ್ತಿರುವ ಅಥವಾ ಲಾಭಕ್ಕಾಗಿ ವೈಯಕ್ತಿಕವಾಗಿ ಕೆಲಸ ಮಾಡುತ್ತಿರುವ ಸ್ಥಳ.

(4) ಅಪೀಲು ನ್ಯಾಯಾಧಿಕರಣದ ಮುಂದಿರುವ ಯಾವುದೇ ನಡಾವಳಿಗಳನ್ನು, ಭಾರತೀಯ ದಂಡ ಸಂಹಿತೆ, 1860ರ (1860ರ ಕೇಂದ್ರ ಅಧಿನಿಯಮ 45) ಪ್ರಕರಣಗಳಾದ 193 ಮತ್ತು 228ರ ಅಧ್ರವ್ಯಾಪ್ತಿಯೋಳಿಗೆ ಮತ್ತು ಪ್ರಕರಣ 196ರ ಉದ್ದೇಶಗಳಾಗಿ ನ್ಯಾಯಿಕ ವ್ಯವಹರಣೆಗಳು ಎಂದು ಪರಿಭಾವಿಸತಕ್ಕದ್ದು, ಹಾಗೂ ಅಪೀಲು ನ್ಯಾಯಾಧಿಕರಣವನ್ನು, ದಂಡ ಪ್ರಕ್ರಿಯಾ ಸಂಹಿತೆ, 1973 (1974ರ ಕೇಂದ್ರ ಅಧಿನಿಯಮ 2) ರ ಪ್ರಕರಣ 195 ಮತ್ತು ಅಧ್ಯಾಯ XXVI ರ ಉದ್ದೇಶಕ್ಕಾಗಿ ಸಿವಿಲ್ ನ್ಯಾಯಾಲಯ ಎಂದು ಪರಿಭಾವಿಸತಕ್ಕದ್ದು.

112. ಅಪೀಲು ನ್ಯಾಯಾಧಿಕರಣಕ್ಕೆ ಅಪೀಲುಗಳು.— (1) ಈ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 107 ಅಥವಾ ಪ್ರಕರಣ 108ರ ಅಡಿಯಲ್ಲಿ ಆತನ ವಿರುದ್ಧವಾಗಿ ಹೊರಡಿಸಲಾದ ಯಾವುದೇ ನಿಣಾಯ ಅಥವಾ ಆದೇಶದಿಂದ ಬಾಧಿತನಾದ ಯಾವೋಬ್ಬ ವ್ಯಕ್ತಿಯು, ಅದರ ವಿರುದ್ಧವಾಗಿ ಅಪೀಲು ಮಾಡಲು ಅಪೇಕ್ಷಿಸಿರುವ ಆದೇಶವನ್ನು ಅಪೀಲು ಮಾಡುತ್ತಿರುವ ವ್ಯಕ್ತಿಗೆ ತಿಳಿಯಪಡಿಸಿದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ, ಅಂಥ ಆದೇಶದ ವಿರುದ್ಧವಾಗಿ ಅಪೀಲು ನ್ಯಾಯಾಧಿಕರಣಕ್ಕೆ ಅಪೀಲು ಮಾಡಬಹುದು.

(2) ಅಪೀಲು ನ್ಯಾಯಾಧಿಕರಣವು, ತನ್ನ ವಿಜೇಚನೆಯ ಮೇರೆಗೆ, ಅಂಥ ಯಾವುದೇ ಅಪೀಲನ್ನು ದಾಖಲಿಸಿಕೊಳ್ಳಲು, ಅದು ಒಳಗೊಂಡಿರುವ ತೆರಿಗೆ ಅಥವಾ ಹೊಡುವಳಿ ತೆರಿಗೆ ಜಮೆಯ ಅಥವಾ ಒಳಗೊಂಡಿರುವ ತೆರಿಗೆ ಅಥವಾ ಹೊಡುವಳಿ ತೆರಿಗೆ ಜಮೆಯಲ್ಲಿನ ವ್ಯತ್ಯಾಸ ಅಥವಾ ಅಂಥ ಆದೇಶದಲ್ಲಿ ನಿರ್ದರ್ಶಿಸಲಾದ ಜುಲಾನೆಯ, ಶುಲ್ಕದ ಅಥವಾ ದಂಡದ ಮೊತ್ತಪ್ರ ಇವತ್ತು ಸಾವಿರ ರೂಪಾಯಿಗಳನ್ನು ಮೀರಿರದಿದ್ದಲ್ಲಿ, ನಿರಾಕರಿಸಬಹುದು.

(3) ಆಯುಕ್ತರು, ತಮ್ಮ ಸ್ವಂತ ಪ್ರೇರಣೆಯಿಂದ, ಅಥವಾ ಕೇಂದ್ರ ತೆರಿಗೆಯ ಆಯುಕ್ತರ ಕೋರಿಕೆಯ ಮೇರೆಗೆ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಅಪೀಲು ಪ್ರಾಧಿಕಾರ ಅಥವಾ ಮನರೀಕ್ಷಣಾ ಪ್ರಾಧಿಕಾರದಿಂದ ಹೊರಡಿಸಿರುವ ಯಾವುದೇ ನಿಣಾಯ ಅಥವಾ ಆದೇಶದ ಯಾವುದೇ ನಡಾವಳಿಗಳ ದಾಖಲೆಗಳನ್ನು, ಸದರಿ ನಿಣಾಯ ಅಥವಾ ಆದೇಶದ ಕಾನೂನು ಸಮೃದ್ಧತೆ ಹಾಗೂ ಜಿಚಿತ್ತತೆಯನ್ನು ಸ್ಪಷ್ಟಃ ಮನದಟ್ಟ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಕರೆಯಬಹುದು ಮತ್ತು ಪರೀಕ್ಷಿಸಬಹುದು ಮತ್ತು ಆಯುಕ್ತರು ತಮ್ಮ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದ ಸದರಿ ನಿಣಾಯ ಅಥವಾ ಆದೇಶದಿಂದ ಉದ್ದೇಶಿಸಿರುವ ಅಂಥ ಅಂಶಗಳನ್ನು ನಿರ್ದರ್ಶಿಸುವುದಕ್ಕಾಗಿ, ಸದರಿ ನಿಣಾಯ ಅಥವಾ ಆದೇಶವನ್ನು ತಿಳಿಯಪಡಿಸಿದ ದಿನಾಂಕದಿಂದ ಆರು ತಿಂಗಳಿಗೆ ಒಳಗಾಗಿ ಅಪೀಲು ನ್ಯಾಯಾಧಿಕರಣಕ್ಕೆ ಅಜ್ಞ ಸಲ್ಲಿಸುವಂತೆ ತಮಗೆ ಅಧಿನಿಯಮದ ಯಾವೋಬ್ಬ ಅಧಿಕಾರಿಯನ್ನು ಆದೇಶದ ಮೂಲಕ ನಿರ್ದೇಶಿಸಬಹುದು.

(4) ಉಪಪ್ರಕರಣದ (3)ರ ಅಡಿಯಲ್ಲಿನ ಒಂದು ಆದೇಶದ ಅನುಸರಣೆಯಲ್ಲಿ, ಪ್ರಾಧಿಕೃತ ಅಧಿಕಾರಿಯು ಅಪೀಲು ನ್ಯಾಯಾಧಿಕರಣಕ್ಕೆ ಅಜ್ಞ ಸಲ್ಲಿಸಿದ್ದಲ್ಲಿ, ಅಂಥ ಅಜ್ಞಯನ್ನು ಅಪೀಲು ನ್ಯಾಯಾಧಿಕರಣವು, ಪ್ರಕರಣ 107ರ ಉಪಪ್ರಕರಣ (11)ರ ಅಡಿಯಲ್ಲಿ ಅಥವಾ ಪ್ರಕರಣ 108ರ ಉಪಪ್ರಕರಣ (1)ರ ಅಡಿಯಲ್ಲಿನ ಆದೇಶದ ವಿರುದ್ಧವಾಗಿ ಅಪೀಲು ಮಾಡಲಾಗಿದೆ ಎನ್ನುವ ಹಾಗೆಯೇ ವ್ಯವಹರಿಸತಕ್ಕದ್ದು ಮತ್ತು ಅಪೀಲಿಗೆ ಸಂಬಂಧಿಸಿದ ಈ ಅಧಿನಿಯಮದ ಉಪಬಂಧಗಳು ಅಂಥ ಅಜ್ಞಗೆ, ಅವುಗಳು ಉಪಪ್ರಕರಣ (1)ರ ಅಡಿಯಲ್ಲಿ ಸಲ್ಲಿಸಿದ ಅಪೀಲಿಗಳಿಗೆ ಸಂಬಂಧಿಸಿದಂತೆ ಅನ್ನಯವಾಗುವ ರೀತಿಯಲ್ಲಿಯೇ ಅನ್ನಯಿಸತಕ್ಕದ್ದು.

(5) ಈ ಉಪಪ್ರಕರಣದ ಅಡಿಯಲ್ಲಿ ಅಪೀಲನ್ನು ಸಲ್ಲಿಸಲಾಗಿದೆ ಎನ್ನುವ ಸೂಚನಾಪತ್ರವನ್ನು ಸ್ವೀಕರಿಸಿದ ಮೇಲೆ, ಯಾರ ವಿರುದ್ಧ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಪ್ರಕಾರ, ಅಂಥ ಆದೇಶ ಅಥವಾ ಅದರ ಯಾವುದೇ ಭಾಗದ ವಿರುದ್ಧ ಅಪೀಲು ಹೋಗಿಲ್ಲದಿರಬಹುದು ಎಂಬುದು ಏನೇ ಇದ್ದರೂ, ಸೂಚನಾಪತ್ರವನ್ನು ಸ್ವೀಕರಿಸಿದ ನಲವತ್ತೆಯೇ ದಿನಗಳ ಒಳಗಾಗಿ, ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ಆದೇಶದ ಯಾವುದೇ ಭಾಗಕ್ಕೆ ಪ್ರತಿಯಾಗಿ, ನಿಯಮಿಸಲಾದ ವಿಧಾನದಲ್ಲಿ ಪರಿಶೀಲಿಸಲಾದ, ಎದುರು ಆಕ್ಷೇಪಣೆಗಳ ವಿವರಣ ಪತ್ರವನ್ನು ಸಲ್ಲಿಸಬಹುದು ಮತ್ತು ಅಂಥ ವಿವರಣ ಪತ್ರವನ್ನು ಅಪೀಲು ನ್ಯಾಯಾಧಿಕರಣವು, ಉಪಪ್ರಕರಣ (1)ರಲ್ಲಿ ನಿರ್ದಿಷ್ಟಪಡಿಸಿರುವ ಸಮಯದ ಒಳಗಾಗಿ ಪ್ರಸ್ತುತಪಡಿಸಿದ ಒಂದು ಅಪೀಲು ಎನ್ನುವ ಹಾಗೆಯೇ ವಿಲೇವಾರಿ ಮಾಡತಕ್ಕದ್ದು.

(6) ಅಪೀಲು ನ್ಯಾಯಾಧಿಕರಣವು, ಆ ಅವಧಿಯೋಳಗೆ ಅದನ್ನು ಹಾಜರುಪಡಿಸಲು ಆಗದಿರುವುದಕ್ಕೆ ಸಾಕಷ್ಟು ಕಾರಣಗಳಿಂದ್ದುವು ಎನ್ನುವುದನ್ನು ಅದು ಮನದಟ್ಟ ಮಾಡಿಕೊಂಡರೆ, ಉಪಪ್ರಕರಣ (1)ರಲ್ಲಿ ಉಲ್ಲೇಖಿಸಿದ ಅವಧಿಯು ಮುಗಿದ ನಂತರದ ಮೂರು ತಿಂಗಳ ಒಳಗಾಗಿ ಒಂದು ಅಪೀಲನ್ನು ದಾಖಲಿ ಮಾಡಿಕೊಳ್ಳಬಹುದು ಅಥವಾ ಉಪಪ್ರಕರಣ (5)ರಲ್ಲಿ ಉಲ್ಲೇಖಿಸಿದ ಅವಧಿಯು ಮುಗಿದ ನಂತರದ ನಲವತ್ತೆಯೇ ದಿನಗಳ ಒಳಗಾಗಿ ಎದುರು ಆಕ್ಷೇಪಣೆಗಳ ಒಂದು ವಿವರಣ ಪತ್ರದ ಸಲ್ಲಿಕೆಯನ್ನು ಅನುಮತಿಸಬಹುದು.

(7) ಅಪೀಲು ನ್ಯಾಯಾಧಿಕರಣಕ್ಕೆ ಸಲ್ಲಿಸಲಾಗುವ ಒಂದು ಅಪೀಲು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿರತಕ್ಕದ್ದು ಮತ್ತು ಅಂಥ ವಿಧಾನದಲ್ಲಿ ಪರಿಶೀಲಿಸತಕ್ಕದ್ದು ಮತ್ತು ಅಂಥ ಶುಲ್ಕದಿಂದ ಜೊತೆಗೂಡಿರತಕ್ಕದ್ದು.

(8) ಅಪೀಲುದಾರನು ಈ ಕೆಳಗಿನವುಗಳನ್ನು ಸಂದಾಯ ಮಾಡಿದ ಹೊರತು ಉಪಪ್ರಕರಣ (1)ರ ಅಡಿಯಲ್ಲಿ ಅಪೀಲನ್ನು ಸಲ್ಲಿಸುವ ಹಾಗಿಲ್ಲ,—

(ಎ) ಆಕ್ಷೇಪಿತ ಆದೇಶದಿಂದ ಉದ್ದೇಶಿಸಿರುವ ತೆರಿಗೆ, ಬಡ್ಡಿ, ಜುಲಾನೆ, ಶುಲ್ಕ ಮತ್ತು ದಂಡದ ಮೊತ್ತದಲ್ಲಿ ಆತನಿಂದ ಒಪ್ಪಿಕೊಂಡಿರುವ ಅಂಥ ಭಾಗವನ್ನು, ಮೂರಾನಾಗಿ; ಮತ್ತು

(ಬಿ) ಪ್ರಕರಣ 107ರ ಉಪಪ್ರಕರಣ (6)ರ ಅಡಿಯಲ್ಲಿ ಸಂದಾಯ ಮಾಡಿದ ಮೊತ್ತಕ್ಕೆ ಹೆಚ್ಚಿಸಿರಿಯಾಗಿ ಅಪೀಲು ಸಲ್ಲಿಸಲಾಗಿರುವುದಕ್ಕೆ ಸಂಬಂಧಿಸಿದಂತಹ ಸದರಿ ಆದೇಶದಿಂದ ಉದ್ದೇಶಿಸಿರುವ ವಿವಾದದಲ್ಲಿರುವ ತೆರಿಗೆಯ ಉಳಿದ ಮೊತ್ತದ ಶೇಕಡಾ ಇಪ್ಪತ್ತರಷ್ಟಕ್ಕೆ ಸಮಾನಾದ ಒಂದು ಮೊಬಿಲಿಗೆ.

(9) ಅಪೀಲುದಾರನು ಉಪಪ್ರಕರಣ (8)ರ ಪ್ರಕಾರ ಮೊಬಿಲಿಗನ್ನು ಸಂದಾಯ ಮಾಡಿದ್ದಲ್ಲಿ, ಅಪೀಲು ವಿಲೇವಾರಿಯಾಗುವರೆಗೂ ಬಾಕಿ ಮೊತ್ತಕ್ಕಾಗಿ ವಸೂಲಾತಿ ನಡಾವಳಿಗಳನ್ನು ತಡೆಹಿಡಿಯಲಾಗಿದೆ ಎಂದು ಪರಿಭಾವಿಸತಕ್ಕದ್ದು.

(10) ಅಪೀಲು ನ್ಯಾಯಾಧಿಕರಣದ ಮುಂದೆ,—

(ಎ) ಒಂದು ಅಪೀಲನಲ್ಲಿ, ತಪ್ಪುಗಳ ಸರಿಪಡಿಸುವಿಕೆಗಾಗಿ ಅಥವಾ ಯಾವುದೇ ಇತರೆ ಉದ್ದೇಶಕ್ಕಾಗಿ; ಅಥವಾ

(ಬಿ) ಒಂದು ಅಪೀಲನ ಅಥವಾ ಒಂದು ಅಜ್ಞಯ ಮನಃಸಾಧನಗಳನ್ನು,

—ಹಾಕಲಾದ ಪ್ರತಿಯೋಂದು ಅಜ್ಞಯು ನಿಯಮಿಸಬಹುದಾದ ಅಂಥ ಶುಲ್ಕದಿಂದ ಜೊತೆಗೂಡಿರತಕ್ಕದ್ದು.

113. ಅಪೀಲು ನ್ಯಾಯಾಧಿಕರಣದ ಆದೇಶಗಳು.- (1) ಅಪೀಲು ನ್ಯಾಯಾಧಿಕರಣವು, ಅಪೀಲಿನ ಪಕ್ಷಕಾರರಿಗೆ ವಯಕ್ತಿಕೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ನಂತರ, ಅದು ಸೂಕ್ತ ಎಂದು ಆಲೋಚಿಸದಂತೆ, ಹಾಗೆ ವಿರುದ್ಧವಾಗಿ ಅಪೀಲು ಮಾಡಲಾಗಿರುವ ನಿರ್ಣಯ ಅಥವಾ ಆದೇಶವನ್ನು ಖಾತ್ರಿಗೊಳಿಸಿ, ಮಾರಾಟ ಮಾಡಿ ಅಥವಾ ರದ್ದುಗೊಳಿಸಿ ಅಂಥ ಆದೇಶವನ್ನು ಹೊರಡಿಸಬಹುದು ಅಥವಾ ಅಪೀಲು ಪ್ರಾಧಿಕಾರ, ಅಥವಾ ಮನರೀಕ್ಷಣ ಪ್ರಾಧಿಕಾರ ಅಥವಾ ಮೂಲ ನ್ಯಾಯನಿರ್ಣಯ ಪ್ರಾಧಿಕಾರಕ್ಕೆ, ಅದು ಸೂಕ್ತ ಎಂದು ಆಲೋಚಿಸಬಹುದಾದ ಅಂಥ ನಿರ್ದೇಶನಗಳೊಂದಿಗೆ ಪ್ರಕರಣವನ್ನು, ಅಗತ್ಯವಿದ್ದಲ್ಲಿ ಹೆಚ್ಚಿಸಿ ಮುರಾವೆಯನ್ನು ತೆಗೆದುಕೊಂಡು ಹೊಸದಾದ ನ್ಯಾಯ ನಿರ್ಣಯಕ್ಕಾಗಿ ಅಥವಾ ನಿರ್ಧಾರಕ್ಕಾಗಿ ಹಿಂದಕ್ಕೆ ಕಳುಹಿಸಬಹುದು.

(2) ಅಪೀಲು ನ್ಯಾಯಾಧಿಕರಣವು, ಅಪೀಲಿನ ಅಹವಾಲಿನ ಯಾವುದೇ ಹಂತದಲ್ಲಿ, ಸಾಕಷ್ಟು ಕಾರಣಗಳನ್ನು ತೋರಿಸಿದರೆ, ಪಕ್ಷಕಾರರುಗಳಿಗೆ ಅಥವಾ ಅವರುಗಳಲ್ಲಿ ಯಾರಿಗಾದರೂ, ಕಾಲಾವಕಾಶವನ್ನು ನೀಡಬಹುದು ಮತ್ತು ಅಪೀಲಿನ ಅಹವಾಲನ್ನು ಲಿಖಿತವಾಗಿ ದಾಖಲಿಸಬಹುದಾದ ಕಾರಣಗಳಿಗಾಗಿ ಮುಂದೂಡಬಹುದು:

ಪರಂತು, ಅಪೀಲಿನ ಅಹವಾಲಿನ ಸಮಯದಲ್ಲಿ ಪಕ್ಷಕಾರನಿಗೆ ಮೂರು ಬಾರಿಗಂತ ಹೆಚ್ಚಿನದಾಗಿ ಅಂಥ ಮುಂದೂಡಿಕೆಯನ್ನು ನೀಡತಕ್ಕದ್ದಲ್ಲ.

(3) ಅಪೀಲು ನ್ಯಾಯಾಧಿಕರಣವು, ಉಪಪ್ರಕರಣ (1)ರ ಅಡಿಯಲ್ಲಿ ಅದರಿಂದ ಹೊರಡಿಸಿದ ಯಾವುದೇ ಆದೇಶವನ್ನು ದಾಖಲೆಯಲ್ಲಿ ಮೇಲ್ಯೋಟಕ್ಕೆ ಕಾಳುವ ಯಾವುದೇ ತಪ್ಪನ್ನು ಸ್ಥಿರಪಡಿಸುವುದಕ್ಕಾಗಿ, ಅಂಥ ತಪ್ಪನ್ನು ಆದೇಶದ ದಿನಾಂಕದಿಂದ ಮೂರು ತಿಂಗಳ ಅವಧಿಯ ಒಳಗಾಗಿ, ಅದೇ ಸ್ಥಯಂ ಗಮನಿಸಿದ್ದರೆ ಅಥವಾ ಆಯುಕ್ತರಿಂದಾಗಲಿ ಅಥವಾ ಕೇಂದ್ರ ತೆರಿಗೆ ಆಯುಕ್ತರಿಂದಾಗಲಿ ಅಥವಾ ಅಪೀಲಿನ ಇತರ ಪಕ್ಷಕಾರನಿಂದಾಗಲಿ ಅದರ ಗಮನಕ್ಕೆ ತಂದಿದ್ದರೆ, ತಿಂದುಪಡಿ ಮಾಡಬಹುದು:

ಪರಂತು, ಒಂದು ಕರನಿರ್ಧರಣೆಯನ್ನು ಹೆಚ್ಚಿಸುವ ಅಥವಾ ಮರುಪಾವತಿಯನ್ನು ಅಥವಾ ಹೊಡುವಳಿ ತೆರಿಗೆ ಜಮೆಯನ್ನು ಕಡಿಮೆ ಮಾಡುವ ಅಥವಾ ಅನ್ಯಧಾ ಇತರ ಪಕ್ಷಕಾರನ ಬಾಧ್ಯತೆಯನ್ನು ಹೆಚ್ಚಿಳಿ ಮಾಡುವ ಪರಿಣಾಮವನ್ನು ಹೊಂದಿರುವ ತಿದ್ದುಪಡಿಯನ್ನು, ಪಕ್ಷಕಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತಾಗಿ, ಈ ಉಪಪ್ರಕರಣದ ಅಡಿಯಲ್ಲಿ ಮಾಡತಕ್ಕದಲ್ಲ.

(4) ಅಪೀಲು ನ್ಯಾಯಾಧಿಕರಣವು, ಸಾಧ್ಯವಾಗಬಹುದಾದಪ್ಪು ಮಟ್ಟಗೆ, ಪ್ರತಿಯೊಂದು ಅಪೀಲನ್ನು ಅದು ಸಲ್ಲಿಕೆಯಾದ ದಿನಾಂಕದಿಂದ ಒಂದು ವರ್ಷದ ಅವಧಿಯ ಒಳಗಾಗಿ ಅಹವಾಲು ಮಾಡತಕ್ಕದ್ದು ಮತ್ತು ನಿರ್ಣಯಿಸತಕ್ಕದ್ದು.

(5) ಅಪೀಲು ನ್ಯಾಯಾಧಿಕರಣವು, ಈ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶದ ಪ್ರತಿಯನ್ನು, ಅಪೀಲು ಪ್ರಾಧಿಕಾರ ಅಥವಾ ಮನರೀಕ್ಷಣ ಪ್ರಾಧಿಕಾರ ಅಥವಾ ಮೂಲ ನ್ಯಾಯ ನಿರ್ಣಯ ಪ್ರಾಧಿಕಾರಕ್ಕೆ, ಸಂದರ್ಭಾನುಸಾರವಾಗಿ ಅಪೀಲಿದಾರನಿಗೆ ಮತ್ತು ಆಯುಕ್ತರಿಗೆ ಅಥವಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ತೆರಿಗೆ ಆಯುಕ್ತರಿಗೆ ಕಳುಹಿಸತಕ್ಕದ್ದು.

(6) ಪ್ರಕರಣ 117 ಅಥವಾ ಪ್ರಕರಣ 118ರಲ್ಲಿ ಉಪಬಂಧಿಸಿದ್ದನ್ನುಳಿದು, ಅಪೀಲು ನ್ಯಾಯಾಧಿಕರಣದಿಂದ, ಒಂದು ಅಪೀಲಿನ ಮೇಲೆ ಹೊರಡಿಸಿದ ಆದೇಶವು ಅಂತಿಮವಾಗಿರತಕ್ಕದ್ದು ಹಾಗೂ ಪಕ್ಷಕಾರರ ಮೇಲೆ ಬಧ್ಯವಾಗಿರತಕ್ಕದ್ದು.

114 ರಾಜ್ಯ ಅಧ್ಯಕ್ಷರ ಹಣಕಾಸಿನ ಮತ್ತು ಆಡಳಿತಾತ್ಮಕ ಅಧಿಕಾರಗಳು.- ರಾಜ್ಯ ಅಧ್ಯಕ್ಷನು ರಾಜ್ಯದಲ್ಲಿನ ಅಪೀಲು ನ್ಯಾಯಾಧಿಕರಣದ ರಾಜ್ಯ ನ್ಯಾಯಪೀಠ ಮತ್ತು ಕ್ಷೇತ್ರ ನ್ಯಾಯಪೀಠಗಳ ಮೇಲೆ ನಿಯಮಿಸಬಹುದಾದ ಅಂಥ ಹಣಕಾಸಿನ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸತಕ್ಕದ್ದು:

ಪರಂತು, ರಾಜ್ಯ ಅಧ್ಯಕ್ಷನು, ಅತನ ಅಂಥ ಹಣಕಾಸಿನ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು, ತಾನು ಸೂಕ್ತ ಎಂದು ಆಲೋಚಿಸಬಹುದಾದಂತೆ, ರಾಜ್ಯ ನ್ಯಾಯಪೀಠ ಮತ್ತು ಕ್ಷೇತ್ರ ನ್ಯಾಯಪೀಠಗಳ ಯಾವುದೇ ಇತರ ಸದಸ್ಯನಿಗೆ ಅಥವಾ ಯಾವುದೇ ಅಧಿಕಾರಿಗೆ, ಅಂಥ ಪ್ರತ್ಯಾಯೋಚಿಸಿದ ಅಧಿಕಾರಗಳನ್ನು ಚಲಾಯಿಸುವಾಗ, ಅಂಥ ಸದಸ್ಯ ಅಥವಾ ಅಧಿಕಾರಿ, ಅಧ್ಯಕ್ಷನ ನಿರ್ದೇಶನ, ನಿಯಂತ್ರಣ ಮತ್ತು ಮೇಲ್ಯಿಜಾರಣೆಯ ಅಡಿಯಲ್ಲಿ ಕಾರ್ಯದಲ್ಲಿ ಮುಂದುವರಿಯತಕ್ಕದ್ದು ಎನ್ನುವ ಷರತ್ತಿಗೆ ಒಳಪಟ್ಟು ಪ್ರತ್ಯಾಯೋಚಿಸುವ ಪ್ರಾಧಿಕಾರವನ್ನು ಹೊಂದಿರತಕ್ಕದ್ದು.

115. ಅಪೀಲಿನ ದಾಖಲಾತಿಗಾಗಿ ಸಂದಾಯ ಮಾಡಿದ ಮೊತ್ತದ ಮರುಪಾವತಿ ಮೇಲಿನ ಬಡ್ಡಿ.- ಪ್ರಕರಣ 107ರ ಉಪ-ಪ್ರಕರಣ (6)ರ ಅಡಿಯಲ್ಲಿ ಅಥವಾ ಪ್ರಕರಣ 112ರ ಉಪಪ್ರಕರಣ (8)ರ ಅಡಿಯಲ್ಲಿ ಅಪೀಲಿದಾರನಿಂದ ಸಂದಾಯ ಮಾಡಿದ ಒಂದು ಮೊತ್ತವನ್ನು ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣದ ಆದೇಶದ ಪರಿಣಾಮವಾಗಿ ಮರುಪಾವತಿ ಮಾಡಬೇಕಾದಲ್ಲಿ, ಪ್ರಕರಣ 56ರಲ್ಲಿ ನಿರ್ದಿಷ್ಟಪಡಿಸಿರುವ ದರದಲ್ಲಿ ಬಡ್ಡಿಯನ್ನು, ಅಂಥ ಮರುಪಾವತಿಗೆ ಸಂಬಂಧಿಸಿದಂತೆ, ಆ ಮೊತ್ತದ ಸಂದಾಯದ ದಿನಾಂಕದಿಂದ ಅಂಥ ಮರುಪಾವತಿಯ ದಿನಾಂಕದವರೆಗೆ ನೀಡತಕ್ಕದ್ದು.

116. ಪ್ರಾಧಿಕೃತ ಪ್ರತಿನಿಧಿಯ ಮೂಲಕ ಹಾಜರಾತಿ.- (1) ಈ ಅಧಿನಿಯಮದ ಅಡಿಯಲ್ಲಿ ನೇಮಕವಾಗಿರುವ ಒಬ್ಬ ಅಧಿಕಾರಿಯ, ಅಥವಾ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳಿಗೆ ಸಂಬಂಧಿಸಿದಂತೆ ಮೇಲ್ಯನವಿ ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣದ ಮುಂದೆ ಹಾಜರಾಗಲು ಹಕ್ಕಿಳಿ ಅಥವಾ ಆಗತ್ಯವಿರುವ ಅಂತಹ ಯಾವುದೇ ವ್ಯಕ್ತಿಯು, ಈ ಅಧಿನಿಯಮದ ಅಡಿಯಲ್ಲಿ ಪ್ರಮಾಣದ ಮೇಲಿನ ಪರಿಷ್ಕ್ರೇ ಅಥವಾ ದೃಷ್ಟಿಕರಣಕ್ಕಾಗಿ ವೈಯಕ್ತಿಕವಾಗಿ ಹಾಜರಾಗುವುದು ಆಗತ್ಯವಿರುವದನ್ನು ಹೊರತುಪಡಿಸಿದಂತೆ, ಈ ಪ್ರಕರಣ ಇತರ ಉಪಬಂಧಗಳಿಗೆ ಒಳಪಟ್ಟು, ಒಬ್ಬ ಪ್ರಾಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಬಹುದು.

(2) ಈ ಅಧಿನಿಯಮದ ಉದ್ದೇಶಗಳಿಗಾಗಿ, “ಪ್ರಾಧಿಕೃತ ಪ್ರತಿನಿಧಿ” ಎಂದರೆ ಉಪಪ್ರಕರಣ (1)ರ ಅಡಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯಿಂದ ಆತನ ಪರವಾಗಿ ಹಾಜರಾಗಲು ಪ್ರಾಧಿಕೃತನಾದ ಕೆಳಗಿನವರಾಗಿರುವ ಒಬ್ಬ ವ್ಯಕ್ತಿ-

(ಎ) ಆತನ ಸಂಬಂಧಿ ಅಥವಾ ನಿಯತಕಾಲೀನ ಉದ್ಯೋಗಿ; ಅಥವಾ

(ಬಿ) ಭಾರತದ ಯಾವುದೇ ನ್ಯಾಯಾಲಯದಲ್ಲಿ ವೃತ್ತಿಯನ್ನು ನಡೆಸಲು ಹಕ್ಕುಳಂತಹ ಮತ್ತು ಭಾರತದ ಯಾವುದೇ ನ್ಯಾಯಾಲಯ ಮುಂದೆ ವೃತ್ತಿಯನ್ನು ನಡೆಸುವುದರಿಂದ ಪ್ರತಿಷೇಧಗೊಂಡಿಲ್ಲದ ಒಬ್ಬ ನ್ಯಾಯವಾದಿ;

(ಸಿ) ವೃತ್ತಿ ನಡೆಸಲು ಒಂದು ಪ್ರಮಾಣಪತ್ರವನ್ನು ಹೊಂದಿರುವ ಮತ್ತು ವೃತ್ತಿಯನ್ನು ನಡೆಸುವುದರಿಂದ ಪ್ರತಿಷೇಧಗೊಂಡಿಲ್ಲದ ಯಾವುದೇ ಚಾಟ್‌ಡೋಂ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್, ಅಥವಾ ಕೆಂಪನಿ ಕಾರ್ಯದರ್ಶಿ; ಅಥವಾ

(ಡಿ) ಆತನು ಸರ್ಕಾರದ ಅಡಿಯಲ್ಲಿನ ತನ್ನ ಸೇವೆಯ ಅವಧಿಯಲ್ಲಿ ಎರಡು ವರ್ಷಗಳಿಗಂತಹ ಕಡಿಮೆಯಲ್ಲದೆ ಸಮಾಜ-ಬಿಂದು ಪತ್ರಾಂಶಿತ ಅಧಿಕಾರಿಯ ಶ್ರೇಣಿಗಿಂತ ಕಡಿಮೆಯಲ್ಲದ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ, ಯಾವುದೇ ರಾಜ್ಯ ಸರ್ಕಾರದ ಅಥವಾ ಕೇಂದ್ರಾಡಳಿತ ಪ್ರದೇಶದ ವಾಸೀಗಳ ತೆರಿಗೆ ಇಲಾಖೆಯ ಅಥವಾ ಮಂಡಳಿಯ, ಒಬ್ಬ ನಿವೃತ್ತಿ ಅಧಿಕಾರಿ:

ಪರಂತು, ಅಂಥ ಅಧಿಕಾರಿಯು ಆತನ ನಿವೃತ್ತಿ ಅಥವಾ ರಾಜೆನಾಮೆ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ, ಈ ಅಧಿನಿಯಮದ ಯಾವುದೇ ನಡಾವಳಿಗಳಲ್ಲಿ, ಪ್ರಾಧಿಕೃತ ಪ್ರತಿನಿಧಿಯಾಗಿ ಹಾಜರಾಗಲು ಹಕ್ಕುಳಂತಹನಾಗಿರತಕ್ಕದ್ದಲ್ಲಿ; ಅಥವಾ

(ಇ) ಸಂಬಂಧಪಟ್ಟ ನೋಂದಾಯಿತ ವೃತ್ತಿಯ ಪರವಾಗಿ ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿಗಾರ ಎಂದು ವರ್ತಿಸಲು ಪ್ರಾಧಿಕೃತನಾಗಿರುವ ಯಾವುದೇ ವೃತ್ತಿ.

(೩)

(ಎ) ಸರ್ಕಾರ ಸೇವೆಯಿಂದ ವಜಾಗೊಳಿಸಲಾದ ಅಥವಾ ತೆಗೆದುಹಾಕಲಾದ; ಅಥವಾ

(ಬಿ) ಈ ಅಧಿನಿಯಮ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಅಥವಾ ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಅಥವಾ ಅಷ್ಟಿತ್ವದಲ್ಲಿರುವ ಕಾನೂನಿನ ಅಥವಾ ಸರಕುಗಳ ಮಾರಾಟ ಅಥವಾ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದರ ಮೇಲಿನ ತೆರಿಗೆಗಳ ವಿಧಿಸುವಿಕೆಯೊಂದಿಗೆ ವ್ಯವಹರಿಸುವ ರಾಜ್ಯ ಶಾಸನಸಭೆಯಿಂದ ಅನುಮೋದಿತವಾದ ಯಾವುದೇ ಇತರೆ ಅಧಿನಿಯಮಗಳ ಅಡಿಯಲ್ಲಿನ ಯಾವುದೇ ನಡಾವಳಿಯೊಂದಿಗೆ ಸಂಬಂಧಿಸಿದ ಒಂದು ಅಪರಾಧದ ಅಪರಾಧಿಯಿಂದು ನಿರ್ಣಯಿತವಾದ; ಅಥವಾ

(ಒ) ನಿಯಮಿಸಲಾದ ಪ್ರಾಧಿಕಾರದಿಂದ ದುರ್ನಡತೆಯ ತಪ್ಪಿತಕ್ಕ ಎಂದು ಕಂಡುಬಂದ; ಅಥವಾ

(ಡಿ) ದಿವಾಳಿಕೋರನೆಂದು ನಿರ್ಣಯಿಸಲಾಗಿರುವ,

- ವೃತ್ತಿಯ ಕೆಳಕಂಡ ಅವಧಿಯಲ್ಲಿ ಉಪ-ಪ್ರಕರಣ (1)ರ ಅಡಿಯಲ್ಲಿ ಯಾವೊಬ್ಬ ವೃತ್ತಿಯನ್ನು ಪ್ರತಿನಿಧಿಸಲು ಅರ್ಹನಿರತಕ್ಕದ್ದಲ್ಲ,-

(ಒ) ವಿಂಡ (ಎ), (ಬಿ) ಮತ್ತು (ಸಿ) ಯಲ್ಲಿ ಉಲ್ಲೇಖಿಸಲಾದ ಒಬ್ಬ ವೃತ್ತಿಯ ಸಂದರ್ಭದಲ್ಲಿ ಎಲ್ಲಾ ಸಮಯ; ಮತ್ತು

(ಒಂಡ (ಡಿ)ಯಲ್ಲಿ ಉಲ್ಲೇಖಿಸಲಾದ ಒಬ್ಬ ವೃತ್ತಿಯ ಸಂದರ್ಭದಲ್ಲಿ, ದಿವಾಳಿತನ ಮುಂದುವರೆದ ಅವಧಿ.

(೪) ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಥವಾ ಯಾವುದೇ ಇತರ ರಾಜ್ಯದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಥವಾ ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಅನರ್ಹಗೊಳಿಸಲಾದ ಯಾವುದೇ ವೃತ್ತಿಯನ್ನು, ಈ ಅಧಿನಿಯಮದ ಅಡಿಯಲ್ಲಿ ಅನರ್ಹಗೊಳಿಸಲಾಗಿದೆ ಎಂದು ಪರಿಭಾವಿಸತಕ್ಕದ್ದ.

117. ಉಚ್ಚ ನ್ಯಾಯಾಲಯಕ್ಕ ಅರ್ಪಿಲು.- (೧) ಅರ್ಪಿಲು ನ್ಯಾಯಾಧಿಕರಣದ ರಾಜ್ಯ ನ್ಯಾಯಪೀಠ ಅಥವಾ ಕ್ಷೇತ್ರ ನ್ಯಾಯಪೀಠದಿಂದ ಹೊರಡಿಸಿದ ಯಾವುದೇ ಆದೇಶದಿಂದ ಬಾಧಿತನಾಗಿರುವ ಯಾವುದೇ ವೃತ್ತಿ, ಉಚ್ಚ ನ್ಯಾಯಾಲಯಕ್ಕ ಅರ್ಪಿಲು ಸಲ್ಲಿಸಬಹುದು ಮತ್ತು ಉಚ್ಚ ನ್ಯಾಯಾಲಯವು ಪ್ರಕರಣವು ಮುಖ್ಯವಾದ ಕಾನೂನಿನ ಪ್ರಶ್ನೆಯನ್ನು ಒಳಗೊಂಡಿದೆ ಎಂದು ಅದು ಮನದಟ್ಟ ಮಾಡಿಕೊಂಡರೆ ಅಂಥ ಅರ್ಪಿಲನ್ನು ಅಂಗೀಕರಿಸಬಹುದು.

(೨) ಉಪಪ್ರಕರಣ (೧)ರ ಅಡಿಯಲ್ಲಿ ಒಂದು ಅರ್ಪಿಲನ್ನು, ಯಾವ ಆದೇಶದ ವಿರುದ್ಧವಾಗಿ ಅರ್ಪಿಲು ಸಲ್ಲಿಸಲಾಗಿದೆಯೋ ಅದು ಬಾಧಿತ ವೃತ್ತಿಯಿಂದ ಸ್ವೀಕರಿಸಿದ ದಿನಾಂಕದಿಂದ ಒಂದು ನೂರ ಎಂಬತ್ತು ದಿನಗಳ ಅವಧಿಯ ಒಳಗಾಗಿ ಸಲ್ಲಿಸತಕ್ಕದ್ದ ಮತ್ತು ಅದು ನಿಯಮಿಸಬಹುದಾದ ಅಂಥ ನಮೂನೆಯಲ್ಲಿರತಕ್ಕದ್ದ ಮತ್ತು ಅಂಥ ವಿಧಾನದಲ್ಲಿ ಪರಿಶೀಲಿಸತಕ್ಕದ್ದ:

ಪರಂತು, ಉಚ್ಚ ನ್ಯಾಯಾಲಯವು ಸದರಿ ಅವಧಿ ಮುಗಿದ ನಂತರ ಒಂದು ಅರ್ಪಿಲನ್ನು ಅಂಥ ಅವಧಿಯೊಳಗೆ ಅದನ್ನು ಸಲ್ಲಿಸದೇ ಇರುವುದಕ್ಕೆ ಸಾಕಷ್ಟು ಕಾರಣವಿತ್ತು ಎನ್ನುವುದನ್ನು ಅದು ಮನದಟ್ಟ ಮಾಡಿಕೊಂಡರೆ, ಮರಸ್ಸಿಸಬಹುದು.

(೩) ಉಚ್ಚ ನ್ಯಾಯಾಲಯವು ಯಾವುದೇ ಪ್ರಕರಣದಲ್ಲಿ ಮುಖ್ಯವಾದ ಕಾನೂನಿನ ಪ್ರಶ್ನೆಯು ಒಳಗೊಂಡಿದೆ ಎಂದು ಮನದಟ್ಟ ಮಾಡಿಕೊಂಡರೆ, ಅದು ಆ ಪ್ರಶ್ನೆಯನ್ನು ನಿರೂಪಿಸತಕ್ಕದ್ದ ಮತ್ತು ಅರ್ಪಿಲನ್ನು, ಹಾಗೆ ನಿರೂಪಿಸಿದ ಕಾನೂನಿನ ಪ್ರಶ್ನೆಯ ಮೇಲೆ ಮಾತ್ರ ಅವಧಾರ ಮಾಡತಕ್ಕದ್ದ, ಮತ್ತು ಪ್ರತಿವಾದಿಗಳು, ಅರ್ಪಿಲಿನ ಅವಧಾರಿನ ಸಮಯದಲ್ಲಿ, ಪ್ರಕರಣವು ಅಂಥ ಪ್ರಶ್ನೆಯನ್ನು ಒಳಗೊಂಡಿಲ್ಲ ಎಂದು ವಾದಿಸಲು ಅವಕಾಶ ನೀಡತಕ್ಕದ್ದ:

ಪರಂತು, ಆ ಪ್ರಕರಣ ಅಂಥ ಪ್ರಶ್ನೆಗಳನ್ನು ಒಳಗೊಂಡಿದೆ ಎಂದು ಅದು ಮನದಟ್ಟ ಮಾಡಿಕೊಂಡರೆ, ದಾವಿಲಿಸಬಹುದಾದ ಕಾರಣಗಳಾಗಿ, ನ್ಯಾಯಾಲಯದಿಂದ ನಿರೂಪಿತವಾಗಿಲ್ಲದ ಯಾವುದೇ ಇತರ ಮುಖ್ಯವಾದ ಕಾನೂನಿನ ಪ್ರಶ್ನೆಯ ಮೇಲೆ ಅರ್ಪಿಲು ಅವಧಾರಿಸುವ ಅದರ ಅಧಿಕಾರವನ್ನು ಕಸಿದುಕೊಳ್ಳತದೆ ಅಥವಾ ಮೊಟಪುಗೊಳಿಸುತ್ತದೆ ಎಂದು ಈ ಉಪಪ್ರಕರಣದಲ್ಲಿರುವ ಯಾವುದೂ ಪರಿಭಾವಿಸತಕ್ಕದ್ದಲ್ಲ.

(4) ಉಚ್ಚ ನ್ಯಾಯಾಲಯವು ಹಾಗೆ ರಾಜಿಸಲಾದ ಕಾನೂನಿನ ಪ್ರಶ್ನೆಯನ್ನು ನಿರ್ಧರಿಸತಕ್ಕದ್ದು ಮತ್ತು ಅಂಥ ನಿರ್ಣಯಕ್ಕೆ ಆಧಾರವಾಗಿರುವ ಕಾರಣಾರ್ಥಾರಗಳನ್ನು ಒಳಗೊಂಡ ಅದರ ಮೇಲಿನ ಅಂಥ ತೀವ್ರನ್ನು ನೀಡತಕ್ಕದ್ದು ಮತ್ತು ಅದು ಸೂಕ್ತ ಎಂದು ಪರಿಭಾವಿಸಿದಂತೆ ಅಂಥ ಖಚಿತಗಳನ್ನು ವಿಧಿಸಬಹುದು.

(5) ಉಚ್ಚ ನ್ಯಾಯಾಲಯವು

(ಎ) ರಾಜ್ಯ ನ್ಯಾಯಪೀಠ ಅಧವಾ ಕ್ಷೇತ್ರೀಯ ನ್ಯಾಯಪೀಠಗಳಿಂದ ನಿರ್ಧರಿಸಲ್ಪಟ್ಟಿರದ; ಅಧವಾ

(ಬಿ) ಉಪಪ್ರಕರಣ 3ರಲ್ಲಿ ಉಲ್ಲೇಖಿಸಿದಂತೆ ಅಂಥ ಕಾನೂನಿನ ಪ್ರಶ್ನೆಯ ಮೇಲಿನ ನಿರ್ಣಯದ ಕಾರಣದಿಂದಾಗಿ, ರಾಜ್ಯ ನ್ಯಾಯಪೀಠ ಅಧವಾ ಕ್ಷೇತ್ರೀಯ ನ್ಯಾಯಪೀಠಗಳಿಂದ ತಪ್ಪಾಗಿ ನಿರ್ಧರಿಸಲಾಗಿರುವ, -ಯಾವುದೇ ವಿಷಯವನ್ನು ನಿರ್ಧರಿಸಬಹುದು.

(6) ಉಚ್ಚ ನ್ಯಾಯಾಲಯದ ಮುಂದೆ ಒಂದು ಅರ್ಬಿಲನ್ನು ಸಲ್ಲಿಸಿದ್ದಲ್ಲಿ, ಅದನ್ನು ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಾಧೀಕರಿಗಂತೆ ಕಡಿಮೆ ಇಲ್ಲದ ಒಂದು ನ್ಯಾಯಪೀಠದಿಂದ ಅಹವಾಲು ಮಾಡತಕ್ಕದ್ದು, ಮತ್ತು ಅಂಥ ನ್ಯಾಯಾಧೀಕರುಗಳ ಅಧವಾ ಏನಾದರೂ ಇದ್ದಲ್ಲಿ, ಅಂಥ ನ್ಯಾಯಾಧೀಕರುಗಳ ಬಹುಮತದ ಅಭಿಪ್ರಾಯಕ್ಕೆ ಅನುಸಾರವಾಗಿ ನಿರ್ಧರಿಸತಕ್ಕದ್ದು.

(7) ಅಂಥ ಬಹುಮತವಿರದಿದ್ದಲ್ಲಿ, ನ್ಯಾಯಾಧೀಕರುಗಳು ಅವರು ಭಿನ್ನಾಭಿಪ್ರಾಯವನ್ನು ಹೊಂದಿರುವ ಕಾನೂನಿನ ಅಂಶವನ್ನು ನಿರೂಪಿಸತಕ್ಕದ್ದು, ತದನಂತರ ಆ ಅಂಶದ ಮೇಲೆ ಮಾತ್ರ, ಉಚ್ಚ ನ್ಯಾಯಾಲಯದ ಒಂದು ಅಧವಾ ಅದಕ್ಕಿಂತ ಹೆಚ್ಚಿನ ಇತರೇ ನ್ಯಾಯಾಧೀಕರಿಂದ ಆ ಪ್ರಕರಣವನ್ನು ಅಹವಾಲು ಮಾಡತಕ್ಕದ್ದು ಮತ್ತು ಅಂಥ ಅಂಶವನ್ನು, ಪ್ರಥಮ ಬಾರಿಗೆ ಆಲಿಸಿದಂತಹವರನ್ನು ಒಳಗೊಂಡಂತೆ, ಪ್ರಕರಣವನ್ನು ಆಲಿಸಿದ ನ್ಯಾಯಾಧೀಕರುಗಳ ಬಹುಮತದ ಅಭಿಪ್ರಾಯಕ್ಕೆ ಅನುಸಾರವಾಗಿ ನಿರ್ಧರಿಸತಕ್ಕದ್ದು.

(8) ಈ ಪ್ರಕರಣದ ಅಡಿಯಲ್ಲಿ ಅದರ ಮುಂದೆ ಸಲ್ಲಿಸಿದ ಒಂದು ಅರ್ಬಿಲನಲ್ಲಿ, ಉಚ್ಚ ನ್ಯಾಯಾಲಯವು ತೀವ್ರನ್ನು ನೀಡಿದಲ್ಲಿ, ತೀವ್ರನ್ನು ಪ್ರಮಾಣೀತ ಪ್ರತಿಯ ಆಧಾರದ ಮೇಲೆ, ಎರಡೂ ಕಡೆಯವರಿಂದ ಅಂಥ ತೀವ್ರನ್ನು ಆಚರಣೆಗೆ ತರತಕ್ಕದ್ದು.

(9) ಈ ಅಧಿನಿಯಮದಲ್ಲಿ ಅನ್ಯಥಾ ಉಪಭಂಡಿಸಿದುದನ್ನಾಗಿದೆ, ಉಚ್ಚ ನ್ಯಾಯಾಲಯದ ಅರ್ಬಿಲುಗಳಿಗೆ ಸಂಬಂಧಿಸಿದಂತೆ, ಸಿವಿಲ್ ಪ್ರಕ್ರಿಯೆ ಸಂಹಿತೆ, 1908ರ (1908ರ ಕೇಂದ್ರ ಅಧಿನಿಯಮ 5) ಉಪಭಂಧಗಳು, ಈ ಪ್ರಕರಣದ ಅಡಿಯಲ್ಲಿನ ಅರ್ಬಿಲುಗಳ ಪ್ರಕರಣದಲ್ಲಿ, ಆಗಬಹುದಾದಷ್ಟರ ಮಟ್ಟಿಗೆ ಅನ್ಯಾಯಿಸತಕ್ಕದ್ದು.

118. ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಬಿಲು.— (1) ಈ ಕೆಳಕಂಡವುಗಳಿಂದಾಗುವ ಒಂದು ಅರ್ಬಿಲನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಲು ಅವಕಾಶವಿರತಕ್ಕದ್ದು—

(ಎ) ಅರ್ಬಿಲು ನ್ಯಾಯಾಧಿಕರಣದ ರಾಷ್ಟ್ರೀಯ ನ್ಯಾಯಪೀಠ ಅಧವಾ ಪ್ರಾದೇಶಿಕ ನ್ಯಾಯಪೀಠಗಳಿಂದ ಹೊರಡಿಸಿದ ಯಾವುದೇ ಆದೇಶ; ಅಧವಾ

(ಬಿ) ತನ್ನ ಸ್ವಪ್ರೇರಣೆಯಿಂದಾಗಲಿ ಅಧವಾ ನಿರ್ಣಯ ಅದೇಶ ಹೊರಡಿಸಿದ ಕೊಡಲೇ ಬಾಧಿತ ವ್ಯಕ್ತಿಯಿಂದ ಅಧವಾ ಆತನ ಪರವಾಗಿ ಹಾಕಲಾದ ಒಂದು ಅಜ್ಞಿಯ ಮೇಲಾಗಲಿ, ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಬಿಲು ಸಲ್ಲಿಸುವುದಕ್ಕೆ ಯೋಗ್ಯ ಎಂದು ಪ್ರಮಾಣೀಕರಿಸಿದಂತಹ, ಪ್ರಕರಣ 117ರ ಅಡಿಯಲ್ಲಿ ಸಲ್ಲಿಸಲಾದ ಒಂದು ಅರ್ಬಿಲನಲ್ಲಿ ಉಚ್ಚ ನ್ಯಾಯಾಲಯವು ಯಾವುದೇ ಪ್ರಕರಣದಲ್ಲಿ ಹೊರಡಿಸಿದ ಯಾವುದೇ ತೀವ್ರ ಅಧವಾ ಆದೇಶ.

(2) ಸರ್ವೋಚ್ಚ ನ್ಯಾಯಾಲಯದ ಅರ್ಬಿಲುಗಳಿಗೆ ಸಂಬಂಧಿಸಿದಂತೆ, ಸಿವಿಲ್ ಪ್ರಕ್ರಿಯೆ ಸಂಹಿತೆ, 1908ರ (1908ರ ಕೇಂದ್ರ ಅಧಿನಿಯಮ 5) ಉಪಭಂಧಗಳು, ಆಗಬಹುದಾದಷ್ಟರ ಮಟ್ಟಿಗೆ, ಉಚ್ಚ ನ್ಯಾಯಾಲಯದ ದಿಕ್ಷಿಗಳಿಂದಾದ ಅರ್ಬಿಲೆನ ಪ್ರಕರಣದಲ್ಲಿ ಅನ್ಯಾಯಿಸತಕ್ಕದ್ದು.

(3) ಉಚ್ಚ ನ್ಯಾಯಾಲಯದ ತೀವ್ರ ಅರ್ಬಿಲನಲ್ಲಿ ವೈತಾಸವಾದಲ್ಲಿ ಅಧವಾ ವಿಪರ್ಯಯಗೊಂಡಲ್ಲಿ, ಸರ್ವೋಚ್ಚ ನ್ಯಾಯಾಲಯದ ತೀವ್ರಿಗೆ, ಉಚ್ಚ ನ್ಯಾಯಾಲಯದ ತೀವ್ರನ್ನು ಸಂದರ್ಭದಲ್ಲಿನ ಪ್ರಕರಣ 117ರಲ್ಲಿ ಉಪಭಂಧಿಸಿದ ವಿಧಾನದಲ್ಲಿ ಪರಿಣಾಮವನ್ನು ನೀಡತಕ್ಕದ್ದು.

119. ಅರ್ಬಿಲುಗಳ ಇತ್ಯಾದಿಗಳು ಏನೇ ಇದ್ದರೂ ಬಾಕಿಯಿರುವ ಮೊತ್ತಗಳನ್ನು ಸಂದಾಯ ಮಾಡುವುದು.— (1) ಉಚ್ಚ ನ್ಯಾಯಾಲಯ ಅಧವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಬಿಲನ್ನು ಸಲ್ಲಿಸಲಾಗಿರುವುದು ಎಂದು ಏನೇ ಇದ್ದರೂ, ಪ್ರಕರಣ 113ರ ಉಪಪ್ರಕರಣ (1)ರ ಅಡಿಯಲ್ಲಿ ಅರ್ಬಿಲು ನ್ಯಾಯಾಧಿಕರಣದ ರಾಷ್ಟ್ರೀಯ ಅಧವಾ ಪ್ರಾದೇಶಿಕ ನ್ಯಾಯಪೀಠಗಳಿಂದ ಹೊರಡಿಸಿದ ಆದೇಶ ಅಧವಾ ಪ್ರಕರಣ 113ರ ಉಪಪ್ರಕರಣ (1)ರ ಅಡಿಯಲ್ಲಿ ಅರ್ಬಿಲು ನ್ಯಾಯಾಧಿಕರಣದ ರಾಜ್ಯ ನ್ಯಾಯಪೀಠ ಅಧವಾ ಕ್ಷೇತ್ರ ನ್ಯಾಯಪೀಠಗಳಿಂದ ಹೊರಡಿಸಿದ ಆದೇಶ ಅಧವಾ ಸಂದರ್ಭದಲ್ಲಿನ ಪ್ರಕರಣ 117ರ ಅಡಿಯಲ್ಲಿ ಉಚ್ಚ ನ್ಯಾಯಾಲಯದಿಂದ ಹೊರಡಿಸಿದ ಆದೇಶದ ಪರಿಣಾಮವಾಗಿ ಸಕಾರಕ್ಕೆ ಬಾಕಿಯಿರುವ ಮೊತ್ತವು ಹಾಗೆ ಹೊರಡಿಸಿದ ಆದೇಶಕ್ಕನುಸಾರವಾಗಿ ಸಂದಾಯವಾಗತಕ್ಕದ್ದು.

120. ನಿರ್ದಿಷ್ಟ ಪ್ರಕರಣಗಳಲ್ಲಿ ಅರ್ಬಿಲು ಸಲ್ಲಿಸದಿರುವುದು.— (1) ಪರಿಷತ್ತಿನ ಶಿಫಾರಸ್ಸುಗಳ ಅನ್ಯಾಯ, ಆಯುಕ್ತರು, ಈ ಅಧಾರ್ಯಾಯದ ಉಪಭಂಧಗಳ ಅಡಿಯಲ್ಲಿ ರಾಜ್ಯ ತೆರಿಗೆಯ ಅಧಿಕಾರಿಯಿಂದ ಅರ್ಬಿಲು ಅಜ್ಞಿಯ ಸಲ್ಲಿಕೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ, ಅವರು ಸೂಕ್ತ ಎಂದು ಭಾವಿಸಬಹುದಾದ, ಹಣಕಾಸಿನ ಮಿತಿಗಳನ್ನು ನಿಗದಿಗೊಳಿಸಿ, ಆದೇಶಗಳನ್ನು ಅಧವಾ ಸೂಚನೆಗಳನ್ನು ಅಧವಾ ನಿರ್ದೇಶನಗಳನ್ನು ಕಾಲ ಕಾಲಕ್ಕೆ ನೀಡಬಹುದು.

(2) ಉಪಪ್ರಕರಣ (1)ರ ಅಡಿಯಲ್ಲಿ ನೀಡಿದ ಆದೇಶಗಳು ಅಧವಾ ಸೂಚನೆಗಳು ಅಧವಾ ನಿರ್ದೇಶನಗಳಿಗೆ ಅನುಸಾರವಾಗಿ, ರಾಜ್ಯ ತೆರಿಗೆಯ ಅಧಿಕಾರಿಯು, ಈ ಅಧಿನಿಯಮದ ಉಪಭಂಧಗಳ ಅಡಿಯಲ್ಲಿ ಹೊರಡಿಸಿದ ಯಾವುದೇ

ನಿರ್ಣಯ ಅಥವಾ ಆದೇಶದ ವಿರುದ್ಧವಾಗಿ ಒಂದು ಅಪೀಲು ಅಥವಾ ಅರ್ಜಿಯನ್ನು ಸಲ್ಲಿಸಿಲ್ಲದಿದ್ದಲ್ಲಿ, ಅದು, ಅಂಥೇ ಅಥವಾ ಸಾಮ್ಯದ ವಿಷಯಗಳು ಅಥವಾ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡಿರುವ ಯಾವುದೇ ಇತರ ಪ್ರಕರಣಗಳಲ್ಲಿ ಅಪೀಲು ಅಥವಾ ಅರ್ಜಿ ಸಲ್ಲಿಕೆಯಿಂದ ಅಂಥ ರಾಜ್ಯ ತೆರಿಗೆಯ ಅರ್ಥಕಾರಿಯನ್ನು ಅಡ್ಡಪಡಿಸತಕ್ಕದ್ದಲ್ಲ.

(3) ಉಪಪ್ರಕರಣ (1)ರ ಅಡಿಯಲ್ಲಿ, ನೀಡಿದ ಆದೇಶಗಳು ಅಥವಾ ಸೂಚನೆಗಳು ಅಥವಾ ನಿರ್ದೇಶನಗಳಿಗೆ ಅನುಸಾರವಾಗಿ ರಾಜ್ಯ ತೆರಿಗೆಯ ಅರ್ಥಕಾರಿಯಿಂದ ಅಪೀಲು ಅಥವಾ ಅರ್ಜಿಯು ಸಲ್ಲಿಕೆಯಾಗಿಲ್ಲ ಎನ್ನುವ ಸಂಗತಿ ಏನೇ ಇದ್ದರೂ, ಒಂದು ಅಪೀಲು ಅಥವಾ ಅರ್ಜಿಯಲ್ಲಿ ಪ್ರಕ್ಕಾರನಾಗಿರುವ ಒಬ್ಬ ವೈಕಿಂಯ ರಾಜ್ಯ ತೆರಿಗೆಯ ಅರ್ಥಕಾರಿಯು ಒಂದು ಅಪೀಲು ಅಥವಾ ಅರ್ಜಿಯನ್ನು ಸಲ್ಲಿಸದೇ ಇರುವುದರ ಮೂಲಕ ವಿವಾದಿತ ವಿವರಿಸಿದ ಮೇಲಿನ ನಿರ್ಣಯದಲ್ಲಿ ಮೌನ ಸಮೃತಿ ನೀಡಿದ್ದಾನೆ ಎಂದು ವಾದಿಸತಕ್ಕದ್ದಲ್ಲ.

(4) ಅಂಥ ಅಪೀಲು ಅಥವಾ ಅರ್ಜಿಯನ್ನು ಅಹವಾಲು ಮಾಡುವ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯ, ಉಪಪ್ರಕರಣ (1)ರ ಅಡಿಯಲ್ಲಿ ನೀಡಿದ ಆದೇಶಗಳು ಅಥವಾ ಸೂಚನೆಗಳು ಅಥವಾ ನಿರ್ದೇಶನಗಳಿಗೆ ಅನುಸಾರವಾಗಿ ರಾಜ್ಯ ತೆರಿಗೆಯ ಅರ್ಥಕಾರಿಯಿಂದ ಅಪೀಲು ಅಥವಾ ಅರ್ಜಿಯು ಯಾವ ಸನ್ವೇಶಗಳ ಅಡಿಯಲ್ಲಿ ಸಲ್ಲಿಕೆಯಾಗಿಲ್ಲ ಎನ್ನುವುದನ್ನು ಗಮನದಲ್ಲಿರಿಸಿಕೊಂಡಿರತಕ್ಕದ್ದು.

121. ಅಪೀಲು ಮಾಡಲಾಗದಂತಹ ನಿರ್ಣಯಗಳು ಮತ್ತು ಆದೇಶಗಳು.— ಈ ಅಧಿನಿಯಮದ ಯಾವುದೇ ಉಪಭಂಧಗಳಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ರಾಜ್ಯ ತೆರಿಗೆಯ ಅರ್ಥಕಾರಿಯಿಂದ ತೆಗೆದುಕೊಂಡ ಯಾವುದೇ ನಿರ್ಣಯ ಅಥವಾ ಹೊರಡಿಸಿದ ಆದೇಶದ ವಿರುದ್ಧವಾಗಿ, ಅಂಥ ತೆಗೆದುಕೊಂಡ ನಿರ್ಣಯ ಅಥವಾ ಹೊರಡಿಸಿದ ಆದೇಶವು ಈ ಕೆಳಕಂಡ ವಿಷಯಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಸಂಬಂಧಿಸಿದ್ದರೆ, ಅಪೀಲನ್ನು ಹೂಡಲು ಅವಕಾಶವಿರತಕ್ಕದ್ದಲ್ಲ, ಎಂದರೆ:-

(ಎ) ಆಯುಕ್ತರ ಅಥವಾ ಒಬ್ಬ ಅರ್ಥಕಾರಿಯಿಂದ ಮತ್ತೊಬ್ಬ ಅರ್ಥಕಾರಿಗೆ ನಡಾವಳಿಗಳನ್ನು ವರ್ಗಾಯಿಸುವುದಕ್ಕಾಗಿ ನಿರ್ದೇಶನವನ್ನು ನೀಡುವ ಅರ್ಥಕಾರವನ್ನು ಪಡೆದ ಇತರ ಪ್ರಾಧಿಕಾರದ ಆದೇಶ;

(ಬಿ) ಲೆಕ್ಕಮುಸ್ತಕಗಳು, ರಿಜಿಸ್ಟ್ರೋ ಮತ್ತು ಇತರ ದಸ್ತಾವೇಜುಗಳನ್ನು ವಶಕ್ಕೆ ತೆಗೆದುಕೊಳ್ಳುವಿಕೆ ಅಥವಾ ಉಳಿಸಿಕೊಳ್ಳುವಿಕೆ ಸಂಬಂಧಿಸಿದ ಆದೇಶ;

(ಸಿ) ಈ ಅಧಿನಿಯಮದ ಅಡಿಯಲ್ಲಿ ಅಭಿಯೋಜನೆಯನ್ನು ಮಂಜೂರು ಮಾಡುವ ಆದೇಶ; ಅಥವಾ

(ಡಿ) ಪ್ರಕರಣ 80ರ ಅಡಿಯಲ್ಲಿ ಹೊರಡಿಸಿದ ಆದೇಶ.

ಅಧ್ಯಾಯ – XIX

ಅಪರಾಧಗಳು ಮತ್ತು ದಂಡಗಳು

122. ಅಪರಾಧಗಳು ಮತ್ತು ದಂಡಗಳು.— (1) ಒಬ್ಬ ತೆರಿಗೆದಾಯಕ ವೈಕಿಂಯ—

- (i) ಯಾವುದೇ ಬೆಲೆಪಟ್ಟಿಯನ್ನು ನೀಡಿದೆ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡನ್ನು ಮೂರ್ಕೆಸುತ್ತಿದ್ದಲ್ಲಿ ಅಥವಾ ಯಾವುದೇ ಅಂಥ ಮೂರ್ಕೆಗೆ ಸಂಬಂಧಿಸಿದಂತೆ ಸರಿಯಿಲ್ಲದ ಅಥವಾ ಸುಳಾದ ಒಂದು ಬೆಲೆಪಟ್ಟಿಯನ್ನು ನೀಡಿದ್ದಲ್ಲಿ;
- (ii) ಈ ಅಧಿನಿಯಮದ ಉಪಭಂಧಗಳು, ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡರ ಮೂರ್ಕೆಯನ್ನು ಮಾಡುವೇ ಯಾವುದೇ ಬೆಲೆಪಟ್ಟಿ ಅಥವಾ ಬಿಲ್ಲನ್ನು ನೀಡಿದಲ್ಲಿ;
- (iii) ತೆರಿಗೆ ಎಂದು ಯಾವುದೇ ಮೊತ್ತವನ್ನು ಸಂಗ್ರಹಿಸುವುದು ಆದರೆ ಅದನ್ನು ಸರ್ಕಾರಕ್ಕೆ ಸಂದಾಯ ಮಾಡಲು ಅಂಥ ಸಂದಾಯವು ಬಾಕಿಯಾಗುವ ದಿನಾಂಕದಿಂದ ಮೂರು ತಿಂಗಳು ಅವಧಿಯನ್ನು ಮೀರಿದ ನಂತರವೂ ವಿಫಲನಾದಲ್ಲಿ;
- (iv) ಈ ಅಧಿನಿಯಮದ ಉಪಭಂಧಗಳನ್ನು ಉಲ್ಲಂಘಿಸಿ ಯಾವುದೇ ತೆರಿಗೆಯನ್ನು ಸಂಗ್ರಹಿಸುವುದು ಆದರೆ ಅದನ್ನು ಸರ್ಕಾರಕ್ಕೆ ಸಂದಾಯ ಮಾಡಲು ಅಂಥ ಸಂದಾಯವು ಬಾಕಿಯಾಗುವ ದಿನಾಂಕದಿಂದ ಮೂರು ತಿಂಗಳು ಅವಧಿಯನ್ನು ಮೀರಿದ ನಂತರವೂ ವಿಫಲನಾದಲ್ಲಿ;
- (v) ಪ್ರಕರಣ 51ರ ಉಪಪ್ರಕರಣ (1)ರ ಉಪಭಂಧಗಳಿಗೆ ಅನುಸಾರವಾಗಿ ತೆರಿಗೆಯನ್ನು ಮುರುಗಡೆ ಮಾಡಲು ವಿಫಲನಾದಲ್ಲಿ, ಅಥವಾ ಸದರಿ ಉಪಪ್ರಕರಣದ ಅಡಿಯಲ್ಲಿ ಮುರುಗಡೆ ಮಾಡುವುದು ಅಗತ್ಯವಾಗಿರುವ ಮೊತ್ತಕ್ಕಿಂತ ಕಡಿಮೆಯಾದ ಮೊತ್ತವನ್ನು ಮುರುಗಡೆ ಮಾಡಿದಲ್ಲಿ, ಅಥವಾ ತೆರಿಗೆ ಎಂದು ಮುರುಗಡೆ ಮಾಡಿದ ಮೊತ್ತವನ್ನು ಅದರ ಉಪಪ್ರಕರಣ (2)ರ ಅಡಿಯಲ್ಲಿ ಸರ್ಕಾರಕ್ಕೆ ಸಂದಾಯ ಮಾಡಲು ವಿಫಲನಾದಲ್ಲಿ;

- (vi) ಪ್ರಕರಣ 52ರ ಉಪಪ್ರಕರಣ (1)ರ ಉಪಬಂಧಗಳಿಗೆ ಅನುಸಾರವಾಗಿ ತೆರಿಗೆಯನ್ನು ಸಂಗ್ರಹಿಸಲು ವಿಫಲನಾದಲ್ಲಿ, ಅಥವಾ ಸದರಿ ಉಪಪ್ರಕರಣದ ಅಡಿಯಲ್ಲಿ ಸಂಗ್ರಹ ಮಾಡುವುದು ಅಗತ್ಯವಾಗಿರುವ ಮೊತ್ತಕ್ಕಿಂತ ಕಡಿಮೆಯಾದ ಮೊತ್ತವನ್ನು ಸಂಗ್ರಹಣೆ ಮಾಡಿದಲ್ಲಿ, ಅಥವಾ ಪ್ರಕರಣ 52ರ ಉಪಪ್ರಕರಣ (3)ರ ಅಡಿಯಲ್ಲಿ ತೆರಿಗೆ ಎಂದು ಸಂಗ್ರಹಿಸಿದ ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡಲು ವಿಫಲನಾದಲ್ಲಿ;
- (vii) ಈ ಅಧಿನಿಯಮದ ಉಪಬಂಧಗಳು, ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ, ಸರಕು ಅಥವಾ ಸೇವೆಗಳು ಅಥವಾ ಅವುಗಳೇರಡನ್ನು ವಾಸ್ತವಿಕವಾಗಿ ಸ್ವೀಕರಿಸದೇ ಹೂಡುವಳಿ ತೆರಿಗೆ ಜಮೆಯನ್ನು ಪೋರ್ಚಾವಾಗಿಯಾಗಲಿ ಅಥವಾ ಭಾಗಶಃವಾಗಿಯಾಗಲಿ ತೆಗೆದುಕೊಂಡಲ್ಲಿ ಅಥವಾ ಉಪಯೋಗಿಸಿಕೊಂಡಲ್ಲಿ;
- (viii) ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯ ಮರುಪಾವತಿಯನ್ನು ಮೋಸದಿಂದ ಪಡೆದುಹೊಂಡಲ್ಲಿ;
- (ix) ಪ್ರಕರಣ 20ರ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ, ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಂಡಲ್ಲಿ ಅಥವಾ ಹಂಚಿಕೆ ಮಾಡಿದಲ್ಲಿ;
- (x) ಈ ಅಧಿನಿಯಮದ ಅಡಿಯಲ್ಲಿ ಬಾಕಿಯಿರುವ ತೆರಿಗೆಯ ಸಂದಾಯವನ್ನು ತಪ್ಪಿಸುವ ಉದ್ದೇಶದಿಂದ ಹಣಕಾಸಿನ ದಾಖಿಲೆಗಳನ್ನು ಸುಳ್ಳಿ ಮಾಡಿದಲ್ಲಿ ಅಥವಾ ಬದಲಾಗಿ ಸೇರಿಸಿದಲ್ಲಿ, ಅಥವಾ ನಕಲಿ ಲೆಕ್ಕಪತ್ರಗಳು ಅಥವಾ ದಸ್ತಾವೇಚುಗಳನ್ನು ಹಾಜರಪಡಿಸಿದಲ್ಲಿ, ಅಥವಾ ಯಾವುದೇ ಸುಳ್ಳಾದ ಮಾಹಿತಿಯನ್ನು ಅಥವಾ ರಿಟನ್‌ನನ್ನು ಒದಗಿಸಿದಲ್ಲಿ;
- (xi) ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಿದ್ದು ಆದರೆ ನೋಂದಣಿಯನ್ನು ಪಡೆಯಲು ವಿಫಲನಾದಲ್ಲಿ;
- (xii) ನೋಂದಣಿ ವಿವರಗಳಿಗೆ ಸಂಬಂಧಿಸಿದಂತೆ, ನೋಂದಣಿಗೆ ಅಜ್ಞಯನ್ನು ಸಲ್ಲಿಸುವ ಸಮಯದಲ್ಲಾಗಲೆ ಅಥವಾ ತರುವಾಯವಾಗಲಿ, ಯಾವುದೇ ಸುಳ್ಳಿ ಮಾಹಿತಿಯನ್ನು ಒದಗಿಸಿದಲ್ಲಿ;
- (xiii) ಈ ಅಧಿನಿಯಮದ ಅಡಿಯಲ್ಲಿ ಆತನ ಕರ್ತವ್ಯಗಳ ನಿರ್ವಹಣೆಯಲ್ಲಿರುವ ಯಾವುದೇ ಅಧಿಕಾರಿಯನ್ನು ಅಡ್ಡಿಪಡಿಸಿದಲ್ಲಿ ಅಥವಾ ಪ್ರತಿಬಂಧಿಸಿದಲ್ಲಿ;
- (xiv) ಈ ಸಂಬಂಧದಲ್ಲಿ ನಿರ್ದಿಷ್ಟಪಡಿಸಿಬಹುದಾದ ದಸ್ತಾವೇಚುಗಳಿಂದ ಕೂಡಿರದ ಯಾವುದೇ ತೆರಿಗೆದಾಯಕ ಸರಕುಗಳನ್ನು ಸಾಗಾಣಿಕೆ ಮಾಡಿದಲ್ಲಿ;
- (xv) ತನ್ನ ವಹಿವಾಟನ್ನು ಈ ಅಧಿನಿಯಮದ ಅಡಿಯಲ್ಲಿ ತೆರಿಗೆ ತಪ್ಪಿಸುವಿಕೆಗೆ ಕಾರಣವಾಗುವ ಹಾಗೆ ಬಚ್ಚಿಟ್ಟಲ್ಲಿ;
- (xvi) ಈ ಅಧಿನಿಯಮದ ಉಪಬಂಧಗಳು, ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ, ಲೆಕ್ಕಮುಸ್ತಕಗಳು ಮತ್ತು ಇತರ ದಸ್ತಾವೇಚುಗಳನ್ನು ಇಡಲು, ನಿರ್ವಹಿಸಲು ಅಥವಾ ಉಳಿಸಿಕೊಳ್ಳಲು ವಿಫಲನಾದಲ್ಲಿ;
- (xvii) ಈ ಅಧಿನಿಯಮದ ಉಪಬಂಧಗಳು, ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ, ಯಾವುದೇ ಅಧಿಕಾರಿಯಿಂದ ಕರೆಮಾಡಿದ ಮಾಹಿತಿ ಅಥವಾ ದಸ್ತಾವೇಚುಗಳನ್ನು ಒದಗಿಸಲು ವಿಫಲವಾದಲ್ಲಿ ಅಥವಾ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳಲ್ಲಿ ಸುಳ್ಳಿ ಮಾಹಿತಿ ಅಥವಾ ದಸ್ತಾವೇಚುಗಳನ್ನು ಒದಗಿಸಿದಲ್ಲಿ;
- (xviii) ಈ ಅಧಿನಿಯಮದ ಅಡಿಯಲ್ಲಿ ಮುಟ್ಟುಗೋಲಿಗೆ ಬಾಧ್ಯವಾಗಬಹುದು ಎಂದು ನಂಬಲು ಅವನು ಕಾರಣಗಳನ್ನು ಹೊಂದಿರುವಂತಹ ಯಾವುದೇ ಸರಕುಗಳನ್ನು ಪೂರ್ಣವಿಧಿ ಸಲ್ಲಿಸಿದಲ್ಲಿ, ಸಾಗಿಸಿದಲ್ಲಿ ಅಥವಾ ದಾಸ್ತಾನು ಮಾಡಿದಲ್ಲಿ;
- (xix) ಮತ್ತೊಬ್ಬ ನೋಂದಾಯಿತ ವ್ಯಕ್ತಿಯ ನೋಂದಣಿ ಸಂಖ್ಯೆಯನ್ನು ಉಪಯೋಗಿಸಿಕೊಂಡು ಯಾವುದೇ ಬೆಲೆಪಟ್ಟಿ ಅಥವಾ ದಸ್ತಾವೇಚನ್ನು ನೀಡಿದಲ್ಲಿ;
- (xx) ಯಾವುದೇ ಮುಖ್ಯ ಮುರಾವೆಯನ್ನು ಅಥವಾ ದಸ್ತಾವೇಚುಗಳನ್ನು ಅಕ್ರಮವಾಗಿ ತಿದ್ದಿದಲ್ಲಿ, ಅಥವಾ ನಾಶಮಾಡಿದಲ್ಲಿ;
- (xxi) ಈ ಅಧಿನಿಯಮದ ಅಡಿಯಲ್ಲಿ ತಡೆಹಿಡಿಯಲಾದ, ವಶಕ್ಕೆ ತೆಗೆದುಕೊಳ್ಳಲಾದ, ಜಟಿ ಮಾಡಲಾದ ಯಾವುದೇ ಸರಕುಗಳನ್ನು ವಿಲೇವಾರಿ ಮಾಡಿದಲ್ಲಿ ಅಥವಾ ವೃತ್ತಸ್ತಗೋಳಿಸಿದಲ್ಲಿ;

-ಹತ್ತು ಸಾವಿರ ರೂಪಾಯಿಗಳ ಅಥವಾ ತಪ್ಪಿಸಲಾದ ತೆರಿಗೆಗೆ, ಅಥವಾ ಪ್ರಕರಣ 51ರ ಅಡಿಯಲ್ಲಿ ಮುರುಗಡೆ ಮಾಡದ ಅಥವಾ ಕಡಿಮೆ ಮುರುಗಡೆ ಮಾಡಿದ ಅಥವಾ ಮುರುಗಡೆ ಮಾಡಿದ ಆದರೆ ಸರ್ಕಾರಕ್ಕೆ ಸಂದಾಯ ಮಾಡದ ತೆರಿಗೆಗೆ, ಪ್ರಕರಣ 52ರ ಅಡಿಯಲ್ಲಿ ಸಂಗ್ರಹಿಸಿರದ ಅಥವಾ ಕಡಿಮೆ ಸಂಗ್ರಹಿಸಿದ ಅಥವಾ ಸಂಗ್ರಹ ಮಾಡಿರುವ ಆದರೆ ಸರ್ಕಾರಕ್ಕೆ ಸಂದಾಯ ಮಾಡದ ತೆರಿಗೆಗೆ, ಅಥವಾ ಅಕ್ರಮವಾಗಿ ತೆಗೆದುಕೊಂಡ ಅಥವಾ ವರ್ಗಾಯಿಸಿದ ಅಥವಾ ಹಂಚಿಕೆ ಮಾಡಿದ ಹೂಡುವಳಿ ತೆರಿಗೆ ಜಮೆಗೆ,

ಅಧವಾ ಮೋಸದಿಂದ ಕ್ಕೇಮು ಮಾಡಲಾದ ಮರುಪಾವತಿಗೆ ಸಮನಾದ ಒಂದು ಮೊತ್ತ, ಇವುಗಳಲ್ಲಿ ಯಾವುದು ಹೆಚ್ಚೋ ಆ ದಂಡಕ್ಕೆ ಅವನು ಬಾಧ್ಯನಿರತಕ್ಕದ್ದು.

(2) ಅವುಗಳ ಮೇಲೆ ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವ ಅಧವಾ ಕಡಿಮೆ ಸಂದಾಯ ಮಾಡಿರುವ ಅಧವಾ ತಪ್ಪಾಗಿ ಮರುಪಾವತಿಯನ್ನು ಮಾಡಿರುವ ಅಧವಾ ಹಾಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವ ಅಧವಾ ಬಳಸಿರುವ, ಸರಕು ಅಧವಾ ಸೇವೆಗಳು ಅಧವಾ ಅವುಗಳೆರಡರ ಮೂರ್ಕೆ ಮಾಡುವ ಯಾವುದೇ ನೋಂದಾಯಿತ ವ್ಯಕ್ತಿಯು,-

(ಎ) ತೆರಿಗೆಯನ್ನು ತಪ್ಪಿಸುವುದಕ್ಕಾಗಿ ಮೋಸ ಅಧವಾ ಉದ್ದೇಶಮಾರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಧವಾ ಬಚ್ಚಿಡುವುದನ್ನು ಹೊರತುಪಡಿಸಿದಂತಹ, ಯಾವುದೇ ಕಾರಣಗಳಾಗಿ, ಹತ್ತು ಸಾವಿರ ರೂಪಾಯಿಗಳ ಅಧವಾ ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆಯ ಶೇಕಡಾ ಹತ್ತರಷ್ಟು, ಇವುಗಳಲ್ಲಿ ಯಾವುದು ಹೆಚ್ಚೋ ಆ ದಂಡಕ್ಕೆ ಬಾಧ್ಯನಿರತಕ್ಕದ್ದು;

(ಬಿ) ತೆರಿಗೆಯನ್ನು ತಪ್ಪಿಸುವುದಕ್ಕಾಗಿ ಮೋಸ ಅಧವಾ ಉದ್ದೇಶಮಾರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಧವಾ ಬಚ್ಚಿಡುವ ಕಾರಣಗಳಾಗಿ, ಹತ್ತು ಸಾವಿರ ರೂಪಾಯಿಗಳ ಅಧವಾ ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ ಇವುಗಳಲ್ಲಿ ಯಾವುದು ಹೆಚ್ಚೋ ಆ ದಂಡಕ್ಕೆ ಬಾಧ್ಯನಿರತಕ್ಕದ್ದು.

(3) ಯಾವೋಬ್ಬ ವ್ಯಕ್ತಿಯು,-

(ಎ) ಮೇಲಿನ ಉಪ-ಪ್ರಕರಣ (1)ರ ಖಂಡ (i) ರಿಂದ (xxi)ಗಳಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ಅಪರಾಧಗಳಿಗೆ ನರಪತಿ ಕೊಡುವುದು ಅಧವಾ ದುಷ್ಪೇರಿಸಿದಲ್ಲಿ;

(ಬಿ) ಈ ಅಧಿನಿಯಮದ ಅಧವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಮುಟ್ಟಗೋಲಿಗೆ ಬಾಧ್ಯವಾಗಬಹುದು ಎಂದು ಅವನಿಗೆ ತಿಳಿದಿರುವ ಅಧವಾ ನಂಬಲು ಕಾರಣಗಳನ್ನು ಹೊಂದಿರುವಂತಹ ಯಾವುದೇ ಸರಕುಗಳ ಸ್ವಾಧೀನತೆಯನ್ನು ಅರ್ಚಿಸುವ, ಅಧವಾ ಅವುಗಳ ಸಾಗಾಣಕೆ, ತೆಗೆಯುವಿಕೆ, ನಿಕ್ಷೇಪಿಸುವಿಕೆ, ಇಟ್ಟಕೊಳ್ಳುವಿಕೆ, ಮುಚ್ಚಿಟ್ಟಕೊಳ್ಳುವಿಕೆ, ಅಧವಾ ಖಿರೀದಿಸುವಿಕೆ ಅಧವಾ ಯಾವುದೇ ಇತರೆ ವಿಧಾನದಲ್ಲಿ ಸ್ವತಃ ವ್ಯವಹರಿಸಿದಲ್ಲಿ;

(ಸಿ) ಈ ಅಧಿನಿಯಮದ ಯಾವುದೇ ಉಪಭಂಧಗಳ ಅಧವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅವನಿಗೆ ತಿಳಿದಿರುವ ಅಧವಾ ನಂಬಲು ಕಾರಣಗಳನ್ನು ಹೊಂದಿರುವಂತಹ ಸೇವೆಗಳ ಮೂರ್ಕೆಯನ್ನು ಸ್ವೀಕರಿಸಿರುವ ಅಧವಾ ಯಾವುದೇ ವಿಧಾನದಲ್ಲಿ ಮೂರ್ಕೆಯೊಂದಿಗೆ ಸ್ವತಃ ತಾನು ಸಂಬಂಧಿಸಿರುವ ಅಧವಾ ಯಾವುದೇ ಇತರೆ ವಿಧಾನದಲ್ಲಿ ವ್ಯವಹರಿಸಿದಲ್ಲಿ;

(ಡಿ) ಒಂದು ವಿಚಾರಣೆಯಲ್ಲಿ ಸಾಕ್ಷಿಯನ್ನು ನೀಡುವುದಕ್ಕಾಗಿ ಅಧವಾ ಒಂದು ದಸ್ತಾವೇಚನ್ನು ಹಾಜರುಪಡಿಸುವುದಕ್ಕಾಗಿ ಸಮನ್ ಅನ್ನು ನೀಡಿದ್ದಾಗ, ರಾಜ್ಯ ತೆರಿಗೆಯ ಅಧಿಕಾರಿಯ ಮುಂದೆ ಹಾಜರಾಗಲು ವಿಫಲನಾಗಿರುವಲ್ಲಿ;

(ಇ) ಈ ಅಧಿನಿಯಮದ ಉಪಭಂಧಗಳ ಅಧವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ ಬೆಲೆಪಟ್ಟಿಯನ್ನು ನೀಡಲು ಅಧವಾ ತನ್ನ ಲೆಕ್ಕಮಸ್ತಕದಲ್ಲಿ ಒಂದು ಬೆಲೆಪಟ್ಟಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ವಿಫಲನಾಗಿರುವಲ್ಲಿ,

- ಇಪ್ಪತ್ತೆಂದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಬಾಧ್ಯನಿರತಕ್ಕದ್ದು.

123. ಮಾಹಿತಿ ರಿಟನ್‌ನನ್ನು ಒದಗಿಸುವಲ್ಲಿನ ವಿಫಲತೆಗಾಗಿ ದಂಡ.- ಪ್ರಕರಣ 150ರ ಅಡಿಯಲ್ಲಿ ಮಾಹಿತಿ ರಿಟನ್‌ನನ್ನು ಒದಗಿಸುವುದು ಅಗತ್ಯವಾಗಿರುವ ಒಬ್ಬ ವ್ಯಕ್ತಿಯು, ಅದರ ಉಪಪ್ರಕರಣ (3)ರ ಅಡಿಯಲ್ಲಿ ನೀಡಿದ ಸೂಚನಾಪತ್ರದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ಹಾಗೆ ಮಾಡಲು ವಿಫಲನಾದರೆ, ಯುಕ್ತ ಅಧಿಕಾರಿಯ ಅಂಥ ವ್ಯಕ್ತಿಯನ್ನು ಅಂಥ ರಿಟನ್‌ನನ್ನು ಒದಗಿಸುವಲ್ಲಿನ ವಿಫಲತೆಯು ಮುಂದುವರೆಯುವ ಅವಧಿಯಲ್ಲಿನ ಪ್ರತಿಯೊಂದು ದಿನಕ್ಕೆ ಒಂದು ನೂರು ರೂಪಾಯಿಗಳಂತೆ ದಂಡವನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು ಎಂದು ನಿರ್ದೇಶಿಸಬಹುದು:

ಪರಂತು, ಈ ಪ್ರಕರಣದ ಅಡಿಯಲ್ಲಿ ವಿಧಿಸಿದ ದಂಡವು ಒಂದು ಸಾವಿರ ರೂಪಾಯಿಗಳನ್ನು ಮೀರತಕ್ಕದ್ದಲ್ಲ.

124. ಅಂತಿಮ ಅಂಶಗಳನ್ನು ಒದಗಿಸುವುದರ ವಿಫಲತೆಗಾಗಿ ಜುಲ್ಣಾನೆ.- ಪ್ರಕರಣ 151ರ ಅಡಿಯಲ್ಲಿ ಯಾವುದೇ ಮಾಹಿತಿ ಅಧವಾ ರಿಟನ್‌ನನ್ನು ಒದಗಿಸುವುದು ಅಗತ್ಯವಾಗಿರುವ ಯಾವುದೇ ವ್ಯಕ್ತಿಯು,-

(ಎ) ಯುಕ್ತ ಕಾರಣಗಳಿಲ್ಲದೆ ಆ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಬಹುದಾದ ಅಂಥ ಮಾಹಿತಿ ಅಧವಾ ರಿಟನ್‌ನನ್ನು ಒದಗಿಸಲು ವಿಫಲನಾದರೆ, ಅಧವಾ

(ಬಿ) ಅವನಿಗೆ ಸುಳ್ಳಂದು ಗೊತ್ತಿರುವ ಯಾವುದೇ ಮಾಹಿತಿ ಅಧವಾ ರಿಟನ್‌ನನ್ನು ಉದ್ದೇಶಮಾರ್ವಕವಾಗಿ ಒದಗಿಸಿದರೆ ಅಧವಾ ಒದಗಿಸಲು ಕಾರಣನಾದರೆ,

-ಅವನು ಹತ್ತು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಣಾನೆಯೊಂದಿಗೆ ಮತ್ತು ಮುಂದುವರೆದ ಅಪರಾಧದ ಸಂದರ್ಭದಲ್ಲಿ, ಇಪ್ಪತ್ತೆಂದು ಸಾವಿರ ರೂಪಾಯಿಗಳ ಗರಿಷ್ಟ ಮಿತಿಗೆ ಒಳಪಟ್ಟು, ಅಪರಾಧ ಮುಂದುವರಿದ ಸಮಯದಲ್ಲಿನ ಮೊದಲ ದಿನದ ನಂತರದ ಪ್ರತಿಯೊಂದು ದಿನಕ್ಕೆ ಒಂದು ನೂರು ರೂಪಾಯಿಗಳಂತೆ ವಿಸ್ತರಿಸಬಹುದಾದ ಹೆಚ್ಚಿನ ಜುಲ್ಣಾನೆಯೊಂದಿಗೆ ದಂಡಿಸಬಹುದಾಗಿರತಕ್ಕದ್ದು.

125. ಸಾಮಾನ್ಯ ದಂಡ.- ಈ ಅಧಿನಿಯಮದ ಯಾವುದೇ ಉಪಭಂಧಗಳ ಅಧವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಅದಕ್ಕಾಗಿ ಈ ಅಧಿನಿಯಮದಲ್ಲಿ ದಂಡವನ್ನು ಪ್ರತ್ಯೇಕವಾಗಿ ಉಪಭಂಧಿಸಿರದಿದ್ದಲ್ಲ, ಇಪ್ಪತ್ತೆಂದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಬಾಧ್ಯನಿರತಕ್ಕದ್ದು;

126. ದಂಡಕ್ಕೆ ಸಂಬಂಧಿಸಿದ ಸಾಮಾನ್ಯ ಶಿಸ್ತಗಳು.— (1) ಈ ಅಧಿನಿಯಮದ ಅಡಿಯಲ್ಲಿನ ಅಧಿಕಾರಿಯು, ತರಿಗೆ ವಿನಿಯಮಗಳ ಅಥವಾ ಪ್ರಕ್ರಿಯೆ ಅಗತ್ಯತೆಗಳ ಲಘು ಉಲ್ಲಂಘನೆಗಳಿಗಾಗಿ ಮತ್ತು ವಿಶೇಷತಃ, ಸುಲಭವಾಗಿ ಸರಿಪಡಿಸಬಹುದಾದ ಮತ್ತು ಮೋಸಮಾಡುವ ಉದ್ದೇಶ ಅಥವಾ ಅತಿವೇಚನೆಯಿಲ್ಲದೆ ದಸ್ತಾವೇಚಿಕರಣದಲ್ಲಿ ಆದ ಯಾವುದೇ ಲೋಪಗಳು ಅಥವಾ ತಪ್ಪಿಗೆ ಸಂಬಂಧಿಸಿದಂತೆ, ಯಾವುದೇ ದಂಡವನ್ನು ವಿಧಿಸತಕ್ಕದಲ್ಲ.

ವಿವರಣೆ.— ಈ ಉಪಪ್ರಕರಣದ ಉದ್ದೇಶಕ್ಕಾಗಿ—

(ಎ) ಒಂದು ಉಲ್ಲಂಘನೆಯೇ ಒಳಗೊಂಡಿರುವ ತೆರಿಗೆಯ ಮೋತ್ತ ಇದು ಸಾಮಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ‘ಲಘು ಉಲ್ಲಂಘನೆ’ ಎಂದು ಪರಿಗಣಿಸತಕ್ಕದ್ದು.

(బి) అదు దావిలేయల్లి మేల్కొటక్కే కాబువ తప్పాగిద్దరె, అదన్న సులభవాగి సరిపడిసచుదాద దస్తావేజీకరణదల్లి ఆద లోప అధివా తమ్మ ఎందు పరిగణిసతక్కేద్ద.

(2) ಈ ಅಧಿನಿಯಮದ ಅಡಿಯಲ್ಲಿ ವಿಧಿಸಿದ ದಂಡವು, ಪ್ರತಿ ಪ್ರಕರಣದ ಸಂಗೀತಗಳು ಹಾಗೂ ಸನ್ನವೇಶಗಳ ಮೇಲೆ ಅವಲಂಬಿಸಿರತಕ್ಕದ್ದು ಮತ್ತು ಉಲ್ಲಂಘನೆಯ ಮಟ್ಟೆ ಮತ್ತೆ ತೀವ್ರತೆಯೊಂದಿಗೆ ಅನುಗುಣವಾಗಿರತಕ್ಕದ್ದು.

(3) ಯಾವುದೇ ವ್ಯಕ್ತಿಯ ಮೇಲೆ, ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಅವನಿಗೆ ಒಂದು ಅವಕಾಶವನ್ನು ನೀಡಿದ ಹೋರತು ದಂಡವನ್ನು ವಿಧಿಸತಕ್ಕದಲ್ಲ.

(4) ಈ ಅಧಿನಿಯಮದ ಅಡಿಯಲ್ಲಿನ ಅಧಿಕಾರಿಯು, ಒಂದು ಆದೇಶದಲ್ಲಿ, ಕಾನೂನುಗಳ, ವಿನಿಯಮಗಳ ಅಥವಾ ಪ್ರಕ್ರಿಯೆ ಅಗತ್ಯತೆಗಳ ಉಲ್ಲಂಘನೆಗಾಗಿ ದಂಡವನ್ನು ವಿಧಿಸುವಾಗ, ಉಲ್ಲಂಘನೆಯ ಸ್ವರೂಪ ಮತ್ತು ಉಲ್ಲಂಘನೆಗಾಗಿ ದಂಡದ ಮೊತ್ತವನ್ನು ನಿರ್ದಿಷ್ಟಪಡಿಸಿರುವ ಅಂತಹ ಅನ್ವಯವಾಗುವ ಕಾನೂನು, ವಿನಿಯಮ, ಅಥವಾ ಪ್ರಕ್ರಿಯಾ ವಿಧಾನವನ್ನು ನಿರ್ದಿಷ್ಟಪಡಿಸತಕ್ಕದ್ದು.

(5) ಈ ಅಧಿನಿಯಮದ ಅಡಿಯಲ್ಲಿನ ಅಧಿಕಾರಿಯಿಂದ ಉಲ್ಲಂಘನೆಯ ಕಂಡುಹಿಡಿಯವ ಮನ್ನಾಗೇ, ಸ್ವಯಂ ಆಗಿ ಒಬ್ಬ ವ್ಯಕ್ತಿಯು, ಈ ಅಧಿನಿಯಮದ ಅಡಿಯಲ್ಲಿನ ಅಧಿಕಾರಿಗೆ ತೆರಿಗೆ ಕಾನೂನಿನ, ವಿನಿಯಮದ ಅಥವಾ ಪ್ರಕ್ರಿಯೆ ವಿಧಾನದ ಅಗತ್ಯತೆಗಳ ಉಲ್ಲಂಘನೆಯ ಸ್ವಿಂದ್ರತಾವನ್ನು ಒಬ್ಬರಂಗಪಡಿಸಿದಲ್ಲಿ, ಯೊತ್ತ ಅಧಿಕಾರಿಯು, ಈ ಸಂಗತಿಯನ್ನು ಆ ವ್ಯಕ್ತಿಗಾಗಿ ದಂಡವನ್ನು ಪರಿಮಾಣಿಸುವಾಗ ಉಪಶಮನಗೊಳಿಸುವ ಸಂಗತಿಯನ್ನಾಗಿ ಪರಿಗಣಿಸಬಹುದು.

(6) ಈ ಪ್ರಕರಣದಲ್ಲಬಹಂಡಗಳು, ಈ ಅಧಿನಿಯಮದ ಅಡಿಯಲ್ಲಿ ನಿರ್ಧಿಷ್ಟಪಡಿಸಿರುವ ದಂಡವು ಒಂದು ನಿಗದಿತ ಮೊತ್ತವಾಗಿದ್ದರೆ ಅಥವಾ ನಿಗದಿತ ಶೇಕಡಾವಾರುವಿನಲ್ಲಿ ಅಭಿವೃತ್ತಿಗೊಳಿಸಿರುವ ಅಂಥ ಪ್ರಕರಣಗಳಲ್ಲಿ, ಅನ್ಯವಾಗತಕ್ಕದ್ದಲ್ಲ.

127. ಕೆಲವೊಂದು ಪ್ರಕರಣಗಳಲ್ಲಿ ದಂಡವನ್ನು ವಿಧಿಸುವ ಅಧಿಕಾರ.- ಯುಕ್ತ ಅಧಿಕಾರಿಯು, ಒಬ್ಬ ವೈಕಿಯ ದಂಡಕ್ಕೆ ಬಾಧ್ಯನಿದ್ಯಾನೆ ಮತ್ತು ಅದು ಪ್ರಕರಣ 62 ಅಥವಾ ಪ್ರಕರಣ 63 ಅಥವಾ ಪ್ರಕರಣ 64 ಅಥವಾ ಪ್ರಕರಣ 73 ಅಥವಾ ಪ್ರಕರಣ 74 ಅಥವಾ ಪ್ರಕರಣ 129 ಅಥವಾ ಪ್ರಕರಣ 130ರ ಅಡಿಯಲ್ಲಿನ ಯಾವುದೇ ನಡಾವಳಿಗಳ ಅಡಿಯಲ್ಲಿ ವ್ಯಾಪವಾಗಿರಿದ್ದಲ್ಲಿ, ಅವನು ಅಂಥ ವೈಕಿಗೆ ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ನಂತರ ಅಂಥ ದಂಡವನ್ನು ವಿಧಿಸುವ ಆದೇಶವನ್ನು ನೀಡಬಹುದು.

128. ದಂಡ ಅಥವಾ ಶುಲ್ಕ ಅಥವಾ ಅಪುಗಳಿರಡನ್ನು ಮನ್ಯಾ ಮಾಡುವ ಅಧಿಕಾರ.— ಸರ್ಕಾರವು, ಅಧಿಸೂಚನೆಯ ಮೂಲಕ, ಅದರಲ್ಲಿ ಪರಿಷತ್ತಿನ ಶಿಫಾರಸ್ಸುಗಳ ಅನ್ವಯ, ನಿರ್ದಿಷ್ಟಪಡಿಸಬಹುದಾದ ಅಂಥ ತೆರಿಗೆ ಸಂದಾಯದಾರರ ವರ್ಗಕ್ಕೆ ಮತ್ತು ಅಂಥ ಉಪಶಮನಗೊಳಿಸುವ ಸನ್ವೀಕರಣೆಗಳ ಅಡಿಯಲ್ಲಿ, ಪ್ರಕರಣ 122 ಅಥವಾ ಪ್ರಕರಣ 123 ಅಥವಾ ಪ್ರಕರಣ 125ರ ಅಡಿಯಲ್ಲಿ ಉಲ್ಲೇಖಿಸಲಾದ ಯಾವುದೇ ದಂಡವನ್ನು ಅಥವಾ ಪ್ರಕರಣ 47ರಲ್ಲಿ ಉಲ್ಲೇಖಿಸಲಾದ ವಿಳಂಬ ಶುಲ್ಕವನ್ನು ಭಾಗಶೇ ಅಥವಾ ಮೂರಣವಾಗಿ ಮನ್ಯಾ ಮಾಡಬಹುದು.

129. ಸಾಗಣೆಕೆಯಲ್ಲಿರುವ ಸರಕುಗಳು ಮತ್ತು ಸಾಗಣೆಕೆಯ ವಾಹನಗಳ ತಡೆಹಿಡಿಯುವಿಕೆ, ವಶಕ್ಕೆ ತೆಗೆದುಕೊಳ್ಳುವಿಕೆ ಹಾಗೂ ಬಿಡುಗಡೆ.- (1) ಈ ಅಧಿನಿಯಮದಲ್ಲಿ ಒಳಗೊಂಡಿರುವುದು ಏನೇ ಇದ್ದರೂ, ಯಾವುದೇ ವ್ಯಕ್ತಿ, ಈ ಅಧಿನಿಯಮದ ಉಪಬಂಧಗಳನ್ನು ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಸರಕುಗಳನ್ನು ಸಾಗಣೆಕೆ ಮಾಡಿದಲ್ಲಿ ಅಥವಾ ಯಾವುದೇ ಸರಕುಗಳನ್ನು ಸಾಗಣೆಕೆಯಲ್ಲಿರುವಾಗ ದಾಸ್ತಾನು ಮಾಡಿದಲ್ಲಿ, ಅಂಥ ಎಲ್ಲಾ ಸರಕುಗಳು ಮತ್ತು ಸದರಿ ಸರಕುಗಳನ್ನು ಸಾಗಿಸಲು ಸಂಚಾರದ ಸಾಧನವಾಗಿ ಬಳಸಿದ ಸಾಗಣೆಕೆಯ ವಾಹನ ಮತ್ತು ಅಂಥ ಸರಕುಗಳು ಹಾಗೂ ಸಾಗಣೆಕೆಯ ವಾಹನಕ್ಕೆ ಸಂಬಂಧಿಸಿದ ದಸ್ತಾವೇಚುಗಳು, ತಡೆಹಿಡಿಯುವಿಕೆಗೆ ಅಥವಾ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಬಾಧ್ಯವಾಗತಕ್ಕದ್ದು ಮತ್ತು ತಡೆಹಿಡಿಯುವಿಕೆ ಅಥವಾ ವಶಕ್ಕೆ ತೆಗೆದುಕೊಂಡ ನಂತರ.-

ಸರಹುಗಳ ಮೇಲೆ ಅನ್ನಯವಾಗುವ ತೆರಿಗೆ ಮತ್ತು ಸಂದಾಯ ಮಾಡಬೇಕಾದ ತೆರಿಗೆಯ ಶೇಕಡ ನೂರರಷ್ಟಕ್ಕೆ ಸಮನಾದ ದಂಡ ಸಂದಾಯವಾದ ಮೇಲೆ ಮತ್ತು ವಿನಾಯತಿ ಸರಹುಗಳ ಸಂದರ್ಭದಲ್ಲಿ ಸರಹುಗಳ ಮೌಲ್ಯದ ಶೇಕಡ ಎರಡರಷ್ಟಕ್ಕೆ ಸಮನಾದ ಒಂದು ಮೊತ್ತ ಅಥವಾ ಇಪ್ಪತ್ತೆಂದು ಸಾವಿರ ರೂಪಾಯಿಗಳು, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸಂದಾಯ ಮಾಡಿದ ಮೇಲೆ;

(బి) సరకుగళ మాలీకను అంధ తెరిగే మత్తు దండవన్ను సందాయ మాడలు ముందే ఒరదిద్దల్లి, అన్నయివాగువ తెరిగే మత్తు అదర మేలే సందాయ మాడిద తెరిగేయ మోత్తవన్ను ఇలికే మాడిద సరకుగళ మేల్లుద శేకడా ఐవతరపకే సమనాద దండ సందాయవాద మేలే మత్తు వినాయతి సరకుగళ సందబ్దదల్లి

ಸರಕುಗಳ ಮೌಲ್ಯದ ಶೇಕಡ ಇದರಷ್ಟಕ್ಕೆ ಸಮನಾದ ಒಂದು ಮೊತ್ತ ಅಥವಾ ಇಪ್ಪತ್ತೆಂದು ಸಾವಿರ ರೂಪಾಯಿಗಳು, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸಂದಾಯ ಮಾಡಿದ ಮೇಲೆ;

(ಸಿ) ಖಂಡ (ಎ) ಅಥವಾ ಖಂಡ (ಬಿ) ಅಡಿಯಲ್ಲಿ ಸಂದಾಯ ಮಾಡಬೇಕಾದ ಮೊತ್ತಕ್ಕೆ ಸಮನಾದ ಒಂದು ಭದ್ರತೆಯನ್ನು ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಒದಗಿಸಿದ ಮೇಲೆ,
—ಬಿಡುಗಡೆಗೊಳಿಸತಕ್ಕದ್ದು:

ಪರಂತು, ಸರಕುಗಳನ್ನು ಸಾಗಣಿಕೆ ಮಾಡುತ್ತಿರುವ ವ್ಯಕ್ತಿಗೆ ತಡೆಹಿಡಿಯುವಿಕೆಯ ಅಥವಾ ವಶಕ್ಕೆ ತೆಗೆದುಕೊಳ್ಳುವುದರ ಒಂದು ಆದೇಶವನ್ನು ಜಾರಿಗೊಳಿಸದೆ ಅಂಥ ಸರಕುಗಳು ಅಥವಾ ಸಾಗಣಿಕೆ ವಾಹನವನ್ನು ತಡೆಹಿಡಿಯುವುದು ಅಥವಾ ವಶಕ್ಕೆ ತೆಗೆದುಕೊಳ್ಳುವುದನ್ನು ಮಾಡತಕ್ಕದ್ದಲ್ಲ.

(2) ಸರಕುಗಳ ಅಥವಾ ಸಾಗಣಿಕೆ ವಾಹನದ ತಡೆಹಿಡಿಯುವಿಕೆಗಾಗಿ ಮತ್ತು ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ಪ್ರಕರಣ 67ರ ಉಪಪ್ರಕರಣ (6)ರ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಡನೆ ಅನ್ವಯವಾಗತಕ್ಕದ್ದು.

(3) ಸರಕುಗಳು ಅಥವಾ ಸಾಗಣಿಕೆ ವಾಹನಗಳನ್ನು ತಡೆಹಿಡಿದಿರುವ ಅಥವಾ ವಶಕ್ಕೆ ತೆಗೆದುಕೊಂಡಿರುವ ಯುಕ್ತ ಅಧಿಕಾರಿಯು, ಸಂದಾಯ ಮಾಡಬೇಕಾದ ತೆರಿಗೆಯನ್ನು ಮತ್ತು ದಂಡವನ್ನು ನಿರ್ದಿಷ್ಟಪಡಿಸಿ ಒಂದು ಸೂಚನಾಪತ್ರವನ್ನು ನೀಡತಕ್ಕದ್ದು. ತದನಂತರ ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ)ಯ ಅಡಿಯಲ್ಲಿ ತೆರಿಗೆ ಮತ್ತು ದಂಡವನ್ನು ಸಂದಾಯ ಮಾಡುವುದಕ್ಕಾಗಿ ಆದೇಶವನ್ನು ಹೊರಡಿಸತಕ್ಕದ್ದು.

(4) ಸಂಬಂಧಿಸಿದ ವ್ಯಕ್ತಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಯುಕ್ತ ಅವಕಾಶವನ್ನು ನೀಡಿದ ಹೊರತು ಉಪಪ್ರಕರಣ (3)ರ ಅಡಿಯಲ್ಲಿ ತೆರಿಗೆ, ಬಡ್ಡಿ ಅಥವಾ ದಂಡವನ್ನು ನಿರ್ದಿಷ್ಟಪಡಿಸಿದ ಸೂಚನಾ ಪತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾಬಿಸತಕ್ಕದ್ದು.

(5) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಿದ ಮೊತ್ತವು ಸಂದಾಯವಾದ ಮೇಲೆ, ಉಪಪ್ರಕರಣ (3)ರಲ್ಲಿ ನಿರ್ದಿಷ್ಟಪಡಿಸಿದ ಸೂಚನಾ ಪತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾಬಿಸತಕ್ಕದ್ದು.

(6) ಯಾವುದೇ ಸರಕುಗಳನ್ನು ಸಾಗಣಿಕೆ ಮಾಡುತ್ತಿರುವ ವ್ಯಕ್ತಿ ಅಥವಾ ಸರಕುಗಳ ಮಾಲೀಕನು ಉಪಪ್ರಕರಣ (1)ರಲ್ಲಿ ಉಪಬಂಧಿಸಿದಂತೆ ತೆರಿಗೆ ಮತ್ತು ದಂಡದ ಮೊತ್ತವನ್ನು, ಅಂಥ ತಡೆಹಿಡಿಯುವಿಕೆಯ ಅಥವಾ ವಶಕ್ಕೆ ತೆಗೆದುಕೊಂಡ ಏಳು ದಿನಗಳ ಒಳಗಾಗಿ ಸಂದಾಯ ಮಾಡಲು ವಿಫಲನಾದಲ್ಲಿ, ಪ್ರಕರಣ 130ರ ಉಪಬಂಧಗಳಿಗೆ ಅನುಸಾರವಾಗಿ ಮುಂದುವರೆದ ನಡಾವಳಿಗಳನ್ನು ಪ್ರಾರಂಭಿಸತಕ್ಕದ್ದು:

ಪರಂತು, ತಡೆಹಿಡಿದ ಅಥವಾ ವಶಕ್ಕೆ ತೆಗೆದುಕೊಂಡ ಸರಕುಗಳು, ನಶಿಸಿಹೋಗುವ ಅಥವಾ ಗಂಡಾಂತರಕಾರಿ ಸ್ವರೂಪದಲ್ಲಿದ್ದಲ್ಲಿ, ಅಥವಾ ಕಾಲಾಂತರದಲ್ಲಿ ಮೌಲ್ಯದಲ್ಲಿ ಸವಕಳಿಯಾಗುವ ಸಂಭವವಿದ್ದಲ್ಲಿ, ಸದರಿ ಏಳು ದಿನಗಳ ಅವಧಿಯನ್ನು ಯುಕ್ತ ಅಧಿಕಾರಿಯಿಂದ ಇಳಿಕೆ ಮಾಡಬಹುದು.

130. ಸರಕುಗಳು ಅಥವಾ ಸಾಗಣಿಕೆ ವಾಹನಗಳನ್ನು ಮುಟ್ಟುಗೊಳಿಸುವ ಮತ್ತು ದಂಡ ವಿಧಿಸುವುದು.— (1)
ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಯಾವುದೇ ವ್ಯಕ್ತಿಯು—

- (i) ತೆರಿಗೆಯ ಸಂದಾಯವನ್ನು ತಪ್ಪಿಸುವ ಉದ್ದೇಶದಿಂದ, ಈ ಅಧಿನಿಯಮದ ಯಾವುದೇ ಉಪಬಂಧಗಳು, ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಸರಕುಗಳನ್ನು ಪೂರ್ವಕೆ ಮಾಡಿದರೆ ಅಥವಾ ಸ್ವೀಕರಿಸಿದರೆ; ಅಥವಾ
- (ii) ಈ ಅಧಿನಿಯಮದ ಅಡಿಯಲ್ಲಿ ಅವನು ತೆರಿಗೆ ಸಂದಾಯ ಮಾಡಲು ಬಾಧ್ಯನಿರುವ ಯಾವುದೇ ಸರಕುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿದ್ದರೆ; ಅಥವಾ
- (iii) ಈ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗುವ ಯಾವುದೇ ಸರಕುಗಳನ್ನು ನೋಂದಣಿಗೆ ಅಜ್ಞ ಸಲ್ಲಿಸದೇ ಮಾರ್ಪಕೆ ಮಾಡಿದರೆ; ಅಥವಾ
- (iv) ತೆರಿಗೆಯ ಸಂದಾಯವನ್ನು ತಪ್ಪಿಸುವ ಉದ್ದೇಶದಿಂದ, ಈ ಅಧಿನಿಯಮದ ಯಾವುದೇ ಉಪಬಂಧಗಳು, ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿದರೆ; ಅಥವಾ
- (v) ಸ್ವತ್ತ: ಸಾಗಣಿಕೆ ವಾಹನದ ಮಾಲೀಕನು, ಅವನ ಏಜೆಂಟು ಯಾರಾದರೂ ಇದ್ದರೆ ಆತನ, ಮತ್ತು ಆ ಸಾಗಣಿಕೆ ವಾಹನದ ಪ್ರಭಾರದಲ್ಲಿರುವ ವ್ಯಕ್ತಿಯ ಗಮನಕ್ಕೆ ಬಾರದೇ ಅಥವಾ ಪರೋಕ್ಷ ಸಮೃತಿಯಿಲ್ಲದೆ, ಅದನ್ನು ಉಪಯೋಗಿಸಲಾಗಿದೆ ಎಂದು ಸಾಗಣಿಕೆ ವಾಹನದ ಮಾಲೀಕನು ಸಾಬೀತಪಡಿಸಿದ ಹೊರತಾಗಿ ಈ ಅಧಿನಿಯಮದ ಯಾವುದೇ ಉಪಬಂಧಗಳು, ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ ಸಂಚಾರದ ಸಾಧನವಾಗಿ ಯಾವುದೇ ಸಾಗಣಿಕೆ ವಾಹನವನ್ನು ತೆರಿಗೆದಾಯಕ ಸರಕುಗಳನ್ನು ಸಾಗಿಸಲು ಉಪಯೋಗಿಸಿದರೆ,

—ಆಗ, ಎಲ್ಲಾ ಅಂಥ ಸರಕುಗಳು ಅಥವಾ ಸಾಗಣಿಕೆ ವಾಹನಗಳು ಮುಟ್ಟುಗೊಳಿಗೆ ಬಾಧ್ಯವಾಗತಕ್ಕದ್ದು ಮತ್ತು ಆ ವ್ಯಕ್ತಿಯು ಪ್ರಕರಣ 122ರ ಅಡಿಯಲ್ಲಿ ದಂಡಕ್ಕೆ ಬಾಧ್ಯನಿರತಕ್ಕದ್ದು.

(2) ಯಾವುದೇ ಸರಕುಗಳ ಅಥವಾ ಸಾಗಣಿಕೆ ವಾಹನದ ಮುಟ್ಟುಗೊಳಿ ಈ ಅಧಿನಿಯಮದ ಮೂಲಕ ಯಾವುದೇ ಸಂದರ್ಭದಲ್ಲಿ ಪ್ರಾಧಿಕೃತಗೊಂಡಾಗ, ಇದನ್ನು ನೀಣಾಯಿಸುವ ಅಧಿಕಾರಿಯು, ಸರಕುಗಳ ಮಾಲೀಕನಿಗೆ, ಮುಟ್ಟುಗೊಳಿಗೆ ಬದಲಾಗಿ, ಸದರಿ ಅಧಿಕಾರಿಯು ಸೂಕ್ತವೆಂದು ಯೋಚಿಸುವ ಅಂಥ ಜುಲ್ಬನೆಯನ್ನು ಸಂದಾಯ ಮಾಡುವ ಆಯ್ದೆಯನ್ನು ನೀಡತಕ್ಕದ್ದು:

ಪರಂತು ಅಂಥ ಜುಲ್ಯಾನೆ, ಅದರ ಮೇಲೆ ವಿಧಿಸಬಹುದಾದ ತೆರಿಗೆಯನ್ನು ಕಳೆದ ಮುಟ್ಟುಗೋಲು ಹಾಕಿಕೊಳ್ಳಲಾದ ಸರಕುಗಳ ಮಾರುಕಟ್ಟಿಯ ಹೌಲ್ಯವನ್ನು ಮೀರತಕ್ಕಾಡ್ದಲ್ಲ:

ಮತ್ತು ಪರಂತು, ವಿಧಿಸಬಹುದಾದ ಅಂಥ ಜುಲ್ಯಾನೆ ಮತ್ತು ದಂಡದ ಸಮಗ್ರ ಮೊತ್ತವು ಪ್ರಕರಣ 129ರ ಉಪಪ್ರಕರಣ (1)ರ ಅಡಿಯಲ್ಲಿ ವಿಧಿಸಬಹುದಾದ ದಂಡದ ಮೊತ್ತಕ್ಕಿಂತ ಕಡಿಮೆಯಿರತಕ್ಕಾಡ್ದಲ್ಲ:

ಅಲ್ಲದೆ ಪರಂತು, ಯಾವುದೇ ಅಂಥ ಸಾಗಾಣಿಕೆ ವಾಹನವು ಬಾಡಿಗೆ ಮೇಲೆ ಸರಕುಗಳ ಅಥವಾ ಪ್ರಯಾಣಿಕರ ಸಾಗಾಣಿಕೆಗಾಗಿ ಉಪಯೋಗಿಸಿದ್ದಲ್ಲಿ, ಸಾಗಾಣಿಕೆ ವಾಹನದ ಮಾಲೀಕನಿಗೆ, ಸಾಗಾಣಿಕೆ ವಾಹನದ ಮುಟ್ಟುಗೋಲಿಗೆ ಬದಲಾಗಿ ಅದರಲ್ಲಿ ಸಾಗಾಣಿಕೆ ಮಾಡುತ್ತಿರುವ ಸರಕುಗಳ ಮೇಲೆ ಸಂದಾಯ ಮಾಡಬೇಕಾದ ತೆರಿಗೆ ಸಮನಾಂತರವಾದ ಶುಲ್ಕವನ್ನು ಸಂದಾಯ ಮಾಡುವ ಆಯ್ದುಯನ್ನು ನೀಡತಕ್ಕಾಡ್ದು.

(3) ಉಪಪ್ರಕರಣ (2)ರ ಅಡಿಯಲ್ಲಿ ಸರಕುಗಳ ಅಥವಾ ಸಾಗಾಣಿಕೆ ವಾಹನದ ಮುಟ್ಟುಗೋಲಿಗೆ ಬದಲಾಗಿ ಯಾವುದೇ ಜುಲ್ಯಾನೆಯನ್ನು ವಿಧಿಸಿದ್ದಲ್ಲಿ, ಅಂಥ ಸರಕುಗಳ ಅಥವಾ ಸಾಗಾಣಿಕೆ ವಾಹನದ ಮಾಲೀಕ ಅಥವಾ ಉಪಪ್ರಕರಣ (1)ರ ಅಡಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯು, ಅದಕ್ಕೆ ಹೆಚ್ಚುವರಿಯಾಗಿ, ಅಂಥ ಸರಕುಗಳಿಗೆ ಅಥವಾ ಸಾಗಾಣಿಕೆ ವಾಹನಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಯಾವುದೇ ತೆರಿಗೆ, ದಂಡ ಮತ್ತು ವೆಚ್ಚಗಳಿಗೆ ಬಾಧ್ಯನಿರತಕ್ಕಾಡ್ದು.

(4) ಆ ವ್ಯಕ್ತಿಗೆ ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಬಂದು ಅವಕಾಶವನ್ನು ನೀಡದೆ, ಸರಕುಗಳು ಅಥವಾ ಸಾಗಾಣಿಕೆ ವಾಹನದ ಮುಟ್ಟುಗೋಲಿನ ಅಥವಾ ಉಪಯೋಗಿ ದಂಡ ವಿಧಿಸುವಿಕೆಯ ಆದೇಶವನ್ನು ಜಾರಿಗೊಳಿಸತಕ್ಕಾಡ್ದಲ್ಲ.

(5) ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಸರಕುಗಳನ್ನು ಅಥವಾ ಸಾಗಾಣಿಕೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಲ್ಲಿ, ಅದಾದ ಕೂಡಲೇ, ಅಂಥ ಸರಕುಗಳು ಅಥವಾ ಸಾಗಾಣಿಕೆ ವಾಹನದ ಹಕ್ಕು ಸರ್ಕಾರದಲ್ಲಿ ನಿಹಿತವಾಗಿರತಕ್ಕಾಡ್ದು.

(6) ಮುಟ್ಟುಗೋಲನ್ನು ನಿರ್ಣಯಿಸುವ ಯುಕ್ತ ಅಧಿಕಾರಿ ಮುಟ್ಟುಗೋಲು ಮಾಡಲಾಗಿರುವ ವಸ್ತುಗಳನ್ನು ತೆಗೆದುಕೊಳ್ಳತಕ್ಕಾಡ್ದು ಮತ್ತು ಸ್ವಾಧೀನತೆಯನ್ನು ಹೊಂದಿರತಕ್ಕಾಡ್ದು ಹಾಗೂ ಅಂಥ ಯುಕ್ತ ಅಧಿಕಾರಿಯ ಕೋರಿಕೆಯ ಮೇರಿಗೆ ಪ್ರತಿಯೊಬ್ಬ ಮೋಲೀಸು ಅಧಿಕಾರಿಯು, ಅಂಥ ಸ್ವಾಧೀನತೆಯನ್ನು ತೆಗೆದುಕೊಳ್ಳಲು ಮತ್ತು ಹೊಂದಲು ನೇರವು ನೀಡತಕ್ಕಾಡ್ದು.

(7) ಯುಕ್ತ ಅಧಿಕಾರಿಯು, ಮುಟ್ಟುಗೋಲು ಹಾಕಿಕೊಳ್ಳಲಾದ ಸರಕುಗಳು ಅಥವಾ ಸಾಗಾಣಿಕೆ ವಾಹನವು ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಇತರ ನಡಾವಳಿಗಾಗಿ ಅಗತ್ಯವಿರುವುದಿಲ್ಲ ಎಂದು ಸ್ವತಃ ಮನದಪ್ಪ ಮಾಡಿಕೊಂಡ ನಂತರ ಮತ್ತು ಮುಟ್ಟುಗೋಲಿಗೆ ಬದಲಾಗಿ ಜುಲ್ಯಾನೆಯನ್ನು ಸಂದಾಯ ಮಾಡಲು ಮೂರು ತಿಂಗಳಿಗೆ ಮೀರದ ಸಮಂಜಸ ಸಮಯವನ್ನು ನೀಡಿದ ನಂತರ, ಅಂಥ ಸರಕುಗಳು ಅಥವಾ ಸಾಗಾಣಿಕೆ ವಾಹನವನ್ನು ವಿಲೇ ಮಾಡಬಹದು ಮತ್ತು ಅದರ ಮಾರಾಟದ ಉತ್ಪತ್ತಿಯನ್ನು ಸರ್ಕಾರದಲ್ಲಿ ತೇವಣಿಗೊಳಿಸುವುದು.

131. ಮುಟ್ಟುಗೋಲು ಅಥವಾ ದಂಡ, ಇತರ ದಂಡನೆಗಳಲ್ಲಿ ಹಸ್ತಕ್ಕೇಪ ಮಾಡುವಂತಿಲ್ಲ.— ಅಪರಾಧ ಪ್ರಕ್ರಿಯೆ ಸಂಹಿತೆ, 1973ರ (1974ರ ಕೇಂದ್ರ ಅಧಿನಿಯಮ 2) ಅಧಿನಿಯಮದಲ್ಲಿ ಒಳಗೊಂಡಿರುವ ಉಪಬಂಧಗಳಿಗೆ ಬಾಧಕವಾಗಿದಂತೆ, ಈ ಅಧಿನಿಯಮದ ಉಪಬಂಧಗಳ ಅಥವಾ ಅದರ ಅಡಿಯಲ್ಲಿ ಮಾಡಿದ ಮುಟ್ಟುಗೋಲು ಅಥವಾ ವಿಧಿಸಿದ ದಂಡವು, ಈ ಅಧಿನಿಯಮದ ಅಡಿಯಲ್ಲಿ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಆ ಮೂಲಕ ಬಾಧಿತನಾದ ವ್ಯಕ್ತಿಯ ಮೇಲೆ ಯಾವುದೇ ಇತರ ದಂಡನೆಗಳ ವಿಧಿಸುವಿಕೆಯನ್ನು ಪ್ರತಿಬಂಧಿಸತಕ್ಕಾಡ್ದಲ್ಲ.

132. ಕೆಲಪ್ರೋಂದು ಅಪರಾಧಗಳಿಗೆ ದಂಡನೆಗಳು.— (1) ಕೆಳಕಂಡ ಯಾವುದೇ ಅಪರಾಧಗಳನ್ನು ಯಾರಾದರೂ ಮಾಡಿದರೆ, ಎಂದರೆ—

(ಎ) ತೆರಿಗೆಯನ್ನು ತಪ್ಪಿಸುವ ಉದ್ದೇಶದೊಂದಿಗೆ, ಈ ಅಧಿನಿಯಮದ ಉಪಬಂಧಗಳನ್ನು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಬೆಲೆಪಟ್ಟಿಯನ್ನು ನೀಡಿದೆ ಯಾವುದೇ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆ ಮಾಡುವುದು;

(ಬಿ) ಈ ಅಧಿನಿಯಮದ ಉಪಬಂಧಗಳನ್ನು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಉಲ್ಲಂಘಿಸಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆ ಮಾಡದೆ, ಹೂಡುವಳಿ ತೆರಿಗೆ ಜಮೆಯನ್ನು ಅಕ್ರಮವಾಗಿ ತೆಗೆದುಕೊಳ್ಳುವಿಕೆಗೆ ಅಥವಾ ಉಪಯೋಗಿಸುವಿಕೆಗೆ ಅಥವಾ ತೆರಿಗೆಯ ಮರುಪಾವತಿಗೆ ಕಾರಣವಾಗುವ ಯಾವುದೇ ಬೆಲೆಪಟ್ಟಿ ಅಥವಾ ಬಿಲ್ಲನ್ನು ನೀಡುವುದು;

(ಬಿ) ಬಿಂಡ (ಬಿ)ಯಲ್ಲಿ ಉಲ್ಲೇಖಿಸಲಾದ ಅಂಥ ತೆರಿಗೆ ಬೆಲೆಪಟ್ಟಿ ಅಥವಾ ಬಿಲ್ಲನ್ನು ಬಳಸಿ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವುದು;

(ಬಿ) ತೆರಿಗೆ ಎಂದು ಯಾವುದೇ ಮೊತ್ತವನ್ನು ಸಂಗ್ರಹಿಸುವುದು ಆದರೆ ಅದನ್ನು ಸರ್ಕಾರಕ್ಕೆ ಸಂದಾಯ ಮಾಡಲು ಅಂಥ ಸಂದಾಯವು ಬಾಕಿಯಾಗುವ ದಿನಾಂಕದಿಂದ ಮೂರು ತಿಂಗಳು ಅವಧಿಯನ್ನು ಮೀರಿದ ನಂತರವೂ ವಿಫಲವಾಗುವುದು;

(ಬಿ) ತೆರಿಗೆಯನ್ನು ತಪ್ಪಿಸುವುದು, ಮೋಸದಿಂದ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವುದು ಅಥವಾ ಮೋಸದಿಂದ ಮರುಪಾವತಿಯನ್ನು ಪಡೆಯುವುದು ಮತ್ತು ಅಂಥ ಅಪರಾಧವು ಬಿಂಡಗಳಾದ (ಎ) ಯಿಂದ (ಡಿ)ಗಳ ಅಡಿಯಲ್ಲಿ ವ್ಯಾಪ್ತವಾಗಿಲ್ಲದಿರುವುದು;

(ಎಫ್) ಈ ಅಧಿನಿಯಮದ ಅಡಿಯಲ್ಲಿ ಬಾಕಿಯಾಗಿರುವ ತೆರಿಗೆಯ ಸಂದಾಯವನ್ನು ತಪ್ಪಿಸುವ ಉದ್ದೇಶದಿಂದ ಹಣಕಾಸಿನ ದಾವಿಲೆಗಳನ್ನು ಸುಳ್ಳಿ ಮಾಡಿದಲ್ಲಿ ಅಥವಾ ಬದಲಾಗಿ ಸೇರಿಸಿದಲ್ಲಿ, ಅಥವಾ ನಕಲಿ ಲೆಕ್ಕಪತ್ರಗಳು ಅಥವಾ ದಸ್ತಾವೇಚಗಳನ್ನು ಹಾಜರುಪಡಿಸಿದಲ್ಲಿ ಅಥವಾ ಯಾವುದೇ ಸುಳಾದ ಮಾಹಿತಿಯನ್ನು ಬದಗಿಸುವುದು;

(ಜಿ) ಈ ಅಧಿನಿಯಮದ ಅಡಿಯಲ್ಲಿ ತನ್ನ ಕರ್ತವ್ಯದ ನಿರ್ವಹಣೆಯಲ್ಲಿರುವ ಯಾವುದೇ ಅಧಿಕಾರಿಯನ್ನು ಅಡ್ಡಪಡಿಸುವುದು ಅಥವಾ ಪ್ರತಿಬಂಧಿಸುವುದು;

(ಹೆಚ್) ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಮುಟ್ಟಗೋಲಿಗೆ ಬಾಧ್ಯವಾಗಬಹುದು ಎಂದು ಅವನಿಗೆ ತಿಳಿದಿರುವ ಅಥವಾ ನಂಬಲು ಕಾರಣಗಳನ್ನು ಹೊಂದಿರುವಂತಹ ಯಾವುದೇ ಸರಹಗಳ ಸ್ವಾಧೀನತೆಯನ್ನು ಅರ್ಜಿಸುವ, ಅಥವಾ ಅವುಗಳ ಸಾಗಾಶಿಕೆ, ತೆಗೆಯುವಿಕೆ, ನಿಕ್ಷೇಪಿಸುವಿಕೆ, ಇಟ್ಟುಕೊಳ್ಳುವಿಕೆ, ಮುಂಚ್ಚಿಟ್ಟುಕೊಳ್ಳುವಿಕೆ, ಅಥವಾ ಖಿರೀದಿಸುವಿಕೆ ಅಥವಾ ಯಾವುದೇ ಇತರೆ ವಿಧಾನದಲ್ಲಿ ಸ್ವತಃ ವ್ಯವಹರಿಸಿರುವುದು;

(ಇ) ಈ ಅಧಿನಿಯಮದ ಯಾವುದೇ ಉಪಭಂಧಗಳ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅವನಿಗೆ ತಿಳಿದಿರುವ ಅಥವಾ ನಂಬಲು ಕಾರಣಗಳನ್ನು ಹೊಂದಿರುವಂತಹ ಸೇವೆಗಳ ಮೂರ್ಕೆಯನ್ನು ಸ್ವೀಕರಿಸಿರುವ ಅಥವಾ ಯಾವುದೇ ವಿಧಾನದಲ್ಲಿ ಮೂರ್ಕೆಯೊಂದಿಗೆ ಸ್ವತಃ ತಾನು ಸಂಬಂಧಿಸಿರುವ ಅಥವಾ ಯಾವುದೇ ಇತರೆ ವಿಧಾನದಲ್ಲಿ ವ್ಯವಹರಿಸಿರುವುದು;

(ಜೆ) ಯಾವುದೇ ಮುಖ್ಯ ಮುರಾವೆಯನ್ನು ಅಥವಾ ದಸ್ತಾವೇಚುಗಳನ್ನು ಅಕ್ರಮವಾಗಿ ತಿದ್ದುವುದು ಅಥವಾ ನಾಶಮಾಡುವುದು;

(ಕೆ) ಈ ಅಧಿನಿಯಮದ ಉಪಭಂಧಗಳ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಅವನು ಮೂರ್ಕೆಯನ್ನು ಅಗತ್ಯವಿರುವಂತಹ ಯಾವುದೇ ಮಾಹಿತಿಯನ್ನು ಮೂರ್ಕೆಸುವಲ್ಲಿ ವಿಫಲನಾಗುವುದು (ಯುಕ್ತವಾದ ನಂಬಿಕೆಯೊಂದಿಗೆ, ಆತನಿಂದ ಮೂರ್ಕೆಸಲ್ಪಟ್ಟ ಮಾಹಿತಿಯ ಸತ್ಯ ಎಂಬುದನ್ನು ರುಜುವಾತು ಪಡಿಸುವ ಹೊಣೆಗಾರಿಕೆಯು ಅವನ ಮೇಲಿರತಕ್ಕದ್ದು ಎಂಬುದರ ಹೊರತು) ಅಥವಾ ಸುಳ್ಳ ಮಾಹಿತಿಯನ್ನು ಮೂರ್ಕೆಸುವುದು;

(ಎಲ್) ಈ ಪ್ರಕರಣದ ಖಿರೀದ (ಎ) ಖಿರೀದ (ಕೆ)ಗಳಲ್ಲಿ ನಮೂದಿಸಿದ ಯಾವುದೇ ಅಪರಾಧಗಳನ್ನು ಮಾಡಲು ಪ್ರಯತ್ನಿಸುವುದು, ಮತ್ತು ದುಷ್ಪೇರಿಸುವ ಕೃತ್ಯ ಮಾಡುವುದು,

- ಈ ಕೆಳಕಂಡಂತೆ ದಂಡನೀಯನಾಗಿರತಕ್ಕದ್ದು

- (i) ತಪ್ಪಿಸಲಾದ ತೆರಿಗೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಮರುಪಾವತಿಯ ಮೊತ್ತವು ಇದು ನೂರು ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭಗಳಲ್ಲಿ, ಇದು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾಗ್ವಹವಾಸ ಮತ್ತು ಜೊತೆಗೆ ಜುಲ್ಣಾನೆ;
- (ii) ತಪ್ಪಿಸಲಾದ ತೆರಿಗೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಮರುಪಾವತಿಯ ಮೊತ್ತವು ಇರಡು ನೂರು ಲಕ್ಷ ರೂಪಾಯಿಗಳನ್ನು ಮೀರಿದ ಆದರೆ ಇದು ನೂರು ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭಗಳಲ್ಲಿ, ಮೂರು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾಗ್ವಹವಾಸ ಮತ್ತು ಜೊತೆಗೆ ಜುಲ್ಣಾನೆ;
- (iii) ತಪ್ಪಿಸಲಾದ ತೆರಿಗೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ಮೊತ್ತವು ಅಥವಾ ಅಕ್ರಮವಾಗಿ ತೆಗೆದುಕೊಂಡ ಮರುಪಾವತಿಯ ಮೊತ್ತವು ಒಂದು ನೂರು ಲಕ್ಷ ರೂಪಾಯಿಗಳನ್ನು ಮೀರಿದ ಆದರೆ ಇರಡು ನೂರು ಲಕ್ಷ ರೂಪಾಯಿಗಳನ್ನು ಮೀರಿದ ಯಾವುದೇ ಇತರ ಅಪರಾಧದ ಸಂದರ್ಭದಲ್ಲಿ, ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾಗ್ವಹವಾಸ ಮತ್ತು ಜೊತೆಗೆ ಜುಲ್ಣಾನೆ;
- (iv) ಅವನು ಖಿರೀದ (ಎಫ್) ಅಥವಾ ಖಿರೀದ (ಜಿ) ಅಥವಾ ಖಿರೀದ (ಜೆ)ಯಲ್ಲಿ ನಿರ್ದಿಷ್ಟಪಡಿಸಿದ ಒಂದು ಅಪರಾಧವನ್ನು ಮಾಡಿದ ಮತ್ತು ದುಷ್ಪೇರಿಸುವ ಕೃತ್ಯ ಮಾಡಿದ ಸಂದರ್ಭಗಳಲ್ಲಿ ಅವನು, ಆರು ತಿಂಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾಗ್ವಹವಾಸ ಅಥವಾ ಜೊತೆಗೆ ಜುಲ್ಣಾನೆ ಅಥವಾ ಅವುಗಳೇರಡು.

(2) ಈ ಪ್ರಕರಣ ಅಡಿಯಲ್ಲಿನ ಒಂದು ಅಪರಾಧದ ಅಪರಾಧಿ ಎಂದು ನಿರ್ಣಯಿತನಾಗಿರುವ ಯಾವುದೇ ವ್ಯಕ್ತಿಯು, ಮನ: ಈ ಪ್ರಕರಣ ಅಡಿಯಲ್ಲಿನ ಒಂದು ಅಪರಾಧದ ಅಪರಾಧಿ ಎಂದು ನಿರ್ಣಯಿತನಾದಲ್ಲಿ, ಆಗ, ಅವನು ಇರಡನೇ ಮತ್ತು ತರುವಾಯದ ಪ್ರತಿಯೊಂದು ಅಪರಾಧಕ್ಕಾಗಿ ಇದು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾಗ್ವಹವಾಸ ಮತ್ತು ಜೊತೆಗೆ ಜುಲ್ಣಾನೆಗೆ ದಂಡನೀಯನಾಗಿರತಕ್ಕದ್ದು;

(3) ಉಪಪ್ರಕರಣ (1)ರ ಖಿರೀದಗಳಾದ (i), (ii) ಮತ್ತು (iii)ರಲ್ಲಿ ಹಾಗೂ ಉಪಪ್ರಕರಣ (2)ರಲ್ಲಿ ಉಲ್ಲೇಖಿಸಲಾದ ಕಾರಾಗ್ವಹವಾಸವು, ನ್ಯಾಯಾಲಯದ ತೀರ್ಣಿಸಲಲ್ಲಿ ದಾವಿಲಿಸಬೇಕಾದ, ತದ್ದುರ್ದ್ವವಾದ ವಿರೇಷ ಮತ್ತು ಸಾಕಷ್ಟು ಕಾರಣಗಳಿಲ್ಲದಿದ್ದಾಗ ಆರು ತಿಂಗಳಗಳಿಗಂತ ಕಡಿಮೆ ಅವಧಿಗೆ ಇರತಕ್ಕದ್ದು.

(4) ದಂಡ ಪ್ರಕ್ರಿಯಾ ಸಂಹಿತೆ, 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ, ಉಪಪ್ರಕರಣ (5)ರಲ್ಲಿ ಉಲ್ಲೇಖಿಸಲಾಗಿರುವ ಅಪರಾಧಗಳನ್ನು ಹೊರತುಪಡಿಸಿ ಈ ಅಧಿನಿಯಮದ ಅಡಿಯಲ್ಲಿನ ಎಲ್ಲಾ ಅಪರಾಧಗಳು ಅಸಂಜ್ಞೆಯವಾಗಿರತಕ್ಕದ್ದು ಮತ್ತು ಜಾಮೀನೀಯವಾಗಿರತಕ್ಕದ್ದು.

(5) ಉಪಪ್ರಕರಣ (1)ರ ಖಂಡ (ಎ) ಅಥವಾ ಖಂಡ (ಬಿ)ಅಥವಾ ಖಂಡ (ಸಿ) ಅಥವಾ ಖಂಡ (ದಿ)ಗಳಲ್ಲಿ ನಿರ್ದಿಷ್ಟಪಡಿಸಿದ ಮತ್ತು ಆ ಉಪ-ಪ್ರಕರಣದ ಖಂಡ (ಿ)ರ ಅಡಿಯಲ್ಲಿ ದಂಡನೀಯವಾದ ಅಪರಾಧಗಳ ಸಂಜ್ಞೇಯವಾಗಿರತಕ್ಕದ್ದು ಮತ್ತು ಜಾರೀನುರಿತವಾಗಿರತಕ್ಕದ್ದು.

(6) ಆಯುಕ್ತರ ಪೂರ್ವ ಮಂಜೂರಾತಿಯ ಹೊರತಾಗಿ, ಈ ಪ್ರಕರಣದ ಅಡಿಯಲ್ಲಿನ ಯಾವುದೇ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಅಭಿಯೋಜಿಸತಕ್ಕದ್ದಲ್ಲ.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ, “ತೆರಿಗೆ” ಪದ, ಈ ಅಧಿನಿಯಮದ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ತಪ್ಪಿಸಲಾದ ತೆರಿಗೆಯ ಮೊತ್ತ ಅಥವಾ ಅಕ್ರಮವಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ಮೊತ್ತ ಅಥವಾ ಅಕ್ರಮವಾಗಿ ತೆಗೆದುಕೊಂಡ ಮರುಪಾವತಿ ಮತ್ತು ಸರಕು ಅಥವಾ ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮದ ಅಡಿಯಲ್ಲಿ ವಿಧಿಸಿದ ಉಪಕರವನ್ನು ಒಳಗೊಳಿಸತಕ್ಕದ್ದು.

133. ಅಧಿಕಾರಿಗಳ ಮತ್ತು ಕೆಲವು ಇತರ ವ್ಯಕ್ತಿಗಳ ಬಾಧ್ಯತೆ.- (1) ಪ್ರಕರಣ 151ರ ಅಡಿಯಲ್ಲಿ ಅಂಂಕ ಅಂಶಗಳ ಸಂಗ್ರಹಣೆ ಅಥವಾ ಅವುಗಳ ಕ್ರಾಂತಿಕರಣ ಅಥವಾ ಗಣಕೀಕರಣದ ಸಂಬಂಧದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯು, ಅಥವಾ ಪ್ರಕರಣ 150ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಾಹಿತಿಯ ಸಂಪರ್ಕಾವಕಾಶವನ್ನು ಹೊಂದಿರುವ ರಾಜ್ಯ ತೆರಿಗೆಯ ಯಾವುದೇ ಅಧಿಕಾರಿ, ಅಥವಾ ಸಾಮಾನ್ಯ ಮೋಟ್‌ಫ್ರೆನ್ ಮೇಲೆ ಸೇವೆಯ ಒದಗಿಸುವಿಕೆಗೆ ಸಂಬಂಧಿಸಿದಂತೆ ತೊಡಗಿರುವ ಯಾವುದೇ ವ್ಯಕ್ತಿಯು, ಅಥವಾ ಸಾಮಾನ್ಯ ಮೋಟ್‌ಫ್ರೆನ್‌ನ ಏಜೆಂಟು, ಸದರಿ ಪ್ರಕರಣಗಳ ಅಡಿಯಲ್ಲಿ ಆತನ ಕರ್ತವ್ಯ ನಿರ್ವಹಣೆಯಲ್ಲಿ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ತತ್ವಾಲ್ಯಾದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಅಧಿನಿಯಮದ ಅಡಿಯಲ್ಲಿ ಒಂದು ಅಪರಾಧಕ್ಕಾಗಿ ಅಭಿಯೋಜನೆಯ ಉದ್ದೇಶಗಳಾಗಿಯಲ್ಲಿದೆ ಅನ್ಯಥಾ ಯಾವುದೇ ಮಾಹಿತಿಯನ್ನು ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ಇದರ ಅಡಿಯಲ್ಲಿ ಮಾಡಿದ ನಿಯಮಗಳ ಅಡಿಯಲ್ಲಿ ಒದಗಿಸಿದ ಯಾವುದೇ ರಿಟ್ರನ್ ನ ಒಳಾಂಶಗಳನ್ನು, ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಿದರೆ, ಅವನು ಆರು ತಿಂಗಳ ಅವಧಿಯವರೆಗೆ ವಿಸ್ತರಿಸಬಹುದಾದ ಜುಲ್ಯನೇಗೆ ಅಥವಾ ಅವುಗಳಿರದಕ್ಕಾಗಿ ದಂಡನೀಯನಾಗಿರತಕ್ಕದ್ದು;

(2) ಯಾವುದೇ ವ್ಯಕ್ತಿಯನ್ನು-

(ಎ) ಸರ್ಕಾರಿ ನೌಕರನಾಗಿರುವಾಗಿ, ಈ ಪ್ರಕರಣದ ಅಡಿಯಲ್ಲಿ ಯಾವುದೇ ಅಪರಾಧಕ್ಕಾಗಿ ಸರ್ಕಾರದ ಪೂರ್ವ ಮಂಜೂರಾತಿಯ ಹೊರತಾಗಿ ಅಭಿಯೋಜಿಸತಕ್ಕದ್ದಲ್ಲ;

(ಬಿ) ಸರ್ಕಾರಿ ನೌಕರನಾಗಿಲ್ಲದಿರುವಾಗಿ, ಈ ಪ್ರಕರಣದ ಅಡಿಯಲ್ಲಿ ಯಾವುದೇ ಅಪರಾಧಕ್ಕಾಗಿ ಆಯುಕ್ತರ ಪೂರ್ವ ಮಂಜೂರಾತಿಯ ಹೊರತಾಗಿ ಅಭಿಯೋಜಿಸತಕ್ಕದ್ದಲ್ಲ.

134. ಅಪರಾಧಗಳ ಸಂಜ್ಞೇಯತೆ.- ಯಾವುದೇ ನ್ಯಾಯಾಲಯವು ಆಯುಕ್ತರ ಪೂರ್ವ ಮಂಜೂರಾತಿಯ ಹೊರತಾಗಿ ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಿದ ನಿಯಮಗಳ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧಗಳ ಸಂಜ್ಞೇಯತೆಯನ್ನು ತೆಗೆದುಕೊಳ್ಳತಕ್ಕದ್ದಲ್ಲ, ಮತ್ತು ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್‌ಗಿಂತ ಕೆಳದರ್ಜೆಯ ಯಾವುದೇ ನ್ಯಾಯಾಲಯವು ಅಂಥ ಯಾವುದೇ ಅಪರಾಧವನ್ನು ಅಧಿವಿಚಾರಣೆ ಮಾಡತಕ್ಕದ್ದಲ್ಲ.

135. ಅಪರಾಧಿಕ ಮನಸ್ಸಿತಿಯ ಬಗ್ಗೆ ಪೂರ್ವಭಾವನೆ.- ಆಪಾದಿತನ ಕಡೆಯಿಂದ ಅಪರಾಧಿಕ ಮನಸ್ಸಿತಿಯನ್ನು ಅಗತ್ಯಪಡಿಸುವಂತಹ ಈ ಅಧಿನಿಯಮದ ಅಡಿಯಲ್ಲಿನ ಒಂದು ಅಪರಾಧಕ್ಕಾಗಿರುವ ಯಾವುದೇ ಅಭಿಯೋಜನೆಯಲ್ಲಿ, ನ್ಯಾಯಾಲಯವು ಅಂಥ ಮನಸ್ಸಿತಿಯ ಇರುವಿಕೆಯನ್ನು ಪೂರ್ವಭಾವಿಸತಕ್ಕದ್ದು ಆದರೆ ಇದು ಆಪಾದಿತನಿಗೆ, ಅವನು ಆ ಅಭಿಯೋಜನೆಯಲ್ಲಿ ಒಂದು ಅಪರಾಧವೆಂದು ಆಪಾದಿಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಅಂಥ ಮನಸ್ಸಿತಿಯನ್ನು ಹೊಂದಿರಲಿಲ್ಲ ಎನ್ನುವ ಸಂಗತಿಯನ್ನು ರುಜುವಾತು ಪಡಿಸುವುದಕ್ಕಾಗಿ ಪ್ರತಿರಕ್ಷೆಯಾಗಿರತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಾಗಿ,-

- (i) “ಅಪರಾಧಿಕ ಮನಸ್ಸಿತಿ” ಪದವಳಿಯು, ಒಂದು ಸಂಗತಿಯ ಉದ್ದೇಶ, ಪ್ರೇರಣೆ, ತಿಳುವಳಿಕೆ, ಮತ್ತು ಒಂದು ಸಂಗತಿಯಲ್ಲಿ ನಂಬಿಕೆ, ಅಥವಾ ನಂಬುವುದಕ್ಕೆ ಕಾರಣವನ್ನು ಒಳಗೊಳಿಸುತ್ತದೆ.
- (ii) ಒಂದು ಸಂಗತಿಯ ರುಜುವಾತಾಗಿದೆ ಎಂದು ಹೇಳುವುದು, ಅದನ್ನು ನ್ಯಾಯಾಲಯ ಸಂದೇಹಾತೀತವಾಗಿ ಅಸ್ಥಿತ್ವದಲ್ಲಿದೆ ಎಂದು ನಂಬಿದಾಗ ಮತ್ತು ಅದರ ಅಸ್ಥಿತ್ವವು ಕೇವಲ ಸಂಭವನೀಯತೆಯ ಬಾಹುಭೂತೀಯಿಂದ ಸ್ಥಾಪಿತವಾಗಿಲ್ಲ ಎಂದಾಗ ಮಾತ್ರ.

136. ಕೆಲವು ಸನ್ವೇಶಗಳ ಅಡಿಯಲ್ಲಿ ಹೇಳಿಕೆಗಳ ಸುಸಂಬಧಿತತೆ.- ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ವಿಚಾರಣೆ ಅಥವಾ ನಡಾವಳಿಗಳ ಕ್ರಮದಲ್ಲಿ ಪ್ರಕರಣ 70ರ ಅಡಿಯಲ್ಲಿ ನೀಡಿದ ಸಮನ್‌ಗೆ ಪ್ರತಿಸ್ತಿಯೆಯಾಗಿ ಹಾಜರಾದ ಒಬ್ಬ ವ್ಯಕ್ತಿಯಿಂದ ನೀಡಿದ ಮತ್ತು ಸಹಿಮಾಡಿದ ಒಂದು ಹೇಳಿಕೆಯು, ಈ ಅಧಿನಿಯಮದ ಅಡಿಯಲ್ಲಿನ ಒಂದು ಅಪರಾಧಕ್ಕಾಗಿರುವ ಯಾವುದೇ ಅಭಿಯೋಜನೆಯಲ್ಲಿ, ಅದು ಒಳಗೊಂಡಿರುವ ಸಂಗತಿಗಳ ಸತ್ಯತೆಯನ್ನು ರುಜುವಾತು ಪಡಿಸುವ ಉದ್ದೇಶಕ್ಕಾಗಿ ಸುಸಂಬಧಿತವಾಗಿರತಕ್ಕದ್ದು.-

(ಎ) ಹೇಳಿಕೆಯನ್ನು ಮಾಡಿದ ವ್ಯಕ್ತಿ ಮರಣ ಹೊಂದಿರುವಾಗಿ, ಅಥವಾ ಕಾಣೆಯಾಗಿದ್ದಾಗ, ಅಥವಾ ಮರಾವೆಯನ್ನು ನೀಡಲು ಅಸಮರ್ಥನಿರುವಾಗಿ, ಅಥವಾ ಪ್ರತಿಕೂಲ ವ್ಯಕ್ತಿಯಿಂದ ಹೊರಗಿಟ್ಟಾಗಿ, ಅಥವಾ ಯಾರ

ಹಾಜರಾತಿಯನ್ನು, ಪ್ರಕರಣದ ಸನ್ವೇಶಗಳ ಅಡಿಯಲ್ಲಿ, ನ್ಯಾಯಾಲಯ ಅನುಚಿತ ಎಂದು ಪರಿಗಳಿಸಿದ ಪ್ರಮಾಣದ ವಿಳಂಬ ಅಥವಾ ವೈಕ್ಯಾಮಿಲ್ಯದೆ, ಪದೆಯಲು ಸಾಧ್ಯವಿರದಿದ್ದಾಗೆ;

(ಬಿ) ಹೇಳಿಕೆಯನ್ನು ನೀಡಿದ ವೈಕ್ಯಾಯನ್ನು ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸಾಕ್ಷಿದಾರನಂತೆ ವಿಚಾರಣೆ ಮಾಡಿದಾಗ ಮತ್ತು ನ್ಯಾಯಾಲಯವು, ಪ್ರಕರಣದ ಸನ್ವೇಶಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯದ ಹಿತಾಸಕ್ತಿಯಿಂದ ಹೇಳಿಕೆಯನ್ನು ಸಾಕ್ಷಿದಲ್ಲಿ ಅಗ್ರೋಕರಿಸತಕ್ಕದ್ದು ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾಗೆ.

137. ಕಂಪನಿಗಳು ಮತ್ತು ಇತರ ನಿರ್ದಿಷ್ಟ ವೈಕ್ಯಾಗಳಿಂದ ಅಪರಾಧಗಳು.— (1) ಈ ಅಧಿನಿಯಮದ ಅಡಿಯಲ್ಲಿ ಅಪರಾಧ ಮಾಡಿರುವ ಒಬ್ಬ ವೈಕ್ಯಾ ಕಂಪನಿಯಾಗಿದ್ದಲ್ಲಿ, ಅಪರಾಧ ಎಸಗಿದ ಸಮಯದಲ್ಲಿ ಕಂಪನಿಯ ಪ್ರಭಾರದಲ್ಲಿದ್ದ, ಮತ್ತು ಕಂಪನಿಯ ವೈವಹಾರದ ನಡವಳಿಕೆಗೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವೈಕ್ಯಾಯ, ಹಾಗೆಯೇ ಕಂಪನಿಯ, ಅಪರಾಧದ ತಪ್ಪಿತಸ್ಥರು ಎಂದು ಪರಿಭಾವಿಸತಕ್ಕದ್ದು ಹಾಗೂ ವಿರುದ್ಧವಾಗಿ ಕ್ರಮಕ್ಕೊಳ್ಳುವುದಕ್ಕೆ ಬಾಧ್ಯರಾಗತಕ್ಕದ್ದು ಮತ್ತು ಅದಕ್ಕನುಸಾರವಾಗಿ ದಂಡಿಸತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಏನೇ ಒಳಗೊಂಡಿದ್ದರೂ, ಒಂದು ಕಂಪನಿಯಿಂದ ಈ ಅಧಿನಿಯಮದ ಅಡಿಯಲ್ಲಿ ಒಂದು ಅಪರಾಧ ಮಾಡಲಾಗಿದ್ದಲ್ಲಿ, ಮತ್ತು ಆ ಅಪರಾಧ ಕಂಪನಿಯ ಯಾವುದೇ ನಿರ್ದೇಶಕ, ವೈವಾಧಿಪಕ, ಕಾರ್ಯದರ್ಶಿ ಅಥವಾ ಇತರೇ ಅಧಿಕಾರಿಯ ಕಡೆಯಿಂದ ಸಮೃದ್ಧಿ ಅಥವಾ ಪರೋಕ್ಷ ಸಮೃದ್ಧಿಯ ಜೊತೆಗೆ ಅಥವಾ ಯಾವುದೇ ನಿಲ್ದಾರ್ಶತೆಯ ಕಾರಣದಿಂದ ಎಂದು ಹೇಳಬಹುದಾದ್ದರಿಂದ ಮಾಡಲಾಗಿರುವುದು ರುಜುವಾತಾದಾಗ, ಅಂಥ ನಿರ್ದೇಶಕ, ವೈವಾಧಿಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯನ್ನು ಸಹ ಅಪರಾಧದ ತಪ್ಪಿತಸ್ಥರು ಎಂದು ಪರಿಭಾವಿಸತಕ್ಕದ್ದು ಹಾಗೂ ವಿರುದ್ಧವಾಗಿ ಕ್ರಮಕ್ಕೊಳ್ಳುವುದಕ್ಕೆ ಬಾಧ್ಯರಾಗತಕ್ಕದ್ದು ಮತ್ತು ಅದಕ್ಕನುಸಾರವಾಗಿ ದಂಡಿಸತಕ್ಕದ್ದು.

(3) ಒಂದು ಪಾಲುದಾರಿಕೆ ಸಂಸ್ಥೆಯಾಗಿರುವ ಅಥವಾ ಒಂದು ನಿಯಮಿತ ಹೊಣೆಗಾರಿಕೆಯ ಪಾಲುದಾರಿಕೆಯಾಗಿರುವ ಅಥವಾ ಒಂದು ಹಿಂದೂ ಅವಿಭಾಜ್ಯ ಕುಟುಂಬವಾಗಿರುವ ಅಥವಾ ಒಂದು ಟ್ರಾಸ್ಟಾಗಿರುವ ಅಥವಾ ಪಾಲುದಾರನಾಗಿರುವ ಅಥವಾ ಕರ್ತವ್ಯನಾಗಿರುವ ಅಥವಾ ವೈವಾಧಿಪಕ ಟ್ರಾಸ್ಟಿಯಾಗಿರುವ ಒಬ್ಬ ತೆರಿಗೆದಾಯಕ ವೈಕ್ಯಾಯಿಂದ, ಈ ಅಧಿನಿಯಮದ ಅಡಿಯಲ್ಲಿ ಒಂದು ಅಪರಾಧ, ಮಾಡಲಾಗಿದ್ದಲ್ಲಿ, ಅಪರಾಧದ ತಪ್ಪಿತಸ್ಥ ಎಂದು ಪರಿಭಾವಿಸತಕ್ಕದ್ದು ಹಾಗೂ ವಿರುದ್ಧವಾಗಿ ಕ್ರಮಕ್ಕೊಳ್ಳುವುದಕ್ಕೆ ಬಾಧ್ಯನಾಗತಕ್ಕದ್ದು ಮತ್ತು ಅದಕ್ಕನುಸಾರವಾಗಿ ದಂಡಿಸತಕ್ಕದ್ದು ಹಾಗೂ ಉಪಪ್ರಕರಣ (2)ರ ಉಪಬಂಧಗಳು ಅಂಥ ವೈಕ್ಯಾಗಳಿಗೆ ಯಥೋಚಿತ ವೈಶ್ವಾಸಗಳೊಡನೆ ಅನ್ವಯವಾಗತಕ್ಕದ್ದು.

(4) ಆ ಅಪರಾಧವನ್ನು ಅವನ ಗಮನಕ್ಕೆ ಬಾರದೇ ಮಾಡಲಾಗಿತ್ತು ಅಥವಾ ಅಂಥ ಅಪರಾಧ ಮಾಡುವಿಕೆಯನ್ನು ನಿಯಂತ್ರಿಸಲು ಅವನು ಎಲ್ಲಾ ಯಾತ್ರೆ ಜಾಗರೂಕತೆಯನ್ನು ಚಲಾಯಿಸಿದ್ದನು ಎನ್ನುವುದನ್ನು ಅವನು ರುಜುವಾತು ಪಡಿಸಿದರೆ, ಯಾವುದೇ ಅಂಥ ವೈಕ್ಯಾಯನ್ನು ಈ ಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ ಸಹ ಈ ಅಧಿನಿಯಮದ ಅಡಿಯಲ್ಲಿ ಉಪಬಂಧಿಸಲಾದ ಯಾವುದೇ ದಂಡನೆಯ ಬಾಧ್ಯತೆಗೆ ಗುರಿ ಮಾಡತಕ್ಕದ್ದಲ್ಲ.

ವಿವರಣೆ.— ಈ ಪ್ರಕರಣದ ಉದ್ದೇಶಗಳಾಗಿ.—

- (i) “ಕಂಪನಿ” ಎಂದರೆ ನಿಗಮಿತ ನಿಕಾಯ ಮತ್ತು ಒಂದು ಪಾಲುದಾರಿಕಾ ಸಂಸ್ಥೆ ಅಥವಾ ವೈಕ್ಯಾಗಳ ಇತರ ಸಂಘವನ್ನು ಒಳಗೊಳ್ಳುತ್ತದೆ; ಮತ್ತು
- (ii) ಒಂದು ಪಾಲುದಾರಿಕಾ ಸಂಸ್ಥೆಗೆ ಸಂಬಂಧಿಸಿದಂತೆ “ನಿರ್ದೇಶಕ” ಎಂದರೆ ಪಾಲುದಾರಿಕಾ ಸಂಸ್ಥೆಯ ಪಾಲುದಾರ.

138. ಅಪರಾಧಗಳ ರಾಜೆ.— (1) ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ಅಪರಾಧವು, ಅಭಿಯೋಜನೆ ಹೊಡುವಿಕೆಗಂತೆ ಮೊದಲಾಗಿರಲಿ ಅಥವಾ ನಂತರವಾಗಿರಲಿ, ನಿಯಮಿಸಿಬಹುದಾದ ಅಂಥ ವಿಧಾನದಲ್ಲಿ ಅಂಥ ರಾಜೆ ಮೊತ್ತವು, ಅಪರಾಧದ ಆಪಾದಿತ ವೈಕ್ಯಾಯಿಂದ ಸಂಭಾರನುಸಾರವಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಕ್ಕೆ ಸಂದಾಯವಾದ ಮೇಲೆ, ಆಯುಕ್ತರಿಂದ ರಾಜೆಗೊಳ್ಳಬಹುದು:

ಪರಂತು, ಈ ಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ ಈ ಕೆಳಕಂಡವುಗಳಿಗೆ ಅನ್ವಯಿಸತಕ್ಕದ್ದಲ್ಲಿ.—

(ಎ) ಪ್ರಕರಣ 132ರ ಉಪಪ್ರಕರಣ (1)ರ ಖಂಡಗಳಾದ (ಎ)ಯಿಂದ (ಎಫ್)ಗಳ ಅಡಿಯಲ್ಲಿನ ಯಾವುದೇ ಅಪರಾಧಗಳಿಗೆ ಸಂಬಂಧಿಸಿದಂತೆ, ಒಂದು ಬಾರಿ ರಾಜೆಯನ್ನು ಅನುಮತಿಸಲಾಗಿರುವ ಒಬ್ಬ ವೈಕ್ಯಾ ಮತ್ತು ಸದರಿ ಉಪಪ್ರಕರಣದ ಖಂಡಗಳಾದ (ಎ)ಯಿಂದ (ಎಫ್)ಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಅಪರಾಧಗಳಿಗೆ ಸಂಬಂಧಿತವಾಗಿರುವ ಖಂಡ (ಎಲ್)ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಅಪರಾಧಗಳು;

(ಬಿ) ಒಂದು ಕೋಟಿ ರೂಪಾಯಿಗಳನ್ನು ಮೀರಿದ ಪೂರ್ವಕೆಗಳ ಮೌಲ್ಯಕ್ಕೆ ಸಂಬಂಧಿಸಿರುವ, ಈ ಅಧಿನಿಯಮದ ಅಡಿಯಲ್ಲಿನ, ಅಥವಾ ಯಾವುದೇ ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಉಪಬಂಧಗಳ ಅಡಿಯಲ್ಲಿನ ಖಂಡ (ಎ)ಯಲ್ಲಿ ಇರುವಂತಹ ಮೌಲ್ಯಕ್ಕೆ ಹೊರತುಪಡಿಸಿದ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ಒಂದು ಬಾರಿ ರಾಜೆಯನ್ನು ಅನುಮತಿಸಲಾಗಿರುವ ಒಬ್ಬ ವೈಕ್ಯಾ;

(ಸಿ) ಯಾವುದೇ ಇತರ ಅಧಿನಿಯಮಗಳ ಅಡಿಯಲ್ಲಿಯೂ ಸಹ ಒಂದು ಅಪರಾಧವಾಗಿರುವ, ಒಂದು ಅಪರಾಧವನ್ನು ಮಾಡಿರುವುದಕ್ಕಾಗಿ ಈ ಅಧಿನಿಯಮದ ಅಡಿಯಲ್ಲಿ ಆಪಾದಿತನಾಗಿರುವ ವೈಕ್ಯಾ;

(ಡಿ) ಈ ಅಧಿನಿಯಮದ ಅಡಿಯಲ್ಲಿನ ಒಂದು ಅಪರಾಧಕ್ಕಾಗಿ ನ್ಯಾಯಾಲಯದಿಂದ ಅಪರಾಧಿಯೆಂದು ನಿರ್ಣಯಿತನಾಗಿರುವ ಒಬ್ಬ ವೈಕ್ಯಾ;

(ಇ) ಪ್ರಕರಣ 132ರ ಉಪಪ್ರಕರಣ (1)ರ ಖಂಡ (ಜಿ) ಅಥವಾ ಖಂಡ (ಜೆ) ಅಥವಾ ಖಂಡ (ಕೆ)ಗಳಲ್ಲಿ ನಿರ್ದಿಷ್ಟಪಡಿಸಿರುವ ಒಂದು ಅಪರಾಧ ಮಾಡಿದುಕೊಂಡಿರುವ ಒಬ್ಬ ವ್ಯಕ್ತಿ:

(ಎಫ್) ನಿಯಮಿಸಬಹುದಾದ ಯಾವುದೇ ಇತರ ವ್ಯಕ್ತಿಗಳ ಅಥವಾ ಅಪರಾಧಗಳ ವರ್ಗ:

ಮತ್ತೂ ಪರಂತು, ಈ ಪ್ರಕರಣದ ಉಪಭಂಧಗಳ ಅಡಿಯಲ್ಲಿ ಅವಕಾಶ ನೀಡಿದ ಯಾವುದೇ ರಾಜೀಯ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಹೂಡಲಾದ ನಡಾವಳಿಗಳೇನಾದರೂ ಇದ್ದರೆ ಅವುಗಳಿಗೆ ಬಾಧಕವಾಗತಕ್ಕದಲ್ಲಿ:

ಅಲ್ಲದೆ ಪರಂತು, ಅಂಥ ಅಪರಾಧಗಳಲ್ಲಿ ಒಳಗೊಂಡಿರುವ ತೆರಿಗೆ, ಬಡ್ಡಿ, ಮತ್ತು ದಂಡವನ್ನು ಸಂದಾಯ ಮಾಡಿದ ಮೇಲೆ ರಾಜೀಗೆ ಅವಕಾಶ ನೀಡತಕ್ಕದ್ದು.

(2) ಈ ಪ್ರಕರಣದ ಅಡಿಯಲ್ಲಿನ ಅಪರಾಧಗಳ ರಾಜಿಗೋಸ್ಕರವಾದ ಮೊತ್ತ, ಹತ್ತು ಸಾವಿರ ರೂಪಾಯಿ ಅಥವಾ ಒಳಗೊಂಡಿರುವ ತೆರಿಗೆಯ ಶೇಕಡ ಐವತ್ತರಷ್ಟು, ಇವುಗಳಲ್ಲಿ ಯಾವುದು ಹೆಚ್ಚೇ ಅದಕ್ಕಿಂತ ಕಡಿಮೆಯಿರದ ಕನಿಷ್ಠ ಮೊತ್ತ ಮತ್ತು ಮೂವತ್ತು ಸಾವಿರ ರೂಪಾಯಿ ಅಥವಾ ಒಳಗೊಂಡಿರುವ ತೆರಿಗೆಯ ಶೇಕಡ ನೂರಾ ಐವತ್ತರಷ್ಟು, ಇವುಗಳಲ್ಲಿ ಯಾವುದು ಹೆಚ್ಚೇ ಅದಕ್ಕಿಂತ ಹೆಚ್ಚಿರದ ಗರಿಷ್ಟ ಮೊತ್ತಕ್ಕೆ ಒಳಪಟ್ಟು, ನಿಯಮಿಸಬಹುದಾದುದು ಆಗಿರತಕ್ಕದ್ದು.

(3) ಆಯುಕ್ತರಿಂದ ನಿರ್ದಿಷ್ಟಪಡಿಸಲಾದ ಅಂಥ ರಾಜಿ ಮೊತ್ತದ ಸಂದಾಯವಾದ ಮೇಲೆ, ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ಆಪಾದಿತ ವ್ಯಕ್ತಿಯ ವಿರುದ್ಧವಾಗಿ ಮುಂದುವರೆದ ನಡಾವಳಿಯನ್ನು ಪ್ರಾರಂಭಿಸತಕ್ಕದ್ದಲ್ಲಿ ಮತ್ತು ಸದರಿ ಅಪರಾಧಕ್ಕೆ ಸಂಬಂಧಿಸಿದಂತೆ ಈಗಾಗಲೇ ಯಾವುದೇ ಅಪರಾಧಿಕ ನಡಾವಳಿಗಳು ಪ್ರಾರಂಭಗೊಂಡಿದ್ದರೆ, ಕೊನೆಗೊಳಳತಕ್ಕದ್ದು.

ಅಧ್ಯಾಯ - XX

ಸ್ಥಿತ್ಯಂತರಕಾಲೀನ ಉಪಭಂಧಗಳು

139. ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರರ ವಲಸೆ.— (1) ಗೊತ್ತುಪಡಿಸಲಾದ ದಿನದಂದು ಮತ್ತು ದಿನದಿಂದ, ಯಾವುದೇ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ನೋಂದಾಯಿತನಾಗಿರುವ ಮತ್ತು ಒಂದು ಸಿಂಧುವಾದ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ, ಅಂಥ ಷರತ್ತುಗಳಿಗೆ ಒಳಪಟ್ಟು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ಒಂದು ನೋಂದಣಿ ಪ್ರಮಾಣ ಪತ್ರವನ್ನು ತಾತ್ಕಾಲಿಕ ಆಧಾರದಲ್ಲಿ ನೀಡತಕ್ಕದ್ದು ಮತ್ತು ಅದು ಉಪಪ್ರಕರಣ (2)ರ ಅಡಿಯಲ್ಲಿ ಒಂದು ಅಂತಿಮ ನೋಂದಣಿ ಪ್ರಮಾಣಪತ್ರದಿಂದ ಬದಲಾಯಿಸಿದ ಹೊರತು, ಹಾಗೆ ನಿಯಮಿಸಲಾದ ಷರತ್ತುಗಳನ್ನು ಪರಿಪಾಲಿಸಿದ್ದರೆ, ರದ್ದು ಮಾಡುವುದಕ್ಕೆ ಬಾಧ್ಯವಿರತಕ್ಕದ್ದು.

(2) ಅಂತಿಮ ನೋಂದಣಿ ಪ್ರಮಾಣಪತ್ರವನ್ನು ಅಂಥ ಷರತ್ತುಗಳಿಗೆ ಒಳಪಟ್ಟು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ನೀಡತಕ್ಕದ್ದು.

(3) ಪ್ರಕರಣ 22 ಅಥವಾ ಪ್ರಕರಣ 24ರ ಅಡಿಯಲ್ಲಿ ಆತನು ನೋಂದಣಿಗೆ ಬಾಧ್ಯನಾಗಿಲ್ಲ ಎಂದು ಒಬ್ಬ ವ್ಯಕ್ತಿಯಿಂದ ಸಲ್ಲಿಕೆಯಾಗಿರುವ ಒಂದು ಅರ್ಜಿಗೆ ಅನುಸಾರವಾಗಿ, ಸದರಿ ನೋಂದಣಿಯನ್ನು ರದ್ದುಗೊಳಿಸಿದ್ದರೆ, ಅಂಥ ವ್ಯಕ್ತಿಗೆ ಉಪಪ್ರಕರಣ (1)ರ ಅಡಿಯಲ್ಲಿ ನೀಡಿದ ನೋಂದಣಿ ಪ್ರಮಾಣ ಪತ್ರವನ್ನು ನೀಡಲಾಗಿರುವುದಿಲ್ಲ ಎಂದು ಪರಿಭಾವಿಸತಕ್ಕದ್ದು.

140. ಹೂಡುವಳಿ ತೆರಿಗೆ ಜಮೆಗಾಗಿ ಸ್ಥಿತ್ಯಂತರ ಕಾಲೀನ ವ್ಯವಸ್ಥೆಗಳು.— (1) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ಆಯ್ದು ಮಾಡಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ ಒಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತುಪಡಿಸಲಾದ ದಿನದ ನಿಕಟಪೂರ್ವ ದಿನದೊಂದಿಗೆ ಕೊನೆಗೊಳ್ಳುವ ಅವಧಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಆತನಿಂದ ಬದಗಿಸಿದ ರಿಟನ್‌ನಲ್ಲಿ ಮುಂದಕ್ಕೆ ಸಾಗಿಸಲಾದ ಮೌಲ್ಯವರ್ಧಿತ ತೆರಿಗೆಯ ಮೊತ್ತದ ಜಮೆ ಏನಾದರೂ ಇದರೆ ಅದನ್ನು ಆತನ ವಿದ್ಯುನ್‌ನಾನ್ ಜಮೆ ಖಾತೆಯಲ್ಲಿ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತೆಗೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು:

ಪರಂತು, ಕೆಳಕಂಡ ಸನ್ವೇಶಗಳಲ್ಲಿ ಜಮೆಯನ್ನು ತೆಗೆದುಕೊಳ್ಳಲು ನೋಂದಾಯಿತ ವ್ಯಕ್ತಿಗೆ ಅವಕಾಶ ನೀಡತಕ್ಕದ್ದಲ್ಲ, ಎಂದರೆ:-

- (i) ಸದರಿ ಜಮೆಯ ಮೊತ್ತವು ಈ ಅಧಿನಿಯಮದ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯಾಗಿ ಅಂಗೀಕಾರಾರ್ಥವಾಗಿರದಿದ್ದಲ್ಲಿ; ಅಥವಾ
- (ii) ಆತನು ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಗೊತ್ತುಪಡಿಸಲಾದ ದಿನದ ನಿಕಟಪೂರ್ವ ದಿನದಿಂದ ಆರು ತಿಂಗಳ ಅವಧಿಗೆ ಅಗತ್ಯವಿರುವ ಎಲ್ಲಾ ರಿಟನ್‌ಗಳನ್ನು ಒದಗಿಸಿರದಿದ್ದಲ್ಲಿ:

ಮತ್ತು ಪರಂತು, ಕೇಂದ್ರ ಮಾರಾಟ ತೆರಿಗೆ ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 74) ಪ್ರಕರಣ 3, ಪ್ರಕರಣ 5ರ ಉಪಪ್ರಕರಣ (3), ಪ್ರಕರಣ 6, ಪ್ರಕರಣ 6ರ ಅಥವಾ ಪ್ರಕರಣ 8ರ ಉಪಪ್ರಕರಣ (8)ಕ್ಕೆ ಸಂಬಂಧಿಸಿದ, ಕೇಂದ್ರ ಮಾರಾಟ ತೆರಿಗೆ (ನೋಂದಣಿ ಮತ್ತು ವಹಿವಾಟು) ನಿಯಮಗಳು, 1957ರ ನಿಯಮ 12ರಲ್ಲಿ ನಿಯಮಿಸಲಾದ ವಿಧಾನದಲ್ಲಿ, ಮತ್ತು ಅವಧಿಯೊಳಗೆ ಮುಖ್ಯೇಕರಿಸಿಲ್ಲದ ಯಾವುದೇ ಕ್ಷೇತ್ರ ಎಂದು ಹೇಳಬಹುದಾದಷ್ಟು ಪ್ರಮಾಣದ ಸದರಿ ಜಮೆಯನ್ನು ವಿದ್ಯುನ್‌ನಾನ್ ಜಮೆ ಖಾತೆಯಲ್ಲಿ ಜಮೆಗೊಳಿಸುವುದಕ್ಕೆ ಅರ್ಹವಿರತಕ್ಕದ್ದಲ್ಲ:

ಅಲ್ಲದೆ ಪರಂತು, ಎರಡನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಜಮೆಗೆ ಸಮನಾದ ಒಂದು ಮೊತ್ತವನ್ನು ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ, ಸದರಿ ಕ್ಷೇಮುಗಳನ್ನು ಕೇಂದ್ರ ಮಾರಾಟ ತೆರಿಗೆ (ನೋಂದಣಿ ಮತ್ತು ವಹಿವಾಟು) ನಿಯಮಗಳು, 1957ರ ನಿಯಮ 12ರಲ್ಲಿ ನಿಯಮಿಸಲಾದ ವಿಧಾನದಲ್ಲಿ, ಮತ್ತು ಅವಧಿಯೊಳಗೆ ಮಣಿಕರಿಸಿದ್ದಾಗ, ಮರುಪಾವತಿ ಮಾಡತಕ್ಕದ್ದು.

(2) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ಆಯ್ದು ಮಾಡಬೇಕಂಡಿರುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದಂತೆ ಒಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತಪಡಿಸಲಾದ ದಿನದ ನಿಕಟಪೂರ್ವ ದಿನದೊಂದಿಗೆ ಶಾಸನಗೊಳ್ಳುವ ಅವಧಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಆತನಿಂದ ಒದಗಿಸಿರುವ ರಿಟರ್ನನಲ್ಲಿ ಮುಂದಕ್ಕೆ ಸಾಗಿಸಲ್ಪದ, ಒಂದವಾಳ ಸರಕುಗಳಿಗೆ ಸಂಬಂಧಿಸಿದ, ತೆಗೆದುಕೊಂಡಿರದ ಹೂಡುವಳಿ ತೆರಿಗೆ ಜಮೆಯನ್ನು, ಆತನ ವಿದ್ಯಾನ್ನಾನ ಜಮೆ ಖಾತೆಯಲ್ಲಿ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ತೆಗೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು:

ಪರಂತು, ಸದರಿ ಜಮೆಯು ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆ ಎಂದು ಅಂಗೀಕಾರಾರ್ಥವಾಗಿದ್ದ ಮತ್ತು ಈ ಅಧಿನಿಯಮದ ಅಡಿಯಲ್ಲಿಯೂ ಸಹ ಹೂಡುವಳಿ ತೆರಿಗೆ ಜಮೆ ಎಂದು ಅಂಗೀಕಾರಾರ್ಥವಾಗಿರುವ ಹೊರತು ಸದರಿ ನೋಂದಾಯಿತ ವ್ಯಕ್ತಿಗೆ ಜಮೆಯನ್ನು ತೆಗೆದುಕೊಳ್ಳಲು ಅವಕಾಶ ನೀಡತಕ್ಕದ್ದಲ್ಲ.

ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಾಗಿ, ಪದಾವಳಿಯಾದ “ತೆಗೆದುಕೊಂಡಿರದ ಹೂಡುವಳಿ ತೆರಿಗೆ ಜಮೆ” ಎಂದರೆ, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸದರಿ ಬಂಡವಾಳ ಸರಕುಗಳಿಗೆ ಸಂಬಂಧಿಸಿದಂತೆ ತೆರಿಗೆದಾಯಕ ವ್ಯಕ್ತಿಯು ಹಕ್ಕುಳ್ಳ ಸಮಗ್ರ ಹೂಡುವಳಿ ತೆರಿಗೆ ಜಮೆಯ ಮೊತ್ತದಿಂದ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸದರಿ ವ್ಯಕ್ತಿಯಿಂದ ಈಗಳೇ ತೆಗೆದುಕೊಂಡ ಹೂಡುವಳಿ ತೆರಿಗೆ ಜಮೆಯ ಮೊತ್ತವನ್ನು ಕಳೆದ ನಂತರ ಉಳಿಯುವ ಮೊತ್ತವಾಗಿದೆ.

(3) ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ನೋಂದಣಿಗೆ ಬಾಧ್ಯನಿಲ್ಲದ್ದ ಅಥವಾ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಯಾವುದಾದರೂ ಹೆಸರಿನಿಂದ ಕರೆಯುವ ವಿನಾಯಿತಿ ಸರಕುಗಳು, ಆದರೆ ಅವುಗಳು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗುವ ಸರಕುಗಳ ಮಾರಾಟದಲ್ಲಿ ತೊಡಗಿರುವ ಒಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತಪಡಿಸಲಾದ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳು ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದಂತೆ ಮೌಲ್ಯವರ್ಧಿತ ತೆರಿಗೆ ಜಮೆಯನ್ನು, ಆತನ ವಿದ್ಯಾನ್ನಾನ ಜಮೆ ಖಾತೆಯಲ್ಲಿ ತೆಗೆದುಕೊಳ್ಳಲು ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಹಕ್ಕುಳ್ಳವನಾಗಿರತಕ್ಕದ್ದು, ಎಂದರೆ:-

- (i) ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ಮೂರ್ಕೆಗಳಾಗಿ ಉಪಯೋಗಿಸಿರುವ ಅಥವಾ ಉಪಯೋಗಿಸಲು ಉದ್ದೇಶಿಸಿರುವ ಅಂಥ ಹೂಡುವಳಿಗಳು ಅಥವಾ ಸರಕುಗಳಾಗಿರಬೇಕು;
- (ii) ಸದರಿ ತೆರಿಗೆದಾಯಕ ವ್ಯಕ್ತಿಯು ಅಂಥ ಹೂಡುವಳಿಗಳ ಮೇಲಿನ ಹೂಡುವಳಿ ತೆರಿಗೆ ಜಮೆಗೆ, ಈ ಅಧಿನಿಯಮದ ಅಡಿಯಲ್ಲಿ ಅರ್ಹನಿರಬೇಕು;
- (iii) ಸದರಿ ತೆರಿಗೆದಾಯಕ ವ್ಯಕ್ತಿಯು ಅಂಥ ಹೂಡುವಳಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಿರುವುದರ ಮರಾವೆಯಾಗಿ ಬೆಲೆಪಟ್ಟಿ ಅಥವಾ ಇತರೆ ನಿಯಮಿಸಲಾದ ದಸ್ತಾವೇಚುಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಬೇಕು; ಮತ್ತು
- (iv) ಅಂಥ ಬೆಲೆಪಟ್ಟಿಗಳು ಅಥವಾ ಇತರೆ ನಿಯಮಿಸಲಾದ ದಸ್ತಾವೇಚುಗಳನ್ನು ಗೊತ್ತಪಡಿಸಲಾದ ದಿನದ ನಿಕಟ ಮೂರ್ಕೆವಾದ ಹಸನ್ನರಡು ತಿಂಗಳುಗಳಿಗಿಂತ ಮುಂಚಿತವಾಗಿ ನೀಡಿರಬಾರದು:

ಪರಂತು, ಒಬ್ಬ ಉತ್ಪಾದಕ ಅಥವಾ ಒಬ್ಬ ಸೇವೆಗಳ ಮೂರ್ಕೆಕೆದಾರನನ್ನು ಹೊರತುಪಡಿಸಿದಂತೆ, ಒಬ್ಬ ನೋಂದಾಯಿತ ವ್ಯಕ್ತಿಯು ಹೂಡುವಳಿಗಳಿಗೆ ಸಂಬಂಧಿಸಿದಂತೆ ತೆರಿಗೆಯನ್ನು ಸಂದಾಯ ಮಾಡಿರುವುದರ ಮರಾವೆಯಾಗಿ ಬೆಲೆಪಟ್ಟಿ ಅಥವಾ ಇತರೆ ನಿಯಮಿಸಲಾದ ದಸ್ತಾವೇಚುಗಳ ಸ್ವಾಧೀನತೆಯನ್ನು ಹೊಂದಿರದಿದ್ದಲ್ಲಿ, ಸದರಿ ತೆಗೆದಾಯಕ ವ್ಯಕ್ತಿಯು ಅಂಥ ಜಮೆಯ ಅನುಕೂಲವನ್ನು, ಸ್ವೀಕರಿಸುವವನಿಗೆ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸತಕ್ಕದ್ದು ಎನ್ನುವುದನ್ನು ಒಳಗೊಂಡಂತೆ, ನಿಯಮಿಸಬಹುದಾದ ಅಂಥ ಷರತ್ತುಗಳು, ಮತ್ತು ರಕ್ಷಣಾ ಕ್ರಮಗಳಿಗೆ ಒಳಪಟ್ಟಿ ಅಂಥ ನೋಂದಾಯಿತ ವ್ಯಕ್ತಿಗೆ ನಿಯಮಿಸಬಹುದಾದ ಅಂಥ ದರದಲ್ಲಿ ಮತ್ತು ಅಂಥ ವಿಧಾನದಲ್ಲಿ ಜಮೆಯನ್ನು ತೆಗೆದುಕೊಳ್ಳಲು ಅವಕಾಶ ನೀಡತಕ್ಕದ್ದು.

(4) ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ತೆರಿಗೆದಾಯಕ ಸರಕುಗಳ ಜೊತೆಗೆ ಯಾವುದಾದರೂ ಹೆಸರಿನಿಂದ ಕರೆಯುವ ವಿನಾಯಿತಿ ಸರಕುಗಳು ಅಥವಾ ತೆರಿಗೆ ಮುಕ್ತ ಸರಕುಗಳ ಆದರೆ ಅವುಗಳು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗುವ ಸರಕುಗಳ ಮಾರಾಟದಲ್ಲಿ ತೊಡಗಿರುವ ಒಬ್ಬ ನೋಂದಾಯಿತ ವ್ಯಕ್ತಿಯು, ಆತನ ವಿದ್ಯಾನ್ನಾನ ಜಮೆ ಖಾತೆಯಲ್ಲಿ ಈ ಕೆಳಕಂಡ ಜಮೆಯನ್ನು ತೆಗೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು:-

(ಎ) ಉಪಪ್ರಕರಣ (1)ರ ಉಪಭಂಧಗಳಿಗೆ ಅನುಸಾರವಾಗಿ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಆತನಿಂದ ಒದಗಿಸಿದ ರಿಟರ್ನನಲ್ಲಿ ಮುಂದಕ್ಕೆ ಸಾಗಿಸಲಾದ ಮೌಲ್ಯವರ್ಧಿತ ತೆರಿಗೆಯ ಜಮೆಯ ಮೊತ್ತ, ಏನಾದರೂ ಇದ್ದರೆ;

(ಬಿ) ಯಾವುದಾದರೂ ಹೆಸರಿನಿಂದ ಕರೆಯುವ ಅಂಥ ವಿನಾಯಿತಿ ಸರಕುಗಳು ಅಥವಾ ತೆರಿಗೆ ಮುಕ್ತ ಸರಕುಗಳಿಗೆ ಸಂಬಂಧಪಟ್ಟಂತೆ, ಉಪಪ್ರಕರಣ (3)ರ ಉಪಭಂಧಗಳಿಗೆ ಅನುಸಾರವಾಗಿ ಗೊತ್ತಪಡಿಸಲಾದ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳು ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದ ಮೌಲ್ಯವರ್ಧಿತ ತೆರಿಗೆ ಜಮೆಯ ಮೊತ್ತ, ಏನಾದರೂ ಇದ್ದರೆ.

(5) ಒಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತಪಡಿಸಲಾದ ದಿನದಂದು ಅಥವಾ ಅದರ ನಂತರ ಸ್ವೀಕರಿಸಿದ, ಆದರೆ ಅವುಗಳಿಗೆ ಸಂಬಂಧಿಸಿದ ತೆರಿಗೆಯು ಮೂರ್ಕೆಕೆದಾರನಿಂದ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡಲಾಗಿರುವ

ಹೂಡುವಳಿಗಳಿಗೆ ಸಂಬಂಧಿಸಿದ ಮೌಲ್ಯವರ್ಧಿತ ತೆರಿಗೆ ಜಮೆ ಏನಾದರೂ ಇದ್ದರೆ ಅದನ್ನು ಅದರ ಬೆಲೆಪಟ್ಟಿ ಅಥವಾ ತೆರಿಗೆ ಸಂದಾಯಿದ ಇತರ ದಸ್ತಾವೇಚುಗಳನ್ನು, ಗೊತ್ತು ಪಡಿಸಲಾದ ದಿನದಿಂದ ಮೂವತ್ತು ದಿನಗಳ ಒಳಗಾಗಿ ಅಂಥ ವ್ಯಕ್ತಿಯಿಂದ ಆತನ ಲೆಕ್ಕಪುಸ್ತಕಗಳಲ್ಲಿ ನಮೂದಾಗಿರಬೇಕೆಂಬ ಷರ್ತಿಗೆ ಒಳಪಟ್ಟು ಆತನ ವಿದ್ಯಾನ್ವಾನ ಜಮೆ ಖಾತೆಯಲ್ಲಿ ತೆಗೆದುಕೊಳ್ಳಲು ಹಕ್ಕಿಷ್ಟವನಾಗಿರತಕ್ಕದ್ದು:

ಪರಂತು, ಮೂವತ್ತು ದಿನಗಳ ಆವಧಿಯನ್ನು, ಆಯುಕ್ತರಿಂದ ತೋರಿಸಲಾದ ಸಾಕಷ್ಟು ಕಾರಣಗಳಿಗಾಗಿ ಮೂವತ್ತು ದಿನಗಳನ್ನು ಏರದ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು:

ಮತ್ತು ಪರಂತು, ಸದರಿ ನೋಂದಾಯಿತ ವ್ಯಕ್ತಿಯು, ಈ ಉಪಪ್ರಕರಣದ ಅಡಿಯಲ್ಲಿ ತೆಗೆದುಕೊಳ್ಳಲಾಗಿರುವ ಜಮೆಗೆ ಸಂಬಂಧಿಸಿದಂತೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಒಂದು ವಿವರಪತ್ರವನ್ನು ಒದಗಿಸತಕ್ಕದ್ದು.

(6) ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ತೆರಿಗೆಯನ್ನು ಸ್ಥಿರ ದರದಲ್ಲಾಗಲಿ ಸಂದಾಯ ಮಾಡುತ್ತಿದ್ದ ಅಥವಾ ಸಂದಾಯ ಮಾಡಬೇಕಾದ ತೆರಿಗೆಗೆ ಬದಲಾಗಿ ಒಂದು ಸ್ಥಿರ ಮೊತ್ತವನ್ನಾಗಲಿ ಸಂದಾಯ ಮಾಡುತ್ತಿದ್ದ ಒಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತುಪಡಿಸಲಾದ ದಿನದಂದು ದಾಸ್ತಾನಿನಲ್ಲಿರುವ ಹೂಡುವಳಿಗಳು ಮತ್ತು ದಾಸ್ತಾನಿನಲ್ಲಿರುವ ಅರೆ-ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳು ಒಳಗೊಂಡಿರುವ ಹೂಡುವಳಿಗಳಿಗೆ ಸಂಬಂಧಿಸಿದಂತೆ ಮೌಲ್ಯವರ್ಧಿತ ತೆರಿಗೆ ಜಮೆಯನ್ನು, ಆತನ ವಿದ್ಯಾನ್ವಾನ ಜಮೆ ಖಾತೆಯಲ್ಲಿ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ತೆಗೆದುಕೊಳ್ಳಲು ಹಕ್ಕಿಷ್ಟವನಾಗಿರತಕ್ಕದ್ದು, ಎಂದರೆ:-

- (i) ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ಮೌರ್ಯಕೆಗಳಿಗಾಗಿ ಉಪಯೋಗಿಸಿರುವ ಅಥವಾ ಉಪಯೋಗಿಸಲು ಉದ್ದೇಶಿಸಿರುವ ಅಂಥ ಹೂಡುವಳಿಗಳು ಅಥವಾ ಸರಕುಗಳಾಗಿರಬೇಕು;
- (ii) ಸದರಿ ವ್ಯಕ್ತಿಯು ಪ್ರಕರಣ 10ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುತ್ತಿರಬಾರದು;
- (iii) ಸದರಿ ತೆರಿಗೆದಾಯಕ ವ್ಯಕ್ತಿಯು ಅಂಥ ಹೂಡುವಳಿಗಳ ಮೇಲಿನ ಹೂಡುವಳಿ ತೆರಿಗೆ ಜಮೆಗೆ, ಈ ಅಧಿನಿಯಮದ ಅಡಿಯಲ್ಲಿ ಅರ್ಥನಿರಬೇಕು;
- (iv) ಸದರಿ ತೆರಿಗೆದಾಯಕ ವ್ಯಕ್ತಿಯು ಅಂಥ ಹೂಡುವಳಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಿರುವುದರ ಮೂಲಕೆಂದು ಬೆಲೆಪಟ್ಟಿ ಅಥವಾ ಇತರೆ ನಿಯಮಿಸಲಾದ ದಸ್ತಾವೇಚುಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಬೇಕು; ಮತ್ತು
- (v) ಅಂಥ ಬೆಲೆಪಟ್ಟಿಗಳು ಅಥವಾ ಇತರೆ ನಿಯಮಿಸಲಾದ ದಸ್ತಾವೇಚುಗಳನ್ನು ಗೊತ್ತುಪಡಿಸಲಾದ ದಿನದ ನಿಕಟ ಮೂರ್ವಾದ ಹಸ್ನೆರಡು ತಿಂಗಳಿಗಿಂತ ಮುಂಚಿತವಾಗಿ ನೀಡಿರಬಾರದು.

(7) ಉಪಪ್ರಕರಣಗಳಾದ (3), (4) ಮತ್ತು (6)ರ ಅಡಿಯಲ್ಲಿ ಜಮೆಯ ಮೊತ್ತವನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೆಕ್ಕ ಹಾಕತಕ್ಕದ್ದು.

141. ಮಜೂರಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಿತ್ಯಂತರಕಾಲೀನ ಉಪಬಂಧಗಳು.- (1) ಒಂದು ವ್ಯವಹಾರ ಸ್ಥಳದಲ್ಲಿ ಸ್ವೀಕರಿಸಿರುವ ಯಾವುದೇ ಹೂಡುವಳಿಗಳನ್ನು ಹಾಗೆಯೇ ರವಾನಿಸಲಾಗಿದ್ದಲ್ಲಿ ಅಥವಾ ಭಾಗಶಃ ಸಂಸ್ಕರಿಸಿದ ನಂತರ ಮುಂದಿನ ಸಂಸ್ಕರಣೆಗಾಗಿ, ಪರೀಕ್ಷೆಗಾಗಿ, ದುರಸ್ತಿಗಾಗಿ, ಪುನಃಸ್ಥಿತಿ ಸ್ಥಾಪನೆಗಾಗಿ ಅಥವಾ ಯಾವುದೇ ಇತರ ಉದ್ದೇಶಕ್ಕಾಗಿ ಒಬ್ಬ ಮಜೂರಿ ಕೆಲಸಗಾರನಿಗೆ ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ರವಾನಿಸಿದ್ದಲ್ಲಿ ಮತ್ತು ಅಂಥ ಹೂಡುವಳಿಗಳು ಸದರಿ ಸ್ಥಳಕ್ಕೆ ಗೊತ್ತುಪಡಿಸಲಾದ ದಿನದಂದು ಅಥವಾ ನಂತರ ವಾಪಸ್ಸಾಗಿದ್ದಾಗ, ಅಂಥ ಹೂಡುವಳಿಗಳು ಮಜೂರಿ ಕೆಲಸ ಪೂರ್ಣಗೊಂಡ ನಂತರ ಅಥವಾ ಅನ್ವಯಾ ಆರು ತಿಂಗಳಿಗಳ ಒಳಗಾಗಿ ಸದರಿ ಸ್ಥಳಕ್ಕೆ ವಾಪಸ್ಸಾಗಿದ್ದರೆ, ಯಾವುದೇ ತೆರಿಗೆಯು ಸಂದಾಯವಾಗತಕ್ಕದ್ದಲ್ಲಿ:

ಪರಂತು, ಆರು ತಿಂಗಳಿಗಳ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣಗಳಿಗಾಗಿ, ಎರಡು ತಿಂಗಳಿಗಳಿಗೆ ಏರದ ಹೆಚ್ಚಿನ ಅವಧಿಗೆ ಆಯುಕ್ತರು ವಿಸ್ತರಿಸಬಹುದು:

ಮತ್ತು ಪರಂತು, ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ಅಂಥ ಹೂಡುವಳಿಗಳು ವಾಪಸ್ಸಾಗಿದ್ದರೆ, ಪ್ರಕರಣ 142ರ ಉಪಪ್ರಕರಣ (8)ರ ಖಂಡ (ಎ)ಯ ಉಪಬಂಧಗಳಿಗೆ ಅನುಸಾರವಾಗಿ ಹೂಡುವಳಿ ತೆರಿಗೆ ಜಮೆಯನ್ನು ವಸೂಲಿ ಮಾಡುವುದಕ್ಕೆ ಬಾಧ್ಯವಿರತಕ್ಕದ್ದು.

(2) ಯಾವುದೇ ಅರೆ-ಸಿದ್ಧಪಡಿಸಿದ ಸರಕುಗಳನ್ನು ವ್ಯವಹಾರ ಸ್ಥಳದಿಂದ ಯಾವುದೇ ಇತರ ವ್ಯವಹಾರ ಸ್ಥಳಗಳಿಗೆ ಕೆಲವು ಉತ್ಪಾದನಾ ಸಂಸ್ಕರಣೆಗಳನ್ನು ನೆರವೇರಿಸುವುದಕ್ಕಾಗಿ ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ರವಾನಿಸಲಾಗಿದ್ದಲ್ಲಿ, ಮತ್ತು ಅಂಥ ಸರಕುಗಳು (ಈ ಉಪಪ್ರಕರಣದಲ್ಲಿ ಇನ್ನು ಮುಂದೆ “ಸದರಿ ಸರಕುಗಳು” ಎಂದು ಉಲ್ಲೇಖಿಸಲಾಗಿದೆ) ಸದರಿ ಸ್ಥಳಕ್ಕೆ ಗೊತ್ತುಪಡಿಸಲಾದ ದಿನದಂದು ಅಥವಾ ನಂತರ ವಾಪಸ್ಪಾಗಿದ್ದಾಗ, ಸದರಿ ಸರಕುಗಳು ಉತ್ಪಾದನಾ ಸಂಸ್ಕರಣೆಗೆ ಒಳಗಾದ ನಂತರ ಅಥವಾ ಅನ್ವಯಾ ಆರು ತಿಂಗಳಿಗಳ ಒಳಗಾಗಿ ಸದರಿ ಸ್ಥಳಕ್ಕೆ ವಾಪಸ್ಪಾಗಿದ್ದರೆ, ಯಾವುದೇ ತೆರಿಗೆಯು ಸಂದಾಯವಾಗತಕ್ಕದ್ದಲ್ಲಿ:

ಪರಂತು, ಆರು ತಿಂಗಳಿಗಳ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣಗಳಿಗಾಗಿ, ಎರಡು ತಿಂಗಳಿಗಳಿಗೆ ಏರದ ಹೆಚ್ಚಿನ ಅವಧಿಗೆ ಆಯುಕ್ತರು ವಿಸ್ತರಿಸಬಹುದು:

ಮತ್ತು ಪರಂತು, ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ಅಂಥ ಸರಕುಗಳು ವಾಪಸ್ಪಾಗಿದ್ದರೆ, ಪ್ರಕರಣ 142ರ ಉಪಪ್ರಕರಣ (8)ರ ಖಂಡ (ಎ)ಯ ಉಪಬಂಧಗಳಿಗೆ ಅನುಸಾರವಾಗಿ ಹೂಡುವಳಿ ತೆರಿಗೆ ಜಮೆಯನ್ನು ವಸೂಲಿ ಮಾಡುವುದಕ್ಕೆ ಬಾಧ್ಯವಿರತಕ್ಕದ್ದು:

ಅಲ್ಲದೆ ಪರಂತು, ಸರಕುಗಳನ್ನು ರವಾನಿಸುತ್ತಿರುವ ಆ ವ್ಯಕ್ತಿ, ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ, ಸದರಿ ಸರಕುಗಳನ್ನು ಯಾವುದೇ ನೋಂದಾಯಿತ ವ್ಯಕ್ತಿಯ ಸ್ಥಳಗಳಿಗೆ ಅಲ್ಲಿಂದ ಮೊರ್ಕೆ ಮಾಡುವ ಉದ್ದೇಶಕ್ಕಾಗಿ, ಭಾರತದಲ್ಲಿ ತೆರಿಗೆಯನ್ನು ಸಂದಾಯ ಮಾಡಿ ಅಥವಾ ರಘುಗಳಿಗಾಗಿ ತೆರಿಗೆಯನ್ನು ಸಂದಾಯ ಮಾಡದೆ ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ವರ್ಗಾಯಿಸಬಹುದು.

(3) ಯಾವುದೇ ಸರಕುಗಳನ್ನು, ವ್ಯವಹಾರ ಸ್ಥಳದಿಂದ ತೆರಿಗೆಯನ್ನು ಸಂದಾಯ ಮಾಡದೆ ಕೆಲವು ಪರೀಕ್ಷೆಗಳನ್ನು ಅಥವಾ ಯಾವುದೇ ಇತರ ಸಂಸ್ಥರಣೆಯನ್ನು ನೇರವೇರಿಸುವುದಕ್ಕಾಗಿ, ಯಾವುದೇ ಇತರ ವ್ಯವಹಾರ ಸ್ಥಳಗಳಿಗೆ ನೋಂದಾಯಿರಲಿ ಅಥವಾ ಇಲ್ಲದಿರಲಿ, ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ರವಾನಿಸಲಾಗಿದ್ದಲ್ಲಿ, ಮತ್ತು ಅಂಥ ಸರಕುಗಳ ಸದರಿ ವ್ಯವಹಾರದ ಸ್ಥಳಕ್ಕೆ ಗೊತ್ತಪಡಿಸಲಾದ ದಿನದಂದು ಅಥವಾ ನಂತರ ವಾಪಸ್ಸಾಗಿದ್ದಾಗು, ಸದರಿ ಸರಕುಗಳು ಪರೀಕ್ಷೆ ಅಥವಾ ಯಾವುದೇ ಇತರ ಸಂಸ್ಥರಣೆಗೆ ಒಳಗಾದ ನಂತರ ಆರು ತಿಂಗಳುಗಳ ಒಳಗಾಗಿ ಸದರಿ ಸ್ಥಳಕ್ಕೆ ವಾಪಸ್ಸಾಗಿದ್ದರೆ, ಯಾವುದೇ ತೆರಿಗೆಯು ಸಂದಾಯವಾಗತಕ್ಕದ್ದಲ್ಲ:

ಪರಂತು, ಆರು ತಿಂಗಳುಗಳ ಅವಧಿಯನ್ನು, ಹೋರಿಸಲಾದ ಸಾಕಷ್ಟು ಕಾರಣಗಳಿಗಾಗಿ, ಎರಡು ತಿಂಗಳುಗಳಿಗೆ ಏರದ ಹೆಚ್ಚಿನ ಅವಧಿಗೆ ಆಯುಕ್ತರು ವಿಸ್ತೃತಿಸಬಹುದು:

ಮತ್ತು ಪರಂತು, ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ಅಂಥ ಸದರಿ ಸರಕುಗಳು ವಾಪಸ್ಸಾಗಿದ್ದರೆ, ಪ್ರಕರಣ 142ರ ಉಪಪ್ರಕರಣ (4)ರ ಬಿಂಡ (ಎ)ಯ ಉಪಬಂಧಗಳಿಗೆ ಅನುಸಾರವಾಗಿ ಹೂಡುವಳಿ ತೆರಿಗೆ ಜಮೆಯನ್ನು ವಸೂಲಿ ಮಾಡುವುದಕ್ಕೆ ಬಾಧ್ಯವಿರತಕ್ಕದ್ದು:

ಅಲ್ಲದೆ ಪರಂತು, ಸರಕುಗಳನ್ನು ರವಾನಿಸುತ್ತಿರುವ ಆ ವ್ಯಕ್ತಿ, ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ, ಸದರಿ ಸರಕುಗಳನ್ನು ಸದರಿ ಇತರ ನೋಂದಾಯಿತ ವ್ಯಕ್ತಿಯ ಸ್ಥಳಗಳಿಗೆ ಅಲ್ಲಿಂದ ಮೊರ್ಕೆ ಮಾಡುವ ಉದ್ದೇಶಕ್ಕಾಗಿ, ಭಾರತದಲ್ಲಿ ತೆರಿಗೆಯನ್ನು ಸಂದಾಯ ಮಾಡಿ ಅಥವಾ ರಘುಗಳಿಗಾಗಿ ತೆರಿಗೆಯನ್ನು ಸಂದಾಯ ಮಾಡದೆ ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ಒಳಗಾಗಿ ವರ್ಗಾಯಿಸಬಹುದು.

(4) ಸರಕುಗಳನ್ನು ರವಾನಿಸುತ್ತಿರುವ ವ್ಯಕ್ತಿಯು ಮತ್ತು ಮಜೂರಿ ಕೆಲಸಗಾರನು, ಗೊತ್ತಪಡಿಸಲಾದ ದಿನದಂದು ಸದರಿ ವ್ಯಕ್ತಿಯ ಪರವಾಗಿ ಮಜೂರಿಕೆಲಸಗಾರನಿಂದ ದಾಸ್ತಾನಿನಲ್ಲಿ ಹೊಂದಿರುವ ಹೂಡುವಳಿಗಳ ಅಥವಾ ಸರಕುಗಳ ವಿವರಗಳನ್ನು ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದ ಒಳಗಾಗಿ ಫೋಣಿಷಿಂಡರ್ ಮಾತ್ರ, ಉಪಪ್ರಕರಣಗಳಾದ (1), (2) ಮತ್ತು (3)ರ ಅಡಿಯಲ್ಲಿ ತೆರಿಗೆಯು ಸಂದಾಯವಾಗತಕ್ಕದ್ದಲ್ಲ.

142. ಸ್ಥಿತ್ಯಂತರ ಕಾಲೀನ ಸಂಕೀರ್ಣ ಉಪಬಂಧಗಳು.— (1) ಗೊತ್ತಪಡಿಸಲಾದ ದಿನಕ್ಕಿಂತ ಆರು ತಿಂಗಳುಗಳಿಗಿಂತ ಮುಂಚಿತವಾಗಿ ಅಲ್ಲದಿರುವ ಅಪುಗಳ ಮಾರಾಟದ ಸಮಯದಲ್ಲಿ ಅಪುಗಳ ಮೇಲೆ ತೆರಿಗೆ, ಏನಾದರೂ ಇದ್ದರೆ, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ, ಸಂದಾಯ ಮಾಡಲಾಗಿದ್ದ ಯಾವುದೇ ಸರಕುಗಳು, ಯಾವುದೇ ವ್ಯವಹಾರ ಸ್ಥಳಕ್ಕೆ ಗೊತ್ತಪಡಿಸಲಾದ ದಿನದಂದು ಅಥವಾ ನಂತರ ವಾಪಸ್ಸಾಗಿದ್ದಲ್ಲಿ, ಸದರಿ ಸರಕುಗಳು ಒಬ್ಬ ನೋಂದಾಯಿತ ವ್ಯಕ್ತಿಯನ್ನು ಹೊರತು ಪಡಿಸಿದ, ಇತರ ಒಬ್ಬ ವ್ಯಕ್ತಿಯಿಂದ ಗೊತ್ತಪಡಿಸಲಾದ ದಿನದಿಂದ ಆರು ತಿಂಗಳುಗಳ ಅವಧಿಯ ಒಳಗಾಗಿ ಸದರಿ ವ್ಯವಹಾರ ಸ್ಥಳಕ್ಕೆ ವಾಪಸ್ಪಾಗಿದ್ದಲ್ಲಿ ಮತ್ತು ಯುಕ್ತ ಅಧಿಕಾರಿಗೆ ಮನದಂತ್ಯಗುವಂತೆ ಅಂಥ ಸರಕುಗಳನ್ನು ಗುರುತಿಸಬಹುದಾಗಿದ್ದಲ್ಲಿ, ನೋಂದಾಯಿತ ವ್ಯಕ್ತಿಯು ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡಿದ ತೆರಿಗೆಯ ಮರುಪಾವತಿಗೆ ಅರ್ಜನಿರತಕ್ಕದ್ದು:

ಪರಂತು ಸದರಿ ಸರಕುಗಳು ಒಬ್ಬ ನೋಂದಾಯಿತ ವ್ಯಕ್ತಿಯಿಂದ ವಾಪಸ್ಸು ಮಾಡಲ್ಪಟ್ಟದರೆ, ಅಂಥ ಸರಕುಗಳ ವಾಪಸ್ಪಾತಿಯನ್ನು ಮೊರ್ಕೆ ಎಂದು ಪರಿಭಾವಿಸತಕ್ಕದ್ದು.

(2) (ಎ) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಮಾಡಿದ ಕರಾರಿಗೆ ಅನುಸಾರವಾಗಿ, ಗೊತ್ತಪಡಿಸಲಾದ ದಿನದಂದು ಅಥವಾ ನಂತರ, ಯಾವುದೇ ಸರಕುಗಳ ಬೆಲೆಯು ಮೇಲ್ಮೈವಾಗಿ ಪರಿಷ್ಕರಣೆಯಾಗಿದ್ದಲ್ಲಿ, ಅಂಥ ಸರಕುಗಳನ್ನು ಮಾರಾಟ ಮಾಡಿದ್ದ ನೋಂದಾಯಿತ ವ್ಯಕ್ತಿಯ ಸ್ವೀಕರಿಸುವವನಿಗೆ, ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡ ಮೂರಕ ಬೆಲೆಪಟ್ಟಿ ಅಥವಾ ಬಿಜೆನ ಚೀಟಿಯನ್ನು, ಅಂಥ ಬೆಲೆ ಪರಿಷ್ಕರಣೆಯ ಮೂವತ್ತು ದಿನಗಳ ಒಳಗಾಗಿ ನೀಡತಕ್ಕದ್ದು ಮತ್ತು ಈ ಅಧಿನಿಯಮದ ಉದ್ದೇಶಗಳಿಗಾಗಿ ಅಂಥ ಮೂರಕ ಬೆಲೆಪಟ್ಟಿ ಅಥವಾ ಬಿಜೆನ ಚೀಟಿಯನ್ನು, ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ಹೊರಮುವಿ ಮೊರ್ಕೆಗಳಿಗೆ ಸಂಬಂಧಿಸಿದಂತೆ ನೀಡಲಾದುದು ಎಂದು ಪರಿಭಾವಿಸತಕ್ಕದ್ದು.

(ಬಿ) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಮಾಡಿದ ಕರಾರಿಗೆ ಅನುಸಾರವಾಗಿ, ಗೊತ್ತಪಡಿಸಲಾದ ದಿನದಂದು ಅಥವಾ ನಂತರ, ಯಾವುದೇ ಸರಕುಗಳ ಬೆಲೆಯು ಕೆಳಮುವಿವಾಗಿ ಪರಿಷ್ಕರಣೆಯಾಗಿದ್ದಲ್ಲಿ, ಅಂಥ ಸರಕುಗಳನ್ನು ಮಾರಾಟ ಮಾಡಿದ್ದ ನೋಂದಾಯಿತ ವ್ಯಕ್ತಿಯ ಸ್ವೀಕರಿಸುವವನಿಗೆ, ನಿಯಮಿಸಬಹುದಾದ ಅಂಥ ವಿವರಗಳನ್ನು ಒಳಗೊಂಡ ಜಮೆಯ ಚೀಟಿಯನ್ನು, ಅಂಥ ಬೆಲೆ ಪರಿಷ್ಕರಣೆಯ ಮೂವತ್ತು ದಿನಗಳ ಒಳಗಾಗಿ ನೀಡಬಹುದು, ಮತ್ತು ಈ ಅಧಿನಿಯಮದ ಉದ್ದೇಶಗಳಿಗಾಗಿ ಅಂಥ ಜಮೆಯ ಚೀಟಿಯನ್ನು, ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ಹೊರಮುವಿ ಮೊರ್ಕೆಗಳಿಗೆ ಸಂಬಂಧಿಸಿದಂತೆ ನೀಡಲಾದುದು ಎಂದು ಪರಿಭಾವಿಸತಕ್ಕದ್ದು:

ಪರಂತು ನೋಂದಾಯಿತ ವ್ಯಕ್ತಿಯು, ಜಮೆಯ ಚೀಟಿಯನ್ನು ನೀಡಿದ ಪ್ರಯುಕ್ತ ತನ್ನ ತೆರಿಗೆ ಬಾಧ್ಯತೆಯನ್ನು ಇಳಿಕೆ ಮಾಡಲು, ಅಂಥ ತೆರಿಗೆ ಬಾಧ್ಯತೆ ಇಳಿಕೆಗೆ ಸಂವಾದಿಯಾಗಿ ಆ ಜಮೆಯ ಚೀಟಿಯನ್ನು ಸ್ವೀಕರಿಸುವವನು ತನ್ನ ಹೊಡುವಳಿ ತೆರಿಗೆಯ ಜಮೆಯನ್ನು ಇಳಿಕೆ ಮಾಡಿದ್ದಾಗ ಮಾತ್ರ ಅವಕಾಶ ನೀಡತಕ್ಕದ್ದು:

(3) ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡಿದ ಹೊಡುವಳಿ ತೆರಿಗೆ ಜಮೆ, ತೆರಿಗೆ, ಬಡ್ಡಿ ಅಥವಾ ಯಾವುದೇ ಇತರ ಮೊತ್ತದ ಮರುಪಾವತಿಗಾಗಿ ಯಾವುದೇ ವ್ಯಕ್ತಿಯಿಂದ, ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ, ದಿನದಂದು ಅಥವಾ ಅದರ ನಂತರ ಸಲ್ಲಿಕೆಯಾಗಿರುವ ಪ್ರತಿಯೊಂದು ಮರುಪಾವತಿಯ ಕ್ಷೇಮನ್ನು, ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗನುಸಾರವಾಗಿ ವಿಲೇವಾರಿ ಮಾಡತಕ್ಕದ್ದು ಮತ್ತು ಆತನಿಗೆ ಅಂತಿಮವಾಗಿ ಸಲ್ಲವಂತಹ ಯಾವುದೇ ಮೊತ್ತವನ್ನು ಸದರಿ ಕಾನೂನಿನ ಉಪಬಂಧಗಳಿಗನುಸಾರವಾಗಿ ಆತನಿಗೆ ನಗದಾಗಿ ಮರುಪಾವತಿ ಮಾಡತಕ್ಕದ್ದು:

ಪರಂತು, ಹೊಡುವಳಿ ತೆರಿಗೆ ಜಮೆ ಮೊತ್ತದ ಮರುಪಾವತಿಯ ಯಾವುದೇ ಕ್ಷೇಮು ಮೊಣಿವಾಗಿ ಅಥವಾ ಭಾಗಶಃ ತಿರಸ್ಕೃತವಾಗಿದ್ದಲ್ಲಿ, ಹಾಗೆ ತಿರಸ್ಕೃತಗೊಂಡಿರುವ ಮೊತ್ತಪು ರದ್ದುಗೊಳ್ಳತಕ್ಕದ್ದು:

ಮತ್ತು ಪರಂತು, ಹೊಡುವಳಿ ತೆರಿಗೆ ಜಮೆಯ ಯಾವುದೇ ಮೊತ್ತದ ಮರುಪಾವತಿಗೆ, ಸದರಿ ಮೊತ್ತದ ಬಾಕಿಯು, ಗೊತ್ತಪಡಿಸಲಾದ ದಿನದಂದು ಈ ಅಧಿನಿಯಮದ ಅಡಿಯಲ್ಲಿ ಮುಂದಕ್ಕೆ ಸಾಗಿಸಲಾಗಿದ್ದಲ್ಲಿ ಅವಕಾಶ ನೀಡತಕ್ಕದ್ದಲ್ಲ.

(4) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ, ಅಥವಾ ಅದರ ನಂತರ ರಫಾಗಿರುವ ಸರಕುಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡಿದ ಯಾವುದೇ ತೆರಿಗೆಯ ಮರುಪಾವತಿಗಾಗಿ ಗೊತ್ತಪಡಿಸಲಾದ ದಿನದ ನಂತರ ಸಲ್ಲಿಕೆಯಾಗಿರುವ ಪ್ರತಿಯೊಂದು ಮರುಪಾವತಿಯ ಕ್ಷೇಮನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ವಿಲೇವಾರಿ ಮಾಡತಕ್ಕದ್ದು:

ಪರಂತು, ಹೊಡುವಳಿ ತೆರಿಗೆ ಜಮೆ ಮೊತ್ತದ ಮರುಪಾವತಿಯ ಯಾವುದೇ ಕ್ಷೇಮು ಮೊಣಿವಾಗಿ ಅಥವಾ ಭಾಗಶಃ ತಿರಸ್ಕೃತವಾಗಿದ್ದಲ್ಲಿ, ಹಾಗೆ ತಿರಸ್ಕೃತಗೊಂಡಿರುವ ಮೊತ್ತಪು ರದ್ದುಗೊಳ್ಳತಕ್ಕದ್ದು:

ಮತ್ತು ಪರಂತು, ಹೊಡುವಳಿ ತೆರಿಗೆ ಜಮೆಯ ಯಾವುದೇ ಮೊತ್ತದ ಮರುಪಾವತಿಗೆ, ಸದರಿ ಮೊತ್ತದ ಬಾಕಿಯು, ಗೊತ್ತಪಡಿಸಲಾದ ದಿನದಂದು ಈ ಅಧಿನಿಯಮದ ಅಡಿಯಲ್ಲಿ ಮುಂದಕ್ಕೆ ಸಾಗಿಸಲಾಗಿದ್ದಲ್ಲಿ ಅವಕಾಶ ನೀಡತಕ್ಕದ್ದಲ್ಲ.

(5) ಈ ಅಧಿನಿಯಮದಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಹಿಮ್ಮುಲಿಗೋಳಿಸಲಾದ ಯಾವುದೇ ಹೊಡುವಳಿ ತೆರಿಗೆ ಜಮೆಯ ಮೊತ್ತವನ್ನು ಈ ಅಧಿನಿಯಮದ ಅಡಿಯಲ್ಲಿ ಹೊಡುವಳಿ ತೆರಿಗೆ ಜಮೆಯನ್ನಾಗಿ ಅಂಗೀಕರಿಸತಕ್ಕದ್ದಲ್ಲ.

(6) (ಎ) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು ಹೊಡುವಳಿ ತೆರಿಗೆ ಜಮೆಯ ಕ್ಷೇಮಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಪ್ರಾರಂಭಿಸಲಾಗಿರುವ ಪ್ರತಿಯೊಂದು ಅಪೀಲು, ಪುನರೀಕ್ಷಣೆ, ಪುನರಾವಲೋಕನ ನಡಾವಳಿಗಳು ಅಥವಾ ಉಲ್ಲೇಖಿಗಳನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ವಿಲೇವಾರಿ ಮಾಡತಕ್ಕದ್ದು ಮತ್ತು ಕ್ಷೇಮುದಾರಿನಿಗೆ ಅಂಗೀಕಾರಹಿವಾಗಿ ಕೆಂಡುಬರುವ ಜಮೆಯ ಯಾವುದೇ ಮೊತ್ತವನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಆತನಿಗೆ ನಗದಾಗಿ ಮರುಪಾವತಿ ಮಾಡತಕ್ಕದ್ದು, ಮತ್ತು ತಿರಸ್ಕೃತವಾದ ಮೊತ್ತ, ಏನಾದರೂ ಇದ್ದಲ್ಲಿ, ಅದನ್ನು ಈ ಅಧಿನಿಯಮದ ಅಡಿಯಲ್ಲಿ ಹೊಡುವಳಿ ತೆರಿಗೆ ಜಮೆಯನ್ನಾಗಿ ಅಂಗೀಕರಿಸತಕ್ಕದ್ದಲ್ಲ:

ಪರಂತು, ಹೊಡುವಳಿ ತೆರಿಗೆ ಜಮೆಯ ಯಾವುದೇ ಮೊತ್ತದ ಮರುಪಾವತಿಗೆ, ಸದರಿ ಮೊತ್ತದ ಬಾಕಿಯನ್ನು ಗೊತ್ತಪಡಿಸಲಾದ ದಿನದಂದು, ಈ ಅಧಿನಿಯಮದ ಅಡಿಯಲ್ಲಿ ಮುಂದಕ್ಕೆ ಸಾಗಿಸಿದ್ದಲ್ಲಿ, ಅವಕಾಶ ನೀಡತಕ್ಕದ್ದಲ್ಲ.

(ಬಿ) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು, ಹೊಡುವಳಿ ತೆರಿಗೆ ಜಮೆಯ ವಸೂಲಾತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಪ್ರಾರಂಭಿಸಲಾಗಿರುವ ಪ್ರತಿಯೊಂದು ಅಪೀಲಿನ ನಡಾವಳಿಗಳು, ಪುನರೀಕ್ಷಣೆ, ಪುನರಾವಲೋಕನ, ಅಥವಾ ಉಲ್ಲೇಖಿಗಳನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗನುಸಾರವಾಗಿ ವಿಲೇವಾರಿ ಮಾಡತಕ್ಕದ್ದು ಮತ್ತು ಅಂಥ ಅಪೀಲು ಪುನರೀಕ್ಷಣೆ, ಪುನರಾವಲೋಕನ ಅಥವಾ ಉಲ್ಲೇಖಿಗಳ ಪರಿಣಾಮವಾಗಿ ಜಮೆಯ ಯಾವುದೇ ಮೊತ್ತಪು ವಸೂಲಾತಿಯಾಗಬೇಕಾಗಿ ಬಂದಲ್ಲಿ, ಅದನ್ನು ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ವಸೂಲಿ ಮಾಡಿರದ ಹೊರತು, ಈ ಅಧಿನಿಯಮದ ಅಡಿಯಲ್ಲಿನ ಹಿಂಬಾಕಿಯಂತೆ ವಸೂಲಿ ಮಾಡತಕ್ಕದ್ದು ಮತ್ತು ಹಾಗೆ ವಸೂಲಿ ಮಾಡಿದ ಮೊತ್ತವನ್ನು ಈ ಅಧಿನಿಯಮದ ಅಡಿ ಹೊಡುವಳಿ ತೆರಿಗೆ ಜಮೆಯಾಗಿ ಅಂಗೀಕರಿಸತಕ್ಕದ್ದಲ್ಲ.

(7) (ಎ) ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು, ಹುಟ್ಟಿವಳಿ ತೆರಿಗೆ ಬಾಧ್ಯತೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಪ್ರಾರಂಭಿಸಲಾಗಿರುವ ಪ್ರತಿಯೊಂದು ಅಪೀಲಿನ ನಡಾವಳಿಗಳು, ಪುನರೀಕ್ಷಣೆ, ಪುನರಾವಲೋಕನ, ಅಥವಾ ಉಲ್ಲೇಖಿಗಳನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗನುಸಾರವಾಗಿ ವಿಲೇವಾರಿ ಮಾಡತಕ್ಕದ್ದು ಮತ್ತು ಅಂಥ ಅಪೀಲು ಪುನರೀಕ್ಷಣೆ, ಪುನರಾವಲೋಕನ ಅಥವಾ ಉಲ್ಲೇಖಿಗಳ ಪರಿಣಾಮವಾಗಿ ಯಾವುದೇ ಮೊತ್ತಪು ವಸೂಲಾತಿಯಾಗಬೇಕಾಗಿ ಬಂದಲ್ಲಿ, ಅದನ್ನು ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ವಸೂಲಿ ಮಾಡಿರದ ಹೊರತು, ಈ ಅಧಿನಿಯಮದ ಅಡಿಯಲ್ಲಿನ ಹಿಂಬಾಕಿಯಂತೆ ವಸೂಲಿ ಮಾಡತಕ್ಕದ್ದು ಮತ್ತು ಹಾಗೆ ವಸೂಲಿ ಮಾಡಿದ ಮೊತ್ತವನ್ನು ಈ ಅಧಿನಿಯಮದ ಅಡಿ ಹೊಡುವಳಿ ತೆರಿಗೆ ಜಮೆಯಾಗಿ ಅಂಗೀಕರಿಸತಕ್ಕದ್ದಲ್ಲ.

- (b) ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು, ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಪ್ರಾರಂಭಿಸಲಾಗಿರುವ ಪ್ರತಿಯೊಂದು ಅವೀಲಿನ ನಡಾವಳಿಗಳು, ಮನರೀಕ್ಷಣೆ, ಮನರಾವರ್ತೋಕನ, ಅಥವಾ ಅಭಿಪ್ರಾಯಗಳನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ವಿಲೇವಾರಿ ಮಾಡತಕ್ಕದ್ದು ಮತ್ತು ಕ್ಷೇಮುದಾರನಿಗೆ ಅಂಗೀಕಾರಹಾರವಾಗಿ ಕಂಡುಬರುವ ಯಾವುದೇ ಮೊತ್ತವನ್ನು ಅಸ್ತಿತ್ವದಲ್ಲಿರುವ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಆತನಿಗೆ ನಗದಾಗಿ ಮರುಪಾವತಿ ಮಾಡತಕ್ಕದ್ದು, ಮತ್ತು ತಿರಸ್ಕೃತವಾದ ಮೊತ್ತ, ಏನಾದರೂ ಇದ್ದಲ್ಲಿ, ಅದನ್ನು ಈ ಅಧಿನಿಯಮದ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನಾಗಿ ಅಂಗೀಕರಿಸತಕ್ಕದ್ದಲ್ಲಿ:
- (8) (ಎ) ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು, ಹೂಡಿದ ಒಂದು ಕರನಿಧರರಣೆಯ ಅಥವಾ ನ್ಯಾಯನಿಷಾಯ ನಡಾವಳಿಗಳಿಗೆ ಅನುಸಾರವಾಗಿ ತೆರಿಗೆ, ಬಡ್ಡಿ, ಜುಲಾನೆ ಅಥವಾ ದಂಡದ ಯಾವುದೇ ಮೊತ್ತವು ವಸೂಲಾತಿಯಾಗಬೇಕಾಗಿ ಬಂದಲ್ಲಿ, ಅದನ್ನು ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ವಸೂಲಿ ಮಾಡಿರದ ಹೊರತು, ಈ ಅಧಿನಿಯಮದ ಅಡಿಯಲ್ಲಿನ ಹಿಂಬಾಕಿಯಂತೆ ವಸೂಲಿ ಮಾಡತಕ್ಕದ್ದು ಮತ್ತು ಹಾಗೆ ವಸೂಲಿ ಮಾಡಿದ ಮೊತ್ತವನ್ನು ಈ ಅಧಿನಿಯಮದ ಅಡಿ ಹೂಡುವಳಿ ತೆರಿಗೆ ಜಮೆಯಾಗಿ ಅಂಗೀಕರಿಸತಕ್ಕದ್ದಲ್ಲಿ:
- (ಬಿ) ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾದ ಅಥವಾ ನಂತರದ ದಿನದಂದು, ಹೂಡಿದ ಒಂದು ಕರನಿಧರರಣೆಯ ಅಥವಾ ನ್ಯಾಯನಿಷಾಯ ನಡಾವಳಿಗಳಿಗೆ ಅನುಸಾರವಾಗಿ ತೆರಿಗೆ, ಬಡ್ಡಿ, ಜುಲಾನೆ ಅಥವಾ ದಂಡದ ಯಾವುದೇ ಮೊತ್ತವು ತೆರಿಗೆದಾಯಕ ವ್ಯಕ್ತಿಗೆ ಮರುಪಾವತಿಯಾಗಬೇಕಾಗಿ ಬಂದಲ್ಲಿ, ಅದನ್ನು ಆತನಿಗೆ ಸದರಿ ಕಾನೂನಿನ ಅಡಿಯಲ್ಲಿ ನಗದಾಗಿ ಮರುಪಾವತಿ ಮಾಡತಕ್ಕದ್ದು, ಮತ್ತು ತಿರಸ್ಕೃತವಾದ ಮೊತ್ತ, ಏನಾದರೂ ಇದ್ದಲ್ಲಿ, ಅದನ್ನು ಈ ಅಧಿನಿಯಮದ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನಾಗಿ ಅಂಗೀಕರಿಸತಕ್ಕದ್ದಲ್ಲಿ:
- (9) (ಎ) ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಒದಗಿಸಿದ್ದ ಯಾವುದೇ ರಿಟ್ನೋ ಗೊತ್ತುಪಡಿಸಲಾದ ದಿನದ ನಂತರ ಪರಿಷ್ಕರಣೆಯಾಗಿದ್ದಲ್ಲಿ, ಅಂಥ ಪರಿಷ್ಕರಣೆಗೆ ಅನುಸಾರವಾಗಿ ಯಾವುದೇ ಮೊತ್ತವು ವಸೂಲಾತಿಯಾಗಬೇಕಾಗಿ ಕಂಡುಬಂದಲ್ಲಿ ಅಥವಾ ಹೂಡುವಳಿ ತೆರಿಗೆ ಜಮೆಯ ಯಾವುದೇ ಮೊತ್ತವು ಅಂಗೀಕರಣಲ್ಲಿ ಅನಹೆಚೆ ಎಂದು ಕಂಡುಬಂದಲ್ಲಿ, ಅದನ್ನು ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ವಸೂಲಿ ಮಾಡಿರದ ಹೊರತು, ಈ ಅಧಿನಿಯಮದ ಅಡಿಯಲ್ಲಿನ ಹಿಂಬಾಕಿಯಂತೆ ವಸೂಲಿ ಮಾಡತಕ್ಕದ್ದು ಮತ್ತು ಹಾಗೆ ವಸೂಲಿ ಮಾಡಿದ ಮೊತ್ತವನ್ನು ಈ ಅಧಿನಿಯಮದ ಅಡಿ ಹೂಡುವಳಿ ತೆರಿಗೆ ಜಮೆಯಾಗಿ ಅಂಗೀಕರಿಸತಕ್ಕದ್ದಲ್ಲಿ.
- (ಬಿ) ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಒದಗಿಸಿದ್ದ ಯಾವುದೇ ರಿಟ್ನೋ ಗೊತ್ತುಪಡಿಸಲಾದ ದಿನದ ನಂತರ ಆದರೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಅಂಥ ಪರಿಷ್ಕರಣೆಗೆ ನಿರ್ದಿಷ್ಟ ಪಡಿಸಿದ ಕಾಲಮಿತಿಯ ಒಳಗಾಗಿ ಪರಿಷ್ಕರಣೆಯಲ್ಲಿ, ಅಂಥ ಪರಿಷ್ಕರಣೆಗೆ ಅನುಸಾರವಾಗಿ ಯಾವುದೇ ಮೊತ್ತವು ಯಾವುದೇ ತೆರಿಗೆದಾಯಕ ವ್ಯಕ್ತಿಗೆ ಮರುಪಾವತಿಯಾಗಬೇಕಾಗಿ ಬಂದಲ್ಲಿ, ಅಥವಾ ಹೂಡುವಳಿ ತೆರಿಗೆ ಜಮೆಯ ಯಾವುದೇ ಮೊತ್ತವು ಅಂಗೀಕಾರಹಾರವಾಗಿ ಕಂಡುಬಂದಲ್ಲಿ, ಅದನ್ನು ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಆತನಿಗೆ ನಗದಾಗಿ ಮರುಪಾವತಿ ಮಾಡತಕ್ಕದ್ದು, ಮತ್ತು ತಿರಸ್ಕೃತವಾದ ಮೊತ್ತ, ಏನಾದರೂ ಇದ್ದಲ್ಲಿ, ಅದನ್ನು ಈ ಅಧಿನಿಯಮದ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನಾಗಿ ಅಂಗೀಕರಿಸತಕ್ಕದ್ದಲ್ಲಿ:
- (10) ಈ ಅಧ್ಯಾಯದಲ್ಲಿ ಉಪಬಂಧಿಸಿದುದನ್ನಾಳಿದು, ಗೊತ್ತುಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಮಾಡಿದ ಕರಾರಿಗೆ ಅನುಸಾರವಾಗಿ, ಗೊತ್ತುಪಡಿಸಲಾದ ದಿನದಂದು ಅಥವಾ ನಂತರ, ಮೂರ್ಕೆ ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳಿರದು, ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ತೆರಿಗೆಗೆ ಬಾಧ್ಯವಿರತಕ್ಕದ್ದು.
- (11) (ಎ) ಪ್ರಕರಣ 12ರಲ್ಲಿ ಏನೇ ಒಳಗೊಂಡಿದ್ದರೂ ಸಹ, ಈ ಅಧಿನಿಯಮದ ಅಡಿಯಲ್ಲಿ ಸರಕುಗಳ ಮೇಲೆ ಯಾವುದೇ ತೆರಿಗೆಯನ್ನು, ಕನಾರ್ಕಟ ಮೌಲ್ಯವರ್ಧಿತ ತೆರಿಗೆ ಅಧಿನಿಯಮ, 2003ರ (2004ರ ಕನಾರ್ಕಟ ಅಧಿನಿಯಮ 32) ಅಡಿಯಲ್ಲಿ ಸದರಿ ಸರಕುಗಳ ಮೇಲೆ ವಿಧಿಸಬಹುದಾಗಿದ್ದ ತೆರಿಗೆಯಷ್ಟರ ಮಟ್ಟಿಗೆ ಸಂದಾಯ ಮಾಡತಕ್ಕದ್ದಲ್ಲಿ,
- (ಬಿ) ಪ್ರಕರಣ 13 ರಲ್ಲಿ ಏನೇ ಒಳಗೊಂಡಿದ್ದರೂ ಸಹ, ಈ ಅಧಿನಿಯಮದ ಅಡಿಯಲ್ಲಿ ಸೇವೆಗಳ ಮೇಲೆ ಯಾವುದೇ ತೆರಿಗೆಯನ್ನು, ಹಣಕಾಸು ಅಧಿನಿಯಮ, 1994 (1994ರ ಕೇಂದ್ರ ಅಧಿನಿಯಮ 32)ರ ಅಧ್ಯಾಯ Vರ ಅಡಿಯಲ್ಲಿ ಸದರಿ ಸೇವೆಗಳ ಮೇಲೆ ವಿಧಿಸಬಹುದಾಗಿದ್ದ ತೆರಿಗೆಯಷ್ಟರ ಮಟ್ಟಿಗೆ ಸಂದಾಯ ಮಾಡತಕ್ಕದ್ದಲ್ಲಿ;
- (ಸಿ) ಕನಾರ್ಕಟ ಮೌಲ್ಯವರ್ಧಿತ ತೆರಿಗೆ ಅಧಿನಿಯಮ, 2003 (2004ರ ಕನಾರ್ಕಟ ಅಧಿನಿಯಮ 32) ಮತ್ತು ಹಣಕಾಸು ಅಧಿನಿಯಮ, 1994 (1994ರ ಕೇಂದ್ರ ಅಧಿನಿಯಮ 32)ರ ಅಧ್ಯಾಯ V ಇವುಗಳಿರದರ ಅಡಿಯಲ್ಲಿ ಯಾವುದೇ ಮೂರ್ಕೆಕೆಯ ಮೇಲೆ ತೆರಿಗೆಯನ್ನು ಸಂದಾಯ ಮಾಡಿದ್ದಲ್ಲಿ, ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ವಿಧಿಸಬಹುದಾಗಿರತಕ್ಕದ್ದು ಮತ್ತು ತೆರಿಗೆದಾಯಕ ವ್ಯಕ್ತಿಯು ಗೊತ್ತುಪಡಿಸಲಾದ ದಿನದ ನಂತರ ಮಾಡಿದ ಮೂರ್ಕೆಗಳಷ್ಟರ ಮಟ್ಟಿಗೆ, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಸಂದಾಯ ಮಾಡಿದ

ಮೌಲ್ಯವರ्धಿತ ತೆರಿಗೆ ಅಥವಾ ಸೇವಾ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಅರ್ಹನಿರತಕ್ಕದ್ದು ಮತ್ತು ಅಂಥ ಜಮೆಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಲೇಕ್ಕಹಾಕತಕ್ಕದ್ದು.

(12) ಗೊತ್ತಪಡಿಸಲಾದ ದಿನಕ್ಕಿಂತ ಆರು ತಿಂಗಳುಗಳಿಗಿಂತ ಮುಂಚಿತವಾಗಿ ಅಲ್ಲದ, ಅನುಮೋದನೆಯ ಆಧಾರದಲ್ಲಿ ಕಳುಹಿಸಲಾಗಿರುವ ಸರಕುಗಳು ಕೊಳ್ಳಲು ವಿಧಾನದಲ್ಲಿ ಅಥವಾ ಅನುಮೋದನೆಯಾಗದಿದ್ದಲ್ಲಿ ಮತ್ತು ಗೊತ್ತಪಡಿಸಲಾದ ದಿನದಂದು ಅಥವಾ ಅದರ ನಂತರ ಮಾರಾಟಗಾರನಿಗೆ ವಾಪಸ್ಸಾಗಿದ್ದಲ್ಲಿ, ಅಂಥ ಸರಕುಗಳು ಗೊತ್ತಪಡಿಸಲಾದ ದಿನದಿಂದ ಆರು ತಿಂಗಳುಗಳ ಅವಧಿಯ ಒಳಗಾಗಿ ವಾಪಸ್ಸಾಗಿದ್ದರೆ, ಯಾವುದೇ ತೆರಿಗೆಯು ಸಂದಾಯವಾಗತಕ್ಕದ್ದಲ್ಲ:

ಪರಂತು, ಆರು ತಿಂಗಳುಗಳ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣಗಳಾಗಿ, ಎರಡು ತಿಂಗಳುಗಳಿಗೆ ಏರದ ಹಣ್ಣಿನ ಅವಧಿಗೆ ಅಯ್ಯಕ್ಕರು ವಿಸ್ತರಿಸಬಹುದು:

ಮತ್ತು ಪರಂತು, ಅಂಥ ಸರಕುಗಳು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗಿದ್ದು, ಮತ್ತು ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ನಂತರ ವಾಪಸ್ಪಾಗಿದ್ದರೆ, ಸರಕುಗಳನ್ನು ವಾಪಸ್ಸು ಮಾಡುವ ವ್ಯಕ್ತಿಯಿಂದ ತೆರಿಗೆಯು ಸಂದಾಯವಾಗತಕ್ಕದ್ದು:

ಅಲ್ಲದೆ ಪರಂತು, ಅಂಥ ಸರಕುಗಳು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಗೆ ಬಾಧ್ಯವಾಗಿದ್ದು, ಮತ್ತು ಈ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯ ನಂತರ ವಾಪಸ್ಪಾಗಿದ್ದರೆ, ಸರಕುಗಳನ್ನು ಅನುಮೋದನೆಯ ಆಧಾರದಲ್ಲಿ ಕಳುಹಿಸಿರುವ ವ್ಯಕ್ತಿಯಿಂದ ತೆರಿಗೆಯು ಸಂದಾಯವಾಗತಕ್ಕದ್ದು.

(13) ಒಬ್ಬ ಮೂರ್ಕೆದಾರನು ಯಾವುದೇ ಸರಕುಗಳ ಮಾರಾಟ ಮಾಡಿದ್ದಲ್ಲಿ, ಅದಕ್ಕೆ ಸಂಬಂಧಿಸಿದಂತೆ ಕನಾರಟಕ ಮೌಲ್ಯವರ್ದಿತ ತೆರಿಗೆ ಅಧಿನಿಯಮ, 2003 (2004ರ ಕನಾರಟಕ ಅಧಿನಿಯಮ 32) ರ ಅಡಿಯಲ್ಲಿ ಮೂಲದಲ್ಲಿಯೇ ತೆರಿಗೆಯನ್ನು ಮುರುಗಡೆ ಮಾಡುವುದು ಅಗತ್ಯವಿದ್ದಾಗ, ಮತ್ತು ಅದಕ್ಕಾಗಿ ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ ಒಂದು ಬೆಲೆಪಟ್ಟಿಯನ್ನು ಸಹ ನೀಡಿದ್ದಲ್ಲಿ, ಗೊತ್ತಪಡಿಸಲಾದ ದಿನದಂದು ಅಥವಾ ನಂತರ ಸದರಿ ಮೂರ್ಕೆದಾರನಿಗೆ ಸಂದಾಯವನ್ನು ಮಾಡಿದ್ದಲ್ಲಿ, ಪ್ರಕರಣ 51ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯ ಮುರುಗಡೆಯನ್ನು, ಸದರಿ ಪ್ರಕರಣದ ಅಡಿಯಲ್ಲಿ ಮುರುಗಡೆದಾರನಿಂದ ಮಾಡತಕ್ಕದ್ದಲ್ಲ.

(14) ಪ್ರಧಾನಕರ್ತನಿಗೆ ಸೇರಿರುವ ಯಾವುದೇ ಸರಕುಗಳು ಅಥವಾ ಬಂಡವಾಳ ಸರಕುಗಳು ಗೊತ್ತಪಡಿಸಲಾದ ದಿನದಂದು, ಏಜಂಟನ ಸ್ಥಳಗಳಲ್ಲಿ ಇದ್ದಲ್ಲಿ, ಅಂಥ ಸರಕುಗಳ ಮೇಲೆ ಸಂದಾಯ ಮಾಡಿದ ತೆರಿಗೆಯ ಜಮೆಯನ್ನು ತೆಗೆದುಕೊಳ್ಳಲು ಕೆಳಕಂಡ ಷರತ್ತುಗಳ ಮೂರ್ಕೆಗೆ ಒಳಪಟ್ಟಂತೆ, ಏಜಂಟನು ಹಕ್ಕುವಾಗಿರತಕ್ಕದ್ದು:

- (i) ಏಜಂಟನು, ಈ ಅಧಿನಿಯಮದ ಅಡಿಯಲ್ಲಿ ಒಬ್ಬ ನೋಂದಾಯಿತ ತೆರಿಗೆದಾಯಕ ವ್ಯಕ್ತಿಯಾಗಿರಬೇಕು.
- (ii) ಗೊತ್ತಪಡಿಸಲಾದ ದಿನದ ನಿಕಟಮಾರ್ವ ದಿನಾಂಕದಂದು ಅಂಥ ಏಜಂಟನ ಬಳಿ ಇರುವ ಸರಕುಗಳ ಅಥವಾ ಬಂಡವಾಳ ಸರಕುಗಳ ದಾಸ್ತಾನು ವಿವರಗಳನ್ನು, ಈ ಸಂಬಂಧದಲ್ಲಿ ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದ ಒಳಗಾಗಿ ಪ್ರಧಾನಕರ್ತ ಮತ್ತು ಏಜಂಟ್ ಇಬ್ಬರೂ ಹೊಂಡಿಸಿರಬೇಕು;
- (iii) ಅಂಥ ಸರಕುಗಳಿಗೆ ಅಥವಾ ಬಂಡವಾಳ ಸರಕುಗಳಿಗೆ ಬೆಲೆಪಟ್ಟಿಯನ್ನು, ಗೊತ್ತಪಡಿಸಲಾದ ದಿನದ ನಿಕಟಮಾರ್ವದ ದಿನದಿಂದ ಹನ್ನೆರಡು ತಿಂಗಳುಗಳಿಗೆ ಮುಂಚಿತವಾಗಿಯಲ್ಲಂತೆ ನೀಡಿರಬೇಕು; ಮತ್ತು
- (iv) ಪ್ರಧಾನಕರ್ತನು ಅಂಥ,-
 - (a) ಸರಕುಗಳು; ಅಥವಾ
 - (b) ಬಂಡವಾಳ ಸರಕುಗಳಿಗೆ
 ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆಯನ್ನು ಹಿಮ್ಮುಖಿಗೊಳಿಸಿರಬೇಕು ಅಥವಾ ತೆಗೆದುಕೊಂಡಿರಬಾರದು ಅಥವಾ, ಅಂಥ ಜಮೆಯನ್ನು ತೆಗೆದುಕೊಂಡಿದ್ದರೆ, ಸದರಿ ಜಮೆಯನ್ನು ಆತನಿಂದ ತೆಗೆದುಕೊಂಡಿರುವಷ್ಟರ ಮಟ್ಟಿಗೆ ಹಿಮ್ಮುಖಿಗೊಳಿಸಿರಬೇಕು.

ವಿವರಣೆ:- ಈ ಅಧ್ಯಾಯದ ಉದ್ದೇಶಗಳಾಗಿ, “ಬಂಡವಾಳ ಸರಕುಗಳು” ಪದಾವಳಿಯು ಕನಾರಟಕ ಮೌಲ್ಯವರ್ದಿತ ತೆರಿಗೆ ಅಧಿನಿಯಮ, 2003ರ (2004ರ ಕನಾರಟಕ ಅಧಿನಿಯಮ 32) ಅಡಿಯಲ್ಲಿ ಇದಕ್ಕೆ ನೀಡಲಾದ ಅಥವಾ ಹೊಂದಿರತಕ್ಕದ್ದು.

ಅಧ್ಯಾಯ – XXI

ಸಂಕೀರ್ಣ ಉಪಭಂಧಗಳು

143. ಮಜೂರಿ ಕೆಲಸದ ಕಾರ್ಯವಿಧಾನ.- (1) ಒಬ್ಬ ನೋಂದಾಯಿತ ವ್ಯಕ್ತಿಯು, (ಈ ಪ್ರಕರಣದಲ್ಲಿ ಇನ್ನು ಮುಂದೆ “ಪ್ರಧಾನಕರ್ತ” ಎಂದು ಉಲ್ಲೇಖಿಸಲಾಗಿದೆ) ತಿಳುವಳಿಕೆ ನೀಡುವುದು ಮತ್ತು ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟಂತೆ ಮಜೂರಿ ಕೆಲಸಗಾರನಿಗೆ ಮಜೂರಿ ಕೆಲಸಕಾಗಿ ಹೂಡುವಳಿಗಳು ಅಥವಾ ಬಂಡವಾಳ ಸರಕುಗಳನ್ನು ತೆರಿಗೆಯನ್ನು ಸಂದಾಯ ಮಾಡದೆ ಕಳುಹಿಸಬಹುದು ಮತ್ತು ತರುವಾಯ ಅಲ್ಲಿಂದ ಮತ್ತೊಬ್ಬ ಮಜೂರಿ ಕೆಲಸಗಾರನಿಗೆ ಕಳುಹಿಸಬಹುದು ಮತ್ತು ಅದೇ ರೀತಿ, ಮತ್ತು-

(ಎ) ಮಜೂರಿ ಕೆಲಸ ಮೂರಣಗೊಂಡ ನಂತರ ಅಥವಾ ಅನ್ಯಥಾ, ಹೂಡುವಳಿಗಳನ್ನು, ಅಥವಾ ಎರಡಕ್ಕೆ ಮತ್ತು ಅಚ್ಚುಗಳು, ಜಿಗ್ನ್ ಮತ್ತು ಜೋಡಣೆಗಳು ಅಥವಾ ಉಪಕರಣಗಳನ್ನು ಹೊರತುಪಡಿಸಿದ ಬಂಡವಾಳ ಸರಕುಗಳನ್ನು,

ಅತನ ಯಾವುದೇ ವ್ಯವಹಾರ ಸ್ಥಳಕ್ಕೆ ತೆರಿಗೆಯನ್ನು ಸಂದಾಯ ಮಾಡದೆ ಹೊರ ಕಳುಹಿಸಿರುವುದನ್ನು, ಅನುಕ್ರಮವಾಗಿ ಒಂದು ವರ್ಷ ಮತ್ತು ಮೂರು ವರ್ಷಗಳ ಒಳಗಾಗಿ ವಾಪಸ್ತು ತರತಕ್ಕದ್ದು;

(ಬಿ) ಮಜೂರಿ ಕೆಲಸ ಮೂರ್ಕಾಗೊಂಡ ನಂತರ ಅಥವಾ ಅನ್ಯಥಾ, ಹೊರ ಕಳುಹಿಸಿರುವ ಅಂಥ ಹೂಡುವಳಿಗಳನ್ನು ಅಥವಾ ಎರಕಗಳು ಮತ್ತು ಅಚ್ಚುಗಳು, ಜಿಗ್ಗ್ ಮತ್ತು ಜೋಡಣೆಗಳು, ಉಪಕರಣಗಳನ್ನು ಹೊರತುಪಡಿಸಿದ ಬಂಡವಾಳ ಸರಕುಗಳನ್ನು, ಮಜೂರಿ ಕೆಲಸಗಾರನ ವ್ಯವಹಾರ ಸ್ಥಳದಿಂದ ಭಾರತದ ಒಳಗೆ ತೆರಿಗೆಯನ್ನು ಸಂದಾಯ ಮಾಡಿ ಅಥವಾ ರಟ್ಟಿಗೆ ಸಂದರ್ಭಾನುಸಾರವಾಗಿ ತೆರಿಗೆಯ ಸಂದಾಯ ಅಥವಾ ಸಂದಾಯವಿಲ್ಲದೆ ಅನುಕ್ರಮವಾಗಿ ಒಂದು ವರ್ಷ ಮತ್ತು ಮೂರು ವರ್ಷಗಳ ಒಳಗಾಗಿ ಹೊರ್ಕೆ ಮಾಡತಕ್ಕದ್ದು;

ಪರಂತು ಸದರಿ ಪ್ರಧಾನಕರ್ತನು ಮಜೂರಿ ಕೆಲಸಗಾರನ ವ್ಯವಹಾರ ಸ್ಥಳವನ್ನು ತನ್ನ ಹೆಚ್ಚಿನ ವ್ಯವಹಾರ ಸ್ಥಳ ಎಂದು ಘೋಷಿಸಿಕೊಳ್ಳುವ ಹೊರತು, ಪ್ರಧಾನಕರ್ತನು ಈ ವಿಂಡದ ಉಪಬಂಧಗಳಿಗೆ ಅನುಸಾರವಾಗಿ ಮಜೂರಿ ಕೆಲಸಗಾರನ ವ್ಯವಹಾರ ಸ್ಥಳದಿಂದ, ಸರಕುಗಳನ್ನು ಮಾರ್ಪೆ ಮಾಡತಕ್ಕದ್ದಲ್ಲ, ಈ ಸಂದರ್ಭವನ್ನು ಹೊರತುಪಡಿಸಿದಂತೆ-

- (i) ಪ್ರಕರಣ 25ರ ಅಡಿಯಲ್ಲಿ ಮಜೂರಿ ಕೆಲಸಗಾರ ನೋಂದಾಯಿತನಾಗಿದ್ದಲ್ಲಿ; ಅಥವಾ
- (ii) ಪ್ರಧಾನಕರ್ತನು ಆಯುಕ್ತರಿಂದ ಅಧಿಸೂಚಿಸಬಹುದಾದ ಅಂಥ ಸರಕುಗಳ ಮಾರ್ಪೆಯಲ್ಲಿ ತೊಡಗಿದ್ದಲ್ಲಿ.

(2) ಹೂಡುವಳಿಗಳಿಗೆ ಅಥವಾ ಬಂಡವಾಳ ಸರಕುಗಳಿಗೆ ಸರಿಯಾದ ಲೆಕ್ಕಪತ್ರಗಳನ್ನು ಇಡುವ ಜವಾಬ್ದಾರಿಯನ್ನು ಪ್ರಧಾನಕರ್ತನು ಹೊರತಕ್ಕದ್ದು.

(3) ಮಜೂರಿ ಕೆಲಸಕ್ಕಾಗಿ ಕಳುಹಿಸಿರುವ ಹೂಡುವಳಿಗಳನ್ನು, ಅವುಗಳನ್ನು ಹೊರ ಕಳುಹಿಸಿದ ಒಂದು ವರ್ಷದ ಅವಧಿಯ ಒಳಗಾಗಿ ಮಜೂರಿ ಕೆಲಸ ಮೂರ್ಕಾಗೊಂಡ ನಂತರ ಅಥವಾ ಅನ್ಯಥಾ ಉಪಪ್ರಕರಣ (1)ರ ವಿಂಡ (ಎ)ಗೆ ಅನುಸಾರವಾಗಿ ಪ್ರಧಾನಕರ್ತನು ಹಿಂದಕ್ಕೆ ಪಡೆಯಿದ್ದಲ್ಲಿ, ಅಥವಾ ಉಪಪ್ರಕರಣ (1)ರ ವಿಂಡ (ಬಿ)ಗೆ ಅನುಸಾರವಾಗಿ ಮಜೂರಿ ಕೆಲಸಗಾರನ ವ್ಯವಹಾರ ಸ್ಥಳದಿಂದ ಮಾರ್ಪೆಯಾಗಿದ್ದಲ್ಲಿ, ಸದರಿ ಹೂಡುವಳಿಗಳನ್ನು ಹೊರ ಕಳುಹಿಸಿದ್ದ ದಿನದಂದೇ ಪ್ರಧಾನಕರ್ತನಿಂದ ಮಜೂರಿ ಕೆಲಸಗಾರನಿಗೆ ಅಂಥ ಹೂಡುವಳಿಗಳನ್ನು ಮಾರ್ಪೆ ಮಾಡಲಾಗಿದೆ ಎಂದು ಪರಿಭಾವಿತವಾಗತಕ್ಕದ್ದು.

(4) ಎರಕಗಳು ಮತ್ತು ಅಚ್ಚುಗಳು, ಜಿಗ್ಗ್ ಮತ್ತು ಜೋಡಣೆಗಳು ಅಥವಾ ಉಪಕರಣಗಳನ್ನು ಹೊರತುಪಡಿಸಿದಂತೆ ಮಜೂರಿ ಕೆಲಸಕ್ಕಾಗಿ ಕಳುಹಿಸಿರುವ ಬಂಡವಾಳ ಸರಕುಗಳನ್ನು ಹೊರಕಳುಹಿಸಿದ ಮೂರು ವರ್ಷದ ಅವಧಿಯ ಒಳಗಾಗಿ, ಮಜೂರಿ ಕೆಲಸ ಮೂರ್ಕಾಗೊಂಡ ನಂತರ ಅಥವಾ ಅನ್ಯಥಾ ಉಪಪ್ರಕರಣ (1)ರ ವಿಂಡ (ಎ)ಗೆ ಅನುಸಾರವಾಗಿ ಪ್ರಧಾನಕರ್ತನಿಂದ ಹಿಂದಕ್ಕೆ ಪಡೆಯಿದ್ದಲ್ಲಿ, ಅಥವಾ ಉಪಪ್ರಕರಣ (1)ರ ವಿಂಡ (ಬಿ)ಗೆ ಅನುಸಾರವಾಗಿ ಮಜೂರಿ ಕೆಲಸಗಾರನ ವ್ಯವಹಾರ ಸ್ಥಳದಿಂದ ಮಾರ್ಪೆಯಾಗಿದ್ದಲ್ಲಿ, ಅಂಥ ಬಂಡವಾಳ ಸರಕುಗಳನ್ನು ಹೊರಕಳುಹಿಸಿದ ದಿನದಂದೇ, ಪ್ರಧಾನಕರ್ತನಿಂದ ಮಜೂರಿ ಕೆಲಸಗಾರನಿಗೆ ಅಂಥ ಬಂಡವಾಳ ಸರಕುಗಳನ್ನು ಮಾರ್ಪೆ ಮಾಡಲಾಗಿದೆ ಎಂದು ಪರಿಭಾವಿತವಾಗತಕ್ಕದ್ದು.

(5) ಉಪಪ್ರಕರಣಗಳಾದ (1) ಮತ್ತು (2)ರಲ್ಲಿ ಏನೇ ಒಳಗೊಂಡಿದ್ದರೂ, ಮಜೂರಿ ಕೆಲಸದ ಸಮಯದಲ್ಲಿ ಉತ್ಪತ್ತಿಯಾದ ಯಾವುದೇ ನಿರುಪಯುಕ್ತ ಮತ್ತು ರದ್ದಿ ವಸ್ತುಗಳನ್ನು, ಅಂಥ ಮಜೂರಿ ಕೆಲಸಗಾರನು ನೋಂದಾಯಿತನಾಗಿದ್ದರೆ, ತನ್ನ ವ್ಯವಹಾರ ಸ್ಥಳದಿಂದ ನೇರವಾಗಿ ಮಜೂರಿ ಕೆಲಸಗಾರನಿಂದ ಅಥವಾ ಮಜೂರಿ ಕೆಲಸಗಾರನು ನೋಂದಾಯಿತನಾಗಿಲ್ಲಿದ್ದರೆ, ಪ್ರಧಾನಕರ್ತನಿಂದ, ತೆರಿಗೆ ಸಂದಾಯ ಮಾಡಿ ಮಾರ್ಪೆ ಮಾಡಬಹುದು.

ವಿವರಣೆ – ಮಜೂರಿ ಕೆಲಸದ ಉದ್ದೇಶಗಳಾಗಿ, ಹೂಡುವಳಿಯ, ಪ್ರಧಾನಕರ್ತೆ ಅಥವಾ ಮಜೂರಿ ಕೆಲಸಗಾರನಿಂದ ನಡೆಸಲಾದ ಯಾವುದೇ ಉಪಚರಣೆಯಿಂದ ಅಥವಾ ಸಂಸ್ಕರಣೆಯಿಂದ ಉದ್ದೃಢಿತರ ಸರಕುಗಳನ್ನು ಒಳಗೊಳ್ಳುತ್ತದೆ.

144. ಕೆಲವೊಂದು ಸಂದರ್ಭಗಳಲ್ಲಿ ದಸ್ತಾವೇಜಿಗಳಿಂತೆ ಮೂವಾಖಾವಿಸುವಿಕೆ.– ಯಾವುದೇ ದಸ್ತಾವೇಜಿನ್ನು–

- (i) ಯಾವುದೇ ವೈಕೆಯಿಂದ ಈ ಅಧಿನಿಯಮದ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಹಾಬುರುಪಡಿಸಿದ್ದಲ್ಲಿ; ಅಥವಾ
- (ii) ಈ ಅಧಿನಿಯಮದ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ, ಯಾವುದೇ ವೈಕೆಯ ಅಭಿರಕ್ಷೆ ಮತ್ತು ನಿಯಂತ್ರಣದಿಂದ ವಶಪಡಿಸಿಕೊಳ್ಳಲಾಗಿದ್ದಲ್ಲಿ; ಅಥವಾ
- (iii) ಈ ಅಧಿನಿಯಮದ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿನ ಯಾವುದೇ ನಡಾವಳಿಗಳ ಕ್ರಮದಲ್ಲಿ ಭಾರತದ ಹೊರಗಿನ ಯಾವುದೇ ಸ್ಥಳದಿಂದ ಸ್ವೀಕರಿಸಲಾಗಿದ್ದಲ್ಲಿ,

–ಮತ್ತು ಅಂಥ ದಸ್ತಾವೇಜಿನ್ನು, ಅತನ ಅಥವಾ ಆತನೊಂದಿಗೆ ಜಂಟಿಯಾಗಿ ಅಧಿಭಿಕಾರಣೆಗೆ ಒಳಪಟ್ಟಿರುವ ಯಾವುದೇ ಇತರ ವೈಕೆಯ ವಿರುದ್ಧವಾದ ಮುರಾವೆಯಾಗಿ ಅಭಿಯೋಜನೆಯಿಂದ ನೀಡಲಾಗಿದಲ್ಲಿ, ನ್ಯಾಯಾಲಯವು–

(ಎ) ಅಂಥ ವೈಕೆಯಿಂದ ವಿರುದ್ಧವಾದುದನ್ನು ರುಜುವಾತು ಪಡಿಸಿದ ಹೊರತು, –

- (i) ಅಂಥ ದಸ್ತಾವೇಜಿನ ಒಳಾಂಶಗಳ ಸ್ಥಿತೆಯನ್ನು;
- (ii) ಯಾವುದೇ ಇತರ ನಿರ್ದಿಷ್ಟ ವೈಕೆಯ ಕ್ಷೇತ್ರದಲ್ಲಿದೆ ಎಂದು ತಾತ್ಪರ್ಯವಾಗಬಹುದಾದ ಅಥವಾ ನ್ಯಾಯಾಲಯವು ಯಾವುದೇ ನಿರ್ದಿಷ್ಟ ವೈಕೆಯಿಂದ ಸಹಿ ಮಾಡಲಾಗಿದೆ, ಅಥವಾ ಆತನ ಕ್ಷೇತ್ರದಲ್ಲಿದೆ ಎಂದು ಯಾವುದಾಗಿ ಭಾವಿಸಬಹುದಾದ, ಅಂಥ ದಸ್ತಾವೇಜಿನ ಸಹಿ ಮತ್ತು ಪ್ರತಿಯೊಂದು ಇತರ ಭಾಗಗಳು, ಆ ವೈಕೆಯ ಕ್ಷೇತ್ರದಲ್ಲಿದೆ ಮತ್ತು ಬರೆಯಲಾಗಿರುವ ಅಥವಾ ಧೃಷ್ಟಿಕರಿಸಲಾಗಿರುವ ಒಂದು

ದಸ್ತಾವೇಜಿನ ಸಂದರ್ಭದಲ್ಲಿ, ಹಾಗೆ ಯಾರಿಂದ ಬರೆಯಲಾಗಿದೆ ಅಥವಾ ಧೃತಿಕರಿಸಲಾಗಿದೆ ಎಂದು ತಾತ್ಪರ್ಯವಾಗುವ ವ್ಯಕ್ತಿಯಿಂದಲೇ ಬರೆಯಲಾಗಿದೆ ಅಥವಾ ಧೃತಿಕರಿಸಲಾಗಿದೆ ಎಂದು;

-ಮೊರ್ಚಭಾವನೆಯನ್ನು ಮಾಡತಕ್ಕದ್ದು.

(ಬಿ) ಅಂಥ ದಸ್ತಾವೇಜಿನ್ನು ಪುರಾವೆಯಲ್ಲಿ ಅನ್ವಯಾ ಅಂಗಿಕರಿಸಬಹುದಾಗಿದ್ದರೆ, ಅದಕ್ಕೆ ಕ್ರಮಬದ್ಧವಾಗಿ ಮುದ್ರೆ ಹಾಕಲಾಗಿಲ್ಲ ಎಂದು ಏನೇ ಇದ್ದರೂ, ಪುರಾವೆಯಲ್ಲಿ ದಸ್ತಾವೇಜಿನ್ನು ಅಂಗಿಕರಿಸತಕ್ಕದ್ದು.

145. ಸೂಕ್ತ ಫಿಲಂಗಳನ್ನು, ದಸ್ತಾವೇಜಗಳ ಪಡಿಯಚ್ಚು ಪ್ರತಿಗಳನ್ನು ಮತ್ತು ಗಣಕಯಂತ್ರದ ಮುದ್ರಿತ ಪತ್ಯಗಳನ್ನು ದಸ್ತಾವೇಜಗಳನ್ನಾಗಿ ಮತ್ತು ಸಾಂಕ್ಷಿಕಗಳನ್ನಾಗಿ ಅಂಗಿಕರಿಸುವಿಕೆ.- (1) ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ-

(ಎ) ಒಂದು ದಸ್ತಾವೇಜಿನ ಒಂದು ಸೂಕ್ತ ಫಿಲಂ ಅಥವಾ ಜಿತ್ತುದ ಪುನರ್ಸೈಫ್ ಅಥವಾ ಅಂಥ ಸೂಕ್ತ ಫಿಲಂನಲ್ಲಿ ಒಳಗೊಳಿಸಿರುವ ಜಿತ್ತುಗಳನ್ನು (ಪರಿವರ್ತನಗೊಳಿಸಿರಲಿ ಅಥವಾ ಇಲ್ಲಾದರಲ್ಲಿ); ಅಥವಾ

(ಬಿ) ದಸ್ತಾವೇಜಿನ ಪಡಿಯಚ್ಚು ಪ್ರತಿಯನ್ನು; ಅಥವಾ

(ಸಿ) ನಿಯಮಿಸಬಹುದಾದ ಅಂಥ ಪರತ್ತುಗಳಿಗೆ ಒಳಪಟ್ಟು, ಒಂದು ದಸ್ತಾವೇಜಿನಲ್ಲಿ ಅಡಕವಾದ ಮತ್ತು ಒಂದು ಗಣಕಯಂತ್ರದಿಂದ ಸೈಫಿಯಾದ ಒಂದು ಮುದ್ರಿತ ಪತ್ಯದಲ್ಲಿ ಒಳಗೊಂಡಿರುವ ಒಂದು ವಿವರಪತ್ರವನ್ನು; ಅಥವಾ

(ಡಿ) ಯಾವುದೇ ಸಾಧನ ಅಥವಾ ಮಾದ್ಯಮದಲ್ಲಿ ವಿದ್ಯುನ್ಯಾನವಾಗಿ ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು, ಅಂಥ ಮಾಹಿತಿಯಿಂದ ಕೊಡಿದ ಯಾವುದೇ ಮುದ್ರಿತ ಪ್ರತಿಯನ್ನು ಒಳಗೊಂಡಂತೆ,

-ಈ ಅಧಿನಿಯಮದ ಮತ್ತು ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಉದ್ದೇಶಗಳಾಗಿ ದಸ್ತಾವೇಜು ಎಂದು ಪರಿಭಾವಿಸತಕ್ಕದ್ದು ಮತ್ತು ಇದರ ಅಡಿಯಲ್ಲಿನ ಯಾವುದೇ ನಡಾವಳಿಗಳಲ್ಲಿ, ಹೆಚ್ಚಿನ ಪುರಾವೆ ಅಥವಾ ಮೂಲಪ್ರತಿ ಹಾಜರುಪಡಿಸುವಿಕೆ ಇಲ್ಲದೆ, ಅವುಗಳನ್ನು ನೇರವಾದ ಪುರಾವೆಯಾಗಿ ಅಂಗಿಕರಿಸಬಹುದಾದ ಯಾವುದೇ ಮೂಲಪ್ರತಿಯ ಒಳಾಂಶಗಳ ಅಥವಾ ಅದರಲ್ಲಿ ನಿರೂಪಿಸಿರುವ ಯಾವುದೇ ಸಂಗತಿಗಳ ಪುರಾವೆಯಂತೆ ಅಂಗಿಕರಿಸತಕ್ಕದ್ದು.

(2) ಈ ಅಧಿನಿಯಮದ ಮತ್ತು ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ, ಈ ಪ್ರಕರಣದ ಕಾರಣದಿಂದಾಗಿ, ಪುರಾವೆಯಾಗಿ ಒಂದು ಹೇಳಿಕೆಯನ್ನು, ನೀಡಲು ಇಚ್ಛಿಸಿದಲ್ಲಿ,-

(ಎ) ಹೇಳಿಕೆಯನ್ನು ಒಳಗೊಂಡಿರುವ ದಸ್ತಾವೇಜನ್ನು ಗುರುತಿಸುವ ಮತ್ತು ಅದು ಸೈಫಿಯಾದ ವಿಧಾನವನ್ನು ವಿವರಿಸುವ;

(ಬಿ) ಆ ದಸ್ತಾವೇಜು ಗಣಕಯಂತ್ರದಿಂದ ಸೈಫಿಯಾಗಿದೆ ಎಂದು ಶೋರಿಸುವ ಉದ್ದೇಶಕ್ಕಾಗಿ ಸೂಕ್ತವೆನ್ನಬಹುದಾದ ಅಂಥ ದಸ್ತಾವೇಜಿನ ಸೈಫಿಯಲ್ಲಿ ಒಳಗೊಂಡಿರುವ ಯಾವುದೇ ಸಾಧನದ ಅಂಥ ವಿವರಗಳನ್ನು ನೀಡುವ,

-ಒಂದು ಪ್ರಮಾಣ ಪತ್ರವು, ಪ್ರಮಾಣಪತ್ರದಲ್ಲಿ ಹೇಳಲಾದ ಯಾವುದೇ ವಿಷಯದ ಪುರಾವೆಯಾಗಿರತಕ್ಕದ್ದು ಮತ್ತು ಈ ಉಪಪ್ರಕರಣದ ಉದ್ದೇಶಗಳಾಗಿ, ಅದನ್ನು ಹೇಳುವ ವ್ಯಕ್ತಿಯ ತಿಳಿದಿರುವ ಮತ್ತು ನಂಬಿರುವ ಮಟ್ಟಿಗೆ ಎಂದು ಹೇಳಬೇಕಿರುವ ವಿಷಯಕ್ಕಾಗಿ ಸಾಕಷ್ಟಾಗಿರತಕ್ಕದ್ದು.

146. ಸಾಮಾನ್ಯ ಮೋಟರ್.- ಸಕಾರವು, ಪರಿಷತ್ತಾನ ಶಿಫಾರಸ್ಸುಗಳ ಅನ್ವಯ, ನೋಂದಣಿ, ತೆರಿಗೆ ಸಂದಾಯ, ರಿಟನ್‌ಗಳನ್ನು ಒದಗಿಸುವ, ಏಕೆಕ್ಕುತ ತೆರಿಗೆಯ ಲೆಕ್ಕಾಕಾರ ಮತ್ತು ಇತ್ಯರ್ಥ, ವಿದ್ಯುನ್ಯಾನ ಪಥ ಬಿಲ್ಲಿಗೆ ಅನುಕೂಲ ಕಲ್ಪಿಸುವುದಕ್ಕಾಗಿ, ಮತ್ತು ನಿಯಮಿಸಬಹುದಾದ ಅಂಥ ಇತರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಮತ್ತು ಅಂಥ ಉದ್ದೇಶಗಳಾಗಿ ಸಾಮಾನ್ಯ ಸರಕು ಮತ್ತು ಸೇವೆಗಳ ತೆರಿಗೆಯ ವಿದ್ಯುನ್ಯಾನ ಮೋಟರ್‌ಅನ್ನು ಅಧಿಸೂಚಿಸಬಹುದು.

147. ಪರಿಭಾವಿತ ರಥ್ಯಗಳು.- ಸಕಾರವು, ಪರಿಷತ್ತಾನ ಶಿಫಾರಸ್ಸುಗಳ ಅನ್ವಯ, ಕೆಲವು ಸರಕುಗಳ ಮೂರ್ಕೆಕೆಯನ್ನು, ಅಂಥ ಸರಕುಗಳ ಭಾರತದಲ್ಲಿ ಉತ್ಪಾದನೆಯಾಗಿರೆ, ಮೂರ್ಕೆ ಮಾಡಿದ ಸರಕುಗಳು ಭಾರತವನ್ನು ಬಿಟ್ಟು ಹೋರಿದಿದ್ದಲ್ಲಿ, ಮತ್ತು ಅಂಥ ಮೂರ್ಕೆಗಳಾಗಿ ಸಂದಾಯವನ್ನು ಭಾರತದ ರೂಪಾಯಿಗಳಲ್ಲಾಗಲಿ ಅಥವಾ ಪರಿವರ್ತನಾಸಬಹುದಾದ ವಿದೇಶಿ ವಿನಿಮಯದಲ್ಲಾಗಲಿ ಸ್ವೀಕರಿಸಿದ್ದಲ್ಲಿ, “ಪರಿಭಾವಿತ ರಥ್ಯಗಳು”, ಎಂದು ಅಧಿಸೂಚಿಸಬಹುದು.

148. ಕೆಲವೊಂದು ವ್ಯಕ್ತಿಯೆಗಳಾಗಿ ವಿಶೇಷ ಕಾರ್ಯವಿದಾಸಗಳು.- ಸಕಾರವು, ಪರಿಷತ್ತಾನ ಶಿಫಾರಸ್ಸುಗಳ ಅನ್ವಯ, ಮತ್ತು ನಿಯಮಿಸಬಹುದಾದ ಅಂಥ ಪರತ್ತುಗಳು ಮತ್ತು ರಕ್ಷಣಾ ಕ್ರಮಗಳಿಗೆ ಒಳಪಟ್ಟಂತೆ, ಕೆಲವೊಂದು ನೋಂದಾಯಿತ ವ್ಯಕ್ತಿಗಳ ವರ್ಗಗಳನ್ನು ಮತ್ತು ನೋಂದಣಿ, ರಿಟನ್‌ನ್ನು ಒದಗಿಸುವುದು, ತೆರಿಗೆಯ ಸಂದಾಯ ಮತ್ತು ಅಂಥ ವ್ಯಕ್ತಿಗಳ ಆಡಳಿತಕ್ಕ ಸಂಬಂಧಿಸಿರುವುದನ್ನು ಒಳಗೊಂಡಂತೆ ಅಂಥ ವ್ಯಕ್ತಿಗಳು ಅನುಸರಿಸಬೇಕಾದ ವಿಶೇಷ ಕಾರ್ಯವಿಧಾನಗಳನ್ನು ಅಧಿಸೂಚಿಸಬಹುದು.

149. ಸರಕು ಮತ್ತು ಸೇವೆಗಳ ತೆರಿಗೆ ಪರಿಪಾಲನಾ ಶ್ರೇಣಿ ನೀಡಿಕೆ.- (1) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಗೆ, ಈ ಅಧಿನಿಯಮದ ಉಪಬಂಧಗಳ ಆತನ ಪರಿಪಾಲನೆಯ ದಾಖಲೆಯ ಆಧಾರದ ಮೇಲೆ ಒಂದು ಸರಕು ಮತ್ತು ಸೇವೆಗಳ ತೆರಿಗೆ ಪರಿಪಾಲನಾ ಶ್ರೇಣಿಯ ಅಂಕವನ್ನು, ಸಕಾರವು ಗೊತ್ತುಪಡಿಸಬಹುದು.

(2) ಸರಕು ಮತ್ತು ಸೇವೆಗಳ ತೆರಿಗೆ ಪರಿಪಾಲನಾ ಶ್ರೇಣಿಯ ಅಂಕವನ್ನು, ನಿಯಮಿಸಬಹುದಾದ ಅಂಥ ಮಾನದಂಡಗಳ ಆಧಾರದ ಮೇಲೆ ನಿರ್ದಿಷ್ಟಸಬಹುದು.

(3) ಸರಕುಗಳು ಮತ್ತು ಸೇವೆಗಳ ತೆರಿಗೆ ಪರಿಪಾಲನಾ ಶೈಂಣಿಯ ಅಂಕವನ್ನು, ನಿಯತಕಾಲಿಕ ಅಂತರಗಳಲ್ಲಿ ನವೀಕರಿಸಬಹುದು ಮತ್ತು ನೋಂದಾಯಿತ ವ್ಯಕ್ತಿಗೆ ತಿಳಿಸಬಹುದು ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಹ ಇರಿಸಬಹುದು.

150. ಮಾಹಿತಿ ರಿಟನ್‌ನ್ಯೂ ಒದಗಿಸುವ ಬಾಧ್ಯತೆ.- (1) ಯಾವುದೇ,-

- (ಎ) ಒಬ್ಬ ತೆರಿಗೆದಾಯಕ ವ್ಯಕ್ತಿಯಾಗಿರುವ; ಅಥವಾ
- (ಬಿ) ಒಂದು ಸ್ಥಳೀಯ ಪ್ರಾಧಿಕಾರ ಅಥವಾ ಇತರ ಸಾರ್ವಜನಿಕ ಸಂಸ್ಥೆ ಅಥವಾ ಸಂಖ್ಯಾಗಿರುವ; ಅಥವಾ
- (ಸಿ) ಮೌಲ್ಯವರ್ಧಿತ ತೆರಿಗೆ ಅಥವಾ ಮಾರಾಟ ತೆರಿಗೆ ಅಥವಾ ರಾಜ್ಯ ಅಭಕಾರಿ ಸುಂಕವನ್ನು ಸಂಗೃಹಿಸಲು ಜವಾಬ್ದಾರಿಯಾಗಿರುವ ರಾಜ್ಯ ಸರ್ಕಾರದ ಯಾವುದೇ ಪ್ರಾಧಿಕಾರ ಅಥವಾ ಅಭಕಾರಿ ಸುಂಕ ಅಥವಾ ಸೀಮಾ ಸುಂಕವನ್ನು ಸಂಗೃಹಿಸಲು ಜವಾಬ್ದಾರಿಯಾಗಿರುವ ಕೇಂದ್ರ ಸರ್ಕಾರದ ಒಂದು ಪ್ರಾಧಿಕಾರವಾಗಿರುವ; ಅಥವಾ
- (ಡಿ) ಆದಾಯ ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) ಉಪಬಂಧಗಳ ಅಡಿಯಲ್ಲಿ ನೇಮಕಗೊಂಡಿರುವ ಒಂದು ಆದಾಯ ತೆರಿಗೆ ಪ್ರಾಧಿಕಾರವಾಗಿರುವ; ಅಥವಾ
- (ಇ) ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ, 1934ರ (1934ರ ಕೇಂದ್ರ ಅಧಿನಿಯಮ 2) ಪ್ರಕರಣ 45ರ ನ ವಿಂಡ (ಎ)ನ ಅರ್ಥವ್ಯಾಪ್ತಿಯೋಳಿಗೆ ಬರುವ ಒಂದು ಬ್ಯಾಂಕಿಂಗ್ ಕಂಪನಿಯಾಗಿರುವ; ಅಥವಾ
- (ಎಫ್) ವಿದ್ಯುಚ್ಛಕ್ತಿ ಅಧಿನಿಯಮ, 2003ರ (2003ರ ಕೇಂದ್ರ ಅಧಿನಿಯಮ 36) ಅಡಿಯಲ್ಲಿನ ಒಂದು ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಅಥವಾ ಒಂದು ವಿದ್ಯುಚ್ಛಕ್ತಿ ವಿಶರಣೆಯ ಅಥವಾ ಪ್ರಸರಣದ ಪರವಾನಗಿದಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಅಂಥ ಪ್ರಕಾರ್ಯಗಳನ್ನು ವಹಿಸಿಕೊಟ್ಟಿರುವ ಯಾವುದೇ ಇತರ ಅಸ್ತಿತ್ವವಾಗಿರುವ; ಅಥವಾ
- (ಜಿ) ನೋಂದಣಿ ಅಧಿನಿಯಮ, 1908ರ (1908ರ ಕೇಂದ್ರ ಅಧಿನಿಯಮ 16) ಪ್ರಕರಣ 6ರ ಅಡಿಯಲ್ಲಿ ನೇಮಕಗೊಂಡಿರುವ ನೋಂದಣಿ ಅಧಿಕಾರಿ ಅಥವಾ ಉಪನೋಂದಣಿ ಅಧಿಕಾರಿಯಾಗಿರುವ; ಅಥವಾ
- (ಹೆಚ್) ಕಂಪನಿಗಳ ಅಧಿನಿಯಮ, 2013ರ (2013ರ ಕೇಂದ್ರ ಅಧಿನಿಯಮ 18) ಅರ್ಥವ್ಯಾಪ್ತಿಯೋಳಿಗೆ ಬರುವ ಒಬ್ಬ ನೋಂದಣಿ ಅಧಿಕಾರಿಯಾಗಿರುವ; ಅಥವಾ
- (ಎ) ಮೋಟಾರು ವಾಹನಗಳ ಅಧಿನಿಯಮ, 1988ರ (1988ರ ಕೇಂದ್ರ ಅಧಿನಿಯಮ 59) ಅಡಿಯಲ್ಲಿ ಮೋಟಾರು ವಾಹನಗಳನ್ನು ನೋಂದಾಯಿಸಲು ಅಧಿಕಾರವನ್ನು ಪಡೆದ ನೋಂದಣಿ ಪ್ರಾಧಿಕಾರವಾಗಿರುವ; ಅಥವಾ
- (ಜೆ) ಭೂ ಸ್ವಾಧೀನ, ಮನವಸಸ್ತಿ ಮತ್ತು ಮನವ್ಯವಸ್ಥೆ ಅಧಿನಿಯಮ, 2013 ರಲ್ಲಿನ (2013ರ ಕೇಂದ್ರ ಅಧಿನಿಯಮ 30) ನ್ಯಾಯಿಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕಿನ ಪ್ರಕರಣ 3ರ ವಿಂಡ (ಸಿ)ಯಲ್ಲಿ ಉಲ್ಲೇಖಿಸಲಾದ ಕಲೆಕ್ಟರ್‌ನಾಗಿರುವ; ಅಥವಾ
- (ಕೆ) ಭದ್ರತೆಗಳ ಕರಾರುಗಳ (ನಿಯಂತ್ರಣ) ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 42) ಪ್ರಕರಣ 2ರ ವಿಂಡ (ಎಫ್)ನಲ್ಲಿ ಉಲ್ಲೇಖಿಸಲಾದ ಮಾನ್ಯತೆ ಪಡೆದ ಸ್ವಾಕ್ಷರಿತ ವಿನಿಮಯವಾಗಿರುವ; ಅಥವಾ
- (ಎಲ್) ತೇವಣಿಸ್ಥಾನ ಅಧಿನಿಯಮ, 1996ರ (1996ರ ಕೇಂದ್ರ ಅಧಿನಿಯಮ 22) ಪ್ರಕರಣ 2ರ ಉಪಪ್ರಕರಣ (1)ರ ವಿಂಡ (ಇ)ಯಲ್ಲಿ ಉಲ್ಲೇಖಿಸಲಾದ ತೇವಣಿಸ್ಥಾನವಾಗಿರುವ; ಅಥವಾ
- (ಎಮ್) ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ, 1934ರ (1934ರ ಕೇಂದ್ರ ಅಧಿನಿಯಮ 2) ಪ್ರಕರಣ 3ರ ಅಡಿಯಲ್ಲಿ ರಚಿಸಿದ ರಿಸರ್ವ್ ಬ್ಯಾಂಕಿನ ಒಬ್ಬ ಅಧಿಕಾರಿಯಾಗಿರುವ; ಅಥವಾ
- (ಎಂ) ಕಂಪನಿಗಳ ಅಧಿನಿಯಮ, 2013ರ (2013ರ ಕೇಂದ್ರ ಅಧಿನಿಯಮ 18) ಅಡಿಯಲ್ಲಿ ನೋಂದಾಯಿತವಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜಾಲದ ಕಂಪನಿಯಾಗಿರುವ; ಅಥವಾ
- (ಒ) ಪ್ರಕರಣ 25ರ ಉಪಪ್ರಕರಣ (9)ರ ಅಡಿಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಮಂಜೂರು ಮಾಡಲಾಗಿರುವ ಒಬ್ಬ ವ್ಯಕ್ತಿಯಾಗಿರುವ; ಅಥವಾ
- (ಓ) ಪರಿಷತ್ತೊನ ಶಿಫಾರಸ್ಸುಗಳ ಅನ್ವಯ, ಸರ್ಕಾರದ ಮೂಲಕ ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ವ್ಯಕ್ತಿಯಾಗಿರುವ,

- ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸರಕು ಅಥವಾ ಸೇವೆಗಳ ಅವುಗಳೆರಡರ ವ್ಯವಹಾರದ ತೆರಿಗೆ ಸಂದಾಯದ ವಿವರಗಳು ಮತ್ತು ಇತರ ವಿವರಗಳು ಅಥವಾ ಬ್ಯಾಂಕ್ ಖಾತೆಗೆ ಅಥವಾ ವಿದ್ಯುಚ್ಛಕ್ತಿಯ ಬಳಕೆಗೆ ಸಂಬಂಧಿಸಿದ ವ್ಯವಹಾರಗಳು, ಸರಕುಗಳ ಅಥವಾ ಸ್ವತ್ತಿನ ಅಥವಾ ಸ್ವತ್ತಿನಲ್ಲಿನ ಹಕ್ಕು ಅಥವಾ ಹಿತಾಸಕ್ತಿಯ ವಿರೀದಿ, ಮಾರಾಟ ಅಥವಾ ವಿನಿಮಯದ ವ್ಯವಹಾರವನ್ನು ಒಳಗೊಂಡಿರುವ ನೋಂದಣಿ ದಾಖಲೆಯನ್ನು ಅಥವಾ ಲೆಕ್ಕಪತ್ರಗಳ ವಿವರಗಳನ್ನು ಅಥವಾ ಯಾವುದೇ ನಿಯತಕಾಲಿಕ ರಿಟನ್‌ ಅಥವಾ ದಸ್ತಾವೇಜನ್ನು ನಿರ್ವಹಿಸಲು ಜವಾಬ್ದಾರನಾಗಿರುವ ಯಾವುದೇ ವ್ಯಕ್ತಿಯು, ಅವುಗಳ ಒಂದು ಮಾಹಿತಿ ರಿಟನ್‌ನ್ಯೂ ಅಂಥ ಅವಧಿಗಳಿಗೆ ಸಂಬಂಧಿಸಿದಂತೆ ನಿಯಮಿಸಬಹುದಾದ ಅಂಥ ಸಮಯದೋಳಗೆ, ಅಂಥ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ಮತ್ತು ಅಂಥ ಪ್ರಾಧಿಕಾರ ಅಥವಾ ಏಜನ್‌ಗೆ ಒದಗಿಸತಕ್ಕದ್ದು.

(2) ಆಯುಕ್ತರು ಅಥವಾ ಈ ಸಂಬಂಧದಲ್ಲಿ ಅವರಿಂದ ಪ್ರಾಧಿಕೃತಗೊಂಡ ಒಬ್ಬ ಅಧಿಕಾರಿಯು, ಮಾಹಿತಿ ರಿಟನ್‌ನಲ್ಲಿ ಒದಗಿಸಿದಂತಹ ಮಾಹಿತಿಯು ಮೋಷಷ್ಟೊರಿತವಾಗಿದೆ ಎಂದು ಪರಿಗಣಿಸಿದಲ್ಲಿ, ಅಂಥ ಮಾಹಿತಿ ರಿಟನ್‌ನ್ಯೂ ಒದಗಿಸಿದ ವ್ಯಕ್ತಿಗೆ ದೊಷದ ಬಗ್ಗೆ ತಿಳಿಸಬಹುದು ಮತ್ತು ಆತನಿಗೆ ಅಂಥ ತಿಳಿವಳಿಕೆ ನೀಡಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಅಥವಾ ಸದರಿ ಅಧಿಕಾರಿಯು ಈ ಸಂಬಂಧದಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ಅನುಮತಿಸಬಹುದಾದ ಅಂಥ ಹೆಚ್ಚಿನ ಅವಧಿಯೋಳಗೆ

ದೋಷವನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ನೀಡಬಹುದು ಮತ್ತು ಸದರಿ ಮೂವತ್ತು ದಿನಗಳ ಒಳಗಾಗಿ ಅಥವಾ ಹಾಗೆ ಅನುಮತಿಸಿದ ಹೆಚ್ಚಿನ ಅವಧಿಯೊಳಗೆ ದೋಷವನ್ನು ಸರಿಪಡಿಸಿದ್ದರೆ, ಈಗ ಈ ಅಧಿನಿಯಮದ ಯಾವುದೇ ಇತರ ಉಪಬಂಧಗಳಲ್ಲಿ ಏನೇ ಒಳಗೊಂಡಿದ್ದರೂ, ಅಂಥ ಮಾಹಿತಿ ರಿಟನ್‌ ಒದಗಿಸಿಲ್ಲ ಎಂದು ಪರಿಗಣಿಸತಕ್ಕದ್ದು ಮತ್ತು ಈ ಅಧಿನಿಯಮದ ಉಪಬಂಧಗಳು ಅನ್ವಯಿಸತಕ್ಕದ್ದು.

(3) ಮಾಹಿತಿ ರಿಟನ್‌ನ್ನು ಒದಗಿಸುವುದು ಅಗತ್ಯವಿರುವಂತಹ ಒಬ್ಬ ವ್ಯಕ್ತಿಯು, ಅದನ್ನು ಉಪಪ್ರಕರಣ (1) ಅಥವಾ ಉಪಪ್ರಕರಣ (2)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಒದಗಿಸದಿದ್ದಲ್ಲಿ, ಸದರಿ ಪ್ರಾಧಿಕಾರವು ಆತನಿಗೆ ಸೂಚನಾ ಪತ್ರವನ್ನು ನೀಡಿ ಅಂಥ ಮಾಹಿತಿ ರಿಟನ್‌ನ್ನು ಅಂಥ ಸೂಚನಾಪತ್ರ ನೀಡಿದ ದಿನಾಂಕದಿಂದ ತೊಂಬತ್ತು ದಿನಗಳನ್ನು ಮೀರದ ಅವಧಿಯೊಳಗೆ ಒದಗಿಸುವಂತೆ ಅಗತ್ಯಪಡಿಸಬಹುದು ಮತ್ತು ಅಂಥ ವ್ಯಕ್ತಿಯು ಮಾಹಿತಿ ರಿಟನ್‌ನ್ನು ಒದಗಿಸತಕ್ಕದ್ದು.

151. ಅಂಕಿ ಅಂಶಗಳನ್ನು ಸಂಗ್ರಹಣೆ ಮಾಡುವ ಅಧಿಕಾರ.- (1) ಆಯುಕ್ತರು, ಹಾಗೆ ಮಾಡುವುದು ಅವಶ್ಯಕ ಎಂದು ಆತನು ಪರಿಗಣಿಸಿದಲ್ಲಿ, ಈ ಅಧಿನಿಯಮದ ಮೇರೆಗೆ ಅಥವಾ ಸಂಬಂಧದಲ್ಲಿ ವ್ಯವಹರಿಸುವ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲು ಅಧಿಸೂಚನೆಯ ಮೂಲಕ ನಿರ್ದೇಶಿಸಬಹುದು.

(2) ಹಾಗೆ ನೀಡಲಾಗಿರುವ ಅಂಥ ಅಧಿಸೂಚನೆಯ ಮೇರೆಗೆ, ಆಯುಕ್ತರು, ಅಥವಾ ಅವರಿಂದ ಈ ಸಂಬಂಧದಲ್ಲಿ ಪ್ರಾಧಿಕೃತಗೊಂಡ ಯಾವುದೇ ವ್ಯಕ್ತಿಯು, ಸಂಬಂಧಪಟ್ಟ ಅಂಕಿಅಂಶಗಳನ್ನು ಸಂಗ್ರಹಿಸಬೇಕಾಗಿರುವ, ಯಾವುದೇ ವಿಷಯಗಳಿಗೆ ಸಂಬಂಧಿಸಿದ ಅಂಥ ಮಾಹಿತಿ ಅಥವಾ ರಿಟನ್‌ಗಳನ್ನು ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಒದಗಿಸುವಂತೆ ಸಂಬಂಧಿತ ವ್ಯಕ್ತಿಗಳನ್ನು ಕರೆಯಬಹುದು.

152. ಮಾಹಿತಿ ಬಹಿರಂಗಪಡಿಸುವಿಕೆಯ ಪ್ರತಿಜ್ಞೆ- (1) ಪ್ರಕರಣ 150 ಅಥವಾ ಪ್ರಕರಣ 151ರ ಉದ್ದೇಶಗಳಾಗಿ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಯಾವುದೇ ವ್ಯೇಯಕ್ತಿಕ ರಿಟನ್‌ ಅಥವಾ ಅದರ ಭಾಗದ ಮಾಹಿತಿಯನ್ನು, ಸಂಬಂಧಿತ ವ್ಯಕ್ತಿಯ ಅಥವಾ ಆತನ ಪ್ರಾಧಿಕೃತ ಪ್ರತಿನಿಧಿಯ ಲಿಖಿತ ಪೂರ್ವ ಸಮೂಕ್ತಿಯಿಲ್ಲದೆ, ಯಾವುದೇ ವಿವರಗಳನ್ನು ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಉಲ್ಲೇಖಿಸಲಾಗಿದೆ ಎಂದು ಗುರುತಿಸಲು ಸಾಧ್ಯಗೊಳಿಸಬಹುದಾದ ಅಂಥ ವಿಧಾನದಲ್ಲಿ ಪ್ರಕಟಿಸತಕ್ಕದ್ದಲ್ಲ ಮತ್ತು ಅಂಥ ಮಾಹಿತಿಯನ್ನು ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ.

(2) ಈ ಅಧಿನಿಯಮ ಅಥವಾ ತತ್ವಾಲಯದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಅಧಿನಿಯಮದ ಅಡಿಯಲ್ಲಿನ ಅಭಿಯೋಜನೆಯ ಉದ್ದೇಶಗಳಿಗಲ್ಲದೆ, ಈ ಅಧಿನಿಯಮದ ಅಡಿಯಲ್ಲಿ ಅಂಕಿ ಅಂಶಗಳ ಸಂಗ್ರಹಣೆಯಲ್ಲಿ ಅಥವಾ ಈ ಅಧಿನಿಯಮದ ಉದ್ದೇಶಗಳಾಗಿ ಅವುಗಳ ಕ್ರೋಣಿಕರಣ ಅಥವಾ ಗಳಿಕೆರಣದಲ್ಲಿ ತೊಡಗಿರದ ಯಾವುದೇ ವ್ಯಕ್ತಿಯನ್ನು, ಪ್ರಕರಣ 151ರಲ್ಲಿ ಉಲ್ಲೇಖಿಸಲಾದ ಯಾವುದೇ ಮಾಹಿತಿಯನ್ನು ಅಥವಾ ವ್ಯೇಯಕ್ತಿಕ ರಿಟನ್‌ನ್ನು ನೋಡಲು ಅಥವಾ ಸಂಪರ್ಕವನ್ನು ಹೊಂದಲು ಅನುಮತಿಸತಕ್ಕದ್ದಲ್ಲ.

(3) ಆಯುಕ್ತರ ಅಭಿಪ್ರಾಯದಲ್ಲಿ, ಅಂಥ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರಕಟಿಸುವುದು ಅಪೇಕ್ಷಣೀಯ ಎಂದೆನಿಸಿದರೆ, ತೆರಿಗೆದಾಯಕ ವ್ಯಕ್ತಿಗಳ ಒಂದು ವರ್ಗಕ್ಕೆ ಅಥವಾ ವ್ಯವಹಾರಗಳ ವರ್ಗಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಪ್ರಕಟಿಸಲು, ಈ ಪ್ರಕರಣದಲ್ಲಿನ ಯಾವುದೂ ಅನ್ವಯಿಸತಕ್ಕದ್ದಲ್ಲ.

153. ತಜ್ಞನಿಂದ ನೆರವನ್ನು ತೆಗೆದುಕೊಳ್ಳುವುದು.- ಸಹಾಯಕ ಆಯುಕ್ತರ ಶ್ರೇಣಿಗಂತ ಕಡಿಮೆಯಿಲ್ಲದ ಯಾವುದೇ ಅಧಿಕಾರಿಯು, ಪ್ರಕರಣದ ಸ್ವರೂಪ ಮತ್ತು ಸಂಕೀರ್ಣತೆ ಹಾಗೂ ರಾಜಸ್ವದ ಹಿತಾಸಕ್ತಿಯನ್ನು ಗಮನದಲ್ಲಿಟ್ಟಿಕೊಂಡು, ಸೂಕ್ಷ್ಮಪರಿಶೀಲನೆ, ವಿಚಾರಣೆ, ತನಿಖೆ, ಅಥವಾ ಆತನ ಮುಂದಿರುವ ಯಾವುದೇ ಇತರ ನಡಾವಳಿಗಳ ಯಾವುದೇ ಹಂತದಲ್ಲಿ ಯಾವುದೇ ತಜ್ಞನ ನೆರವನ್ನು ತೆಗೆದುಕೊಳ್ಳಬಹುದು.

154. ಮಾದರಿಗಳನ್ನು ತೆಗೆದುಕೊಳ್ಳುವ ಅಧಿಕಾರ.- ಆಯುಕ್ತರು ಅಥವಾ ಆತನಿಂದ ಪ್ರಾಧಿಕೃತನಾದ ಒಬ್ಬ ಅಧಿಕಾರಿಯು, ಅದು ಅವಶ್ಯಕ ಎಂದು ಅವರು ಪರಿಗಣಿಸಿದಲ್ಲಿ, ಯಾವುದೇ ತೆರಿಗೆದಾಯಕ ವ್ಯಕ್ತಿಯ ಸ್ವಾಧೀನದಿಂದ ಸರಕುಗಳ ಮಾದರಿಗಳನ್ನು ತೆಗೆದುಕೊಳ್ಳಬಹುದು ಮತ್ತು ಹಾಗೆ ತೆಗೆದುಕೊಳ್ಳಲಾದ ಯಾವುದೇ ಮಾದರಿಗಳಿಗೆ ಒಂದು ರಶೀದಿಯನ್ನು ಒದಗಿಸುವುದು.

155. ರುಜುವಾತಿನ ಹೊಣೆ.- ಯಾವುದೇ ವ್ಯಕ್ತಿಯು, ಈ ಅಧಿನಿಯಮದ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಗಾಗಿ ಆತನು ಅರ್ಹನಿದ್ಧಾನೆ ಎಂದು ಕ್ಷೇಮ ಮಾಡಿದ್ದಲ್ಲಿ, ಅಂಥ ಕ್ಷೇಮಿನ ರುಜುವಾತಿನ ಹೊಣೆಗಾರಿಕೆಯು ಅಂಥ ವ್ಯಕ್ತಿಯ ಮೇಲಿರತಕ್ಕದ್ದು.

156. ಸಾರ್ವಜನಿಕ ನೌಕರರು ಎಂದು ಭಾವಿಸಬೇಕಾದ ವ್ಯಕ್ತಿಗಳು.- ಈ ಅಧಿನಿಯಮದ ಅಡಿಯಲ್ಲಿ ಪ್ರಕರಣ 21ರ ಅಧ್ಯಾತ್ಮಾಪ್ರತಿಯೊಳಗೆ ಬರುವ ಸಾರ್ವಜನಿಕ ನೌಕರ ಎಂದು ಪರಿಭಾಬಿಸತಕ್ಕದ್ದು.

157. ಈ ಅಧಿನಿಯಮದ ಅಡಿಯಲ್ಲಿ ತೆಗೆದುಕೊಂಡ ಕ್ರಮದ ಸಂರಕ್ಷಣೆ- (1) ಈ ಅಧಿನಿಯಮದ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಯಾವುದನ್ನಾದರೂ ಸದ್ಭಾವನೆಯಿಂದ ಮಾಡಿರುವುದಕ್ಕಾಗಿ ಅಥವಾ ಹಾಗೆ ಮಾಡಲು ಉದ್ದೇಶಿಸಿರುವ ಅಪೀಲು ನ್ಯಾಯಾಧಿಕರಣದಿಂದ ಪ್ರಾಧಿಕೃತನಾದ ಇತರ ವ್ಯಕ್ತಿಯ ವಿರುದ್ಧವಾಗಿ ದಾವೆ, ಅಭಿಯೋಜನೆ ಅಥವಾ ಇತರ ಕಾನೂನು ನಡಾವಳಿಗಳನ್ನು ಹೂಡತಕ್ಕದ್ದಲ್ಲ.

(2) ಈ ಅಧಿನಿಯಮದ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಯಾವುದನ್ನಾದರೂ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿರುವ, ಈ ಅಧಿನಿಯಮದ ಅಡಿಯಲ್ಲಿ ನೇಮಕವಾದ ಅಥವಾ

ಪ್ರಾಧಿಕೃತನಾದ ಯಾವುದೇ ಅಧಿಕಾರಿಯ ವಿರುದ್ಧವಾಗಿ ದಾವೆ, ಅಭಿಯೋಜನೆ ಅಥವಾ ಇತರ ಕಾನೂನು ನಡಾವಳಿಗಳನ್ನು ಹೊಚ್ಚತಕ್ಕದ್ದಲ್ಲ.

158. ಸಾರ್ವಜನಿಕ ನೌಕರನಿಂದ ಮಾಹಿತಿಯ ಬಹಿರಂಗಪಡಿಸುವಿಕೆ.— (1) ಈ ಅಧಿನಿಯಮಕ್ಕೆ ಅನುಸಾರವಾಗಿ ನೀಡಲಾದ ಯಾವುದೆ ಹೇಳಿಕೆ, ಒದಗಿಸಿದ ರಿಟನ್‌ ಅಥವಾ ಹಾಜರುಪಡಿಸಿದ ಲೆಕ್ಕಪತ್ರಗಳು ಅಥವಾ ದಸ್ತಾವೇಜುಗಳಲ್ಲಿ ಅಥವಾ ಈ ಅಧಿನಿಯಮದ ಅಡಿಯಲ್ಲಿನ ನಡಾವಳಿಗಳ ಕ್ರಮದಲ್ಲಿ (ಕ್ರಿಮಿನಲ್ ನ್ಯಾಯಾಲಯದ ಮುಂದಿರುವ ನಡಾವಳಿಗಳನ್ನು ಹೊರತುಪಡಿಸಿದಂತೆ) ನೀಡಲಾದ ಯಾವುದೇ ಮುದಾವೆಯ ದಾಖಲೆಯಲ್ಲಿ, ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಯ ಯಾವುದೇ ದಾಖಲೆಗಳಲ್ಲಿ ಒಳಗೊಂಡಿರುವ ಎಲ್ಲಾ ವಿವರಗಳನ್ನು ಉಪಪ್ರಕರಣ (3)ರಲ್ಲಿ ಉಪಬಂಧಿಸಿದುದನ್ನಿಂದು ಬಹಿರಂಗಪಡಿಸತಕ್ಕದ್ದಲ್ಲ.

(2) ಭಾರತೀಯ ಸಾಕ್ಷೇತಕ್ಕ ಅಧಿನಿಯಮ, 1872ರಲ್ಲಿ (1872ರ ಕೇಂದ್ರ ಅಧಿನಿಯಮ 1) ಒಳಗೊಂಡಿರುವುದು ಏನೇ ಇದ್ದರೂ, ಯಾವುದೇ ನ್ಯಾಯಾಲಯವು ಉಪಪ್ರಕರಣ (3)ರಲ್ಲಿ ಅನ್ಯಥಾ ಉಪಬಂಧಿಸಿದುದನ್ನಿಂದು, ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ವಿವರಗಳಿಗೆ ಸಂಬಂಧಿಸಿದಂತೆ ಅದರ ಸಮೂಹಿದಲ್ಲಿ ಹಾಜರುಪಡಿಸುವಂತೆ ಅಥವಾ ಅದರ ಸಮೂಹಿದಲ್ಲಿ ಸಾಕ್ಷೇತಕ್ಕ ನೀಡುವಂತೆ ಈ ಅಧಿನಿಯಮದ ಅಡಿಯಲ್ಲಿ ನೇಮಕವಾದ ಅಥವಾ ಪ್ರಾಧಿಕೃತನಾದ ಯಾವುದೇ ಅಧಿಕಾರಿಯನ್ನು ಅಗತ್ಯಪಡಿಸತಕ್ಕದ್ದಲ್ಲ.

(3) ಈ ಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ ಈ ಕೆಳಕಂಡವುಗಳನ್ನು ಪ್ರಕಟಿಸಲು ಅನ್ಯಾಯಿಸತಕ್ಕದ್ದಲ್ಲ,—

(ಎ) ಭಾರತೀಯ ದಂಡ ಸಂಹಿತೆ, 1860ರ (1860ರ ಕೇಂದ್ರ ಅಧಿನಿಯಮ 45) ಅಥವಾ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 49), ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಅಧಿನಿಯಮದ ಅಡಿಯಲ್ಲಿನ ಯಾವುದೇ ಅಭಿಯೋಜನೆಯ ಉದ್ದೇಶಕ್ಕಾಗಿ ಅಂಥ ಯಾವುದೇ ವಿವರಪತ್ರ, ರಿಟನ್‌, ಲೆಕ್ಕಪತ್ರಗಳು, ದಸ್ತಾವೇಜುಗಳು, ಮುರಾವೆ, ಅಫಿಡವಿಟ್, ಅಥವಾ ಪ್ರಮಾಣಪೂರ್ವಕ ಲಿಬಿತ ಹೇಳಿಕೆ ಸಂಬಂಧಿಸಿದ ಅಂಥ ವಿವರಗಳು; ಅಥವಾ

(ಬಿ) ಕೇಂದ್ರ ಸರ್ಕಾರಕ್ಕೆ ಅಥವಾ ರಾಜ್ಯ ಸರ್ಕಾರಕ್ಕೆ ಅಥವಾ ಈ ಅಧಿನಿಯಮವನ್ನು ಕಾರ್ಯಗತಗೊಳಿಸುವಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಇತರ ವ್ಯಕ್ತಿಗೆ, ಅಂಥ ವಿವರಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಈ ಅಧಿನಿಯಮದ ಧ್ಯೇಯಗಳನ್ನು ನೇರವೇರಿಸುವ ಉದ್ದೇಶಗಳಿಗಾಗಿ ಅಂಥ ವಿವರಗಳು; ಅಥವಾ

(ಸಿ) ಯಾವುದೇ ಸೂಚನಾಪತ್ರಗಳನ್ನು ಜಾರಿಗೊಳಿಸುವ ಅಥವಾ ಯಾವುದೇ ತಗಾದೆಯ ವಸೂಲಾತಿಯ ಯಾವುದೇ ಪ್ರಕ್ರಿಯೆಗಾಗಿ ಈ ಅಧಿನಿಯಮದ ಅಡಿಯಲ್ಲಿನ ಕಾನೂನು ಬಧ್ಯ ಚಲಾಯಿಸುವಿಕೆಯಿಂದ ಅಂಥ ಬಹಿರಂಗಪಡಿಸುವಿಕೆಯು ಉಂಟಾದಾಗ ಯಾವುದೇ ವಿವರಗಳು; ಅಥವಾ

(ಡಿ) ಒಂದು ಸಿವಿಲ್ ನ್ಯಾಯಾಲಯದ ಯಾವುದೇ ದಾವೆ ಅಥವಾ ನಡಾವಳಿಗಳಲ್ಲಿ, ಸರ್ಕಾರ ಅಥವಾ ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ಪ್ರಾಧಿಕಾರವು ಒಬ್ಬ ಪಕ್ಕಾರನಾಗಿದ್ದು, ಯಾವುದೇ ಅಂಥ ಪ್ರಾಧಿಕಾರವನ್ನು ಇದರ ಅಡಿಯಲ್ಲಿನ ಯಾವುದೇ ಅಧಿಕಾರಗಳನ್ನು ಚಲಾಯಿಸಲು ಪ್ರಾಧಿಕೃತಗೊಳಿಸುವ. ಈ ಅಧಿನಿಯಮದ ಅಥವಾ ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿನ ಯಾವುದೇ ನಡಾವಳಿಯಿಂದ ಉದ್ಘಾಟಿಸಿದ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಅಂಥ ಯಾವುದೇ ವಿವರಗಳು; ಅಥವಾ

(ಇ) ಈ ಅಧಿನಿಯಮದ ಮೂಲಕ ವಿಧಿಸಿದ ತೆರಿಗೆಯ ಸ್ವಿಕೃತಿ ಅಥವಾ ತೆರಿಗೆಯ ಮರುಪಾವತಿಯ ಲೆಕ್ಕಪರಿಶೋಧನೆಯ ಉದ್ದೇಶಕ್ಕಾಗಿ ನೇಮಕಗೊಂಡಿರುವ ಯಾವುದೇ ಅಧಿಕಾರಿಗೆ ಅಂಥ ಯಾವುದೇ ವಿವರಗಳು; ಅಥವಾ

(ಎಫ್) ಅಂಥ ವಿವರಗಳು ಈ ಅಧಿನಿಯಮದ ಅಡಿಯಲ್ಲಿ ನೇಮಕವಾದ ಅಥವಾ ಪ್ರಾಧಿಕೃತನಾದ ಯಾವುದೇ ಅಧಿಕಾರಿಯ ನಡತೆಯ ಯಾವುದೇ ವಿಚಾರಣೆಯ ಉದ್ದೇಶಕ್ಕಾಗಿ ಸಂಬಂಧಪಟ್ಟದಲ್ಲಿ, ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ವಿಚಾರಣಾ ಅಧಿಕಾರಿಯಾಗಿ ನೇಮಕಗೊಂಡ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಅಂಥ ಯಾವುದೇ ವಿವರಗಳು; ಅಥವಾ

(ಜಿ) ಕೇಂದ್ರ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಒಬ್ಬ ಅಧಿಕಾರಿಗೆ, ಯಾವುದೇ ತೆರಿಗೆಯನ್ನು ಅಥವಾ ಸುಂಕವನ್ನು ವಿಧಿಸಲು ಮತ್ತು ವಸೂಲು ಮಾಡಲು ಆ ಸರ್ಕಾರವನ್ನು ಸಾಧ್ಯಗೊಳಿಸುವ ಉದ್ದೇಶಕ್ಕಾಗಿ ಅವಶ್ಯಕವಾಗಬಹುದಾದ ಅಂಥ ಯಾವುದೇ ವಿವರಗಳು; ಅಥವಾ

(ಹೆಚ್) ಒಬ್ಬ ಸಾರ್ವಜನಿಕ ನೌಕರ ಅಥವಾ ಯಾವುದೇ ಇತರ ಶಾಸನಬದ್ಧ ಪ್ರಾಧಿಕಾರವು, ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅವನ ಅಥವಾ ಅದರ ಅಧಿಕಾರಗಳನ್ನು ಕಾನೂನಬದ್ಧವಾಗಿ ಚಲಾಯಿಸುವಿಕೆಯ ಮೂಲಕ ಅಂಥ ಬಹಿರಂಗಪಡಿಸುವಿಕೆಯು ಉಂಟಾದಾಗ ಯಾವುದೇ ವಿವರಗಳು; ಅಥವಾ

(ಇಂ) ಸಂದರ್ಭಾನುಸಾರವಾಗಿ ಒಬ್ಬ ಕಾನೂನು ಸಲಹೆಗಾರ, ಒಬ್ಬ ಕಾಸ್ಟ್ ಅಕೊಂಟೆಂಟ್, ಒಬ್ಬ ಚಾಟ್‌ಡೋಂಟ್, ಅಕೊಂಟೆಂಟ್, ಒಬ್ಬ ಕಂಪನಿ ಕಾರ್ಯದರ್ಶಿ ವ್ಯಕ್ತಿಯನ್ನು ನಿರ್ವಹಿಸುತ್ತಿರುವ ಸದಸ್ಯರುಗಳ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲು ಅಧಿಕಾರವನ್ನು ಪಡೆದ ಪ್ರಾಧಿಕಾರಕ್ಕೆ, ಒಬ್ಬ ಕಾರ್ಯನಿರತ ನ್ಯಾಯವಾದಿ, ಒಬ್ಬ ತೆರಿಗೆ ವ್ಯಕ್ತಿಗಾರ, ಒಬ್ಬ ಕಾರ್ಯನಿರತ ಕಂಪನಿ ಕಾರ್ಯದರ್ಶಿಯ ವಿರುದ್ಧವಾಗಿ, ಈ ಅಧಿನಿಯಮದ ಅಡಿಯಲ್ಲಿನ ಯಾವುದೇ ನಡಾವಳಿಗಳಿಗೆ ಸಂಬಂಧಿಸಿದಂತೆ ದುರ್ಭಾಗ್ಯತೆಯ ಆರೋಪದ ಯಾವುದೇ ವಿಚಾರಣೆಗೆ ಸಂಬಂಧಿಸಿರುವ ಯಾವುದೇ ವಿವರಗಳು; ಅಥವಾ

(జే) యావుదే స్వయంచాలిత వ్యవస్థెయల్లి దత్తాంత నమూదిసువ లుద్దేశక్కగి అధవా యావుదే స్వయంచాలిత వ్యవస్థెయ కాయుచరణ, లన్నుతీచరణ అధవా నివాహణెయ లుద్దేశక్కగి నేమకగొండిరువ యావుదే ఏజెన్సెగి, అంధ ఏజెన్సెయు అంధ వివరగళన్న మేలే హేళలాద లుద్దేశగళగాగి అల్లద లుపయోగిసువంతిల్ల అధవా ప్రకటిసువంతిల్ల ఎందు కరారినస్సుయ బధ్వాగిద్దల్లి, యావుదే వివరగళు; అధవా

(కె) సకారద ఒబ్బ అధికారిగే, తత్తులదల్లి జారియల్లిరువ యావుదే ఇతర కానూనిన లుద్దేశగళగాగి అవ్యక్తికవాగబమదాద అంధ యావుదే వివరగళు; మత్తు

(ఎలా) ఆయుక్తర అభిప్రాయదల్లి అంధ వివరగళన్న సావాజనిక హితాసక్తియ దృష్టియింద ప్రకటిసువుదు అపేక్షణీయవాదవు ఎందెనిసిదల్లి, యావుదే తేరిగేదాయక వ్యక్తిగళ వగచ్చ అధవా వ్యవహారగళ వగచ్చ సంబంధిసిద యావుదే మాహితి.

159. కెలవు ప్రకరణగళల్లి వ్యక్తిగళగే సంబంధిసిద మాహితియన్న ప్రకటిసువుదు.- (1) ఆయుక్తరు అధవా ఈ సంబంధదల్లి అవరింద ప్రాధికృతగొండ యావుదే ఇతర అధికారియు, యావుదే వ్యక్తియ హసరన్న అధవా అంధ వ్యక్తిగే సంబంధపటంతే ఈ అధినియమద అడియల్లిన యావుదే నడావళిగల్గి అధవా అభియోజనేగే సంబంధిసిద యావుదే ఇతర వివరగళన్న ప్రకటిసువుదు సావాజనిక హితదృష్టియింద అవ్యక్తికవాదుదు అధవా సమయోజితవాదుదు ఎన్నువ అభిప్రాయవస్సు హోందిద్దల్లి, అవరు సూక్త ఎందు ఆలోచిసిదంతే, అంధ విధానదల్లి అంధ హసరుగళన్న మత్తు వివరగళన్న ప్రకటవాగువంతే మాడబమదు.

(2) ఈ అధినియమద అడియల్లి విధిసిద యావుదే దండగల్గి సంబంధిసిద మాహితియన్న అపీలన్న సల్లిసలాగిల్లదిద్దల్లి, అపీలు ప్రాధికారిక్క ప్రకరణ 107ర అడియల్లి అపీలు సల్లిసువుదక్కగి ఇరువ సమయవు ముగియువవరేగే, అధవా అపీలు సల్లిసిద్దరే, అదు ఏలే ఆగువవరేగే ప్రకటిసతక్కద్దల్ల.

వివరణ:- ఆయుక్తరు అధవా ఈ సంబంధదల్లి, అవరింద ప్రాధికృతగొండ యావుదే ఇతర అధికారియ అభిప్రాయదల్లి, ప్రకరణద సన్నిఖేతగళు సమధికుసుత్తపే ఎందెనిసిదరే, పాలుదారికా సంస్థ, కంపని అధవా వ్యక్తిగళ ఇతర సంఘద సందబ్ధదల్లి, సందభాసుసారవాగి, పాలుదారికా సంస్థెయ పాలుదారర, నిదేశకరుగళ, వ్యవస్థాపక ఏజెంపుగళ, కంపనియ కాయుదతీగళు మత్తు ఖిజాంబిగళ అధవా వ్యవస్థాపకరుగళ, అధవా సంఘద సద్స్థరుగళ హసరుగళన్న సహ ప్రకటిసంబహదు.

160. కరనిధిరణా నడావళిగళు, ఇత్తాదిగళు కెలవోందు కారణాధారగళ మేలే అసింధువాగువంతిల్ల.- (1) ఈ అధినియమద యావుదే లుపబంధగల్గి అనుసారవాగి, మాడిద, ఒప్పిగొళ్లలాద, మాడలాద, నీడలాద, ప్రారంభిసలాద అధవా మాడిద, ఒప్పిగొళ్లలాగిదే, మాడలాగిదే, నీడలాగిదే, ప్రారంభిసలాగిదే అధవా మాడలాగిదే ఎందు తాత్పర్యమవాగువ, కరనిధిరణే, మరు-కరనిధిరణే, న్యాయనిణయ, మనరవలోఁకన, మనరిఁక్కణే, అపీలు, సరిపడిసువికే, సూజనాపత్ర, సమన్స్ అధవా ఇతర నడావళిగళు, కేవల అదరల్లిన యావుదే తమ్మ, దోష అధవా లోపద కారణక్కగి, అంధ కరనిధిరణే, మరు-కరనిధిరణే, న్యాయనిణయ, మనరవలోఁకన, మనరిఁక్కణే, అపీలు, సరిపడిసువికే, సూజనాపత్ర, సమన్స్ అధవా ఇతర నడావళిగళు, ఈ అధినియమద అధవా యావుదే అసిత్తదల్లిన కానూనిన ఆతయగళు, లుద్దేశగళు మత్తు అగ్త్యేగళ ఖిజితయేందిగ అధవా అదక్కనుసారవాగి సార మత్తు పరిణామవస్సు హోందిద్దరే అసింధువాగక్కద్దల్ల అధవా అసింధు ఎందు పరిభావిసతక్కద్దల్ల.

(2) యావుదే సూజనాపత్ర, ఆదేశ అధవా తిఖువళికేయ జారిగొళిసువికేయన్న యారిగే అదన్న జారిగొళిసలాగిదేయో అంధ వ్యక్తియు సందభాసుసారవాగి ఆ సూజనాపత్ర, ఆదేశ అధవా తిఖువళికేయ మేరేగే, ఈగాగలే కాయునివాహిసిద్దరే, అధవా అంధ సూజనాపత్ర, ఆదేశ అధవా తిఖువళికేగే అనుసారవాగి ప్రారంభగొళిసలాద, ముందువరిసలాద, అంతిమగొళిసలాద ఈ ముంజిన నడావళిగళల్లి అధవా ఆ సమయదల్లి అంధ జారిగొళిసువికేయన్న ప్రత్యీసలాగిదిద్దల్లి, ప్రత్యీసతక్కద్దల్ల.

161. దాఖలేయల్లి మేల్సోటక్కే కండుబరువ తమ్మగళ సరిపడిసువికే.- ప్రకరణ 160ర లుపబంధగల్గి బాధకవాగదంతే మత్తు ఈ అధినియమద యావుదే ఇతర లుపబంధగళల్లి ఏనే ఒళగొండిద్దరూ, యావుదే నిణయ అధవా ఆదేశ అధవా సూజనాపత్ర అధవా ప్రమాణ పత్ర అధవా యావుదే ఇతర దస్తావేషుగళన్న హోరదిసిరువ అధవా నీడిరువ యావుదే ప్రాధికారవు, అంధ నిణయ అధవా ఆదేశ అధవా సూజనాపత్ర అధవా ప్రమాణ పత్ర అధవా యావుదే ఇతర దస్తావేషుగళల్లిన దాఖలేయల్లి మేల్సోటక్కే కండుబరువ తమ్మగళన్న, తన్న స్టప్పేరణేయిందాగలి అధవా అంధ తమ్మగళన్న ఈ అధినియమద అడియల్లి నేమకవాద యావుదే అధికారియింద అధవా కేంద్ర సరకు మత్తు సేవగళ తెరిగే అధినియమద అడియల్లి నేమకవాద ఒబ్బ అధికారియింద అధవా బాధిత వ్యక్తియింద అదర గమనక్క తందిరువుదరిందాగలి, సందభాసుసారవాగి అంధ నిణయ అధవా ఆదేశ అధవా ప్రమాణ పత్ర అధవా సూజనాపత్ర అధవా యావుదే ఇతర దస్తావేషుగళన్న జారిగొళిసిద దినాంకదింద మూరు తింగళగళ అవధియ ఒళగాగి సరిపడిసబమదు:

ಪರಂತು, ಅಂಥ ನಿಜಾಯ ಅಥವಾ ಆದೇಶ ಅಥವಾ ಪ್ರಮಾಣ ಪತ್ರ ಅಥವಾ ಸೂಚನಾಪತ್ರ ಅಥವಾ ಯಾವುದೇ ಇತರ ದಸ್ತಾವೇಚಗಳನ್ನು ಜಾರಿಗೊಳಿಸಿದ ದಿನಾಂಕದಿಂದ ಆರು ತಿಂಗಳುಗಳ ಅವಧಿಯ ನಂತರ ಅಂಥ ಯಾವುದೇ ಸರಿಪಡಿಸುವಿಕೆಯನ್ನು ಮಾಡತಕ್ಕದ್ದಲ್ಲ:

ಮತ್ತು ಪರಂತು, ಸರಿಪಡಿಸುವಿಕೆಯು ಕೇವಲ, ಯಾವುದೇ ಆಕ್ಷಿಕ ಕೈತೆಪ್ಪಿನಿಂದ ಅಥವಾ ಲೋಪದಿಂದ ಉದ್ದೇಶಿಸುವ ಲಿಪಿಕ ಅಥವಾ ಗೌತ್ಮೇಶ ದೋಷದ ಸ್ವರೂಪದಲ್ಲಿರುವ ಅಂಥ ಪ್ರಕರಣಗಳ ಸಂಭಾದಲ್ಲಿ ಸದರಿ ಆರು ತಿಂಗಳುಗಳ ಅವಧಿಯು ಅನ್ವಯಿಸಲಿರುತ್ತದ್ದಲ್ಲ:

ಅಲ್ಲದೆ ಪರಂತು, ಅಂಥ ಸರಿಪಡಿಸುವಿಕೆಯು ಯಾವುದೇ ವ್ಯಕ್ತಿಗೆ ಪ್ರತಿಕೂಲ ಪರಿಣಾಮ ಬೀರುವಂತಿದ್ದಲ್ಲಿ, ಅಂಥ ಸರಿಪಡಿಸುವಿಕೆಯನ್ನು ಕಾರ್ಯಗತಗೊಳಿಸುವಾಗ, ಪ್ರಾಧಿಕಾರವು ಸ್ವಫಾವಿಂದ ನಾಯಿದ ತತ್ವಗಳನ್ನು ಅನುಸರಿಸತಕ್ಕದ್ದು.

162. ಸಿವಿಲ್ ನ್ಯಾಯಾಲಯಗಳ ಕೈತೆಪ್ಪಾಪ್ತಿಯ ಪ್ರತಿಷೇಧ.— ಪ್ರಕರಣಗಳಾದ 117 ಮತ್ತು 118ರಲ್ಲಿ ಉಪಬಂಧಿಸಿದುದನ್ನಿಂದು, ಈ ಅಧಿನಿಯಮದ ಮೇರೆಗೆ ಮಾಡಲಾದ ಅಥವಾ ಮಾಡಲಾಗಿದೆಯಂದು ತಾತ್ತ್ವಿಕವಾಗುವ ಅಥವಾ ಅದಕ್ಕೆ ಸಂಬಂಧಿಸಿದಂತೆ ಉದ್ದೇಶಿಸುವ ಯಾವುದೇ ಪ್ರಶ್ನೆಗಳನ್ನು ವ್ಯವಹರಿಸುವ ಅಥವಾ ನಿರ್ಧರಿಸುವ ಕೈತೆಪ್ಪಾಪ್ತಿಯನ್ನು ಸಿವಿಲ್ ನ್ಯಾಯಾಲಯ ಹೊಂದಿರತಕ್ಕದ್ದಲ್ಲ.

163. ಶುಲ್ಕ ವಿಧಿಸುವಿಕೆ.— ಯಾವುದೇ ವ್ಯಕ್ತಿಗೆ, ಆತನಿಂದ ಆ ಉದ್ದೇಶಕ್ಕಾಗಿ ಸಲ್ಲಿಂದ ಒಂದು ಅರ್ಜಿಯ ಮೇಲೆ ಯಾವುದೇ ಆದೇಶ ಅಥವಾ ದಸ್ತಾವೇಚಿನ ಪ್ರತಿಯನ್ನು ಎಲ್ಲೆಲ್ಲಿ ಒದಗಿಸಬೇಕಾಗಿರುವುದೋ, ಅಲ್ಲಿ ನಿಯಮಿಸಬಹುದಾದ ಅಂಥ ಶುಲ್ಕವನ್ನು ಸಂದಾಯ ಮಾಡತಕ್ಕದ್ದು.

164. ನಿಯಮಗಳನ್ನು ರಚಿಸುವ ಸರ್ಕಾರದ ಅಧಿಕಾರ.— (1) ಸರ್ಕಾರವು, ಪರಿಷತ್ತಿನ ಶಿಥಾರಸ್ವಗಳ ಅನ್ವಯ, ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.

(2) ಉಪಪ್ರಕರಣ (1)ರ ಉಪಬಂಧಗಳ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಸರ್ಕಾರವು ಈ ಅಧಿನಿಯಮದ ಮೂಲಕ ಅಗತ್ಯಪಡಿಸಲಾದ ಅಥವಾ ನಿಯಮಿಸಬಹುದಾದ ಎಲ್ಲಾ ಅಥವಾ ಯಾವುದೇ ವಿಷಯಗಳಾಗಿ ನಿಯಮಗಳನ್ನು ಅಥವಾ ಅವುಗಳಿಗೆ ಸಂಬಂಧಿಸಿದಂತೆ ನಿಯಮಗಳಿಂದ ಮಾಡಬೇಕಾದ ಅಥವಾ ಮಾಡಬಹುದಾದ ಉಪಬಂಧಗಳನ್ನು ರಚಿಸಬಹುದು.

(3) ಈ ಅಧಿನಿಯಮದ ಉಪಬಂಧಗಳು ಜಾರಿಗೆ ಬಂದ ದಿನಾಂಕಕ್ಕಿಂತ ಹಿಂದಿನದಾಗಿರದ ದಿನಾಂಕದಿಂದ ನಿಯಮಗಳಿಗೆ ಅಥವಾ ಅವುಗಳಲ್ಲಿ ಯಾವುದಕ್ಕಾದರೂ ಮೂವಾನ್ನು ಪರಿಣಾಮವನ್ನು ನೀಡುವ ಅಧಿಕಾರವನ್ನು ಈ ಪ್ರಕರಣದಿಂದ ಪ್ರದರ್ಶಿಸಬಹುದು.

(4) ಉಪಪ್ರಕರಣ (1) ಅಥವಾ ಉಪಪ್ರಕರಣ (2)ರ ಅಡಿಯಲ್ಲಿ ಮಾಡಿದ ಯಾವುದೇ ನಿಯಮಗಳು, ಅವುಗಳ ಉಲ್ಲಂಘನೆಯು ಹತ್ತು ಸಾವಿರ ರೂಪಾಯಿಗಳನ್ನು ಮೀರದ ದಂಡಕ್ಕೆ ಬಾಧ್ಯವಾಗಿರತಕ್ಕದ್ದು ಎಂದು ಉಪಬಂಧಿಸಬಹುದು.

165. ವಿನಿಯಮಗಳನ್ನು ರಚಿಸುವ ಅಧಿಕಾರ.— ಸರ್ಕಾರವು, ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ, ಈ ಅಧಿನಿಯಮ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳೊಂದಿಗೆ ಸುಸಂಗತವಾಗುವ ವಿನಿಯಮಗಳನ್ನು ಅಧಿಸೂಚನೆಯ ಮೂಲಕ ಮಾಡಬಹುದು.

166. ನಿಯಮಗಳು. ವಿನಿಯಮಗಳು ಮತ್ತು ಅಧಿಸೂಚನೆಗಳನ್ನು ಮಂಡಿಸುವುದು.— ಈ ಅಧಿನಿಯಮದ ಅಡಿಯಲ್ಲಿ ಸರ್ಕಾರದಿಂದ ರಚಿಸಿದ ಪ್ರತಿಯೊಂದು ನಿಯಮ, ಸರ್ಕಾರದಿಂದ ಮಾಡಿದ ಪ್ರತಿಯೊಂದು ವಿನಿಯಮ, ಮತ್ತು ಸರ್ಕಾರದಿಂದ ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು, ಅದನ್ನು ರಚಿಸಿದ ಅಥವಾ ಹೊರಡಿಸಿದ ತರುವಾಯ ಆದಷ್ಟು ಬೇಗನೆ, ರಾಜ್ಯ ವಿಧಾನಮಂಡಲವು ಒಂದು ಅಧಿವೇಶನ ಅಥವಾ ಅನುಕ್ರಮವಾಗಿ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದ ಮೂವತ್ತೇ ದಿನಗಳ ಒಟ್ಟು ಅವಧಿಗಾಗಿ ಅಧಿವೇಶನದಲ್ಲಿರುವಾಗ, ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು, ಮತ್ತು ಮೇಲೆ ಹೇಳಲಾದ ಅಧಿವೇಶನ ಅಥವಾ ಅನುಕ್ರಮದ ಅಧಿವೇಶನಗಳ ನಿಂತ ತರುವಾಯದ ಅಧಿವೇಶನವು ಮುಕ್ತಾಯಗೊಳ್ಳುವ ಮುನ್ನ, ಉಭಯ ಸದನಗಳು ಸಂದರ್ಭನುಸಾರ ಆ ನಿಯಮ, ವಿನಿಯಮ ಮತ್ತು ಅಧಿಸೂಚನೆಯಲ್ಲಿ ಯಾವುದೇ ಮಾಪಾರಣೆ ಮಾಡಲು ಒಟ್ಟಿದರೆ ಅಥವಾ ಉಭಯ ಸದನಗಳು, ಆ ನಿಯಮ, ವಿನಿಯಮ ಮತ್ತು ಅಧಿಸೂಚನೆಯನ್ನು ರಚಿಸತಕ್ಕದ್ದಲ್ಲಿವೆಂದು ಒಟ್ಟಿದರೆ, ಆ ನಿಯಮ, ವಿನಿಯಮ ಮತ್ತು ಅಧಿಸೂಚನೆಯ ಆ ತರುವಾಯ, ಸಂದರ್ಭನುಸಾರವಾಗಿ ಅಂಥ ಮಾಪಾರಣದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಪರಿಣಾಮಕಾರಿಯಾಗಿರತಕ್ಕದ್ದಲ್ಲ, ಆದಾಗ್ಯ ಅಂಥ ಮಾಪಾರಣದಿಸುವಿಕೆ ಅಥವಾ ಅಧಿಕಾರಿಯಾಗಿರಿಸಲಾದ ಯಾವುದೇ ಕಾರ್ಯದ ಸಿಂಧುತಕ್ಕೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

167. ಅಧಿಕಾರಗಳ ಪ್ರತ್ಯಾಯೋಜನೆ.— ಆಯುಕ್ತರು ಅಧಿಸೂಚನೆಯ ಮೂಲಕ, ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಪರಿತ್ಯಕಗಳು, ಯಾವುದಾದರೂ ಇದ್ದರೆ, ಅವುಗಳಿಗೆ ಒಳಪಟ್ಟು ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಪ್ರಾಧಿಕಾರ ಅಥವಾ ಅಧಿಕಾರಿಯಿಂದ ಚಲಾಯಿಸಬಹುದಾದ ಯಾವುದೇ ಅಧಿಕಾರವನ್ನು ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಇತರ ಪ್ರಾಧಿಕಾರ ಅಥವಾ ಅಧಿಕಾರಿಯಾಗಿರಿಸಲಾದ ಯಾವುದೇ ಅಧಿಕಾರವನ್ನು ಅಂಥ ಅಧಿಸೂಚನೆಯಲ್ಲಿ ಹಿಂದಿನದಾಗಿರದ ದಿನಾಂಕದಿಂದ ನಿರ್ದಿಷ್ಟಿಸಬಹುದು.

168. ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ನೀಡುವ ಅಧಿಕಾರ.— ಆಯುಕ್ತರು, ಈ ಅಧಿನಿಯಮದ ಅನುಷ್ಠಾನದಲ್ಲಿನ ಏಕರೂಪತೆಯ ಉದ್ದೇಶಕ್ಕಾಗಿ ಹಾಗೆ ಮಾಡುವುದು ಅವಶ್ಯಕ ಅಥವಾ ಸಮಯೋಚಿತ ಎಂದು ಅವರು ಪರಿಗಣಿಸಿದ್ದಲ್ಲಿ, ಅವರು ಸೂಕ್ತ ಎಂದು ಭಾವಿಸಿದಂತೆ, ರಾಜ್ಯ ತೆರಿಗೆ ಅಧಿಕಾರಿಗಳಿಗೆ ಅಂಥ ಆದೇಶಗಳನ್ನು, ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ನೀಡುವಹದು ಮತ್ತು ಈ ಅಧಿನಿಯಮದ ಅನುಷ್ಠಾನದಲ್ಲಿ ನಿರ್ದೋಜಿತರಾದ ಅಂಥ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ಇತರ ವ್ಯಕ್ತಿಗಳು ಆಯೋಜನೆ ಅಂಥ ಆದೇಶಗಳನ್ನು, ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ಪಾಲಿಸತಕ್ಕದ್ದು ಮತ್ತು ಅನುಸರಿಸತಕ್ಕದ್ದು.

169. ಕೆಲವು ಸನ್ನವೇಶಗಳಲ್ಲಿ ಸೂಚನಾಪತ್ರವನ್ನು ಜಾರಿ ಮಾಡುವುದು.- (1) ಈ ಅಧಿನಿಯಮ ಅಥವಾ ಇದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿನ ಯಾವುದೇ ನಿರ್ಣಯ, ಆದೇಶ, ಸಮನ್ಸ್, ಸೂಚನಾ ಪತ್ರ ಅಥವಾ ಇತರ ತಿಳಿವಳಿಕೆಗಳನ್ನು ಈ ಕೆಳಕಂಡ ಯಾವುದಾದರೂ ಒಂದು ವಿಧಾನದಲ್ಲಿ ಜಾರಿ ಮಾಡತಕ್ಕದ್ದು, ಎಂದರೆ:—

(ಎ) ವಿಳಾಸದಾರನಿಗೆ ಅಥವಾ ತೆರಿಗೆದಾಯಕ ವ್ಯಕ್ತಿಗೆ ಅಥವಾ ತೆರಿಗೆದಾಯಕ ವ್ಯಕ್ತಿಯ ಪರವಾಗಿ ನಡ್ಡಾವಳಿಯಲ್ಲಿ ಹಾಜರಾಗಲು ಪ್ರಾಧಿಕಾರವನ್ನು ಹೊಂದಿರುವ ಆತನ ವ್ಯವಸ್ಥಾಪಕ ಅಥವಾ ಪ್ರಾಧಿಕೃತ ಪ್ರತಿನಿಧಿಗೆ ಅಥವಾ ಒಬ್ಬ ನ್ಯಾಯವಾದಿಗೆ ಅಥವಾ ಒಬ್ಬ ತೆರಿಗೆ ವ್ಯಕ್ತಿಗಾರನಿಗೆ ಅಥವಾ ಆತನಿಂದ ನಿಯಮಿತವಾಗಿ ನಿಯೋಜನೆಗೊಂಡು ವ್ಯವಹಾರಮೊಂದಿಗೆ ಸಂಪರ್ಕ ಹೊಂದಿರುವ ಒಬ್ಬ ವ್ಯಕ್ತಿಗೆ ಅಥವಾ ತೆರಿಗೆದಾಯಕ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ ಕುಟುಂಬದ ಯಾವುದೇ ವಯಸ್ಸು ಸದಸ್ಯನಿಗೆ ಅದನ್ನು ನೇರವಾಗಿ ಅಥವಾ ಒಂದು ಕೊರಿಯರ್ ಅನ್ನು ಒಳಗೊಂಡಂತೆ ಸಂದೇಶವಾಹಕನ ಮೂಲಕ ಕೊಡುವುದರ ಅಥವಾ ನೀಡುವುದರ ಮೂಲಕ; ಅಥವಾ

(ಬಿ) ಯಾರಿಗೆ ಅದನ್ನು ಉದ್ದೇಶಿಸಲಾಗಿದೆಯೋ ಆ ವ್ಯಕ್ತಿಗೆ ಅಥವಾ ಕೊನೆಯದಾಗಿ ತಿಳಿದು ಒಂದು ಆತನ ವ್ಯವಹಾರ ಅಥವಾ ವಾಸಸ್ಥಳದಲ್ಲಿ ಯಾರಾದರೂ ಆತನ ಪ್ರಾಧಿಕೃತ ಪ್ರತಿನಿಧಿ ಇದ್ದರೆ, ಆತನಿಗೆ, ಸ್ವೀಕೃತಿಯು ಬಾಕಿಯಿರುವ ನೋಂದಾಯಿತ ಅಂಚೆ ಅಥವಾ ಶೀಷ್ಟ ಅಂಚೆ ಅಥವಾ ಕೊರಿಯರ್ ಮೂಲಕ; ಅಥವಾ

(ಸಿ) ನೋಂದಣಿಯ ಸಮಯದಲ್ಲಿ ಅಥವಾ ಕಾಲ ಕಾಲಕ್ಕೆ ತಿದ್ದುಪಡಿ ಮಾಡಿದಂತೆ ಒದಗಿಸಿರುವ ಆತನ ವಿದ್ಯುನ್ಯಾನ ಮಿಂಚೋಲೆ ವಿಳಾಸಕ್ಕೆ ಒಂದು ಸಂವಹನವನ್ನು ಕಳುಹಿಸುವುದರ ಮೂಲಕ; ಅಥವಾ

(ಡಿ) ಸಾಮಾನ್ಯ ಮೋಟೆಲ್‌ನಲ್ಲಿ ಅದನ್ನು ಲಭ್ಯವಾಗುವಂತೆ ಮಾಡುವುದರ ಮೂಲಕ; ಅಥವಾ

(ಇ) ತೆರಿಗೆದಾಯಕ ವ್ಯಕ್ತಿಯು ಅಥವಾ ಅದನ್ನು ಯಾರಿಗೆ ನೀಡಲಾಗಿದೆಯೋ ಆ ವ್ಯಕ್ತಿಯು ಕೊನೆಯದಾಗಿ ತಿಳಿದಂತೆ ವಾಸಿಸುತ್ತಿದ್ದ, ವ್ಯವಹಾರವನ್ನು ನಡೆಸುತ್ತಿದ್ದ ಅಥವಾ ಲಾಭಕ್ಕಾಗಿ ವ್ಯಯತ್ವಕವಾಗಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಚಲಾವಣೆಯಲ್ಲಿರುವ ಒಂದು ವರ್ತಮಾನ ಪ್ರತಿಕೆಯಲ್ಲಿ ಪ್ರಕಟಿಸುವುದರ ಮೂಲಕ; ಅಥವಾ

(ಎಫ್) ಮೇಲೆ ಹೇಳಲಾದ ಯಾವುದೇ ವಿಧಾನಗಳು ಕಾರ್ಯಸಾಧ್ಯವಾಗದಿದ್ದರೆ, ಕೊನೆಯದಾಗಿ ತಿಳಿದು ಒಂದು ಆತನ ವ್ಯವಹಾರ ಅಥವಾ ವಾಸಸ್ಥಳದಲ್ಲಿನ ಎದ್ದುಕಾಳಿವ ಕೆಲವು ಸ್ಥಳದಲ್ಲಿ ಅಂಟಿಸುವುದರ ಮೂಲಕ, ಅಥವಾ ಅಂಥ ವಿಧಾನವೂ ಸಹ ಯಾವುದೇ ಕಾರಣಗಳಾಗಿ ಕಾರ್ಯಸಾಧ್ಯವಾಗದಿದ್ದರೆ, ಆಗ ಅಂಥ ನಿರ್ಣಯ ಅಥವಾ ಆದೇಶವನ್ನು ಹೊರಡಿಸಿದ ಅಥವಾ ಅಂಥ ಸಮನ್ಸ್ ಅಥವಾ ಸೂಚನಾಪತ್ರವನ್ನು ಜಾರಿಗೊಳಿಸಿದ ಅಧಿಕಾರಿಯ ಅಥವಾ ಪ್ರಾಧಿಕಾರದ ಸೂಚನಾಪತ್ರದ ಫಲಕದ ಮೇಲೆ ಅದರ ಒಂದು ಪ್ರತಿಯನ್ನು ಅಂಟಿಸುವುದರ ಮೂಲಕ.

(2) ಪ್ರತಿಯೊಂದು ನಿರ್ಣಯ, ಆದೇಶ, ಸಮನ್ಸ್, ಸೂಚನಾ ಪತ್ರ ಅಥವಾ ಇತರ ತಿಳಿವಳಿಕೆಗಳನ್ನು ಉಪಪರ್ಕರಣ (1)ರಲ್ಲಿ ಉಪಬಂಧಿಸಿದ ವಿಧಾನದಲ್ಲಿ ನೀಡಿದ ಅಥವಾ ಪ್ರಕಟಿಸಿದ ಅಥವಾ ಅದರ ಒಂದು ಪ್ರತಿಯನ್ನು ಅಂಟಿಸಿದ ದಿನಾಂಕದಂದೇ ಜಾರಿಗೊಳಿಸಲಾಗಿದೆ ಎಂದು ಪರಿಭಾವಿಸತಕ್ಕದ್ದು.

(3) ಅಂಥ ನಿರ್ಣಯ, ಆದೇಶ, ಸಮನ್ಸ್, ಸೂಚನಾ ಪತ್ರ ಅಥವಾ ಇತರ ತಿಳಿವಳಿಕೆಗಳನ್ನು ನೋಂದಾಯಿತ ಅಂಚೆ ಅಥವಾ ಶೀಷ್ಟ ಅಂಚೆಯ ಮೂಲಕ ಕಳುಹಿಸಿದ್ದಾಗ, ವಿರುದ್ಧವಾದುದನ್ನು ರುಜುವಾತು ಪಡಿಸಿದ ಹೊರತು, ಅಂಥ ಅಂಚೆಯು, ಸಾಗಣಣಿಕೆಯಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಅವಧಿಯು ಕೊನೆಗೊಳ್ಳುವಂದು ವಿಳಾಸದಾರನಿಂದ ಸ್ವೀಕೃತವಾಗಿದೆ ಎಂದು ಪರಿಭಾವಿಸತಕ್ಕದ್ದು.

170. ತೆರಿಗೆ ಮುಂತಾದವುಗಳನ್ನು ಪೂರ್ಣಾಂಕಗೊಳಿಸುವುದು.— ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ, ಬಡ್ಡಿ, ದಂಡ, ಶುಲ್ಕ ಅಥವಾ ಇತರೆ ಮೊತ್ತದ ಮೊಬಲಗು ಮತ್ತು ಮರುಪಾವತಿಯ ಮೊತ್ತ ಅಥವಾ ಬಾಕಿಯಿರುವ ಯಾವುದೇ ಇತರೆ ಮೊತ್ತವು ಹತ್ತಿರದ ರೂಪಾಯಿಗೆ ಪೂರ್ಣಾಂಕಗೊಳ್ಳಲ್ಕೆದ್ದು, ಈ ಉದ್ದೇಶಕ್ಕಾಗಿ, ಅಂಥ ಮೊತ್ತವು ಪೈಸೆಯನ್ನು ಹೊಂದಿರುವ ರೂಪಾಯಿಯ ಒಂದು ಭಾಗವನ್ನು ಒಳಗೊಂಡಿದ್ದಲ್ಲಿ, ಆಗ, ಅಂಥ ಭಾಗವು ಇವತ್ತು ಪೈಸೆ ಅಥವಾ ಅದಕ್ಕಿಂದ ಹೆಚ್ಚಿದ್ದರೆ, ಅದನ್ನು ಒಂದು ರೂಪಾಯಿಗೆ ಹೆಚ್ಚಳ ಮಾಡತಕ್ಕದ್ದು, ಅಂಥ ಭಾಗವು ಇವತ್ತು ಪೈಸೆಗಿಂತ ಕಡೆಮೆಯಿದ್ದರೆ, ಅದನ್ನು ಕಡೆಗಳಿಸತಕ್ಕದ್ದು.

171. ಲಾಭಬಡಕತನ ನಿರ್ಮೋಧಕ ಕ್ರಮ.— (1) ಯಾವುದೇ ಸರಕು ಅಥವಾ ಸೇವೆಗಳ ಮಾರ್ಪೆಕೆಯ ಮೇಲಿನ ತೆರಿಗೆ ದರದ ಯಾವುದೇ ಇಳಿಕೆಯನ್ನು, ಅಥವಾ ಹಾಡುವಳಿ ತೆರಿಗೆ ಜಮೆಯು ಅನುಕೂಲವನ್ನು, ಬೆಲೆಗಳಲ್ಲಿ ಅದಕ್ಕನುಗೂಣವಾದ ಇಳಿಕೆ ಮಾಡುವುದರ ಮೂಲಕ ಸ್ವೀಕರಿಸುವವನಿಗೆ ವರ್ಗಾಯಿಸತಕ್ಕದ್ದು.

(2) ಕೇಂದ್ರ ಸರ್ಕಾರವು, ಪರಿಷತ್ತಿನ ಶಿಫಾರಸ್ಸುಗಳ ಅನ್ನಯ, ಅಧಿಸೂಚನೆಯ ಮೂಲಕ, ಯಾವುದೇ ನೋಂದಾಯಿತ ವ್ಯಕ್ತಿಯಿಂದ ತೆಗೆದುಕೊಂಡ ಹಾಡುವಳಿ ತೆರಿಗೆ ಜಮೆಯು ಅಥವಾ ತೆರಿಗೆ ದರದಲ್ಲಿನ ಇಳಿಕೆಯ ಪ್ರಯುತ್ಕ ಬೆಲೆಯಲ್ಲಾದ ಇಳಿಕೆ ಅನುಗೂಣವಾಗಿ ಆತನಿಂದ ಮಾರ್ಪೆಕೆ ಮಾಡಿದ ಸರಕು ಅಥವಾ ಸೇವೆಗಳ ಅಥವಾ ಅವುಗಳಿರದರ ಬೆಲೆಯಲ್ಲಿ ವಾಸ್ತವಿಕವಾಗಿ ಇಳಿಕೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸಲು ಒಂದು ಪ್ರಾಧಿಕಾರವನ್ನು ರಚಿಸಬಹುದು ಅಥವಾ ತತ್ವಾಲಂದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ರಚಿತವಾದ ಅಸ್ತಿತ್ವದಲ್ಲಿರುವ ಪ್ರಾಧಿಕಾರಕ್ಕೆ ಅಧಿಕಾರ ನೀಡಬಹುದು.

(3) ಉಪಪರ್ಕರಣ (2)ರಲ್ಲಿ ಉಲ್ಲೇಖಿಸಲಾದ ಪ್ರಾಧಿಕಾರವು ನಿಯಮಿಸಬಹುದಾದ ಅಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.

172. ತೊಂದರೆಗಳ ನಿವಾರಣೆ.— (1) ಈ ಅಧಿನಿಯಮದ ಯಾವುದೇ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ, ಯಾವುದೇ ತೊಂದರೆಯು ಉದ್ದೇಶಿಸಿದರೆ, ಸಕಾರವು, ಮಂಡಳಿಯ ಶಿಫಾರಸ್ಸುಗಳ ಅನ್ಯಾಯ, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸುವ ಒಂದು ಸಾಮಾನ್ಯ ಅಥವಾ ಒಂದು ವಿಶೇಷ ಆದೇಶದ ಮೂಲಕ, ಸದರಿ ತೊಂದರೆಯನ್ನು ನಿವಾರಿಸುವುದರ ಉದ್ದೇಶಕಾಗಿ ಅವಶ್ಯಕ ಮತ್ತು ಯತ್ನವೆಂದು, ಅದಕ್ಕೆ ಕಂಡುಬರುವ ಈ ಅಧಿನಿಯಮದ ಉಪಬಂಧಗಳಿಗೆ ಅಥವಾ ಇದರ ಅಡಿಯಲ್ಲಿ ರಚಿತವಾದ ನಿಯಮಗಳು ಅಥವಾ ವಿನಿಯಮಗಳಿಗೆ ಅಸರಿಗೆತವಲ್ಲದ ಅಂಥ ಉಪಬಂಧಗಳನ್ನು ಮಾಡಬಹುದು:

ಪರಂತು ಈ ಅಧಿನಿಯಮವು ಪ್ರಾರಂಭಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಯು ಹೊನೆಗೊಂಡ ನಂತರ ಅಂಥ ಆದೇಶವನ್ನು ಮಾಡತಕ್ಕದ್ದಲ್ಲ.

(2) ಈ ಪ್ರಕರಣದಲ್ಲಿ ಮಾಡಿದ ಪ್ರತಿಯೊಂದು ಆದೇಶವನ್ನು, ಅದನ್ನು ಮಾಡಿದ ನಂತರ ಆದಮ್ಮೆ ಬೇಗನೆ ರಾಜ್ಯ ವಿಧಾನಮಂಡಳದ ಮುಂದೆ ಮಂಡಿಸತಕ್ಕದ್ದು.

173. ನಿರಸನಗಳು.— (1) ಈ ಅಧಿನಿಯಮದಲ್ಲಿ ಉಪಬಂಧಿಸಿದುದನ್ನಿಂದು, ಈ ಅಧಿನಿಯಮ ಪ್ರಾರಂಭಗೊಳ್ಳುವ ದಿನಾಂಕದಂದು ಮತ್ತು ದಿನಾಂಕದಿಂದ,

- (i) ಮೈಸೂರು ಜೂಜು ತೆರಿಗೆ ಅಧಿನಿಯಮ, 1932 (1932ರ ಮೈಸೂರು ಅಧಿನಿಯಮ IX),
- (ii) ಕನಾರ್ಕ ಮನರಂಜನಾ ತೆರಿಗೆ ಅಧಿನಿಯಮ, 1958 (1958ರ ಕನಾರ್ಕ ಅಧಿನಿಯಮ 30),
- (iii) ಕನಾರ್ಕ ವಿಲಾಸಿ ತೆರಿಗೆ ಅಧಿನಿಯಮ, 1979 (1979ರ ಕನಾರ್ಕ ಅಧಿನಿಯಮ 22),
- (vi) ಕನಾರ್ಕ ಸರಕುಗಳ ಪ್ರವೇಶ ತೆರಿಗೆ ಅಧಿನಿಯಮ, 1979 (1979ರ ಕನಾರ್ಕ ಅಧಿನಿಯಮ 27),
- (v) ಕನಾರ್ಕ ಲಾಟಿರಿಗಳ ಮೇಲಣ ತೆರಿಗೆ ಅಧಿನಿಯಮ, 2004(2004ರ ಕನಾರ್ಕ ಅಧಿನಿಯಮ 4),
- (vi) ಕನಾರ್ಕ ವಿಶೇಷ ಪ್ರವೇಶ ತೆರಿಗೆ ಅಧಿನಿಯಮ, 2004 (2004ರ ಕನಾರ್ಕ ಅಧಿನಿಯಮ 29),
- (vii) ಕನಾರ್ಕ ಮೌಲ್ಯಪರ್ವತ ತೆರಿಗೆ ಅಧಿನಿಯಮ, 2003, (2004ರ ಕನಾರ್ಕ ಅಧಿನಿಯಮ 32),
—ಇವುಗಳನ್ನು(ಇನ್ನು ಮುಂದೆ ನಿರಸನಗೊಂಡ ಅಧಿನಿಯಮಗಳು ಎಂದು ಉಲ್ಲೇಖಿಸಲಾಗಿದೆ)
- ಈ ಮೂಲಕ, ನಿರಸನಗೊಳಿಸಲಾಗಿದೆ.

(2) ನಿರಸನಗೊಂಡ ಯಾವುದಾದರೂ ಅಧಿನಿಯಮಗಳಲ್ಲಿ ಅಥವಾ ಅಂಥ ನಿರಸನಗೊಂಡ ಉಪಬಂಧದ ಅಡಿಯಲ್ಲಿ ಮಂಜೂರು ಮಾಡಲಾದ ಯಾವುದೇ ನೋಂದಣಿ, ಪರವಾನಗಿ ಅಥವಾ ಸಂದರ್ಭಾನುಸಾರವಾಗಿ ಅನುಮತಿಯ ಪ್ರಮಾಣ ಪತ್ರವು ಗೊತ್ತುಪಡಿಸಲಾದ ದಿನದಿಂದ ಜಾರಿಗೆ ಬರುವಂತೆ ರದ್ದುಗೊಳಳತಕ್ಕದ್ದು ಮತ್ತು ಗೊತ್ತುಪಡಿಸಲಾದ ದಿನದಿಂದ ಮೂರು ತಿಂಗಳುಗಳ ಅವಧಿಯ ಒಳಗಾಗಿ ಅಂಥ ನೋಂದಣಿ, ಪರವಾನಗಿ ಅಥವಾ ಸಂದರ್ಭಾನುಸಾರವಾಗಿ ಅನುಮತಿಯ ಪ್ರಮಾಣಪತ್ರವನ್ನು ರದ್ದುಪಡಿಸಲು ಸಕ್ರಮವಾಗಿರುವ ಪಾಧಿಕಾರಕ್ಕೆ ಹಿಂದಿರುಗಿಸತಕ್ಕದ್ದು.

174. ಉಳಿಸುವಿಕೆ.— (1) ಪ್ರಕರಣ 173ರಲ್ಲಿ ನಿರ್ದಿಷ್ಟಪಡಿಸಿರುವ ಅಧಿನಿಯಮಗಳ ನಿರಸನವು —

(ಎ) ಅಂಥ ನಿರಸನದ ಸಮಯದಲ್ಲಿ ಜಾರಿಯಲ್ಲಿರದ ಅಥವಾ ಅಷ್ಟಿದಲ್ಲಿರದ ಯಾವುದನ್ನು ಮನರುಜ್ಞಿವನಗೊಳಿಸತಕ್ಕದ್ದಲ್ಲ; ಅಥವಾ

(ಬಿ) ನಿರಸನಗೊಂಡ ಅಧಿನಿಯಮಗಳ ಹಿಂದಿನ ಕಾರ್ಯಾಚರಣೆಯನ್ನು ಅಥವಾ ಆ ಮೇರೆಗೆ ತ್ರೈಮುಬಧ್ಯವಾಗಿ ಮಾಡಲಾದ ಅಥವಾ ಅನುಭವಿಸಿದ ಯಾವುದನ್ನು ಬಾಧಿಸತಕ್ಕದ್ದಲ್ಲ.

(ಸಿ) ನಿರಸನಗೊಂಡ ಅಧಿನಿಯಮಗಳ ಅಡಿಯಲ್ಲಿ ಅಜ್ಞತ, ಸಂಚಿತ ಅಥವಾ ಉಂಟಾದ ಯಾವುದೇ ಹಕ್ಕನ್ನು, ವಿಶೇಷಾಧಿಕಾರವನ್ನು, ಬಾಧ್ಯತೆಯನ್ನು, ಅಥವಾ ಹೊಣೆಗಾರಿಕೆಯನ್ನು ಬಾಧಿಸತಕ್ಕದ್ದಲ್ಲ:

ಪರಂತು ಒಂದು ಅಧಿಸೂಚನೆಯ ಮೂಲಕ ಹೂಡಿಕೆಗೆ ಪ್ರತಿಯಾಗಿ ಒಂದು ಉತ್ತೇಜನದಂತೆ ಮಂಜೂರು ಮಾಡಿದ ಯಾವುದೇ ತೆರಿಗೆ ವಿನಾಯಿತಿಯು, ಸದರಿ ಅಧಿಸೂಚನೆಯನ್ನು ಗೊತ್ತುಪಡಿಸಲಾದ ದಿನದಂದು ಅಥವಾ ನಂತರ ರದ್ದುಗೊಳಿಸಿದರೆ ವಿಶೇಷಾಧಿಕಾರದಂತೆ ಮುಂದುವರಿಯತಕ್ಕದ್ದಲ್ಲ; ಅಥವಾ

(ಡಿ) ನಿರಸನಗೊಂಡ ಅಧಿನಿಯಮಗಳ ಉಪಬಂಧಗಳಿಗೆ ವಿರುದ್ಧವಾಗಿ ಮಾಡಲಾದ ಯಾವುದೇ ಅಪರಾಧ ಅಥವಾ ಉಲ್ಲಂಘನೆಗೆ ಸಂಬಂಧಿಸಿದಂತೆ, ಬಾಕಿಯಿರುವ ಅಥವಾ ಬಾಕಿಯಾಗಬಹುದಾದ ಯಾವುದೇ ತೆರಿಗೆ, ಸರೋಚಾರ್ಚ, ದಂಡ, ಜಲಾಳಾನೆ, ಬಡ್ಡಿಯನ್ನು ಅಥವಾ ಯಾವುದೇ ಮುಟ್ಟಗೋಳನ್ನು ಅಥವಾ ಉಂಟಾದ ಅಥವಾ ವಿಧಿಸಲಾದ ದಂಡನೆಯನ್ನು ಬಾಧಿಸತಕ್ಕದ್ದಲ್ಲ; ಅಥವಾ

(ಇ) ಮೇಲೆ ಹೇಳಲಾದ ಅಂಥ ತೆರಿಗೆ, ಸರೋಚಾರ್ಚ, ದಂಡ, ಜಲಾಳಾನೆ, ಬಡ್ಡಿ, ಹಕ್ಕು, ವಿಶೇಷಾಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಮುಟ್ಟಗೋಳೆ ಅಥವಾ ದಂಡನೆಗೆ ಸಂಬಂಧಿಸಿದ ಯಾವುದೇ ತನಿಖೆ, ವಿಚಾರಣೆ, ಪರಿಶೀಲನೆ (ಸೂಕ್ಷ್ಮಪರಿಶೀಲನೆ ಮತ್ತು ಲೆಕ್ಕಪರಿಶೋಧನೆ ಒಳಗೊಂಡಂತೆ) ಕರನಿಧರರಣಾ ನಡಾವಳಿಗಳು, ನ್ಯಾಯ ನಿರ್ಣಯ ಮತ್ತು ಯಾವುದೇ ಇತರ ಕಾನೂನು ನಡಾವಳಿಗಳು ಅಥವಾ ಹಿಂಬಾಕಿಗಳ ವಸೂಲಾತಿ ಅಥವಾ ಪರಿಹಾರಗಳನ್ನು ಬಾಧಿಸತಕ್ಕದ್ದಲ್ಲ ಮತ್ತು ಅಂಥ ಯಾವುದೇ ತನಿಖೆ, ವಿಚಾರಣೆ, ಪರಿಶೀಲನೆ (ಸೂಕ್ಷ್ಮಪರಿಶೀಲನೆ ಮತ್ತು ಲೆಕ್ಕಪರಿಶೋಧನೆ ಒಳಗೊಂಡಂತೆ) ಕರನಿಧರರಣಾ ನಡಾವಳಿಗಳು, ನ್ಯಾಯ ನಿರ್ಣಯ ಮತ್ತು ಯಾವುದೇ

ಇತರ ಕಾನೂನು ನಡಾವಳಿಗಳು ಅಥವಾ ಹಿಂಬಾಕಿಗಳ ವಸೂಲಾತಿ ಅಥವಾ ಪರಿಹಾರಗಳನ್ನು, ಈ ಅಧಿನಿಯಮಗಳು ಹಾಗೆ ನಿರಸನಗೊಂಡಿಲ್ಲ ಎನ್ನವಂತೆ, ಹೋಪಬಹುದು, ಮುಂದುವರಿಸಬಹುದು ಅಥವಾ ಜಾರಿಗೊಳಿಸಬಹುದು ಮತ್ತು ಅಂಥ ಯಾವುದೇ ತೆರಿಗೆ, ಸರ್ಚಾಜು, ದಂಡ, ಜಲಾನ್, ಬಡ್ಡಿ, ಮುಟ್ಟಗೋಲು ಅಥವಾ ದಂಡನೆಯನ್ನು ವಿಧಿಸಬಹುದು ಅಥವಾ ಹೇಬಬಹುದು; ಅಥವಾ

(ಎಫ್) ಸದರಿ ನಿರಸನಗೊಂಡ ಅಧಿನಿಯಮಗಳ ಅಡಿಯಲ್ಲಿ ಗೊತ್ತಪಡಿಸಲಾದ ದಿನಕ್ಕಿಂತ ಮುಂಚಿತವಾಗಿ, ದಿನದಂದು ಅಥವಾ ನಂತರ ಹೂಡಲಾದ ಅಷೀಲು, ಮನರಾವತೋಕನ ಅಥವಾ ಉಲ್ಲೇಖಗಳಿಗೆ ಸಂಬಂಧಿಸಿರುವುದನ್ನು ಒಳಗೊಂಡಂತೆ ಯಾವುದೇ ನಡಾವಳಿಗಳನ್ನು ಬಾಧಿಸತಕ್ಕದ್ದಲ್ಲ ಮತ್ತು ಈ ಅಧಿನಿಯಮ ಜಾರಿಗೆ ಬಂದೇ ಇಲ್ಲ ಮತ್ತು ಸದರಿ ಅಧಿನಿಯಮಗಳನ್ನು ನಿರಸನಗೊಳಿಸಲಾಗಿಲ್ಲ ಎನ್ನವಂತೆ ಅಂಥ ನಡಾವಳಿಗಳು ಸದರಿ ನಿರಸನಗೊಂಡ ಅಧಿನಿಯಮಗಳ ಅಡಿಯಲ್ಲಿ ಮುಂದುವರೆಯತಕ್ಕದ್ದು.

(2) ಪ್ರಕರಣ 173ರಲ್ಲಿ ಏನೇ ಒಳಗೊಂಡಿದ್ದರೂ, ಉಪಪ್ರಕರಣ (1)ಕ್ಕೆ ಪರಿಣಾಮವನ್ನು ಕೊಡುವ ಉದ್ದೇಶದಿಂದ, ಸರ್ಕಾರವು, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಅದಕ್ಕೆ ಅವಶ್ಯಕ ಅಥವಾ ಯುಕ್ತ ಎಂದು ಕಂಡಂತೆ ಅಂಥ ಉಪಬಂಧವನ್ನು ರಚಿಸಬಹುದು,-

(ಎ) ನಿರಸನಗೊಂಡ ಅಧಿನಿಯಮಗಳ ಅಡಿಯಲ್ಲಿನ ನಿಯಮಗಳ, ನೀಡಿದ ಅಧಿಸೂಚನೆ ಮತ್ತು ಆದೇಶಗಳಿಂದ ಬಿಟ್ಟಬಿಡುವಿಕೆಗೆ, ಸೇರ್ವೆಸದೆಗೆ, ಮತ್ತು ಅಳವಡಿಕೆಗಳು ಮತ್ತು ಮಾರ್ಪಾಡಿಸುವಿಕೆ ಮಾಡುವುದಕ್ಕಾಗಿ;

(ಬಿ) ನಿರಸನಗೊಂಡ ಯಾವುದೇ ಅಧಿನಿಯಮಗಳ ಅಥವಾ ಅದರ ಅಡಿಯಲ್ಲಿನ ನಿಯಮಗಳ, ನೀಡಿದ ಅಧಿಸೂಚನೆ ಮತ್ತು ಆದೇಶಗಳ ಅಡಿಯಲ್ಲಿ, ಜಲಾಯಿಸಬಹುದಾದ ಅಂಥ ಪ್ರಕಾರ್ಯಗಳನ್ನು ಜಲಾಯಿಸಲು ಸದರಿ ಅಧಿಸೂಚನೆಯಲ್ಲಿ ನಮೂದಿಸಬಹುದಾದ ಸಕ್ಷಮರಾಗಿರತಕ್ಕ ಪ್ರಾಧಿಕಾರ, ಅಧಿಕಾರ ಅಥವಾ ವ್ಯಕ್ತಿಗಳನ್ನು ನಿರ್ದಿಷ್ಟಪಡಿಸುವುದಕ್ಕಾಗಿ.

(3) ಪ್ರಕರಣ 173ರಲ್ಲಿ ಏನೇ ಒಳಗೊಂಡಿದ್ದರೂ, ನಿರಸನಗೊಂಡ ಯಾವುದೇ ಅಧಿನಿಯಮಗಳಲ್ಲಿ ಆ ಸಮಯದೊಳಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅಥವಾ ಯಾವುದೇ ಆದೇಶ, ಕರನಿರ್ಧರಣೆ ಅಥವಾ ಮರು-ಕರನಿರ್ಧರಣೆ ಮಾಡಲು ಕಾಲಮಿತಿಗೊಳಿಸಿವುದನ್ನು ಒಳಗೊಂಡಿರುವ ಯಾವುದೂ, ಕರದಾತ ಅಥವಾ ಯಾವುದೇ ವ್ಯಕ್ತಿಯ ಮೇಲೆ ಕೆಳಕಂಡಂತೆ ಮಾಡಿದ ಕರನಿರ್ಧರಣೆ ಅಥವಾ ಮರು-ಕರನಿರ್ಧರಣೆಗೆ ಅನ್ವಯಿಸತಕ್ಕದ್ದಲ್ಲ.

- (i) ಸಂಬಂಧಿತ ನಿರಸನಗೊಂಡ ಅಧಿನಿಯಮಗಳ ಯಾವುದೇ ಉಪಬಂಧದ ಅಥವಾ ಸರ್ವೋಚ್ಚೈನ್ಯ ನ್ಯಾಯಾಲಯ, ಉಚ್ಚ ನ್ಯಾಯಾಲಯ ಅಥವಾ ಯಾವುದೇ ಇತರ ನ್ಯಾಯಾಲಯದ ಯಾವುದೇ ಶೀಮ್ಯ ಅಥವಾ ಆದೇಶದ ಅಡಿಯಲ್ಲಿ ಮಾಡಿದ ಯಾವುದೇ ನಿಣಾಯ, ನೀಡೇಶನ ಅಥವಾ ಆದೇಶದ ಪರಿಣಾಮವಾಗಿ ಅಥವಾ ಅದಕ್ಕೆ ಪರಿಣಾಮ ನೀಡಲು;
- (ii) ಅಂಥ ಕರದಾತ ಅಥವಾ ವ್ಯಕ್ತಿಯ ಕರನಿರ್ಧರಣೆಯ ಪ್ರಯೋಗ ಯಾವುದೇ ತಪ್ಪನ್ನು ಸಂಬಂಧಿತ ಅಧಿನಿಯಮಿತಿಯ ಅಡಿಯಲ್ಲಿನ ಬದಲಿಗೆ ಈ ಅಧಿನಿಯಮದ ಅಡಿಯಲ್ಲಿ ಮಾಡಲು, ಪರಂತು ನಿರಸನಗೊಂಡ ಅಧಿನಿಯಮಗಳ ಅಡಿಯಲ್ಲಿ ಅಂಥ ಕರನಿರ್ಧರಣೆ ಅಥವಾ ಮರು-ಕರನಿರ್ಧರಣೆಯನ್ನು ಅಂಥ ನಿರಸನಗೊಂಡ ಅಧಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಅವಧಿಯೋಜಗಾಗಿ ಮಾಡಿರಬೇಕು.

(4) ಪ್ರಕರಣ 173ರಲ್ಲಿ ಉಲ್ಲೇಖಿಸಲಾದ ಅಧಿನಿಯಮಗಳ ನಿರಸನವು, ನಿರಸನ ಪರಿಣಾಮಗೊಳ್ಳುವಿಕೆಗೆ ಸಂಬಂಧಿಸಿದಂತೆ, ಕನಾರ್ಚಕ ಸಾಮಾನ್ಯ ಖಂಡಗಳ ಅಧಿನಿಯಮ, 1899 (1899ರ ಕನಾರ್ಚಕ ಅಧಿನಿಯಮ III)ರ ಪ್ರಕರಣ 6ರ ಸಾಮಾನ್ಯ ಅನ್ವಯಿಕೆಗೆ ಪ್ರತಿಕೂಲವಾಗತಕ್ಕದ್ದಲ್ಲ ಅಥವಾ ಬಾಧಿಸತಕ್ಕದ್ದಲ್ಲ.

ಅನುಸೂಚಿ- I

[ಪ್ರಕರಣ 7ನ್ನು ಸೋಣಿ]
ಪ್ರತಿಫಲರಹಿತವಾಗಿ ಮಾಡಿದ್ದರೂ ಸಹ ಪೂರ್ವಕೆ ಎಂದು ಪರಿಗಳಿಸಬೇಕಾದ ಚಟುವಟಿಕೆಗಳು

1. ಆಸ್ತಿಗಳ ಮೇಲೆ ಹೂಡುವಳಿ ತೆರಿಗೆಯ ಜಮೆಯನ್ನು ತೆಗೆದುಕೊಂಡಿದ್ದಲ್ಲಿ, ಅಂಥ ವ್ಯವಹಾರದ ಆಸ್ತಿಗಳ ಶಾಶ್ವತ ವರ್ಗಾವಣೆ ಅಥವಾ ವಿಲೇ ಮಾಡುವುದು.
 2. ಪ್ರಕರಣ 25ರಲ್ಲಿ ನಿರ್ದಿಷ್ಟಪಡಿಸಿರುವಂತೆ ಸಂಬಂಧಿತ ವ್ಯಕ್ತಿಗಳ ನಡುವೆ ಅಥವಾ ವಿಭಿನ್ನ ವ್ಯಕ್ತಿಗಳ ನಡುವೆ ವ್ಯವಹಾರದ ಕ್ರಮದಲ್ಲಿ ಅಥವಾ ಮುಂದುವರಿಕೆಯಲ್ಲಿ ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆ ಎಂದು ಪರಿಗಳಿಸತಕ್ಕದ್ದಲ್ಲ.
- ಪರಂತು, ಒಬ್ಬ ಉದ್ದೋಜನಾತನಿಂದ ಉದ್ದೋಜಿಗೆ ಬಂದು ಹಣಕಾಸು ವರ್ಷದಲ್ಲಿ ನೀಡಿದ ಐವತ್ತು ಸಾವಿರ ರೂಪಾಯಿಗಳನ್ನು ಮೀರದ ಮೌಲ್ಯದ ಉಡುಗೊರೆಗಳನ್ನು ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಮೂರ್ಕೆ ಎಂದು ಪರಿಗಳಿಸತಕ್ಕದ್ದಲ್ಲ.

3. ಸರಕುಗಳ ಮೂರ್ಕೆ-

- (ಎ) ಏಜೆಂಟನು ಪ್ರಥಾನಕರ್ತನ ಪರವಾಗಿ ಅಂಥ ಸರಕುಗಳನ್ನು ಮೂರ್ಕೆ ಮಾಡುವುದರ ಜವಾಬ್ದಾರಿ ವಹಿಸಿಕೊಂಡಿದ್ದಲ್ಲಿ, ಒಬ್ಬ ಪ್ರಥಾನಕರ್ತನಿಂದ ಆತನ ಏಜೆಂಟನಿಗೆ; ಅಥವಾ
- (ಬಿ) ಏಜೆಂಟನು ಪ್ರಥಾನಕರ್ತನ ಪರವಾಗಿ ಅಂಥ ಸರಕುಗಳನ್ನು ಸ್ವೀಕರಿಸುವುದರ ಜವಾಬ್ದಾರಿ ವಹಿಸಿಕೊಂಡಿದ್ದಲ್ಲಿ, ಒಬ್ಬ ಏಜೆಂಟನಿಂದ ಆತನ ಪ್ರಥಾನಕರ್ತನಿಗೆ.
4. ವ್ಯವಹಾರದ ಕ್ರಮದಲ್ಲಿ ಅಥವಾ ಮುಂದುವರಿಕೆಯಲ್ಲಿ, ಒಬ್ಬ ಸಂಬಂಧಿತ ವ್ಯಕ್ತಿಯಿಂದ ಅಥವಾ ಭಾರತದ ಹೋರಗಿನ ಆತನ ಇತರೆ ಯಾವುದೇ ಕಾರ್ಯಸ್ಥಳಗಳಿಂದ ಒಬ್ಬ ತೆರಿಗೆದಾಯಕ ವ್ಯಕ್ತಿಯು ಸೇವೆಗಳನ್ನು ಆಮದು ಮಾಡುವುದು.

ಅನುಸೂಚಿ- II

[ಪ್ರಕರಣ 7ನ್ನು ನೋಡಿ]

ಸರಕುಗಳ ಮೂರ್ಕೆ ಅಥವಾ ಸೇವೆಗಳ ಮೂರ್ಕೆ ಎಂದು ಪರಿಗಣಿಸಬೇಕಾದ ಚಟುವಟಿಕೆಗಳು

1. ವರ್ಗಾವಣೆ

- (ಎ) ಸರಕುಗಳಲ್ಲಿನ ಸ್ವಾಮ್ಯದ ಯಾವುದೇ ವರ್ಗಾವಣೆಯು, ಸರಕುಗಳ ಮೂರ್ಕೆಯಾಗುತ್ತದೆ;
- (ಬಿ) ಅವಗಳ ಸ್ವಾಮ್ಯದ ವರ್ಗಾವಣೆಯಲ್ಲಿದೇ, ಸರಕುಗಳಲ್ಲಿನ ಹಕ್ಕಿನ ಅಥವಾ ಸರಕುಗಳಲ್ಲಿನ ಅವಿಭಾಜ್ಯ ಪಾಲಿನ ಯಾವುದೇ ವರ್ಗಾವಣೆಯು, ಸೇವೆಗಳ ಹೂರ್ಜಕೆಯಾಗುತ್ತದೆ;
- (ಸಿ) ಒಬ್ಬೆಡಂತೆ ಮೊಣಿಕ್ ಪ್ರತಿಫಲದ ಸಂದಾಯವಾದ ಮೇಲೆ ಭವಿಷ್ಯದ ದಿನಾಂಕದಲ್ಲಿ ಸರಕುಗಳಲ್ಲಿನ ಸ್ವತ್ತು ವರ್ಗವಾಗತಕ್ಕದ್ದು ಎಂದು ನಿಗದಿಪಡಿಸಿರುವ ಒಂದು ಕರಾರಿನ ಅಡಿಯಲ್ಲಿ ಸರಕುಗಳಲ್ಲಿನ ಸ್ವಾಮ್ಯದ ಯಾವುದೇ ವರ್ಗಾವಣೆಯು, ಸರಕುಗಳ ಮೂರ್ಕೆಯಾಗುತ್ತದೆ.

2. ಭೂಮಿ ಮತ್ತು ಕಟ್ಟಡ

- (ಎ) ಭೂಮಿಯ ಅಧಿಭೋಗಕ್ಕಾಗಿ ನೀಡಲಾಗುವ ಯಾವುದೇ ಭೋಗ್, ಗೇಣಿ, ಅನುಭೋಗ, ಪರವಾನಗಿಯು ಸೇವೆಗಳ ಮೂರ್ಕೆಯಾಗುತ್ತದೆ;
- (ಬಿ) ವ್ಯವಹಾರ ಅಥವಾ ವಾಣಿಜಕ್ಕಾಗಿ, ಮೊಣಿವಾಗಿಯಾಗಲೀ ಅಥವಾ ಭಾಗಶಃವಾಗಲೀ, ವಾಣಿಜ್, ಕ್ರಾರಿಕಾ ಅಥವಾ ವಸತಿ ಸಂಕೀರ್ಣವನ್ನು ಒಳಗೊಂಡಂತೆ ಕಟ್ಟಡಗಳನ್ನು ಯಾವುದೇ ಗೇಣಿ ಅಥವಾ ಬಾಡಿಗೆಗೆ ಕೊಡುವುದು, ಸೇವೆಗಳ ಮೂರ್ಕೆಯಾಗುತ್ತದೆ.

3. ಉಪಚರಣೆ ಅಥವಾ ಸಂಸ್ಕರಣೆ

ಇತರೇ ವ್ಯಕ್ತಿಗಳ ಸರಕುಗಳಿಗೆ ಅನ್ವಯಿಸಿದ ಯಾವುದೇ ಉಪಚರಣೆ ಅಥವಾ ಸಂಸ್ಕರಣೆಯು, ಸೇವೆಗಳ ಮೂರ್ಕೆಯಾಗುತ್ತದೆ.

4. ವ್ಯವಹಾರ ಅಸ್ತಿಗಳ ವರ್ಗಾವಣೆ

- (ಎ) ವ್ಯವಹಾರವನ್ನು ನಡೆಸುತ್ತಿರುವ ವ್ಯಕ್ತಿಯಿಂದ ಅಥವಾ ಆತನ ನಿದೇಶನಗಳ ಅಡಿಯಲ್ಲಿ ವ್ಯವಹಾರ ಅಸ್ತಿಗಳ ಭಾಗವಾಗಿರುವ ಸರಕುಗಳು, ಪ್ರತಿಫಲಕ್ಕಾಗಿರಲಿ ಅಥವಾ ಇಲ್ಲದಿರಲಿ, ವರ್ಗಾವಣೆ ಅಥವಾ ವಿಲೇವಾರಿಯಾಗಿದ್ದಲ್ಲಿ, ಅಂತಹ ಅಸ್ತಿಗಳ ಭಾಗವಾಗಿ ಎಂದಿಗೂ ಉಳಿಯದಯೇ, ಅಂಥ ವರ್ಗಾವಣೆ ಅಥವಾ ವಿಲೇವಾರಿಯು, ಆ ವ್ಯಕ್ತಿಯಿಂದಾದ ಸರಕುಗಳ ಮೂರ್ಕೆಯಾಗುತ್ತದೆ;
- (ಬಿ) ವ್ಯವಹಾರವನ್ನು ನಡೆಸುತ್ತಿರುವ ವ್ಯಕ್ತಿಯಿಂದ ಅಥವಾ ಆತನ ನಿದೇಶನದ ಅಡಿಯಲ್ಲಿ, ವ್ಯವಹಾರದ ಉದ್ದೇಶಗಳಾಗಿ ಹೊಂದಿರುವ ಅಥವಾ ಉಪಯೋಗಿಸಿದ ಸರಕುಗಳನ್ನು ಪ್ರತಿಫಲಕ್ಕಾಗಿರಲಿ ಅಥವಾ ಇಲ್ಲದಿರಲಿ, ವ್ಯವಹಾರದ ಉದ್ದೇಶವನ್ನು ಹೊರತುಪಡಿಸಿದ ಯಾವುದೇ ಉದ್ದೇಶಕ್ಕಾಗಿ ಯಾವುದೇ ಖಾಸಗಿಗಾಗಿ ಬಳಸಿದಾಗ ಅಥವಾ ಬಳಕೆಯಾದಾಗ, ಅಥವಾ ಯಾವುದೇ ವ್ಯಕ್ತಿಯ ಉಪಯೋಗಕ್ಕೆ ಲಭ್ಯ ಮಾಡಿದಾಗ, ಅಂಥ ಸರಕುಗಳನ್ನು ಬಳಕೆಗೆ ಲಭ್ಯವಾಗುವಂತೆ ಮಾಡುವುದು, ಸೇವೆಗಳ ಮೂರ್ಕೆಯಾಗುತ್ತದೆ;
- (ಸಿ) ಯಾವುದೇ ವ್ಯಕ್ತಿಯು, ತೆರಿಗೆದಾಯಕ ವ್ಯಕ್ತಿಯಾಗಿ ಸ್ಥಿತಿಗೊಂಡಲ್ಲಿ, ಆತನಿಂದ ನಡೆಸಲಾದ ಯಾವುದೇ ವ್ಯವಹಾರದ ಅಸ್ತಿಗಳ ಭಾಗವಾಗಿರುವ ಯಾವುದೇ ಸರಕುಗಳನ್ನು, ಆತನು ತೆರಿಗೆದಾಯಕ ವ್ಯಕ್ತಿಯಾಗಿ ಸ್ಥಿತಿಗೊಳ್ಳುವ ನಿಕಟ ಮಾರ್ವದಲ್ಲಿನ ಆತನ ವ್ಯವಹಾರದ ಕ್ರಮದಲ್ಲಿ ಅಥವಾ ಮುಂದುವರಿಕೆಯಲ್ಲಿ ಆತನಿಂದ ಮೂರ್ಕೆ ಮಾಡಲಾಗಿರುವವು ಎಂದು ಪರಿಭಾವಿಸತಕ್ಕದ್ದು, ಇದರ ಹೋರತಾಗಿ—

- (i) ವ್ಯವಹಾರವು ಚಾಲ್ತಿಯಲ್ಲಿರುವ ಸಂಸ್ಥೆಯಾಗಿ ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆಗೊಂಡಿರುವುದು; ಅಥವಾ
- (ii) ವ್ಯವಹಾರವು ತೆರಿಗೆದಾಯಕ ವ್ಯಕ್ತಿ ಎಂದು ಪರಿಭಾವಿತವಾಗುವ ಒಬ್ಬ ವೈಯಕ್ತಿಕ ಪ್ರತಿನಿಧಿಯಿಂದ ನಡೆಸುತ್ತಿರುವುದು.

5. ಸೇವೆಗಳ ಮೂರ್ಕೆ

ಕೆಳಕಂಡವುಗಳನ್ನು ಸೇವೆಗಳ ಮೂರ್ಕೆ ಎಂದು ಪರಿಗಣಿಸತಕ್ಕದ್ದು, ಎಂದರೆ:-

- (ಎ) ಸ್ಥಿರ ಸ್ವತನ್ನು ಬಾಡಿಗೆಗೆ ನೀಡುವುದು;
- (ಬಿ) ಸಕ್ಕಮ ಪ್ರಾಧಿಕಾರದಿಂದ, ಅಗತ್ಯವಿರುವಲ್ಲಿ, ಮೊರ್ಕಗೊಂಡ ಬಗ್ಗೆ ಪ್ರಮಾಣಪತ್ರ ನೀಡುವಿಕೆಯ ನಂತರ ಅಥವಾ ಅದರ ಪ್ರಭಾವ ಅಧಿಭೋಗದ ನಂತರ, ಇವುಗಳಲ್ಲಿ ಯಾವುದು ಹೊಡಲೋ ಆಗ ಸಂಮೋಖ ಪ್ರತಿಫಲವನ್ನು ಸ್ವೀಕರಿಸಲಾಗಿರುವುದನ್ನು ಹೊರತುಪಡಿಸಿದಂತೆ, ಕೊಳ್ಳುವವನಿಗೆ ಮೊರ್ಕವಾಗಿ ಅಥವಾ ಭಾಗಶಃವಾಗಿ ಮಾರಾಟ ಮಾಡುವ ಉದ್ದೇಶ ಹೊಂದಿರುವ ಒಂದು ಸಮುಚ್ಛಯ ಅಥವಾ ಕಟ್ಟಡವನ್ನು ಒಳಗೊಂಡಂತೆ, ಒಂದು ಸಮುಚ್ಛಯ, ಕಟ್ಟಡ, ಸಿವಿಲ್ ಕಟ್ಟಡ ಅಥವಾ ಅದರ ಒಂದು ಭಾಗದ ನಿರ್ಮಾಣ.

ಏವರಣ್ಟೆ- ಈ ಖಂಡದ ಉದ್ದೇಶಗಳಿಗಾಗಿ-

- (1) ಪದಾವಳಿಯಾದ “ಸಕ್ಕಮ ಪ್ರಾಧಿಕಾರ” ಎಂದರೆ, ಸರ್ಕಾರ ಅಥವಾ ತತ್ವಾಲಿಕ್ಕಾರ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಮೊರ್ಕಗೊಂಡ ಬಗ್ಗೆ ಪ್ರಮಾಣಪತ್ರವನ್ನು ನೀಡಲು ಪ್ರಾಧಿಕೃತವಾದ ಯಾವುದೇ ಪ್ರಾಧಿಕಾರ ಮತ್ತು ಅಂಥ ಪ್ರಾಧಿಕಾರದಿಂದ ಅಂಥ ಪ್ರಮಾಣ ಪತ್ರ ಅಗತ್ಯವಿಲ್ಲದ ಸಂದರ್ಭದಲ್ಲಿ, ಕೆಳಕಂಡ ಯಾವುದೇ ವ್ಯಕ್ತಿಗಳಿಂದ, ಅಂದರೆ:-

- (i) ವಾಸ್ತುಶಿಲ್ಪಿಗಳ ಅಧಿನಿಯಮ, 1972ರ (1972ರ ಕೇಂದ್ರ ಅಧಿನಿಯಮ 20) ಅಡಿಯಲ್ಲಿ ರಚಿತವಾದ ವಾಸ್ತುಶಿಲ್ಪ ಪರಿಷತ್ತಾನಲ್ಲಿ ನೋಂದಣಿಯಾಗಿರುವ ಒಬ್ಬ ವಾಸ್ತುಶಿಲ್ಪ; ಅಥವಾ
- (ii) ಇಂಜಿನಿಯರುಗಳ ಸಂಸ್ಥೆಯೊಂದಿಗೆ ನೋಂದಣಿಯಾಗಿರುವ ಒಬ್ಬ ಚಾಟ್‌ಡೋಂ ಇಂಜಿನಿಯರ್; ಅಥವಾ
- (iii) ಸಂಬಂಧಿತ ನಗರ ಅಥವಾ ಪಟ್ಟಣ ಅಥವಾ ಗ್ರಾಮದ ಸ್ಥಳೀಯ ಸಂಸ್ಥೆಗಳ ಅಥವಾ ಅಭಿವೃದ್ಧಿ ಅಥವಾ ಯೋಜನಾ ಪ್ರಾಧಿಕಾರದ ಒಬ್ಬ ಪರವಾನಗಿ ಪಡೆದ ಯೋಜನೆದಾರ;

- (2) ಪದಾವಳಿಯಾದ “ನಿರ್ಮಾಣ” ಎನ್ನಲ್ಲಿರುವ ಸೇರ್ವರ್‌ಜೆಗಳು, ಮಾರ್ಪಾಟಾಗಳು, ಪ್ರತಿಸ್ಥಾಪನೆಗಳು ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಸಿವಿಲ್ ಕಟ್ಟಡಗಳಿಗೆ ಹೊಸ ರೂಪ ಕೊಡುವುದನ್ನು ಒಳಗೊಳ್ಳಲ್ಪಡೆ;

- (ಸಿ) ಯಾವುದೇ ಬೌದ್ಧಿಕ ಅಸ್ತಿತ್ವಕ್ಕಿನ ತಾತ್ಪರ್ಯಲಿಕ ವರ್ಗಾವಳೆ ಅಥವಾ ಬಳಕೆಗೆ ಅನುಮತಿಸುವುದು ಅಥವಾ ಅನುಭವಿಸುವುದು;
- (ಡಿ) ಮಾಹಿತಿ ತಂತ್ರಜ್ಞಾನ ತಂತ್ರಾಂಶದ ಅಭಿವೃದ್ಧಿ, ವಿನ್ಯಾಸ, ಕಾರ್ಯವಿಧಿ, ಗ್ರಾಹಕೀಕರಣ, ಅಳವಡಿಕೆ, ಉನ್ನತೀಕರಣ, ವಿಸ್ತರಣೆ, ಅನುಷ್ಠಾನ;
- (ಇ) ಒಂದು ಕ್ರಿಯೆಯನ್ನು ಮಾಡಿರುವ, ಅಥವಾ ಒಂದು ಕ್ರಿಯೆಯನ್ನು ಅಥವಾ ಒಂದು ಸನ್ವಿವೇಶವನ್ನು ಸಹಿಸಿಕೊಳ್ಳುವ, ಅಥವಾ ಒಂದು ಕ್ರಿಯೆಯನ್ನು ಮಾಡುವ ಬಾಧ್ಯತೆಯನ್ನು ಒಬ್ಬಕೊಳ್ಳುವುದು; ಮತ್ತು
- (ಎಫ್) ನಗದು, ಮುಂದೂಡಲಾದ ಸಂದಾಯ ಅಥವಾ ಇನ್ನಿತರ ಮೌಲ್ಯದಾಯಕ ಪ್ರತಿಫಲಕ್ಕಾಗಿ, ಯಾವುದೇ ಉದ್ದೇಶಕ್ಕಾಗಿ ಯಾವುದೇ ಸರಕುಗಳನ್ನು ಉಪಯೋಗಿಸುವ ಹಕ್ಕಿನ ವರ್ಗಾವಳೆ (ಒಂದು ನಿರ್ದಿಷ್ಟಪಡಿಸಿದ ಅವಧಿಗಾಗಿರಲಿ ಅಥವಾ ಇಲ್ಲಿದರಲಿ)

6. ಸಂಯುಕ್ತ ಮೂರ್ಕೆ

ಕೆಳಕಂಡ ಸಂಯುಕ್ತ ಮೂರ್ಕೆಗಳನ್ನು “ಸೇವೆಗಳ ಮೂರ್ಕೆಗಳು” ಎಂದು ಪರಿಗಣಿಸತಕ್ಕದ್ದು, ಎಂದರೆ:-

- (ಎ) ಪ್ರಕರಣ 2ರ ಖಂಡ (119)ರಲ್ಲಿ ಪರಿಭಾಷಿಸಿದಂತೆ ಗುತ್ತಿಗೆ ಕಾಮಗಾರಿ; ಮತ್ತು
- (ಬಿ) ಯಾವುದೇ ಸೇವೆಯ ರೂಪದಲ್ಲಿ ಅಥವಾ ಭಾಗವಾಗಿ ಅಥವಾ ಎಂಥದೋ ಇನ್ನಿತರ ಯಾವುದೇ ವಿಧಾನದಲ್ಲಿ, ಮಾನವನ ಅನುಭೋಗಕ್ಕಾಗಿ ಆಹಾರ ಅಥವಾ ಯಾವುದೇ ಇತರ ವಸ್ತುಗಳಾಗಿರುವ ಅಥವಾ ಯಾವುದೇ ಪಾನೀಯವಾಗಿರುವ (ಮಾನವನ ಅನುಭೋಗಕ್ಕಾಗಿರುವ ಮದ್ಯಸಾರದ ಪಾನೀಯವನ್ನು ಹೊರತುಪಡಿಸಿದಂತೆ) ಸರಕುಗಳ ಮೂರ್ಕೆ, ಅಂಥ ಸೇವೆಗಳ ಮೂರ್ಕೆ, ನಗದು, ಮುಂದೂಡಲಾದ ಸಂದಾಯ ಅಥವಾ ಇನ್ನಿತರ ಮೌಲ್ಯದಾಯಕ ಪ್ರತಿಫಲಕ್ಕಾಗಿದಲ್ಲಿ.

7. ಸರಕುಗಳ ಮೂರ್ಕೆ.

ಕೆಳಕಂಡವುಗಳನ್ನು ಸರಕುಗಳ ಮೂರ್ಕೆ ಎಂದು ಪರಿಗಣಿಸತಕ್ಕದ್ದು, ಎಂದರೆ:-

- ಯಾವುದೇ ನಿಗಮಿತವಲ್ಲದ ಸಂಘದಿಂದ ಅಥವಾ ವ್ಯಕ್ತಿಗಳ ಸಂಸ್ಥೆಯಿಂದ ಅದರ ಸದಸ್ಯರಿಗೆ ನಗದು, ಮುಂದೂಡಲಾದ ಸಂದಾಯ ಅಥವಾ ಇನ್ನಿತರ ಮೌಲ್ಯದಾಯಕ ಪ್ರತಿಫಲಕ್ಕಾಗಿ ಸರಕುಗಳ ಮೂರ್ಕೆ.

ಅನುಸೂಚಿ- III

[ಪ್ರಕರಣ 7ನೇ ನೋಡಿ]

ಸರಹಗಳ ಪೂರ್ವಕೆಯೂ ಅಲ್ಲ ಅಥವಾ ಸೇವೆಗಳ ಪೂರ್ವಕೆಯೂ ಅಲ್ಲ ಎಂದು ಪರಿಗಳಿಂದಬೇಕಾದ ಚಟುವಟಿಕೆಗಳು ಅಥವಾ ವ್ಯವಹಾರಗಳು

1. ಆತನ ಉದ್ದೋಧನೆ ಕ್ರಮದಲ್ಲಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಒಬ್ಬ ಉದ್ದೋಧನೆಯಿಂದ ಉದ್ದೋಧನಾತನಿಗೆ ಒದಗಿಸುವ ಸೇವೆಗಳು.
2. ತತ್ವಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸಾಫ್ಟೀತಾಗಿರುವ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಒದಗಿಸುವ ಸೇವೆಗಳು.
 - (ಎ) ಸಂಸತ್ತ ಸದಸ್ಯರಿಂದ, ರಾಜ್ಯ ಶಾಸನ ಸಭೆಗಳ ಸದಸ್ಯರಿಂದ, ಪಂಚಾಯಿತಿಗಳ ಸದಸ್ಯರಿಂದ, ಮರಸಭೆಗಳ ಸದಸ್ಯರಿಂದ, ಮತ್ತು ಇತರ ಸ್ಥಳೀಯ ಪ್ರಾಧಿಕಾರಗಳ ಸದಸ್ಯರಿಂದ ನೆರವೇರಿಸುವ ಪ್ರಕಾರ್ಯಗಳು;
 - (ಬಿ) ಸಂವಿಧಾನದ ಉಪಭಂಧಗಳಿಗೆ ಅನುಗುಣವಾಗಿ ಆ ಸಾಮಧ್ಯದಲ್ಲಿ ಯಾವುದೇ ಮದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯಿಂದ ನೆರವೇರಿಸುವ ಕರ್ತವ್ಯಗಳು; ಅಥವಾ
 - (ಒ) ಕೆಂದ್ರ ಸರ್ಕಾರ ಅಥವಾ ಒಂದು ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಸಾಫ್ಟೀತಾಗಿರುವ ಒಂದು ಸಂಸ್ಥೆಯಲ್ಲಿ ಒಬ್ಬ ಮುಖ್ಯಸ್ಥನಾಗಿರುವ ಅಥವಾ ಒಬ್ಬ ಸದಸ್ಯನಾಗಿರುವ ಅಥವಾ ಒಬ್ಬ ನಿರ್ದೇಶಕನಾಗಿರುವ ಮತ್ತು ಈ ಬಿಂಡದ ಪ್ರಾರಂಭಗೊಳ್ಳುವಿಕೆಯ ಮುನ್ನ ಒಬ್ಬ ಉದ್ದೋಧನೆ ಎಂದು ಪರಿಭಾವಿತನಾಗದಿರುವ, ಯಾವುದೇ ವ್ಯಕ್ತಿಯಿಂದ ನೆರವೇರಿಸುವ ಕರ್ತವ್ಯಗಳು.
3. ಮೃತನ ಸಾಗಾಣಿಕೆಯನ್ನು ಒಳಗೊಂಡಂತೆ, ಅಂತ್ಯೋಹರಿ, ಶವಸಂಸ್ಕರ, ಜಿತಾಗಾರ, ಅಥವಾ ಶವಾಗಾರದ ಸೇವೆಗಳು.
4. ಭೂಮಿಯ ಮಾರಾಟ ಮತ್ತು ಅನುಸೂಚಿ IIರ ಬಿಂಡಿಕೆ 5ರ ಬಿಂಡ (ಬಿ)ಗೆ ಒಳಪಟ್ಟಂತೆ ಕಟ್ಟಡದ ಮಾರಾಟ.
5. ಲಾಟರಿ, ಬೆಟ್ಟಿಂಗ್ ಮತ್ತು ಜೂಜನ್ನು ಹೊರತುಪಡಿಸಿದ ಕ್ರಮಾಹಾರ ಕ್ಷೇತ್ರಗಳು.
6. ವಿವರಣೆ- ಬಿಂಡಿಕೆ 2ರ ಉದ್ದೇಶಗಳಾಗಿ, “ನ್ಯಾಯಾಲಯ” ಎನ್ನುವ ಪದ ಜಿಲ್ಲೆ ನ್ಯಾಯಾಲಯ, ಉಜ್ಜ್ವಲ ನ್ಯಾಯಾಲಯ ಮತ್ತು ಸಪ್ರೋಜ್ ನ್ಯಾಯಾಲಯವನ್ನು ಒಳಗೊಳ್ಳುವುದು.

ಕನಾಂಟಿಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ದ್ವಾರಕನಾಥ್ ಬಾಬು
 ಸರ್ಕಾರದ ಕಾರ್ಯದರ್ಶಿ
 ಸಂಸದೀಯ ವ್ಯವಹಾರಗಳ ಇಲಾಖೆ



ಕರ್ನಾಟಕ ರಾಜ್ಯವು

ಅಧಿಕೃತವಾಗಿ ಪ್ರಕಟಿಸಲಾದುದು

ବିଶେଷ ରାଜ୍ୟ ପ୍ରତିକା

ಭಾನ-IVA ಬೆಂಗಳೂರು, ಶನಿವಾರ, ಹೆಚ್ಚೆಂಬರ್ ೨೯, ೨೦೧೮ (ಅಶ್ವಯುಜ ೨, ಶಕ ವರ್ಷ ೧೯೪೦)
 Part-IVA Bengaluru, Saturday, September 29, 2018 (Ashwayuja 2, Shaka Varsha 1940) ನಂ. ೧೩೭೫
 No. 1375

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂಪನ್ಮೂಲ 22 ಶಾಸನ 2018, ಬೆಂಗಳೂರು, ದಿನಾಂಕ: 29.09.2018

ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ಯುಪಡಿ) ಅಧ್ಯಾದೇಶ, 2018 ಇದಕ್ಕೆ 2018ರ ಸೆಪ್ಟೆಂಬರ್ ತಿಂಗಳ 29ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೂರೆತ್ತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2018ರ ಕನಾಟಕ ಅಧ್ಯಾದೇಶ ಸಂಖ್ಯೆ: 01 ಎಂಬುದಾಗಿ ಕನಾಟಕ ರಾಜ್ಯ ಪ್ರತ್ಯೇಕ ಪಕ್ಷಗಳಿಗೆ ನೀಡಲಾಗಿದೆ.

2018ರ ಕನಾಟಕ ಅಧ್ಯಾದೇಶ ಸಂಖ್ಯೆ 01

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ಯುಪಡಿ) ಅಧ್ಯಾದೇಶ, 2018

(ಭಾರತ ಗೊರಾಜ್ಯದ ಅರವತ್ತೊಂಬತ್ತನೇಯ ವರ್ಷದಲ್ಲಿ ಕನಾರ್ಟಿಕ ರಾಜ್ಯಪಾಲರಿಂದ ಪ್ರಶ್ನಾಪಿತವಾಗಿ 2018ರ ಸೆಪ್ಟೆಂಬರ್ 29ನೇ ದಿನಾಂಕದಂದು ಕನಾರ್ಟಿಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ನ್ನು (2017ರ ಕನಾಟಕ ಅಧಿನಿಯಮ 27 ತಿದ್ದುಪಡಿ ಮಾಡುವುದಕ್ಕಾಗಿ ೪೦ದು ಅಧಾರೀಶೆ.

ಈಗ ಕನಾರ್ಟಕ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕನಾರ್ಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ನ್ನು (2017ರ ಕನಾರ್ಟಕ ಅಧಿನಿಯಮ 27) ತಿದ್ದುಪಡಿ ಮಾಡಿ ಅಧ್ಯಾದೇಶವನ್ನು ಪ್ರಖ್ಯಾಪಿಸುವುದಕ್ಕಾಗಿ ಕೊಡಲೇ ಕ್ರಮ ಕೈಗೊಳ್ಳಲುವುದನ್ನು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆ ಎಂದು ಕನಾರ್ಟಕದ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;

ಅದ್ದರಿಂದ, ಈಗ ಭಾರತ ಸಂವಿಧಾನದ ಅನುಷ್ಠೇದ 213ರ ವಿಂದ (1)ರಿಂದ ಪ್ರದರ್ಶಿಸಾದ ಅಧಿಕಾರವನ್ನು ಚಲಾಯಿಸಿ ಕನಾಂಟಕದ ಮಾನ್ಯ ರಾಜ್ಯಪಾಲರು ಈ ಕೆಳಕಂಡ ಅಧ್ಯಾದೇಶವನ್ನು ಫೋಣಿಸಲು ಹಷ್ಟಿಸುತ್ತಾರೆ, ಎಂದರೆ:-

1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (1) ಈ ಅಧ್ಯಾದೇಶವನ್ನು ಕನಾಂಟಿಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, 2018 ಎಂದು ಕರೆಯಲಾಗುತ್ತದೆ.

- (2) ଅନ୍ୟଧା ଲାପବଂଧିସିଦୁନମ୍ବୀଳିଦୁ, କୁ ଅଧ୍ୟାଦେଶଦ ଲାପବଂଧଗଲୁ ସକାର ରାଜସ୍ପତ୍ରଦଲ୍ଲି ଅଧିସୋଜନେଯ ମୂଲକ ସକାରରୁ ଗୋଟୁପଢ଼ିବୁବାଦ ଅନ୍ଧ ଦିନାଂକଦିନଦ ଜାରିଗେ ବରତକ୍ଷମ୍ବାଦ:

ಪರಂತು, ಈ ಅಧ್ಯಾದೇಶದ ಬೇರೆ ಬೇರೆ ಉಪಭಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಬಹುದು ಮತ್ತು ಯಾವುದೇ ಉಪಭಂಧದಲ್ಲಿ ಈ ಅಧ್ಯಾದೇಶದ ಪ್ರಾರಂಭದ ಯಾವುದೇ ಉಲ್ಲೇಖಿಸಿದ್ದ ಆ ಉಪಭಂಧ ಜಾರಿಗೆ ಬಂದ ಉಲ್ಲೇಖಿಸಿದ್ದು.

2. 2ನೇ ಪ್ರಕರಣದ ತಿದ್ದುಪಡಿ.- ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 2ನೇ ಪ್ರಕರಣದಲ್ಲಿ,-

(1) ಖಂಡ (4)ರಲ್ಲಿ “ಅಪೀಲು ಪ್ರಾಧಿಕಾರ ಮತ್ತು ಅಪೀಲು ನ್ಯಾಯಾಧಿಕರಣ” ಎಂಬ ಪದಗಳಿಗೆ, “ಅಪೀಲು ಪ್ರಾಧಿಕಾರ, ಅಪೀಲು ನ್ಯಾಯಾಧಿಕರಣ ಮತ್ತು ಪ್ರಕರಣ 171ರ ಉಪ ಪ್ರಕರಣ (2)ರಲ್ಲಿ ಉಲ್ಲೇಖಿಸಲಾದ ಪ್ರಾಧಿಕಾರ” ಎಂಬ ಪದಗಳು, ಆವರಣ ಚಿಹ್ನೆಗಳು ಮತ್ತು ಸಂಖ್ಯೆಗಳನ್ನು ಪ್ರತಿಯೋಜಿಸತಕ್ಕದ್ದು;

(2) ಖಂಡ (16)ರಲ್ಲಿ “ಕೇಂದ್ರ ಅಭಿಕಾರ ಮತ್ತು ಸೀಮಾಸುಂಕ ಮಂಡಳಿ” ಎಂಬ ಪದಗಳಿಗೆ, “ಕೇಂದ್ರ ಪರೋಕ್ಷ ತೆರಿಗೆಗಳ ಮತ್ತು ಸೀಮಾಸುಂಕ ಮಂಡಳಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(3) ಖಂಡ (17)ರಲ್ಲಿ, ಉಪಖಂಡ (ಎಚ್)ಗೆ, ಈ ಕೆಳಕಂಡ ಉಪಖಂಡವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಎಚ್) ಟೋಟಲ್‌ಸೇಟರ್ ಮೂಲಕ ಅಥವಾ ಬುಕ್ ಮೇಕರನಿಗೆ ನೀಡಲಾದ ಪರವಾನಿಗೆಯ ಮೂಲಕವೂ ಒಳಗೊಂಡಂತೆ ರೇಸ್ ಕ್ಲೇಬ್‌ನ ಚಟುವಟಿಕೆಗಳು ಅಥವಾ ಅಂಥ ಕ್ಲೇಬ್‌ನಲ್ಲಿ ಪರವಾನಗಿ ಪಡೆದ ಬುಕ್ ಮೇಕರನ ಚಟುವಟಿಕೆಗಳು; ಮತ್ತು”;

(4) ಖಂಡ (18)ನ್ನು ಬಿಟ್ಟಬಿಡತಕ್ಕದ್ದು;

(5) ಖಂಡ (35)ರಲ್ಲಿ “ಖಂಡ (ಸಿ)” ಎಂಬ ಪದ, ಆವರಣ ಚಿಹ್ನೆ ಮತ್ತು ಅಕ್ಷರಕ್ಕೆ, “ಖಂಡ (ಬಿ)” ಎಂಬ ಪದ, ಆವರಣ ಚಿಹ್ನೆ ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು;

(6) ಖಂಡ (69)ರ, ಉಪಖಂಡ (ಎಫ್)ನಲ್ಲಿ “ಅನುಷ್ಠೇದ 371” ಎಂಬ ಪದ ಮತ್ತು ಅಂಕಿಗಳ, ತರುವಾಯ “ಮತ್ತು ಅನುಷ್ಠೇದ 371ಇಂದೆ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;

(7) ಖಂಡ (102)ರಲ್ಲಿ ಈ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ.-ಸಂದೇಹಗಳ ನಿವಾರಣೆಗಾಗಿ, “ಸೇವೆಗಳು” ಎಂಬ ಪದಾವಳಿಯಲ್ಲಿ ಭದ್ರತೆಗಳಲ್ಲಿನ ವ್ಯವಹಾರಗಳಿಗೆ ಅನುಕೂಲ ಅಥವಾ ವ್ಯವಸ್ಥೆ ಮಾಡಿಕೊಡುವುದನ್ನು ಒಳಗೊಳ್ಳಬೇಕಾಗಿ ಎಂದು ಈ ಮೂಲಕ ಸ್ವಾಂತ್ರ್ಯಕರಿಸಲಾಗಿದೆ.”

3. 7ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 7ರಲ್ಲಿ 2017ರ ಜುಲೈ ಮೊದಲನೇ ದಿನದಿಂದ ಜಾರಿಗೆ ಬರುವಂತೆ,-

(1) ಉಪ ಪ್ರಕರಣ (1)ರಲ್ಲಿ,-

(ಎ) ಖಂಡ (ಬಿ)ಯಲ್ಲಿ, “ಪ್ರತಿಫಲಕ್ಕಾಗಿ ಮಾಡಿದ ಸೇವೆಗಳ ಆಮದು;” ಎಂಬ ಪದಗಳ ತರುವಾಯ “ಮತ್ತು” ಎಂಬ ಪದವನ್ನು ಸೇರಿಸತಕ್ಕದ್ದು ಮತ್ತು ಯಾವಾಗಲೂ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು;

(ಬಿ) ಖಂಡ (ಸಿ)ಯಲ್ಲಿ, “ನಿರ್ದಿಷ್ಟಪಡಿಸಿದ ಚಟುವಟಿಕೆಗಳು;” ಎಂಬ ಪದಗಳ ನಂತರದ “ಮತ್ತು” ಎಂಬ ಪದವನ್ನು ಬಿಟ್ಟಬಿಡತಕ್ಕದ್ದು ಮತ್ತು ಯಾವಾಗಲೂ ಬಿಟ್ಟಬಿಡಲಾಗಿದೆ ಎಂದು ಭಾವಿಸತಕ್ಕದ್ದು;

(ಸಿ) ಖಂಡ (ಡಿ)ಯನ್ನು ಬಿಟ್ಟಬಿಡತಕ್ಕದ್ದು ಮತ್ತು ಯಾವಾಗಲೂ ಬಿಟ್ಟಬಿಡಲಾಗಿದೆ ಎಂದು ಭಾವಿಸತಕ್ಕದ್ದು;

(2) ಉಪ ಪ್ರಕರಣ (1)ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಮತ್ತು ಯಾವಾಗಲೂ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ:-

“(ಎ) ಕೆಲವು ಚಟುವಟಿಕೆಗಳು ಅಥವಾ ವ್ಯವಹಾರಗಳು ಉಪಪ್ರಕರಣ (1)ರ ಉಪಭಂಧಗಳಿಗೆ ಅನುಸಾರವಾಗಿ ಒಂದು ಮೂರ್ಕೆ ಎಂದು ಸಾಫ್ಟಿತ್ವಾಗುವಂತಿದ್ದಲ್ಲಿ, ಅವುಗಳನ್ನು ಅನುಸೂಚಿ II ರಲ್ಲಿ ಉಲ್ಲೇಖಿಸಿದಂತೆ ಸರಕುಗಳ ಮೂರ್ಕೆ ಎಂದಾಗಲಿ ಅಥವಾ ಸೇವೆಗಳ ಮೂರ್ಕೆ ಎಂದಾಗಲಿ ಪರಿಗಣಿಸತಕ್ಕದ್ದು.”

(3) ಉಪಪ್ರಕರಣ (3)ರಲ್ಲಿ “ಉಪಪ್ರಕರಣ (1) ಮತ್ತು (2)” ಎಂಬ ಪದಗಳು, ಆವರಣ ಚಿಹ್ನೆಗಳು, ಮತ್ತು ಸಂಖ್ಯೆಗಳಿಗೆ, “ಉಪಪ್ರಕರಣ (1), (1ಎ) ಮತ್ತು (2)” ಎಂಬ ಪದಗಳು, ಆವರಣ ಚಿಹ್ನೆಗಳು, ಅಂಕಿಗಳು ಮತ್ತು ಅಕ್ಷರಗಳನ್ನು ಪ್ರತಿಯೋಜಿಸತಕ್ಕದ್ದು.

4. 9ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 9ರಲ್ಲಿ, ಉಪಪ್ರಕರಣ (4)ಕ್ಕೆ ಈ ಮುಂದಿನ ಉಪಪ್ರಕರಣವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(4) ಒಬ್ಬ ನೋಂದಾಯಿತನಲ್ಲದ ಮೂರ್ಕೆಕೆದಾರನಿಂದ, ಸ್ವೀಕರಿಸಿದ ನಿರ್ದಿಷ್ಟಪಡಿಸಿದ ವರ್ಗಗಳ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮೂರ್ಕೆಕೆಗೆ ಸಂಬಂಧಿಸಿದಂತೆ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಸ್ವೀಕರಿಸುವವನಾಗಿ, ಅವುಗಳ ಮೇಲೆ ತೆರಿಗೆಯನ್ನು ಹಿಮ್ಮುಖಿ ವಿಧಿಸುವಿಕೆ ಆಧಾರದಲ್ಲಿ, ಸಂದಾಯ ಮಾಡುವಂತಹ ನೋಂದಾಯಿತ ವ್ಯಕ್ತಿಗಳ ವರ್ಗಗಳನ್ನು ಪರಿಷತ್ತಿನ ಶಿಫಾರಸಿನ ಮೇಲೆ, ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದು ಮತ್ತು ಆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಅಂಥ ಮೂರ್ಕೆಕೆಗೆ ಸಂಬಂಧಿಸಿದಂತೆ ತೆರಿಗೆಯನ್ನು ಪಾವತಿಸಲು ಬಾಧ್ಯತೆಯಿಲ್ಲ ವ್ಯಕ್ತಿಯಾಗಿದ್ದರೆ ಹೇಗೋ ಹಾಗೆ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಸ್ವೀಕರಿಸುವವನಿಗೆ ಅನ್ವಯವಾಗತಕ್ಕದ್ದು.”

5. 10ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 10ರಲ್ಲಿ,

(1) ಉಪಪ್ರಕರಣ (1)ರಲ್ಲಿ-

(ಎ) “ಸಂದಾಯ ಮಾಡಬೇಕಾದ ತೆರಿಗೆಯ ಬದಲು, ನಿಯಮಿಸಬಹುದಾದ ಅಂಥ ದರದಲ್ಲಿ ಲೆಕ್ಕಹಾಕಲಾದ” ಎಂಬ ಪದಗಳಿಗೆ “ಪ್ರಕರಣ 9ರ ಉಪಪ್ರಕರಣ (1)ರ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯ ಬದಲು, ನಿಯಮಿಸಬಹುದಾದ ಅಂಥ ದರದಲ್ಲಿ ಲೆಕ್ಕಹಾಕಲಾದ ತೆರಿಗೆಯ ಮೊತ್ತ” ಎಂಬ ಪದಗಳು, ಆವರಣ ಚಿಹ್ನೆಗಳು, ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಪರಂತುಕದಲ್ಲಿ, “ಒಂದು ಕೋಟಿ ರೂಪಾಯಿಗಳನ್ನು” ಎಂಬ ಪದಗಳಿಗೆ “ಒಂದು ಕೋಟಿ ಏವತ್ತು ಲಕ್ಷ ರೂಪಾಯಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಸಿ) ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಮತ್ತು ಪರಂತು, ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ)ಯ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ಆಯ್ದು ಮಾಡಿಕೊಳ್ಳುವ ವ್ಯಕ್ತಿಯು, ಹಿಂದಿನ ಹಣಕಾಸು ವರ್ಷದಲ್ಲಿ ರಾಜ್ಯದೊಳಗಿನ ವಹಿವಾಟಿನ ಶೇಕಡ ಹತ್ತು ಅಥವಾ ಏದು ಲಕ್ಷ ರೂಪಾಯಿಗಳು, ಇವುಗಳಲ್ಲಿ ಯಾವುದು ಹೆಚ್ಚೋ, ಅದನ್ನು ಮೀರದ ಮೌಲ್ಯದ ಸೇವೆಗಳನ್ನು ಅನುಸೂಚಿ IIರ ಖಂಡಕ್ಕೆ 6ರ ಖಂಡ (ಬಿ)ಯಲ್ಲಿ ಉಲ್ಲೇಖಿಸಿರುವವನ್ನು ಹೊರತುಪಡಿಸಿದಂತೆ ಮೂರ್ಕೆ ಮಾಡಬಹುದು.”;

(2) ಉಪಪ್ರಕರಣ (2)ರಲ್ಲಿ, ಖಂಡ (ಎ)ಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಎ) ಉಪಪ್ರಕರಣ (1)ರಲ್ಲಿ ಉಪಬಂಧಿಸಿದುದನ್ನಿಂದು, ಅವನು ಸೇವೆಗಳ ಮೂರ್ಕೆಕೆಯಲ್ಲಿ ತೊಡಗಿರಬಾರದು;”.

6. 12ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 12ರಲ್ಲಿ, ಉಪಪ್ರಕರಣ (2)ರಲ್ಲಿ, ಖಂಡ (ಎ)ನಲ್ಲಿ, “ಉಪಪ್ರಕರಣ (1)ರ” ಎಂಬ ಪದಗಳು, ಆವರಣ ಚಿಹ್ನೆಗಳು, ಮತ್ತು ಅಂಕಿಗಳನ್ನು ಬಿಟ್ಟಬಿಡತಕ್ಕದ್ದು.

7. 13ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 13ರ, ಉಪಪ್ರಕರಣ (2)ರಲ್ಲಿ, ಖಂಡ(ಎ) ಮತ್ತು ಖಂಡ (ಬಿ)ಯಲ್ಲಿ “ಉಪಪ್ರಕರಣ (2)ರ” ಎಂಬ ಪದಗಳು, ಆವರಣ ಚಿಹ್ನೆಗಳು, ಮತ್ತು ಅಂಕಿಯನ್ನು ಬಿಟ್ಟಬಿಡತಕ್ಕದ್ದು.

8. 16ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 16ರ, ಉಪಪ್ರಕರಣ (2)ರಲ್ಲಿ,-

(1) ಖಂಡ(ಬಿ)ಯಲ್ಲಿ, ವಿವರಣೆಗೆ, ಈ ಮುಂದಿನ ವಿವರಣೆಯನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“ವಿವರಣೆ:- ಈ ಖಂಡದ ಉದ್ದೇಶಗಳಿಗಾಗಿ,-

(ಿ) ಮೂರ್ಕೆಕೆದಾರನಿಂದ, ಸ್ವೀಕರಿಸುವವನಿಗೆ ಅಥವಾ ಅಂತಹ ನೋಂದಾಯಿತ ವ್ಯಕ್ತಿಯ ನಿರ್ದೇಶನದ ಮೇಲೆ ವಿಜೆಂಟ್ ಆಗಿಯಾದರೂ ಅಥವಾ ಅನ್ವಧಾ ಆಗಿಯಾದರೂ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗೆ,

ಸರಕುಗಳ ಸಾಗಾಣಿಕೆಯ ಮುನ್ನ ಅಥವಾ ಸಮಯದಲ್ಲಿ, ಸರಕುಗಳ ಸ್ವಾಮ್ಯದ ದಸ್ತಾವೇಚುಗಳ ವರ್ಗಾವಣೆಯ ಮೂಲಕವಾಗಲಿ ಅಥವಾ ಅನ್ಯಥಾ ಆಗಲಿ, ಸರಕುಗಳನ್ನು ಬಟವಾಡೆ ಮಾಡಿದ್ದಾಗ;

(ii) ಮೂರ್ಕೆದಾರನು ಯಾವುದೇ ವ್ಯಕ್ತಿಗೆ, ಅಂಥ ನೋಂದಾಯಿತ ವ್ಯಕ್ತಿಯ ಸರಕುಗಳನ್ನು ಸ್ವೀಕರಿಸಿದ್ದಾನೆಂದು ನಿರ್ದೇಶನದ ಮೇರೆಗೆ ಆತನ ಪರವಾಗಿ ಸೇವೆಗಳನ್ನು ಒಬಗಿಸಿದ್ದಾಗ,

-ನೋಂದಾಯಿತ ವ್ಯಕ್ತಿಯು ಸರಕುಗಳನ್ನು ಅಥವಾ ಸಂದರ್ಭಾನುಸಾರವಾಗಿ ಸೇವೆಗಳನ್ನು ಸ್ವೀಕರಿಸಿದ್ದಾನೆಂದು ಭಾವಿಸತಕ್ಕದ್ದು;

(2) ಖಂಡ (ಸಿ)ಯಲ್ಲಿ, “ಪ್ರಕರಣ 41ರ” ಎಂಬ ಪದ ಮತ್ತು ಅಂಕಿಗಳಿಗೆ, “ಪ್ರಕರಣ 41ರ ಅಥವಾ ಪ್ರಕರಣ 43ರ ಯ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು.

9. 17ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 17ರಲ್ಲಿ,

(1) ಉಪಪ್ರಕರಣ (3)ರಲ್ಲಿ, ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ.- ಈ ಉಪಪ್ರಕರಣದ ಉದ್ದೇಶಗಳಾಗಿ, “ವಿನಾಯಿತಿ ಮೂರ್ಕೆಕೆಯ ಮೌಲ್ಯವು” ಎಂಬ ಪದಾವಳಿಯು ಅನುಸೂಚಿ IIIರಲ್ಲಿ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಅಥವಾ ವ್ಯವಹಾರಗಳ ಮೌಲ್ಯವನ್ನು, ಸದರಿ ಅನುಸೂಚಿಯ ಖಂಡಕೆ 5ರಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿದಂತೆ, ಒಳಗೊಳ್ಳತಕ್ಕದ್ದಲ್ಲ.”;

(2) ಉಪಪ್ರಕರಣ (5)ರಲ್ಲಿ, ಖಂಡ (ಎ) ಮತ್ತು (ಬಿ)ಗಳಿಗೆ, ಈ ಮುಂದಿನ ಖಂಡಗಳನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಎ) ಹದಿಮೂರು ವ್ಯಕ್ತಿಗಳಿಗಂತ (ಚಾಲಕನನ್ನು ಒಳಗೊಂಡಂತೆ) ಹೆಚ್ಚಿನದಲ್ಲದ ಆಸನದ ಸಾಮರ್ಥ್ಯದ ಅನುಮೋದನೆಯನ್ನು ಹೊಂದಿರುವ, ವ್ಯಕ್ತಿಗಳ ಸಾಗಾಣಿಕೆಯ ಮೋಟಾರು ವಾಹನಗಳು, ಈ ಕೆಳಗಿನವುಗಳಾಗಿ ಕೆಳಕಂಡ ತೆರಿಗೆದಾಯಕ ಮೂರ್ಕೆಕೆಗಳನ್ನು ಮಾಡಲು, ಬಳಕೆಯಾದಾಗ ಹೊರತುಪಡಿಸಿದಂತೆ, ಎಂದರೆ:-

(ಅ) ಅಂಥ ಮೋಟಾರು ವಾಹನಗಳ ಮುಂದುವರೆದ ಮೂರ್ಕೆ; ಅಥವಾ

(ಆ) ಪ್ರಯಾಣಿಕರ ಸಾಗಾಣಿಕೆ; ಅಥವಾ

(ಇ) ಅಂಥ ಮೋಟಾರು ವಾಹನಗಳ ಚಾಲನಾ ತರಬೇತಿಯನ್ನು ನೀಡುವುದು;

(ಎಂ) ನೋಕೆಗಳು ಮತ್ತು ವಿಮಾನ ಈ ಕೆಳಗಿನವುಗಳಾಗಿ ಬಳಕೆಯಾದಾಗ ಹೊರತುಪಡಿಸಿದಂತೆ:-

(i) ಕೆಳಕಂಡ ತೆರಿಗೆದಾಯಕ ಮೂರ್ಕೆಕೆಗಳನ್ನು ಮಾಡಲು, ಎಂದರೆ:-

(ಎ) ಅಂಥ ನೋಕೆಗಳು ಮತ್ತು ವಿಮಾನಗಳ ಮುಂದುವರೆದ ಮೂರ್ಕೆ; ಅಥವಾ

(ಬಿ) ಪ್ರಯಾಣಿಕರ ಸಾಗಾಣಿಕೆ; ಅಥವಾ

(ಸಿ) ಅಂಥ ನೋಕೆಗಳ ಯಾನದ ಕೌಶಲ್ಯಗಳ ತರಬೇತಿಯನ್ನು ನೀಡುವುದು; ಅಥವಾ

(ಡಿ) ಅಂಥ ವಿಮಾನದ ಹಾರಾಟ ಕೌಶಲ್ಯಗಳ ತರಬೇತಿಯನ್ನು ನೀಡುವುದು.

(ii) ಸರಕು ಸಾಗಾಣಿಕೆಗಾಗಿ;

(ಎಬಿ) ಖಂಡ (ಎ) ಅಥವಾ ಖಂಡ(ಎಂ)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೋಕೆಗಳು ಅಥವಾ ವಿಮಾನಗಳಿಗೆ ಸಂಬಂಧಿಸಿದುದರಷ್ಟರ ಮಟ್ಟಿಗೆ ಸಾಮಾನ್ಯ ವಿಮೆ, ಸೇವೆ ನೀಡುವಿಕೆ, ದುರಸ್ತಿ ಕಾರ್ಯ ಮತ್ತು ನಿರ್ವಹಣಾ ಸೇವೆಗಳು:

ಪರಂತು, ಅಂಥ ಸೇವೆಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆಯು ಕೆಳಕಂಡಂತಿದ್ದಾಗ ಲಭ್ಯವಿರತಕ್ಕದ್ದು,-

(i) ಖಂಡ (ಎ) ಅಥವಾ ಖಂಡ(ಎಂ)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೋಕೆಗಳು ಅಥವಾ ವಿಮಾನಗಳು ಅಥವಾ ವಿಮಾನಗಳು ಅದರಲ್ಲಿ ನಿರ್ದಿಷ್ಟಪಡಿಸಿರುವ ಉದ್ದೇಶಗಳಾಗಿ ಬಳಕೆಯಾಗಿದ್ದಲ್ಲಿ;

- (ii) ಕೆಳಕಂಡವರ್ಗಳಲ್ಲಿ ತೊಡಗಿಕೊಂಡಿರುವ ತೆರಿಗೆದಾಯಕ ವ್ಯಕ್ತಿಯಿಂದ ಸ್ವೀಕೃತವಾಗಿದ್ದಳ್ಲಿ,-
- (I) ಅಂಥ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳ ತಯಾರಿಕೆಯಲ್ಲಿ; ಅಥವಾ
- (II) ಆತನಿಂದ ವಿಮೆ ಮಾಡಲಾದ ಅಂಥ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳಿಗೆ ಸಂಬಂಧಿಸಿದ ಸಾಮಾನ್ಯ ವಿಮೆಯ ಮಾರ್ಪೇಕೆಯಲ್ಲಿ;
- (ಬಿ) ಈ ಕೆಳಕಂಡ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಮಾರ್ಪೇಕೆ:-
- (i) ಆಹಾರ ಮತ್ತು ಪಾನೀಯಗಳು, ಹೊರಾಂಗಣ ಆಹಾರ ಸರಬರಾಜು, ಸೌಂದರ್ಯಚಿಕಿತ್ಸೆ, ಆರೋಗ್ಯ ಸೇವೆಗಳು, ಸೌಂದರ್ಯವರ್ಧಕ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸೆ (plastic surgery), ಖಂಡ (ಎ) ಅಥವಾ ಖಂಡ(ಎಲ್)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳನ್ನು ಭೋಗ್ಯಕ್ಕೆ, ಗೇಣಿಗೆ ಅಥವಾ ಬಾಡಿಗೆಗೆ ನೀಡುವುದು, ಅದರಲ್ಲಿ ನಿರ್ದಿಷ್ಟಪಡಿಸಿರುವ ಉದ್ದೇಶಗಳಿಗಾಗಿ ಬಳಕೆಯಾಗುವುದನ್ನು ಹೊರತುಪಡಿಸಿದಂತೆ, ಜೀವ ವಿಮೆ ಮತ್ತು ಆರೋಗ್ಯ ವಿಮೆ:
- ಪರಂತು, ಒಬ್ಬ ನೋಂದಾಯಿತ ವ್ಯಕ್ತಿಯಿಂದ ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಂದು ಒಳಮುಖ ಮಾರ್ಪೇಕೆಯನ್ನು, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುಖ ತೆರಿಗೆದಾಯಕ ಮಾರ್ಪೇಕೆಯನ್ನು ಮಾಡಲು ಅಥವಾ ತೆರಿಗೆದಾಯಕ ಸಂಯುಕ್ತ ಅಥವಾ ಮೀಶ್ರ ಮಾರ್ಪೇಕೆಯ ಭಾಗವಾಗಿ ಬಳಸಿದಲ್ಲಿ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ಹೊಡುವಳಿ ತೆರಿಗೆ ಜಮೆ ಲಭ್ಯವಿರತಕ್ಕದ್ದು;
- (ii) ಒಂದು ಕ್ಲಾಬ್, ಆರೋಗ್ಯ ಹಾಗೂ ಫಿಟ್ನ್ಸ್ ಕೇಂದ್ರದ ಸದಸ್ಯತ್ವ;
- (iii) ರಜೆಯಲ್ಲಿರುವ ಉದ್ಯೋಗಿಗಳಿಗೆ ನೀಡಲಾದ ರಜೆ ಪ್ರಯಾಣದ ರಿಯಾಯಿತಿ ಅಥವಾ ಸ್ವಾಗ್ರಾಮ ಪ್ರಯಾಣ ರಿಯಾಯಿತಿಯಂತಹ ಪ್ರಯಾಣದ ಅನುಕೂಲತೆಗಳು:

ಪರಂತು, ತತ್ತ್ವಾಲಂದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಒದಗಿಸಲು ಬಾಧ್ಯವಿರುವಂತಹ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ಹೊಡುವಳಿ ತೆರಿಗೆ ಜಮೆ ಲಭ್ಯವಿರತಕ್ಕದ್ದು."

10. 20ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 20ರ, (2)ನೇ ಉಪಪ್ರಕರಣದ ವಿವರಣೆಯಲ್ಲಿನ, ಖಂಡ(ಸಿ)ಯಲ್ಲಿ, "84ನೇ ನಮೂದು" ಎಂಬ ಪದಗಳು ಮತ್ತು ಅಂಕಿಗಳಿಗೆ, "84ನೇ ಮತ್ತು 92ರ ನಮೂದು" ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.

11. 22ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 22ನೇ ಪ್ರಕರಣದಲ್ಲಿ,-

(1) ಉಪಪ್ರಕರಣ (1)ರಲ್ಲಿ, ಪರಂತುಕದ ತರುವಾಯ, ಈ ಮೊಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

"ಮತ್ತು ಪರಂತು, ಅಂಥ ವ್ಯಕ್ತಿಯು ವಿಶೇಷ ಪ್ರವರ್ಗದ ರಾಜ್ಯದಲ್ಲಿ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ತೆರಿಗೆದಾಯಕ ಮಾರ್ಪೇಕೆ ಮಾಡಿದಲ್ಲಿ, ಮೊದಲನೇ ಪರಂತುಕದಲ್ಲಿ ಉಲ್ಲೇಖಿಸಿದ ಸಮಗ್ರ ವಹಿವಾಟನ್ನು ಕೇಂದ್ರ ಸರ್ಕಾರವು ಹಂಚಿಸಿದಾಗ ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಅಂಥ ಹಂಚಿಸಿದ ವಹಿವಾಟಿನ ಸಮಾನ ಮೊತ್ತವನ್ನು ಮೇರಿದರೆ, ಆತನ ನೋಂದಣಿಗೆ ಬಾಧ್ಯನಾಗತಕ್ಕದ್ದು";

(2) ವಿವರಣೆಯಲ್ಲಿನ, ಖಂಡ (iii) ರಲ್ಲಿ, "ಪದಾವಳಿಯ," ಎಂಬ ಪದದ ತರುವಾಯ "ಜಮ್ಮು ಮತ್ತು ಕಾಶೀರ ರಾಜ್ಯ ಹಾಗೂ ಅರುಣಾಚಲ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ ಮತ್ತು ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಿದಂತೆ," ಎಂಬ ಪದಗಳನ್ನು ಸೇರಿಸತಕ್ಕದ್ದು.

12. 24ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 24ರಲ್ಲಿ, ಖಂಡ (x)ರಲ್ಲಿ, "ಪ್ರತಿಯೊಬ್ಬ ವಿದ್ಯುನ್ನಾನ ವಾಣಿಜ್ಯ ನಿರ್ವಹಕ" ಎಂಬ ಪದಗಳಿಗೆ ಮೊದಲು "ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವುದು ಅಗತ್ಯವಿರುವ" ಎಂಬ ಪದಗಳು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.

13. 25ನೇ ಪ್ರಕರಣದ ತಿದ್ಯುಪಡಿ.- ಮೂಲ ಅಧಿನಿಯಮದ ಪ್ರಕರಣ 25ರಲ್ಲಿ,-

(1) ಉಪಪ್ರಕರಣ (1)ರಲ್ಲಿ, ಪರಂತುಕದ ತರುವಾಯ ಹಾಗೂ ವಿವರಣೆಗಿಂತ ಮೊದಲು, ಈ ಮುಂದಿನ ಪರಂತುಕವನ್ನು ಸೇರಿಸತಕ್ಕಂತಹ, ಎಂದರೆ:-

“ಮತ್ತು ಪರಂತು, ವಿಶೇಷ ಆರ್ಥಿಕ ವಲಯಗಳ ಅಧಿನಿಯಮ, 2005 (2005ರ ಕೇಂದ್ರ ಅಧಿನಿಯಮ 28)ರಲ್ಲಿ ಪರಿಭಾಷಿಸಿದಂತೆ, ವಿಶೇಷ ಆರ್ಥಿಕ ವಲಯದಲ್ಲಿ ಒಂದು ಘಟಕವನ್ನು ಹೊಂದಿರುವ ಅಥವಾ ವಿಶೇಷ ಆರ್ಥಿಕ ವಲಯದ ಅಭಿವೃದ್ಧಿದಾರನಾದ ವ್ಯಕ್ತಿಯು ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯದ ಹೋರಣೆ ಇರುವ ಅವನ ವ್ಯವಹಾರ ಸ್ಥಳಕ್ಕಿಂತ ಭಿನ್ನವಾಗಿ, ಒಂದು ಪ್ರತ್ಯೇಕ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕಂತಹ.”;

(2) ಉಪಪ್ರಕರಣ (2)ರಲ್ಲಿ, ಪರಂತುಕಕ್ಕೆ, ಈ ಮುಂದಿನ ಪರಂತುಕವನ್ನು ಪ್ರತಿಯೋಜಿಸತಕ್ಕಂತಹ, ಎಂದರೆ:-

“ಪರಂತು, ರಾಜ್ಯದಲ್ಲಿ ಅನೇಕ ವ್ಯವಹಾರ ಸ್ಥಳಗಳನ್ನು ಹೊಂದಿರುವ ಒಬ್ಬ ವ್ಯಕ್ತಿಯ, ಅಂಥ ಪ್ರತಿಯೋಂದು ವ್ಯವಹಾರ ಸ್ಥಳಕ್ಕೆ, ಪ್ರತ್ಯೇಕವಾದ ನೋಂದಣಿಯನ್ನು, ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟಿ, ನೀಡಬಹುದು.”

14. 29ನೇ ಪ್ರಕರಣದ ತಿದ್ಯುಪಡಿ.-ಮೂಲ ಅಧಿನಿಯಮದ ಪ್ರಕರಣ 29ರಲ್ಲಿ,-

(1) ಶೀಂಜಿಕೆಯಲ್ಲಿ, “ರದ್ದುಪಡಿಸುವಿಕೆ” ಎಂಬ ಪದದ ತರುವಾಯ, “ಅಥವಾ ಅಮಾನತ್ತು ಪಡಿಸುವಿಕೆ” ಎಂಬ ಪದಗಳನ್ನು ಸೇರಿಸತಕ್ಕಂತಹ;

(2) ಉಪಪ್ರಕರಣ (1)ರಲ್ಲಿ, ಖಂಡ (ಸಿ)ಯ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕಂತಹ, ಎಂದರೆ:-

“ಪರಂತು, ನೋಂದಾಯಿತ ವ್ಯಕ್ತಿಯಿಂದ ಸಲ್ಲಿಕೆಯಾದ ನೋಂದಣಿಯ ರದ್ದುಪಡಿಸುವಿಕೆಗೆ ಸಂಬಂಧಿಸಿದ ನಡಾವಳಿಯು ಇತ್ಯಾರ್ಥದಲ್ಲಿರುವ ಸಮಯದಲ್ಲಿ, ನೋಂದಣಿಯನ್ನು ನಿಯಮಿಸಬಹುದಾದ ಅಂಥ ಅವಧಿಗಾಗಿ ಮತ್ತು ಅಂಥ ವಿಧಾನದಲ್ಲಿ ಅಮಾನತ್ತಿನಲ್ಲಿಡಬಹುದು.”;

(3) ಉಪಪ್ರಕರಣ (2)ರಲ್ಲಿ, ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕಂತಹ ಎಂದರೆ:-

“ಮತ್ತು ಪರಂತು, ನೋಂದಣಿಯ ರದ್ದುಪಡಿಸುವಿಕೆಗೆ ಸಂಬಂಧಿಸಿದ ನಡಾವಳಿಯು ಇತ್ಯಾರ್ಥದಲ್ಲಿರುವ ಸಮಯದಲ್ಲಿ, ಯೊಕ್ಕ ಅಧಿಕಾರಿಯು, ನೋಂದಣಿಯನ್ನು ನಿಯಮಿಸಬಹುದಾದ ಅಂಥ ಅವಧಿಗಾಗಿ ಮತ್ತು ಅಂಥ ವಿಧಾನದಲ್ಲಿ ಅಮಾನತ್ತಿನಲ್ಲಿಡಬಹುದು.”;

15. 34ನೇ ಪ್ರಕರಣದ ತಿದ್ಯುಪಡಿ.-ಮೂಲ ಅಧಿನಿಯಮದ ಪ್ರಕರಣ 34ರಲ್ಲಿ,-

(1) ಉಪಪ್ರಕರಣ (1)ರಲ್ಲಿ,-

(ಎ) “ಒಂದು ತೆರಿಗೆ ಬೆಲೆಪಟ್ಟಿಯನ್ನು” ಎಂಬ ಪದಗಳಿಗೆ, “ಒಂದು ಅಥವಾ ಅದಕ್ಕಿಂತ ಹೆಚ್ಚು ತೆರಿಗೆ ಬೆಲೆಪಟ್ಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕಂತಹ;

(ಬಿ) “ಒಂದು ಜಮೆ ಚೀಟಿಯನ್ನು” ಎಂಬ ಪದಗಳಿಗೆ, “ಒಂದು ಹಣಕಾಸು ವರ್ಷದಲ್ಲಿ ಮಾಡಿದ ಮೂರ್ಕೆಗಳಿಗಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ಜಮೆ ಚೀಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕಂತಹ;

(2) ಉಪಪ್ರಕರಣ (3)ರಲ್ಲಿ,-

(ಎ) “ಒಂದು ತೆರಿಗೆ ಬೆಲೆಪಟ್ಟಿಯನ್ನು” ಎಂಬ ಪದಗಳಿಗೆ, “ಒಂದು ಅಥವಾ ಅದಕ್ಕಿಂತ ಹೆಚ್ಚು ತೆರಿಗೆ ಬೆಲೆಪಟ್ಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕಂತಹ;

(ಬಿ) “ಒಂದು ವಿಚುರ್ ಚೀಟಿಯನ್ನು” ಎಂಬ ಪದಗಳಿಗೆ, “ಒಂದು ಹಣಕಾಸು ವರ್ಷದಲ್ಲಿ ಮಾಡಿದ ಮೂರ್ಕೆಗಳಿಗಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಚುರ್ ಚೀಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕಂತಹ.

16. 35ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 35ರ, ಉಪಪ್ರಕರಣ (5)ರಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಈ ಉಪಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ, ಭಾರತದ ಕಂಪೋಲರ್ ಮತ್ತು ಆಡಿಟರ್-ಜನರಲ್ ರವರಿಂದ ಅಥವಾ ತತ್ವಾಲಂದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಳೀಯ ಪ್ರಾಧಿಕಾರದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಗಾಗಿ ನೇಮಕವಾದ ಒಬ್ಬ ಲೆಕ್ಕಪರಿಶೋಧಕನಿಂದ, ಅವುಗಳ ಲೆಕ್ಕಪತ್ರದ ಮಸ್ತಕಗಳ ಲೆಕ್ಕಪರಿಶೋಧನೆಯ ನಿಬಂಧನೆಗೆ ಒಳಪಟ್ಟಿರುವ, ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಇಲಾಖೆ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಅನ್ವಯಿಸತಕ್ಕದ್ದಲ್ಲ.”.

17. 39ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 39ರಲ್ಲಿ,-

(1) ಉಪಪ್ರಕರಣ (1)ರಲ್ಲಿ,-

(ಎ) “ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ” ಎಂಬ ಪದಗಳಿಗೆ, “ನಿಯಮಿಸಬಹುದಾದ ಅಂಥ ನಮೂನೆ, ವಿಧಾನ ಮತ್ತು ಅಂಥ ಸಮಯದೊಳಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) “ಅಂಥ ಪ್ರತಿಯೊಂದು ಕ್ಷಾಲೆಂಡರ್ ತಿಂಗಳು ಅಥವಾ ಅದರ ಭಾಗದ ತದನಂತರ ಬರುವ ತಿಂಗಳನ ಇಪ್ಪತ್ತನೇ ದಿನದಂದು ಅಥವಾ ಅದಕ್ಕಿಂತ ಹೊದಲು” ಎಂಬ ಪದಗಳನ್ನು ಬಿಂಬಿಡತಕ್ಕದ್ದು;

(ಸಿ) ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಷರತ್ತುಗಳು ಮತ್ತು ರಕ್ಷಣೋಪಾಯಗಳಿಗೆ ಒಳಪಟ್ಟಿ, ಪ್ರತಿಯೊಂದು ತ್ಯುಮಾಸಿಕ ಅಥವಾ ಅದರ ಭಾಗಕ್ಕೆ ರಿಟ್ನೋಫ್ ನ್ನು ಒದಗಿಸಬೇಕಿರುವ ನೋಂದಾಯಿತ ವ್ಯಕ್ತಿಗಳ ಕೆಲವು ವರ್ಗಗಳನ್ನು ಅಧಿಸೂಚಿಸಬಹುದು.”;

(2) ಉಪಪ್ರಕರಣ (7)ರಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ನಿರ್ದಿಷ್ಟಪಡಿಸಬಹುದಾದ ಅಂಥ ಷರತ್ತುಗಳು ಮತ್ತು ರಕ್ಷಣೋಪಾಯಗಳಿಗೆ ಒಳಪಟ್ಟಿ, ಅಂಥ ರಿಟ್ನೋಫ್ ಅನ್ನು ಸಲ್ಲಿಸುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅವನು ಅಂತಹ ರಿಟ್ನೋಫ್ ಅನ್ನು ಸಲ್ಲಿಸುವುದು ಅಗತ್ಯವಿರುವ ಕೊನೆಯ ದಿನಾಂಕದಂದು ಅಥವಾ ಅದಕ್ಕಿಂತ ಹೊದಲು, ಅಂಥ ರಿಟ್ನೋಫ್ ನ ಪ್ರಕಾರ ಬಾಕಿಯಿರುವ ತೆರಿಗೆ ಅಥವಾ ಅದರ ಭಾಗವನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕ ನೋಂದಾಯಿತ ವ್ಯಕ್ತಿಗಳ ಕೆಲವು ವರ್ಗಗಳನ್ನು ಅಧಿಸೂಚಿಸಬಹುದು.”;

(3) ಉಪಪ್ರಕರಣ (9)ರಲ್ಲಿ,-

(ಎ) “ಅಂಥ ಲೋಪ ಅಥವಾ ತಪ್ಪು ವಿವರಗಳನ್ನು ಗಮನಿಸಿದ ಅವಧಿಯಲ್ಲಿನ ತಿಂಗಳಿಗೆ ಅಥವಾ ತ್ಯುಮಾಸಿಕಕ್ಕೆ ಒದಗಿಸಬೇಕಾಗಿರುವ ರಿಟ್ನೋಫಲ್ಲಿ” ಎಂಬ ಪದಗಳಿಗೆ, “ನಿಯಮಿಸಬಹುದಾದ ಅಂಥ ನಮೂನೆ ಮತ್ತು ಅಂಥ ವಿಧಾನದಲ್ಲಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಪರಂತುಕದಲ್ಲಿ “ಹಣಕಾಸು ವರ್ಷ ಕೊನೆಗೊಂಡ” ಎಂಬ ಪದಗಳಿಗೆ, “ಅಂಥ ವಿವರಗಳಿಗೆ ಸಂಬಂಧಪಟ್ಟಿರುವ ಹಣಕಾಸು ವರ್ಷ ಕೊನೆಗೊಂಡ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

18. 43ಎ ಹೊಸ ಪ್ರಕರಣದ ಸೇರ್ವೆಡೆ.-ಮೂಲ ಅಧಿನಿಯಮದ ಪ್ರಕರಣ 43ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“43ಎ. ರಿಟ್ನೋಫ್ ಒದಗಿಸುವ ಹಾಗೂ ಹೊಡುವಳ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಕಾರ್ಯವಿಧಾನ.- (1) ಪ್ರಕರಣ 16ರ ಉಪಪ್ರಕರಣ (2) ಅಥವಾ ಪ್ರಕರಣ 37 ಅಥವಾ ಪ್ರಕರಣ 38ರಲ್ಲಿ ಏನೇ ಒಳಗೊಂಡಿದ್ದರೂ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 39ರ ಉಪಪ್ರಕರಣ (1)ರ ಅಡಿಯಲ್ಲಿ ಒದಗಿಸಿದ ರಿಟ್ನೋಫಲ್ಲಿ, ಮೂರ್ಕೆಕೆದಾರರುಗಳು ಒದಗಿಸಿದ ಮೂರ್ಕೆಗಳ ವಿವರಗಳನ್ನು ಪರಿಶೀಲಿಸತಕ್ಕದ್ದು, ಸಿಂಧುಗೊಳಿಸತಕ್ಕದ್ದು, ಮಾರ್ವಡಿಸತಕ್ಕದ್ದು ಅಥವಾ ತೆಗೆದುಹಾಕತಕ್ಕದ್ದು.

(2) ಪ್ರಕರಣ 41 ಅಥವಾ ಪ್ರಕರಣ 42 ಅಥವಾ ಪ್ರಕರಣ 43ರಲ್ಲಿ ಏನೇ ಒಳಗೊಂಡಿದ್ದರೂ, ಸ್ವೀಕರಿಸುವವನಿಂದ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಮತ್ತು ಅದರ ಪರಿಶೀಲನೆಯ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು.

(3) ಸ್ವೀಕರಿಸುವವನಿಂದ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಉದ್ದೇಶಗಳಿಗಾಗಿ, ಪೂರ್ವೇಕೆದಾರನಿಂದ ಸಾಮಾನ್ಯ ಮೋಟರ್‌ಲೌನಲ್ಲಿ, ಹೊರಮುಖ ಪೂರ್ವೇಕೆಗಳ ವಿವರಗಳನ್ನು ಒದಗಿಸುವ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು.

(4) ಉಪಪ್ರಕರಣ (3)ರ ಅಡಿಯಲ್ಲಿ ಒದಗಿಸಿಲ್ಲದ ಹೊರಮುಖ ಪೂರ್ವೇಕೆಗಳಿಗೆ ಸಂಬಂಧಿಸಿದಂತೆ, ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು ಮತ್ತು ಅಂಥ ಕಾರ್ಯವಿಧಾನವು ಸದರಿ ಉಪಪ್ರಕರಣದ ಅಡಿಯಲ್ಲಿ ಪೂರ್ವೇಕೆದಾರರುಗಳಿಂದ ಒದಗಿಸಿದ ವಿವರಗಳ ಆಧಾರದ ಮೇಲೆ ಲಭ್ಯವಿರುವ ಹೊಡುವಳಿ ತೆರಿಗೆ ಜಮೆಯ ಶೇಕಡ ಇಪ್ಪತ್ತರಷ್ಟನ್ನು ಮೀರದಂತೆ ಹಾಗೆ ತೆಗೆದುಕೊಳ್ಳಬಹುದಾದ ಹೊಡುವಳಿ ತೆರಿಗೆ ಜಮೆಯ ಗರಿಷ್ಠ ಮೊತ್ತವನ್ನು ಒಳಗೊಳ್ಳಬಹುದು.

(5) ಉಪಪ್ರಕರಣ (3)ರ ಅಡಿಯಲ್ಲಿ ಪೂರ್ವೇಕೆದಾರನಿಂದ ಒದಗಿಸಲಾಗಿರುವ ಹೊರಮುಖ ಪೂರ್ವೇಕೆಗಳಲ್ಲಿ ನಿರ್ದಿಷ್ಟಪಡಿಸಿರುವ ತೆರಿಗೆಯ ಮೊತ್ತವು, ಆತನಿಂದ ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ ಎಂದು ಭಾವಿಸತಕ್ಕದ್ದು.

(6) ಉಪಪ್ರಕರಣ (3) ಅಥವಾ ಉಪಪ್ರಕರಣ (4)ರ ಅಡಿಯಲ್ಲಿ ವಿವರಗಳನ್ನು ಒದಗಿಸಲಾಗಿರುವ ಆದರೆ ಅಪುಗಳಿಗಾಗಿ ರಿಟ್ನ್‌ನನ್ನು ಒದಗಿಸಲಾಗಿಲ್ಲದಿರುವ ಹೊರಮುಖ ಪೂರ್ವೇಕೆಗಳಿಗೆ ಸಂಬಂಧಿಸಿದಂತೆ, ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಅಥವಾ ಸಂದರ್ಭನುಸಾರವಾಗಿ ತೆಗೆದುಕೊಂಡ ಹೊಡುವಳಿ ತೆರಿಗೆ ಜಮೆಯನ್ನು ಸಂದಾಯ ಮಾಡುವುದಕ್ಕೆ, ಪೂರ್ವೇಕೆದಾರ ಮತ್ತು ಸ್ವೀಕರಿಸುವವನು ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(7) ಉಪಪ್ರಕರಣ (6)ರ ಉದ್ದೇಶಗಳಿಗಾಗಿ, ವಸೂಲಾತಿಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮಾಡತಕ್ಕದ್ದು ಮತ್ತು ಅಂಥ ಕಾರ್ಯವಿಧಾನವು ತೆರಿಗೆಯ ಅಥವಾ ತಪ್ಪಾಗಿ ತೆಗೆದುಕೊಂಡ ಹೊಡುವಳಿ ತೆರಿಗೆ ಜಮೆಯ, ಒಂದು ಸಾವಿರ ರೂಪಾಯಿಗಳನ್ನು ಮೀರಿಲ್ಲದ ಮೊತ್ತದ ವಸೂಲಾತಿ ಮಾಡಿದುವಿಕೆಯನ್ನು ಉಪಬಂಧಿಸಬಹುದು.

(8) ನೋಂದಾಯಿತ ವ್ಯಕ್ತಿಯಿಂದ ಉಪಪ್ರಕರಣ (3)ರ ಅಡಿಯಲ್ಲಿ ಒದಗಿಸುವ ವಿವರಗಳ, ಹೊರಮುಖ ಪೂರ್ವೇಕೆಗಳಿಗೆ ಸಂಬಂಧಿಸಿದ ತೆರಿಗೆಯ ಮೊತ್ತದ ಕಾರ್ಯವಿಧಾನ, ರಕ್ಷಣೋಪಾಯಗಳು ಮತ್ತು ಮೂಲಮಿತಿಯು,-

(ಎ) ನೋಂದಣಿಯನ್ನು ತೆಗೆದುಕೊಂಡ ಆರು ತಿಂಗಳ ಒಳಗಾಗಿ;

(ಬಿ) ತೆರಿಗೆಯನ್ನು ಸಂದಾಯ ಮಾಡಲು ತಪ್ಪಿರುವಲ್ಲಿ ಹಾಗು ಅಂಥ ತಪ್ಪಿಸಿದ ಮೊತ್ತವನ್ನು ಸಂದಾಯ ಮಾಡಬೇಕಿರುವ ಗಡುವು ದಿನಾಂಕದಿಂದ ಎರಡು ತಿಂಗಳುಗಳಿಗಿಂತ ಹಚ್ಚಾಗಿ, ಅಂಥ ತಪ್ಪಿಸುವಿಕೆಯು ಮುಂದುವರೆದಿದ್ದಾಗ,

-ನಿಯಮಿಸಬಹುದಾದಂತೆ ಇರತಕ್ಕದ್ದು”.

19. 48ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 48ರ, ಉಪಪ್ರಕರಣ (2)ರಲ್ಲಿ, “ರಿಟ್ನ್‌ನನ್ನು ಒದಗಿಸುವುದಕ್ಕಾಗಿ” ಎಂಬ ಪದಗಳ ತರುವಾಯ, “ಮತ್ತು ಅಂಥ ಇತರ ಪ್ರಕಾರ್ಯಗಳನ್ನು ನೇರವೇರಿಸುವುದಕ್ಕಾಗಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

20. 49ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 49ರಲ್ಲಿ,-

(1) ಉಪಪ್ರಕರಣ (2)ರಲ್ಲಿ, “ಪ್ರಕರಣ 41ರ”, ಎಂಬ ಪದ ಮತ್ತು ಸಂಖ್ಯೆಗಳಿಗೆ, “ಪ್ರಕರಣ 41ರ ಅಥವಾ ಪ್ರಕರಣ 43ರ ಗೆ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು;

(2) ಉಪಪ್ರಕರಣ (5)ರಲ್ಲಿ,-

(ಎ) ಖಂಡ (ಸಿ)ಯಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಏಕೀಕೃತ ತೆರಿಗೆಯನ್ನು ಸಂದಾಯ ಮಾಡಲು ಕೇಂದ್ರ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯ ಉಳಿಕೆಯು ಲಭ್ಯವಿಲ್ಲದಿದ್ದಲ್ಲಿ ಮಾತ್ರ ರಾಜ್ಯ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯನ್ನು ಏಕೀಕೃತ ತೆರಿಗೆಯ ಸಂದಾಯಕ್ಕೆ ಉಪಯೋಗಿಸತಕ್ಕದ್ದು.”;

(ಬಿ) ಖಂಡ (ಡಿ)ಯಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು:-

“ಪರಂತು, ಏಕೇಕೃತ ತೆರಿಗೆಯನ್ನು ಸಂದಾಯ ಮಾಡಲು ಕೇಂದ್ರ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯ ಉಳಿಕೆಯು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯನ್ನು ಏಕೇಕೃತ ತೆರಿಗೆಯ ಸಂದಾಯಕ್ಕೆ ಉಪಯೋಗಿಸತಕ್ಕದ್ದು.”

21. 49ಎ ಮತ್ತು 49ಬಿ ಹೊಸ ಪ್ರಕರಣಗಳ ಸೇರಣದ್ವಾರಾ.- ಮೂಲ ಅಧಿನಿಯಮದ ಪ್ರಕರಣ 49ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“49ಎ. ಕೆಲವೊಂದು ಪರತ್ತುಗಳಿಗೆ ಒಳಪಟ್ಟಿ ಹೊಡುವಳಿ ತೆರಿಗೆ ಜಮೆಯ ಒಳಕೆ.-ಪ್ರಕರಣ 49ರಲ್ಲಿ ಏನೇ ಒಳಗೊಂಡಿದ್ದರೂ, ಏಕೇಕೃತ ತೆರಿಗೆಯ ಖಾತೆಯಲ್ಲಿ ಲಭ್ಯವಿರುವ ಹೊಡುವಳಿ ತೆರಿಗೆ ಜಮೆಯನ್ನು ಅಂಥ ಸಂದಾಯಕ್ಕಾಗಿ ಮೊದಲು ಮೂರ್ಖವಾಗಿ ಉಪಯೋಗಿಸಿದ ತರುವಾಯ ಮಾತ್ರವೇ ರಾಜ್ಯ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯನ್ನು ಏಕೇಕೃತ ತೆರಿಗೆಯನ್ನು ಅಥವಾ ಸಂದರ್ಭಾನುಸಾರವಾಗಿ ರಾಜ್ಯ ತೆರಿಗೆಯನ್ನು ಸಂದಾಯ ಮಾಡಲು ಒಳನ್ನತಕ್ಕದ್ದು.

49ಬಿ. ಹೊಡುವಳಿ ತೆರಿಗೆ ಜಮೆಯ ಒಳಕೆಯ ಕ್ರಮ.- ಈ ಅಧ್ಯಾಯದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಪ್ರಕರಣ 49ರ ಉಪಪ್ರಕರಣ (5)ರ ಖಂಡ (ಇ) ಮತ್ತು ಖಂಡ (ಎಫ್)ಗಳ ಉಪಬಂಧಗಳಿಗೆ ಒಳಪಟ್ಟಿ ಸರ್ಕಾರವು, ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ಏಕೇಕೃತ ತೆರಿಗೆಯ, ಕೇಂದ್ರ ತೆರಿಗೆಯ, ರಾಜ್ಯ ತೆರಿಗೆಯ, ಅಥವಾ ಸಂದರ್ಭಾನುಸಾರವಾಗಿ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಖಾತೆಯಲ್ಲಿನ ಹೊಡುವಳಿ ತೆರಿಗೆ ಜಮೆಯನ್ನು, ಯಾವುದೇ ಅಂಥ ತೆರಿಗೆಯನ್ನು ಸಂದಾಯ ಮಾಡುವುದಕ್ಕಾಗಿ ಒಳಸಿಕೊಳ್ಳುವ ಕ್ರಮ ಮತ್ತು ವಿಧಾನವನ್ನು ನಿಯಮಿಸಬಹುದು.”

22. 52ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 52ರ, ಉಪಪ್ರಕರಣ (9)ರಲ್ಲಿ, “ಪ್ರಕರಣ 37ರ” ಎಂಬ ಪದ ಮತ್ತು ಅಂಕಿಗಳಿಗೆ, “ಪ್ರಕರಣ 37ರ ಅಥವಾ ಪ್ರಕರಣ 39ರ” ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು;

23. 54ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 54ರಲ್ಲಿ,-

(1) ಉಪಪ್ರಕರಣ (8)ರ, ಖಂಡ (ಎ)ರಲ್ಲಿ, “ಶೂನ್ಯ-ದರದ ಮೂರ್ಕೆಗಳು” ಎಂಬ ಪದಗಳಿಗೆ “ರಘುಗಳು” ಎಂಬ ಪದವನ್ನು ಮತ್ತು “ಶೂನ್ಯ-ದರದ ಮೂರ್ಕೆಗಳನ್ನು” ಎಂಬ ಪದಗಳಿಗೆ “ರಘುಗಳನ್ನು” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;

(2) ಉಪಪ್ರಕರಣ (14)ರ ಕೆಳಗಿನ ವಿವರಣೆಯಲ್ಲಿರುವ ಖಂಡ(2)ರಲ್ಲಿ,-

(ಎ) ಉಪಖಂಡ (ಸಿ)ಯಲ್ಲಿ, ಬಾಬು (ಇ)ರಲ್ಲಿ, “ವಿದೇಶಿ ವಿನಿಮಯದಲ್ಲಿ” ಎಂಬ ಪದಗಳ ತರುವಾಯ, “ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಎಲ್ಲೆಲ್ಲಿ ಅನುಮತಿಸಲಾಗಿರುವುದೋ ಅಲ್ಲೆಲ್ಲ ಭಾರತೀಯ ರೂಪಾಯಿಗಳಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) ಉಪಖಂಡ (ಇ)ಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಇ) ಉಪಪ್ರಕರಣ (3)ರ ಮೊದಲನೇ ಪರಂತು ಖಂಡ (ಇಂಡಿಯಾ) ಅಡಿಯಲ್ಲಿ, ಒಳಕೆಯಾಗದ ಹೊಡುವಳಿ ತೆರಿಗೆ ಜಮೆಯ ಮರುಪಾವತಿಯ ಸಂದರ್ಭದಲ್ಲಿ, ಅಂಥ ಮರುಪಾವತಿಗಾಗಿ ಕ್ಷೇಮು ಉಂಟಾಗಿರುವ ಅವಧಿಗಾಗಿ ಪ್ರಕರಣ 39ರ ಅಡಿಯಲ್ಲಿ ಒಂದಿಗೆ ರಿಟ್ರಿವಿಷನ್ ಗಡುವು ದಿನಾಂಕ;”.

24. 79ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 79ರಲ್ಲಿ, ಉಪಪ್ರಕರಣ (4)ರ ತರುವಾಯ ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ.- ಈ ಪ್ರಕರಣದ ಉದ್ದೇಶಗಳಾಗಿ, “ವೈಟ್” ಎನ್ನುವ ಪದವು ಪ್ರಕರಣ 25ರ ಉಪಪ್ರಕರಣ (4) ಅಥವಾ ಸಂದರ್ಭಾನುಸಾರವಾಗಿ ಉಪಪ್ರಕರಣ (5)ರಲ್ಲಿ ಉಲ್ಲೇಖಿಸಲಾದ “ವಿಭಿನ್ನ ವೈಟ್ಗಳು” ಎಂಬುದನ್ನು ಒಳಗೊಳಿಸತಕ್ಕದ್ದು.”

25. 107ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 107ರ, ಉಪಪ್ರಕರಣ (6)ರ, ಖಂಡ (ಬಿ)ಯಲ್ಲಿ, “ಉಳಿದ ಮೊತ್ತದ ಶೇಕಡಾ ಹತ್ತರಪ್ಪಕ್ಕೆ ಸಮನಾದ” ಎಂಬ ಪದಗಳ ತರುವಾಯ “, ಇಪ್ಪತ್ತೆಂದು ಕೊಂಡಿ ರೂಪಾಯಿಗಳ ಗರಿಷ್ಟ ಮುತಿಗೆ ಒಳಪಟ್ಟು” ಎಂಬ ಅಲ್ಲವಿರಾಮ ಚಿಹ್ನೆ ಮತ್ತು ಪದಗಳನ್ನು ಸೇರಿಸತಕ್ಕದ್ದು,

26. 112ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 112ರ, ಉಪಪ್ರಕರಣ (8)ರ ಖಂಡ (ಬಿ)ಯಲ್ಲಿ, “ಉಳಿದ ಮೊತ್ತದ ಶೇಕಡಾ ಇಪ್ಪತ್ತರಪ್ಪಕ್ಕೆ ಸಮನಾದ” ಎಂಬ ಪದಗಳ ತರುವಾಯ “, ಇವತ್ತು ಕೊಂಡಿ ರೂಪಾಯಿಗಳ ಗರಿಷ್ಟ ಮುತಿಗೆ ಒಳಪಟ್ಟು” ಎಂಬ ಅಲ್ಲವಿರಾಮ ಚಿಹ್ನೆ ಮತ್ತು ಪದಗಳನ್ನು ಸೇರಿಸತಕ್ಕದ್ದು.

27. 129ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 129ರ, ಉಪಪ್ರಕರಣ (6)ರಲ್ಲಿ, ಹಾಗೂ ಪರಂತಕದಲ್ಲಿ “ಪಿಳು ದಿನಗಳು” ಎಂಬ ಪದಗಳಿಗಳಿಗೆ ಅವು ಇರುವ ಎರಡೂ ಕಡೆಗಳಲ್ಲಿ “ಹದಿನಾಲ್ಕು ದಿನಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕಾದ್ದು.

28. 143ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 143ರ, ಉಪಪ್ರಕರಣ (1)ರ, ಖಂಡ (ಒಂದು) ಯಲ್ಲಿ, ಪರಂತಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕಾದ್ದು, ಎಂದರೆ:-

“ಮತ್ತು ಪರಂತು, ಒಂದು ವರ್ಷ ಹಾಗೂ ಮೂರು ವರ್ಷಗಳ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣಗಳಿಗಾಗಿ, ಅಯುಕ್ತರಿಂದ ಕ್ರಮವಾಗಿ ಒಂದು ವರ್ಷ ಹಾಗೂ ಎರಡು ವರ್ಷಗಳನ್ನು ಮೀರದ ಹೆಚ್ಚಿನ ಅವಧಿಗಾಗಿ ವಿಸ್ತರಣೆಗೊಳ್ಳಬಹುದು.”.

29. ಅನುಸೂಚಿ-Iರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-Iರ, ಕಂಡಿಕೆ 4ರಲ್ಲಿ, “ತೆರಿಗೆದಾಯಕ ವ್ಯಕ್ತಿಯು” ಎಂಬ ಪದಗಳಿಗೆ “ವ್ಯಕ್ತಿಯು” ಎಂಬ ಪದವನ್ನು ಪ್ರತಿಯೋಜಿಸತಕ್ಕಾದ್ದು.

30. ಅನುಸೂಚಿ-IIರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-IIರ, ಶೀಫ್ಸಿಕೆಯಲ್ಲಿ, “ಚಟುವಟಿಕೆಗಳು” ಎಂಬ ಪದದ ತರುವಾಯ “ಅಥವಾ ವ್ಯವಹಾರಗಳು” ಎಂಬ ಪದಗಳನ್ನು ಸೇರಿಸತಕ್ಕಾದ್ದು ಮತ್ತು 2017ರ ಜುಲೈ 1ನೇ ದಿನದಿಂದ ಜಾರಿಗೆ ಬರುವಂತೆ ಸೇರಿಸಲಾಗಿರುವುದೆಂದು ಭಾವಿಸತಕ್ಕಾದ್ದು.

31. ಅನುಸೂಚಿ-IIIರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-IIIರಲ್ಲಿ,-

(1) ಖಂಡಿಕೆ 6ರ ತರುವಾಯ ಆದರೆ ವಿವರಣೆಗಿಂತ ಮೊದಲು ಈ ಮುಂದಿನ ಕಂಡಿಕೆಗಳನ್ನು ಸೇರಿಸತಕ್ಕಾದ್ದು, ಎಂದರೆ:-

“7. ಸರಕುಗಳು ಭಾರತದೊಳಗೆ ಪ್ರವೇಶಿಸದೇ, ಭಾರತದ ಹೊರಗಿನ ಒಂದು ಸ್ಫ್ರೇಷಿಂದ ಭಾರತದ ಹೊರಗಿನ ಮತ್ತೊಂದು ಸ್ಫ್ರೇಷ್ ಅಂಥ ಸರಕುಗಳ ಮಾರ್ಪೆಕೆ.

8. (ಎ) ದೇಶೀಯ ಬಳಕೆಗಾಗಿ ತೀರುವೆಯಾಗುವುದಕ್ಕೆ ಮುಂಚಿತವಾಗಿ, ಯಾವುದೇ ವ್ಯಕ್ತಿಗೆ ಉಗ್ರಾಳಿತ ಸರಕುಗಳ ಮಾರ್ಪೆಕೆ;

(ಬಿ) ಭಾರತದ ಹೊರಗಿನ ಮೂಲಬಂದರಿನಿಂದ ಸರಕುಗಳು ರವಾನೆಯಾದ ನಂತರ, ಆದರೆ ದೇಶೀಯ ಬಳಕೆಗಾಗಿ ತೀರುವೆಯಾಗುವುದಕ್ಕೆ ಮುಂಚಿತವಾಗಿ, ಸರಕುಗಳ ಸ್ವಾಮ್ಯದ ದಸ್ತಾವೇಜುಗಳ ಹಿಂಬರಹದ ಮೂಲಕ ರವಾನೆದಾರನಿಂದ ಯಾವುದೇ ಇತರ ವ್ಯಕ್ತಿಗೆ ಸರಕುಗಳ ಮಾರ್ಪೆಕೆ.”;

(2) ವಿವರಣೆಗೆ “ವಿವರಣೆ 1” ಎಂದು ಸಂಖ್ಯೆ ನೀಡತಕ್ಕಾದ್ದು, ಮತ್ತು ಹಾಗೆ ಸಂಖ್ಯೆ ನೀಡಲಾದ ವಿವರಣೆ 1ರ ತರುವಾಯ, ಈ ಮುಂದಿನ ವಿವರಣೆಯನ್ನು ಸೇರಿಸತಕ್ಕಾದ್ದು :-

“ವಿವರಣೆ 2.- ಖಂಡಿಕೆ 8ರ ಉದ್ದೇಶಗಳಿಗಾಗಿ, “ಉಗ್ರಾಳಿತ ಸರಕುಗಳು” ಎಂಬ ಪದಾವಳಿಯು ಸೀಮಾಪುಂಕಗಳ ಅಧಿನಿಯಮ, 1962ರಲ್ಲಿ (1962ರ ಕೇಂದ್ರ ಅಧಿನಿಯಮ 52) ಇದಕ್ಕೆ ನೀಡಲಾಗಿರುವ ಅಥವಾವನ್ನೇ ಹೊಂದಿರತಕ್ಕಾದ್ದು.”.

ವಾಚುಬಾಯಿ ವಾಲಾ
ಕನಾಟಕ ರಾಜ್ಯಪಾಲರು

ಕನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ದ್ವಾರಕನಾಥ್ ಬಾಬು
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ.



ಕರ್ನಾಟಕ ರಾಜ್ಯ ಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವರ್ಷಾರ್ಥ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ನುರುವಾರೆ, ಸೆಪ್ಟೆಂಬರ್ ೨೨, ೨೦೧೮ (ಅಶ್ವಯುಜಿ ೫, ಶಕ ವರ್ಷ ೧೯೪೦)	ನಂ. ೧೩೨೯
Part-IVA	Bengaluru, Thursday, September 27, 2018 (Ashwayuja 5, Shaka Varsha 1940)	No. 1372

FINANCE SECRETARIAT

NOTIFICATION

No. FD 53 CSL 2018, Bengaluru, dated: 27/09/2018

In exercise of the powers conferred by sub-section (2) of section 174 of the Karnataka Goods and Services Tax Act, 2017 (Karnataka Act 27 of 2017), the Government of Karnataka hereby makes the following rules further to amend the Karnataka Value Added Tax Rules, 2005, namely:-

RULES

1. Title and commencement.- (1) These rules may be called the Karnataka Value Added Tax (Amendment) Rules, 2018.

(2) They shall be deemed to have come into force with effect from the 1st day of April, 2017.

2. Amendment of rule 34.- In the Karnataka Value Added Tax Rules, 2005, in rule 34, in sub-rule (3), after the second proviso, the following proviso shall be inserted, namely:-

“Provided further that the audited statement of accounts for the period from 1st April, 2017 to 30th June, 2017 where total turnover during the said period exceeds twenty five lakh rupees but less than one hundred lakh rupees shall be submitted in FORM VAT 240 to the jurisdictional Local SGST officer or SGST sub-officer appointed under the provisions of the Karnataka Goods and Services Tax Act, 2017 (Karnataka Act 27 of 2017) on or before 31st March, 2019.”

By Order and in the name of the Governor of Karnataka,

NETRAPRABHA M.DHAYAPULE
Under Secretary to Government (I/c),
Finance Department [C.T.-1].